



ರಾಜ್ಯಾಧಿಕಾರ ವರ್ತಮಾನ

ಪುರಂದರ ಸೋಂತ್ರೇ ದಶನ

ಸಂಪುಟ ೨

ಅಧ್ಯಾತ್ಮ ದಶನ

ಪುರಂದರ ನಾಹಿತ್ಯ ದರ್ಶನ—ಸಂಪುಟ ೨

ಏ ಧ್ಯಾತ್ವ ದರ್ಶನ

ಸಂಪಾದಕರು

ಮಿಥ್ಯಾಲಂಕಾರ ಪ್ರೇರ್ತಿ|| ಸಾ. ಕೃ. ರಾಮಚಂದ್ರರಾವ್

ಸಹಾಯಕ ಸಂಪಾದಕರು

ಪ್ರೇರ್ತಿ|| ಆ. ರಾ. ಮಾತ್ರ
ರತ್ನ ಶಿವಶಂಕರ್

ಪ್ರಕಾಶನ

ಶ್ರೀ ಪುರಂದರದಾಸರ ಬಿದನೆಯ ಶತಮಾನೇಶ್ವರದ ಸಂದರ್ಭದಲ್ಲಿ
ಕನ್ನಡ ಮತ್ತು ಸಂಸ್ಕೃತ ನಿದೇಶನಾಲಯ
೧೪-ಬಿಬ, ನೃಪತುಂಗ ರಸ್ತೆ, ಬೆಂಗಳೂರು ೫೬೦ ೦೦೨

PURANDARA SAHITYA DARSHANA (in 4 Volumes) – Collection of Purandara-dasa's compositions with Annotations, and a Critical Estimate of his Personality, Times and Works Vol 1 Jivana-Darshana (Compositions pertaining to his life and travel); Vol. 2 Adhyatma-Darshana (Philosophical compositions), Vol. 3 Samaja-Darshana (Compositions dealing with social and ethical problems), Vol 4 Kirtana-Darshana (Compositions dealing with Krishna, Suladis, Ugabhogas and Udayaregas); Edited by Prof. S K. Ramachandra Rao, and Associate Editors Prof. A R. Mitra and Smt. Ratna Shivashankar; Published by Sri A R Chandrahasta Gupta, IAS, for The Directorate of Kannada and Culture, Government of Karnataka, 14-3A, Nrupathunga Road, Bangalore 560002, on the occasion of the 500th Birth Anniversary of Sri Purandaradasa, 1985

Pp 471 + iv

◎ ಕನಾಟಕ ಸರ್ಕಾರ ನಾಲ್ಕು ಸಂಪುಟಗಳ ಬೆಲೆ : ರೂ. 65-00
ಭಾಯ್ತಾ ಜಿತ್ತೇಗಳು . ಬಿ ಕೇಸರ್‌ಹಿಂಗ್

ಮೊದಲ ಮುದ್ರಣ . 1985, ಶ್ರೀ ಪುರಂದರಧಾಸರ ಐದನೇಯ ಕಡ್ಡಮಾನೇಶ್ವರ ಸಂಘರ್ಷದಲ್ಲಿ ಕನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತ ನಿರ್ದೇಶನಾಲಯದ ಪರಿಷಾಗಿ. ಶ್ರೀ ಅ. ರಾ. ಚಂದ್ರಹಾಸಗುಪ್ತ, ಬಿ.ಎ.ಎಸ್., ಅವರಿಂದ ಪ್ರಕಟಿತ. ಬಬಿಷಜ್ ಪ್ರಕಾಶನ ಪ್ರಯೋಗ, ರಾಮಯ್ಯ ಇಂಚೆಸ್‌ರ್‌ಯಿಲ್ ಎಸ್‌ಎಂ‌ಎಸ್, ಬೆಂಗಳೂರು 560 054ರ ಪರಿಷಾಗಿ ಎಂ. ಎಸ್. ಎನ್. ರಾಫ್, ಅವರಿಂದ ಮುದ್ರಣವಾದದ್ದು.

ಪರಿವಿಡಿ

ಪ್ರಸ್ತಾವನೆ :

ಹರಿಹಾಸರ ಅಧ್ಯಾತ್ಮ ದೃಷ್ಟಿ

ಭಾಗ ೧ . ಯೇವತಾ ದರ್ಶನ

ತಾರತಮ್ಯ ಸೈಲ್‌ತ್ರ - ಗುರುಸೂತಿ - ಗುರುಪತಿ - ಶೀಘ್ರ - ರುದ್ರ -
ಸರಸ್ವತಿ - ಭಾರತಿ - ವಾಯು - ರಿಷಾ - ಹರಿ.

ಭಾಗ ೨ : ಮಾಹಾತ್ಮ್ಯ ದರ್ಶನ

ಹರಿ ಸ್ವರ್ವಾತ್ಮು - ಅವತಾರ ವಿಶೇಷ - ಬಿಂಬರಹವ.

ಭಾಗ ೩ : ಸಾಧನ ದರ್ಶನ

ವರಕ್ತಿ - ಭಕ್ತಿ

ಪದಾರಂಭದ ಅಕಾರಾದಿ

ಪ್ರಸ್ತಾವನೆ

ಹರಿದಾಸರ ಅಧ್ಯಾತ್ಮಿಕ ದೃಷ್ಟಿ

ಪುರಂದರದಾಸರು ಹರಿದಾಸರು, ಹರಿಯ ಸೇವೆಗಿಂದು ತಮ್ಮ ಬದುಕನ್ನೆಲ್ಲ ವಿಷಾಂತಾಗಿ ಇರಿಸಿದವರು ತವುಗೆ ದೊರೆತಿರುವ ಶರೀರವು ಸಾಧನಾಶರೀರವೆಂದೂ, ಮಾನವಜ್ಞವನ್ನು ಹಾನಿಹಾಡಿಕೊಳ್ಳಬೇಕಿಂದೂ ಅದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕಿಂದೂ ಹರಿದಾಸರ ನಂಬಿಕೆ ಪುರಂದರದಾಸರು ಹೀಗೆ ಹರಿದಾಸ ರಾಗವ ಮೊದಲು ಅವರ ಧರ್ಮವೇನು, ನಿಲುವೇನು, ಆಚಾರವೇನು ಎಂಬುದು ಸ್ವಷ್ಟವಾಗುವುದಿಲ್ಲ ಅವರಿಗೆ ಹರಿದಾಸದೀಕ್ಷೆಯನ್ನು ಒದಗಿಸಿದ ವಾತ್ಸರಾಯಸ್ತಾವಿ ಗಳೇನೋ ಮಾಧ್ಯಸಂಪ್ರದಾಯದವರು, ವೈಷ್ಣವ ಭಾಗವತರು ಅವರನ್ನು ಗುರು ಗಳೆಂದು ಬಗೆದ ಪುರಂದರದಾಸರೂ ಅದೇ ಸಂಪ್ರದಾಯವನ್ನು ಹಿಡಿದುದು ಸಹಜವೇ. ಅವರ ಕೃತಿಗಳಲ್ಲಿ ಮಾಧ್ಯಮತದ, ದ್ವೇಶದರ್ಶನದ, ಪಂಥಾಜಾಯ್ಯರ ಹಿರಿಮೆ ಯನ್ನು ಹೇಳುವ ಪೆದಗಳು ಹಲವಾರು ಇವೆ ಅವರು ಮಾಧ್ಯಸಂಪ್ರದಾಯದ ನಿವೈಯಲ್ಲಿದ್ದ ಪರೆಂಬುದು ಸ್ವಷ್ಟವಾಗಿದೆ ಅದರೆ ಹರಿದಾಸರ ಮನೋಪ್ರತಿ ಇತರ ಪಂಡಿತರಂತೆ ಸಂಕುಚಿತವಾಗಿರದ ಉದಾರವಾಗಿರುವುದರಿಂದ ಅವರ ತಾತ್ಪರ್ಯ ನಿಲುವಾಗಲಿ ಧಾರ್ಮಿಕ ಧೋಽರಕೆಯಾಗಲಿ ಈ ಸಿದ್ಧಾಂತಕ್ಕೇ ಸೀಮಿತವಾಗಿಲ್ಲ ದ್ವೇಶ ಸಿದ್ಧಾಂತದ ಪ್ರಮೇಯಗಳು ಅವರ ಪದಗಳಲ್ಲಿ ಅಡಿಗಿಗೆ ಬಂದರೂ, ದಾಸರ ಅಧ್ಯಾತ್ಮಿಕ ದೃಷ್ಟಿ ಅಪ್ರಮೇ ಮುಗಿಯುವುದಿಲ್ಲ ಇನ್ನೂ ವಾತ್ಸಪಕವಾಗಿರುವ ಮನೋಧರ್ಮ ಅವರದ್ದು

ಪುರಂದರದಾಸರ ಪಾಲಿಗೆ ಸಿದ್ಧಾಂತಕ್ಕಿಂತ ಸಾಧನೆ ಮುಖ್ಯವಾದಂದು. ವಾತ್ಸ ಕೂಟ-ದಾಸಕೂಟಗಳ ಭೇದವನ್ನು ನಾವು ಗಮನಿಸಬೇಕು. ನಿತ್ಯಾವಂತರಾದ, ಶಾಸ್ತ್ರೀಕರಿತವು ರಾದ, ಸ್ವಮತಮಂಡನೆ-ಪರಮತವಿಂದನೆಯೇ ಪರಮಾರ್ಥಕ್ಕೆ ದಾರಿ ಎಂದು ಹಟ ಹಿಡಿದ ಮುಡಿಮುಡಿಯ ಗುಂಪಿಗೆ ವಾತ್ಸಕೂಟವೆಂದು ಹೆಸರಾಯಿತು ಇದಕ್ಕೆ ಸೇರಿದವರಿಗೆ ಸಂಸ್ಕೃತಪಾಂಡಿತ್ಯ, ಸಚ್ಯಾಸ್ತ್ರ ವಾಸಂಗ, ಸಿದ್ಧಾಂತ ಪ್ರಮೇಯಗಳ ಯುಕ್ತಿಯಕ್ಕೆ ಸಾಧನೆ, ಶಾಸ್ತ್ರಭಾತ್ಸದಿಂದ ಬಂದ ಜ್ಞಾನ, ವಣಾದರ್ಶಮಧರ್ಮಗಳ ಪಾಲನೆ ಇವು ಮುಖ್ಯವಾದವು ಭಕ್ತಿಯ ಅಗತ್ಯವನ್ನು ಪ್ರಮೇಯವಾಗಿ ಗೃಹಿಸಿದರೂ ಅವರ ಒಲವೆಲ್ಲ ಜ್ಞಾನದ ಕಡೆಯೇ ಸಾಧನೆಯೆ ಸ್ವಾರಸ್ಯವನ್ನು ಅವರು ಗ್ರಂಥಗಳಲ್ಲಿ ಬಳ್ಳಾರೆ ಏನಾ ಅನುಭವದಲ್ಲಿ ಕಂಡರಿಯಾರು

ಅದರೆ ದಾಸಕೂಟದವರಿಗೆ ಭಕ್ತಿ ಮುಖ್ಯ, ಶಾಸ್ತ್ರಜ್ಞಾನ ಗೌಣ; ಸಾಧನೆಯ ಅನುಭವ ಮುಖ್ಯ, ಸಿದ್ಧಾಂತ ಗೌಣ. ದಾಸರು ವಾದಿವಾದಗಳಿಗೆ ಮನಸ್ಸೋತಪರಲ್ಲ; ವ್ಯಾಸಂಗ-ಪ್ರವಚನಗಳಲ್ಲಿ ಬಾಳನ್ನು ಕಳೆದವರಲ್ಲ. ಅವರ ಬಾಳನಲ್ಲಿ ಸಾಧನೆಗೆ ಹಿರಿಯ ಪಟ್ಟ. ಸಾಧನೆಯೆಂದರೆ ಭಗವತ್ತತ್ವ, ಶಾಕ್ಷಾತ್ಕಾರ, ಭಕ್ತಿ ಇವು. ಇವಕ್ಕೆ ಯಾವುದೇ ಮತನಿಷ್ಠವಾದ ಸಿದ್ಧಾಂತವೊಂದರ ಕಟ್ಟಪ್ರಾಡನ್ನು ತೊಡಿಸುವುದು ಸರಿಯಲ್ಲ. ಎಲ್ಲ ಸಂತರಿಗೂ ಸಮಾನವಾದ ಗುಣವನ್ನು ನಾವು ಪುರಂದರದಾಸರಲ್ಲಿ ಗುರುತಿಸಬೇಕು ಅವರು ಕೇವಲ ಮಾಧ್ವಸಂಪ್ರದಾಯದ ಪ್ರಚಾರಕರು ಎಂದು ಕಾಣಬಿದರೆ ತಪ್ಪಾಗುತ್ತದೆ; ಅವರ ಎತ್ತರವನ್ನು ಮಂಟಿದಂತೆ ಆಗುವುದಿಲ್ಲ.

ಅದರೆ ಹರಿದಾಸಪಂಥದಲ್ಲಿ ಬರುಬರುತ್ತ ಮಾಧ್ವವನಿಷ್ಠ ಹೆಚ್ಚಿದುದು ದಿಟ. ಪ್ರರಂದರದಾಸರನಂತರ ಹೆಸರಾದ ಹರಿದಾಸರೆಂದರೆ ವಿಜಯದಾಸರಷ್ಟೆ? ಅವರ ಕೃತಿಗಳಲ್ಲಾಗಲೇ ಈ ಬಗೆಯ ಏಕದೇಶೀಯವಾದ ನಿಷ್ಠೆಯನ್ನು ನಾವು ಕಾಣಬಹುದು. ಅವರ ಶಿಷ್ಯವರ್ಗಕ್ಕೆ ಸೇರಿದ ಜಗನ್ನಾಧದಾಸರಂತೂ ಈ ನಿಷ್ಠೆಯ ಪರಾಕಾಷ್ಟ್ಯಯನ್ನು ಮಂಟಿದವರು! ವ್ಯಾಸಕೂಟದ ಪಂಡಿತರು ತಮ್ಮನ್ನು ಕೀರಾಗಿ ಕಾಣುವರಂದು ಬಗೆದು (-ಇದು ಡಿಟಪ್ಪಾ ಇದ್ದಿಇ-) ಹರಿದಾಸರು ಆ ಪಂಡಿತರಿಗಿಂತ ಹೆಚ್ಚಾಗಿ ಹಟಕಿಡಿದು ಮಾಧ್ವಸಿದ್ಧಾಂತದ ಪ್ರಚಾರವನ್ನು ಕೈಗೊಂಡಂತೆ ಕಾಣುತ್ತದೆ. ವಿಜಯದಾಸರನಂತರ ಬೆಳೆದುಬಂದ ಹರಿದಾಸಪಂಥ ಶುದ್ಧಾಂಗವಾಗಿ ಮಾಧ್ವಸಂಪ್ರದಾಯದ ಚೌಕಟ್ಟಿನಲ್ಲೇ ಉಳಿದುಕೊಂಡು ಬಂದಿತು. ಸಾಧನೆಯ ಕಡೆಗೆ ವನ್ನು ಇಂದುವಿವಾಗಿ ಸಿದ್ಧಾಂತ ಪ್ರಮೇಯಗಳ ಮೇಲೆ ಒತ್ತು ಹೆಚ್ಚಾಗಿಯಿತು. ಮುಂದಿನ ದಾಸರ ಸುಲಾದಿಗಳೂ ಪೆದಗಳೂ ದ್ವೈತಶಾಸ್ತ್ರದ ನಿರೋಪಣೀಗಾಗಿಯೇ ಶಿಧ್ಯವಾದುವು. ಹರಿದಾಸಪಂಥದ ಅವನತಿಗೂ ಈ ಅತಿರೇಕದ ಮತನಿಷ್ಠ ಕಾರಣವಾಯಿತೋ ಏನೋ.

ಈ ಮನೋಧರ್ಮ ಬೆಳೆದು ಬೇರೂರಲು ನೂರಾರು ವರ್ಣಗಳ ವೊದಲೇ ಇದ್ದವರು ಪ್ರರಂದರದಾಸರು. ಅವರ ಕಾಲಕ್ಕೆ ಮಾಧ್ವಸಂಪ್ರದಾಯದಲ್ಲಿ ಇನ್ನಾಳು ಭಗವದ್ಭಕ್ತಿಯೇ ಮುಖ್ಯವಾದ ವಿಚಾರವಾಗಿದ್ದಿತು. ಸಿದ್ಧಾಂತಪ್ರಮೇಯಗಳನ್ನು ಕರಿತ ವಾದವಿವಾದಗಳನ್ನೂ ವಾಕ್ಯಾಧರ್ಗಗಳನ್ನೂ ಪಂಡಿತರ ಪಾಲಿಗೆ ಬಿಟ್ಟು, ನಿತ್ಯಜೀವನವದಲ್ಲಿ ಭಗವನ್ನಾಕಾಶ್ಚಿಜ್ಞಾನ, ಭಗವದ್ಭಕ್ತಿ, ಸದಾಚಾರ, ಸಾಧುವೃತ್ತಿ ಇವುಗಳನ್ನು ಜನರ ನಡುವೆ ಹರಡಬೇಕಿಂದೇ ಶ್ರೀಪಾದರಾಜರೂ ಅವರ ಶಿಷ್ಯರಾದ ವ್ಯಾಸರಾಯಸ್ವಾಮಿಗಳೂ ಹರಿದಾಸರ ಸಂಪ್ರದಾಯವನ್ನು ಎತ್ತಿನಿಲಿಸಿದುದು. ಅವರಿಬ್ಬರೂ ಮಾಧ್ವಸಂಪ್ರದಾಯದ ಸ್ವಾಮಿಗಳೇ, ಶಾಸ್ತ್ರಸಂಪನ್ಮೂರೇ, ವಾದಗ್ರಂಥಗಳನ್ನು ರಚಿಸಿದ್ದವರೇ. ಅವರ ಕನ್ನಡ ಕೃತಿಗಳಲ್ಲಿ ಮಾಧ್ವಸಿದ್ಧಾಂತದ ಪ್ರಮೇಯಗಳ ಕಡೆಗೆ ಗಮನ ಕಡಮೆ; ಇಲ್ಲವೇ ಇಲ್ಲವೆಂದರೂ ತಡೆದೀತು.

ಶ್ರೀಪಾದರಾಜರ ಕೃತಿಗಳು ನೂರನ್ನು ಮಾರಿ ದೊರೆತಿವೆ ಇವುಗಳಲ್ಲಿ, ನಾನು ಗಮನಿಸಿದಂತೆ, ಎರಡು ಮಾತ್ರ ಮಾಧ್ಯಮತದ ಮೇಲೈಯನ್ನು ಹೇಳಬಂಧವು— ‘ಮರುದಂಶರ ಮತ ಪಿಡಿಯದೆ’ ಎಂದು ಆರಂಭವಾಗುವುದು ಒಂದು, ‘ಜಯ ಜಯ ಜಗತ್ತಾಣ ಜಗದೋಳಗೆ ಸುತ್ತಾಣ’ ಎಂಬುದಿನೊಂದು. ಉಳಿದೆ ಎಲ್ಲ ಕೃತಿಗಳಲ್ಲಾ ನಮಗೆ ಕೇಳಬರುವುದು ಕವಿವಾಸಿ, ಸಂತವಾಸಿ : ನಮಗೆ ಮನವರಿಕೆಯಾಗುವುದು ಅವರ ಭಕ್ತಿ. ಭಾವುಕರೆ, ವಾರವಶ್ಯತೆ. ಎರಡು ಕೃತಿಗಳಲ್ಲಾ ಶಾಸ್ತ್ರಪ್ರಕ್ರಿಯೆಗಳನ್ನೇನು ಅವರು ಅಟ್ಟಿಕ್ಕೆ ಏರಿಸಿಲ್ಲ ಮೊದಲನೆಯ ಕೃತಿಯಲ್ಲಿ ‘ಶಾರತಮಹಿಜ್ಞಾನ’ವೆಂಬ ದೂತಾತ್ಮನೋ ಇದೆ. ಆದರೆ ‘ಮರುದಂಶರ’ (ಎಂದರೆ ಮಧ್ಯಾಚಾರ್ಯರ) ಮತ ಇರುವುದು ಇಹದಲ್ಲಿ ಮತ್ತು ಪರದಲ್ಲಿ ಸುಖಿಕ್ಷಾಗಿ ಎಂದು ಹೇಳುವಾಗ ಅದರ ಮುಖ್ಯಾಂಶಗಳಾಗಿ ‘ಸಾರಿಜನಸೆಂಗ’, ‘ಸಾರವೈರಾಗ್ಯ’, ‘ಅರಿವು’, ‘ಎವೇಕ’ ಇಷ್ಟನ್ನೇ ಎತ್ತಿ ತೋರಿಕಿದ್ದಾರೆ. ಎರಡೆಯದು ಮಾಧ್ಯಮದಂಡಲ್ಲಿ ‘ಮಧ್ಯನಾಮ’ವೆಂದೇ ಪ್ರಸಿದ್ಧವಾಗಿರುವ ಕೃತಿ ಇದರಲ್ಲಿ ಹನುಮ-ಭೀಮ-ಮಧ್ಯ ಎಂಬ ಅವತಾರತಕ್ರಿಯದ ವರಣನೆಯಿದೆಯವೇ ವಿನಾ ಸಿದ್ಧಾಂಶದ ವಿರಾಗಳನ್ನಾಗಲಿ ಪರಮತನಿಂದೆಯನ್ನಾಗಲಿ ಕಾಣಲಾರೆವು. ಆದರೆ ಜಗನ್ನಾಧದಾಸರು (ವಿಜಯ ದಾಸರ ಶಿವ್ಯರು) ಶ್ರೀಪಾದರಾಜರ ಉಳಿದಲ್ಲಿ ಕೃತಿಗಳನ್ನಾ ಬಿಟ್ಟು ‘ಶ್ರೀಪಾದರಾಯ ಹೇಳಿದ ಮಧ್ಯನಾಮ ನಂ, ತಾಪ ಕಳಿದವಿಳ ನೌಕ್ಕಿವೀವುದು’ ಎಂದು ಹೇಳುವ ವೇಳಿಗಾಗಲೇ ಹರಿದಾಸರ ಕೂಟದಲ್ಲಿ ಮಾಧ್ಯಮಲ ಬೇರೂರಿದ್ದಿತ್ತು !

ವ್ಯಾಸತೀರ್ಥರ ಕೃತಿಗಳಲ್ಲಿಯೂ ಶ್ರೀಪಾದರಾಜರ ಮನೋಧರ್ವಾವೇ ಎದ್ದು ಕಾಣುತ್ತದೆ. ಅವರಿಗೆ ಮುಖ್ಯವಾಗಿದ್ದುದು ಭಕ್ತಿ, ಅದನ್ನು ಬೆಳಿಸುವ ಬಗೆ. ಯಾವ ಸಂಪ್ರದಾಯದವರಾದರೂ ಶ್ರೀಪಾದರಾಯರ ಮತ್ತು ವ್ಯಾಸರಾಯಸ್ತಾಮಿಗಳ ಕೃತಿಗಳನ್ನು ಓದಿ, ಮನಗಂಡು ಮೆಚ್ಚಿಕೊಳ್ಳಬಹುದು. ಪ್ರರಂದರದಾಸರೂ ಬಹುಪಣಿಗೆ ಈ ಹಾದಿಯನ್ನೇ ತುಳಿದವರು. ಆದರೆ ಈ ಮಾತನ್ನು ನಾವು ವಿಜಯ ದಾಸರ ಅಧವಾ ಜಗನ್ನಾಧದಾಸರ ವಿಚಾರವಾಗಿ ಹೇಳುವಂತಿಲ್ಲ. ಅವರ ಕೃತಿಗಳು ಮಾಧ್ಯಮತದಲ್ಲಿ ನಿಷ್ಕೃಯಾಳ್ಫರಿಗೆ ವಾತ್ರ ರುಚಿಸುತ್ತವೆ. ಮುಂದಿನ ಹರಿದಾಸರ ವಿಚಾರ ಹೇಳುವುದೇನು ?

ಪ್ರರಂದರದಾಸರ ಪದಗಳಲ್ಲಿ ಮಾಧ್ಯಮತನಿಷ್ಠೆ ಅವರ ಗುರುಗಳ ಮತ್ತು ಪರಮಗುರುಗಳ ಪದಗಳಲ್ಲಿರುವುದಕ್ಕಿಂತ ಹೆಚ್ಚಿಂದು ತೋರಬಹುದು ಆದರೆ ಅವರ ರಚನೆಗಳ ಬಾಹುಳ್ಯವನ್ನು ಗಮನಿಸಿದರೆ ಮಾಧ್ಯಮತದ ಪ್ರಮೇಯಗಳನ್ನು ಪ್ರಕಟವಾಗಿ ಹೇಳುವುವು ತೀರ ಕಡಮೆ. ದೊರೆತಿರುವ ಸುಮಾರು ಒಂದು ಸಾವಿರ ಕೃತಿಗಳಲ್ಲಿ ನಲವತ್ತುಕ್ಕಿಂತ ಹೆಚ್ಚಾಗಿ ಇಲ್ಲ. ಇನ್ನು ಮಾಧ್ಯಮತದ ಮೇಲೈಯನ್ನು ಯಾವ ಸಂಕೋಚವಾ ಇಲ್ಲದೆ ಹಾಡಿ ಹೋಗಳುವಂಥವು ಇನ್ನಾಂ ಕಡಮೆ, ಹತ್ತುಕ್ಕಿಂತ ಹೆಚ್ಚಿಲ್ಲ. ಇವುಗಳಲ್ಲಿ ಅವರವೇ ಎಂದು ವಿಚಿತವಾಗಿ ಹೇಳಬಹುದಾದುವು ಎಷ್ಟೋ,

ಬೇರೆಯವರು ರಚಿಸಿ ಅವರ ಅಂಕಿತವನ್ನು ಹಾಕಿರುವವು ಎಷ್ಟೋ ! ಅವರ ಕಾಲಕ್ಕೆ ಹತ್ತಿರದಲ್ಲಿ ಇದ್ದರಬಹುದಾದ ‘ಗುರುಪುರಂದರವಿರಲ’, ‘ಮಧ್ಯಪತಿ ಪುರಂದರ ವಿರಲ’ ಎಂಬಂತಿತದ ದಾಸರು ಮತನಿಷ್ಠೆಯನ್ನು ಮೇಲೇರಿಸಿಕೊಂಡವರು ; ಅವರ ವೆಂಬ ರಚನೆಗಳಲ್ಲಿ ಇದು ಸ್ವಷ್ಟವಾಗಿ ಕಾಣುತ್ತದೆ. ಅವರಿಬ್ಬರೂ ಪುರಂದರದಾಸರ ಮತ್ತು ಎಂಬ ನಂಬಿಕೆಯೂ ದಾಸಕೂಟದವರಲ್ಲಿದೆ ; ಈ ನಂಬಿಕೆ ವಿಜಯದಾಸರ ಕಾಲದಿಂದಿಚೆಗೆ ಕಾಣಬರುತ್ತದೆ. ಪುರಂದರದಾಸರ ಹೆಸರಿನಲ್ಲಿರುವ ಮಾಧ್ವಮತ ನಿಷ್ಟೆಯ ಪದಗಳಲ್ಲಿ ಇವರಿಬ್ಬರ ಕೈವಾಡ ಇದ್ದೀತೆಂದು ತೋರುತ್ತದೆ.

ಸಂಪ್ರದಾಯಶರಣನಾದ ಯಾವುದೇ ವ್ಯಕ್ತಿಯಾಗಲಿ ತನ್ನ ಸಂಪ್ರದಾಯದ ಬಗ್ಗೆ ಶ್ರದ್ಧೆಯನ್ನು ತಾಳುವುದು ಸಹజವೇ ; ಅದರಲ್ಲಿ ತಪ್ಪೇನಿಲ್ಲ ಆದರೆ ಲೋಕೋಪಕಾರಕ್ಕೆಂದು ಹೊರಟಾಗ (-ಹರಿದಾಸರು ಹೊರಟದ್ದು ಇದಕ್ಕೆ-) ತಮ್ಮ ಸಂಪ್ರದಾಯವನ್ನೇ ಎತ್ತಿ ಹಿಡಿದು, ಎಲ್ಲ ಜನರೂ ಅದನ್ನೇ ಹಿಡಿಯಬೇಕೆಂದು ಹಟವಾಡುವುದು ಪ್ರಶಸ್ತವಾದ ಮನೋಧರ್ಮವಲ್ಲ. ‘ಮಾನವಜನ್ಮ ದೊಡ್ಡದು’ ಎಂದು ಜನರನ್ನು ಎಚ್ಚಿಸಿದ ಪುರಂದರದಾಸರು ‘ಮಾಧ್ವಜನ್ಮ ದೊಡ್ಡದು’ ಎಂದು ಹೇಳಿಯಾರೆಂದು ಯೋರು ನಂಬಿಯಾರು ? ತಮ್ಮ ಸಂದೇಶ ಇಡೀ ಮಾನವಕೆಲು ಕ್ಷೇತ್ರದು ಅವರ ಭಾವನೆ ; ಅದು ಎಲ್ಲ ದೇಶಗಳಲ್ಲಿ ಎಲ್ಲ ಕಾಲಕ್ಕೂ ಎಲ್ಲರಿಗೂ ಅನ್ವಯವಾಗಬೇಕೆಂದು ಅವರ ಆಶಯ. ‘ಕುಲವು ಪ್ರಾಧಾನ್ಯವಲ್ಲ ಜಲಜನಾಭನ ಭಜಸೆ’ ಎಂದು ಹೇಳಿದವರು ಒಂದು ನಿರ್ದಿಷ್ಟಮತದ ಚೌಕಟ್ಟಿನಲ್ಲಿ ಆಡಿಕೊಂಡು ಕೂತರೆಂದು ಹೇಳುವುದು ಹೇಗೆ ? ಪುರಂದರದಾಸರ ನಾರಾರು ಕೃತಿಗಳಲ್ಲಿ ಕಾಣುವ ಮನೋಧರ್ಮ ಅವರ ಕೆಲವು ಪದಗಳಲ್ಲಿ ಕಾಣುವದಿಲ್ಲವೆಂದರೆ ಈ ಪದಗಳ ಪ್ರಾಮಾಣಿಕತೆಯನ್ನು ಕುರಿತು ಸಂಶಯ ಏಳುವುದು ಸರಿಯೇ.

ಈ ಗೋತ್ತರ್ಕೆ ಸೇರಿದ ರಚನೆಗಳು ಕೆಲವೇ ಎಂದಾದರೂ ಅವು ಅವರವೇ ಎಂದು ದಾಸಕೂಟದವರಲ್ಲಿ ಶ್ರದ್ಧೆ. ಈ ಶ್ರದ್ಧೆಯನ್ನು ಅಲ್ಲಗಳಿಯಾವಂಥ ಪುರಾವೆಗಳು ಸದ್ಯಕ್ಕೆ ನಮ್ಮ ಬತ್ತಾಳಕೆಯಲ್ಲಿಲ್ಲ ! ಹಾಗೆಂದೇ ಅವನ್ನೆಲ್ಲ ಈ ಸಂಕಲನದಲ್ಲಿ ಸೇರಿಸಿದೆ. ಸಹ್ಯದಯರು ಅವನ್ನು ಓದುವಾಗ ಅವುಗಳ ಪ್ರಾಮಾಣಿಕತೆ ಸಂದಿಗ್ಗಿ ವಾಡುದು ಎಂಬುದನ್ನು ಗಮನಿಸಬೇಕು. ಒಂದು ವೇಳೆ ಅವೆಲ್ಲ ಪುರಂದರದಾಸರವೇ ಎಂಬುದು ದಿಪವಾದರೆ, ಪುರಂದರದಾಸರನ್ನು ಹೆಚ್ಚಿಕೊಳ್ಳುವವರು ಅವನ್ನೂ ಹೆಚ್ಚಿಕೊಳ್ಳುವೇಕಾದುದಿಲ್ಲ. ಅಧವಾ ಈ ಕೆಲವು ಪದಗಳನ್ನು ರಚಿಸಿದರೆಂದು ಪುರಂದರದಾಸರ ಸಾಹಿತ್ಯವನ್ನೆಲ್ಲ ಕಸವೆಂದು ಹೊರದೂಡುವ ಕಾರಣವೂ ಇಲ್ಲ. ಈ ಪದಗಳಲ್ಲಿ ಮಧ್ಯಾಚಾಯರ ಗುಣಗಾನವಿರುವುದೇನು ದೋಷವಲ್ಲ ! ಮಧ್ಯಾಚಾಯರು ಅವರ ಗುರುಪರಿಗೆ ಮೂಲ ; ಗುರುಸ್ತುತಿ ಯಾರಿಗಾದರೂ ಉಚಿತವಾದುದೇ, ಅಗತ್ಯವಾದುದೇ. ಅದರೆ ಪರಮತದ ನಿಂದನೆ, ಅವಹೇಳನೆ, ಖಿಂಡನೆ, ಇವನ್ನು ಮಾಡಲೇಬೇಕಾದ ಅಗತ್ಯವೇನು ? ಅದ್ವೃತ್ತಿಗಳನ್ನು ಪರಾಭವ

ಗೊಳಿಸಿದರೆಂದೇ ಮಧ್ಯಾಚಾರ್ಯರ ಹಿರಿಮೆಯೇ ? ಅದನ್ನು ಮತನಿಷ್ಟೆಯಳ್ಳಿ ಪಂಡಿತರು ಬೇಕಿದ್ದರೆ ಎತ್ತಿ ಆಡಲಿ, ಕವಿಹೃದಯಾದ ಸಂತರಾದ ಹರಿದಾಸರು ಅದನ್ನು ಅಡುವುದು ಏನು ಚೆನ್ನು ? ಪರಮತಿಂಡನೆ, ದೂಷಣಗಳಿರುವ ಪದಗಳು ಪ್ರರಂದರದಾಸರವೇ ಆಗಿದ್ದರೆ (-ಆಗಿರಲಾರದೆಂದು ನನ್ನ ಉಹಳೆ-) ಪ್ರರಂದರದಾಸರ ಹಿರಿಮೆಗೆ ಅದೋಂದು ಕುಂದು ಎಂದು ಹೇಳಬೇಕು.

ಪ್ರಸ್ತಾವನೆಯ ಮೌದಲಲ್ಲೇ ಈ ವಿಚಾರವನ್ನು ಇಪ್ಪು ವಿನಾಶರವಾಗಿ ಎತ್ತಿ ಕೊಂಡುದು ನಾಡಿನ ಆಧ್ಯಾತ್ಮಿಕವಿಕಾಸಕ್ಕೆ ಪ್ರರಂದರದಾಸರ ಕೊಡುಗೆ ಏನು ಎಂಬು ದನ್ನು ನಿರ್ಧರಿಸಲು ಇದು ನೇರವಾಗಲೆಂದು. ಪ್ರರಂದರದಾಸರು ಇಡೀ ನಾಡಿನ (ಎಂದರೆ ಎಲ್ಲ ಮತಥರ್ಮಗಳಿಗೆ ಸಾಮಾನ್ಯವಾದ), ಎಲ್ಲ ಕಾಲದ, ಆಧ್ಯಾತ್ಮಿಕ ನೆಲೆಯಲ್ಲಿ ನಿಂತವರು ; ನಮ್ಮ ಇಡೀ ಸಂಸ್ಕೃತಿಗೆ ಸಹಜವಾದ ಹಂಬಲವನ್ನು ಅವರ ಕೃತಿಗಳು ಪ್ರತಿವಿಧಿಸುತ್ತವೆ ಎಂಬುದು ಸುಖ್ಯಾದರೆ ಅವರನ್ನು ನಾಡು ನೇನೆಸಿಕೊಳ್ಳು ಬೇಕಾದ ಅಗತ್ಯವಿರದು ! ಜನರ ನಡುವೆ ಪ್ರರಂದರದಾಸರ ಹಿರಿಮೆ ಹರಡಿರುವುದು ಅವರ ಭಾವನೆಗಳು, ಅವರ ಬೋಧನೆ ಎಲ್ಲರ ನಿತ್ಯజೀವನದಲ್ಲಿ ಬೇಕನ್ನು ನಿಡ ಬಲ್ಲಾಪು ಎಂಬ ಕಾರಣದಿಂದ. ಇದನ್ನು ಒತ್ತಿಹೇಳಲು ಮೇಲಿನ ಪ್ರಸ್ತಾಪ ಬೇಕಾಯಿತು.

2

ಪ್ರರಂದರದಾಸರು ಮಾಧ್ವಸಂಪ್ರದಾಯದ ಮುದಿಲಿಂದ ಎದ್ದುವರು ಎಂಬು ದೇನೋ ದಿಟವೇ. ಮಾಧ್ವಸಿದ್ಧಾಂತದ ಪ್ರಮೇಯಗಳು ಅವರ ಆಧ್ಯಾತ್ಮಿಕ ಜೀವನದ ದಾರಿದೀಪಗಳಾದುವು ಎಂಬುದೂ ಸರಿಯೇ. ಒಬ್ಬೊಬ್ಬರೂ ಒಂದೋಂದು ದಾರಿ ಹಿಡಿಯುವಂತೆ ಪ್ರರಂದರದಾಸರು ಮಧ್ಯಾಚಾರ್ಯರು ತೋರಿಸಿದ ದಾರಿ ಹಿಡಿದರು ; ಅದಕ್ಕೆ ಕಾರಣ ಅವರು ವ್ಯಾಸರಾಯಸ್ವಾಮಿಗಳ ಬಳಿ ದೀಕ್ಷೆಯನ್ನು ತಳಿದದ್ದು. ಇದೋಂದು ಬಿತಿಹಾಸಿಕ ಸಂದರ್ಭವಷ್ಟೆ. ಅವರು ಕನ್ನಡಿಗರಾಗಿದ್ದುದು ಹೇಗೋ ಹಾಗೆ ; ಅವರ ಮಾತು ತಮಿಳಾಗಿದ್ದಿದ್ದರೆ ಅವರ ರಚನೆಗಳು ತಮಿಳನಲ್ಲಿರುತ್ತಿದ್ದವು. ಅದರಿಂದ ಅವರ ಪ್ರತಿಭೆಗೇನು ಕೊರತೆಯೂ ಇರುತ್ತಿರಲ್ಲಿ ಹೆಗ್ಲಾಕೆಯೂ ಇರುತ್ತಿರಲಿಲ್ಲ. ಪ್ರರಂದರದಾಸರು ಶಾಂಕರೆಸಂಪ್ರದಾಯದ ಆಧಿಪಾರಾಮಾನುಜ ಸಂಪ್ರದಾಯದ ದೀಕ್ಷೆಯನ್ನು ಪಡೆದಿದ್ದರೆ ಅವರ ಸಿದ್ಧಾಂತಪ್ರಮೇಯಗಳು ಬೇರೆಯಾಗಿರುತ್ತಿದ್ದವು. ಸಂಪ್ರದಾಯ ಯಾವುದಿದ್ದರೂ ಅದು ತೋರಿಸುವುದು ದಾರಿಯನ್ನು ಸಾಧನಾಮಾರ್ಗವನ್ನು. ಆಧ್ಯಾತ್ಮಿಕಚೌಕಟ್ಟು ಇವೆಲ್ಲಿ ಮುಗಿಯುವುದಿಲ್ಲ. ಶಂಕರಾಚಾರ್ಯರ ಪ್ರಕ್ರಿಯೆಯನ್ನು ಹಿಡಿದವರಿಗೆ ಶಾಂಕರಮೋಕ್ಷ,

ಮಧ್ಯಾಚಾರ್ಯರ ಪ್ರಕ್ರಿಯೆಯನ್ನು ಹಿಡಿದವರಿಗೆ ಮಾಧ್ವಮೋಕ್ಷ ಎಂದೇನು ಇದೆಯೇ ? ಒಂದು ಉರಿಗೆ ಹಲವಾರು ದಾರಿಗಳು ; ದಾರಿಗೊಂದು ಉರು ಎನ್ನ ಲಾದಿತೆ ?

ಪ್ರರಂದರದಾಸರ ಅಧ್ಯಾತ್ಮಿಕ ನಿಲುವನ್ನು ಅರಿತುಕೊಳ್ಳುವಾಗ ಮಾಧ್ವಶಿದ್ಧಾಂತದ ಪ್ರಮೇಯಗಳ ಪಾತ್ರ ಇಲ್ಲದಿಲ್ಲ, ಅದರೆ ಅದರ ಹರವು ಹೆಚ್ಚಿನದಲ್ಲ. ಯಾವುದೇ ವಂತಹವರ್ವಾಗಲಿ, ಅದರಲ್ಲಿ ಸಿದ್ಧಾಂತದ ಭಾಗ ಒಂದಿದೆ, ಸಾಧನೆಯ ಭಾಗ ಇನ್ನೊಂದಿದೆ. ಹಲವಾರು ವಂತಹವರ್ವಾಗಳಲ್ಲಿ ಸಿದ್ಧಾಂತ ಪ್ರಮೇಯಗಳು ಬೇರೆ ಬೇರೆಯಾಗಿದ್ದ ಮಾತ್ರಕ್ಕೆ ಸಾಧನೆಗಳೂ ಬೇರೆ ಬೇರೆಯಾಗಿರಬೇಕು ಎಂಬ ನಿಯಮವೇನಿಲ್ಲ. ಸಿದ್ಧಾಂತಕ್ಕೆ ಅಂಟಿಕೊಂಡದ್ದು ವ್ಯಾಸ ಕೂಟ, ಸಾಧನೆಗೆ ಮನಸ್ಸೋತದ್ದು ದಾಸಕೂಟ ಎಂದು ಮೇಲೆ ಹೇಳಿದೆ. ಸಿದ್ಧಾಂತವು ಸಾಧನೆಗೆ ಹಿನ್ನೆಲೆ ಎಂಬುದನ್ನು ವ್ಯಾಸಕೂಟದವರು ಮರಿತರು. ದಾಸಕೂಟ ತಲೆ ಯೆತ್ತಿಕೊಂಡುದು ಈ ತಪ್ಪನ್ನು ತಿದ್ದಲೆಂದೇ. ಶ್ರೀವಾದರಾಜರೂ ವ್ಯಾಸರಾಯ ಸ್ವಾಮಿಗಳೂ ಸಿದ್ಧಾಂತ-ಸಾಧನೆ, ಪ್ರಮೇಯ-ಉಪಾಸನೆ ಎರಡನ್ನೂ ಸಮಪ್ರಥಾನ ವಾಗಿ ಆದರಿಂದವರು. ಹಾಗೆನೇ ವ್ಯಾಸಕೂಟದ ಕೊರತೆಯನ್ನು ದಾಸಕೂಟದಿಂದ ತುಂಬಲು ಯತ್ನಿಸಿದರು. ಹಾಗೆ ಮಾಡುವಾಗ ವ್ಯಾಸಕೂಟದಲ್ಲಿ ಮೂಡಿಕೊಂಡಿದ್ದ ಸಿದ್ಧಾಂತದ ನಿಲುವನ್ನೇ ಕೊಂಡೆಮಟ್ಟಿಗೆ ಮಾರ್ಪಡಿಸಿದರು. ಈ ಮಾರ್ಪಡಿನ್ನು ಅರಿತುಕೊಳ್ಳಬೇಕಾದ ಆಗತ್ಯವಿದೆ, ಏಕೆಂದರೆ ಈ ಮಾರ್ಪಡಿನ ಪೊದಲ ಫಲವೇ ಪ್ರರಂದರದಾಸರು.

ಮಧ್ಯಾಚಾರ್ಯರು (1238–1317) ತಾವು ಮನಗಂಡ ವೇದಾಂತಸಿದ್ಧಾಂತ ವನ್ನು ಪ್ರತಿಪಾದಿಸಲು ಭಾವ್ಯ, ನಿರ್ಣಯ, ಪ್ರಕರಣ ಗ್ರಂಥಗಳನ್ನು ರಚಿಸಿದರಷ್ಟೇ ಅವರೇನು ಈ ಸಿದ್ಧಾಂತದ ಪ್ರವರ್ತಕರಲ್ಲ ; ಪ್ರಾಚೀನವಾಗಿದ್ದ ಸಿದ್ಧಾಂತವನ್ನು ಪ್ರನರುಜ್ಞಿವನಗೊಳಿಸಿದವರು. ಅವರ ನೇರವಾದ ತಿಪ್ಪರೇ ಕೆಲವರು (ಶಿವಿಕ್ರಮ ಪಂಡಿತಾಚಾರ್ಯರು, ಪದ್ಮನಾಭತೀರ್ಥರು, ನರಹರಿತೀರ್ಥರು) ಅವರ ಗ್ರಂಥಗಳಿಗೆ ವ್ಯಾಪ್ಯಾನಗಳನ್ನು ಸಿದ್ದಪಡಿಸಿದರು. ಅದರೆ ಮಾಧ್ವ ಸಿದ್ಧಾಂತವನ್ನು ನಿರ್ದಿಷ್ಟಪಡಿಸಿದವಾಗಿ, ಇತರ ಸಿದ್ಧಾಂತಗಳಿಂದ ಬೇರೆಯಾಗಿ, ತೋರುವಂತೆ ವ್ಯಾಪ್ಯಾನಗಳನ್ನು ಬರೆದವರು ಜಯತೀರ್ಥರು (ಪೀರಾಧಿವರ್ತ, 1365–1388). ಮಧ್ಯಾಚಾರ್ಯರು ಕಣ್ಣರೆಯಾಗಿ ಸುಮಾರು ಅರ್ಧ ಶತಮಾನದ ವರೆಗೆ, ಜಯತೀರ್ಥರು ಕಾಣಿಸಿಕೊಳ್ಳುವ ವರೆಗೆ, ಪ್ರತ್ಯೇಕವಾದ ಮಾಧ್ವಪಂಥ ಎಂಬುದಿರಲಿಲ್ಲ. ಜಯತೀರ್ಥರ ಪೂರ್ವ ಪ್ರಸ್ತಾವನವಾದ ‘ತತ್ತ್ವಪ್ರಕಾಶಿಕಾ’ ಮತ್ತು ಉತ್ತರ ಪ್ರಸ್ತಾವನವಾದ ‘ನಾಯಾಸುಧಾ’ ಇವರಡೂ ಗ್ರಂಥಗಳು ಕಾರ್ಯತಿಕಾರಕವಾದವು. ಇವುಗಳಿಂದ ಮಾಧ್ವ ಸಿದ್ಧಾಂತದ ದೃಷ್ಟಿಕೋಣ ವಿಚಿತ್ರವಾಯಿತೆಂದರೆ ತಪ್ಪಲ್ಲ. ಈ ಗ್ರಂಥಗಳಲ್ಲಿ ವಿಚಾರಕ್ಕೆ ಹೆಚ್ಚಿನ ಬೆಲೆ ; ಉಪಾಸನೆಯ ಕಡೆ ಗಮನ ಕಡಮೇ. ಮುಂದಿನ ಮಾಧ್ವ ವೇದಾಂತದ

ವಾಜ್ಯಯವೇಲ್ಲ ಜಯತೀರ್ಥರ ಜಾಡನ್ನೇ ಹಿಡಿಯಿತು ಆದರೆ ಈ ವೇದಾಂತ ದಲ್ಲಿಯೂ ಬರುಬರುತ್ತ ಹಲವಾರು ಬೇರೆ ಬೇರೆ ನಿಲವುಗಳು ಮೂಡಿಕೊಂಡುವು ಎಂಬುದು ರಾಘವೇಂದ್ರಸ್ವಾಮಿಗಳ (1623-1671)“ಪ್ರಸ್ತಾವಭೇದ ಪ್ರೋತ್ಸಾಹನಗ್ರಹ”ಹಿಂದು ಒಕ್ಕ ಕ್ಷೇತ್ರದಲ್ಲಿ (“ತಂತ್ರದೀಪಿಕಾ”, ಇದಕ್ಕೆ ಸೂತ್ರಾರ್ಥಸಂಗ್ರಹವೆಂಬ ಹೆಸರೂ ಇದೆ) ಸೂಚಿತವಾಗುತ್ತದೆ

ಜಯತೀರ್ಥರ ಗ್ರಂಥಗಳಲ್ಲಿರುವ ಆಶಯವನ್ನು ಸ್ವಷ್ಟಪಡಿಸಲು ಯಂತ್ರಸಿದ್ಧವ ರಶ್ಮಿ ವಾಸ್ತರಾಯಸ್ವಾಮಿಗಳು ಮುಖ್ಯರು ಹಾಗೆದೇ ‘ಶ್ರೀಮಂಜ್ಞಪೂರ್ವಾತ್ಮಕ್ಯ’ ಯಲ್ಲಿ ಮಧ್ಯರು, ಜಯತೀರ್ಥರು, ವಾಸರಾಯರು ಇವರನ್ನು ‘ಮುನಿತ್ರಯು’ ಹೆಂದು ಕರೆಯಲಾಗಿದೆ ಜಯತೀರ್ಥರ ಕಾಲಕ್ಷ್ಯ ವಾಸರಾಯಸ್ವಾಮಿಗಳ ಕಾಲಕ್ಷ್ಯ ಮತ್ತೆ ಸುಮಾರು ಒಂದು ಶತಮಾನದ ಅಂತರ ಈ ನಡುವೆ ವಿಷ್ಣುದಾಸಾಚಾರ್ಯ (1390-1440)ರೆಂಬ ಗ್ರಂಥಾರರು ಖಂಡನ-ಮಂಡನಗಳ ಕಾವನ್ನು ಪರಿಸಿದ್ದರು. ದ್ವೇತ, ಆದ್ವೇತ, ವಿಶವ್ಯಾದ್ವೇತ ಈ ಸಿದ್ಧಾಂತಗಳು ಪರಸ್ಪರ ವಿರೋಧಿಬಣಿಗಳಾಗಿ, ಕಂಡಕುತ್ತಾಹಲಿಗಳಾಗಿ ಕಾಣಿಸಿಕೊಂಡುವು ವಾದರತ್ನವಳಿ (ಉಪಲಬ್ಧ). ಖಂಡನವಿಂದನ, ವಿವರಣವಿಂದನ (ಎರಡೂ ಅನುಪಳಬ್ಧ) ಎಂಬ ಗ್ರಂಥಗಳನ್ನು ಬರೆದು ಖಂಡನಮಂಡನಗಳಿಗೆ ಭೂಮಿಕೆಯನ್ನು ಸಿದ್ಧಪಡಿಸಿದ ಈ ವಿಷ್ಣುದಾಸಾಚಾರ್ಯರು ಕಾಲವಾಗಿ ನಲವತ್ತು ವರ್ಣಗಳ ಮೇಲೆ ಒಂದ ವಾಸರಾಯಸ್ವಾಮಿಗಳು ಈ ವಾದಪ್ರಸಕ್ತಿಯಿಂದ ಮುಕ್ತರಾಗಿರುವಂತೆ ಇರಲಿಲ್ಲ ಅವರ ‘ತಾತ್ಪರ್ಯಾಚಂದ್ರಿಕಾ’ ಹಂತ್ತು ‘ನಾಯಾವಾಪ್ಯತ್’ಗಳು ವಾದಗ್ರಂಥಗಳೇ, ಅವುಗಳಲ್ಲಿ ಖಂಡನ-ಮಂಡನದ ಪ್ರಕ್ರಿಯೆ ಇದೆ ಆದರೆ ಅವರ ಮನೋವೃತ್ತಿ ಇದಕ್ಕೆ ಅನುಕೂಲವಾಗಿರಲಿಲ್ಲ ಈ ಗೀಳಿನಿಂದ ಬೇಗ ಪಾರಾದರು ನಾಧನೆಯ ಕಡೆಗೇ ಅವರ ಒಲಪು ಇದ್ದುದರಿಂದ ವಾದಪಿವಾದಗಳ ಹವಾಸ ಅವರಿಗೆ ಅಪ್ಪಾಗಿ ಹಿಡಿಸಲಿಲ್ಲ ತಮ್ಮ ಬದುಕಿನ ಕಡೆಯ ಭಾಗದಲ್ಲಿ ಅವರಿಗೆ ಸಿದ್ಧಾಂತ ಪ್ರಮೇಯಗಳ ಪ್ರತಿಪಾದನೆಗಿಂತ ಉಪಾಸನೆಯೇ ದಿಟವಾಗಿ ಮಧ್ಯಾಚಾರ್ಯರ ಆಶಯ ಎಂಬುದು ಮನದಟ್ಟಾಯಿತು.

ಈ ಪರಿಷ್ಠಿತಿಯಲ್ಲೇ ಅವರು ಹರಿದಾಸರನ್ನು ಪ್ರೋತ್ಸಾಹಿಸಿದುದು, ಪ್ರರಂದರದಾಸರನ್ನು ಮನಸಾರೆ ಮೆಚ್ಚಿಕೊಂಡುದು ಪ್ರರಂದರದಾಸರೆ ಧನ್ಯಸಿರಾಗದ ಕೀರ್ತನೆಯೋಂದರಲ್ಲಿ ತಮ್ಮ ಕಾಲದಲ್ಲಿ ವಾದಪಿವಾದಗಳಲ್ಲೇ ತೊಡಿಗಿರುತ್ತ ತಮ್ಮ ಸಾಧನೆಯ ಕಡೆಗೆ ಏನೇನೂ ಗಮನವನ್ನು ಹರಿಸಿದ ವಾದ್ವಾಸಂಪ್ರದಾಯದ ಗೊಡ್ಡುಪಂಡಿತರನ್ನು ಕುರಿತು ಆಡಿರುವ ಆಕ್ರೋಶದ ಮಾತುಗಳನ್ನು ಗಮನಿಸಿ—

ಇಂಥ ತುಡುಗಮುಂಡೆಗಂಡರಿಗಿನ್ನು ವೈಪ್ಪಣಿ ವ ಸಲ್ಲಿವುದೆ ?

ಗಡ್ಡ ಏಂದೆ ಬೋಳಿಸಿಕೊಂಡು ಗೊಡ್ಡು ನಾಮವ ತೀಡಿಕೊಂಡು
ಅಡ್ಡಾದಿದ್ಡಿ ಮುದ್ರೆಗಳ ಬಡಿದುಕೊಂಡಿನ್ನು
ದೊಡ್ಡ ದೊಡ್ಡ ಮಾತುಗಳಾಡಿ ದೊಡ್ಡ ಪರೆಂದ್ದೇಳಿಕೊಂಬ
ಬಡ್ಡೀಧಗಡಿ ಮಕ್ಕಳಿಗಿನ್ನು ವೈಪ್ಪಣಿ ವ ಸಲ್ಲಿವುದೆ ?

ಭಾಗವತರನ್ನೇ ಕಂಡು ಕಂಡ್ವಾಗೆ ನಿಂದೆ ವಾಡುತ್ತ
ಸೋಗಿಲಿರುವ ಜೋಗೀ ತೊತ್ತಿನ ಮಕ್ಕಳಾದವರು
ನಾವೆ ಶ್ರೇಷ್ಠರೆಂದು ಹೇಳಿಕೊಂಡು ತಿರುಗುವಂಥ
ಗೂಗೆ ಮೋರೆ ನೀಚರಿಗಿನ್ನು ವೈಪ್ಪಣಿ ವ ಸಲ್ಲಿವುದೆ ?

ದಾಸರನ್ನು ಇಮ್ಮು ಸಿಟ್ಟಿಗೆಬ್ಬಿಸಿರುವ ಹಿನ್ನೆಲೆಯು ಸಂದರ್ಭವೇನೋ ತಿಳಿಯುದು !
ಆದರೆ ಹೀಗೆ ಗ್ರಾಮ್ಯವಾದ ಬೈಗಳನ್ನೂ ಬಿರಲು ಹಿಂದೆ ಮುಂದೆ ನೋಡೆದ
ಧೈರ್ಯ ವಾಸರಾಯಸ್ವಾಮಿಗಳ ಪ್ರೋತ್ಸಾಹದಿಂದಲೇ ಬಂದಿರಬೇಕು. ದುರಾಸೆ
ಯಿಂದ ಮರಕ್ಕೆ ಅಂಟಿಕೊಂಡು, ತಮ್ಮ ಪಾಂಡಿತ್ಯದಿಂದ ಹೊಟ್ಟೆ ಹೊರೆದುಕೊಂಡು,
ಹೃದಯಸಂಸ್ಕಾರವಿಲ್ಲದೆ ಆಚಾರಶೀಲರೆಂದೂ ಕರ್ಮರೆಂದೂ ಮೇರೆಯಿತ್ತು ಇದ್ದ
ಪಂಡಿತರೇ ದಾಸರ ಕಣ್ಣನ್ನು ಕುಕ್ಕಿದವರು. ಇಂಥವರನ್ನು ನೋಡಿಯೇ ದಾಸರ
ಕರುಗಳಾದ ವಾಸರಾಯಸ್ವಾಮಿಗಳೂ “ಅಂತರಂಗದಲಿ ಹರಿಯ ಕಾಣಿದವ ಹಂಟ್ಯು
ಗುರುತನೋ” ಎಂದು ಮರುಗಿದರು. ಆವರು ಕಂರಜಾವಿಾಕರನಾಗ್ಯಾಯದಿಂದ

ನಿಧಿಯ ಮೇಲಿದ್ದು ನಿಧಿಯನರಿಯದಂತೆ
ತನ್ನ ಕಂತಪುಣಿಯ ತಾ ಮರೆತಂತೆ
ಕಣ್ಣರೆಯದ ಹಸುಳಿ ತಾಯನರಿಯದಂತೆ
ಎನ್ನಲ್ಲಿ ಹೊಂದಿಪ್ಪೆ ನಿನ್ನನರಿಯದಂತೆ
ನಿನ್ನ ತೋರಿದರೆನಗೆ ನಿನ್ನ ದಾಸರು ಸಿರಿಕ್ಕಿಪ್ಪೆ

ಎಂದು ನುಡಿದದ್ದು ಮಧ್ಯಶಾಸ್ತ್ರಸಂಪನ್ಮಾರಾದ ಗೊಡ್ಡು ಪಂಡಿತರು ಶಾಸ್ತ್ರದ ಸಾರ
ವಾದ ಅಧ್ಯಾತ್ಮಸಾಧನೆಗೆ ಒಂದಿಪ್ಪಾಣಿ ಗಮನ ಕೊಡಿದ್ದು ದನ್ನು ಕಂಡೇ. ಗ್ರಂಥಸ್ಥ
ವಾದ ಶಾಸ್ತ್ರಕ್ಕೂ ಬದುಕಿಗೆ ತಕ್ಕ ಸಾಧನೆಗೂ ಇದ್ದ ಅಂತರ ಅವರ ಮನಸ್ಸಿಗೆ
ನಾಟಿರಬೇಕು. ಸಾಧನೆಗೆ ಒಲಿದ ಹರಿದಾಸರ ಜೊತೆಯಲ್ಲೇ ಹೆಚ್ಚು ಹೆಚ್ಚು ಕಾಲ
ವನ್ನು ಕೆಳಿಯತೊಡಗಿದರೆಂದು ಈ ಪದ ಸೂಚಿಸುತ್ತದೆ :

ಹರಿದಾಸರೆಂಬ ನೇರವಿಲ್ಲದೆ ಹರಿಸೇವೆಯೆಂಬ ಪಥ ಕಾಣದೆ
ಹರಿಪದವೆಂಬ ಜನುಮುಭೂಮಿಯ ಪರಿದು
ದೂರದಲ್ಲಿ ತಷ್ಟೀಗ ಕಾಣದೆಲೆ
ಮರುಳಾದೆ ಭವಾಟವಿಯಲೆ
ಸಿರಿಪತಿ ನಿನ್ನ ಸೇರಿಸೋ ಸಿರಿಕ್ಕೆಷ್ಟು

“ಹರಿದಾಸರ ಸಂಗ, ಗುರುಕರುಣೇಗಳಿಗೆ ಪ್ರತಿಯಿಲ್ಲ” ಎಂದು ಅವರು ಮನಸ್ಸಿನಲ್ಲಿ ದೃಢವಾಡಿಕೊಂಡರು ; “ಹರಿಯ ಹೇಸರಿಂದ ಬದುಕುವ ದಾಸ ನಾನು, ಸಿರಿಕ್ಕೆಷ್ಟು ದಾಸರ ದಾಸ ನಾನು” ಎಂದು ಸಮಾಧಾನ ತಂದುಕೊಂಡರು. ಅವರು ತಮ್ಮ ಶಿಷ್ಯರಿಗೆ ಮಾಡಿದ ಬೋಧೆಯಲ್ಲಿ ಶಾಸ್ತ್ರವ್ಯಾಸಂಗ, ಮತಾಚಾರ ಮೂದಲಾದ ವಿವರಗಳಿಗೆ ಎಡಯಿಲ್ಲ :

ನಾಲಗೆಯ ಮೇಲೆ ಹರಿನಾಮು
ವಿಲ್ಲರ ಮೇಲೆ ದಯಂಮಾಡುತ್ತಿರಬೇಕು
ಪಾಪರಹಿತನಾಗಿರಬೇಕು
ಕಾಮಲೋಭಗಳನ್ನ ತ್ವಜಿಸಬೇಕು
ಮಧ್ಯರಾಯರನ್ನ ಯಾವಾಗಲೂ ಸ್ವರಿಸಬೇಕು
ದೂರೆತದ್ವರೊಳಗೆ ತ್ವಪ್ರನಾಗಿರಬೇಕು
ಪ್ರಪಂಚದಲ್ಲಿ ತ್ವಪ್ರಯಿಂದಿರಬೇಕು

ಇದು ಎಲ್ಲ ಸಾಧಕರಿಗೂ ಸಾಮಾನ್ಯ ಧರ್ಮ. ಮಧ್ಯರಾಯರನ್ನ ಸ್ವರಿಸಬೇಕೆಂಬ ಒಂದು ವಿವರವನ್ನು ಬಿಟ್ಟರೆ ಉಳಿದವು ಯಾರಿಂದಲಾದರೂ ಯಾವ ಕಾಲದಲ್ಲಾದರೂ ಗಾರ್ಹಕ್ಯವೇ. ತಮ್ಮ ಗುರುಪರೆಂಪರೆಗೆ ಮೂಲರಾದ ಮಧ್ಯಾಚಾರ್ಯರನ್ನ ಸ್ವರಿಸದೆ ಅವರು ಏನನ್ನೂ ಮಾಡುವಂತಿರಲ್ಲ. ಮಧ್ಯರಾಯರನ್ನ ಸ್ವರಿಸುತ್ತಲೇ ಇದ್ದ ಗೊಡ್ಡುಪಂಡಿತರು ನಡೆದುಕೊಳ್ಳುತ್ತಿದ್ದ ರೀತಿಯನ್ನ ನೋಡಿ ಬೇಸತ್ತಿದ್ದ ಅವರು ಬೆಳಕಿಗಾಗಿ ಮತ್ತೊಮ್ಮೆ ಮಧ್ಯಾಚಾರ್ಯರ ಗ್ರಂಥಗಳನ್ನ ನೋಡಿದ್ದರೆ ಸೋಜಿಗವಲ್ಲ. ಆಚಾರ್ಯರ ಉಪದೇಶಕ್ಕೂ ಗೊಡ್ಡು ಪಂಡಿತರ ಆಚಾರಕ್ಕೂ ಅಂತರ ಒದಗಿಬರುವುದು ಹೇಗೆಂದು ಅವರ ಕುತ್ತುಹಲ ಕೆರಳಬೇಕು.

ಸಿದ್ಧಾಂತ ಪ್ರಮೇಯಗಳಲ್ಲಿ ಪ್ರಕಟವಾಗಿ ನಿರೂಪಣೆಗೆ ಒಂದಂಥವುಗಳನ್ನು ಶಾಸ್ತ್ರಗ್ರಂಥಗಳು ಯುಕ್ತಿಯಿಂದ, ಆಗಮಪ್ರಮಾಣಗಳಿಂದ ಸಮರ್ಥಸುತ್ತವೆ, ವಿವರಿಸುತ್ತವೆ. ಆದರೆ ಈ ಪ್ರಮೇಯಗಳ ಹಿಂದೆ ಅಡಗಿದ್ದು, ಆದರೆ ಪ್ರಮೇಯಗಳ ಪ್ರಯೋಜನವೇ ಆದ ಸಾಧನಾಭಾಗ ಅನುಭವದಿಂದ ಸಿದ್ಧವಾಗಬೇಕೇ ವಿನಾ ಯುಕ್ತಿಯಿಂದ ಅಲ್ಲ. ತಾವು ಯುಕ್ತಿಯಿಂದ ತತ್ತ್ವವನ್ನು ನಿರ್ಧರಿಸುತ್ತೇವೆ ಎಂದು

ವಂಡಿತರು ಬಗೆಯಾವುದೂ ‘ಸ್ವಾತಂತ್ರ್ಯ ಭ್ರಮ’ವೇ ! ಅದು ಅಪರಾಧವೇ ಅಗುತ್ತದೆ. ಅದಕ್ಕಾಗಿಯೇ ಶ್ರೀವಾದರಾಜರು “ಹರಿಯೇ ದಯೆಯಿಂದ ದಾಸ್ತಿ ಭಾವವನ್ನು ಕೊಡಬೇಕೆ”ಂದು ಸೂಚಿಸಿರುವುದು. ಬುದ್ಧಿಯ ಪ್ರಶ್ನರಿತೀಯಿಂದ, ವಾಂಡಿತ್ಯದಿಂದ, ವಾಕ್ಯಾರ್ಥಕೌಶಲದಿಂದ ಮುಕ್ತಿಯನ್ನು ಯಾರೂ ಪಡೆದುಕೊಳ್ಳಲಾರು. ಶ್ರೀವಾದರಾಜರ

‘ಭಕ್ತಿ ಬೇಕು ವಿರಕ್ತಿ ಬೇಕು ಸರ್ವ ಶಕ್ತಿಬೇಕು
ಮುಕ್ತಿಯ ಮುಂದೆ ಬಂಯಸುವಗೆ’

ಎಂಬ ಮಾತು ವ್ಯಾಸರಾಯಸ್ವಾಮಿಗಳ ಮೇಲೆ ಪ್ರಭಾವವನ್ನು ಬೀರಿರಬೇಕು. ಶ್ರೀವಾದರಾಜರಂತೆ ಅವರ ಶಿಷ್ಟ ವ್ಯಾಸರಾಯಸ್ವಾಮಿಗಳೂ ಅಂತರಂಗಸಾಧನೆಗೆ ಒಲಿದರು ; ಇದೇ ಹರಿದಾಸರಿಗೆ ಹಿರಿಯಾರಿದ ಬಂದ ಬಳ್ಳವಳಿಯಾದದ್ದು. ಅನುಭವವೇ ಗುರಿಯಾಗಿ ಅದಕ್ಕೆ ಅನುಗುಣವಾದ ಹಂಡರವನ್ನು ವ್ಯಾಸರಾಯಸ್ವಾಮಿಗಳು ಸಿದ್ಧಪಡಿಸಿದರು ; ಹಾಗೆ ಮಾಡುವಾಗ ಸಿದ್ಧಾಂತಕೋಂದು ಹೊಸ ತಿರುವನ್ನು ಕೊಡಬೇಕಾಯಿತು. ಅವರು ಕೊಟ್ಟ ತಿರುವು ಮುಂದೆ ಹರಿದಾಸರಿಗೆ ವಾಧೀಯವಾಯಿತು ; ಪ್ರಕೃತ, ಪ್ರರಂದರದಾಸರ ಅಧ್ಯಾತ್ಮಕನಿಲುವಿಗೆ ಅದೇ ಒಂದು ಚೌಕಟ್ಟಾಯಿತು. ದಾಸಕೂಟದ ವೈಶಿಷ್ಟ್ಯವನ್ನೂ, ವಿಶಿಷ್ಟಸಾಧನೆಯನ್ನೂ ಅರಿತುಕೊಳ್ಳಬೇಕಾದರೆ ಇದನ್ನು ಗಮನಕ್ಕೆ ತಂದುಕೊಳ್ಳಬೇಕು. ದಾಸಕೂಟದ ‘ಮಾಧ್ವನಿಷ್ಠೆ’ಗೂ ವ್ಯಾಸಕೂಟದ ‘ಮಾಧ್ವನಿಷ್ಠೆ’ಗೂ ಇರುವ ಅಂತರವೇ ಅವರಡರ ನಡುವೆ ಸೇಣಾಟವನ್ನು ತಂದೊಡ್ಡಿತು. ಏರಡೂ ನಿಷ್ಠೆಗಳಿಗೆ ಮೂಲ ಪ್ರಮೇಯ ಗಳು ಸಮನಾದರೂ ಅಪ್ರಗಳ ಅನ್ವಯದಲ್ಲಿ, ಒತ್ತಿನಲ್ಲಿ, ವಿವರಣೆಯಲ್ಲಿ ಗಮನಾರ್ಥವಾದ ವ್ಯತ್ಯಾಸವಿದೆ.

3

ಇದಕ್ಕೆ ಪತಿಹಾಸಿಕ ಸಂದರ್ಭವೂ ನೇರವಾಯಿತು. ಶ್ರೀವಾದರಾಜರೂ ವ್ಯಾಸರಾಯಸ್ವಾಮಿಗಳೂ ಪ್ರರಂದರದಾಸರೂ ಬದುಕಿ ಬಾಳಿದ ಕಾಲದಲ್ಲಿ ದೇಶದಲ್ಲಿಲ್ಲಭಕ್ತಿಯ ಹೆಗ್ಗಳಿಕೆ ಒದಗಿದ್ದಿತು. ಈ ಮೂವರು ಇದ್ದ ದೇಶ ಕನ್ನಡ-ಮರಾರೀ ಪ್ರಾರಂತಗಳು. ಈ ಪ್ರಾರಂತಗಳಲ್ಲಿ ನಾಥಪಂಥ, ಮಹಾನುಭಾವಪಂಥ, ವಾರಕರೀ ಪಂಥಗಳು ಜಯಾಪುರಿಯವಾಗಿದ್ದವು. ನಾಥಪಂಥಕ್ಕೆ ಸೇರಿದ ಮುಕುಂದರಾಜನ ‘ವೀಕ್ಷಿಂಧು’, ‘ಪರಮಾಮೃತ’ಗಳು ಬಳಕೆಯಲ್ಲಿದ್ದವು. ಮಹಾನುಭಾವಪಂಥದ ಪ್ರವರ್ತಕನಾದ ಚಕ್ರಧರ (1263ರಿಂದ ಮುಂದೆ) ಕೃಷ್ಣಭಕ್ತಿಯನ್ನು ಅಲ್ಲಿಲ್ಲ

ಹರಡಿದ್ದ. ಈ ಪರಂಪರೆಯ ಕೇಶವಾನೆಂದ ಸೂರಿಯ ವಚನಸಾಹಿತ್ಯ ಜನರ ಬಾಯಲ್ಲಿ ನಿಂತಿತು. ಚಕ್ರಧರನ ಸೇವಿಕೆಯಾಗಿದ್ದ ಮಹಡಂಬಿ ಕೃಷ್ಣನ ವಿವಾಹ ವನ್ನು ಕುರಿತು ಬರೆದ ಶ್ರೀಗಂರರೆಕನೆಗಳನ್ನು ಜನ ಮೆಚ್ಚಿ ಕೊಂಡರು. ಸಂತ ಜ್ಯಾನೇಶ್ವರನ ಕಾಲದಲ್ಲಿ ಬಲಗೂಂಡ ವಾರಕರೀ ಸಂಪ್ರದಾಯ (ಪಂಥರಪುರದ ಯಾತ್ರೆಗೆ 'ವಾರೀ' ಎಂದು ಹೇಳಿರು; ಅದನ್ನು ಕೈಗೊಳ್ಳುವವರು ವಾರೀಕರಿಗಳು, ವಾರಕರಿಗಳು) ವಂಥರಪುರದ ಪಾಂಡುರಂಗವಿಟ್ಟಿಲನನ್ನು ಕೃಷ್ಣಭಕ್ತಿಯ ಕೇಂದ್ರ ವನ್ನಾಗಿ ಪೂರ್ವಿಕೆಗಳಿಂದಿತು. ಜ್ಯಾನೇಶ್ವರನ ಶಿವ್ಯ ನಾಮದೇವ-ಸೀಂಹಿ (1270–1350) ಅಧ್ಯಾತ್ಮ ನಾಧಕರಲ್ಲಿ ಅಗ್ರಗಣ್ಯನಿಸಿದ; ಅವನ ಪ್ರಭಾವ ನಾಲ್ಕು ಕಡೆ ಹರಡಿತು. ಅವನು ಕಾಲವಾಗಿ ಇನ್ನಾರು ಪರಿಗಳು ಕಳೆಯಲು ಕಾಣಿಸಿಕೊಂಡ ಏಕನಾಧನೆಂಬ ಸಂತನೂ ಪ್ರಭಾವಶಾಲಿಯೇ. ಇವರಿಂದ ಏಕಾದಶಿಯ ಹಿರಿಮೆ, ಚಕ್ರಾದಿಮಾಡ್ರಿಗಳ ಅಗತ್ಯ, ಜಂಡನ-ತ್ವಳಿಕೆಮಾಲೆಗಳ ಸ್ವಾರ್ಥಸ್ತ ಇವೆಲ್ಲ ವೈಷ್ಣವ ಜನರಲ್ಲೆಲ್ಲ ಪಾಡಿಕೆಗೆ ಬಂದವು. ನಾಮದೇವನ ಸಮಾಲೀಕರಾದ ಮಧ್ಯಾಜಿಯರು (1238–1317) ಏಷ್ಟು ಭಕ್ತಿಯ ಹೆಗ್ಗಳಿಕೆಯನ್ನು ತುರತ್ತಿಸ್ತೂ ತೀತಿಹಾಸ ಪುರಾಣಗಳಿಂದ ಸಿದ್ಧಪಡಿಸಿದರು.

ಇವೆಲ್ಲ ಒಂದೇ ನದಿಯ ಹಲವು ಕೀಳುಗಳು. ಈ ಕಾಲದಲ್ಲಿ ಜನರ ಆಸಕ್ತಿ ಯನ್ನು ಸೂರೆಗೊಂಡದ್ದು ಭಕ್ತಿಯ ಸಾಧನ; ಆದರಲ್ಲೂ ನಾಮಸಂಕೀರ್ತನವೆಂಬ ಸರಳವಾಗಿ, ಹರಿವಾದಸ್ವರಕ್ಷಯ ಸೌಲಭ್ಯ. 'ನಾಯಿಸುಧಾವಾಗ್ನಿ'ವೆಂಬ ಶಾಸ್ತ್ರಪ್ರಕರಣಗ್ರಂಥವನ್ನು ಬರೆದು ಪಾಂಡಿತ್ಯಪ್ರಾಧಿಮೆಯ ಯತ್ನನ್ನನ್ನು ವಡೆದು ಮರಾಠಿಪತಿಗಳೂ ಆಗಿದ್ದ ಶ್ರೀಪಾದರಾಜರು 'ನೀನಿಹಿನಾತರ ಕೊಟ್ಟಿ ದಾಸನೆಂದೆ ನಿಸಯ್ಯ' ಎಂಬ ಭಾವವನ್ನು ಹೊರಹೊಮ್ಮಿಸಿದರೆ ಆ ಯುಗಧರ್ಮದ ಪ್ರಭಾವವನ್ನು ಸೂಚಿಸುತ್ತದೆ; ಇದು ಕೇವಲ ವ್ಯಾಸಕೂಟದ ಪ್ರಕಾರಕ್ಕೆ ಸೇರಿದ 'ಮಾಧ್ವನಿಷ್ಠೆ' ಲಿಂದ ಹೊರಬಂದದ್ದಲ್ಲ. ಅವರಿಂತ ಪ್ರಭಾವಶಾಲಿಗಳೂ, ಉದ್ದಾಮ ಹಂಡಿತರೂ, ಗ್ರಂಥಕಾರರೂ, ಏಜಯನಗರದ ಅರಸನ ಗುರುಗಳೂ ಮತಾಧಿಪತಿಗಳೂ ಆಗಿದ್ದ ವ್ಯಾಸರಾಯಸ್ವಾಮಿಗಳು "ಸಿರಿಕೃಷ್ಣ ದಾಸರ ದಾಸ ನಾನು" ಎಂದು ಹೇಳಿದಾಗೆ ಮತ್ತೆ ಈ ಯುಗಧರ್ಮದ ಪ್ರಭಾವವನ್ನೇ ನಾವು ಗುರುತಿಸಬೇಕು. ಯುಗಧರ್ಮದ ಈ ಪ್ರಭಾವವನ್ನು ಅಳವಡಿಸಿಕೊಂಡು ವ್ಯಾಸರಾಯಸ್ವಾಮಿಗಳು ಮಾಧ್ವಸಿದ್ಧಾಂತದ ಮೂಲಪ್ರಮೇಯಗಳಿಗೆ ಹೊಸದೊಂದು ರೂಪವನ್ನು ಒದಗಿಸಿದರು. ಇದು ದಾಸ ಕೂಟದ 'ಮಾಧ್ವನಿಷ್ಠೆ'ಗೆ ಮೂಲಸಾಮಗ್ರಿಯಾಯಿತು.

ಈ ಘಟ್ಟದಲ್ಲಿ, ಮಧ್ಯಾಜಿಯರ 'ತಂತ್ರಸಾರಸಂಗ್ರಹ'ವೆಂಬ ಗ್ರಂಥ ಮುಖ್ಯ ವಾಯಿತು. ಅಲ್ಲಿಯವರಿಗೆ ಇದು 'ಸರ್ವಮಾಲ' ಗ್ರಂಥಗಳಲ್ಲಿ ಸೇರಿದ್ದರೂ, ಹಂಡಿತರ ಗಮನವನ್ನು ಅಪ್ಪಾಗಿ ಸೇಳಿದಿರಲಿಲ್ಲ; ಈಗಲೂ ಮಾಧ್ವ ಹಂಡಿತಮಂಡಲದಲ್ಲಿ ಇದಕ್ಕರುವ ಪಾರುತ್ತಿಸ್ತೂ ಅಷ್ಟಕ್ಕಷ್ಟೇ. ಬ್ರಹ್ಮಸೂತ್ರಗಳ ವೇಳೆ ಮಧ್ಯಾ

చాయిఫరు బరెదె నాల్సు గ్రంథగళిగే (అదరల్లియిలూ అనువ్యాఖ్యానికై) వ్యాసకోటిదల్లి ఆగ్రపణ్ణ. అవర ‘మాధ్వనిష్ట’యీల్ల హచ్చొన్న కెడమె ఇష్టోక్కే సిమిత ఆదరే సాధనేయ నిద్యావ్య ఏవరగళు బందిరుపుదు ఆజాయిఫర ‘తంత్రసార సంగ్రహ’దల్లియే. ఆదర కటగే వుధ్వాచాయిఫర కాలదల్లే ఇద్ద త్రివిశ్రమపండితాచాయిఫరాగలి, నారాయణ పండితా చాయిఫరాగలి, పండ్యాసభకీధరాగలి, నరహరితిధిఫరాగలి గమనవన్ను హరిసలల్ల ముందే వుధ్వాచాయిఫర తత్త్వవాదవన్న సిద్ధాంతద నేలిగేరి సిద, మత్తు వుధ్వాచాయిఫర హలవారు గ్రంథగళ మేలే టీచేగళన్న బరెదు టీకాచాయిఫరిందు హసరాద జయకీధిఫరిలూ ఈ గ్రంథవన్న ఎత్తికొళ్లల్ల ఇదికై సుమారు ఏన్నారేవాద వ్యాఖ్యాన మోట్టమోదలు, అదే కట్టికటగే, సిద్దవాదద్దు లేషచెందికాచాయిఫరిందు హసరాద రఘునాథకీధిఫరింద (1695-1742). ఇవరు వ్యాసరాయిస్వామిగళ పెరంపరేయల్లే ఒందవరు ఈ గ్రంథికై ఇకర హత్తు టీకాగ్రంథగాద్దరూ, అవేల్ల అప్రభ్యాతపండితరింద. వ్యాసరాయిస్వామిగళ సంస్కృతగ్రంథగళు జయకీధిఫరు తోరిసిద దారియన్నే హిడింపు. అవర గమన ‘తంత్రసారసంగ్రహ’ద కటగే హోదద్దు అవరు సంస్కృతగ్రంథరచియన్న బిట్టుమేలే ఎందు తోరుత్తదే ఈ గ్రంథద ప్రభావవన్న అవర కన్నడ పదగళల్లి, ప్రందరదాసర కైతిగళల్లిలూ నావు గురుతిసేచుపుదు.

‘తంత్రసారసంగ్రహ’వు దాసకోటిదల్లి హచ్చొగి మాన్యవాయితు ఎంబు దిక్కే ఇన్నాన బేశిక్కద్దరే ఏజయిదాసర ‘హంకథాకార’ సుఖాదియన్న నేఎిడచేఇకు. వుధ్వాచాయిఫరు ‘తంత్రసారసంగ్రహ’దల్లి చెక్కాబ్బుమండలద ఉపాసనేయన్న ఉల్లేఖిసిద్దారి; ఆదన్న మోట్టమోదలు గమనిసి, ఆదర ఏస్కృతవాద ఏవరకైయన్న బిచిసిదవరు ఏజయిదాసరు వుత్తు అవర శిష్ట గోవాలదాసరు. ఈ ఉపాసనేయల్లి తాంత్రిక ప్రక్రియగళూ, యోగ విధానగళూ ఏతేషవాచి బరుత్తువే హరిదాసర, ఆధ్యాత్మిక నిలాపు, సాధనా భాగి స్నేహవాగువుదు ఇల్లియే వ్యాసకోటిద ‘మాధ్వనిష్ట’యు సూత్ర భావ్యగ్రంథగళ జాడన్న హిడిదరే దాసకోటిద ‘మాధ్వనిష్ట’యు తంత్రసార సంగ్రహద జాడన్న హిడియుత్తదే ఎందు హేఇదరే తప్పుగదు. ‘తంత్రసార సంగ్రహ’వు ఉపాసనగావియే సిద్దవాద గ్రంథ, ఇదరల్లి పొంచరాత్మగమన ప్రభావవిద్దు మండల, యోగ ఏధ, ఆజ్ఞనే, ప్రతిమ, స్తోత్ర, ధ్యాన, జప మోదలాద సామాన్య ఏవరగళు ఇరువుదరింద, ములభూతవాద మత్తు వితప్పువాద ప్రమేయగళ కట్టుపాడు కటగే ఇదు యావ సంప్రదాయద

ಸಾಧಕನಿಗಾದರೂ ಉಪಯುಕ್ತವಾದ ಗ್ರಂಥ. ಹರಿದಾಸರ ಧೋರಣೆ ಉದಾರ ವಾದುದು ಹೀಗೆ.

4

‘ತಂತ್ರಸಾರಸಂಗ್ರಹ’ದಲ್ಲಿ ಹಾಸುಹೊಕ್ಕಾಗಿ ಬರುವ ವಿಚಾರವೆಂದರೆ ಉಪಾಸನೆ, ಅದರ ಪ್ರಕಾರಗಳು, ವಿಧಿಗಳು. ಮಾಧ್ಯಸಂಪ್ರದಾಯದ ಉಪಾಸನೆಯನ್ನು ‘ಬಿಂಬೋಪಾಸನೆ’ಯಂದು ಕರೆಯಲಾತ್ಮಾರೆ. ಈ ಉಪಾಸನೆಯ ಗೊತ್ತುಗುರಿಗಳನ್ನು, ನೇಲೆಹಿನ್ನೆಲೆಗಳನ್ನು ಪ್ರಕಟಪಡಿಸಿದವರು ಹರಿದಾಸರು. ಶ್ರೀಪಾದರಾಜರ, ವಾತ್ಸರಾಯಸ್ಸಾಮಿಗಳು, ಮತ್ತು ಪುರಂದರದಾಸರ ರಚನೆಗಳಲ್ಲಿ ಇದು ಮಧ್ಯಾಂಚಾಯಃರ ಗ್ರಂಥಕ್ಕೆ ಸಂಬಂಧಿಸಿದುದೆಂದು ಪ್ರಕಟವಾಗಿ ತೋರಿಕೊಳ್ಳುವುದಿಲ್ಲ. ವಾದಿರಾಜರು, ವಿಜಯದಾಸರು ಆವರ ನಂತರ ಬಂದ ಹರಿದಾಸರು ತಮ್ಮ ರಚನೆಗಳಲ್ಲಿ ಈ ನೆಂಟನ್ನು ಸ್ವಷ್ಟವಾಗಿ ಕಾಣಿಸಿದ್ದಾರೆ; ಶಾಸ್ತ್ರಪರಕ್ರಿಯೆಗಳನ್ನು ಬಳಸಿಕೊಂಡಿದ್ದಾರೆ. ಪಂಡಿತರೊಂದಿಗೆ ಸೇರಿ, ಅವರಿಂದ ಮಾನ್ಯರಾಗಚೇಂಬಿ ಚರ್ಚಲ ದಾಸಕೂಟದವರಲ್ಲಿ ವಿಜಯ ದಾಸರನಂತರ ಒದಗಿತೆಂದು ಮೊದಲೇ ಸೂಚಿಸಿದ್ದೇನೆ. ಅದು ಹೇಗಾದರಿರಲಿ, ಬಿಂಬೋಪಾಸನೆಯ ಸ್ವಾರಸ್ಯವನ್ನು ಸ್ವಲ್ಪಮಟ್ಟಿಗೆ ಇಲ್ಲಿ ನಾವು ಪರಿಗಳಿಸಬೇಕಾಗುತ್ತದೆ.

ವ್ಯಾಸರಾಯಸ್ಸಾಮಿಗಳು ಮಾಧ್ಯಸಿದ್ಧಾಂತದ ಮುಖ್ಯ, ಮೂಲ ಪ್ರಮೇಯಗಳನ್ನು ಒಂದು ಪ್ರಸಿದ್ಧವಾದ ತೋರ್ತು ಸಂಗ್ರಹಿಸಿದ್ದಾರೆ.

ಶ್ರೀಮನ್ಮಧ್ಯಮತೇ ಹರಿಃ ಪರತರೇ ಸತ್ಯಂ ಜಗತ್ತತ್ತುತೋ
ಭೇದಾ ಜೀವಗಣಾ ಹರೇರನುಚರಾಃ ನೀಂಬೋಽಚ್ಚೆಭಾವಂ ಗತಾಃ ।
ಮುಕ್ತಿನ್ಯೇಜಸುಖಾನುಭೂತಿರಮಲಾ ಭಕ್ತಿತ್ವ ತತ್ವಧನನಂ
ಹಕ್ಕಾದಿತ್ರಯೆಂ ಪ್ರಮಾಣಮಖಿಲಾಮ್ಮಾಯೈಕವೇದೋ ಹರಿಃ ॥

‘ಪ್ರಮೇಯ ರತ್ನವಳಿ’ಯ ಈ ತೋರ್ತು ತಾತ್ಪರ್ಯ ಇದು. ಮಧ್ಯಜಾಚಾರ್ಯರು ಪ್ರತಿಪಾದಿಸಿದ ತತ್ತ್ವವಾದದಲ್ಲಿ ಹರಿಯು (ಪರಮಾತ್ಮ, ಪರಬ್ರಹ್ಮ, ನಾರಾಯಣ) ಸ್ವತಂತ್ರ, ಸರ್ವೋತ್ತಮ, ಸರ್ವನಿಯಾಮಕ, ಸರವಾತ್ಮಕ; ‘ಪರಮೇವ, ಅಧ್ಯತೀಯ’. ಜೀವರು ಅಸಂಖ್ಯಾತರು, ಅವರೆಲ್ಲ ಹರಿಗೆ ಪರಾಧೀನರೇ; ಅವರಲ್ಲಿ ಅವರವರ ಸ್ವರೂಪ, ಯೋಗ್ಯತೆಗಳನನ್ನು ಸರಿಸಿ, ತರತಮಭಾವವಿದೆ. ಎಲ್ಲ ಜೀವರೂ ಉತ್ತಮ, ಮಧ್ಯಮ, ಅಧಮ ಎಂಬ ಮೂರು ಪರಮಕ್ಕೆ ಸೇರಿದವರು (ಜೀವತ್ತ್ವಿಧ್ಯ); ಈ ವಿಭಾಗ ಸಾತ್ವತಕ, ರಾಜಸ, ತಾಮಸ ಗುಣಗಳನ್ನು ಅವಲಂಬಿಸಿದ್ದು; ಜಾತಿ, ಕುಲ, ಮತ, ಧನ ಮೊದಲಾದುವನ್ನಲ್ಲ. ಜಡ-ಜೀವ

ಗಳಿಂದ ಕೂಡಿರುವ ಜಗತ್ತು ಪ್ರವಾಹ ಸತ್ಯವಾದುದು ; ಆದರೆ ಪರಮಾತ್ಮನಂತೆ ಸ್ವತಂತ್ರವಾದ ಸತ್ಯವಲ್ಲ. ಪರಮಾತ್ಮನಿಂದಲೇ ಆದರ ಸೃಷ್ಟಿ, ಸ್ಥಿತಿ. ಸಂಹಾರ, ನಿಯಮವನ್ನು. ಜೀವನಂತೆ ಜಗತ್ತು ಅಸ್ವತಂತ್ರ ತತ್ತ್ವ. ಜೀವನು ತನ್ನ ಮೂಲ ರೂಪವನ್ನು (ಸತ್ಯ, ಚಿತ್ತ, ಆನಂದ) ಮುಚ್ಚುವ ಅಜ್ಞಾನವನ್ನು ಕೆಳಿದುಕೊಂಡು, ತನ್ನ ದಿಟ್ಟವಾದ ರೂಪವನ್ನು ಮರಳಿ ಪಡೆದುಕೊಳ್ಳುವುದು ಮುಕ್ತಿ. ಇದಕ್ಕೆ ಸಾಧನ ‘ಅಮಲಭಕ್ತಿ’ ಪ್ರತ್ಯಕ್ಷಾ ಅಸುಮಾನ ಮತ್ತು ಆಗಮ ಏಬಿ ಮೂರು ಪರಮಾಣಗಳು. ಪರಮಾತ್ಮನನ್ನು ವೃತ್ತಾಕ್ಷರಿಂದ ಅಧವಾ ಅನುಮಾನದಿಂದ ಶಿದ್ಧಪಡಿಸಲಾಗದು ; ಈ ವಿಚಾರದಲ್ಲಿ ಆಗಮ (ಎಂದರೆ ಹೇದ, ಶುರೂ) ಒಂದೇ ಪ್ರಮಾಣ.

ಈಗ ಮಾಧ್ಯಸಿದ್ಧಾಂತದಲ್ಲಿ ಅತಿಮುಖ್ಯ ವಿಚಾರಗಳನಿಂದ ದೇವತಾ ತಾರ ತಮ್ಮವಾಗಲಿ, ಹಂಚಬೇದವಾಗಲಿ ಇಲ್ಲಿ ಸ್ವಷ್ಟ ಉಲ್ಲೇಖಿಕ್ಕೆ ಬಂದಿಲ್ಲವೆಂಬುದನ್ನು ಗಮನಿಸಬೇಕು. ವ್ಯಾಸರಾಯಂಸಾಮಾನಿಗಳಿಗೆ ಅವು ಅಪ್ಯಂ ಮುಖ್ಯವಾದ ವಿವರಗಳಿಂದು ತೋರಲಿಲ್ಲ. ಅವರ ಕನ್ನಡ ಕೃತಿಗಳಲ್ಲೂ ಇವೆರಡರ ಮೇಲಾಟವಿರದು. ಪುರಂದರ ದಾಸರ ಕೃತಿಗಳಲ್ಲೇನೂ ಕೆಲವೇ ಇವು ಪ್ರಸ್ತಾಪಕ್ಕೆ ಬಂದಿವೆಯೆನ್ನಿ. ಆದರೆ ಮುಂದೆ ದಾಸನಾಹಿತ್ಯದಲ್ಲಿ ಇವು ತುಂಬ ಪ್ರಧಾನವಾದ ವಿಚಾರಗಳಾದವು. ಆದಿರಲಿ, ಈಗ ನಮಗೆ ಪ್ರಸ್ತುತವಾದವು ಪರಮಾತ್ಮನ ಸರ್ವೋತ್ತಮತ್ವ, ಜೀವಾತ್ಮರ ಸ್ವರೂಪ ಮತ್ತು ಮುಕ್ತಿಯ ಸಾಧನೆ ಈ ವಿವರಗಳು. ಇವೆಲ್ಲ ಪ್ರಮೇಯಗಳೂ ಮಾಧ್ಯಸಿದ್ಧಾಂತದಲ್ಲಿ ಪ್ರಮೋಂದು ಭಿನ್ನಭಿವ್ಯಾಯವಿಲ್ಲದೆ ಅಂಗೀಕೃತವಾಗಿವೆ. ಆದರೆ ಈ ವಿವರಗಳಲ್ಲಿರುವ ಪರಸ್ಪರ ಸಂಬಂಧವನ್ನು ಕುರಿತಂತೆ ಪ್ರಸ್ತಾನಭೇದವಿದೆ. ನಾವಿಲ್ಲಿ ವ್ಯಾಸರಾಯಂಸಾಮಾನಿಗಳ ಕೃತಿಗಳಲ್ಲಿ ಕಾಣಿಸಿಗುವ ಧೋರಣೆಯನ್ನು ಮಾತ್ರ ಪರಿಶೀಲಿಸಬೇಕು ; ಏಕೆಂದರೆ ಅದೇ ಪುರಂದರದಾಸರ ನಿಲುವು.

ವ್ಯಾಸರಾಯಂಸಾಮಾನಿಗಳ ಸುಖಾದಿಯೋಂದರಲ್ಲಿ ಬರುವ ಈ ಮಾತುಗಳನ್ನು ಮೊದಲು ಎತ್ತಿಹೊಳ್ಳುತ್ತೇನೆ, ಏಕಿಂದರೆ ಇದು ಸಾಧನೆಯ ಆಗತ್ಯವನ್ನು ಹೇಳುವ ಮೊದಲು ಪರಿಶೀಲಿಸಬೇಕಾದ ವಿವರ.

‘ಆದ್ಯಪರಾಧ ವಿಧಾಜ್ಞಾನ
ರ್ವತೀಯ ಹರಿಯ ವಿಸ್ತೃರಣೆ
ತೃತೀಯ ನಿಷಿದ್ಧಾಂತಿಕಿತಾಕರಣೆ
ಚತುರ್ಧ ಅಯೋಗ್ಯನಲ್ಲಿಪದೇಶ.’

ಅಪರಾಧವಂದರೆ ಬಂಧನಕ್ಕೆ ಒಳಗಾಗುವ ಕಾರಣ. ಜೀವ ಎಂದರೆ ಚಿತ್ತ ಮತ್ತು ಅಚಿತ್ತ, ಎಂದರೆ ಚೈತನ್ಯ ಮತ್ತು ಜಡಪದಾರ್ಥ, ಎರಡೂ ಹಾಲು-ನೀರಿನಂತೆ ಕೂಡಿಕೊಂಡಿರುವ ಪ್ರಕಾರ. ಜೀವನಿಗೆ ಜಡವಾದ ಸ್ಥಾಲ ಶರೀರ, ಸೂಕ್ಷ್ಮ ಶರೀರ, ಲಿಂಗದೇಹಗಳಿಂದ್ದು ಅವುಗಳಲ್ಲಿ ಕೆಲಸಮಾಡಿಸುವ ಚೈತನ್ಯವೂ (ಅರಿವು) ಇದೆ.

ಚೈತನ್ಯವೆಂದರೆ ಅಣುವಾಗಿದ್ದರೂ ದೀಪದಂತೆ ತಾನೇ ತನ್ನನ್ನು ಬೆಳಗಿಸಿ, ಬಳಿಯಲ್ಲಿ ರುಪ ವಿಪರ್ಯಾಗಳನ್ನೂ ಬೆಳಗಿಸುವ, ಎಂದರೆ ಸಂಪರ್ಕಕ್ಕೆ ಬಂದ ವಿಪರ್ಯಾಗಳನ್ನು ಅನುಭವಿಸುವ ಶಕ್ತಿ. ಚೈತನಗಳಲ್ಲಿ ಏರಡು ಬಗೆ. ಒಂದು ಪರಮಾತ್ಮ (ಸರ್ವ ನಿಯಾಮಕ, ಕಂಶ್ವರ ; ಲಕ್ಷ್ಮಿಯೂ ಈ ಬಗೆಯಲ್ಲೇ ಸೇರುವಳು), ಮತ್ತೊಂದು ಅನಂತವಾದ ಜೀವರಾತಿ. ಜೀವವೆನ್ನುವ ಬಗೆಯಲ್ಲಿ ದೇವತೆಗಳು, ಗಂಧರ್ವರು, ಅಷುರರು, ಹುಟಿಗಳು, ತಿತ್ಯಗಳು ಮನುಷೋತ್ತಮರು, ಮನುಷ್ಯರು, ಜಂಗಮ ಪಾರಣಗಳು. ಸಾಫರ ವಾರಣಗಳು (ಮರ-ಸಿದಗಳು) ತಾರತಮ್ಯಕೃಮದಿಂದ ನೇರುತ್ತಾರೆ (ನೋಡಿ ತಾರತಮ್ಯನೊಬ್ಬ ಸ್ವಂತಂತ್ರ). ಇವರಲ್ಲಿ ವಾಯು (ಮುಖ್ಯಪಾರಣ, ಮಾರುತಿ, ಹನುಮ) ಜೀವೋತ್ತಮ ; ಜೀವಕೋಟಿಯಲ್ಲಿ ಪರಮಾತ್ಮನಿಗೆ ತುಂಬ ಹತ್ತಿರದ ಚೈತನ. ಪರಮಾತ್ಮನೊಬ್ಬ ಸ್ವಂತಂತ್ರ ; ಜೀವರಲ್ಲಿ ಅಸ್ವಂತಂತ್ರರು.

ಜೀವರ ಸ್ವರೂಪಗಣಾಗಳು ನಿತ್ಯ, ಅಣು, ಅಸ್ವಂತಂತ್ರ (ಸ್ವರೂಪ ಎಂದರೆ ತನ್ನ ಇರುವು, ಪ್ರಮಿತಿ ಎಂದರೆ ಆರಿವು, ಪ್ರಪೃತಿ ಎಂದರೆ ಕೆಲಸ ಮೂರೂ ಪ್ರಕಾರಗಳಲ್ಲಿ ಪರಮಾತ್ಮನಿಗೆ ಅಧಿನ), ಅಲ್ಪಜ್ಞ (ಪರಮಾತ್ಮನೊಬ್ಬ ಸರ್ವಜ್ಞ, ಜೀವರಲ್ಲಿ ತಮ್ಮ ಯೋಗ್ಯತೆಯನ್ನನುಸರಿಸಿ, ಎಂದರೆ ತಾರತಮ್ಯಕೃಮದಲ್ಲಿ, ತಮ್ಮನ್ನೂ ಇತರ ಪದಾರ್ಥಗಳನ್ನೂ ತಿಳಿಡುಕೊಳ್ಳುತ್ತಾರೆ ; ಎಲ್ಲವನ್ನೂ ಒಟ್ಟಿಗೆ ತಿಳಿಯುವುದು ಜೀವಕೋಟಿಗೆ ಸಾಧ್ಯವಿಲ್ಲ). ಜೀವರಲ್ಲಿ ಮೂರು ವಿಧ (ತ್ರೈವಿಧ) : ಸಾತ್ತ್ವಿಕರು, ರಾಜಸರು, ತಾಮಸರು ಎಂದು. ಸಾತ್ತ್ವಿಕ ಜೀವಗಳಿಗೆ ಮಾತ್ರ ಪರಮಾತ್ಮ, ಜೀವಸ್ವರೂಪ, ಬಂಧ, ದುಃಖ, ಮುಕ್ತಿ, ಸಾಧನಗಳ ಕಡೆ ಮನಸ್ಸು ಹೋಗುತ್ತದೆ. ಅವರು ಉತ್ತಮರು : ಅವರಿಗೆ ಸುಖಿ. ರಾಜಸರು ಸಂಸಾರದಲ್ಲಿಯೇ ತೊಡಗಿರುತ್ತ, ಇಲ್ಲಿನ ಭೋಗಗಳನ್ನು ಅರಸುತ್ತ ಸುಖಿದು:ಖಾದಿಗಳನ್ನು ಅನುಭವಿಸುವರು ; ಇವರದ್ದು ಮಧ್ಯಮವರ್ಗ (ವ್ಯಾಧಿಶ್ರಂಭರು). ಇನ್ನು ತಾಮಸರೆಂದರೆ ವಿಪರ್ಯಾ ಸುಖಿಗಳಲ್ಲೇ ಲೋಲುಪರಾಗಿ, ಧರ್ಮಾರ್ಥವರ್ಗ ವಿವೇಚನೆಯಿಲ್ಲದೆ, ಪಾಪಕರ್ಮಗಳನ್ನೇ ಮಾಡುತ್ತ ಎಂದೂ ದುಃಖವನ್ನು ಪಡೆಯುವವರು.

ಜೀವನಲ್ಲಿ ಬೀಜರಾಪವಾಗಿರುವ ಸ್ವರೂಪಗಣಾಗಳು ಹೊಳೆತು, ಬೆಳೆದು, ತಮ್ಮ ಪರಾಕಾಷ್ಟೇಯನ್ನು ಮನಸ್ಸುವ ಸಲುವಾಗಿ ಜೀವನಿಗೆ ದೇಹ ಒದಗಿತ್ತದೆ ; ಇಂದಿರಿಯಗಳು ಒದಗಿತ್ತುವೆ, ಮನಸ್ಸು ಸಿದ್ಧವಾಗಿತ್ತದೆ. ದೇಹವು ಅನುಭವಕ್ಕಿಂತರೆ, ಇಂದಿರಿಯಗಳೂ ಮನಸ್ಸೂ ಅನುಭವವನ್ನು ಒದಗಿಸುವ ಸಾಧನಗಳು. ಈ ಜಡತರೀರದ ಸಂಯೋಗವನ್ನೇ ನಾವು ಹಾಟ್ಟು ಎಂದು ಕರೆಯುವುದು. ಈ ಸಂಯೋಗವಾಗುವುದು ಪರಮಾತ್ಮನ ಸಂಕಲ್ಪದಿಂದಲೇ ; ನಿಯಂತವಾದ ಕರ್ಮಾಫಲಗಳನ್ನು ಅನುಭವಿಸಲೆಂದೇ ಸ್ಥಾಲ ದೇಹವನ್ನು ಹೊಂದಿಸುವನು (ಸಾಧಕಪ್ರಯೋಜಕ). ಅನಾದಿಕರ್ಮದ ಕಲ್ಪನೆಯಿರುವುದನ್ನೂ ಗಮನಿಸಬೇಕು. ಅನಾದಿಕರ್ಮದಿಂದ ಜೀವನಿಗೆ ದೇಹ ಸಂಯೋಗ, ದೇಹ ಸಂಯೋಗದಿಂದ ತ್ರೈವಿಧ.

ಜೀವನು ತನ್ನ ಸ್ವರೂಪಯೋಗ್ಯ ತಿಗನುಸಾರವಾಗಿ ಲಿಂಗದೇಹದೊಂದಿಗೆ ಕೂಡಿಕೊಂಡು ಅದರಿಂದ ಬಧ್ಧನಾಗುವುದನ್ನು ವ್ಯಾಸರಾಯಸ್ವಾಮಿಗಳು ಕೃಷ್ಣನೆ ಮಾರ್ಯಯೆಂದು ಕರೆದಿದ್ದಾರೆ. ಇಲ್ಲಿ ಮಾರ್ಯಯೆಂದರೆ ಬಂಧಕಶಕ್ತಿ; ಜೀವನು ಪ್ರಕೃತಿಯಿಂದ ಬಧ್ಧನಾಗಿ ಸಂಸಾರದಲ್ಲಿ ತೊಳಳಲುವುದು. ಇದನ್ನೇ ಮೇಲೆ ಉದ್ದೇಶಿಸಿದ ಸುಖಾದಿಯ ಮಾತಿನಲ್ಲಿ ‘ಅದ್ವರಾಧ ಏಧಾಜ್ಞಾನ’ವೆಂದು ವಿವರಿಸಿರುವುದು.

ಈ ಏಧಾಜ್ಞಾನದ ಘಲವಾಗಿ ‘ನಾನೇ ಸ್ವತಂತ್ರವಾಗಿ ಕೆಲಸ ಮಾಡುತ್ತೇನೆ’ (ಸ್ವಗತ ಕರ್ತೃತ್ವ), ‘ನಾನೇ ಸ್ವತಂತ್ರವಾಗಿ ಭೋಗಿಸುವವನು’ (ಭೋಗತ್ವತ್ವ ಸ್ವಾತಂತ್ರ್ಯ), ‘ನನ್ನ ಶರೀರ, ಇಂದಿರಿಯ, ಮನಸ್ಸುಗಳನ್ನು ಸ್ವೇಚ್ಛೆಯಿಂದ ನಡೆಸುತ್ತೇನೆ’ (ಕಾರಕ ಮುಖ್ಯ ಸ್ವಾಮ್ಯ), ‘ನನ್ನ ಕೆಲಸಗಳಿಗೆ ತಕ್ಷಂಥ ಘಲವನ್ನು ನಾನೇ ನನ್ನ ಇಚ್ಛೆಯಿಂದ ಪಡೆದುಕೊಳ್ಳುತ್ತೇನೆ’ (ಕ್ರಿಯಾಘಲ ಮುಖ್ಯ ಸ್ವಾಮ್ಯತ್ವ), ‘ಲೌಕಿಕ ವಾದ ವಿಷಯಸುಖಿವೇ ಸುಖಿ’ (ಪುರುಷಾರ್ಥತ್ವ), ಮತ್ತು, ‘ಈ ಬಗೆಯ ಲೌಕಿಕ ವಾದ ವಿಷಯಸುಖಿಕ್ಕೆ ನೇರವಾಗುವ ಎಲ್ಲವೂ ಹಿತವಾದುದೇ’ (ತತ್ವಾಧನ, ಅಪರ ಪರ್ಯಾಫಯ, ಶೋಭನ್ತ್ವ) ಹೀಗೆ ಆರು ವಿಧವಾದ ಅಭಿಮಾನಗಳು ಹುಟ್ಟಿಕೊಳ್ಳುತ್ತವೆ. ಆಗ ಹರಿಯ ಸ್ವಾತಂತ್ರ್ಯದಲ್ಲಿ, ತನ್ನ ಪರಾಧೀನತೆಯಲ್ಲಿ ಅರಿವು ಜಾರಿಹೋಗುತ್ತದೆ. ಇದು ‘ಹರಿಯ ಏಸ್ವರಣೆ’ಯೆಂಬ ದ್ವಿತೀಯ ಅಪರಾಧ.

ಹರಿವಿಸ್ವರಣೆಯ ದೃಷ್ಟಿಘಳವೆಂದರೆ ಪ್ರಾಪಣಚಿಕ ವಿಷಯಗಳಲ್ಲೇ ತೊಡಗಿ, ಧರ್ಮದಿಂದ ಒದಗುವ ಅಭ್ಯುದಯ—ನಿಃಶ್ರೇಯಸಗಳ ಬಹುಕೆಲಿಲ್ಲದ ಪಾರ್ಕಾಯ್ದಿಗಳಲ್ಲಿ ರತಿ; ಅದರಿಂದ ತನ್ನ ಹಿತಕ್ಕೇ ಘಾಸಿ, ಪರಮಾತ್ಮನಿಗೆ ಅಭಿರೂಪಿತ ಎಂಬ ಅರಿವೂ ಇರದೆ ಶಾಸ್ತ್ರವು ಕೂಡದೆಂದು ಹೇಳುವುದರಲ್ಲಿ ಪ್ರವೃತ್ತಿ (ನಿಷಿದ್ಧಾಜರಣೆ) ಮತ್ತು ಶಾಸ್ತ್ರವು ಮಾಡೆಂದು ಹೇಳುವುದರಲ್ಲಿ ನಿವೃತ್ತಿ (ವಿಹಿತದ ಅನಾರಣೆ). ಇದು ಮೂಲನೆಯ ಅಪರಾಧ. ನಾಲ್ಕನೇಯ ಅಪರಾಧ ಯೋಗ್ಯನಲ್ಲಿದ ಗುರುವಿನಿಂದ ಉಪದೇಶ ಪಡೆದು ಇರುವ ಸೌಲಭ್ಯವನ್ನೂ ಕೆಂದುಕೊಂಡು, ದಾರಿ ತಪ್ಪಿ, ಮಾನವ ಜನ್ಮವನ್ನು ಹಾನಿ ಮಾಡಿಕೊಳ್ಳುವುದು. ಇಲ್ಲಿ ನಮಗೆ ಪ್ರಸಕ್ತವಾದುದು ವೊದಲ ಏರಡು ಅಪರಾಧಗಳು—ಮಿಥಾಜ್ಞಾನ ಮತ್ತು ಹರಿಯ ಏಸ್ವರಣೆ.

ಮೊದಲನೆಯ ತಪ್ಪನ್ನು ತಿದ್ದಿಕೊಳ್ಳುವುದು ಜ್ಞಾನದಿಂದ. ಏಧಾಜ್ಞಾನಕ್ಕೆ ವಿರುದ್ಧವಾದುದು ಸಪ್ಯಾಕ್ಷಜ್ಞಾನ. ಈ ಜ್ಞಾನದಲ್ಲಿ ಜೀವನು ಅಸ್ವತಂತ್ರನೆಂದು ಮನಗಾಣಿವುದು ವೊದಲ ಸಾಧನವೆಂದೂ, ಹರಿಯೇ ಸ್ವತಂತ್ರನೆಂದು ಮನದಿಷ್ಟು ಮಾಡಿಕೊಳ್ಳುವುದು ಏರಡನೆಯ ಸಾಧನವೆಂದೂ ದಾಸಕೂಟದಲ್ಲಿ ನಂಬಿಕೆ. ಒಟ್ಟೆನಲ್ಲಿ ಇದು ಹರಿಯ ಮಾಹಾತ್ಮ್ಯಜ್ಞಾನ. ಹರಿಯು ಜೀವನಾದ ತನಗೆ, ಎಲ್ಲ ಜೀವರಿಗೆ, ಇಡೀ ಬ್ರಹ್ಮಾಂಡಕ್ಕೆ, ಬ್ರಹ್ಮಾಂಡದಲ್ಲಿಲ್ಲ ವ್ಯಾಪ್ತನಾದ ವಾಯುದೇವರಿಗೆ ಬಿಂಬ ನೆಂದು ತಿಳಿಯುವುದೇ ಮಾಹಾತ್ಮ್ಯ ಜ್ಞಾನ. ಏರಡನೆಯ ಅಪರಾಧವಾದ ಏಸ್ವರಣೆಗೆ ವಿರುದ್ಧವಾಗಿ ಸ್ವರಣೆ (ನಾಮಸ್ವರಣೆ, ಧಾರ್ಮ, ಸಂಕೀರ್ಣನೆ, ಭಜನೆ), ಅಧವಾ

ಅವಿಂಡಸ್ತೃತಿ, ಇದನ್ನೇ ಸುದೃಢವಾದ ಸ್ನೇಹವೆಂದು ಕರೆಯುತ್ತಾರೆ. ಮಾಹಾತ್ಮ್ಯ ಜ್ಞಾನಪೂರ್ವಾ ಸುದೃಢ ಸ್ನೇಹಪೂರ್ವ ಸೇರಿದರೆ ಭಕ್ತಿಯೆಂದು ವಂಧ್ಯಾಚಾರ್ಯರ ಮಾತೇ ಇದೆ

‘ಮಾಹಾತ್ಮ್ಯ ಜ್ಞಾನಪೂರ್ವಸ್ನ್ಯ ಸುದೃಢಃ ಸರ್ವಶೋಧಿಕಃ
ಸ್ನೇಹಕೋ ಭಕ್ತಿರಿತಿ ಪ್ರೋಕ್ತಃ ತರ್ಯಾ ಮುಕ್ತಿಸರ್ವಜಾನ್ಯಧಾ’

ಇದು ಅವರ ಭಾರತ ತಾತ್ಪರ್ಯ ನಿರ್ಣಯದಲ್ಲಿ ಬರುವ ಮಾತು. ಅಲ್ಲಿಯೇ ‘ಜ್ಞಾನಪೂರ್ವವರ ಸ್ನೇಹ’ವೆಂದು ಭಕ್ತಿಗೆ ಸರಳವಾದ ನಿರ್ವಚನಪೂರ್ವ ಇದೆ. ಹರಿದಾಸರ ಎಣಿಕೆಯಲ್ಲಿ ಜ್ಞಾನಪೂರ್ವವರ ಹರಿಯು ಬಿಂಬನೆಂಬ ಜೀವನು ಪ್ರತಿಬಿಂಬನೆಂಬ ಅರಿವು; ಪರಸ್ನೇಹವೆಂದರೆ ಬಿಂಬೋಪಾಸನೆ. ಏರಡೂ ಕೂಡಿ ಭಕ್ತಿಯೆಂದರೆ ಬಿಂಬಾವರೋಕ್ಷ.

ವಿಜಯದಾಸರ ಶಿಪ್ಪರಾದ ಗೋಪಾಲದಾಸರು (1722–1765) ಮೇಲೆ ವ್ಯಾಸರಾಯರು ಹೇಳಿದ ಏಂಥಾಗ್ಯಜ್ಞಾನವನ್ನು ಹೋಗಲಾಡಿಸಲು ಬಿಂಬ ಕ್ರಿಯಾ ಜ್ಞಾನಪೂರ್ವ ಸಮಾಧಿವಾಗುವುದೆಂದು ತಿಳಿಸುತ್ತಾರೆ. ಅದಕ್ಕೆ ಹಿನ್ನೆಲೆಯಾಗಿ ‘ಬಿಂಬ ಪ್ರೂಣಿ, ಪ್ರತಿಬಿಂಬ ಅಪ್ರೂಣಿ’ ಎಂಬ ಜ್ಞಾನ, ‘ಬಿಂಬ ಚಲಿಸೆ, ಪ್ರತಿಬಿಂಬ ಚಲಿಸುವ’ ಎಂಬ ಜ್ಞಾನ, ‘ಎನ್ನ ಬಿಂಬನೆ ಸರ್ವಬಿಂಬ’ ಎಂಬ ಜ್ಞಾನ ಎಂದು ಅವರ ಪದವ್ಯೋಂದು ವಿವರಿಸುತ್ತದೆ. ಹೀಗೆ ಬಿಂಬ ತತ್ತ್ವವು ಗುರೂವದೇಶದಿಂದ ನಿಶ್ಚತ ವಾದ ಮೇಲೆ ಅದನ್ನು ಕುರಿತು ಎಡೆಬಿಡದೆ ಮನಸ್ಸಿಗೆ ತಂದುಕೊಳ್ಳುವುದು ಧಾರ್ಯನ ವೆನಿಸಿಕೊಳ್ಳುತ್ತದೆ. ಅಚಾರ್ಯರು ‘ಧಾರ್ಯನಂ ನಿಶ್ಚತ ತತ್ತ್ವಸ್ತ’ ಎಂದು ಸಾಧನಾ ವರಾಗ್ರವನ್ನು ಸೂಚಿಸಿದ್ದಾರೆ. ಧಾರ್ಯವೆಂದರೆ ಎಡೆಬಿಡದ ಚಿಂತನೆ (“ಅವಿಂಡೋ ಧಾರ್ಯನಮುಚ್ಯತೇ”); ನಿರಂತರವಾದ ಬಿಂಬೋಪಾಸನೆ. ಇದನ್ನೇ ಶ್ರೀರಾಜರು ತಮ್ಮ ಪದವ್ಯೋಂದರಲ್ಲಿ “ನೆಹಿನಾತುರ”ವೆಂದು ಬಿಂಬಿಸಿದ್ದಾರೆ. ಇದು ಕೈಗೂಡಿಸ ವೆಂದಲು ಧಾರಕೆಯೆಂಬ ಹಂತ ; ‘ಖಿಂಡಸ್ತೃತಿಃ ಧಾರಣಾ ಸ್ವಾತ್ಮ’ ಎಂದು ಮಧ್ಯಾಚಾರ್ಯರದೇ ನಿರ್ದೇಶನ. ಧಾರಣ ಮೂದಲು, ಧಾರ್ಯನ ಅನಂತರ. ಅದರೆ ಧಾರಣಗೂ ಮೂದಲಿನ ಹಂತಗಳಿವೆ. ಈ ಹಂತಗಳನ್ನು ಎರಡು ಗುಂಪಾಗಿ ವಿಂಗಡಿಸಿದ್ದಾರೆ. ಒಂದು ಅವ್ಯಾಂಗಯೋಗದ ಚೌಕಟ್ಟಿನಲ್ಲಿ ಯೋಗಾಭಾಸದ ದಾರಿ : ಯಮ, ನಿಯಮ, ಆಸನ, ಪೂರ್ಣಾಯಾಮ, ಪ್ರತ್ಯಾಹಾರಗಳಾದ ಮೇಲೆ ಧಾರಣ, ಧಾರಣವಾದ ಮೇಲೆ ಧಾರ್ಯನ. ಇನ್ನೊಂದು ಶಾಸ್ತ್ರವಮರ್ಶನವೆಂಬ ಪ್ರಕ್ರಿಯೆ. ಸಚಾಫ್ಸ್ತಗಳನ್ನು ಯೋಗ್ಯ ಗುರುಗಳಲ್ಲಿ ಅಭಾಸಮಾಡಿ (ಶ್ರವಣ), ಅವುಗಳ ತಾತ್ಪರ್ಯವನ್ನು ಮನಸ್ಸಿನಲ್ಲಿ ಗಟ್ಟಿಪಡಿಸಿಕೊಂಡು (ಮನಸ್ಸ), ಆ ತಾತ್ಪರ್ಯದ ಮುಖ್ಯ ಪ್ರಮೇಯವಾದ ವಿಷ್ಣುತತ್ತ್ವದಲ್ಲಿ ಮನಸ್ಸ ನೇಲಿಗೊಳ್ಳುವಂತೆ ಮಾಡುವುದು (ನಿದಿಧಾರ್ಯನ).

ಇವರದು ದಾರಿಗಳೂ ವಿಂಡಸ್ಟ್ರೀಪಿಗೆ ಸಂಬಂಧವಿಟ್ಟವೇ. ಇವನ್ನು ಮಾರಿದೆ ಭಕ್ತಿ ಅವಿಂಡಸ್ಟ್ರೀಪಿಯೆನಿಸಿಕೊಳ್ಳುತ್ತದೆ. ಮಧ್ಯಾಚಾರ್ಯರು ತಮ್ಮ ಬೃಹದಾರ್ಥಕ ಭಾವ್ಯದಲ್ಲಿ ಪೈರಿಶ್ಲೇಶ್ವರಿಸುತ್ತೇ ಶ್ರವಣ ಮನನಂ ಜೀವ ಧ್ಯಾನಂ ಭಕ್ತಿಸ್ತಧಾ ದೃಷ್ಟಿಃ” ಎಂದು ಹೇಳಿದ್ದಾರೆ. ಇಲ್ಲಿ ಧ್ಯಾನವೆಂದರೆ ನಿದಿಧ್ಯಾಸನವೇ. ಧಾರ್ಥಕೆಯೆಂದರೆ ವಿಂಡಸ್ಟ್ರೀಪಿ, ಧ್ಯಾನ ಅವಿಂಡಸ್ಟ್ರೀಪಿ ಎಂದು ಒಂದು ಏಂದು ವಿವರಣೆ. ಆದರೆ ಪ್ರಯೋಗದಲ್ಲಿ ಧ್ಯಾನವನ್ನು ಮಾರಿದ ಭಕ್ತಿ ಎನ್ನುವುದೇ ದಿಟಪಾಗಿ ಅವಿಂಡಸ್ಟ್ರೀಪಿಯೆನಿಸಿಕೊಳ್ಳುವುದು. ಮಧ್ಯಾಚಾರ್ಯರ ಈ ಒಕ್ಕಕೆಯನ್ನನುಸರಿಸಿ ವಾದಿರಾಜಸ್ವಾಮಿಗಳು ಹರಿದಾಸರಾಗಿ ಹೇಳಿದ್ದು

‘ಅವನ ಶ್ರವಣಮನನ ನಿದಿಧ್ಯಾಸನ
ಆ ವಿಪ್ನೋವಿನ ಭಕ್ತಿ ಮಹಾಪ್ರಸಾದಂಗಳು
ಕ್ಷೇವಲ್ಯಪದಕೇ ಇಕ್ಕಿದ ನಿಚ್ಛಣಿಕೆ’

ಆದರೆ ಯುಕ್ತಿಮಲ್ಲಿಕೆಯಲ್ಲಿ ಆವರೇ

ಶ್ರವಣಂ ಮನನಂ ಜೀವ ಧ್ಯಾನಂ ಜೀತಿ ಕ್ರಮಾತ್ಮೆ ಶ್ರಯಂ
ಪ್ರಧಾನಾಂಗಂ ಹಿ ಮನಸೋ ದ್ರಷ್ಟವ್ಯೇ ಪರಮಾತ್ಮನಿ’

ಎಂದು ಹೇಳಿ ಧ್ಯಾನದಲ್ಲಿ ನಿಲ್ಲಿಸಿದ್ದಾರೆ ಇದು ಶಾಸ್ತ್ರವರ್ಮರ್ಥನದ ದಾರಿ; ಸಾಮಾನ್ಯವಾಗಿ ವ್ಯಾಸಕೂಟದವರು ಎತ್ತಿ ಹಿಡಿಯುವುದು ಇದನ್ನೇ. ಯೋಗಾಭ್ಯಾಸದ ಇನ್ನೊಂದು ದಾರಿಯ ಮೇಲೆ ದಾಸಕೂಟದವರ ಒಲುವು ಹೆಚ್ಚು. ಆದರಲ್ಲಿ ಇಂದ್ರಿಯ ನಿಗ್ರಹ, ಗುರೂಪದೇಶ, ವಿರಕ್ತಿ, ಸಾಧುಸಂಗ, ಹರಿಕಥಾಶ್ರವಣ, ನಾಮಸ್ತರಣಿ ಇವು ಗಳಿಂದ ಹರಿಯಲ್ಪಿ ಮನಃಪೂರಣಿ, ಅನಂತರ ಪಂಸೋಪಾಸನೆ, ಬಿಂಬೋಪಾಸನೆ ಗಳು ಮುಖ್ಯವಾದ ವಿವರಗಳು. ಇದು ವ್ಯಾಸಕೂಟ—ದಾಸಕೂಟಗಳಲ್ಲಿರುವ ಭೇದಕ್ಕಿ ಕಾರಣವಾಯಿತು. ಎರಡೂ ದಾರಿಗಳಿಗೆ ಪ್ರಾಪಾರಂಗವಾಗಿ ಮಾಹಾತ್ಮ್ಯಜ್ಞಾನ. ಉತ್ತರಾಂಗವಾಗಿ ಭಕ್ತಿ, ಪ್ರಸಾದಗಳು ಸಮ್ಮತವೇ. ಮಧ್ಯಾಚಾರ್ಯರು ಬ್ರಹ್ಮಸೂತ್ರಭಾಷ್ಯದ ಜಿಜ್ಞಾಸಾಧಿಕರಣದಲ್ಲಿ ನಾರದೀಯುದ ಒಂದು ಮಾತನ್ನು ಉದ್ದರಿಸಿ ‘ಶ್ರವಣಂ ಮನನಂ ಜೀವ ಧ್ಯಾನಂ ಭಕ್ತಿಸ್ತಧೈವ ಚ | ಸಾಧನಂ ಜಿಜ್ಞಾಸನಸಂಪತ್ತಿ ಪ್ರಧಾನಂ ನಾನ್ಯದಿಷ್ಟತೇ ||’ ಎಂದು ಭಕ್ತಿಯನ್ನು ಬೇರೆಯಾಗಿ, ಮೂದಲ ಮೂರಕ್ಕಿಂತ ಮಿಗಿಲಾದ ಸಾಧನವೆಂದು ಕಾಣಿಸಿದ್ದಾರೆ. ನಡುವೆ ವ್ಯಾಸಕೂಟದವರು ಶಾಸ್ತ್ರವ ಮರ್ಥನ, ದಾಸಕೂಟದವರು ಯೋಗಾಭ್ಯಾಸಗಳನ್ನು ಹೇಳುತ್ತಾರೆ. ವ್ಯಾಸಕೂಟ ದವರಿಗೆ ಹೇದಾಂತದ (ಎಂದರೆ ಉಪನಿಷತ್ತಗಳು, ಬ್ರಹ್ಮಸೂತ್ರ) ಅಲಂಬನ ಹೆಚ್ಚು,

ದಾಸಕೂಟದವರಿಗೆ ತಂತ್ರಪ್ರಕ್ರಿಯೆಗಳೆ (ಹಾಂಜರಾತ್ರಾಗವು, ತಂತ್ರಸಾರೆ, ಯೋಗ) ಆಲಂಬನೆ ಹೇಚ್ಚು. ವ್ಯಾಸಕೂಟದವರು ಆಚಾರ್ಯರು ಹೇಳಿದರೆಂದು ಭಾಗವತ, ಭಾರತ, ಮೂಲರಾಮಾಯಣ, ವೈಷ್ಣವಪುರಾಣಗಳೆ ಪ್ರಾಮಾಣ್ಯವನ್ನು ಒಷ್ಣವೆ ರಾದರೂ ದಾಸಕೂಟದವರಂತೆ ಅವನ್ನೇ ಹೇಳೆರಿಸಿಕೊಳ್ಳುವುದಿಲ್ಲ ; ಅವರಿಗೆ ವೇದವ್ಯಾಸರ ಬ್ರಹ್ಮಸೂತ್ರವೇ ದಾರಿದೀವ. ಹಾಗೆಂದೇ ಅವರದ್ದು ವ್ಯಾಸಕೂಟ ; ಯೋಗದ ಪ್ರಕ್ರಿಯೆಯಾದ ಬಿಂಬೋಪಾಸನೆ ಹರಿದಾಸರ ವಿಶಿಷ್ಟ ಸಾಧನೆಯಾದುದು ಸಹಜವೇ. ಬಿಂಬೋಪಾಸನೆಯಲ್ಲಿ ಜೀವನ ದಾಸ್ಯಭಾವನೆಯೇ ಮುಖ್ಯವಾದುದರಿಂದ ಇವರದ್ದು ‘ದಾಸಕೂಟ’. ಈ ಕೂಟದ ಪ್ರವರ್ತಕರಾದ ಶ್ರೀಪಾದರಾಜರ ಶಿಷ್ಯರೂ, ಈ ಕೂಟವನ್ನು ಬೆಳಗಿದವರೂ ಆದ ವ್ಯಾಸರಾಮಾನ್ವಯಿಗಳು ದಾಸ ಕೂಟದ ನಿಲುವನ್ನು ಸ್ವೀಕೃತಿಸಿದ್ದಾರೆ

ಹರಿಜರಿತ ಶ್ರವಣ ದುರಿತಕುಚ್ಛಾಟಿನ
ಹರಿನಾಮ ಕೀರ್ತನೆ ಭವರೋಗಕ್ಕೆ ಸಿದ್ಧಿಪ್ರಥ್ಮ
ಹರಿಜರಣಸ್ಯೇರಣ ಮಂಕ್ರೂರೋಳಗರ್ವಣ
ಇಂತು ಹರಿಪಾದಸೇವೆ ಅನಂತಫಲಸಾಧನ

ಇಂತೆಂಬುದೆಂದು ಹೆಮ್ಮೆಗಿ ಹರಿಸೇವೆ ಘಲರೂಪ
ಶ್ರವಣವೆ ಶುಭದ ಬೆಳಗು ಕೀರ್ತನೆಯು ಲೇಖಿಸೆ ಹೇಳಿಗೆ
ಸ್ವರೇಣವಚ್ಚ ಸುಖಿವೆಂಬ ತೊಟ್ಟಿಲು ಎಂಬುದನುಭವಸಿದ್ದ
ಸಿರಿಕ್ರಷ್ಟ ನ್ನ ಪಾದಸೇವೆಯಲೆ ಮುಕ್ತಿಕೆನ್ನು ಸೇರುವೆ

6

ಇನ್ನು ಬಿಂಬೋಪಾಸನೆಯು ವಿಚಾರವಾಗಿ ಸ್ವಲ್ಪಮಂಟ್ಟಿಗೆ ಹೇಳಬೇಕಾದದ್ದಿದೆ. ದಾಸಕೂಟದವರು ‘ಹರಿದಾಸ’ರಿಂದೇ ಆದುದು ಏಕೆ ? ವಿಷ್ಣುವಿಗೆ ಹಲವಾರು ಹೇಸರುಗಳಿದ್ದರೂ ಇದೊಂದನ್ನು ದಾಸರು ಅರಿಸಿಕೊಂಡುದಕ್ಕೆ ಕಾರಣವಿದೆ. ಮಧ್ಯಾಂಚಾರ್ಯರು ತಮ್ಮ ಗೀತಾಭಾಷ್ಯದಲ್ಲಿ ‘ಸಮೇಖಣಾಂ ಬಿಂಬರೂಪೋ ಹರಿರೇವ’ (ಎಂದರೆ ಎಲ್ಲ ಮುಕ್ತಿಯೋಗ್ಯ ಜೀವರಿಗೂ ಬಿಂಬರೂಪಿಯಾಗಿರುವ ಪರಮಾತ್ಮನು ಹರಿಯೇ) ಎಂದು ಹೇಳಿದುದೇ ಕಾರಣ. ಜೀವನೊಂದಿಗೆ ಇರುವ ವಿಷ್ಣುವು ಹರಿನಾಮಕ್ಕೆ (‘ಜೀವೇ ವಿಷ್ಣುಃ ಹರಿನಾಮಕ್ಕೇನ ಬಿಂಬ ರೂಪೇಣ ಮುಖೀ ಮುಖಿಂ ಇತ್ಯನೇನ ಕ್ರಿಯೋಣ ಅಸ್ತ್ರೇ’, ಅರಣ್ಯಕಾಚಾರ್ಯರ ಮೋಡಶೀ) ; ಜೀವಿಯ ಮುಖದಲ್ಲಿ ತನ್ನ ಮುಖ, ಅವನ ಅಂಗೋಪಾಂಗಗಳಲ್ಲಿ ತನ್ನ ಅಂಗೋಪಾಂಗಗಳು ಇರುವುದರಿಂದ ಬಿಂಬರೂಪ. ಮತ್ತು ಹರಿಯೆಂಬ ಹೆಸರಿನಲ್ಲಿ ಜೀವರ ಅಧಿಕಾರ,

ಯೋಗ್ಯತೆಗಳನ್ನು ಪರಿಗಳಿಸದೆ ಪಾಪೆಗಳನ್ನೆಲ್ಲ ಹೋಗಲಾಡಿಸುವ ಅರ್ಥವಿದೆ ('ಹರಿಹರತಿ ಪಾಪಾನಿ ದುಷ್ಪಚಿತ್ಯರಷಿ ಸ್ವಿತಃ'). ಆಚಾರ್ಯರ ಉಪನಿಷದಾಭಷ್ಯದಲ್ಲಿ ಇನ್ನೂ ಒಂದು ಒಕ್ಕಣಿಯಿದೆ, ಹರಿಯಿನ್ನುವ ವರಾತಂ ಯಾವ ದೋಪಷ್ಟ ಎಂದೂ ಇಲ್ಲದವನು, ಸಾಧಕನ ಬದುಕಿನಲ್ಲಿ ಸಾರವಾದವನು ಎಂಬ ಅಕ್ಷರಾರ್ಥಗಳನ್ನು ಸೂಚಿಸುತ್ತದೆ ('ನಿತ್ಯಂ ಹೀನೋಽವಿಲ್ಯೇದೋಽಪ್ಯಃ ಸಾರರೂಪೋ ಯತೋ ಹರಿಃ'). ಇದೇ ಬಿಂಬನ ಲಕ್ಷಣವಾದುದರಿಂದ, ಬಿಂಬೋಪಾಸನೆಯೇ ಸಾಧನೆಯಾಗಿ ಉಳ್ಳವರು ಹರಿ-ದಾಸರಾದರು.

ಬಿಂಬರೂಪಿಯಾದ ಹರಿಯಂದರೆ ಸಾಧಕನ ಕೃದಯದಲ್ಲೇ ಅಡಗಿರುವವನು. ಬಿಂಬವೇಂಬ ಸಂಸ್ಕಾರವಾತಿನ ನಿವೃತ್ತಿ ನಿರ್ದಿಷ್ಟವಾಗಿಲ್ಲ; ಆದರೆ ಆ ಮಾತಿನ ಪೂರ್ಚೀನ ಪ್ರಯೋಗ ಸೂರ್ಯವಂಡಲ, ಚಂದ್ರವಂಡಲ ಎಂಬರ್ಥಗಳಲ್ಲಿ. ಪ್ರತಿಬಿಂಬವೇಂಬ ವರಾತಿನ ಬಳಕೆಯಿಂದಲೇ ಬಿಂಬವೇಂಬ ಮಾತಿಗೆ ಬೆಲೆ. ನೀರಿನಲ್ಲಿ ಅಧವಾ ಕನ್ನಡಿಯಲ್ಲಿ ಸೂರ್ಯನ ಅಧವಾ ಚಂದ್ರನ ಪ್ರತಿಬಿಂಬವನ್ನು ನೋಡಿ ಅದರ ಮೂಲ ಸೂರ್ಯ ಅಧವಾ ಚಂದ್ರ ಎಂದು ಗುರುತಿಸುವುದು, ಪ್ರತಿಬಿಂಬ ಜಲಿಸಿದರೂ ಬಿಂಬ ಜಲಿಸದೆ ಇರುವುದು, ಒಂದೇ ಬಿಂಬವಿದ್ದರೂ ಹಲವಾರು ಪ್ರತಿಬಿಂಬಗಳರು ವುದು, ಪ್ರತಿಬಿಂಬಗಳು ನೀರು, ಕನ್ನಡಿ ಮೊದಲಾದ ಉಪಾಧಿಗಳನ್ನೆಲ್ಲಂಬಿಸಿರುವುದು, ಬಿಂಬ ಬಲುದಾರದಲ್ಲಿದ್ದ ಪ್ರತಿಬಿಂಬ ಹತ್ತಿರದಲ್ಲಿರುವುದು, ಬಿಂಬ ಅಗ್ರಹಕ್ಕಾಗಿ ಪ್ರತಿಬಿಂಬ ಗ್ರಹಕ್ಕಾಗಿರುವುದು, ಪ್ರತಿಬಿಂಬ ಕಾಣಿದಾದರೂ ಬಿಂಬ ಇದ್ದೇ ಇರುವುದು, ಇವೆಲ್ಲ ಬಿಂಬ-ಪ್ರತಿಬಿಂಬ ಕಲ್ಪನೆಯಲ್ಲಿ ಅವಶ್ಯಾಗಾಗಿ ಸೇರಂತ ವಿವರಗಳು.. ಮಧ್ಯಾಂತಿಕಾರ್ಯರು ಮಾಡಿದ ಹರಿಯು ಬಿಂಬ, ಜೀವನು ಪ್ರತಿಬಿಂಬ ಎಂಬ ನಿರೂಪಕ್ಷೇಯಲ್ಲಿ ಇವೆಲ್ಲ ವಿವರಗಳೂ ಸೇರುತ್ತವೆ.

ಸರ್ವೋತ್ತಮನಾದ, ಸರ್ವೋತ್ತಮನಾದ, ಸರ್ವಾತ್ಮಕನಾದ, ಏಕಮೇವಾ ದ್ವಿತೀಯನಾದ ಪರಮಾತ್ಮನಿಗೆ ಸ್ವಭಾವವಾಗಿರುವ ಅಚೆಂತಾತ್ಮದ್ಭೂತ, ಅನನ್ಯಸಾಧಾರಣ ಶಕ್ತಿಯಂದ ಹಲವಾರು ರೂಪಗಳಲ್ಲಿ ಅವನ ಮಹಿಮೆ ಸ್ವಷ್ಟವಾಗುತ್ತದೆ. ಸಾಧಕರಲ್ಲಿ ಕರುಹಿ ತೋರಿ ಮತ್ತು, ಕೊರ್ಮ, ವರಾಹ ಮೊದಲಾದ ದಶಾವತಾರಗಳನ್ನು ತಳೆಯುತ್ತಾನೆ; ಉಪಾಸನೆಗೆ ಅನುಕೂಲವಾಗಿ ನಾರಾಯಣ, ಸರ, ತೋರಿ ಮೊದಲಾದ ಶತರೂಪಗಳಲ್ಲಿ, ವಿಶ್ವ, ವಿಷ್ಣು ಮೊದಲಾದ ಸಹಸ್ರರೂಪಗಳಲ್ಲಿ(ವಿಷ್ಣು ಸಹಸ್ರವಾಮಗಳಲ್ಲಿ ಬರುವುದು), ಪರಾದಿ ಬಹುರೂಪಗಳಲ್ಲಿ, ಆಚಿತಾದಿ ಅನಂತರೂಪಗಳಲ್ಲಿ ತೋರಿಕೊಳ್ಳುತ್ತಾನೆ. ಈ ರೂಪಗಳನ್ನೆಲ್ಲ ಮೂರು ವಿಭಾಗಗಳಲ್ಲಿ ಅಳವಡಿಸುವುದುಂಟು. ಮೊದಲನೆಯದು ಮಹತ್ತತ್ವವನ್ನು ಹೊರಹೊಮ್ಮಿಸಿ ಸೃಷ್ಟಿಕಾರ್ಯ ದಲ್ಲಿ ತೋಡಗಿರುವ ರೂಪ (ಪುರುಷ); ಎರಡನೆಯದು ಬ್ರಹ್ಮಾಂಡದೊಳಗೆ ವ್ಯಾಪ್ತವಾಗಿ ನಿಯಾಮಕನಾಗಿರುವ ರೂಪ (ಪರಮಾತ್ಮ); ಮೂರನೆಯದು ಜೀವರಲ್ಲಿ ಅಂತಯಾಮಿಯಾಗಿರುವ ರೂಪ (ಬಿಂಬ).

‘ಮಿಷೆಂಟ್ ಸ್ಟ್ರೀ ಶ್ರೀಯೇ ರೂಪಾಣಿ ಪುರುಪಸ್ತ್ಯ ಮಹಾತ್ಮನಃ
ಪ್ರಥಮಂ ಮಹತಃಸ್ರಪ್ತಿದ್ವಿತೀಯಂ ತ್ವಂಡಸಂಸ್ಥಿ ತಿಃ
ತ್ವತೀಯಂ ದೇಹಿನಾಂ ದೇಹೇ ತಾನಿ ಜಾಳತ್ವಾ ವಿಮುಚ್ಯತೇ’

ಮತ್ತೆ ಈ ಮೂರನ್ನು ಸಂಗ್ರಹಿಸಿ ಎರಡು ರೂಪಗಳೆಂದು ಹೇಳುತ್ತಾರೆ— ‘ಬಹಿಃಸ್ತ್ಯ’ ರೂಪ, ಎಂದರೆ ಜೀವರ ಹೊರಗಡೆ ಬ್ರಹ್ಮಾಂಡದಲ್ಲಿ ತೋರಿಕೊಳ್ಳುವ ಅವತಾರಾದಿ ರೂಪಗಳು, ವಿಭವಗಳು ; ಮತ್ತು ‘ಜೀವಾಂತಸ್ತ್ಯ’ ರೂಪ, ಎಂದರೆ ಪ್ರತಿಬಿಂಬರಾದ ಜೀವರ ಒಳಗೆ ಬಿಂಬನಾಗಿ ಇರುವ ರೂಪ. ಇವರಡು ರೂಪಗಳಿಗೆ ಇರುವ ವ್ಯತ್ಯಾಸ, ಬಿಂಬಸ್ಥರೂಪವು ಎಲ್ಲ ರೂಪಗಳಿಗೂ ಒಂದೇ ಅಧಿವಾನವಾಗಿ ಅವೆಲ್ಲ ಒಂದೇ ಕಡೆ ಲೀನವಾಗುತ್ತವೆ (ಪತ್ರಲೀನ) ; ಅಂತಸ್ಥರೂಪ ಮಾದರೋ ಪ್ರತಿಜೀವಕ್ಷಾ ಚೇರೆ ಚೇರೆಯಾಗಿ ಬಿಂಬಗಳು, ಸಂನಾರದಲ್ಲಾಗಲಿ ಮುಕ್ತಿಯಲ್ಲಾಗಲಿ ಅವು ಒಂದೆ ಲೀನವಾಗುವುದಿಲ್ಲ. ಹೀಗೆ ಎರಡು ರೂಪಗಳೋ ಮೂರು ರೂಪಗಳೋ, ದಶಾವತಾರಗಳೋ, ಶತ ಸಹಸ್ರ ಬಹು ಅನಂತರೂಪಗಳೋ ಎಷ್ಟಿದ್ದರೂ ಹೇಗೆಂದ್ರಿಯ ಪರಮಾತ್ಮನಲ್ಲಿ ಭೇದವಿಲ್ಲ. ಅವನ ಅವತಾರಗಳಿಗೂ, ಆಯುಧಗಳಿಗೂ, ಅಂಗಗಳಿಗೂ ಯಾವ ಬಗೆಯ ಭೇದವೂ ಇರದೆ ಇರುವುದರಿಂದ ಅವನು ‘ಸ್ವಗತಭೇದ ವಿವರ್ಜಿತ’ (ಪ್ರಮೇಯ ಮಾಲಿಕ). ಎಲ್ಲ ರೂಪಗಳಲ್ಲಿಯೂ ಅವನು ‘ಜ್ಞಾನಾನಂದಾದಿ ಅನಂತಗುಣಗಣಪರಿಪೂರ್ಣ’. ಲೀಲಾವತಾರಗಳಲ್ಲಿ ಅವಕ್ಕೆ ತಕ್ಷಂಧ ಗುಣ, ಶ್ರೀಯಗಳಿಂದ್ರರೂ ಅವನೊಬ್ಬನೇ ; ಅವತಾರಗಳಲ್ಲಿಯಾಗಲಿ ಇತರ ರೂಪಗಳಲ್ಲಾಗಲಿ ಅವನು ತಳೆಯುವ ದೇಹ ಶುಕ್ಲಶೋಷಿತವಿಕಾರಗಳಿಲ್ಲದುವು. ಅವನ ಸ್ವರೂಪಗುಣಾದ ಸೃಷ್ಟಾಕ್ಷರಣ್ಯಕೆತ್ವತ್ವ (ಎಂದರೆ ಸ್ವಪ್ನಿ, ಸ್ಥಿತಿ, ಸಂಹಾರ, ನಿಯಮನ, ಜಾಳನ, ಅಜಾಳನ, ಬಂಧ, ಮುಕ್ತಿ ಎಂಬ ಎಂಟು ಮಹಾಕಾರ್ಯಗಳನ್ನು ಮಾಡುವುದು), ವಾರತಂತ್ರಾದಿ ದೋಷರಾಹಿತ್ಯ (ಇವನ್ನು ಮಾಡುವಾಗ ಬೇರೊಂದು ತತ್ವವನ್ನು ಆಶ್ರಯಿಸದೆ ಇರುವುದು), ಸರ್ವವಿಲಕ್ಷ್ಯಾಣತ್ವ (ಉಳಿದೆಲ್ಲಕ್ಕಿಂತಲೂ ಭಿನ್ನವಾಗಿರುವುದು), ಚತುರ್ವಿಧ ನಾಶರಹಿತ್ವ (ಪೂರ್ಗಭಾವ ಹೊದಲಾದ ನಾಲ್ಕು ಬಗೆಯ ನಾಶಗಳಿಲ್ಲದಿರುವುದು), ದೇಶ ಕಾಲ ಗುಣಗಳಿಂದ ಪರಿಪೂರ್ಣವಾಗಿರುವುದು), ಸರ್ವಜ್ಞತ್ವ (ಎಲ್ಲವನ್ನೂ ಆಲೋಚನೆಯಿಲ್ಲದೆ ಅರಿಯುವುದು), ಸರ್ವಶಕ್ತಿತ್ವ (ಎಲ್ಲವನ್ನೂ ಮಾಡುವ ಸಾಮರ್ಥ್ಯ), ಸರ್ವಾಧಿಕರಹಿತ್ವ (ತನಗೆ ಎಣಿಯಾಗಲಿ ಏಗಿಲಾಗಲಿ ಯಾರೂ ಇಲ್ಲದಿರುವುದು), ಜಗತ್ತಿಗೆ ಯಾಥಾರ್ಯೋಗ್ಯವಾಗಿ ಸತ್ತಾ (ಇರವು), ಪ್ರಮಾತಿ (ಅರಿವು), ಪ್ರವೃತ್ತಿ (ಕೆಲಸ)ಗಳನ್ನು ವೀಡುವ ಶಕ್ತಿ ಇವು ಯಾವ ರೂಪದಲ್ಲೂ ಎಷ್ಟು ಮಾತ್ರಕ್ಕೂ ಕೊರೆಯಾಗುವುದಿಲ್ಲ.

ಹೀಗೆ ಅನಂತರೂಪಗಳಳ್ಳಿ, ಸರ್ವವಾಕ್ಯಪ್ರಾಣಾದ ಪರಮಾತ್ಮನೇ ತನ್ನಲ್ಲಿ ಹೃದಯಾಂತರ್ಗತ ಬಿಂಬರೂಪಿಯಾದ ಹರಿಯಾಗಿದ್ದಾನೆ ಎಂದು ಅರಿತುಕೊಳ್ಳು

ವುದೇ, ಗಟ್ಟಿಪಾಡಿಕೊಳ್ಳುವುದೇ ಬಿಂಬೋಪಾಸನೆ. ಸ್ವಾಭಾವಿಕವಾಗಿಯೇ ಜೀವನು ಪರಮಾತ್ಮಿಗೆ ಪ್ರತಿಬಿಂಬ, ಬಿಂಬರೂಪಿಯಾದ ಪರಮಾತ್ಮನ ವಶವತ್ತಿ, ಪರತಂತ್ರ, ದಾಸ. ಅದರೆ ವ್ಯಾಸರಾಯಸ್ವಾಮಿಗಳು ಹೇಳಿದ ಆದ್ಯಪರಾಧದಿಂದ ಜೀವನು ತಾನೇ ಸ್ವತಂತ್ರನೆಂಬ ಭ್ರಮೆಗೆ ಪರ್ಕಾಗುತ್ತಾನೆ. ಇದರಿಂದ ಕಳಚಿಕೊಳ್ಳುತ್ತಿದೇ ಬಿಂಬೋಪಾಸನೆ ಅನಾದಿಕಾಲದಿಂದಲೂ ಆನಂತರಿಸಿರಿಗೆ ಬಿಂಬರೂಪಿಯಾಗಿ, ಅವರ ದೇಹ ಇಂದ್ರಿಯ ಮನಸ್ಸು ತತ್ತ್ವಗಳು ಎಲ್ಲದರಲ್ಲಿಯೂ ಆಯಾ ರೂಪವಾಗಿ ಆಯಾ ಗಣವಾಗಿ, ಆಯಾ ಕಾರ್ಯವಾಗಿ, ತತ್ತ್ವಭಿಮಾನಿ ದೇವತಗಳಿಗೆ ಪ್ರೇರಕ ನಾಗಿ (ಪ್ರದ್ಯುಮ್ಮ ಮತ್ತು ಅನಿರುದ್ಧ ರೂಪಗಳಿಂದ), ನಿಯಾಮೆಕನಾಗಿ (ಸಂಕರ್ಣಾ ರೂಪದಿಂದ), ಸಾಕ್ಷಿಯಾಗಿ (ವಾಸುದೇವ ರೂಪದಿಂದ) ಇರುವನೆಂಬುದನ್ನು ಮನ ಗಣಿಸುವುದು ಬಿಂಬೋಪಾಸನೆ ‘ನೀನು ಕುಣಿದಂತೆ ನಾನು ಕುಣಿವೆ’ (‘ಬಿಂಬ ಶ್ರಯಯಾ ಏವ ಶ್ರಯಾವಾನಾ’) ಎಂಬ ಹರಿದಾಸರ ನಿಲುವು ಇದರ ನಿರ್ದರ್ಶನ.

ಪರಮಾತ್ಮನ ಹಲವು ರೂಪಗಳು ಉಪಾಸನೆಗೆ ಯೋಗ್ಯವಾದುವೇ. ಆದರೆ ಜೀವರಿಗೆ ತಮ್ಮ ಬಿಂಬರೂಪವಾದ ಹರಿಯ ಉಪಾಸನೆಯೇ ಸರಳ, ಸುಲಭ, ನೇರ, ಯಾಕ್ತ. ಬಿಂಬನ ಚೂಳುವೆ ವೋಕ್ಕೆಕ್ಕೆ ಕಾರಣವಾಗುವುದು. ಇತರ ರೂಪಗಳ ಉಪಾಸನೆಯಿಂದ ವೋಕ್ಕೆಕ್ಕೆ ಅಡ್ಡಿಯಾಗುವ ಕಾರಣಗಳು ಲೊಡೆದುಹೋಗುತ್ತವೆ ಅಪ್ಯಾ; ವೋಕ್ಕೆಪ್ರತಿಬಿಂಧಕ ನಿವಶ್ತಿ. ಸಾಧನೆಯಲ್ಲಿ ಲೊಡೆಗುವ ಮನಸ್ಸನ್ನು (ಮನಸ್ಪಾರ್ವತ್ವಂ) ಒದಗಿಸುವವನು ಬಿಂಬನೇ, ತತ್ತ್ವಾಶರ ಮೂಲಕ. ಸಾತ್ಮೀಕ್ರಿಯೆ ಜೀತನರಿಗೆ ಸಾಧನಾರಂಭದಲ್ಲಿ ಗುರುವನ್ನು ಒದಗಿಸುವವನೂ ಬಿಂಬನೇ; ತಾನೇ ಗುರುವಿನಲ್ಲಿ ನಿಂತು ಯೋಗ್ಯವಾದ ಉಪದೇಶವನ್ನು ನೀಡುತ್ತಾನೆ, ಎಲ್ಲ ಸಾಧನೆಗಳನ್ನೂ ತಿಳಿಯಪಡಿಸುತ್ತಾನೆ, ಅವುಗಳ ಮೂಲಕ ಜಯವನ್ನೂ ಕೊಡುತ್ತಾನೆ. ಹೀಗೆ ತನ್ನೊಳಗೆ ಬಿಂಬವನ್ನು ಕಂಡುಕೊಳ್ಳುವುದಕ್ಕಾಗಿ ನಡೆಸುವ ಸಾಧನೆ ಬಿಂಬೋಪಾಸನೆಯೇನಿಸಿಕೊಳ್ಳುತ್ತದೆ; ಬಿಂಬವನ್ನು ನೇರವಾಗಿ ತತ್ತ್ವದಂತೆ ಕಂಡುಕೊಳ್ಳುವುದು. ಸಾಕ್ಷಾತ್ಕಾರಿಸಿಕೊಳ್ಳುವುದು ಬಿಂಬಾಪರೋಕ್ಷ.

ಒಂದೊಂದು ಜೀವಕ್ಕೆ ತಕ್ಷಂತೆ ಒಂದೊಂದು ಬಿಂಬ; ಒಬ್ಬೊಬ್ಬರ ಬಿಂಬವೂ ಬೀರೆ ಬೀರೆ. ಎಷ್ಟು ಜೀವಗಳೋ ಅಷ್ಟು ಬಿಂಬಗಳು. ಹೀಗೆಂದೂ ಪರಮಾತ್ಮನಲ್ಲಿ ಅನೇಕತತ್ವವನ್ನು ಅಧವಾ ಚೈವಿಧ್ಯವನ್ನು ಹೇಳಬಾರದು; ಅವನು ಹೇಗೂ ಸ್ವಗತಭೇದವಿವರಿಸಿತ್ತ. ಜೀವರಲ್ಲಿ ಸಾತ್ಮೀಕ್ರಿಯೆ (ಉತ್ತಮ), ರಾಜಸ (ಮಧ್ಯಮ), ತಾಮಸ (ಅಥವ) ಎಂಬ ಮೂರು ಬಗೆಗಳಿರುವುದನ್ನು ಆಗಲೇ ಹೇಳಿದೆ. ಅವರವರ ಕರ್ಮ, ಪುಣ್ಯ, ಪಾಪ, ಉಪಾಸನೆ, ಸ್ವರೂಪ, ಯೋಗ್ಯತೆಗಳನ್ನನುಸರಿಸಿ ‘ಭಿನ್ನ ಜೀವಗಳಾ’ಂ. ಅದಕ್ಕೆ ತಕ್ಷಂತೆ ಪ್ರೇರಣೆ, ನಿಯಮನ, ಕರ್ಮಫಲಭೋಗದಾನ.

ಈ ವಿಚಾರವನ್ನು ಹೇಳುವಾಗ ಬಿಂಬಸು ಜೀವರಲ್ಲಿ ಹೇಗೆ ಇರುವನೆಂಬುದನ್ನೂ ಗಮನಿಸಬೇಕು. ದೇವತಾ ತಾರತಮ್ಯದಲ್ಲಿ ಕಡೆಯುವನು (ಅವರ) ಪ್ರಷ್ಟರನಾಮಕ ನೆಂದು ಹೇಳಿದೆ. ಜೀವನಿಗೆ ಅವನೇ ದಿಟ್ಟವಾಗಿ ಬಿಂಬ. ಆದರೆ ಆ ದೇವತೆಯೂ ಜೀವಕೋಟಿಯಲ್ಲಿ ಸೇರಿದ್ದ ಪ್ರತಿಬಿಂಬನೇ; ಅವನಿಗೆ ಬಿಂಬರೂಪವಾದುದು ಅವನಿಗಿಂತ ಉತ್ತಮನಾದ ದೇವತೆ ಶಸ್ಯಶ್ರೀರ. ಅವನಿಗೂ ಇದೇ ಗೆತಿ. ಪ್ರಷ್ಟರನಿಗೆ ಬಿಂಬನಾದರೂ ತನಗಿಂತ ಉತ್ತಮಾದ ಉವಾದೇವಿಗೆ ಪ್ರತಿಬಿಂಬನೇ. ಹೀಗೆಯೇ ಆರೋಹಣಕ್ರಮದಲ್ಲಿ ಆಕಾಶತತ್ವಭಿಮಾನಿಯಾದ ಗಣಪತಿ ಜೀವರಿಗೆ ಪರಂಪರೆ ಯಿಂದ ಬಿಂಬನಾಗುತ್ತಾನೆ. ಮತ್ತೆ ಹೀಗೆಯೇ ತಾರತಮ್ಯದ ಆರೋಹಣಕ್ರಮದಲ್ಲಿ ರುದ್ರ ಶೈಂಗರುಡರು, ಸರಷ್ಟಾತಿ ಭಾರತಿಯರು, ಬ್ರಹ್ಮವಾಯುಗಳು ಬಿಂಬ ರಾಗುತ್ತಾರೆ; ವಾಯುವು ಜೀವನಿಗೆ ಪರಂಪರೆಯಿಂದ ಬಿಂಬವಾದರೂ ಲಕ್ಷ್ಮಿಗೆ ಪ್ರತಿಬಿಂಬನೇ. ಲಕ್ಷ್ಮಿಯು ವಾಯುವಿಗೆ ಬಿಂಬವಾದರೂ ಪರಮಾತ್ಮನಿಗೆ ಪ್ರತಿಬಿಂಬಾದೀ. ಆದರೆ ಪರಮಾತ್ಮನು ಜೀವನಿಗೆ ಬಿಂಬನಾಗುವುದು ಲಕ್ಷ್ಮಿಯನ್ನು ಅಸರೆಯಾಗಿರಿಸಿ ಕೊಂಡು (ಅಧಿಪಾನ).

ಹೀಗೆ ಪರಮಾತ್ಮನು ತತ್ತ್ವಭಿಮಾನಿಗಳ ಮೂಲಕವಾಗಿ ಜೀವನಿಗೆ ಬಿಂಬ. ಬಿಂಬವೆಂಬ ಕಲ್ಪನೆಯಲ್ಲಿ ದ್ರವ್ಯಬಿಂಬ, ಗುಣಬಿಂಬ, ಶ್ರಯಾಬಿಂಬವೆಂದು ಮೂರು ವಿಭಾಗಗಳು. ದ್ರವ್ಯಬಿಂಬವೆಂದರೆ ಇರುವ ಎಲ್ಲದರಲ್ಲಾ ಬಿಂಬರೂಪವಾಗಿರುವುದು. ದೇವತಾತಾರತಮ್ಯದಲ್ಲಿ ಹರಿ ಮೂರಲು, ಪ್ರಷ್ಟರ ಕಡೆ. ನಡುವೆ ಹಲವಾರು ದೇವತೆಗಳು ಒಬ್ಬೊಬ್ಬರೂ ಒಂದೊಂದು ತತ್ತ್ವಕ್ಕೆ ಅಭಿಮಾನಿಗಳಾಗಿ ಇದ್ದಾರೆ. ಎಲ್ಲರೂ ಹಾಲು-ನೀರಿನಂತೆ ಕಲೆತಿರುತ್ತಾರೆ; ವಿಭಾಗ ಮಾಡುವುದಾಗದು. ಆದರೆ ಅವರಲ್ಲ ಇರುವ ರೀತಿ ‘ಬಾಹ್ಯಾಭ್ಯಂತರ ಭಾವ’; ಎಂದರೆ, ಒಬ್ಬ ತತ್ತ್ವಾರ್ಥ ಹೊರಗೆ, ಇನ್ನೊಬ್ಬ ತತ್ತ್ವಾರ್ಥ ಒಳಗೆ; ಒಳಗಿರುವ ತತ್ತ್ವಾರ್ಥ ತನ್ನೊಳಗಿರುವ ತತ್ತ್ವಾರ್ಥನಿಗೆ ಹೊರಗೆ ಹೀಗೆ ಕ್ರಮವಾಗಿ ತತ್ತ್ವಾರ್ಥ ವ್ಯವಸ್ಥೆ. ಆದರೆ ಎಲ್ಲ ತತ್ತ್ವಾರ್ಥರಲ್ಲಿಯೂ ಎಡೆಬಿಡದೆ ವ್ಯಾಪಿಸಿಕೊಂಡಿರುವವನು ಪರಮಾತ್ಮನೇ. ಎಲ್ಲ ತತ್ತ್ವಾರ್ಥರೂ ಜೀವರೇ, ಪರಮಾತ್ಮನೇ ಅವರಿಗೆಲ್ಲ ಬಿಂಬ. ಮನುಷ್ಯನ ದೇಹದಲ್ಲಿ ಎಲ್ಲ ತತ್ತ್ವಗಳೂ ಇವೆ; ಬ್ರಹ್ಮಾಂಡದಲ್ಲಿರುವುದೆಲ್ಲ ಹಿಂಡಾಂಡದಲ್ಲಿದೆ. ಈ ಸಾಮರಸ್ಯಕಲ್ಪನೆ ತಂತ್ರಶಾಸ್ತ್ರದಲ್ಲೂ ಇರುವುದನ್ನು ಗಮನಿಸಬೇಕು. ಎಂದೆಮೇಲೆ ಮನುಷ್ಯನಲ್ಲೇ ಹರಿ ಮೂದಲಾಗಿ ಪ್ರಷ್ಟರನವರೆಗೆ ಎಲ್ಲ ತತ್ತ್ವಾರ್ಥರೂ ಇದ್ದಾರೆ. ಬೇರೆ ಬೇರೆ ಅವಯವಗಳಲ್ಲಿ, ಅಂಗೋಪಾಂಗಗಲ್ಲಿ ಶರೀರದ ಮೂಲ ಫಂಟಕಗಳಲ್ಲಿ ಬೇರೆ ಬೇರೆ ತತ್ತ್ವಾರ್ಥರು ಆಗಿದ್ದಾರೆ; ಅವರಲ್ಲಿಲ್ಲ ಹರಿಯು ಬಿಂಬರೂಪದಲ್ಲಿ ಇರುತ್ತಾನೆ. ‘ಮುಖಿದಲ್ಲಿ ಮುಖಿ ವಾಗಿ, ಕಣ್ಣಲ್ಲಿ ಕಣ್ಣಾಗಿ, ಅವಯವಗಳಲ್ಲಿ ಅವಯವಾಗಿ ಇವೆ’, ‘ಚಕ್ಕಿಪಶ್ಚಕ್ಕಿಂತು ಶೈಲೃತ್ಯಸ್ತ ಶೋತ್ರು’ ಎನ್ನುವ ಉಪನಿಷತ್ತಿನ ವಚನದ ಕನ್ನಡರೂಪ.

ಒಂದೊಂದು ಜೀವಕ್ಕೂ ನಿಯಂತ್ರಾದ, ಸ್ವರೂಪಯೋಗ್ಯ ತಾನುಸಾರವಾದ ಗುಣಗಳು ; ಶರೀರದ ಗುಣಗಳು, ಇಂದ್ರಿಯದ ಗುಣಗಳು, ಮನಸ್ಸಿನ ಗುಣಗಳು. ಈ ಗುಣಗಳ ಮೂಲವಾಗಿ ಆಯ್ದು ತತ್ತ್ವಾರ್ಥರ ಗುಣಗಳು. ತತ್ತ್ವಾರ್ಥರ ಗುಣ ವೈವಿಧ್ಯವೇ ನಮಗೆ ಕಾಣಬಾವ ಗುಣವೈವಿಧ್ಯದ ಕಾರಣ. ಈ ತತ್ತ್ವಾರ್ಥರ ವೈವಿಧ್ಯ ವನ್ನು ಅವರವರ ಯೋಗ್ಯ ತಾನುಸಾರವಾಗಿ ಏರ್ಪಡಿಸುವವನು ಅವರಿಗೆಲ್ಲ ಬಿಂಬವಾದ ಪರಮಾತ್ಮನೇ. ಇದು ಗುಣಬಿಂಬವೆಂಬ ವಿಭಾಗ.

ಹಾಗೆಯೇ ಶರೀರದ ಬೇರೆ ಬೇರೆ ಅಂಗಗಳಲ್ಲಿ ಬೇರೆ ಬೇರೆ ಕ್ರಿಯೆಗಳು ; ಒಂದೊಂದು ಇಂದ್ರಿಯಕ್ಕೂ ಒಂದೊಂದು ಕ್ರಿಯೆ ; ಪ್ರತಿಯೊಂದು ತತ್ತ್ವಕ್ಕೂ ಅದಕ್ಕನುಗುಣವಾದ ವ್ಯಾಪಾರ. ಇದನ್ನು ಆಯ್ದಾ ಜೀವನ, ಅವನಲ್ಲಿರುವ ತತ್ತ್ವಾರ್ಥರ ಯೋಗ್ಯ ತಾನುಸಾರವಾಗಿ ವ್ಯವಸ್ಥೆ ಮಾಡುವವನು ಬಿಂಬರೂಪದ ಪರಮಾತ್ಮನೇ. ಎಂದರೆ ನಾವು ಮಾಡುವ ಒಂದೊಂದು ಕೆಲಸವೂ ದಿಟವಾಗಿ ಬಿಂಬನೇ ಮಾಡುವುದು ; ನಮ್ಮ ಮೂಲಕ ಮಾಡಿಸುತ್ತಾನೆಷ್ಟೆ. “ನಾಹಂ ಕತಾರ ಹರಿಃ ಕತಾರ” ಎಂಬ ನಿರೂಪಣೆಯ ತಾತ್ಪರ್ಯ ಇದೇ. ಪ್ರರಂದರದಾಸರ “ಅಪರಾಧಿ ನಾನಲ್ಲ, ಅಪರಾಧ ವೆನಿಗಿಲ್ಲ” ಎಂದು ಮೌದಲಾಗುವ ಕೀರ್ತನೆಯಲ್ಲಿ ಇದೇ ಕಲ್ಪನೆಯಿದೆ. ಇದು ಬಿಂಬ ಕ್ರಿಯೆ ಯೆನ್ನುವ ವಿಭಾಗ.

ತ್ರಿವಿಧ ಜೀವರಲ್ಲಿ ದ್ರವ್ಯ, ಗುಣ, ಕ್ರಿಯೆಗಳ ತಾರತಮ್ಯವಿದೆ. ಇದಕ್ಕೆ ಕಾರಣ ತ್ರಿವಿಧ ಬಿಂಬ ವ್ಯಾಪಾರ. ಹೀಗೆ ಮನವರಿಕೆಯಾದ ಮೇಲೆ ಸಾಧಕನು ತಾನಿರುವ ಬಗೆ, ತನ್ನ ಗುಣಗಳು, ತಾನು ಮಾಡುವ ಕೆಲಸ ಎಲ್ಲವೂ ಬಿಂಬಕ್ಕೆ ಸೇರಿದ್ದು, ತಾನು ಆ ಬಿಂಬದ ಪ್ರತಿಬಿಂಬವಷ್ಟೆ, ತನಗೆ ತನ್ನವೇ ಆದ ಯಾವ ಸ್ವಾತಂತ್ರ್ಯವೂ ಇರದು ಎಂಬ ಭಾವನೆಯಿಂದ ಎಲ್ಲವನ್ನೂ ಪರಮಾತ್ಮನಿಗೇ ಅರ್ಚಣೆ ಮಾಡುವುದು ಹರಿದಾಸರ ನಿಲುವು

“ಸರ್ವ ಸ್ವತಂತ್ರ ಹರಿ ತಾನು ಸೂತ್ರನಾಟಕ
ಸರ್ವಚೀಷ್ಟ್ಯ ತಾ ಮಾಡಿಸೆ ಕೀರ್ತಿ ಅಪಕೀರ್ತಿ
ಜೀವಗ್ರಹ ತಂದಿಂಥ...”

“ಹರಿ ಮಾಡಿಸಿದಂತೆ ಎಲ್ಲ ಮಾಡುವೆನಯ್ಯ ನಾನು”

“ಹರಿಯೆ ಸ್ವತಂತ್ರ ಅನು ಅಸ್ವತಂತ್ರ”

“ನಿನ್ನ ಚಿತ್ತಕೆ ಬಿಂದುದನು ಮಾಡು ಸರ್ವೇಶ
ಎನ್ನ ಸ್ವತಂತ್ರ, ಲವಮಾತ್ರ ಉಂಟೇ ಸ್ವಾಮಿ”

ಈ ನಿಲುವಿನಲ್ಲಿ ಜೀವನು ತಾನು ಮಾಡಿದ ಕೆಲಸವೆಲ್ಲವನ್ನೂ ಹರಿಗೆ ಅರ್ವಣೆ ಮಾಡುವುದಲ್ಲದೆ, ಕೆಲನ ಮಾಡಿದ ಕರ್ತೃವೂ ತಾನಲ್ಲ, ಹರಿಯೇ ಮುಖ್ಯ ಕರ್ತೃ, “ಅವನು ಕುಣಿದಂತೆ ನಾನು ಕುಣಿವೆ”, “ಹರಿ ಮಾಡಿಸಲು ನಾನು ಮಾಡಿದೆನಂಬುವರೆ ಶರಧಿ ಅರ್ಕಾಲು ಪರಿಮಾಣ ಜಲವು; ಹರಿಯ ಕರ್ತೃತ್ವವು ಅರಿತಂತೆಲ್ಲ ಭವಜಲಧಿ ಬತ್ತುವೆದಿನ್ನು” ಎಂದು ತನ್ನನ್ನೂ ಅರ್ವಣೆ ಮಾಡಿಕೊಳ್ಳುವೆಡು ಇಲ್ಲಿನ ಮುಖ್ಯ ವಿಚಾರ. ಕರ್ತೃಸ್ವಾತಂತ್ರ್ಯ, ಭೋಕ್ತ್ವ, ಸ್ವಾತಂತ್ರ್ಯ, ಸತ್ಯ, ಸ್ವಾತಂತ್ರ್ಯ, ಪ್ರಮುತಿ ಸ್ವಾತಂತ್ರ್ಯ, ಪ್ರವೃತ್ತಿ ಸ್ವಾತಂತ್ರ್ಯ ಎಲ್ಲವೂ ಹರಿಯೇ ಎಂಬ ತಪಕದಿಂದಲೇ ದಾಸ್ಯ ಭಾವನೆ ಮಾಡುವುದು. ವಾತ್ಸರಾಯಸ್ವಾಮಿಗಳು

“ಆಳು ನಾ ನಿನ್ನಾಳು ನಿನ್ನಾಳು ನಾನು
ನೀನು ತಂದೆ ನಿನ್ನ ಕಂದ ನಾನು
ಶರಣ್ಯ ನಾ ನಿನ್ನ ಶರಣಾಗತನು
ಓವ ನೋವಿತ್ತಿಂತು ಕಾವರು ಯಾರಿನ್ನು
ಶ್ರೀಪತಿ ಸಿರಿಕೃಷ್ಣ ನೀ ಎನ್ನ ನಲಹಬಹುದೋ”

ಎಂದು ಹೇಳಿದುದು ಇದೇ ಭಾವನೆಯ ಕಾವಿನಲ್ಲಿ. ದಾಸಕೂಟದವರಲ್ಲಿ ಬಳಕೆಯಲ್ಲಿರುವ ‘ಜೀವಹೋಮ’, ‘ಸ್ವರೂಪಯಜ್ಞ’ ಮೌದಲಾದ ಪ್ರಕ್ರಿಯೆಗಳು ಹಯರ್ಪಣ ಬುದ್ಧಿಯನ್ನು ಉಬಿತ್ತಿಗೊಳಿಸಲಿಂದೇ. ಹರಿದಾಸರ ಸಿದ್ಧಾಂತವೆಲ್ಲ ಅಡಗಿರುವುದು ‘ಕೃಷ್ಣಪರಣ’ ಎಂಬ ಸಂಗ್ರಹವಾಕ್ತದಲ್ಲೇ !

7

ವಾತ್ಸರಾಯಸ್ವಾಮಿಗಳ ಸುಭಾದ್ರಿಯೋಂದರಲ್ಲಿ ನಾಲ್ಕು ಬಗೆಯು ಉಪಾಯಗಳನ್ನು ಹೇಳುತ್ತಾರೆ. ಸಾತ್ತ್ವಿಕರಾಗಿ ಮುಕ್ತಮಾರ್ಗಕ್ಕೆ ಅಧಿಕಾರಿಗಳಾದವರು ಪರಮಾತ್ಮನನ್ನು ನಾಲ್ಕು ಗುಣಗಳ್ಳಿವನೆಂದು ಬಗೆದು, ಆ ಪರಮಾತ್ಮನೇ ತನ್ನ ಚಿಂಬವೆಂದು ಭಾವಿಸಿ, ತನ್ನ ಯೋಗ್ಯತಾನುಸಾರವಾಗಿ ನಾಲ್ಕುರಲ್ಲಿ ಒಂದು ಗುಣವನ್ನೋ ಎಲ್ಲ ಗುಣಗಳನ್ನೋ ಉಪಾಯವೆಂದು ಅಳವಡಿಸಿಕೊಂಡು ಉಪಾಸನೆ ಮಾಡುವುದು ಇಲ್ಲಿನ ಸಂದರ್ಭ. ಆ ನಾಲ್ಕು ಗುಣಗಳು ಯಾವುವೆಂದರೆ

ಸತ್ಯ, ‘ಇರುವವ’ (‘ಶೋಕಾದಿದೋಷಾತಿದೂರು’; ವಾಸದೇವ; ಚಿತ್ರ, ‘ಅರಿಯುವವ’ (‘ಜ್ಞಾನ್ಯಕರಸದಿವ್ಯ ಮೂರುತಿ’); ಸಂಕರಣ; ಆನಂದ, ‘ನಲಿಯುವವ’ (‘ಅಲ್ಲಾಕಿಕಾಮುಂದಾನಂದಸಾಂದ್ರ’); ಪ್ರದ್ಯಮ್ಮು; ಆತ್ಮ, (‘ಸಾಕುವ ತನ್ನ ನಿಜಸ್ವಾಮಿ’); ಅನಿರುದ್ಧ.

ಕಂಸದಲ್ಲಿರುವ ಹೂತುಗಳು ವ್ಯಾಸರಾಂಸ್ವಾಮಿಗಳ ಒಂದು ಸುಳಾದಿಯಿಂದ ಎತ್ತಿಕೊಂಡವೆ. “ನಾಲ್ಕುಬಗೆಯ ಉಪಾಸನೆಯಿಲ್ಲದವರು ಶ್ರೀಕೃಷ್ಣ ತನ್ನ ಮೂರು ತಿಯ ತೋರಗಡ” ಎಂದು ಸುಳಾದಿ ಮಹಿಯಾತ್ತದ ಹರಿದಾಸರ ಬಲುಮೇ ಇರುವುದು ಕಡೆಯ ಗುಣದಲ್ಲಿ; ಅದರಲ್ಲಿ ಉಳಿದ ಮೂರೂ ಸೇರಿಕೊಳ್ಳುತ್ತವೆ. ಇದೇ ಬಿಂಬೋಪಾಸನೆಯು ನ್ಯಾರಸ್ಯ. ಪ್ರಾಚಿನ ಹರಿದಾಸರೂಭುರು (ವಿಜಯದಾಸರಿಗಿಂತ ಹೆಚಬರು, ಪ್ರರೂಪರಧಾಸರಿಗಿಂತಲೂ ಹಿಂದಿನವರೇಂದು ಕೆಲವರ ಅಭಿವಾರು) ಇದನ್ನು ನೋಗಸಾಗಿ ನಿರೂಪಿಸಿದ್ದಾರೆ.

‘ಮಾಡುವನು ಹರಿ ಸಾಕ್ಷಿಯಾಗಿ ಜೀವರೊಳಿದ್ದು
ಮಾಡಿಸುವ ಪ್ರೇರಿಸಿ ತಾನೊಡಯನಾಗಿ
ಮಾಡಿದ ಸತ್ಯಮಾದಿಯ ಪ್ರಾಜೆಯೊಂದು
ನೀಡುವನು ಅವರ ಯೋಗ್ಯತೆಗೆ ತಕ್ಕ ಘಲವನ್ನು
ಬೇಡಿ ಭಜಿಸಿರೂ ನಮ್ಮ ಮುದ್ದು ವಿರಲರೇಯ
ನಾಡಿನೊಳಗವನೇ ಜಗದೋಡೆಯು ಪರದ್ದೇವ’

‘ಆತ್ಮ’ ಗುಣದಿಯ ಉಪಾಸನೆ ಮಾಡುವಾಗ ಬಿಂಬಿಗೆ ಮೂರು ಕತ್ತ್ಯಾತ್ಮಾಂತಗಳಿರುತ್ತವೆ – ಪ್ರೇರಕ, ನೇಮಕ, ಸಾಕ್ಷಿಕ ಎಂದು; ಎಲ್ಲ ಕೆಲಸಗಳನ್ನೂ ಮಾಡಲು ತೊಡಿಸುವುದು, ಕೆಲಸಕ್ಕ ತಕ್ಕ ಘಲವನ್ನು ಜೀವ ಪಡೆಯುವಂತೆ ಮಾಡುವುದು, ಕರ್ಮದ ಅಧ್ಯವಾ ಘಲದ ಲೇಪವಿಲ್ಲದ ತುದ್ದನಾಗಿರುವುದು. ಜೀವನು ಕೆಲಸ ಮಾಡುವುದು, ಅದರ ಘಲಗಳನ್ನು ಅನುಭವಿಸುವುದು ತನ್ನ ಸ್ವರೂಪವಾದ ಅಲ್ಲಾಂತದಿದ್ದೆ; ಇದೂ ದಿಟಪಾಗಿ ಬಿಂಬನ ಅಂಶವೇ ಜೀವನು ಮೂಲಪ್ರಕೃತಿಯಾದ ಲಕ್ಷ್ಯಿತನ್ನು ಪ್ರಾಜಿಸುವಾಗ, ಬಿಂಬನ ಅಂಶಪ್ರಾಜೆಯೇ ತಾತ್ಪರ್ಯ. ಅನಾದಿ ಕರ್ಮದ ಸಂಬಂಧಿದಿದ್ದ ಜೀವನು ತನ್ನ ಬಿಂಬನ ಶ್ರಿವಿಧಕತ್ತ್ಯಾತ್ಮವನ್ನು ಮರೆತು, ಸುಖಿದ್ದಿರುತ್ತಿದ್ದ ಅನುಭವಕ್ಕ ಕಾರಣವಾದ ಕರ್ಮಗಳನ್ನು ಮಾಡುತ್ತಾನೆ; ಈ ದೇಹದಿದ್ದ ಪರದುಕೊಂಡ ಕರ್ಮಘಲವನ್ನು ಕತ್ತ್ಯಾತ್ಮದೊಂದಿಗೆ ಜೀವನು ಬಿಂಬಿಗೇ ಅರ್ಪಣೆಮಾಡಿದಾಗ, ಬಿಂಬನು ಅದನ್ನು ತನ್ನ ಪ್ರಾಜೆಯೆಂದು ಬಗೆದು ಒಟ್ಟಿಸಿ ಕೊಳ್ಳುವನು ತಂಡೆಯು ತನ್ನ ಮಗುವಿನ ಕೈಯಿಂದ ಕೆಲಸಪಾಡಿಸಿ ನೋಡಿ ಸಂತೋಷಪಡುವಂತೆ ಬಿಂಬನೂ ಜೀವನಿಂದ ಕೆಲಸಪಾಡಿಸಿ ಅದನ್ನು ತನ್ನ ಪ್ರಾಜೆಯೆಂದು ತಿಳಿದು ಮುಚ್ಚಿಸಿದೆ ಮಧ್ಯಾಚಾರ್ಯರು ತಮ್ಮ ಗೀತಾಭಾಷ್ಯದಲ್ಲಿ ಹೇಳಿದ್ದಾರೆ. ಜೀವನು ಕತ್ತ್ಯಾತ್ಮವನ್ನೂ, ಕರ್ಮವನ್ನೂ, ಘಲಭೋಗವನ್ನೂ ತನ್ನ ಬಿಂಬಿಗೇ ಸಮರ್ಪಿಸಿದಾಗ ಬಿಂಬಿಗೆ ಸ್ವರೂಪಸಂಖಿವುಂಟಾಗುವುದೆಂದೂ ಅದೇ ಪರಮಾತ್ಮನ ಒಲುಮೆಯಿಂದೂ ವೆಚ್ಚಿಗೆಯೆಂದೂ ಭಾವನೆ. ಇದನ್ನೇ ಹರಿದಾಸರು ‘ಹರಿಷ್ರಿತಿ’ಯೆಂದು ಬಣ್ಣಿಸಿದ್ದಾರೆ; ‘ನಲಿವ, ನಲಿದರೆ ಒಲಿವ’.

ಹರಿಪ್ರೀತಿಗಾಗಿ ಹರಿಯ ವಿಭೂತಿಗಳನ್ನು ಮನಸ್ಮಾಡುವ ಪ್ರಕ್ರಿಯೆಯೂ ಹರಿದಾಸರಲ್ಲಿಂಟು. ಮಧ್ಯಾಚಾರ್ಯರು 'ತಂತ್ರಸಾರಸಂಗ್ರಹ'ದಲ್ಲಿ ಇತ್ತು ತೆರನಾದ ವಿಭೂತಿಗಳನ್ನು ಎಣಿಸಿದ್ದಾರೆ.

(1) ನೀತೆ—ಪ್ರತಿಮಂಗಳಲ್ಲಿ ನಾಮಾನ್ಯರು ಕಾಣಬೇದು ('ಪ್ರತಿಮಾಸು ಅಪ್ರಯುಧ್ವನಾಂ'), ಚಕ್ರಾಬ್ಲಿಮಂಡಲ, ಅಜಲ (ಶಿಲೆಯ ಪ್ರತಿಮಂಗಳ), ಹೃದಯ (ವಾಸನಾಮಯವಾದ ಮನಸ್ಸಿನಲ್ಲಿ ಮೂರ್ತಿಯಾಗಿ), ಜಲ (ಪ್ರಣತೀರ್ಥ, ಕಲಶೋದಕ ಇತ್ಯಾದಿ), ಸ್ಥಲ (ಕ್ಷೇತ್ರ) ಇವುಗಳಲ್ಲಿ ದೇವತಾನಾನ್ನಿಧ್ಯವನ್ನು ಕಾಣಬೇದು. ಮಧ್ಯಾಚಾರ್ಯರು ಚಕ್ರಾಬ್ಲಿಮಂಡಲವನ್ನು ಉಲ್ಲೇಖಿಸಿದ್ದಾರಿಷ್ಟೇ ; ಏವರಿಸಲಿಲ್ಲ. ವಿಜಯಾದಾಶರ ಕಂಕಣಾಕಾರಸುಳಾದಿ ಇದನ್ನು ವಿವರಿಷುತ್ತದೆ.

(2) ನಾಥಾರಣ—ನಾಥಪರ, ಜಂಗಮ, ವಾರಣಪಕ್ಷಿಗಳಲ್ಲಿ ದೇವತಾನಾನ್ನಿಧ್ಯವನ್ನು ಕಾಣಬೇದು ('ಸಮಃ ಸರ್ವೇಮು ಭೂತೇಮು').

(3) ವಿಶೇಷ—ಕೆಲವು ಐತಿಹಾಸಿಕ, ಪೌರಾಣಿಕ ವ್ಯಕ್ತಿಗಳಲ್ಲಿ ; ಪೃಥು, ಅಜುನ, ಬಲರಾಮ ಮೊದಲಾದವರಲ್ಲಿ ಅವಿಷ್ವರೂಪವಾಗಿ ಪರಮಾತ್ಮನನ್ನು ಕಾಣಬೇದು.

(4) ಸರ್ವಾತಿ—ಹತ್ತು ಅವತಾರಗಳು (ಏವರಣಿಗೆ ಮುಂದೆ ನೋಡಿ)

(5) ನೈಜ—ದೇವತೆಗಳೂ ಯುಂಗಳೂ ತಂತಮ್ಯ ಯೋಂಗ್ತೆಗನುಗಣವಾಗಿ, ಉತ್ಸಾಸನೆ ಮಾಡಿ ಅಪರೋಕ್ಷಾನುಭೂತಿಯನ್ನು ಪಡೆದುಕೊಂಡಾಗ ಅವರಲ್ಲಿ ದೇವತಾನಾನ್ನಿಧ್ಯವನ್ನು ಕಂಡುಕೊಳ್ಳುವುದು ('ನಿಷ್ಕೃತ್ಯಾಯಾಯುತಾ.')

(6) ಆಹಿತ—ಸ್ವರೂಪೋದ್ಧಾರಕರಾದ ಗುರುಗಳು, ಆಚಾರ್ಯರು, ಪೂಜಾಹರಾದ ಆತಿಥಿಗಳು, ಶಿರಿಯರು ಇವರಲ್ಲಿ ದೇವತಾನಾನ್ನಿಧ್ಯವನ್ನು ಗುರುತಿಸುವುದು.

(7) ಸಹಜ—ಕೆಲಿಕಾಲದಲ್ಲಿ ಸಾತ್ತ್ವಿಕರನ್ನು ಉದ್ದರಿಸುವ ಸಲುವಾಗಿ ವಿಧಿಪ್ರೀತಿಗಳಲ್ಲಿ ಸ್ವಯಂವ್ಯಕ್ತರೂಪದಿಂದ ಪರಮಾತ್ಮನು ತೋರಿಕೊಳ್ಳುವುದು (ವೇಂಕಟಾಚಲ, ಉಡುಪಿ, ಶ್ರೀರಂಗ, ವಂಧರಪುರ ಮೊದಲಾದುವು) ; ಅಚಾರವಾರಗಳು.

(8) ವಿಜಾತಿ—ಬೇರೆ ಬೇರೆ ತತ್ತ್ವಾರ್ಥರಲ್ಲಿ ಆಯಾ ರೂಪಿಗಳಂತೆಯೇ ಕಾಣಿಸಿಕೊಳ್ಳುವುದು ; ಮಹತ್ತ್ವತ್ವದ ಅಭಿಮಾನಿಯಾದ ಬ್ರಹ್ಮನಲ್ಲಿ ಬ್ರಹ್ಮನಂತೆ, ಅಹಂಕಾರತತ್ವದ ಅಭಿಮಾನಿಯಾದ ರೂಪಸಲ್ಲಿ ರೂಪನಂತೆ, ಆಕಾಶಾಭಿಮಾನಿಯಾದ ಗಣಪತಿಯಂತೆ ಇತ್ಯಾದಿ. ಒಂದೊಂದು ಈ ಬಗೆಯ ದೇವತೆಯೂ ದಿಟ್ಟವಾಗಿ ಒಬ್ಬನೇ ಪರಮಾತ್ಮನ ವಿಶಿಷ್ಟ ವಿಭೂತಿಯೇ.

(9) ವಿಂಡ—ತನ್ನ ಅನಂತಾಂಶದಿಂದ ಒಂದೊಂದು ಪೆದಾಧರದಲ್ಲಿ, ಪದಾಧರದ ಒಂದೊಂದು ತುಣುಕಿನಲ್ಲಿ ಇರುವನೆಂಬುದು ; ಇಡೀ ಬ್ರಹ್ಮಾಂಡ

ವನ್ನೆಲ್ಲ ಒಳಗೆ ಮತ್ತು ಹೊರಗೆ ವ್ಯಾಪ್ತಿಸಿರುವ ಭಾವ ('ಅಂತರ್ಬ್ರಹ್ಮಿಶ್ಚ ತತ್ವ' ಸರ್ವಂ ವ್ಯಾಪ್ತಿ ನಾರಾಯಣಃ').

(10) ಅಖಿಂಡ—ಶಾಲಗ್ರಾಮಶಿಲೆ ಹೊದಲಾದುವಲ್ಲಿ ಈನ್ನ ವಿಭೂತಿಯನ್ನು ಒಟ್ಟಾರೆ ಇರಿಸಿರುವುದು.

ಈ ಕಲ್ಪನೆಯಿರುವುದರಿಂದ ಹರಿದಾಸರು ತಮ್ಮ ಅಧ್ಯಾತ್ಮಿಕ ಪ್ರವೃತ್ತಿಯನ್ನು ಹಲವು ಪ್ರಕಾರಗಳಲ್ಲಿ ಹರಿಸಿದರು : ಪುರಾಣಕರ್ತಗಳು, ಭಕ್ತರು, ಭಾಗವತರು, ತೀರ್ಥಕ್ಷೇತ್ರಗಳು, ಅಚಾರ್ಯಮೂರ್ತಿಗಳು, ಅಧ್ಯಾತ್ಮಿಕಿಗಳು ಮುಂತಾಗಿ ಹರಿದಾಸರ ಮುಖ್ಯ ನಿಲುವೆದರೆ ಪರಮಾತ್ಮನು ಸಗುಣನೆಂಬುದು. "ಸತ್ಯವಿದು ಹರಿಯ ಸದ್ಗುಣಗಳಿಂದೋ ರಾತ್ರಿ" (ಮುದ್ದುವಿರಲ). ಹೃಕೃತವಾದ ಆಕಾರವಿಲ್ಲದ್ದರಿಂದ ಪಾರ್ಕತವಾದ ಗುಣಗಳಲ್ಲ ; ಆದರೆ ದಿವ್ಯದೇಹವಿದ್ದ ಬ್ರಹ್ಮಾಂಡದ ಎಂಟು ಮಹಾ ಕಾರ್ಯಗಳೇನ್ನೂ (ಸೃಷ್ಟಿ, ಸ್ಥಿತಿ, ಸಂಹಾರ, ನಿಯಮನ, ಅಕ್ಷಾನ, ಜ್ಞಾನ, ಬಂಧ, ಮುಕ್ತಿ) ನಡೆಸುವನಾದ್ದರಿಂದ ಸಗುಣನೇ. ಪರಮಾತ್ಮನ ಎಲ್ಲ ಆಕಾರಗಳೂ ಎಲ್ಲ ಗುಣಗಳೂ ಅವನ ಇಚ್ಛೆಯಂತೆಯೇ.

'ನ ತೇ ರೂಪಂ ನ ಚಾಕಾರೋ ನಾಯುಧಾವಿ ನ ಚಾಸ್ವದಂ ।
ತಧಾಷಿ ಪುರುಷಾಕಾರಃ ಭಕ್ತಾನಾಂ ತ್ವಂ ಪ್ರಕಾಶಸೇ ॥'

ಜೀವಾಂತಯಾವಿಯಾದ ಬಿಂಬನೇ ಸಗುಣ ಬ್ರಹ್ಮ : ವಿಶ್ವ, ವಿಮ್ಮ, ವರ್ಷಟ್ಯಾರ. ಅವನಿಗೆ ಅನಂತಾವತಾರಗಳು ಸಂಗತವೇ. ಜಗತ್ತಾನ್ತಿಕ್ಕೆ ಕಾರಣನಾದವನೇ ಇಂದ್ರಿಯ ಪ್ರವರ್ತಕ. ಬ್ರಹ್ಮಾಂಡದ ನಾಯಕನೇ ಹಿಂಡಾಂಡಕ್ಕೂ ನಾಯಕ. ಪರಬ್ರಹ್ಮನೆಂದು ಶುರೂತಿ ಹೇಳುವುದು ಬಿಂಬವನ್ನು ಕುರಿತೇ.

ಈ ದೃಷ್ಟಿಯಿರುವುದರಿಂದ ಬಿಂಬೋಪಾಸನೆಯಲ್ಲಿ ಸಗುಣವಣನೆಯೇ ಎದ್ದು ಕಾಣುತ್ತದೆ. ಪರಮಾತ್ಮನ ಪುರುಷಾಕಾರ, ಸೌಂದರ್ಯ, ಕಾರುಣ್ಯ, ವೀಯರ್, ತೇಜಸ್ಸು, ಹೊದಲಾದುವನ್ನು ವರ್ಣಿಸುವುದರಲ್ಲಿ ಹರಿದಾಸರ ಪ್ರೀತಿ ಹೆಚ್ಚಿ ; ಅವ ತಾರಗಳ ತಾತ್ಪರ್ಯ, ಸ್ವಾರಸ್ಯಗಳನ್ನು ಹಾಡಿ ಹೊಗಳುವುದು ಅವರಿಗೆ ಇಷ್ಟ ವಾದುದು. ಅವರ ರಚನೆಗಳಿಗೆ ಸಾಮಗ್ರಿ ಪುರಾಣಗಳಿಂದಲೇ ಬಹುಮಟ್ಟಿಗೆ ಒಂದಿಗೆ ರಚನೆಗಳಿಂದ. ಆಗಮಗಳಲ್ಲಿ ಅಪೋರುವೇಯ, ಪೌರಂಪೇಯ ಎಂದು ಏರಡು ವಿಭಾಗ. ಹೊದಲನೆಯಂದರಲ್ಲಿ ವೇದ, ಉಪನಿಷತ್ತು, ಅವನ್ನನು ಸರಿಸಿದ ಭಗವದ್ವಿತೀ, ಬ್ರಹ್ಮಸೂತ್ರಗಳು ಸೇರುತ್ತವೆ. ಎರಡನೆಯಂದರಲ್ಲಿ ಭಾರತ, ಪಾಂಚರಾತ್ರ, ಮೂಲರಾಮಾಯಣ, ಮತ್ತು ತತ್ತ್ವನಿಶ್ಚಯಕ್ಕೆ ಅನುಕೂಲವಾಗುವ ಪ್ರರಾಣ ಇತಿಹಾಸ ಸ್ವಾತಿತ್ವಗಳು ಸೇರುತ್ತವೆ. ಇಲ್ಲಿಯಾ ವ್ಯಾಸಕೂಟ, ದಾಸಕೂಟಗಳಿಗಿರುವ ವ್ಯತ್ಯಾಸವನ್ನು ನೆನೆಟಿಗೆ ತಂದುಕೊಳ್ಳಬೇಕು. ವ್ಯಾಸಕೂಟದವರಿಗೆ

ಅಪೋರುವೇಯ ಆಗಮಗಳ ಮೇಲೆ ಹೆಚ್ಚಿನ ವಿಶ್ಲಾಷ ; ಹರಿದಾಸರಿಗೆ ವಾಂಚರಾತ್ರ, ಭಾರತ, ಪುರಾಣ ಮೂದಲಾದ ಪೌರುವೇಯ ಆಗಮಗಳ ಮೇಲೆ ಆದರೆ.

ಭಾರತ, ಭಾಗವತ, ಪುರಾಣ ಮೂದಲಾದುಪುಗಳಲ್ಲಿ ಬರುವ ಕರ್ತೆಗಳು ಹರಿಯ ಮಾಹಾತ್ಮ್ಯಯನ್ನು ತಿಳಿಯುವೆಡುಸುವುದರಿಂದ ಅವು ಹರಿದಾಸರಿಗೆ ವಾನ್ಯ. ಶ್ರೀವಾದರಾಜರೂ ವ್ಯಾಸರಾಯಸ್ವಾಮಿಗಳೂ ಪುರಾಣಪ್ರಕ್ರಿಯೆಯನ್ನು ಹೆಚ್ಚಿಗೆ ಬಳಸಿಕೊಂಡರು ಇದಕ್ಕೆ ಕಾರಣವನ್ನು ವ್ಯಾಸರಾಯಸ್ವಾಮಿಗಳ ತಿಷ್ಯರಾದ ವಾದಿರಾಜರು ತಿಳಿಸುತ್ತಾರೆ

‘ಈ ಕಲಿಯುಗದಲ್ಲಿ ಬೇಕಾದ ಪುರಾಣ ವಾಕು ವಿ
ವೇಕದಿ ಮನದಿ ವಿಚಾರಿಸಿ
ಸ್ವೀಕರಿಸು ಪ್ರೇಪ್ಣ ವರ ಮತವ’

ವ್ಯಾಸರಾಯಸ್ವಾಮಿಗಳೇ “ಹರಿಚರಿತೆ ಶ್ರವಣ ದುರಿತಕುಟ್ಟಣನೆ” ಎಂದಿದ್ದಾರೆ. ಈಗೆ ಪುರಾಣಗಳಿಂದ, ಹರಿಕಥಾಶ್ರವಣದಿಂದ ಸಿದ್ಧವಾಗುವುದು “ಸಾಗುಣ ಸಾಕಾರ ಸಕಲ ಸುರರೋದೆಯ, ನಿಜರರೆಲ್ಲ ಹರಿಯ ಕಿಂಕರರೆಂ”ಬುದು. ಪುರಾಣಗಳಲ್ಲಿ ಬರುವ ನಾಮಸ್ವರಣೆ, ಸಂಕೀರ್ತನೆ, ಭಜನೆಗಳು ಹರಿದಾಸರಿಗೆ ಏಹಿತವಿಧಿಗಳಾದುವು. ಇಲ್ಲಿ ಮುಖ್ಯವಾಗಿ ತೋರಿಕೊಳ್ಳುವ ಭಕ್ತಿಗೆ ದಾಸಕೂಟದಲ್ಲಿ ಒತ್ತು ಹೆಚ್ಚಿದುದು ಸಹಜವೇ, ನವವಿಧಭಕ್ತಿಗಳ ಪರಿಷಾಂಕಿಯೂ ಒದಗಿಬಂದಿತು.

8

ಭಕ್ತಿಗೆ ತಾತ್ತ್ವಿಕವಾದ ಹಿನ್ನೆಲೆಯನ್ನೂ ಗಮನಿಸಬೇಕು. ಭಕ್ತಿಯನ್ನು ಮಾಡಬೇಕಾದವನು ಜೀವ ; ಭಕ್ತಿಗೆ ಗುರಿಯಾಗುವವನು ಹರಿ. ಜೀವನು ಅಳು, ನಿತ್ಯ, ಸ್ವಪ್ರಕಾಶ. ಕುದುರೆಯ ಬಾಲದ ಒಂದು ಕೂದಲನ್ನು ನೇರವಾಗಿ ಒಂದು ಸಾವಿರ ಸೀಳುಗಳಾಗಿ ವಿಭಾಗಮಾಡುವುದಾದರೆ ಒಂದು ಸೀಳು ಜೀವನ ಸ್ವರೂಪ ಪರಿಮಿತಿ. ಈ ಜೀವನ ಹೃದಯ ಕಮಲದಲ್ಲಿ ಹರಿಯ ಮೂರು ತೆರನಾಗಿ ಇದ್ದಾನೆ. ಹೃದಯಕಮಲದ ಕರ್ಣಕೆಯ ತುದಿಯಾಲ್ಲಿ, ಸಾಧಕನ ಹೆಚ್ಚೆರಳು ಗೆಣ್ಣಿನ ಪ್ರಮಾಣದಲ್ಲಿ, ‘ಅಗ್ರೇಶ’; ಇವನನ್ನು ಪಾರಜ್ಞರೂಪವೆಂದೂ ಕರೆಯುತ್ತಾರೆ. ಜೀವರ ನಿದ್ರೆಗೆ ಇವನೇ ಕಾರಣ. ಹೃದಯಾಕಾಶದಲ್ಲಿ ಎಲ್ಲೆಲ್ಲೂ ವ್ಯಾಪಿಸಿಕೊಂಡು ಪಾರ್ವತೀ ಪರಿಮಿತನಾಗಿ (ಎಂದರೆ ಹೃದಯಾಕಾಶವೆಷ್ಟಿದೆಯೋ ಅಷ್ಟು ಪ್ರದೇಶವನ್ನು ತುಂಬಿ) ‘ಪೂರ್ಣ’. ಹೃದಯಕಮಲದ ಬುಡದಲ್ಲಿ ಹೆಚ್ಚೆರಳ ತುದಿಯಮ್ಮೆ ಪರಿಮಿತಿಯುಲ್ಲಿ ‘ಮೂಲೀಶ’. ಇವನನ್ನು ವಿಜ್ಞಾನಾತ್ಮಕನೆಂದೂ ಕರೆಯುತ್ತಾರೆ,

ಈ ಮೂಲೀಶನ ವಾದವನ್ನು ಶ್ರಯಿಸಿ ಮುಖ್ಯಪ್ರಾಣ (ಹನುಮಂತ). ಶ್ವಾಸರೂಪ ನಾಗಿರುವ ಮುಖ್ಯಪ್ರಾಣನು ಹಂಸಮಂತ್ರವನ್ನು ಎಡೆಬಿಡದೆ ಜಟಿಸುತ್ತ ಇರುವನು ; ಮತ್ತು ಇದೇ ಜಪವನ್ನು ಜೀವನಿಂದ ಮಾಡಿಸುತ್ತಲೂ ಇರುವನು. ಉಸಿರಾಡುವಾಗೆ ಉಸಿರನ್ನು ಒಳಗೆ ಎಳೆದುಕೊಳ್ಳುವುದು ‘ಹಂ’, ಹೋರಕ್ಕೆ ಬಿಡುವುದು ‘ಸಃ’. ಇದೇ ಹಂಸಜವ. ಪ್ರತಿಯೊಬ್ಬನೂ ದಿನಕ್ಕೆ ಇಷ್ಟೆತ್ತುಂದುಸಾವಿರ ಆರುನೂರು ಸಂಖ್ಯೆಯ ಹಂಸಜವವನ್ನು ಮಾಡುತ್ತಾನೆ. ಇದನ್ನು ಅವನಿಂದ ಮಾಡಿಸುವ ಮುಖ್ಯಪ್ರಾಣನು ಹರಿಸ್ತಿಗೊಬಿಯೇ ಮಾಡಿಸುತ್ತಾನೆ.

ಎಂದರೆ ಜೀವನಿಗೆ ಸ್ವಭಾವದಲ್ಲಿಯೇ ಭಕ್ತಿಯಿದೆ. ಪ್ರತಿಬಿಂಬನಾದ ಅವನ ಹೃದಯದಲ್ಲಿ ಭಕ್ತಿಯನ್ನು ಮಾಡಿಸುವ ಮುಖ್ಯಪ್ರಾಣನೂ ಇದ್ದಾನೆ, ಭಕ್ತಿಗೆ ಗುರಿಯಾಗುವ ಪರಮಾತ್ಮನೂ ಬಿಂಬವಾಗಿ ಇದ್ದಾನೆ. ಇರುವುದು ಮಾತ್ರವಲ್ಲ, ಜೀವನನ್ನು ಉದ್ದಾರವಾಡಬೇಕೆಂಬ ಸಂಕಲ್ಪವನ್ನು ಹೊಂದಿರುತ್ತಾನೆ ; ಇದೇ ಕಾರುಣ್ಯವೇನ್ನುವ ಗುಣ. ಬಿಂಬನಲ್ಲಿ ಕಾರುಣ್ಯ ಸ್ವಭಾವಸಿದ್ಧವಾದುದು. ಬಿಂಬನ ಕಾರುಣ್ಯವು ಅವನ ಪ್ರತಿಬಿಂಬರಾದ ಎಲ್ಲ ತತ್ತ್ವಶರಲ್ಲೂ ಇದೆ. ಜೀವನಿಗೆ ಅವರೆಲ್ಲರೂ ಆವೃತ್ತಿ : ಅದರೆ ಬಿಂಬರೂಷಿಯಾದ ಪರಮಾತ್ಮನು ಆವೃತ್ತಮು, ಪರಮಾಪ್ತ. ಜೀವನು ಮಾಡುವ ಭಕ್ತಿಗೆ ಪರಮಾತ್ಮನ ಪ್ರಸಾದ ಫಲರೂಪಮಾದುದು. ಜೀವನಲ್ಲಿ ಸ್ವಭಾವಸಿದ್ಧವಾಗಿ ಭಕ್ತಿಯಿದ್ದರೂ ಪರಮಾತ್ಮನಲ್ಲಿ ಸ್ವಭಾವಸಿದ್ಧವಾಗಿ ಕಾರುಣ್ಯವು ಇದ್ದರೂ, ಎರಡರ ಸಮಾಗಮವಾಗಲು ಸಾಧನಸಾಮಗ್ರಿ ಇರಬೇಕು. ಸಾಧನಸಾಮಗ್ರಿಯನ್ನು ಮಧ್ಯಾಚಾರ್ಯರು ತಮ್ಮ ಶಿಗಳುವ್ಯಾದಲ್ಲಿ ಹೀಗೆ ಎಣಿಸಿದ್ದಾರೆ

‘ಸ್ವಾಧ್ಯಾಯಸ್ತತ್ವವಿಜ್ಞಾನಂ ವಿಷ್ಣುಭಕ್ತಿವಿರಾಗತಾ
ನಿಷಿದ್ಧಕರ್ಮಕಾಂ ತಾಯೋ ವಿಹಿತಸ್ಯ ಸದಾ ಕ್ರಿಯಾ
ಸದಾ ವಿಷ್ಣುಸ್ತುತಿಕ್ಷ್ಣ’.

ಸಚ್ಯಾಸ್ತಗಳ ಅಧ್ಯಯನ. ವಿಷ್ಣುವು ಸಪೂರ್ವತ್ವಮನೆಂಬ ತತ್ತ್ವದ ಅರಿವು, ವಿಷ್ಣುವಿನಲ್ಲಿ ಭಕ್ತಿ, ವಿಷಯ ಸುಖಗಳಲ್ಲಿ ವೈರಾಗ್ಯ, ಶಾಸ್ತ್ರವು ಮಾಡಬಾರದೆಂದು ಹೇಳಿರುವುದನ್ನು ಮಾಡದೆ ಇರುವುದು, ಶಾಸ್ತ್ರವು ವಿಧಿಸಿರುವುದನ್ನು ಮಾಡುವುದು, ಎಡೆ ಬಿಡದೆ ವಿಷ್ಣುವಿನ ಸ್ವರಣೆ ಇವು ಸಾಧನಗಳು. ಅವರೇ ತಮ್ಮ ಅನುವಾಯಾಚ್ಯಾನದಲ್ಲಿ “ಸಾಧನೇಗಳಕ್ಕೆಲ್ಲ ಭಕ್ತಿಯೇ ಹೆಚ್ಚಿನದು, ಅದರಂತೆ ಇರುವುದು ಯಾವುದೂ ಇಲ್ಲ” (“ಸಾಧನೇಭೋಽಧಿಕಾ ಭಕ್ತಿಃ, ನೈವಾನ್ಯತ್ ತಾದೃತಂ ಕ್ಷಾಚಿತ್”) ಎಂದು ಹೇಳಿದ್ದಾರೆ. ಮೋಕ್ಷಕ್ಕೆ ಜ್ಞಾನವೇ ಕಾರಣ ಎಂದು ವೇದಾಂತಿಗಳೆಲ್ಲ ಒಟ್ಟಿಕೊಳ್ಳುವಾಗ, ಮಧ್ಯಾಚಾರ್ಯರು ಮೋಕ್ಷಕ್ಕೆ ಕಾರಣವಾಗುವ ಜ್ಞಾನ ಭಕ್ತಿಯ ಅಂಶವೇ (“ಭಕ್ತ್ಯಂತಕಂ ಯತೋ ಜ್ಞಾನಂ”) ಎಂದು ಹೇಳಿ ಭಕ್ತಿಯು ಜ್ಞಾನ ಮತ್ತು

ಸ್ವೇಕಗಳ ಸಮಾವೇಶವೆಂದು ('ಜ್ಞಾನಸ್ವೇಹಾತ್ಮಿಕಾ ಹಿ ಸಾ') ನಿರ್ದೇಶಿಸುತ್ತಾರೆ (ಭಾಗವತ ತಾತ್ಪರ್ಯ ನಿರ್ಣಯ).

ಹರಿದಾಸರು ಮಾಡುವ ನಾಧನ ಸಾಮಗ್ರಿಗಳ ಎಲೆಕೆ ಸ್ಟ್ರಲ್ಪ ಬೇರೆ ಬಗೆಯದು. ನಿದರ್ಶನಕ್ಕೆ, ವಾತ್ಸರಾಯಸ್ವಾಮಿಗಳು ಹೇಳಿರುವುದನ್ನು ಇನ್ನೊಂದಂ ಸಂದರ್ಭದಲ್ಲಿ ಆಗಲೇ ಉಲ್ಲೇಖಿಸಿದ್ದೇನೆ :

‘ನಾಲಗೆಯ ಮೇಲೆ ಹರಿನಾಮ
ಎಲ್ಲರ ಮೇಲೆ ದಯ ಮಾಡಬೇಕು
ಪಾಪರಹಿತನಾಗಿರಬೇಕು
ಕಾಮಲೋಭಗಳನ್ನು ತೈಜಿಸಬೇಕು
ಮಂಧ್ಯರಾಯರನ್ನು ಯಾವಾಗಲೂ ಸೃಷ್ಟಿಸಬೇಕು
ದೊರೆತದ್ದರೊಳಗೆ ಶ್ರವ್ಯನಾಗಿರಬೇಕು
ಪ್ರಪಂಚದಲ್ಲಿ ತೈತ್ತಿಯಂದಿರಬೇಕು’

ಅವರ ಶಿಷ್ಟರಾದ ವಾದಿರಾಜಸ್ವಾಮಿಗಳ ಎಲೆಕೆ ಹೀಗೆ :

‘ಗುರುಭಕುತ್ತಿ ಬೇಕು
ಹಿರಿಯರ ಕರುಣ ಬೇಕು
ಹರಿಕಥೆಗಳ ನಿತ್ಯ ಕೇಳುತ್ತಿರಬೇಕು
ವಿರಕುತ್ತಿ ಬೇಕು
ವಿಷ್ಣುವಿನಾರಾಧನೆ ಬೇಕು
ವರಮಂತ್ರಜಪ ಬೇಕು
ತಪ ಬೇಕು ಪರಗತಿಗೆ
ಸರಿಹರುವದನನ ಪರಮಾನುಗ್ರಹ ಬೇಕು’

ಹರಿದಾಸರು ವಿರಕ್ತಿಯ ಪ್ರಯೋಜನವನ್ನು ಎತ್ತಿ ಹೇಳುತ್ತಾರೆ. ಶ್ರೀಪಾದರಾಜರು “ಭಕ್ತಿ ಬೇಕು” ಎಂದು ಹೇಳಿದೇಂದನೇ “ವಿರಕ್ತಿ ಬೇಕು” ಎಂದು ಸೇರಿಸುತ್ತಾರೆ. ವಾತ್ಸರಾಯಸ್ವಾಮಿಗಳ ಪ್ರಕಾರ ಸಾಧನಾಮಾರ್ಗದಲ್ಲಿ ಮೊದಲ ಹೆಚ್ಚೆಯೇ ವಿರಕ್ತಿ, ಸಂಸಾರವು ಅಸಾರವೆಂದು ಮನವರಿಕೆಮಾಡಿಕೊಂಡು ‘ಗಾಳಿಕ್ಕಿದ ದೀವಿಗೆಯಂತೆ ದೇಹ’ ಅದರಲ್ಲಿ ಹೇಯ ಬಾಧಿಯನ್ನು ಬೆಳೆಸಿಕೊಳ್ಳುವುದು. ಇದರಿಂದ ಇಂದಿಯ ನಿಗ್ರಹ, ಇಂದಿಯನಿಗ್ರಹದಿಂದ ಸಜ್ಜನಿಸಂಗ, ಸಜ್ಜನಿಸಂಗದಿಂದ ಪರಮಾತ್ಮನಲ್ಲಿ ಅತ್ಯಧಿಕವಾದ ಸ್ವೇಕ (ಭಕ್ತಿ), ಅದರಿಂದ ಕೃಷ್ಣನೇ ಶರಹಣಿಬ ದೃಢವಾದ ವಿಶ್ವಾಸ. ಈ ಹೆದ್ದಾರಿಯನ್ನು ಹಿಡಿದು ಪುರಂದರಾಸರೂ “ಕಟಪಟಿ ಸಂಸಾರ”, “ಲೋಕ ಲೋಟ್ಸ್”, “ನೀರಮೇಲಣ ಗುಳ್ಳೆಯಂತೆ ನಿಜವಲ್ಲ”, “ನೆಚ್ಚಿದಿರೀ ಭಾಗ್ಯ ಸ್ಥಿರವಲ್ಲ”,

“ಎಂತಾದರೂ ಚಿಂತೆ ಬಿಡದು” ಎಂದು ಬಗೆಬಗೆಯಾಗಿ ಸಂಸಾರದ ಅಸಾರತೆಯನ್ನು ವಿವರಿಸಿ ವಿರಕ್ತಿಯ ಅಗತ್ಯವನ್ನು ಸೂಚಿಸಿದ್ದಾರೆ.

ಸಂಸಾರದಲ್ಲಿ, ವಿಷಯಸುಖಿಗಳಲ್ಲಿ ಸಾಮಾನ್ಯಜನರಿಗರುವ ಆಸಕ್ತಿ, ಅನುರಾಗಗಳನ್ನು ಮಧ್ಯಾಚಾಯರು ‘ವಿರುದ್ಧರಾಗ’ಪೆಂದು ಕರೆದಿದ್ದಾರೆ, ಮತ್ತು ಈ ರಾಗದ ವಿನಾಶವಾಗುವವರೆಗೆ ಅಪರೋಕ್ಷದರ್ಶನವಿರದು ಎಂದೂ ಸ್ವಷ್ಟಪಡಿಸಿದ್ದಾರೆ (ಭಾಂದೇಂಗ್ಯಾಭಾಷ್ಯ, ‘ವಿರುದ್ಧರಾಗಿಣಣಾನ್ಯೇವ ಹೃಪರೋಕ್ಷದೃಷ್ಟಿಭರ್ವೇತಾ’, ಯಾವ ದೂರಗವಿನಾತಃ ಸ್ಯಾತ್ ವಿರಕ್ತೋ ಭಕ್ತಿಸಂಯುತಃ’). ಹೀಗೆ ಅವರು ಭಕ್ತಿಗೆ ವಿರಕ್ತಿಯೇ ಮೂಲ ನಾಮಗ್ರಿ, ಎಂದು ಹೇಳಿರುವುದು ಹರಿದಾಸರ ಮನಸ್ಸಿಗೆ ನಾಟಿತು. ಭಕ್ತಿಯು ಅನಾದಿಯಾಗಿದ್ದರೂ (ಎಂದರೆ ಜೀವರಿಗೆ ಸ್ವಭಾವಸಿದ್ಧವಾಗಿ ದ್ವಿರೂ) ಅದು ಬೆಳೆಯಲು, ಬೇರೂರಲು ವಿರಕ್ತಿಯ ಅಗತ್ಯವಿದೆ. ಸಾಧನೆಯ ದಾರಿಗೆ ವಿರಕ್ತಿಯೇ ಹೆಚ್ಚಾಗಿಲು. ಹಾಗೆಂದೇ ಪುರಂದರದಾಸರು ಸಾಧನಾಪಾಗ್ರವನ್ನು ಸಂಗ್ರಹಿಸಿ

‘ವಿಷಯದ ವಿಚಾರ ಬಿಡು
ವಿಹಿತಕ್ಕೆಮ್ಹವ ಮಾಡು
ವೈರಾಗ್ಯಭಾಗ್ಯವ ಬೇಡು’

ಎಂದು ಸೂಚನೆಮಾಡಿದ್ದಾರೆ. ವಾತ್ಸರಾಯಾಷ್ಟೋಮಿಗಳ ಪ್ರಮೇಯಮಾಲಿಕೆಯಲ್ಲಿ ಬರುವ ‘ಅಪುಲಾಭಕ್ತಿತ್ವತಾಧನ’ ಎಂಬ ಮಾತಿನಲ್ಲಿ ‘ಅಪುಲವಾದ ಭಕ್ತಿ’ ಯೆಂದರೆ ವಿಷಯಕಾಮ ಅಥವಾ ಘರೇಷ್ಟೇಯಿಲ್ಲದೆ, ವಿಷಯಭೋಗದಲ್ಲಿರುವ ಅಸಾರತೆಯನ್ನು ಅರಿತುಕೊಂಡು, ವಿರಕ್ತಿಯನ್ನು ತಳಿಂದು ಅಲಂಬುದ್ದಿಯನ್ನು (ಎಂದರೆ ದೊರತದ್ದು ಸಾಕು ಎನ್ನುವ ಬುದ್ಧಿ) ಬೆಳೆಸಿಕೊಂಡು, ಅನಂತರ ಪೋಕ್ಷವನ್ನೇ ಪ್ರಯೋಜನವಾಗಿರಿಸಿಕೊಂಡ ಭಕ್ತಿ. ಸಾಮಾನ್ಯವಾಗಿ ಜನರು ಲೌಕಿಕ ಘಲಾಪೇಷ್ಠೆಯಿಂದ ಮಾಡುವ ಭಕ್ತಿ ‘ಮಾಳಭಕ್ತಿ’, ಕೊಳೆಯಿಂದ ಕೂಡಿದ ಭಕ್ತಿ. ಅದು ಪೋಕ್ಷಕ್ಕೆ ನೆರವಾಗುವುದಿಲ್ಲ.

ಹರಿದಾಸರ ಇನ್ನೊಂದು ಒತ್ತು ಭಕ್ತಿಯಾಗಲಿ ಅದಕ್ಕೆ ದಾರಿಯಾದ ವಿರಕ್ತಿಯಾಗಲಿ ಪರಮಾತ್ಮನ ಅನುಗ್ರಹದಿಂದಲೇ ಒದಗಿಬರಬೇಕು. ಇದನ್ನು ಶ್ರೀಪಾದರಾಜರು ಶಕ್ತಿಯೆಂದು ಕರೆದು

ಭಕ್ತಿಬೇಕು ವಿರಕ್ತಿಬೇಕು ಸರ್ವ ಶಕ್ತಿಬೇಕು
ಮುಕ್ತಿಯ ಮುಂದೆ ಬಯಸುವವರೆಗೆ

ಎಂದು ಹೇಳಿದರು. ಭಕ್ತಿಯಲ್ಲಿ ಅಶ್ರಯಾಶ್ರಯಾಸಂಬಂಧವನ್ನು ಹೇಳುತ್ತಾರೆ. ಅಶ್ರಯನಾದವನು ಪರಮಾತ್ಮ ; ಅಶ್ರಯನಾದವನು ಜೀವ ; ಭಕ್ತಿಯಂಬುದು

ಅಶ್ರಯಕ್ಕೂ ಅಶ್ರಿತನಿಗೂ ಇರುವ ಸಂಬಂಧ. ಭಕ್ತಿಯು ಜೀವನಿಷ್ಠವಾದರೆ ಸೇವೆ, ದಾಸ್ಯ; ಅದೇ ಪರಮಾತ್ಮನಿಷ್ಠವಾದರೆ ಅನುಗ್ರಹ, ಪ್ರಸಾದ, ಒಲುಪೆ. ಇದು ಜೀವ-ಪರಮಾತ್ಮರ ನಿತ್ಯಸಂಬಂಧ; ಇದರಲ್ಲಿ ಸತ್ತಾವೇ ಮುಖ್ಯಗಳು. ಅದರಲ್ಲಿ ರಜಸ್ಸು, ತಮಸ್ಸು ಸೇರಿಕೊಂಡರೆ ಅದು ‘ಮಲಭಕ್ತಿ’; ಅದರಲ್ಲಿ ರಾಗದ್ವೇಷಾ ವಿಗಳು ಕೆಲಸಮಾಡುತ್ತವೆ. ರಜಸ್ಸು ಕೂಡಿಕೊಂಡು ಭಕ್ತಿ ಮಾಡುವವರು ಮಧ್ಯಾಧಿ ಕಾರಿಗಳು; ತಮಸ್ಸು ಕೂಡಿಕೊಂಡು ಭಕ್ತಿ ಮಾಡುವವರು ಮಂದಾಧಿಕಾರಿಗಳು. ರಜಸ್ವಾಗಲಿ ತಮಸ್ವಾಗಲಿ ಕೂಡಿಕೊಳ್ಳುದೆ ಕೇವಲ ಸತ್ತಾವೇ ಇದ್ದರೆ ಅದು ‘ಅವಲ ಭಕ್ತಿ’. ಅವಲಭಕ್ತಿಯಳ್ಳಿವನು ಉತ್ತಮಾಧಿಕಾರಿಯಂದೇ ಅಥ. ಉತ್ತಮಾಧಿ ಕಾರಿಗೆ ಪರಮಾತ್ಮನ ಅನುಗ್ರಹವೇ ಬೆಂಬಲ.

ಭಕ್ತಿಯಲ್ಲಿ ಜ್ಞಾನದ ಅಂಶ, ಸ್ವೇಹದ ಅಂಶ ಎರಡೂ ಸೇರುವುದೆಂದು ಹೇಳಿದೆ ವಷ್ಟೆ. ಯಾವುದಾದರೂ ವಸ್ತುವಿನಲ್ಲಿ ಸ್ವೇಹ ಒದಗಿಸುದು ಆ ವಸ್ತುವಿನ ಬಗ್ಗೆ ಇರುವ ಅರಿವಿನಿಂದ; ಮತ್ತು ಆ ವಸ್ತುವನ್ನು ಪಡೆದುಕೊಳ್ಳುವ ಬಗೆ ಹೇಗೆಂದು ತಿಳಿದಮೇಲೇ (ಇಷ್ಟಸಾಧನತಾ ಜ್ಞಾನ). ಭಕ್ತಿಯಲ್ಲಿ ಜ್ಞಾನ, ಸ್ವೇಹ ಎರಡೂ ಸೇರುವಾಗ, ಸಮುದ್ರಧಾನವಾಗಿರಬಹುದು (ನಿರ್ದೇಶನಕ್ಕೆ ದೇವತೆಗಳಲ್ಲಿ), ಜ್ಞಾನ ಪ್ರಧಾನವಾಗಿದ್ದು ಸ್ವೇಹ ಅಪ್ರಧಾನವಾಗಿರಬಹುದು (ಮುನಿಗಳಲ್ಲಿ), ಅಥವಾ ಜ್ಞಾನ ಅಪ್ರಧಾನವಾಗಿದ್ದು ಸ್ವೇಹ ಪ್ರಧಾನವಾಗಿರಬಹುದು (ಪಸುದೇವ ಮೌದ್ಲಾದ ಭಕ್ತರಲ್ಲಿ). ಹರಿದಾಸರ ದೃಷ್ಟಿ ಸ್ವೇಹವನ್ನು ಬೆಳೆಸಿಕೊಳ್ಳುವುದರ ಕಡೆಗೆ; ಹಾಗೆಂದೇ ಭಕ್ತರ ಕರ್ತಿಗಳು ಅವರಿಗೆ ಶಿರಯಾದುವು. ಶ್ರವಣ, ಮನನ, ನಿದಿಧ್ಯಾಸನಗಳನ್ನು ಅವರು ಬೇರೆ ಬಗೆ ಯಾಗಿಯೇ ವಿವರಿಸುತ್ತಾರೆ. ಶ್ರವಣವೆಂದರೆ ಹರಿಕಥಾಶ್ರವಣ; ಅದರಿಂದ ಮನ ಸ್ವಿನ ದೇಹಗಳು ತೊಲಗುವುವು. ಮನವನೆಂದರೆ ನಾಮಸ್ವರಣ (ಖಿಂಡಸ್ಕೃತಿ); ಭಗವಂತನ ರೂಪ, ಗುಣ, ಕ್ರಿಯೆಗಳನ್ನು ಬೇರೆ ಬೇರೆಯಾಗಿ ಮನಸ್ಸಿಗೆ ತಂದು ಕೊಳ್ಳುವುದು; ಅದರಿಂದ ತತ್ತ್ವನಿಷಾಯ. ನಿದಿಧ್ಯಾಸನವೆಂದರೆ ಸಂಕೀರ್ಣನದಲ್ಲಿ ಮೈಮಾರೆಯವುದು (ಅಖಿಂಡಸ್ಕೃತಿ); ಭಗವಂತನ ಮಾಹಾತ್ಮ್ಯಯನ್ನು ಬಾಳುವೆ ಯಾಲ್ಲಿ ಬೇರೂರಿಸುವುದು. ಅದರಿಂದ ಪರಮಾತ್ಮನಲ್ಲಿ ಅತ್ಯಧಿಕವಾದ ಭಕ್ತಿ ಒದಗಿಸುವುದು. ಸಾಂಪ್ರದಾಯಿಕವಾದ ಶ್ರವಣಮನನಗಳನ್ನು ಹರಿದಾಸರು ಜರಿದು ಹೀಗೆ ಹೇಳುತ್ತಾರೆ :

ಮನವು ಸ್ವಿರ್ಗೋಳ್ಳದವನ ಶ್ರವಣವೇತಕೆ
ನನೆವು ನೆಲೆಗೋಳ್ಳದಿರೆ ಮನನವೇತಕೆ
ತನುವು ಘನವ ಕಾಣದ ಅನುಭವವಾತ್ತಕೆ
ದಾನಿ ಮಹಿಂಬ ತಿಸ್ವಾಮಿಯ ಕಾಣದ ಜನುಮವೇತಕೆ

ಕುಗಿನ ಕಾಲಕ್ಕೆ ಹರಿಕಥಾಶ್ರವಣ, ನಾಮಸ್ತರಣೆಗಳೇ ಸರಿಯಾದ ದಾರಿಯೆಂದು ಹರಿದಾಸರ ಶ್ರದ್ಧೆ.

ಧ್ಯಾನವು ಕೃತಯುಗದಲ್ಲಿ ಯಜ್ಞ
ಯಾಗವು ತ್ರೈತಾಯುಗದಲ್ಲಿ
ಅರ್ಚನೆ ದ್ವಾಪರಯುಗದಲ್ಲಿ
ಕೀರ್ತನೆ ಮಾತ್ರದಿ ಕಲಿಯುಗದಲ್ಲಿ ವಯ
ಕುತಿಯನ್ನೀವ ಪ್ರರಂದರವಿರಲ

ಎನ್ನುವ ಉಗಾಭೋಗವಿದೆಯಪ್ಪೆ. ಇದು ಪ್ರರಂದರವಿಲಾಂಕಿತ. ಇದೇ ಉಗಾಭೋಗ ವಾಸರಾಯಸ್ತಮಾಮಿಗಳ ಹೆಸರಿನಲ್ಲಿ ಇದೆಯೆನ್ನುವುದು ಸ್ವಾರಸ್ಯ. ವಾಸರಾಯಸ್ತಮಾಮಿಗಳ ಶಿಷ್ಟರೇ ಆಗಿದ್ದ ವಿಜಯಾಂದ್ರತೀರ್ಥರು ಶಾಸ್ತ್ರಸಂಪನ್ಮೂರೇ ಆಗಿದ್ದ ವಾದಗ್ರಂಥಗಳನ್ನು ರಚಿಸಿದರಾದರೂ ವಾಸರಾಯಸ್ತಮಾಮಿಗಳ ಈ ದೃಷ್ಟಿ ಅವರ ಮೇಲೆ ಪ್ರಭಾವ ಬೀರದಿರಲಿಲ್ಲ. ಅವರದೊಂದು ಪದ

‘ನಿನ್ನ ಕೀರುತಿ ಕಿವಿಗೆ ನಾಮವೆನ್ನ ನಾಲಗೆಗೆ
ಎನ್ನ ಕಡ್ಡಿಗೆ ನಿನ್ನ ಮೂರುತಿ ದೊರೆಯಾಲೋ
ಎನ್ನ ಮನಕೆ ನೆನವ ಸಿರಿ ವಿಜಯಾಂದ್ರ ರಾಮ’

ವಾಸರಾಯಸ್ತಮಾಮಿಗಳ ಇನ್ನೊಬ್ಬ ಶಿಷ್ಟ ವೈಕುಂಹದಾಸರೂ ಇದೇ ತಾತ್ಪರ್ಯವನ್ನು ಇದೇ ಧಾರ್ಡಯಲ್ಲಿ ಹೇಳಿದ್ದಾರೆ

‘ನಿನ್ನ ಕೀರುತಿ ಕಿವಿಗೆ ನಾಮು
ಎನ್ನ ನಾಲಿಗೆ ಚಾರು ಲಾವಣ್ಯ
ಎನ್ನ ಕಡ್ಡಿಗೆ ಆ ಆ ಇದೆ ಸಾರವಯ್ಯ
ಸಿರಿ ವೈಕುಂಹವಿರಲ ವೇಲಾಪುರದೀತ’

ಪ್ರರಂದರದಾಸರಂತೂ ಈ ದೃಷ್ಟಿಯನ್ನೇ ಪ್ರಥಾನವಾಗಿ ಹಿಡಿದಿದ್ದಾರೆ. ಅವರ ಕೀರ್ತನೆಗಳಲ್ಲಿ ಬಹುವಂಟಿಗೆ ಬರುವುದು ನಾಮಸ್ತರಣೆಯ ಹೆಗ್ಗುಳಿಕೆ, ಸಂಕೀರ್ತನ ಪೆದ್ದ ತಿಯ ಹಿರಿಮೆ.

ಕೂಡಿ, ವಿಧ್ಯಕ್ತವಾಗಿ ಮಾಡುವ ದೇವರಪೂಜೆಯಲ್ಲಿ ಸಂಪತ್ತಿನ ಅಗತ್ಯಪೂ ಇದೆ, ಆಡಂಬರದ ಪಾತ್ರಪೂ ಇದೆ. ಮಾತರಳ್ಲಿ, ಶ್ರೀಮಂತರ ಮನೆಗಳಲ್ಲಿ ನಡೆಯುವ ಪೂಜೆ ಹರಿದಾಸರ ಗಮನಕ್ಕೆ ಬಂದಿರಬೇಕು. ತಾವೇ ಮಾರಾಠಿಪತಿಗಳಾಗಿದ್ದ ವಾಸ್ತವಾಯಿಸ್ತು ಮಿಗಳಿಗೂ ಇದರ ಅಭಾಸ ಮನದಟಪ್ಪಾಗಿರಬೇಕು. ಹಾಗೆಂದೇ

‘ಒಂದೆ ಹೊವು ಒಂದು ಘಲವೊಂದೆ
ಬಿಂದುಜಲ ಪೋಂದೆ ತಂಳಿಸಿದಳ
ಒಂದೇ ಕೇವಲದನೆಯೊಂದೆ ಪ್ರದಕ್ಷಿಣೆ
ಒಂದನರ್ಹಿಸಿದೂಡೆ ಕುಂದದಾನಂದವೀವೆ’

ಎಂದೂ

‘ನುಡಿದ ಶಬ್ದಗಳೆಲ್ಲ ಹೊವೆಗಳು
ನಡೆವುದೆಲ್ಲವು ನಾಟ್ಯಂಗಳು’

ಎಂದೂ

‘ನಿನ್ನ ಮೂರುತಿ ಒಮ್ಮೆ ನೆನದೊಡೆ ನೋಡಿದೊಡೆ
ನಿನ್ನ ನಾಮವನೊಮ್ಮೆ ವಾಡಿದೊಡೆ
ಫೆನ್ನ ಭವಬಂಧ ಹರಿವುದೊಂದೆ’

ಎಂದೂ ಹೇಳಿದರು. ಸುಲಭಪೂಜೆಯ ಮಾರ್ಗವನ್ನು ಎತ್ತಿ ತೋರಿಸಿದವರು ಅವರೇ. ಬಹಿರಂಗವಾಗಿ ಆಡಂಬರದಿಂದ ಮಾಡುವ ಪೂಜೆಗಂತೆ ‘ಅಂತರಂಗದಲಿ ಹರಿಯ ಕಾಳಿ’ವುದರ ಸ್ವಾರಸ್ಥವನ್ನು ಕಾಣಿಸಿದರು. ಮಾನಸಪೂಜೆಯ ಹಿರಿಮೆಯನ್ನೂ ಅವರು ತೋರಿಸಿದರು :

‘ಅನ್ಯದೇವತೆ ಯಾಕೆ
ಅನ್ಯ ಪ್ರತಿಮೆ ಯಾಕೆ
ಅನ್ಯವಾದ ಮಂತ್ರ ತಂತ್ರವೇಕೆ
ಎನ್ನಲ್ಲಿ ಭರಿತ ಸಾಧನೆಗಳಿರುತ್ತಿರಲು
ಚೆನ್ನಾಗಿ ಶ್ರೀ ಕೃಷ್ಣ ಸ್ವಾಮಿಯ ಪೂಜಿಸುವೆ’

ಹರಿದಾಸಸಂಪ್ರದಾಯದಲ್ಲಿ ಮಾನಸಪೂಜೆಗೆ ಬೇಲೆ ಹೆಚ್ಚು. ವಿಷ್ಣುತೀಧರರು (ಅಡವಿ ಅಳಾಯರು 1750–1806) ತಮ್ಮ ಚತುರ್ದರ್ಶಿ ಗ್ರಂಥದಲ್ಲಿ ಶರೀರವೇ ದೇವಮಂದಿರ, ಹೃದಯಕಮಲವೇ ಮಂಟಪ, ಜೀವಸ್ತರೂಪವೇ ಪ್ರತಿಮೆ, ಅದರಲ್ಲಿ ಸನ್ಮಿಹಿತವಾಗಿರುವುದೇ ಪರಮಾತ್ಮನ ಬಿಂಬ, ಅವನ ಅಖಿಂಡಸ್ತ್ರಿತಯೇ ಧ್ವನಿ ಎಂದು ಮೊದಲುಮಾಡಿ ಬಹಿಪೂಜೆಯ ಎಲ್ಲ ವಿವರಗಳಿಗೂ ಮಾನಸಪ್ರವೃತ್ತಿಗಳನ್ನು ಸಾಂಕೇತಿಕವಾಗಿ ಸೂಚಿಸಿದ್ದಾರೆ. ಇದು ‘ಅನಾಯಾಸದಿಂದ ಮಾಡುವ ಪೂಜೆ’.

ಸುಲಭಪೂರ್ವಜೆ ಎಂದೂ ಹೇಳಿದ್ದಾರೆ. ಅವರೆ ಗುರುಗಳಾದ ವ್ಯಾಸತತ್ತ್ವಜ್ಞರು (ಬಿಂಬಿ ಅಕಾರ್ಯರು 1704–1800) ತಮ್ಮ ಮಾನಸಸ್ತೋತ್ರಿಯಲ್ಲಿ ಸಾಧಕನು ತನ್ನ ದೇಹವನ್ನು ವಿಷ್ಣುರಥವೆಂದೂ ಅದ್ಬುತವಾದ ಈಶಾಧಿವಾನವೆಂದೂ ಬಗೆದು ಅದರಲ್ಲೇ ಬಿಂಬೋಪಾಸನೆಯನ್ನು ಮಾನಸಧಾನಪದ್ಧತಿಯಲ್ಲಿ ನೇರವೇರಿಸುವ ವಿಧಿಯನ್ನು ವಿವರಿಸಿದ್ದಾರೆ. ಹರಿದಾಸರೆ ನಿಲುವನ್ನು ಸಂಸ್ಕೃತದಲ್ಲಿ ನಿರೂಪಿಸಿರುವ ಗ್ರಂಥಗಳು ಇವೆರಡು. ಗ್ರಂಥಕರ್ತರಿಬ್ಧರೂ ವ್ಯಾಸಕೂಟದಲ್ಲಿ ಸೈ ಎಸಿ ಕೊಂಡಿದ್ದವರು. ಹರಿದಾಸರೆ ಅಧ್ಯಾತ್ಮಿಕ ಪ್ರಪ್ರತಿ ಹರಡಿಕೊಳ್ಳಿತ್ತಿದ್ದುದರ ಸೂಚನೆ ಇದು.

ಅಂತೂ, ಶ್ರೀಪಾದರಾಜರು, ವ್ಯಾಸರಾಯಸ್ವಾಮಿಗಳು, ಪುರಂದರದಾಸರು ಇವರು ಮೂವರು ಹರಿದಾಸರೆ ಅಧ್ಯಾತ್ಮನಿಷ್ಠೆಯ ಗೊತ್ತುಗುರಿಯನ್ನು ನಿರ್ಧರಿಸಿದ ರೆನ್ನಬಹುದು. ಅದು ದಿಟವಾಗಿ ಅಧ್ಯಾತ್ಮ (ಅಧಿ-ಅತ್ಮ) ನಿಷ್ಠೆಯೇ ; ಸಾಧಕನು ತನ್ನ ಆತ್ಮನಲ್ಲೇ ಪರವರಾತ್ಮನನ್ನು ಕಾಣಬ ತವಕ, ಕಾಣಬ ಪರಿ. ‘ಅಂತರಂಗದಲಿ ಹರಿಯ ಕಾಣಬವ ಹುಟ್ಟು ಕುರುಡನೋ’ ಎಂದು ವ್ಯಾಸರಾಯರು ಹೇಳಿದುದೇ ಮೂಲಸೂತ್ರವಾಯಿತು. ಇದಕ್ಕೆ ವ್ಯಾಪ್ತಾನರೂಪವಾಗಿ ಪುರಂದರದಾಸರು

‘ಕಣ್ಣನೋಳಿಗೆ ನೋಡೋ ಹರಿಯ ಒಳ
ಗಣ್ಣನಿಂದಲಿ ನೋಡೋ ಮೂಳಿಗದ ಧೋರೆಯ

ಅಧಾರ ಮೋದಲಾದ ಆರು ಚಕ್ರವ
ಶೋಧಿಸಿ ಬಿಡಬೇಕು ಏಷಣಾತ್ಮರೆಯ
ಸಾಧಿಸಿ ಸುಪುಮಾನ್ಯ ಏರಿ ಅಲ್ಲಿ
ಭೇದಿಸಿ ನೀ ಪರಬ್ರಹ್ಮನ್ನ ಸೇರು’

ಎಂದು ಮೋದಲಾಗಿ ಹೇಳಿದುದು ಸಾಧಕರಿಗೆ ಉಪನಿಷದ್ವಾಕ್ಯಗಳಿಂತೆ ಮಾನ್ಯವಾದುವು.

ಪುರಂದರದಾಸರೆ ಪದಗಳನ್ನು ಅವರೆ ಗುರುಗಳಾದ ವ್ಯಾಸರಾಯಸ್ವಾಮಿಗಳು ಪುರಂದರೋಪನಿಷತ್ತಿಂದೇ ಕರೆದರೆಂದು ಉಲ್ಲೇಖಿಸಿದೆ. ಇದರ ಹಿನ್ನಲೆಯಲ್ಲಿ ದಾಸರ ವಂಗಸನ್ನಲಾದ ಗುರುರಾಯ ಹೇಳಿದ ಕತೆಯೂ ಒಂದಿದೆ. ಕತೆಯಲ್ಲಿ ತಥ್ಯಾಂಶವೆಟ್ಟಿದೆಯೋ ತಿಳಿಯಂದು, ಸ್ವಾರಸ್ಯವಂತೂ ಇದೆ. ಒವ್ವೆ ಮಂದಲಿ ಭೋಜನವಾದಮೇಲೆ ಸ್ವಾಮಿಗಳು ಶಿಷ್ಯರೂಂದಿಗೆ ಕುಳಿತಿದ್ದಾಗ ಅವರೆ ಮುಂದೆ ಎಂದಿನಂತೆ ಸಂಸ್ಕೃತದ ಶಾಸ್ತ್ರಗ್ರಂಥಗಳು ಇದ್ದುವಂತೆ. ಪುರಂದರದಾಸರು ಬಂದು ಗುರುಗಳಿಗೆ ನಮಸ್ಕರಿಸಿ ತಾವು ಬರಿದಿದ್ದ ಕೀರ್ತನೆಗಳ ಕಟ್ಟೊಂದನ್ನು ತಂದು ನೇಲದ ಮೇಲೆ ಗುರುಗಳ ಮುಂದಿರಿಸಿದರಂತೆ. ಆ ಕಟ್ಟು ಒಡನೆಯೇ ನೆಲದಿಂದ ಜಿಗಿದು

ಗುರುಗಳ ಮುಂದಿದ್ದ ಶಾಸ್ತ್ರಗ್ರಂಥಗಳ ಹೇಳಿ ಕುಳಿತಿತಂತೆ ಸ್ವಾಮಿಗಳ ಪರಿಚಾರಕರು, ವಂಡಿತರು ಸಂಕ್ಷಿತಶಾಸ್ತ್ರಗ್ರಂಥಗಳ ಹೇಳಿ ಕನ್ನಡದ ಪದಗಳು ಕೂರುವುದು ಸರಿಯಲ್ಲವೆಂದು ಬಗೆದು ಅವನ್ನು ತೆಗೆದು ನೆಲದ ಹೇಳಿ ಅಸಂಜ್ಞೆಯಿಂದ ನೊಕಿದ ರಂತೆ

‘ಪದಗಳು ಬರೆದ ವಹಿ ಮುಂಕೊಂಡು ಹೈಗಿ
ಮಂದ್ಯಶಾಸ್ತ್ರದ ಹೇಳಿ ಕುಳಿರಲಾಗ ಕಂಡು
ಹದನಸರಿಯದೆ ದಿಂಡಿಯವನೋಬ್ಬನು ಆ
ಪದದೋಹಿ ತೆಗೆದು ಬಿಸುಟಾಗ’


ಆದರೆ ಪದಗಳು ಮತ್ತೆ ಜಿಗಿದು ಶಾಸ್ತ್ರಗ್ರಂಥಗಳ ಹೇಳಿ ಕುಳಿತುವಂತೆ ಹೀಗೆ ಮತ್ತೀರಡು ಬಾರಿ ಆಯಿತಂತೆ ಆಗ ವಾಸರಾಯಸ್ವಾಮಿಗಳು

‘ವರನಾಲ್ಯ ವೇದಗಳುಂಟು ಅಲ್ಲ
ನರರಂತ್ರಮರೆಲ್ಲ ನೋಡಿ ಹರುವದಿಂದ
ಧರೆಯೋಳಗೆ ಪುರಂದರ ಉಪನಿಷತ್ತಿಂದರು’

ವೇದಗಳಿಗೂ ಉಪನಿಷತ್ತಿಗೂ ಇರುವ ಪ್ರದಾನವಾದ ಭೇದವೆಂದರೆ ವೇದದಲ್ಲಿ ಬಹಿಃಪ್ರವೃತ್ತಿ, ಉಪನಿಷತ್ತುಗಳಲ್ಲಿ ಅಂತಃಪ್ರವೃತ್ತಿ. ವೇದದ ಅಧಿದ್ಯೇವದೃಷ್ಟಿ, ಉಪನಿಷತ್ತಿನ ಅಧ್ಯಾತ್ಮದೃಷ್ಟಿ ಹೀಗೆ ವಾಸರಾಯಸ್ವಾಮಿಗಳು ‘ಪುರಂದರೋಽಪನಿಷತ್ತಿ’ಂದು ಪುರಂದರದಾಸರ ರಚನೆಗಳನ್ನು ಕರೆದದ್ದು ಸರಿಯೇ ವಾಸರಾಯ ಸ್ವಾಮಿಗಳೂ ಉಪನಿಷತ್ತಿನ ಧೋರಣೆಯನ್ನೇ ಹಿಡಿದು

‘ಬಲ್ಲವಗಿಲ್ಲದೆ ಹೈಕುಂರ, ಬಲ್ಲವಗೆಲ್ಲೋ ಶ್ರೀಹರಿಪೂಜೆ’
ಎಂದು ಮುಕ್ತಿಯನ್ನು ನಿತ್ಯಜೀವನದಲ್ಲೇ ಕಾಣಿಸಿದರು ಹೈಕುಂರವೆಂಬುದು ಎಲ್ಲೋ ಇರುವ ಲೋಕವೇ? ಸಾಧಕನ ಅಂತರಂಗದಲ್ಲೇ ಇರುವ ಪರಮಾತ್ಮನ ನಿತ್ಯನಿವಾಸ ಅದನ್ನು ರಿಯಾದೆ ಪಂಡಿತಮೂರ್ವಿರು ಬರಿದ ಪರದಾಡುತ್ತಾರೆ. ಪುರಂದರದಾಸರ ಮಾತಿನಲ್ಲಿ “ಪಿಂಡಾಂಡೂಕಿನ ಗಂಡನ ಕಾಣಿದೆ ಮುಂಡೇರಾದರು ಪಂಡಿತರಲ್ಲ”!
ದಾಸರು ತೋರಿಸಿದ ದಾರಿ

‘ಮನವ ದಂಡಿಸಿ ಪರಮಾತ್ಮನ್ನ ಕಾಣಿಸೋ
ಕೊನೆಗೆ ನಿನೊಳಗೆ ನೀ ಚಾಣೋ ಮುಕ್ತಿ
ನಿನಗೆ ದೂರಿಲ್ಲವು ಒಂದೆ ಗೀಣೋ’



ಭಾಗ ೧

ದೇವತಾ ದರ್ಶನ

ತಾರತಮ್ಯ ಸೈಲೋತ್
ಗುರುಸ್ತುತಿ
ಗಣಪತಿ
ಶೈವ
ರುದ್ರ
ಸರಸ್ವತಿ
ಭಾರತಿ
ವಾಯು
ರವಾ
ಹರಿ

ತಾರತಮ್ಯಸೇಶ್ವೀತ್ರ

ಮುಂದಿನ ಮೂರು ಪದಗಳು ತಾರತಮ್ಯವನ್ನು ಕುರಿತವು. ದ್ವೈತ ವೇದಾಂತದಲ್ಲಿ ದೇವತಾ ತಾರತಮ್ಯ ಮೂಖ್ಯವಾದ ಪ್ರಕ್ರಿಯೆ. ಹರಿಯು ಸರ್ವೋತ್ತಮ, ಸರ್ವನಿಯಾಮಕ ಎಂಬುದನ್ನು ಸಾಧಿಸಲು ಈ ಪ್ರಕ್ರಿಯೆಯನ್ನು ಹಿಡಿದಿದ್ದಾರೆ. ಇದರಲ್ಲಿ ಹಲವಾರು ದೇವತೆಗಳನ್ನು ಹೇಳಿ ಅವರಿಗೆ ಒಂದು ಕ್ರಮವನ್ನು ಸೂಚಿಸುವುದು ಎದ್ದುಕಾಣಿವ ಏವರ. ದೇವತೆಗಳಿಂದರೆ ಈ ಸಿದ್ಧಾಂತದಲ್ಲಿ ತತ್ತ್ವಾಭಿಮಾನಿಗಳು, ತತ್ತ್ವಾರ್ಥರು. ತತ್ತ್ವಾಭಿಮಾನಿಗಳಿಂದರೆ ಇಡೀ ಜಗತ್ತಿನ ಸ್ವರೂಪ, ಸ್ವಭಾವ, ಮ್ಯಾಹಾರಗಳಿಗೆ ಕಾರಣ ವಾದ ಪಂಚಭೂತಗಳು (ನೇಲ, ನೀರು, ಬೆಂಕಿ, ಗಾಳಿ, ಆಕಾಶ), ಪಂಚತನಾತ್ಮಕಗಳು (ಅದೇ ವಿವರಗಳ ಮೂಲರೂಪ), ಪಂಚ ಜ್ಞಾನೇಂದ್ರಿಯಗಳು (ಕ್ಷಿಣಿ, ಕಿರಿ, ಮೂಗು, ನಾಲಗೆ, ಚರ್ಮ), ಪಂಚಕರ್ಮೇಂದ್ರಿಯಗಳು (ಕೈ, ಕಾಲು, ಮಾತು, ಪಾಯು, ಉಪಸ್ಥಿತಿ), ಮನಸ್ಸು, ಅಜಂಕಾರ, ಮಹತ್ ಮತ್ತು ಅವೃತ್ತ, ಈ ಇಪ್ಪತ್ತುನಾಲ್ಕು ಏವರಗಳು. ಈ ಏವರ ಗಳಲ್ಲಿದ್ದುಕೊಂಡು ಆಯಾ ಕೆಲಸಗಳನ್ನು ನಿರ್ವಹಿಸುವುದನ್ನು ದೇವತೆಗಳಿಂದು ಪಾರಿಭಾಷಿಕವಾಗಿ ಕರೆಯುತ್ತಾರೆ. ದಿಟವಾಗಿ ದೇವತೆಗಳಿಂದರೆ ಬೇರೆ ಬೇರೆ ಪ್ರವರ್ತಕ ಶಕ್ತಿಗಳು.

ಅದರೆ ಇವೆಲ್ಲ ಶಕ್ತಿಗಳೂ ಪರಮಾತ್ಮನ ಅಧಿನವೇ ಆದುದರಿಂದ, ಅವನ ಅಂಗಗಳೇ ಆದುದರಿಂದ, ಇದನ್ನು ಒಹುದೇವತಾವಾದವೆಂದು ಕರೆಯುವ ಹಾಗಿಲ್ಲ. ಪರಮಾತ್ಮ (ಇಲ್ಲಿ ಹರಿ ಅಧಿವಾ ಏಪ್ಪು ಎಂದು ಕರೆಯುತ್ತಾರೆ) ಒಬ್ಬನೇ, “ಪರಮೇವಾದಿಷ್ಟತೀಯ”. ಅವನೇ ಬ್ರಹ್ಮಾಂಡದ ಸೃಷ್ಟಿ, ಸ್ತುತಿ, ಸಂಹಾರ, ನಿಯಮನ, ಜ್ಞಾನ, ಅಜ್ಞಾನ, ಬಂಧ, ಮುಕ್ತಿ ಗಳಿಂಬ ಪ್ರಕಾರಗಳನ್ನು ನಡೆಸುವವನು. ಈ ಬ್ರಹ್ಮಾಂಡದ ವಿಶೇಷವ್ಯಾಪಾರಗಳಾಗಿ ತತ್ತ್ವಾಭಿಮಾನಿದೇವತೆಗಳನ್ನು ಕಲ್ಪಿಸಿಕೊಂಡಿದ್ದಾರೆ. ವಾಸ್ತವವಾಗಿ ಇದು ಪರಮಾತ್ಮನ ಅಂತಾಧ್ಯತಕ್ಷಯನ್ನು ಸೂಚಿಸುವುದು.

ಈ ದೇವತೆಗಳನ್ನು (ಎಂದರೆ ಪರಮಾತ್ಮನ ಶಕ್ತಿವಿಶೇಷಗಳನ್ನು) ಮೂರತ್ತುದು ಕ್ಷೇಗಳಲ್ಲಿ ಅಳವಡಿಸುವುದು ವಾಡಿಕೆ. ಕ್ಷೇ ಎಂದರೆ ಒಳಮನೆ (ಅಂಗರ್ಥ), ಕೋಣ ಅಧಿವಾ ಅಂಗಕ. ಪರಮಾತ್ಮನು ದೊಡ್ಡದೊಂದು ಮನೆಯೆಂದು ಬಗೆದರೆ ಈ ದೇವತೆಗಳಲ್ಲಿ ಆ ಮನೆಯಲ್ಲಿರುವ ಕೋಣಗಳು, ಅದರ ವಿಭಾಗಗಳು, ಅಂಗಗಳು. ಮನೆಗೆ ಯಂಜಮಾನನೂ ಪರಮಾತ್ಮನೇ, ಅವನಿಗೆ ಮೇಲ್ಪಟ್ಟ ಒಡೆಯನಿಲ್ಲ. ಮನೆಯ ಎಲ್ಲ ಕೋಣಗಳೂ ಅವನವೇ, ದಿಟವಾಗಿ ಎಲ್ಲ ಕೋಣಗಳಲ್ಲಿರುವವನೂ ಅವನೇ. ಆಯಾ ಕೋಣಗಳಲ್ಲಿ ಆಯಾ ಕೆಲಸಗಳನ್ನು ನಡೆಸುತ್ತ ಬೇರೆ ಬೇರೆಯಾಗಿ ತೋರಿಕೊಳ್ಳುತ್ತಾನೆ ಅಷ್ಟೇ. ಒಂದೊಂದು ಕ್ಷೇಯಲ್ಲಿ ಬೇರೆ ಬೇರೆ ದೇವತೆಗಳಿಂದು ಭಾವಿಸಿದಾಗ ಅವರೆಲ್ಲರೂ ಮನೆಯಾತ ನೇಮಿಸಿದ ಕೆಲಸವನ್ನೇ ಮಾಡುವವರು, ಅವನ ಪರವಾಗಿ ಇರುವವರು. ಸ್ವತಂತ್ರನಾದವನು

ಅವನೇಂಬ್ಬನೇ, ಅವನೆ ಸಂಕಲ್ಪದರಂತೆಯೇ ಎಲ್ಲ ದೇವತೆಗಳ ಕೆಲಸವೋ. ಪರಮಾತ್ಮನ ಭೂಮಾಂಡವ್ಯವಸ್ಥೆಯ ನಿರೂಪಣಯೇ ಕ್ಷಮೆಯ ಕಲ್ಪನೆ ಯಶ್ವಿರುವ ಸ್ವಾರಸ್ತ.

ಮೂರತ್ತೆ ದು ಕ್ಷಮೆಗಳಾದರೂ ತತ್ತ್ವಗಳು ಇವ್ಯತ್ತಾನಾಲ್ತೇ ಅದುದರಿಂದ ತತ್ತ್ವಭಿಮಾನಿ ದೇವತೆಗಳು ಅದೇ ಸಂಖ್ಯೆಯಲ್ಲಿದ್ದಾರೆ. ಇವರಲ್ಲದೆ ಕರ್ಮಾಜ ಮತ್ತು ಕರ್ಮಾಭಿಮಾನಿ ಎಂಬ ಇನ್ನೆರಡು ವಿಭಾಗಗಳನ್ನು ಸೇರಿಸಿದರೆ ಇವ್ಯತ್ತಾರ್ಥ ಕ್ಷಮೆಗಳಲ್ಲಿ ದೇವತೆಗಳ ವಿಂಗಡಣೆ ಉಳಿದ ಕ್ಷಮೆಗಳಲ್ಲಿ ಹಿತ್ತಗಳು. ಅಸುರರು, ಗಂಧರ್ವರು, ಯಾತ್ರಿರು, ಶಿಂಹಗಳು, ಚಕ್ರವರ್ತಿಗಳು, ಮನುಷ್ಯರು, ಪರುಪ್ರಸ್ತಿಗಳು, ಮರಿಗಡಗಳು. ದೇವತೆಗಳ ಎಣಿಕೆಯಲ್ಲಿ ಪರಮಾತ್ಮ ಮೊದಲ ಕ್ಷಮೆ, ಪ್ರಷ್ಟರನೆಂಬ ದೇವತೆ (ಕರ್ಮಾಭಿಮಾನಿ) ಕಡೆಯವನು (ಇವ್ಯತ್ತಾರ್ಥನೆಯ ಕ್ಷಮೆ). ಇವರಲ್ಲಿ ಮೊದಲ ಹದಿನೆಂಟು ಕ್ಷಮೆಗಳನ್ನು ಮುಂಚು ತಾತ್ತ್ವಕ ದೇವತೆಗಳಿಂದು (ಮುಂಚುತತ್ತ್ವಾತ್) ಪರಿಗಣಿಸುತ್ತಾರೆ, ಉಳಿದವರು ಅಮುಖ್ಯರು ಹದಿನೆಂಟನೆಯ ಕ್ಷಮೆಯಲ್ಲಿರುವವನು ಗಳಿಪತಿ (ಆಕಾಶ ತತ್ತ್ವಾಕ್ಷರ ಅಭಿಮಾನಿ)

ಕ್ಷಮೆಗಳನ್ನು ಎಣಿಕೆ ಮಾಡುವಾಗ ಏರಡು ಕ್ರಮಗಳಿವೆ: ಆರೋಹಣ ಕ್ರಮ, ಅವರೋಹಣಕ್ರಮವೆಂದು. ಮೊದಲನೆಯ ಕ್ಷಮೆಯಿಂದ (ಪರಮಾತ್ಮನಿಂದ) ಹೊದಲು ಮಾಡಿ ಈಳಿಕಳೆ ಬರುತ್ತ, ಕಡೆಯ ಕ್ಷಮೆಯ ವರಿಗೆ (ಮರಿಗಡಗಳು, ಮೂರತ್ತೆ ದನೆಯ ಕ್ಷಮೆ) ಎಣಿಸಿದರೆ ಅದು ಅವರೋಹಣ ಕ್ರಮ. ಅದಕ್ಕೆ ವಿವರೀತವಾಗಿ, ಕಡೆಯ ಕ್ಷಮೆಯಿಂದಲೇ ಆರಂಭಮಾಡಿ ಮೊದಲ ಕ್ಷಮೆಯವರಿಗೆ ಕ್ರಮವಾಗಿ ಏರುತ್ತಹೋದರೆ ಅದು ಆರೋಹಣ ಕ್ರಮ. ಹರಿಯ ಸ್ತುತಿಯಿಂದ ಆರಂಭಿಸಿ ಗಣಪತಿಯ ಸ್ತುತಿಯಲ್ಲಿ ಮುಗಿಸುವುದು ಅವರೋಹಣ ಕ್ರಮ; ಸ್ತುತಿಪ್ರವರ್ತಿಗಣಪತಿಯಿಂದಲೇ ಆರಂಭವಾಗಿ ಹರಿಯಲ್ಲಿ ಮುಗಿದರೆ ಅದು ಆರೋಹಣ ಕ್ರಮ. ಎಣಿಕೆಯಲ್ಲಿ ಮುಖ್ಯವಾದ ವಿವರ ಮೇಲಿನ ಕ್ಷಮೆ ಕೆಳಗಿನ ಕ್ಷಮೆಗಂತ ಉತ್ತಮವಾದುದು. ಗುಣಗಳಲ್ಲಿ ಅಧಿಕವಾದುದು ಎಂಬುದು ಮೂರತ್ತೆ ದನೆಯ ಕ್ಷಮೆಗಂತ (ಎಂದರೆ ಮರಿಗಡಗಳಿಂತ) ಕೆಳಗಿನ್ನು, ಅವರವಾದುದು ಯಾವುದೂ ಇರದು. ಮೊದಲ ಕ್ಷಮೆಗಂತ (ಪರಮಾತ್ಮನಿಂತ) ಮೇಲಿನದು, ಉತ್ತಮವಾದುದು ಯಾವುದೂ ಇರದು. ಉಳಿದ ಎಲ್ಲ ಕ್ಷಮೆಗಳೂ ಮೇಲಿನದಕ್ಕೆ ಅವರವಾಗುತ್ತವೆ, ಕೆಳಗಿನದಕ್ಕೆ ಉತ್ತಮವಾಗುತ್ತವೆ. ಇದೇ 'ತರ-ತಮ' ಎಂಬ ಕಲ್ಪನೆ, ಇದು ತಾರತಮ್ಯದ ತಾತ್ತ್ವರ್ಯ ಇದನ್ನು 'ನೀಚೋಜ್ಞಭಾವ' ವೆಂದೂ ಕರೆಯುತ್ತಾರೆ.

ತಾರತಮ್ಯದ ಅವರೋಹಣಕ್ರಮವನ್ನು ಹಿಡಿದು ಕ್ಷಮೆಗಳನ್ನು ಎಣಿಕೆ ಮಾಡಿದರೆ ಮುಂದೆ ಕಾಣಿಸಿರುವ ಪಟ್ಟಿ ಒದಗುತ್ತದೆ. ಇದರಲ್ಲಿ ಮೊದಲ ಹದಿನೆಂಟು ಕ್ಷಮೆಗಳನ್ನು ಮಾತ್ರ (ಇಲ್ಲಿನ ದೇವತೆಗಳೇ ಮುಖ್ಯ ತತ್ತ್ವಭಿಮಾನಿಗಳಾದರಿಂದ) ಇಲ್ಲಿ ಹೇಳದೆ. ಪ್ರತಿ ಸಾಲಿನಲ್ಲಿ ಮೊದಲು ಬರುವ ಸಂಹ್ಯೆ ಕ್ಷಮೆಯ ಸಂಖ್ಯೆ; ಮುಂದಿರುವ ಹೆಸರು ಆಯಾ ದೇವತೆಗಳಿಂದು; ಕಂಸದಲ್ಲಿ ಅವರು ಪ್ರತಿಖಿಧಿಸುವ ತತ್ತ್ವಗಳನ್ನು ಸೂಚಿಸಿದೆ.

೧. ಪರಮಾತ್ಮ, ಹರಿ, ವಿಷ್ಣು (ಅವೋದ್ಯತ್ತಮು : ಪ್ರಾರುಪ)
೨. ದರ್ಮಾದೇವಿ, ಮಹಾಲಕ್ಷ್ಮಿ (ಅವಕ್ತತತ್ತ್ವ : ಮೂಲಪ್ರಕೃತಿ)
೩. ಬ್ರಹ್ಮ ಮತ್ತು ವಾಯು (ಮಹತ್ತತ್ತ್ವ)
೪. ಸರಸ್ವತಿ ಅಥವಾ ಬ್ರಹ್ಮಪತ್ನಿ ಮತ್ತು ಭಾರತಿ ಅಥವಾ ವಾಯುಪತ್ನಿ (ಮಹದವ್ಯಕ್ತ)
೫. ಗರುಡ, ಶೇಷ ಮತ್ತು ರುದ್ರ (ಅಕಂಕಾರ ತತ್ತ್ವ)
೬. ಕೃಷ್ಣನ ಪಣ್ಣಹಿಂಸಿಯರು : ನೀಲಾ, ಭದ್ರಾ, ಏತ್ರವಿಂದಾ, ಕಾಲಿಂದಿ, ಲಕ್ಷ್ಮಿ, ಜಾಂಬವತೀ
೭. ಸೌಪರ್ಣಿ ಅಥವಾ ಗರುಡ ಪತ್ನಿ, ವಾರುಣಿ ಅಥವಾ ಶೇಷಪತ್ನಿ, ಮತ್ತು ಪಾರ್ವತಿ ಅಥವಾ ರುದ್ರಪತ್ನಿ
೮. ಇಂದ್ರ ಮತ್ತು ಕಾಮ (ಮನಸ್ತತ್ತ್ವ)
೯. ಆಹಂಕಾರಿಕ ವರುಣ (ತೈಜಸಾಹಂಕಾರ, ತ್ವಗಿಂದಿಯ)
೧೦. ದಕ್ಷ (ಪಾಣಿಂದಿಯ), ಅನಿರುದ್ಧ ಅಥವಾ ಕಾಮಪುತ್ರ, ರತ್ನ ಅಥವಾ ಕಾಮಪತ್ನಿ, ಸ್ವಾಯಂಭುವ ಮನು (ಉಪಸ್ಥೀಂದಿರಿಯ), ಬೃಹಸ್ಪತಿ (ಶಬ್ದ), ತಕ್ಷಿ ಅಥವಾ ಇಂದ್ರಪತ್ನಿ
೧೧. ಪ್ರವಹವಾಯು (ವಾಯುತತ್ತ್ವ, ಭೂತವಾಯು)
೧೨. ಸೂರ್ಯ (ಚಕ್ಷುರಿಂದಿರಿಯ), ತತ್ರೇಶಾಪಾ ಅಥವಾ ಸ್ವಾಯಂಭುವ ಮನುಪತ್ನಿ, ಜಂದ್ರ (ಶೋತ್ರೀಂದಿರಿಯ) ಮತ್ತು ಯಮ
೧೩. ವರುಣ (ಅಪ್ರಾತತ್ತ್ವ, ರಸನೀಂದಿರಿಯ)
೧೪. ನಾರದ
೧೫. ಪ್ರಸಾತೀದೇವಿ, ಭೃಗು ಮತ್ತು ಪ್ರಥಾನಾಗ್ನಿ (ವಾಗಿಂದಿರಿಯ, ತೇಜೋತತ್ತ್ವ)
೧೬. ಸಪ್ತಾಂಶಿಗಳು, ಪ್ರಕಾಳದ ಮತ್ತು ವೈವಸ್ತಂತಮನು
೧೭. ಏತ್ರ, ಪ್ರವರ್ಹಿದೇವಿ ಮತ್ತು ತಾದಾ ಎಂಬಿಬ್ಬರು ಬೃಹಸ್ಪತಿ ಪತ್ನಿಯರು, ಮತ್ತು ರಕ್ಷೋಧಿಸಾಧನಾದ ನಿಖಂತಿ (ಪಾಯು ಇಂದಿರಿಯ)
೧೮. ವಿಷ್ಣುಕ್ಷೇಣ, ಅಶ್ವನಿ ದೇವತೆಗಳು (ಘಾರಣೀಂದಿರಿಯ), ಗಣಪತಿ (ಆಕಾಶ ತತ್ತ್ವ), ಕುಬೇರ ಮತ್ತು ತತ್ತದೇವತೆಗಳು (ಇಲ್ಲಿ ಪಂಚಭಾತೆಗಳಲ್ಲಿ ನಾಲ್ಕು ಬಂದಿವೆ ; ಉಂದ ಪ್ರಧ್ನೀ ತತ್ತ್ವಕ್ಕೆ ಅಭಿವಾನಿ ದೇವತೆ ಶನ್ಯೇಶ್ವರ, ಇಷ್ಟತ್ಮೇಶ್ವರನೆಯ ಕ್ಷಮೀಯಲ್ಲಿರುವ ದೇವತೆ ; ಪಂಚಕಮೇರ್ಣಂದಿರಿಯಗಳಲ್ಲಿ ನಾಲ್ಕು ಬಂದಿವೆ. ಉಂದ ಪಾದೀಂದಿರಿಯಕ್ಕೆ ಅಭಿಮಾನಿ ದೇವತೆ ಇಂದ್ರಪುತ್ರನಾದ ಜಯಂತ).
- ಇಲ್ಲಿಗೆ ಮುಖ್ಯ ತಾತ್ತ್ವಕ ದೇವತೆಗಳ ಎಣಿಕೆ ಮುಗಿಯಿತು. ಮುಂದೆ ಕರ್ಮಜದೇವತೆಗಳು (ಸ್ವಾರೋಚಿಷ ವೋದಲಾದ ಮನುಗಳು, ಸನಕಾದಿ ಮನಿಗಳು, ಕಾರ್ತ್ಯವೀಯಾದಿ ರಾಜರು), ಅನಾಶ್ವಾತ ದೇವತೆಗಳು (ಕುರುಕುರುವುಂದಿರಿಯ), ಕರ್ಮಾಂಶ್ವಿ ಕಲಾಭಿಮಾನಿ (ಪ್ರವೃತ್ತ, ದೇವತಾವರ್ಗದಲ್ಲಿ ಕರೆಯಲಿವನು), ಅಜಾನಜರು (ಹಿತ್ಯಗಳು, ಅಸುರರು, ಗಂಧರ್ವರು, ಚಾರಣರು, ವಿದ್ಯಾರ್ಥರು, ಸಿದ್ಧರು ವೋದಲಾದವರು), ಶತೋನಿಶತಕೋಟಿ ಹುಷಿಗಳು (ಅಪರ್ತಿಕಾಲಂಬಿನರು), ದೇವತಾಂಥರ್ವರು, ಮನುಷ್ಯಗಂಥರ್ವರು ಇವರನ್ನು ಎಣಿಸಿ ಮೂಲತ್ತೆಮೂರನೆಯ ಕ್ಷಮೀಯಲ್ಲಿ


ಮನುಷೆಗೋತ್ತಮರನ್ನು ನೇ ರಿ ಸು ತ್ವಾ ರೆ. ಮನುಷೋತ್ತಮರೆಂದರೆ ಪರಮಾತ್ಮನೇ ತಮ್ಮ ಆತ್ಮ (ಅಂತಯಾಂತಿ) ಎಂದು ಏಕಗುಣೋಪಾಸನೆ ಮಾಡುವವರು. ಮುಂದಿನ (ಎಂದರೆ ಕೆಳಗಿನ) ಕಣ್ಣಿಯಲ್ಲಿ ಜಂಗಮ ಪ್ರಾಣಿಗಳು (ಪಶು, ಪಕ್ಷಿ, ಜಲಚರ, ಶ್ರಮಿ, ಕೀಟ), ಕಡೆಯ (ತೀರ ಕೆಳಗಿನ) ಕಣ್ಣಿಯಲ್ಲಿ ಸ್ಥಾಪರ ಪ್ರಾಣಿಗಳು (ಎಂದರೆ ಗಿಡ, ಮರ, ಬಳ್ಳಿ, ಹಳ್ಳು). ಇದು ‘ಗುಣತಾರತಮ್ಯಮಾಲಿಕೆಯ ಒಕ್ಕಣೆ’.

ಮೇಲೆ ಒಂದು ಕಣ್ಣಿಯಲ್ಲಿ ಒಂದಕ್ಕಿಂತ ಹೆಚ್ಚು ವಿವರಗಳು ಸೇರಿದಾಗ, ಮೊದಲು ಹೆಸರಿಸಿದ ವಿವರ ಅನಂತರ ಕಾಣಿಸಿದ್ದ ಕ್ಷೀರ ಉತ್ತಮ, ಅಧಿಕ. ಕಣ್ಣಿಗಳಲ್ಲಿ ತಾರತಮ್ಯವಿರುವಂತೆ, ಪ್ರತಿ ಕಣ್ಣಿಯಲ್ಲಿಯೂ ತಾರತಮ್ಯವಿದೆ. ನಿದರ್ಶನಕ್ಕೆ ಜಂಗಮ ಪ್ರಾಣಿಗಳು ಸ್ಥಾಪರ ಪ್ರಾಣಿಗಳಿಂತ ಉತ್ತಮ. ಜಂಗಮಪ್ರಾಣಿಗಳಲ್ಲಿರುವ ಚಿತ್ತವಾಪ್ತಾರ ಸ್ಥಾಪರ ಪ್ರಾಣಿಗಳಲ್ಲಿ ಇಲ್ಲದ ಕಾರಣ. ಸ್ಥಾಪರಪ್ರಾಣಿಗಳಲ್ಲಿ ತೈಳಕ್ಕಿಂತ ಗುಲ್ಬು, ಗುಲ್ಬಿಕ್ಕಿಂತ ಲತಾ, ಲತೆಗಿಂತ ಪೃಷ್ಠ ಉತ್ತರೋತ್ತರವಾಗಿ ಉತ್ತಮ. ಹಾಗೆಯೇ ಜಂಗಮ ಪ್ರಾಣಿಗಳಲ್ಲಾಗಿ. ಅಶ್ವ, ಮೃಗ, ಪಶು, ಪಕ್ಷಿ, ಜಲಚರ, ಶ್ರಮಿಕೀಟ, ಇವು ಉತ್ತರೋತ್ತರವಾಗಿ ಅಧಿಕ. ಒಂದು ಕಣ್ಣಿಯಿಂದ ಮೇಲಿನ ಕಣ್ಣಿಯೆಂದರೆ ಹಲವಾರು ಗುಣಗಳಿಂದ ಅಧಿಕವಾದುದು, ಉತ್ತಮವಾದುದು. ಈ ಅಂತರವೂ ಮೇಲೆ ಮೇಲೆ ಹೋಗುತ್ತೆ ಹೆಚ್ಚುತ್ತದೆ. ಕಡೆಯ ಕಣ್ಣಿಯಲ್ಲಿರುವ ಸ್ಥಾಪರಪ್ರಾಣಿಗಳನ್ನೂ ಅದಕ್ಕೆ ಮೇಲಿನ ಕಣ್ಣಿಯಲ್ಲಿರುವ ಜಂಗಮ ಪ್ರಾಣಿಗಳನ್ನೂ ಅಂತರ ಕಡೆಯೆ; ಜಂಗಮ ಪ್ರಾಣಿಗಳ ಅಧಿಕ್ಕ ಚಿತ್ತವಾಪ್ತಾರದಲ್ಲಿ ಮಾತ್ರ. ಅದರೆ ಮೂರನೆಯ ಕಣ್ಣಿಯಲ್ಲಿರುವ ಬ್ರಹ್ಮ ಮತ್ತು ವಾಯಂಗಳಿಂತ ಎರಡನೆಯ ಕಣ್ಣಿಯಲ್ಲಿರುವ ಮಹಾಲಕ್ಷ್ಮಿ ಒಂದು ಕೋಟಿ ಗುಣಗಳಿಂದ ಉತ್ತಮಕ್ಕು ಅವಳಿಗಿಂತ ಮೊದಲ ಕಣ್ಣಿಯಲ್ಲಿರುವ ಪರಮಾತ್ಮನು ಅನಂತ (ಎಂದರೆ ಲೇಖ್ಯವಿಲ್ಲದಮ್ಮು) ಗುಣಗಳಿಂದ ಉತ್ತಮ, ಅಧಿಕ. ಈ ಅಂತರವನ್ನು ಮನುಷ್ಯಮಾತ್ರದವರು ಉಹಿಸಿಕೊಳ್ಳುವುದೂ ಸಾಧ್ಯವಿಲ್ಲ.

ತಾರತಮ್ಯ ಪ್ರಮೇಯವು ಕೇವಲ ದೇವತಾ ವಿಭಜನಕ್ಕೆ ಮವೆಂದು ಬಗೆಯಬಾರದು. ಸಾಧನೆಯಲ್ಲಿ ಲಯ ಚಿಂತನ ಕ್ರಮದಲ್ಲಾ ಅದರ ಅನ್ವಯವಿದೆ. ಕೆಳಗಿನ ಕಣ್ಣಿಯಲ್ಲಿರುವ ದೇವತೆಗಳು ಪ್ರಲಯದಲ್ಲಿ ಮೇಲು ಮೇಲಿನ ಕಣ್ಣಿಯ ದೇವತೆಗಳಲ್ಲಿ ಲಯ ಹೊಂದುವೆನ್ನು ಮನಸ್ಸಿನಲ್ಲಿ ಬೇರೂರಿಸಿಕೊಳ್ಳುವುದು ‘ಲಯಚಿಂತನ’. ಕಡೆಯಲ್ಲಿ ಎಲ್ಲ ದೇವತೆಗಳೂ ಮಹಾಲಕ್ಷ್ಮಿ ಯಲ್ಲಿ (ಮೂಲಪ್ರಕೃತಿಯಲ್ಲಿ) ಲೀನರಾಗಿ, ಮಹಾಲಕ್ಷ್ಮಿಯು ಪರಮಾತ್ಮನಿಂದ ಅವಿನಾಭಾವಸಿತಿಯಲ್ಲಿರುವುದು ಈ ಚಿಂತನದ ಪರಾಕಾರ್ಪು. ಮತ್ತು ಸಾಧನೆಯನ್ನು ಮಾಡುತ್ತಿರುವ ವೇಳೆಯಲ್ಲಿ ದೇವತಾ ತಾರತಮ್ಯದ ಪ್ರಯೋಜನವಿದೆ. ನಿದರ್ಶನಕ್ಕೆ ಉತ್ತಮರಿಗೆ ಚಂದ್ರನು (ಕಣ್ಣಿ ಅಂತಿಮ ಜಾಘನವನ್ನು ಒದಗಿಸುತ್ತಾನೆ), ಪ್ರವಹವಾಯುವು (ಕಣ್ಣಿ ೧೦) ಅದರ ಮೇಲೆ ಯಾಕ್ಷಿಯಿಂದ ನಿರ್ವೀತವಾದ ಜಾಘನವನ್ನು ನೀಡುತ್ತಾನೆ; ಈ ಜಾಘನದಿಂದ ಜೀವನಿಗೆ ಉಂಟಾಗುವ ರತ್ನಿಯು ಅನಿರುದ್ಧ (ಕಣ್ಣಿ ೧೦) ನಿಂದ ಒದಗುತ್ತದೆ; ಈ ರತ್ನಿಯಿಂದ ಹೊರಹೊಮ್ಮುವ ಅಲಂಕಾರದ ತೈತ್ತಿಯು ಅಹಂಕಾರಿಕ ಪ್ರಾಣ (ಕಣ್ಣಿ ೧) ದಿಂದ ಬರುತ್ತದೆ. ಇದಾದ

ಮೇಲೆ ಇಂದ್ರನು (ಕಷ್ಟೆ ೮) ಅಕ್ಷಿರವಾದ ಪ್ರತಿಭೆಯನ್ನು ನೀಡುತ್ತಾನೆ : ಈ ಪ್ರತಿಭೆಯು ಕ್ಷಿರವಾಗುವುದು ರುದ್ರಪತ್ನಿಯಾದ ಹಾರ್ವತಿ (ಕಷ್ಟೆ ೯) ಯಿಂದ. ಹೀಗೆ ಪ್ರತಿಭೆಯು ಕ್ಷಿರವಾದಾಗೆ ರುದ್ರನು (ಕಷ್ಟೆ ೧೦) ಜಾಳನರೂಪವಾದ ಅವಿಂಡಸ್ಯಾತಿಯನ್ನು ನೀಡುವನು ; ಅನೆಂತರ ಹಾಯುಪತ್ನಿಯಾದ ಭಾರತಿಯು (ಕಷ್ಟೆ ೪) ಜೀವನಿಗೆ ಸ್ವಯೋಗ್ಯವಾದ ಭಗವದಪರೋಕ್ಷ ಜಾಳನವನ್ನು ಒದಗಿಸುತ್ತಾತ್ಮಳೆ. ಕಡೆಯಲ್ಲಿ ವಾಯುವು (ಕಷ್ಟೆ ೫) ಅತ್ಯುತ್ತಮಸುಖಿರೂಪವಾದ ಸ್ವಸ್ವರೂಪಾನಂದದ ಅವಿಭಾವಕೆ ಅವಕಾಶವೀಯುವನು ; ಇದೇ ಮುಕ್ತಿಯೇನಿಸಿಕೊಳ್ಳುತ್ತದೆ ಅದರೆ ಹಾಯುವು ಮುಕ್ತಿಯನ್ನು ಜೀವನಿಗೆ ಕೊಡುವುದು ಮಹಾಲಕ್ಷ್ಮಿಯ (ಕಷ್ಟೆ ೬) ಪ್ರೇರಣೆಯಿಂದ, ಮಹಾಲಕ್ಷ್ಮಿಯ ಪ್ರೇರಣೆಯಾಗುವುದು ಪರಮಾತ್ಮನ (ಕಷ್ಟೆ ೧೧) ಸಂಕಲ್ಪದಿಂದಲೇ.

ತಾರತಮ್ಯ ಶಿದ್ಧಾಂತವು ಹರಿದಾಸರಿಗೆ ಮುಖ್ಯವಾದುದು ಹೀಗೆ ಸಾಧನೆಗೆ ನೇರವಾಗುವುದರಿಂದ. ಪ್ರರಂದರದಾಸರ ಪದಗಳಲ್ಲಿ ಈ ಪ್ರಮೇಯದ ಸಾರಭಾತ್ಮವಾದ ನಿರೂಪಕ್ಕೆ ಮಟ್ಟಿಗೆ ಬಂದಿದೆ. ಸಾಧನೆಗೆ ಅನುಪಯುಕ್ತವನಿಸಿದ ವಿವರಗಳನ್ನು ಅವರು ಕೈಬಿಟ್ಟಿದ್ದಾರೆ. ಹರಿಯು ಸರೋವರತ್ತಮನನೆಂಬ ಜಾಳನ ಒದಗಬೇಕೆಂಬುದೇ ತಾರತಮ್ಯಪ್ರಮೇಯದ ಪ್ರಯೋಜನವೆಂಬುದನ್ನು ಅವರು ಮನಗಂಡಿದ್ದಾರೆ. ಅವರ ರಚನೆಗಳಲ್ಲಿ ಈ ಪ್ರಮೇಯವನ್ನು ಉಲ್ಲೇಖಿಸುವುವು ಮೂರು ಪದಗಳು ಮಾತ್ರ. ಅವನ್ನು ಇಲ್ಲಿ ಕಾಣಿಸಿದೆ. ಉಳಿದ ಪದಗಳಲ್ಲಿ ಹಲವೆಡ ನೇರವಾಗಿ ತಾರತಮ್ಯದ ಪ್ರಸ್ತಾಪವಿಲ್ಲದಿದ್ದರೂ ಆ ಪ್ರಮೇಯವನ್ನು ಒಟ್ಟಿಕೊಂಡು ತಳೆದ ಧೋರಣ ಕಾಣಿತ್ತದೆ. ಆದುದರಿಂದಲೇ ಈ ವಿಚಾರವಾಗಿ ಸುದೀರ್ಘವಾದ ವಿವರಣೆಯನ್ನು ಇಲ್ಲಿ ಒದಗಿಸಬೇಕಾಯಿತು. ದಾಸರ ದೃಷ್ಟಿಯಲ್ಲಿ ಮುಖ್ಯವಾದ ವಿಚಾರಜ್ಞಾತಿ : ಜೀವರೆಲ್ಲವಿಗೆ ಬಿಂಬರೂಪನಾದ ಪರಮಾತ್ಮನು ತಾರತಮ್ಯದಲ್ಲಿರುವ ದೇವತೆಗಳಿಗೂ (ಎಂದರೆ ತತ್ತ್ವಾರ್ಥರಿಗೂ) ಬಿಂಬನೇ, ಪ್ರತಿಬಿಂಬಗಳಾದ ಅವರಲ್ಲೆಲ್ಲ ವ್ಯಾಪ್ತನಾಗಿದ್ದಾನೆ ; ಅವನ ಕಾರ್ಯವೇ ತತ್ತ್ವಾರ್ಥರ ಮೂಲಕ ನಡೆಯುತ್ತಿರುವುದು. ಮತ್ತು, ಪರಮಾತ್ಮನು ಅಂತಿಯಾದುದರಿಂದ ತತ್ತ್ವಾರ್ಥರೆಲ್ಲರೂ ಅವನ ಅಲ್ವಾಂಶಗಳೇ. ಯಾವ ದೇವತೆಯನ್ನು ಪೂಜಿಸಿದರೂ ಒಬ್ಬನೇ ಪರಮಾತ್ಮನ (ಬಿಂಬನ) ಅಂತ ಪೂಜೆಯಾದು ಭಾವಿಸಬೇಕು. ಬಿಂಬನಾದ, ಅಂತಿಯಾದ ಪರಮಾತ್ಮನು ಮರದ ಬೇರಿದ್ದಂತೆ ; ಉಳಿದ ದೇವತೆಗಳೆಲ್ಲ ಕಾಂಡ, ರೆಂಬ, ಕೊಂಬೆಗಳಿಂದ (ಯಥಾ ತರೋಮೂರ್ತಿ ನಿಷೇಚನೇನ ತೃಪ್ಯಂತಿ ತತ್ತ್ವಾಸ್ತಂಧಭುಜೋಪಶಾಖಾಃ)



ಸತತ ಗಣನಾಧ ಸಿದ್ಧಿಯನೀವ ಕಾರ್ಯದಲ್ಲಿ
ಮತಿ ಪ್ರೇರಿಸುವಳು ಪಾರ್ವತೀದೇವಿ ಮಾಂ
ಕುತ್ತಿ ವಧಕೆ ಮನವೀವ ಮಹಡರುದ್ರದೇವರು ಭು
ಕುತ್ತಿದಾಯಕೆಲ್ಲ ಸಿರಿ ಭಾರತೀದೇವಿ ಯಾ
ಕುತ್ತಿ ಶಾಸ್ತ್ರಗಳಲ್ಲಿ ವನಜಸಂಭವನರಸಿ
ಸತ್ಯಮಂಗಳ ನಡೆಸಿ ಸುಜ್ಞಾ ನಮಾತಿಯಿತ್ತು
ಮತ್ತೆ ವಾಲಿಸುವ ನಮ್ಮ ಪವರ್ಯಾಸನು
ಚಿತ್ತದಲ್ಲಿ ಆನಂದ ಸುವಿಪನೀವಳು ರಮಾ ಭು
ಕುತ್ತ ಜನರೋಡೆಯ ನಮ್ಮ ಪುರಂದರವಿರ್ಲಾನು
ಸತತ ಇವರಲ್ಲಿ ನಿಂತು ಕೃತಿಯ ನಡೆಸುವನಂ

[ಲೋಕದ ಮತ್ತು ಲೋಕೋತ್ತರವಾದ ಹೃವಹಾರಗಳನ್ನೆಲ್ಲ ಒಂದು ಸುಸಂಬದ್ಧ
ವ್ಯವಸ್ಥೆಯ ಕ್ಷೇತ್ರದಲ್ಲಿ ತಂದು ಆಯಾ ವಿಭಾಗದ ರಕ್ಷಕ ದ್ಯುವಗಳ ಸ್ಥಾನ ನಿರ್ದೇಶ
ಮಾಡಿರುವುದು ಈ ಪದದ ವೈಶಿಷ್ಟ್ಯ ಇದಿಯ ಲೋಕ ಹೃವಸ್ಥೆಯನ್ನು ಒಂದು
ಮಹಾಕೃತಿ ಎಂಬಂತೆ ರೂಪಿಸಿ ಈ ಮಹರ್ಷಕೃತಿಯನ್ನು ರಚಿಸಿ ನಿರ್ವಹಿಸುತ್ತಿರುವ
ಪುರಂದರವಿರಲನ ಹಿರಿಮಾಯನ್ನು ಚಿತ್ರಿಸುವುದು ಕವಿಯ ಉದ್ದೇಶ]

ಈ ಉಗಾಭೋಗವು ತಾರಕಮ್ಮ ಸೋತ್ರಮೇ ಆದರೆ ಇಲ್ಲಿ ದೇವತಾತಾರಕಮ್ಮದ
ಆರೋಹಣ ಕ್ರಮವನ್ನು ಅನುಸರಿಸಿದ್ದಾರೆ ಮೊದಲು ಗಣಪತಿ (ಹದಿನೆಂಟನೆಯ
ಕಕ್ಷೀ), ಅನಂತರ ಪಾರ್ವತಿ (ಪಳಸೆಯ ಕಕ್ಷೀ), ರಂದು (ಬದನೆಯ ಕಕ್ಷೀ), ಭಾರತಿ
ಮತ್ತು ಸರಸ್ವತಿ (ನಾಲ್ಕನೆಯ ಕಕ್ಷೀ), ವಾಯು (ಮೂರನೆಯ ಕಕ್ಷೀ), ರಮಾದೇವಿ
(ಎರಡನೆಯ ಕಕ್ಷೀ) ಮತ್ತು ಕಡೆಯಲ್ಲಿ ವಿಷ್ಣು (ಮೊದಲ ಕಕ್ಷೀ) ಇವರನ್ನು ಸ್ತುತಿಸಿದ್ದಾರೆ.
ಗಣಪತಿಯ ಕಕ್ಷೀಯಲ್ಲೇ ಸೇರಿರುವ ಅತ್ಯಾನೇದೇವತೆಗಳು, ಇಲ್ಲಿ ಉಲ್ಲೇಖಿಸ್ತೇ ಬಂದಿಲ್ಲ.
ನಾಲ್ಕನೆಯ ಕಕ್ಷೀಯಲ್ಲಿ ಬ್ರಹ್ಮನ ಹೆಂಡತಿಯಾದ ಸರಸ್ವತಿಯೊಂದಿಗೆ ವಾಯುಪತ್ನಿಯಾದ
ಭಾರತೀದೇವಿಯಾ ಕಾಣಿಕೊಳ್ಳುತ್ತಾಳೆ. ಸರಸ್ವತಿಯು ಯಾಕ್ಷಿಗೂ (ಎಂದರೆ
ಜಾಞ್ಜನಕ್ಕಾಗು), ಭಾರತಿಯು ಭಕ್ತಿಗೂ ಅಭಿಮಾನಿಗಳು]

ಗಣನಾಥ—ದೇವತಾತಾರತಮ್ಯದ ಹದಿನೆಂಟನೆಯ ಕಕ್ಷೀಯಲ್ಲಿರುವ ದೇವತೆಗಳಿಲ್ಲ ಗಣನಾಯಕರೇ. ವಿಷ್ಣುಕ್ಸೇನ ವಿಷ್ಣು ಸೇನೆಯೆಂಬ ಗಣಕ್ಕೆ, ಕುಬೇರ ಯಂಕ್ಕೆ ಗಣಕ್ಕೆ, ಶತದೇವತೆಗಳು ವಸು-ರುದ್ರ-ಅದಿತ್ಯ-ಮರುದ್ಗಣಗಳಿಗೆ, ಮತ್ತು ವಿಷ್ಣೇಶ್ವರನು ವಿಷ್ಣುಗಣಗಳಿಗೆ ನಾಯಕರು. ವ್ಯಾಪಹಾರದಲ್ಲೇನೋ ವಿಷ್ಣೇಶ್ವರನನ್ನೇ ಗಣನಾಯಕನೆಂದು ಕರೆಯಲುವುದು ವಾಡಿಕೆ. ಪಾರ್ವತೀದೇವಿ—ಖದನೆಯ ಕಕ್ಷೀಯಲ್ಲಿರುವ ಗರುಡ-ಶೇಷ-ರುದ್ರರ ಪತ್ನಿಯರು ಏಳನೆಯ ಕಕ್ಷೀಯಲ್ಲಿ ಸೇರುತ್ತಾರೆ : ಸೌಪರ್ಣಿ, ವಾರುಣ, ವಾರ್ಣತಿಯರು. ಪವಮಾನನು—ಪೂರನೆಯ ಕಕ್ಷೀಯಲ್ಲಿರುವ ವಾಯು : ಮುಂದ ಅದೇ ಕಕ್ಷೀಯಲ್ಲಿ ಸಾಂಧಿಕನಾದ ಬ್ರಹ್ಮನ ಪದವಿಯನ್ನು ಪಡೆಯುವವನು.

ರಮಾ—ಲಾಜ್ಞಿತ.

ಇವರಲ್ಲಿ ನಿಂತು—ಇವರೆಲ್ಲರೂ ತತ್ತ್ವಾರ್ಥಾದರೂ, ಅವರವರ ಕರ್ಮಗಳನ್ನು ನಡೆಸುವವರಾದರೂ ಅವರಲ್ಲಿ ಅಂತಯಾರ್ಥಿಯಾಗಿ ಪ್ರೇರಕನಾಗಿರುವ ವಿಷ್ಣುವಿನ ಅಧಿನರಾಗಿಯೇ ತಂತಮ್ಯ ಕಾರ್ಯಗಳನ್ನು ನಿರ್ವಹಿಸುತ್ತಾರೆ. ವಿಷ್ಣುವು ಸರ್ವೋತ್ತಮ, ಸರ್ವರಿಗೂ ಸತತಾಪ್ರದ, ಪ್ರಮಿತಪ್ರದ ಮತ್ತು ಪ್ರಪೃತಿಪ್ರದ ; ಎಂದರೆ ಎಲ್ಲರೂ ಇರುವುದಕ್ಕೆ, ಅರಿಯಂಪುದಕ್ಕೆ, ಕೆಲಸ ವನ್ನು ಕೃಗೊಳಿಸುಪ್ರದಕ್ಕೆ ಕಾರಣನಾದವನು.

ವನಜ ಸಂಭವನರಸಿ—ಬುರ್ಹನ ರಾಣಿ, ಶಾರದೆ.



ಶ್ರೀವತ್ಸಿಯು ನಮಗೆ ಸಂಪದವೀಯಲಿ	ವ
ವಾಣಿಜತಿಯು ನಮಗೆ ದೀಘಾರ್ಥಯು ಕೊಡಲಿ	ಅ
ಸುರರ ಗಣವನು ಪ್ರೋರೆಯೆ ವಿಷವ ಕಂರದಲಿಟ್ಟು ದರ ನಮಗೆ ಸತತ ಸಹಾಯಕನಾಗಲಿ ಸರರೊಳ್ಳಬ್ಬ ತಾದ ಭೋಗ ಭಾಗ್ಯಗಳನು ಪುರುಹೂತ ಪೂಜ್ಞ ಮಾಡಿಸಲಿ ನಮಗೆ	ಇ
ವಿನುತ ಸಿದ್ಧಿಪ್ರದನು ವಿಷ್ಣುತ ದಯದಿಂದ ನೇನೆದ ಕಾರ್ಯಗಳೆಲ್ಲ ನೇರೆರೆರಿಸಲಿ ದಿನದಿನದಿ ಅಶ್ವನಿಗಳಾವತ್ತುಗಳ ಕಳೆದು ಮನಕೆ ಹರುಷವನಿತ್ತು ಮನ್ಮಂಜಲಿ ಬಿಡು	ಉ
ನಿರುತ ಸುಜಾತ್ನ ನವನು ಈವ ಮಧ್ಯರಾಯ ಗುರುಗಳಾತೀವಾದ ನಮಗಾಗಲಿ ಪುರಂದರೆರಲನ ಕರುಣಾದಿಂದಲಿ ಸಕಲ ಸುರರೊಲುಮೆ ನಮಗೆ ಸುಸ್ಥಿರವಾಗಲಿ	ಇ

[ಇದು ತಾರತಮ್ಯಸೌತ್ರವೆಂದು ಹೇಳಾಗಿದೆ. ಇದರಲ್ಲಿ ಮಾಧ್ಯಸಿದ್ಧಾಂತದ ದೇವತಾತಾರತಮ್ಯದ ಅವರೋಹಣ ಶ್ರಮವನ್ನು ಅನುಸರಿಸಿ ಚೊದಲು ಲಷ್ಟೀಕ್ಣಿ ನಾರಾಯಣರು (ಮೊದಲ ಎರಡು ಕ್ಷೇಗಳು), ಬ್ರಹ್ಮ ಸರಸ್ವತಿಯರು (ಮೂರು ನಾಲ್ಕುನೇಯ ಕ್ಷೇಗಳು), ರುದ್ರ (ಐದನೇಯ ಕ್ಷೇ), ಇಂದ್ರ (ಎಂಟನೇಯ ಕ್ಷೇ), ಗಂಭೇತಿ ಮತ್ತು ಅಶ್ವನಿಈವತೆಗಳು (ಹದಿನೆಂಟನೇಯ ಕ್ಷೇ) ಕಡೆಯಲ್ಲಿ ಗುರುಗಳು ಇವರ ಪೂರ್ಣನೆಲ್ಲಿದೆ. ಆರು ಮತ್ತು ಏಳನೇಯ ಕ್ಷೇಗಳಲ್ಲಿರುವ ಕೃಷ್ಣನ ಪಣ್ಣಿಹಿಂಡಿಯರು ಮತ್ತು ಸೌಪರ್ಣಿ, ವಾರುಣಿ ಪಾರ್ವತಿಯರನ್ನು, ಒಂಬತ್ತುರಿಂದ ಹದಿನೇಳನೇಯ ಕ್ಷೇಗಳಲ್ಲಿರುವ ಆಹಂಕಾರಿಕಪೂರ್ಣ, ದಕ್ಷಾದಿಗಳು, ಪ್ರವಹವಾಯು, ಸೂರ್ಯ ಚಂದ್ರಾದಿಗಳು, ವರುಣ ನಾರದ ಮತ್ತು ತರ ಖರುಂಗಿಗಳು ಮೊದಲಾದ ದೇವತೆಗಳನ್ನೆಲ್ಲ]

ಬಿಟ್ಟೆದ್ದಾರೆ. ಇವರೆಲ್ಲ ಅಮುವಿಗೆ ತತ್ತ್ವಶರೀರಂಬ ಕಾರಣದಿಂದ ಇರಬಹುದು. ಮುಖ್ಯ ದೇವತೆಗಳಲ್ಲಾ ಎರಡನೆಯ ಕ್ಷೇತ್ರಯಲ್ಲಿ ವಾಯುವನ್ನೂ ನಾಲ್ಕುನೆಯ ಕ್ಷೇತ್ರಯಲ್ಲಿ ಭಾರತಿಯನ್ನೂ ಏಳನೆಯ ಕ್ಷೇತ್ರಯಲ್ಲಿ ಪಾರ್ವತಿಯನ್ನೂ ಬಿಟ್ಟಿರುವುದನ್ನು ಗಮನಿಸಬಹುದು. ವಾಯುವಿನ ಅವತಾರವಾದ ಮಧ್ಯಾಭಾಯರು ಗುರುಗಳ ಕ್ಷೇತ್ರಯಲ್ಲಿ ಬಂದಿದ್ದಾರೆ.]

ಶ್ರೀಪತಿ—ನಾರಾಯಣನು (ಮೂರೆಲ ಕ್ಷೇತ್ರ), ಲಕ್ಷ್ಮಿ (ಎರಡನೆಯ ಕ್ಷೇತ್ರ) ಯೋಡಗೂಡಿ. ಪಾಣಿಪತಿಯ—ಬ್ರಹ್ಮನು (ಮೂರೆರಸೆಯ ಕ್ಷೇತ್ರ), ಸರಸ್ವತಿ (ನಾಲ್ಕನೆಯ ಕ್ಷೇತ್ರ) ಯೋಡಗೂಡಿ.

ಫುರರ ಗಣವನು ಪೊರೆಯೆ—ಸವಾರುವಾಧನ ಕಾಲದಲ್ಲಿ ವಿಷವು ಹೊರಬಂದು ದೇವತೆಗಳನ್ನು ತೊಂದರೆಗೀಡುಮಾಡಿದಾಗ, ರುದ್ರನು ಈ ವಿಷವನ್ನು ಒಂದು ದೇವತೆಗಳ ಸೆವ್ಯಾದಿಗೆ ಕಾರಣನಾದನೆಂಬ ಕತೆ ಹಿನ್ನೆಲೆ. ಆಗಲೇ ತಿವನು ವಿಷಕಂರನಾದದ್ದು.

ಹರ—ಶಿವ, ರುದ್ರದೇವರು.

ಪುರುಹೂತೆ—ಇಂದ್ರ.

ವಿಷ್ಣುಶೆ—ಗಣಪತಿ.

ಅಶ್ವನಿಗಳು—ಸೂರ್ಯನ ಅವಳಿವಕ್ಕಳು. ಅಶ್ವನಿಕುವಾರರು; ದೇವಲೋಕದ ಪೈದ್ಯರು.

ಸಕಲಸುರರ—ತಾರತಮ್ಯ ಮಾಲಿಕೆಯಲ್ಲಿರುವ ಎಲ್ಲ ದೇವತೆಗಳು (ಎರಡನೆಯ ಕ್ಷೇತ್ರಾಂದ ಇಪ್ಪತ್ತೇಳನೆಯ ಕ್ಷೇತ್ರಯವರಗೆ).



ಸೌರಾಷ್ಟ್ರ

ರಘುಂಪೆ

ಸತ್ಯ ಜಗತಿದು ಪಂಚಭೇದವು ನಿತ್ಯ ಶ್ರೀ ಗೋವಿಂದನ
ಕೃತ್ಯವರಿತು ತಾರತಮ್ಯದಿ ಕೃಷ್ಣನಧಿಕರೆಮೆದು ನಾರಿರ್ಯ

ಪ

ಜೀವ ಈಶಗೆ ಭೇದ ಸರ್ವತ್ರ ಜಿ:ವ ಜಿ:ವಕೆ ಭೇದವು
ಜೀವ ಜಡಕೆ ಜಡ ಜಡಕೆ ಭೇದ ಜಡ ವರಮಾತ್ಮಕಿಗೆ

ಎ

ಮಾನುವೋತ್ತಮರಧಿಕ ಕ್ಷಿತಿಪರು ಮನುಜ ದೇವ ಗಂಥವರು
ಜಾನಪಿತರಜಾನಜ ಕರ್ಮರು ಉತ್ತರ ಶೇವ ಶತಸ್ಥರು

ಉ

ಗಣಪತಿತರು ಸಪ್ತಲಿಂಗಿಗಳು ವಹ್ನಿ ನಾರದ ವರುಣರು
ಇನಜಗೆ ಸಮ ಚಂದ್ರ ಸೂರ್ಯರು ಮನುಸುತ್ತೆಯು ಹೆಚ್ಚು ಪ್ರವಹನು

ಇ

ದಕ್ಷ ಸಮ ಅನಿರುದ್ಧ ಗುರು ಶಚಿ ರತ್ನಸ್ವಯಂಭುವರಾ ವರ್ಗರು
ಕೃಪಾರಣಿಗಿಂತ ಕಾಮನು ಕಿಂಚಿದಧಿಕನು ಇಂದ್ರನು

ಉ

ದೇವೇಂದ್ರನಿಂದಧಿಕ ಮಹ ರುದ್ರ ರುದ್ರ ಸಮ ಶೇಷಗರುಡರು
ಗರುಡಶೇಷರಿಗಧಿಕರೆನಿಪರು
ದೇವಿ ಭಾರತಿ ಸರಸ್ವತಿ

ಈ

ವಾಯುವಿಗೆ ಸಮರಿಲ್ಲ ಜಗದೋಳು ವಾಯುದೇವರೆ ಬ್ರಹ್ಮರು
ವಾಯು ಬ್ರಹ್ಮಗೆ ಕೋಟಿ ಗುಣದಿಂದ ಅಧಿಕಶಕ್ತಳು ಶ್ರೀ ರಮಾ

ಉ

ಅನಂತ ಗುಣದಿಂ ಲಕ್ಷ್ಮಿಗಧಿಕನು ಶ್ರೀ ಪ್ರರೂಪರವಿರಲನು
ಫೆನ ಸವಂರು ಇವಗಿಲ್ಲ ಜಗದೋಳು ಹನುಮ ಹೃತ್ಪದ್ಮವಾಸಿಗೆ

ಉ

[ಈ ಪದದಲ್ಲಿ ದ್ವೈತಿಕಾಂತದ ಮುಖ್ಯ ಪ್ರಮೇಯಗಳಾದ ಪಂಚಭೇದ ಮತ್ತು
ದೇವತಾತಾರತಮ್ಯ ಇವುಗಳ ಉಲ್ಲೇಖಿವಿದೆ. ಮೊದಲ ಏ ರ ದು ನುಡಿಗಳಲ್ಲಿ
ಪಂಚಭೇದ, ಮುಂದೆ ಬಿದು ನುಡಿಗಳಲ್ಲಿ ಆರೋಹಣ ತಾರತಮ್ಯಕ್ರಮ ಇವನ್ನು
ಹೇಳಿದ್ದಾರೆ.]

ಸತ್ಯ ಜಗತ್ತಿದು...—‘ವಿಶ್ವಂ ಸತ್ಯಂ ವರ್ತೇ ವಿಷ್ಣುಃ’ ಎಂಬ ಆಚಾರ್ಯರ ವಾಕ್ಯದ ಕನ್ನಡ ರೂಪ.

ತಾರತಮ್ಯದಿ...—ದೇವತಾತಾರತಮ್ಯದ ಪ್ರಯೋಜನವು ಹರಿಸವೋತ್ತಮತ್ತ ವನ್ನು ಸಾಧಿಸುವುದೇ ಆಗಿದೆ.

ಜೀವ ಈಶ್ವರಗಳು...—ಪಂಚಭೇದದ ವಿವರ. ‘ಪರಮಶ್ರುತಿ’ಯು ಒಕ್ಕಣೆ—‘ಜೀವೇಶ್ವರ ಭಿದಾ’, ‘ಜಡೇಶ್ವರಭಿದಾ’, ‘ಜೀವಭೀದೋ ಏಂಧಃ’, ‘ಜಡಜೀವಭಿದಾ’, ‘ಏಂಧಃ ಜಡಭೀದಃ’ ಎಂಬುದರ ಸರಳ ಸಿರಾವಣೆ ಇಲ್ಲಿದೆ.

ಜಾನಪಿತರೆಜನಾನ..—ಇಲ್ಲೋಂದು ವಾರಾಂತರವಿದೆ—‘ಜಾನಪಿತರೆಜನಾನಕರ್ಮಣ ದಾನವಾರಿ ತತ್ತ್ವೇಶರು’. ಮನುಜ ಗಂಥರ್ವರು ಮೂವತ್ತೊಂದನೆಯ ಕ್ಷೇತ್ರ ವರು; ಅವರ ಮೇಲೆ (ಎಂದರೆ ಅವರಿಗಿಂತ ಉತ್ತಮವರು) ದೇವಗಂಥರ್ವರು, ಅವರ ಮೇಲೆ ಓರಿಟಿಪ್ರಗಳು ಇವರನ್ನೇ ಇಲ್ಲಿ ‘ಜಾನಪಿತರು’ ಎಂದು ಕರೆಯು ಲಾಗಿದೆ (ಇಪ್ಪತ್ತೊಂಬತ್ತನೆಯ ಕ್ಷೇತ್ರ). ಅವರ ಮೇಲೆ ಅಜಾನಪಿತೆಯಾ ಧರುವರು (ಶತೋನ ಶತಕೋಣಿ ಯುಷಿಗಳು); ಇವರನ್ನು ‘ಅಜಾನಜ ಕರ್ಮರು’ ಎಂದು ಇಲ್ಲಿ ಕರೆದಿದ್ದಾರೆ. ಈ ಇಪ್ಪತ್ತೊಂಬನೆಯ ಕ್ಷೇತ್ರವಿನಲ್ಲಿ ಶೇಷತತ್ತ್ವರು ವೇಲೆ ‘ಶೇಷತತ್ತ್ವರು’ ಎಂಬ ನೂರು ದೇವತೆಗಳು ಹದಿನೆಂಟನೆಯ ಕ್ಷೇತ್ರಗೆ ಸೇರಿದವರು. ಇವರಲ್ಲಿ ಅಪ್ಯಂ ವಸುಗಳು, ಏಕಾದಶರುದ್ರರು, ದ್ವಾದಶಾ ದಿತ್ಯರು, ಪುರೋಣಪಂಚಾತ್ಮಕ ಮರುತ್ತುಗಳು ದಶವಿಶ್ವೇದೇವತೆಗಳು ಮೌದಲಾದವರು ಸೇರುತ್ತಾರೆ.

ಗಣಪ ಏತಿರು...—ಗಣಪತಿಯೂ ಶೇಷತತ್ತ್ವರ ಕ್ಷೇತ್ರಲ್ಲೇ ಸೇರಿದವನು. ಆದರೆ ಅವರಿಗಿಂತ ಉತ್ತಮ. ಆಕಾಶಾಭಿಮಾನಿಯಾಗಿ ಮುಖ್ಯತತ್ತ್ವೇಶರ ಎಣಿಯಲ್ಲಿ ಬಂದವನು. ಏತಿ (ಆದಿತ್ಯ) ಅವನಿಗಿಂತ ಉತ್ತಮ, ಹದಿ ನೇಳನೆಯ ಕ್ಷೇತ್ರ; ಸಪ್ತಯುಷಿಗಳು (ಮರೀಚಿ, ಅತ್ರಿ, ಅಂಗಿರಸ, ಪುಲಸ್ತ್ಯ, ಪುಲಹ, ಕ್ರತು, ವಸಿಷ್ಠ, ಇವರು ಸ್ವಾಯಂಭುವ ಮನ್ಮಂತರದವರು; ಮಹಾ ಭಾರತದ ಶಾಂತಿಪರ್ವದಲ್ಲಿ ಇವರ ಉಲ್ಲೇಖಿವಿದೆ; ವೈವಸ್ತತ ಮನ್ಮಂತರದಲ್ಲಿ ವಿಶಾಘಾತ್ರ, ಜಮದಗ್ನಿ, ಭರದ್ವಾಜ, ಗೌತಮ, ಅತ್ರಿ, ವಸಿಷ್ಠ, ಕಶ್ಯಪ ಇವರು ಸಪ್ತಸ್ವಿಂಗಳು).

ಪಂಚ—ಪ್ರಥಾನಾಗ್ನಿ.

ಇನಜ—ಯಂಮಧಮ್.

ಮನುಂಶತೆಯು—ಶತರೂಪಾದೇವಿ.

ಪ್ರವಹನು—ಪ್ರವಹವಾಯಲು, ಭೂತವಾಯಲುವಿನ ಪ್ರಥಾನಾಭಿಮಾನಿ, ಜಡ.

ಕ್ಷೇತ್ರಪೂರ್ಣ—ತೈಜಸಾಹಂಕಾರದಿಂದ ಉದ್ಘಾತವಾದ ಪೂರ್ಣ.

ಹನುಮ ಹೃತ್ಪದ್ಧವಾಸಿ—ಮಧ್ವಾಭಾರ್ಯರ ಹೃದಯದಲ್ಲಿ ನೇಲೆಸಿದ ಹರಿ.

ಸಾಹೇರಿ

ರಘುಂಪೆ

ಹರಿಯೇ ಸರ್ವೋತ್ತಮ ಹರಿಯೇ ಪರದೇವತೆ
ಹರಿ ಸರ್ವ ವಿಶ್ವಮಾರ್ಯಂ ಜಗತು

ಪ್ರ

ಹರಿಯಲ್ಲದನ್ತ ದೃಷ್ಟಿಗಳಲ್ಲವೆಂದು
ಉರಗನ ಹೆಡೆಯಸ್ಸು ಹಿಡಿದು ಹೇಳಬೇನಯ್ಯ

ಅ

ಜಗವ ಪ್ರಷ್ಟಿಸುವ ಬ್ರಹ್ಮ ನಿನ್ನ ಮಂಗ
ಜಗವ ಸಂಹರಿಸುವ ರುದ್ರ ವೊಮ್ಮೆಗನು
ಜಗದ ವಾವನೆ ಭಾಗಿರಧಿ ನಿನ್ನ ಮಗಳಯ್ಯ
ಜಗದ ಜೀವರ ಮಾತೆ ನಿನ್ನ ರಸಿಯೂ ದೇವ

೦

ವಿಶ್ವತೋಮಾಬಿ ನೀನೇ ವಿಶ್ವತೈಷಿಕ್ಷು ನೀನೇ
ವಿಶ್ವತೋಬಾಹು ವಿಶ್ವವಾದನು ನೀನೇ
ವಿಶ್ವಣಿದರ ನೀನೇ ವಿಶ್ವವಾತ್ಪಕ ನೀನೇ
ವಿಶ್ವನಾಟಕ ಸೂತ್ರದಾರಿಯ ವಿಷ್ಣುವೇ

೨

ಆಗಮ ನಿಗಮ ಪುರಾಣಶಾಸ್ತ್ರಂಗಳಲ್ಲಿ
ಯೋಗಿಗಳರಿಂದ ನಿಮ್ಮ ಕಾಣಿದಷ್ಟುರೋ
ನಾಗಶಯನ ಭೋಗಿ ಭೂಷಣಾವಂದಿತ
ಭಾಗವತ ಶಿರಯ ಶ್ರೀ ಪುರಂದರವಿಶಲ

೩

ಹರಿಯೇ ಸರ್ವೋತ್ತಮ—ಸಕಲ ಜೀವ ಜಡ ವ್ರಪಂಚದಲ್ಲಿ ಅವನಿಗೆ ಎಣೆಯಾದ
ವರೂ ಇಲ್ಲ ಏಗಿಲಾದವರೂ ಇಲ್ಲ (ನ ತತ್ತ್ವಮಃ ನಾಭ್ಯಧಿಕಃ').

ಹರಿಯೇ ಪರದೇವತೆ—ದೇವತಾತಾರತಮ್ಯದಲ್ಲಿ ಎಲ್ಲದೇವತೆಗಳೂ ಅವನಿಗೆ
ಅಧಿನರೆ ; ಉಳಿದೆಲ್ಲ ದೇವತೆಗಳಾಗೂ ಅವನೇ ದೇವತೆಯಾದುದರಿಂದ ‘ಪರ’
ದೇವತೆ.

ಹರಿ ಸರ್ವ—ಸರ್ವವಾತ್ಯಾಗಿ.

‘ವಿಶ್ವಮಾರ್ಯಂ ಜಗತ್’—ಇದು ‘ವಿಷ್ಣುಮಾರ್ಯಂ ಜಗತ್’ ಎಂದಿರಬೇಕು ; ವಿಶ್ವ
ಮೆನ್ನುವುದು ವಿಷ್ಣುವಿನ ಹೆಸರೆಂದು ಬೇಕಿದ್ದರೆ ಸಮಾಧಾನವನ್ನು ಹೇಳಿ
ಬಹುದು (ಸಹಸ್ರನಾಮಸೌತ್ರದಲ್ಲಿ ‘ವಿಶ್ವಂ ವಿಷ್ಣುವರ್ಷತ್ವಾತ್ರಃ’ ಎಂದಿದೆ).

ಹರಿಯಲ್ಲದೆ ಅನ್ಯತ್ರ ದೈವಂಗಳಿಲ್ಲ—ಎಲ್ಲ ದೈವಗಳಿಗೂ ಹರಿಯೇ ಸತ್ಯಪ್ರದ, ಪೇರಕ, ನಿರೂಪಕ.

ಉರಗನ ಹಡೆಯನ್ನ ಷಿಡಿದು ಹೇಳುವೆನು—‘ಹಾವಿನ ಹಡೆಯನ್ನ ಷಿಡಿದು ಹೇಳುವೆನು’ ಎಂದರೆ ಅಂಜದೆ, ಅಳಕದೆ ತಪಥವಾಡಿ ಹೇಳುತ್ತೇನೆ. (ಹರಿಯಲ್ಲದ್ರಸ್ತತ್ರ ದೈವಗಳುಂಟೆಂದು ಉರಗನ ಮೂಂಡಿಗೆಯನ್ನಾರಾದರೆತ್ತಲಿ’—ಇದು ಪಾರಾಂಶ್ರ. ಈ ಬಗೆಯ ಪ್ರಪೋಟಿಗೂ ತಾವು ಸಿದ್ಧ ಎಂಬಧ್ಯ) ಇಂಗವ ಪ್ರಟೀಸುವ ಬ್ರಹ್ಮ—ದೇವತಾತಾರತಮ್ಯದಲ್ಲಿ ಮೂರನೆಯ ಕಕ್ಷೀಯಲ್ಲಿರುವನು. ಮಹಾಪ್ರಾಯವಾದ ಮೇಲೆ ಹರಿಯು ಬ್ರಹ್ಮಾಂಡಜಲದಲ್ಲಿ ಹದಿನಾಲ್ಕು ಕೊಟಿಯೊಂಬತ್ತು ಪ್ರಕಾಶವನ್ನು ಬೀರುವ ಹದಿನಾಲ್ಕು ದಳಗಳ ಕಮಲವನ್ನು ಕಾಣಿಸಿ ಅದರಿಂದ ಬ್ರಹ್ಮನು ಹಂಟ್ಯಿಕೊಳ್ಳುವಂತೆ ಮಾಡುತ್ತಾನೆ; ಹದಿನಾಲ್ಕು ದಳಗಳಿಂದ ಹದಿನಾಲ್ಕು ಲೋಕಗಳು ಒದಗಿಬರುತ್ತವೆ. ತಾನು ಬ್ರಹ್ಮನ ಅಂತರ್ಯಾಮಿಯಾಗಿ ನಿಂತು ಜಗತ್ತಿನ ಸೃಷ್ಟಿವಾಪಾರವನ್ನು ಬ್ರಹ್ಮನಿಂದ ಮಾಡಿಸುತ್ತಾನೆ.

ಜಗವ ಸಂಹರಿಸುವ ರುದ್ರ—ಫದನೆಯ ಕಕ್ಷೀಯಲ್ಲಿರುವ ದೇವತೆ; ಬ್ರಹ್ಮನಿಂದ ಹೊರಬಂದನಾಗಿ ವಿಷ್ಣುವಿಗೆ ಮೊಮ್ಮುಗ್ಗ.

ಭಾಗೀರಥ—ಗಂಗೆ, ವಿಷ್ಣುವಾದಗಳಿಂದ ಹೊರಹೊಮ್ಮುದಳಿಂದು ಪುರಾಣಕ್ತೆ.

ಜಗದ ಜೀವರ ಮಾತೆ—ಜೀವಜಡಜಗತ್ತನ್ನ ವಿಷ್ಣುವಿನ ಆದೇಶದಂತೆ, ಅವನ ಬಲದಿಂದಲೇ, ಸೃಷ್ಟಿಮಾಡುವವರಳು ರಮಾದೇವಿ, ಲಕ್ಷ್ಮಿ; ಮೂಲಪ್ರಕೃತಿ ಮತ್ತು ಅದಿಶಕ್ತಿ. ಏರಡನೆಯ ಕಕ್ಷೀಯಲ್ಲಿರುವ ದೇವತೆ. ಪರಮಾತ್ಮನಿಂತೆ ನಿತ್ಯಳು, ಅಪಾರ್ಕತಳು, ಅವನೊಂದಿಗೆ ಅವಿನಾಭಾವ ಸಂಬಂಧದಲ್ಲಿರುವವರಳು. ಹಾಗೇಂದೇ ಅವನ ಅರಣಿ (ರಾಣಿ).

ವಿಶ್ವತೋಮುಖ...—ಪುರಾಣಸೂಕ್ತ ಮತ್ತು ನಾರಾಯಣಸೂಕ್ತಗಳಲ್ಲಿ ಬರುವ ಒಕ್ಕತೆ; ಯಗ್ನೇದದಲ್ಲಿ ‘ವಿಶ್ವತೋಮುಖಿ’ ಎಂಬ ಮಾತಿದ. ವಿಷ್ಣುವು ಎಲ್ಲಿಲೂ ಇರುವನೆಂದೂ, ಎಲ್ಲರ ಎಲ್ಲ ಅವಯವಗಳಲೂ ಅವನೇ ಅಡಗಿದ್ದಾನೆಂದೂ, ಎಲ್ಲ ವಾಪಾರಗಳೂ ಅವನ ಅಧಿನ ವಾಗಿಯೇ ಆಗಿವೆಯೆಂದೂ ತಾತ್ತ್ವರ್ಯಾ.

ಆಗಮ—ಪಾಂಚರಾತ್ರವೇ ಮೊದಲಾದ ತಂತ್ರಶಾಸ್ತ್ರಗ್ರಂಥಗಳು.

ನಿಗಮ—ವೇದ ಮತ್ತು ಅದಕ್ಕೆ ಹೊಂದಿಕೊಂಡು ಬಂದ ಶಾಸ್ತ್ರ.

ಪುರಾಣಗಳು—ವೇದದ ಇಂಗಿತವನ್ನು ಸಾಮಾನ್ಯ ಜನರಿಗೆ ತಿಳಿಸಲು ಸಿದ್ಧವಾದ, ಉಪಬ್ಯಂಹಣ ರೂಪವಾದ, ಗ್ರಂಥಗಳು; ವೇದವಾಸರೇ ರಚಿಸಿದ್ದೆಂದು ಹದಿನೆಂಟು ಪುರಾಣಗಳ ಎಣಿಕೆಯಿದೆ.

ಖೋಗಿಭೋಷಣವಂದಿತ—ಹಾಷನ್ನೇ ಅಭರಣವಾಗಿ ಉಳ್ಳ ಶಿವನಿಂದ ಪೂಜಿಸಲ್ಪಡುವವನು.

ವೋಹನ

ಶ್ರಿವಿದೆ

ಶ್ರೀ ಮಧ್ಯರಾಯರ ಸೇವೆ ದೊರಕುಪ್ರದು
ಜನುಮಂ ಸಫಲ ಕಾಣಿರೋ
ಶ್ರೀಮದಾನಂದ ತೀರ್ಥರ ಪಾದವ ನೆನೆವರು
ಸಾಮಾನ್ಯ ಸುರರು ಕಾಣಿ ಬೊಮ್ಮನ ಅಣಿ

ಪ್ರ

ಜಗತು ಸತ್ಯಪು ಅಲ್ಲ ಜಡಬೀವ ಭೇದವಿಲ್ಲ^१
ಅಗುಣನು ಪರಬೋಮ್ಮನು
ಹೀಗೆ ನುಡಿದ ಜನರ ನಿಗಮಶಾಸ್ತ್ರದಿಗೆದ್ದು
ಜಗ ಸತ್ಯ ಸುಗುಣನು ಬ್ರಹ್ಮ ಎಂದು ಪೇಳುವ

०

ಹರಿಸಪ್ರೋತ್ತಮ ನಿತ್ಯ ತರುವಾಯ ರಮಾದೇವಿ
ತರುವಾಯ ವಿಧಿ ಪಾರಣರು
ಸರಸ್ವತಿ ಭಾರತಿಗರುಡ ಅನಂತರುಡ್ರ
ತರುವಾಯ ಆರುದೇವಿಗಳು

१

ಸೌಪರ್ಣಿವಾರುಣಿದೇವಿ ಅಪಣಾದೇವಿಯರು ಸಮರು
ದ್ವಿಪದಿ ಮನ್ಮಾದಿ ದೇವಿಗಳು
ಕಪರಿ ತಾರತಮ್ಯ ಜವಧಾನಾಚರನೆಯಿಂದ
ಅಪವರ್ಗದನ ಸೇವೆಯ ಮಾಡಿರೋ ಎಂಬಿ

२

ಒಂದೆಂದು ಯಂಗದಲ್ಲಿ ಅನಂತಸೇವೆಯ ಮಾಡಿ
ಚಂದದಿಂದಲಿ ಲಾಲಿಸಿ
ಇಂದಿರಾರಮಣ ಗೋವಿಂದನೆ ದೈವಪೆಂದು
ಸಂದೇಹವಿಲ್ಲದೆ ಸಾಧಿಸಿ ಮಾಯೋ ಜಯಿಸಿ

३

ಹಿಮಸೇತುಪರಿಯಂತುದ್ವಿಸಿದ ಸುಜನರಿಗೆ
ಕ್ರಮದಿ ತತ್ತ್ವವ ಬೋಧಿಸಿ
ಕ್ರಮನೇಮಂಗಳ ಮಾಡಿ ಕರುಲನಾಭನ ಮೂರ್ತಿ
ಪ್ರೇಮದಿಂದಲಿ ಭಜಿಸಿ ಪೂಜಿಸಿರೆಂದು

४

ಶ್ರೀಮದ್ವನಂತನೆ ಅನಂತಕಾಲಕೆ ಎಂದು
ಯಮಕಭಾರತ ತೋರಿಸಿ
ಸ್ವಾಮಿ ಸರ್ವಾಂಶಯಾಗಾಮಿ ಸರ್ವಗುಣಪೂರ್ಣನೆಂದು
ಪ್ರಮಾಣ ಪ್ರರಂದರವಿರಲನ ದಾಸರಾದಾ ಈ

ಸಾಮಾನ್ಯಸುರರು—ಮುಖ್ಯತತ್ವಾಭಿಮಾನಿಗಳಲ್ಲದ ಇತರ ದೇವತೆಗಳೇ.
ಚೊಮ್ಮನ ಆಣೆ—ಬ್ರಹ್ಮನಾಣೆ, ಎಂದರೆ ಕಂಡಿತ, ಶಪಥಮಾಡಿ ಹೇಳುವ ಬಗೆ.
ಜಗವು ಸತ್ಯವು ಅಲ್ಲ—ಜಗತ್ತು ಮಿಥ್ಯೆ.
ಅಗುಣನು ಪರಚೊಮ್ಮನು—ಪರಬ್ರಹ್ಮನು ನಿಗುಣ, ನಿರಾಕಾರ, ಅಗಮ್ಯ ಎಂಬ
ವಾದ.

ನಿಗಮಶಾಸ್ತ್ರದಿ—ವೈದಿಕಪ್ರಮಾಣದಿಂದಲೇ.
ಹರಿ ಸರ್ವೋತ್ತಮ...—ಇಲ್ಲಿಂದ ಮುಂದೆ ಎರಡು ಸುಧಿಗಳಲ್ಲಿ ದೇವತಾತಾರತಮ್ಯ
ವನ್ನು ಹೇಳಿದ್ದಾರೆ.

ಒಂದೊಂದು ಯುಗದಲ್ಲಿ—ತ್ರೈತಾಯುಗದಲ್ಲಿ ಹನುಮನಾಗಿ, ದ್ವಾಪರಯುಗದಲ್ಲಿ
ಭೀಮನಾಗಿ, ಕಲಿಯುಗದಲ್ಲಿ ವಾಧ್ಯಾಚಾರ್ಯರಾಗಿ ಹರಿಸೇವೆಯನ್ನು
ನಡೆಸಿದರು.

ಮಾಯಾ ಜಯಿಸಿ—ಮಾಯಾವಾದಿಗಳನ್ನು ಗೆದ್ದು ; ಅಧವಾ ಐಕ್ಯಭ್ರಮ,
ಸ್ವತಂತ್ರಾತ್ಮಭ್ರಮ, ಮೊದಲಾದುವು ವಾಯೆಯೆನಿಸಿಕೊಳ್ಳತ್ತವೆ, ಇವನ್ನು
ಜಯಿಸಿ.

ಧಾತ್ರಿಮುದ್ರೆ—ಭೂಸೃಜನಮುದ್ರೆ ; ಬಲಗೈಯ ಬೆರಳಿಗಳೆಲ್ಲವನ್ನೂ ಭೂಮಿಯ
ಕಡೆ ಚಾಚುವುದು.

ಹಿಮಸೇತು ಪರಿಯಂತ—ಹಿಮಾಲಯದಿಂದ ರಾಮೇಶ್ವರದವರೆಗೆ.
ಯಮಕಭಾರತ—ಮಧ್ಯಾಚಾರ್ಯರು ಬರದ ಮೂವತ್ತೇಳು ಗ್ರಂಥಗಳಲ್ಲಿ ಒಂದು.

ಇದರಲ್ಲಿ ‘ಲೌಕಿಕ ಚಿತ್ರಕವಿತೆ’ ಎಂಬ ಚಮಾತ್ಮಾರೆ ಶೈಲಿಯ ರಚನೆ ಕಾಣುತ್ತದೆ.
ವಾಸ್ತವವಾಗಿ ಭಾಗವತದ ಕಿರೀಯೇ ಹೇಳಲ್ಪಟ್ಟಿದ್ದರೂ, ಭಾರತದ ಸಂಸ್ಕೀರ್ಣವು
ಅದರಲ್ಲಿ ಆಡಗಿದೆ. ಎಂಬುತ್ತೊಂದು ಶೈಲ್ಲೋಕಗಳ ಈ ಗ್ರಂಥ ‘ಯಮಕ’
ಅಧವಾ ದ್ವಯಾಧಿವೆಂಬ ಜಾತಿಗೆ ಸೇರಿದ ರಚನೆ.

ಅಪವರ್ಗದನ—ಅಪವರ್ಗ (ಮೋಕ್ಷವನ್ನು) ದ (ದಯವಾಲಿಸುವವ) ನ.

ನಟ್ಟಿ

ರಘುಂಪೆ

ಭಳಿರೆ ಭಳಿರೆ ಎನ್ನ ಸುವಿವೆಂಬುದೇ ಸುವಿವು
ಹಲಕಾಲಕಿದೆ ಇರಲೇಂ ಕಾವೇರಿರಂಗ

೪

ತಂದೆ ನೀನೇ ಕೃಷ್ಣ ತಾಯಿ ಇಂದಿರಾದೇವಿ
ಮಂದೆಚಾಸನ ಎನಗೆ ಹಿರಿಯಣ್ಣನು
ಇಂದುಮುಖಿ ಶ್ರೀಸರಸ್ವತಿ ದೇವಿಯಾತ್ಮಿಗೆಯು
ಎಂದೆಂದಿಗೂ ವಾಯುದೇವರೇ ಗುರುವು

೦

ಗುರುಪತ್ತಿ ಶ್ರೀಭಾರತಿಯು ನೋಡೆ ಮೇಲಾಗಿ
ಗರುಡಾಹಿ ರುದ್ರರಣ್ಣನ ಹುಕ್ಕಳು
ಸುರರು ಸನಕಾದಿಗಳು ಪರಮ ಬಾಂಧವರೆನಗೆ
ಸ್ಥಿರವಾದ ವೈಕುಂಠವೆನಗೆ ಮಂದಿರವು

೨

ನಿನ್ನ ಪಾದಾಂಬುರುಹ ಭಜಿಸುವುದೆ ಸೌಭಾಗ್ಯ
ನಿನ್ನ ನಿವಾರಲ್ಯಗಳೆ ಭೋಗದ್ರವ್ಯ
ನಿನ್ನ ಕಢೆ ಕೇಳುವುದೆ ಮಂಗಳ ಸುವಾದ್ಯಗಳು
ನಿನ್ನಿಂಥ ಅರಸೆನಗೆ ಪ್ರರಂದರವಿರಲ

೩

[ಇದು ಪ್ರಸಂಗಾಂತರದಿಂದ ತಾರತಮ್ಯಸ್ವತ್ತಿ. ತತ್ತ್ವಾಶರೇಖ್ಯ ತನ್ನ ಬಂಧು ಬಳಗೆ ಎಂದು ಸಾಧಕನು ಅರಿತುಕೊಂಡೆಂದನೆ ಭವಂಧನದ ಸ್ತೋತ್ರವು ಕಡಿದು ಬೀಳುತ್ತದೆ; ಸುಖಾನುಭವ ಆದರ ಫಲ. ಸರ್ವೇಽತ್ಮಮನಾದ, ಜಗತ್ತಿನ ಸೃಷ್ಟಿ ಸ್ಥಿತಿಗಳಿಗೆ ಮುಖ್ಯ ಕಾರಣನಾದ ಹರಿಯೇ ಜೀವನ ಆಂತಿ, ಬಿಂಬ. ಮೂಲಪ್ರಕೃತಿಗೆ ನಿಯಾಮಕಳಾದ ಬ್ರಹ್ಮಾಂಡ ಸೃಷ್ಟಿಗೇ ಪರಾಧಿನೇ ಕಾರಣಾದ ರಮಾದೇವಿ ತಾಯಿ. ಬ್ರಹ್ಮನು ಜೀವರಾಶಿಯಲ್ಲಿ ಆದ್ಯನಾದುದರಿಂದ ಹಿರಿಯಣ್ಣ ; ಅವನ ಹಂಡತಿ ವಾಗಭಿಮಾನಿದೇವತೆಯಾದ ಸರಸ್ವತಿಯು ಅತ್ಯಿಗೆಯಾದಂತಾಯಿತು. ಬ್ರಹ್ಮನ ಸಮಕ್ಕೆಯಲ್ಲಿರುವ ವಾಯುವು ಜೀವೋತ್ಮಮನಾಗಿ ಜ್ಞಾನ ಭಕ್ತಿಗಳನ್ನು ನೀಡುವವನಾಗಿ

ಗುರು. ವಾಯುವತ್ತಿಯಾದ ಭಾರತಿಯು ಇನ್ನೊಬ್ಬುಳು ಅತ್ಯಿಗೆ. ಗರುಡ, ಶೇತ, ರುದ್ರರು ಬ್ರಹ್ಮನ ಮಹಿಳು ಅಲ್ಲಿಂದ ಕಳಿಗಿನ ಕ್ಷೇತ್ರದಲ್ಲಿ ನೆಂಟರು ವಿಷ್ಣುವಿನ ನೆಲೆಯಾದ ವೈಕಂರಮೇ ಮಹಾಕೃಷ್ಣರ ಸ್ಥಿರವಾದ ಮಂದಿರ]

ಭಾಳಿರೆ ಭಾಳಿರೆ—‘ಭಾಳಾಭಾಲಾ’.

ಮಂದಜಾಸನ—ಬ್ರಹ್ಮ.

ನಿರ್ಮಾಲ್—ಪೂಜೆಯನಂತರ ತೆಗೆದುಹಾಕಿದ ಹೂವು ಇತ್ತಾಗಿ.



గురుస్తుతి

దానికోడచల్లి గురువిగి విలేషపాద శాస్త్రస్వీంటు. ‘గురుభకుతి ప్రధాన నాథన్ వెందూ, ‘గురువిన గులామవాగువ తనకే దొరె యదణ్ణ ముకుతి’ ఎందూ అవర తిళువళకే. మధ్యాచాయారూ తమ్మ తంత్రసారదాల్చి పోదలు గురుగెళన్నా అనంతర తారతమ్యక్రమదల్లి దేవతిగళన్నా. అనంతర సప్తాంతమహాద కరియన్నానేనేసిశోళ్ళబేచేందు సూచిసిద్దారే:

శ్శుట్ త్యాగురుం ప్రాపణ గురుమాది మూలగురూంస్త్థా ।

దేవతాస్య వాసుదేవం జ విద్యాభ్యాసి తు సిద్ధిభాక్తి ॥
భగవత్ప్రారూపవాగలి సాధనేయాగలి యావ లౌకిక ప్రమాణదిందలూ సిద్ధవాగువుదల్లి. అదన్ను బల్లపరింద తిళుశోళ్ళవైదోందే దారి. కాగే అదన్ను తిళిశికోడువచసు గురు. లౌకిక విద్యగెళన్ను కలిసువచసూ గురువే, అదరే అముఖ్యగురు. ముక్కిగే నేర వాగువ బ్రహ్మవిద్యైయన్ను చోణిసువచసే పుట్టిగురు. అవ నింద తిత్తుప్రేపదేత మాత్రవల్లదే మంత్రాపదేత ముదూరుంకేన గళూ దొరటు శిష్టన స్ఫురాప్రోదాద్యారవాగుత్తేదే. ‘గురుస్తృరణై యింద సకల విప్తు ప్రికార’, ‘సకల సంపద’, ‘కరి ఒలిదు ప్రోవే’ ఎందు దాశర శ్రద్ధ.

సంప్రదాయాద ప్రకార తత్త్వేతర్లు (తారతమ్యక్రమదల్లి హేళ రువవరు. తత్త్వాభిమాన దేవతిగళు) గురుగళే : ఇవరేల్లర మూలకవే కరియ బలుమే దొరకువుదు. అవతారదల్లి దేవతే గళు, మంత్రద్వారాద ఖుషిగళు ఇవరేల్ల ప్రమేయజ్ఞన వన్ను తిళిశికోడుత్తారాగి గురుగళే. విష్ణువిన ఉపాసకరేల్లరూ గురుగళే. తమగింత ఉత్సుకాదవరేల్ల గురుగళే ఎందు ఒందు సూభనేయిదే (“సౌమ్యేత్తమా గురవః”). అదరే జీవియ సాధనేగే అవన దేతే, కాల, యోగ్యతిగళన్ననుసరిసి జ్ఞానవన్ను చోణిసువ అధికారివగ్గపెందరే పుధ్యాచాయారు మంత్ర అవర పరంపరేయల్లి ఒందవరు ఎందు దాశర శ్రద్ధ. విజయదాశర సుభాదియోందర్లు వేదవ్యాస—మధ్య — జయతిథ్ర — వ్యాసరాయ స్తుమిగళు—విజయాంద్రవాదిరాజరు ఎందు హేళ అనంతర ‘స్తుమిజన బల్లదు కాకోఏ ఏణిసు ప్రరందరదాశర ఇవరోళు’ ఎందు సూచిసిద్దారే. హేగాగి ప్రరందరదాశరిగి వ్యాసతీథ్రరు గురుగళు, పరంపరేయల్లి తరింగ ప్రాపణగురుగళు, మధ్యాచాయారు అది గురు. ముందే కాణిసిరువ పదగెళల్లే నోఏ ప్రరందరదాశరు గురు వెందరే మధ్యాచాయారే ఎందు బరెదిద్దారే. అవరు మాడిరువ గురుస్తృరణించు బముమట్టిగే మధ్యాచాయారన్న కురితద్దేఁ.

ಮಂಧ್ರಾಜಾಯ್ರರನ್ನು ಒಂದೆಡೆ ಅವರು ಮೂಲಗುರುಗಳಿಂದು ಒಕ್ಕಣಿಸಿದ್ದಾರೆ. ಆದರೆ ಸಂಪ್ರದಾಯದ ಕಲ್ಪನೆಯಾಲ್ಲಿ ಪರಮಾತ್ಮನೇ ಬ್ರಹ್ಮನಿಗೆ ಗುರು, ರುದ್ರನಿಗೆ ಪರಮಾಗುರು, ಇತರ ದೇವತೆಗಳಿಗೆ ಆದಿಗುರು, ಮನುಷೋತ್ತಮರಿಗೆ ಮೂಲಗುರು. ತನ್ನಲ್ಲಿ ಅಂತಯಾರ್ಮಾ ಮಿಯಾಗಿ ಸ್ವರೂಪೋದ್ಧಾರಕನಾಗಿರುವ ಪರಮಾತ್ಮನೇ ಸ್ಮಾರ್ತಮಾ ಮಾಲಗುರು. ತನ್ನಲ್ಲಿ ವಾಯುದೇವರು (ಎಂದರೆ ಮಂಧ್ರಾಜಾಯ್ರರು) ಜೀರಕನಾಗಿ ನಿಂತು, ಅವನಲ್ಲಿ ಆಂತಯಾರ್ಮಾ ಮಿಯಾಗಿ ನಿಯಾಪುಕನಾಗಿರುವ ಪರಮಾತ್ಮನಿರುವುದರಿಂದ, ಮಾತ್ರಸ್ಥಾ ಕಲ್ಪನೆಯಲ್ಲಿ ಮಂಧ್ರಾಜಾಯ್ರರನ್ನು ಮೂಲಗುರುಗಳಿಂದಿದ್ದಾರೆ. ‘ಗುರುಕಾರುಣ್ಯದಿಂದ ಹರಿಪ್ರಸಾದ’ ಎಂದು ಭಾವಿಸಿದಾಗ ಜೀವೋತ್ತಮನಾದ ವಾಯುದೇವರ ಪಾತ್ರ ಸ್ಪಷ್ಟವಾಗುತ್ತದೆ. ಗುರುವೇ ವೋಷಕಪ್ರದ, ಆದರೆ ಹರಿಯ ಅನುಜ್ಞಾಲಿಯಂದ. ಹರಿಯ ಸಪ್ನೋತ್ತಮತ್ವವನ್ನೂ, ದೇವತಾತಾರತಮ್ಯದ ಸ್ವಾರಸ್ಯವನ್ನೂ, ಭಕ್ತಿ ಮೂದಲಾದ ಸಾಧನಾ ವಿವರಗೆನ್ನೂ ಎಲ್ಲರಿಗೆ ತಿಳಿಯಹೇಳಿರುವ ಭಾವತ್ಕಾರರು ಅವರ ಅನುಯಾಯಿಗಳೀಲ್ಲರೂ ಗುರುಗಳಿಂದಾಗಿರುವುದು ಸಹజವೇ. ಅವರ ಉಪದೇಶವೇ ಸಚ್ಚಾಸ್ತಪೆಂದು ಅವರ ಎಣಿಕೆ.

ಮುಂದಿನ ವಿಭಾಗದಲ್ಲಿ ಮಂಧ್ರಾಜಾಯ್ರರನ್ನು ಕುರಿತ ಪದಗಳಿವೇ; ಈ ಪದಗಳಲ್ಲಿ ಅವರ ಅವತಾರತ್ಯಾಯದ ಕಲ್ಪನೆ (ತ್ರೇತಾಯಾಗದಲ್ಲಿ ಹನುಮಂತ, ದ್ವಾಪರಯಾಗದಲ್ಲಿ ಭೀಮ, ಕಲಿಯಾಗದಲ್ಲಿ ಮಂಧ್ರ) ಅಡಿಗಡಿಗೆ ಬರುತ್ತದೆ. ಕಡೆಯಲ್ಲಿ ತಮ್ಮ ದೀಕ್ಷಾಗುರುಗಳನ್ನು ಕುರಿತ ಒಂದು ಪದ ವಿದೇ; ಇವರನ್ನು ಕುರಿತ ಇತರ ಪದಗಳು ಮೊದಲ ಸಂಪುಟದ ‘ಜೀವನ ದರ್ಶನ’ ವಿಭಾಗದಲ್ಲಿ ಸೇರಿವೆ. ಅವರ ಸಮಕಾಲೀಕರೂ, ದಾಸರಿಗೆ ಗುರುಕ್ಕೆಯಲ್ಲಿದ್ದ ವರೂ ಆದ ರಘುನಾಥತೀರ್ಥರನ್ನು ಕುರಿತ ಒಂದು ಪದವಿದೆ. ಉಳಿದಂತೆ ಗುರುವಿನ ಹಿರಿಮೆಯನ್ನೂ ಅಗತ್ಯವನ್ನೂ ಸೂಚಿಸುವ ಒಂದೆರಡು ಪದಗಳೂ ಸೇರಿವೆ. ದಾಸರ ಮುಖ್ಯ ಅಭಿಪೂರ್ಯವೆಂದರೆ ಗುರುವಿನ ಮೂಲಕವೇ ಜ್ಞಾನ, ಸಾಧನೆ ಮತ್ತು ಪರಮಾತ್ಮನ ಪ್ರಸಾದ.

ಶ್ರೀಪತಿಯ ನಾಭಿಕಮಲದಿ ಅಂತ ಜನಿಸಿದನು
 ಅಜನ ಮಾನಸಪ್ರತ್ಯರೇ ಸನಕಾದಿಗಳು
 ಸನಕಾದಿಗಳ ಶಿಷ್ಟರೇ ದುವಾಸರು
 ದುವಾಸರ ಶಿಷ್ಟ ಶಿಷ್ಟರೇ ಪರತೀಧರು
 ಪರತೀಧರ ಶಿಷ್ಟ ಶಿಷ್ಟರೇ ಸತ್ಯಪ್ರಜ್ಞರು
 ಸತ್ಯಪ್ರಜ್ಞರ ಶಿಷ್ಟ ಶಿಷ್ಟರೇ ಪಾರಜ್ಞ ತೀರ್ಥರು
 ಪಾರಜ್ಞ ತೀರ್ಥರ ಶಿಷ್ಟ ಶಿಷ್ಟರೇ ಅಚ್ಯುತಪ್ರೇಕ್ಷರು
 ಅಚ್ಯುತಪ್ರೇಕ್ಷರ ಕರಸಂಜಾತರೇ ಮಹಾಭಾಷ್ಯಕಾರರು
 ಮಹಾಭಾಷ್ಯಕಾರರೇ ಗುರು ಮುಖ್ಯಪಾಠರು
 ಗುರು ಮುಖ್ಯಪಾಠಪತಿ ನಮ್ಮ ಪ್ರರಂದರವಿರಲ

[ಈ ಪದದಲ್ಲಿ ಮಧ್ಯಾಖಾಯರ ಭೂರ್ಬರಂಪರೆಯ ಗುರುಗಳನ್ನು ಸ್ಮರಿಸಿದ್ದಾರೆ.]

ಶ್ರೀಪತಿಯು.. —ಲಕ್ಷ್ಮೀನಾರಾಯಣನ, ಹಂಸನಾಮಕಪರಮಾತ್ಮನ ಹೊಕ್ಕುಳಿಂಬ
 ತಾವರೆಯಿಂದ ಹೊರಬಂದವನು ಚತುರುಂಭಿಬ್ರಹ್ಮ; ಅವನಿಗೆ ಸಾಮಾನ್ಯ
 ವಾದ, ಕರ್ಮಪಾರಪ್ರವಾದ ಹುಟ್ಟು (ಲಿಂಗದೇಹಸಂಬಂಧ) ಇಲ್ಲದಿರುವುದ
 ರಿಂದ ಅವನು ‘ಅಜ’ (ಜನ್ಮವಿಲಿವವನು’).

ಮಾನಸಪ್ರತ್ಯರೇ...—ಅವನ ಮಾನಸಪ್ರತ್ಯರು (ಎಂದರೆ ಸ್ತ್ರೀಸಂಭೋಗವಿಲ್ಲದೆ,
 ಕೇವಲ ಸಂಕಲ್ಪದಿಂದ ಮೃದಳಿದವರು) ಸನಕನೇ ಹೊದಲಾದ ಮುನಿಗಳು.
 ಸನಕ, ಸನಂದನ, ಸನಾತನ, ಸನತ್ಸುಜಾತ ಮತ್ತು ಸನತ್ಸುಮಾರ ಏಂಬ ಐವರು.
 ದುವಾಸರು...—ಅತ್ಯಮಹಿಂ ಮತ್ತು ಅನಸೂಯಾ ಇವರ ಮಾರ;
 ದತ್ತಾತ್ರೇಯನ ಸೋದರ. ಕಾಲಾಗ್ನಿರುದ್ರನ ಅಂಶದಿಂದ ಹುಟ್ಟಿದವನಾದು
 ದರಿಂದ ಕೋರ್ಧಮೂರ್ತಿ. ಈ ವಿಂಬಿಯ ಸನಕಾದಿ ಮುನಿಗಳ ಬಳಿ ಉಪ
 ದೇಶವನ್ನ ಪಡೆದವನು.

ಪರತೀಧರು—ದುರ್ವಾಸರ ಶಿಷ್ಯರು ; ಇವರ ವಿಚಾರ ತಿಳಿದಿಲ್ಲ. ವಾಡಿಕೆಯಲ್ಲಿ ರುವ ಮಾಧ್ಯಗುರುಪರಂಪರಾಸ್ಮೋತ್ತರದಲ್ಲಿ ‘ದುರ್ವಾಸಸೋ ಜ್ಞಾನನಿಧಿನ್’ ಎಂದು ಹೇಳಿ, ದುರ್ವಾಸರಾದ ಮೇಲೆ ಜ್ಞಾನನಿಧಿ, ಜ್ಞಾನನಿಧಿಯಾದ ಮೇಲೆ ಇಂದ್ರವಾಹನ ತೀರ್ಥರು. ಅವರನಂತರ ಕೈವಲ್ಯತೀರ್ಥರು, ಅನಂತರ ಜ್ಞಾನೇಶರು, ಇವರ ಶಿಷ್ಯರು ಪರತೀಧರು ಎಂಬ ಒಕ್ಕೆಣಿಯಿದೆ. ದಾಸರು ದುರ್ವಾಸರ ನಂತರವೇ ಪರತೀಧರನನ್ನು ಹೇಳಿರುವುದು ಇದಕ್ಕೆ ವಿರೋಧ ವಾಗಿದೆ.

ಸತ್ಯವ್ರಜ್ಞರು—ಇವರ ವಿಚಾರವೂ ತಿಳಿಯುದು.

ಪೂರ್ಜ್ಞತೀರ್ಥರು—ಇವರ ವಿಚಾರವೂ ತಿಳಿಯುದು.

ಅಚ್ಯುತಪ್ರೇಕ್ಷರು—ಶಿವಬೆಳ್ಳಿ (ರೊಪ್ಪಟೀರ) ಗ್ರಾಮದಲ್ಲಿ ಮಧ್ಯಾಚಾರ್ಯರಿಗೆ ವಿದ್ಯಾಗುರುಗಳು. ಇವರು ಭಾಗವತಸಂಪ್ರದಾಯದವರಾಗಿದ್ದರೆಂದೂ ವಿವುಹಕ್ಕೆಯಿತಿಗಳು ‘ಇಷ್ಟಸಿದ್ಧಿ’ ಗ್ರಂಥವನ್ನು ಮಧ್ಯಾಚಾರ್ಯರಿಗೆ ವಾರ ಹೇಳಿದರೆಂದೂ ತಿಳಿದುಬರುತ್ತದೆ. ಇವರ ವೇದಾಂತದ ನಿಲುವನ್ನು ಮಧ್ಯಾಚಾರ್ಯರು ಒಪ್ಪಿದ್ದೀರ್ಥಾಭಾವವ್ಯವನ್ನು ಬರೆದರೆಂದೂ ಪ್ರತಿಇತಿ. ಮಧ್ಯಾಚಾರ್ಯರು ಪ್ರತಿಪಾದಿಸಿದ ತತ್ತ್ವವಾದವನ್ನು ಮೊದಲು ಅಂಗಿಕರಿಸಿದವರು ಅವರ ಗುರುಗಳಾದ ಅಚ್ಯುತಪ್ರೇಕ್ಷರೇ.

ಅಚ್ಯುತಪ್ರೇಕ್ಷರಿಗೆ ಮೊದಲು ‘ಗುರುಪರಂಪರಾ ಸ್ಮೋತ್ತ’ದಲ್ಲಿ, ಪೂರ್ಜ್ಞತೀರ್ಥರಾದ ಮೇಲೆ ‘ಅನ್ಯಾನ್ ತದ್ವಶಜಾನ್ ಅಪಿ’ ಎಂದು ಹೇಳಿ ಅಚ್ಯುತಪ್ರೇಕ್ಷತೀರ್ಥರ ಹಸರನ್ನು ಉಲ್ಲೇಖಿಸಲಾಗಿದೆ.


ಕರಸಂಜಾತರು—ಶಿಷ್ಯರು, ಸಂನಾನಾಶ್ರಮವನ್ನೂ ಮಧ್ಯಾಚಾರ್ಯರು ಅಚ್ಯುತಪ್ರೇಕ್ಷರಿಂದಲೇ ಗ್ರಹಿಸಿದರೂ.

ಮಹಾಭಾಷ್ಯಕಾರರು—ಬ್ರಹ್ಮಸೂತ್ರಗಳಿಗೆ ಬಾದರಾಯಣ ಸಮ್ಮತವಾದ ಭಾಷ್ಯವನ್ನು ಬರೆದ ಮಧ್ಯಾಚಾರ್ಯರು, ಇವರ ಆಶ್ರಮನಾಮ ಆಸಂದತೀರ್ಥರೆಂದು. ಪ್ರಾಣಪ್ರಜ್ಞ, ದಶಪ್ರಮತಿ, ಸುಖಿತೀರ್ಥ ಮೊದಲಾದ ಇತರ ಹೆಸರುಗಳೂ ಇವೆ.

ಗಂರುಮುಖಪಾರಣರು—ಮುಹರನೆಯ ಕಣ್ಣಿಯಲ್ಲಿ ಬ್ರಹ್ಮನಿಗೆ ಅವರರಾಗಿ ಇರುವ ದೇವತಾವಿಶೇಷ, ವಾಯುದೇವರೆಂದೂ ಹೆಸರು. ಸಂಕರಣನಾಮಕಪರ ಮಾತ್ರ ಮತ್ತು ಜಯಾ ಇವರ ಮಗ, ಮೂಲವಾಯುವಾಗಿ ಕೃತಯುಗದಲ್ಲಿ ತೋರಿಕೊಂಡವನು. ಇವನಿಗೆ ಮೂರು ಅವತಾರಗಳಿಂದು ಪ್ರತಿಇತಿ ; ತೀರ್ಥಾ

ಯುಗದಲ್ಲಿ ಹನುಮಂತ, ದ್ವಾಪರಯುಗದಲ್ಲಿ ಭೀಮ, ಕಲಿಯುಗದಲ್ಲಿ
ಹಂಥಾಷಾಚಾರ್ಯರು. ಹಂಥಾಷಾಚಾರ್ಯರು ಗುರುಗಳಿಂದೇ ಪ್ರಸಿದ್ಧರು,
ಸರ್ವಜೀವೋತ್ತರಾದುದರಿಂದ ಮತ್ತು ಹರಿಸಷ್ಟೋತ್ತರಾದುದರಿಂದ
ತಿಳಿಸಿದುದರಿಂದ.

ಗುರುಮುಖಿಪ್ರಾಣಪತ್ತಿ—ವಾಯುದೇವರಿಗೆ ಅಂತಯಾರ್ಮಿಯಾಗಿ, ಪ್ರೇರಕನಾಗಿ,
ನಿಯಾವಂಕನಾಗಿ ಇರುವ ಹರಿ.



ಹರಿಯ ಚರಣವೆಂಬ ಸುರ್ಧೀನುವನು
ಗುರುಬೋಧೀಯೆಂಬ ಕಣ್ಣಿಯಲ ಕಟ್ಟಿರಯ್ತಾ

ಪ್ರ

ಭಕ್ತಿಯೆಂಬ ಕರುವನೆ ಬಿಟ್ಟು ನಿರುತ ಏ
ರಕ್ತಿಯೆಂಬ ಚಿನ್ನದಾಲಯ ಹಾಕಿ
ಯುಕ್ತವಾದ ನಿತ್ಯಕಾಯ ಚರಿಗೆಯೋಳು
ಮುಕ್ತಿನಾಮಾಮೃತ ಕರೆದುಕೊಳ್ಳಿರಯ್ತಾ

೦

ಕಾಮ ಕೊಽಧ ಲೋಭ ಮೋಹ ಮದ ಮತ್ತುರಗಳೆಂಬ
ಹಮ್ಮೆಂಬ ಕುರುಳನೆ ತಾಳ ಹಾಕಿ
ತಾಮಸ ಜಾನಾಗ್ನಿ ಪುಟಗೈದು ಇಂದ್ರಿಯ
ನೇಮದ ನೀರ ಬೆರಷಿ ಕಾಯಲಿಡಿರೋ

೨

ಶಾಂತಗುಣವೆಂಬ ಜದನರಿತು ಆರಿಸಿ ಮತ್ತು
ಭಾರಂತಮನ ಮಜ್ಜಿಗೆಯ ಹೆಪ್ಪೆನಿಕ್ಕಿ
ಕಾಂತ ವಿಷ್ಣು ಮಾಯಾ ಮಂಧದಿ ಶೋಧಿಸಿ ಸಿ
ದ್ವೀಂತವೆಂಬ ಕಡಗೋಲ ನೇಣನೆ ಹಿಡಿದು

೩

ಪರಬೋಮ್ಮನೆನಿಪ ಬೆಣ್ಣಿಯ ಮುದ್ದಿಯನೆ ತೆಗೆದು
ಶರಣವಾರೀಯೆಂಬ ತುಪ್ಪವನೆ ಕಾಸಿ
ಮರಣವೆಂಬ ನೋರೆ ತೆಗೆದೊಗೆದು ಅಪ್ಯತವ
ನಿರುತ ಹೃದಯವೆಂಬ ಕೊಡವನೆ ತಂಬಿರೂ

೪

ಅನವರತ ಹರಿಸ್ತುರಕ್ಷೇಯೆಂಬ ಬೀಸೂರಿಗೆ
ಅನುಭಾಗಿ ಕುಲತುಕೊಂಡು ಸುಖಿದ ತೇಗಿ
ಚಿನುಮಾಯ ಚೆದಾನಂದ ಪುರಂದರವಿಶಲನ
ಅನುದಿನ ನೇನೆನೆನೆದು ಸುಶಿಯಾಗಿರಯ್ತಾ

೫

[ಗುರುವಿನ ಉಪದೇಶವೆಂಬ ಹಗ್ಗಿದಿಂದ, ಹರಿಕೆರಳವೆಂಬ ಹಸುವನ್ನು ಕಟ್ಟಿ,
ಮುಕ್ಕಿನಾಮಾಚ್ಯತವೆಂಬ ಹಾಲನ್ನು ಕರೆದು ಅದರಿಂದ ರುಚಿಯಾದ ಆನಂದವೆಂಬ
ಭಕ್ತಿವನ್ನು ಮಾಡುವುದರ ರೂಪಕ ಈ ಪದದಲ್ಲಿದೆ.]

ಸುರಧೀನು—ಬಿಯಸಿದ್ದನ್ನು ಕೊಡುವ ಕಾಮಧೀನು.

ಕಣ್ಣಿ—ಹಸುವಿನ ಕೊರಳಿಗೆ ಕಟ್ಟುವ ಹಗ್ಗಿ.

ಚೆನ್ನಿತಳಿಯ ಹಾಕಿ—ಚೆನಾಗಿ ಧಳಿ ಹಾಕುವುದು, ಕಚ್ಚಲಿಗೆ ನೀರು ಚಿಮುಕಿಸುವುದು.
ಚರಿಗೆ—ಚೆಂಬು.

ಹಮ್ಮು—ಹೆಮ್ಮು, ಗರ್ವ (ಪರುಫ್).

ಕುರುಳು—ಬೆರಣಿ

ತಾಳಿಹಾಕಿ—ರಾಶಿಮಾಡಿ (ಮರಾರಿ ‘ಧಾಳ್’).

ಜಾನಾಗಿ—ಧಾಳನವೆಂಬ ಬೆಂಕಿ.

ಇಂದ್ರಿಯನೇಮು—ಇಂದ್ರಿಯ ನಿಗ್ರಹ

ಪುಂಧ—ಕಡೆಗೋಲು, ಮಂತು.

ಬೀಸೂರಿಗೆ—ಹೂರಿಗೆ, ಬೀಸುಂ + ಪೂರಿಗೆ, ಒಂದು ಬಗೆಯ ಭಕ್ತಿ.



ನಾದನಾಮಕ್ತಿಯ

ಅದಿ

ಗುರುವಿನ ಗುಲಾಮನಾಗುವ ತನಕೆ
ದೊರೆಯದಣ್ಣ ಮುಕುತಿ

ಪ

ಪರಿಪರಿಶಾಸ್ತ್ರವನೇಕವನೋದಿ
ವ್ಯಧವಾಯಿತು ಭಕುತಿ

ಅ

ಆರು ಶಾಸ್ತ್ರವನೋದಿದರಿಲ್ಲ ಮೂರು
ರಾರು ಪುರಾಣವ ಮುಗಿಸಿದರಿಲ್ಲ
ಸಾರಿ ಸಜ್ಜನರ ಸಂಗವ ಮಾಡೆ
ಧೀರನಾಗಿ ತಾ ಮೆರೆದರೆ ಇಲ್ಲ

ಱ

ಕೊರಳೊಳು ಮಾಲೆಯ ಧರಿಸಿದರಿಲ್ಲ¹
ಬೆರಳೊಳು ಜಪಮಣ ಎಣಿಸಿದರಿಲ್ಲ²
ಮರುಳನಂತೆ ಶರೀರಕೆ ಬೂದಿಯ
ಒರಸಿಕೊಂಡು ತಾ ತಿರುಗಿದರಿಲ್ಲ

೨

ನಾರಿಯ ಭೋಗ ಅಳಿಸಿದರಿಲ್ಲ³
ಶರೀರಕೆ ಸುಖಿವ ಬಿಡಿಸಿದರಿಲ್ಲ⁴
ನಾರೆದ ವರದ ಶ್ರೀ ಪುರಂದರೆವಿರಲನ
ಮರೆಯಾದೆ ಮನದೊಳು ಬೆರೆಯಾವ ತನಕೆ

೩

ಆರು ಶಾಸ್ತ್ರವ—ಹೆಡ್ಡ ಶರ್ವನಗಳು : ಸಾಂಖ್ಯ—ಯೋಗ, ನಾಯಿ—ವೈಶೇಷಿಕ ಮತ್ತು
ವಿಷಾಮಾಂಸಾ—ಪೇದಾಂತ.

ಮೂರಾರು ಪುರಾಣವ—ಹದಿನೆಂಟು ಪುರಾಣಗಳು : ಬಾರಹ್, ಪಾದ್ಮ, ವೈಷ್ಣವ,
ಶೈವ, ಲ್ಯಾಗ, ಗಾರುಡ, ನಾರದೀಯ, ಭಾಗವತ, ಅಗ್ನೀಯ, ಸ್ವಾಂದ,
ಭವಿಷ್ಯ, ಬ್ರಹ್ಮವೈವರ್ತ, ಮಾರ್ಕಣಂಡೀಯ, ವಾಮನ, ವರಾಹ, ಮಾತ್ಸ್ಯ,
ಕೌಮಂ, ಬ್ರಹ್ಮಾಂಡ (ಭಾಗವತ, ೧೨, ೨, ೨೫).


ಧೀರನಾಗಿ ಪೇಳಿದರಿಲ್ಲ—ಸಭೆಯ ಮುಂದೆ ಪ್ರವಚನಮಾಡಿದರೆ.

ಮರುಳೆನಾಗಿ...—ಅವಧಾತನಂತೆ.

ನಾರಿಯು ಭೋಗ ಅಳಿಸಿದರೆ—ನೈಸ್ಟ್ರಿಕ ಬ್ರಹ್ಮಚರ್ಯೆಯನ್ನೂ ಸಂಸ್ಕಾರಶ್ರಮ
ವನ್ನೊಂದರೆ.

ಶರೀರಕೆ ಸುಖ ಬಿಡಿಸಿದರೆ—ಕೃಷ್ಣ, ಚಾಂದ್ರಾಯಣ ಮೇಳಲಾದ ಪ್ರತೆ, ತಪಸ್ಸು,
ಉಪವಾಸಗಳನ್ನು ಮಾಡಿ ಶರೀರವನ್ನು ಕಷ್ಟಕ್ಕೇಡುಮಾಡಿದರೆ.

ನಾರದವರದ—ದೇವರ್ಷಿಯಾದ ನಾರದನಿಗೆ ನಾರಾಯಣನು ಶೈತಿದ್ವಿಪದಲ್ಲಿ
ಭಾಗವತಕಥಮರವನ್ನು ಉಪದೇಶಿಸಿ ಉದ್ದರಿಸಿದ ಹಿನ್ನೆಲೆ.



ಮುಖಾರಿ

ರ್ಯಂಪೆ

ಈ ಮಹಿಯೋಳಿಗೆ ಗುರುಗಳನಿಪರೆಲ್ಲ ನಮ್ಮ
ಶ್ರೀಮದಾಚಾರ್ಯರು ಗುರುತಿಖಾಮಣಿಗೆ ಸರಿಯೇ

ಪ್ರ

ಈಯಕ್ಕಿಲ ಜಗದೊಡೆಯ ಎಂಟುಗಳಾ ಶ್ರುತಿ ಪೌರು
ಹೇಯ ಎಂಬಿ ಕುಶಾಸ್ತಿಗಳಲ್ಲರು
ಶ್ರೀಯರಸ ಪೂಜಾಗಳಾ ಶ್ರುತಿನಿತ್ಯವೆಂಬ ಸ
ನಾನ್ಯಯರತ್ನಾಕರಾನಂದತೀಥ್ರರಿಗೆಣಿಯೇ

೦

ದೃವವಲ್ಲವು ವಿಶ್ವ ಜೀವಕರ್ತ್ರ್ಯಕವೆಂಬ
ದೃವಹಿನರು ದುಮೂತದ ಗುರುಗಳ
ದೃವವುಂಟು ಜಗತ್ತಿ ಕರ್ತ್ರ್ಯವೆಂಬ ಪ್ರಮಾ
ಜಾವಳಿಯೋಳರಸ ಪೂಜಾಪ್ರಜ್ಞರಿಗೆಣಿಯೇ

೨

ಹೇದಹೇದಾಧ್ರ ಹುಸಿ ವಿಮ್ಮ ತಾನೆಂಬ ದು
ವಾದಿಗಳು ತಮ್ಮ ದುರ್ವಾಳರ ಕೂಡಿ
ಹೇದ ಸಮಸ್ತ ನಿತ್ಯ ವಿಷ್ಣುಪರವೆಂದೂರೆವ
ಪ್ರದಿಕಾಚಾರ್ಯರು ಪೂಜಾಪ್ರಜ್ಞರಿಗೆಣಿಯೇ

೩

ಜ್ಞಾನಕೊಂಡೊಂದೆರದು ಶಾಸ್ತ್ರವ ರಚಿಸಿ ಭ್ರಮದ
ಜ್ಞಾನದಿಂದಲಿ ಹೀನವಷ್ಟನುಜರೆಲ್ಲ
ನಾನಾ ಲಿಗಮ ಶಾಸ್ತ್ರ ನವ್ಯಜಲರುಹ ಚೆಂಡ
ಭಾನುವೆನಿಸಿದ ದಶಪ್ರಮತಿ ಗುರುಗಳಿಗೆಣಿಯೇ

೪

ಗುರುಗಳನಿಸಿಕೊಂಬ ಭರದಲನ್ಯೋನ್ಯ ಮ
ತ್ವರದ ಶಾಸ್ತ್ರ ವಿರಚಿಪ ಸಡಗರೆಲ್ಲ
ಸಿರಿ ಪುರಂದರವಿಶಲ ಪರಿತುಷ್ಟಿಗಾಗಿ ಸುಜ
ನರ ಪೂರೆವ ಗುರು ನಂದತೀಥ್ರರಿಗೆಣಿಯೇ

೫

ಜಗದೋದೆಯೆ ಎಂಟು ಗುಣ—ಆತ್ಮನ ಎಂಟು ಗುಣಗಳೇ ಇವರು ಪರಮಾತ್ಮನಾ ಹೊಂದಿದ್ದಾನೆಂಬ ವಾದ. ಆತ್ಮನ ಎಂಟು ಗುಣಗಳು ಇವು—ಅಪಹರಣಾಪ್ರಾಣಿ, ವಿರಜ, ವಿಮೃತ್ಯು, ವಿಶೋಕ, ವಿಜಾತಿ, ಅಪಿಷಾಸ, ಸತ್ಯಕಾಮ, ಸತ್ಯಸಂಕಲ್ಪ. ಜೀವನವಿದ ದರ್ಶನದಲ್ಲಿ ಕೆಲವರು ಈ ದೃಷ್ಟಿಯನ್ನು ಹೊಂದಿದ್ದಾರೆ. ಶುರುತಿ ಪೌರುಷೇಯ—ವೇದಗಳು ಮನುಷ್ಯರಿಂದ ಬರೆಯಲ್ಪಟ್ಟ ಗ್ರಂಥಗಳು, ಆದುದರಿಂದ ಅವುಗಳಲ್ಲಿ ಮನುಷ್ಯಬ್ರಹ್ಮಗ್ರಂಥ ಸಹಜವಾದ ಲೋಪದೋಷಗಳು ತುಂಬಿವೆ, ಅವನ್ನು ಪ್ರಮಾಣವೆಂದು ಪರಿಗಣಿಸಲಾಗದು ಎಂಬ ಲೋಕಾಯ ತರ ವಾದ.

ಶಾಸ್ತ್ರಗಳು—ತಮ್ಮ ಸ್ವಂತ ಆಲೋಚನೆಗಳೇ ಶಾಸ್ತ್ರವೆಂದು ಬೋಧಿಸುವವರು. ಸನ್ಯಾಸಿಯರತ್ನಕರ—ನತ್ರೋ ನಾಯ, ಬಾದರಾಯಣರ ಬ್ರಹ್ಮಸೂತ್ರಗಳಲ್ಲಿ ಶಾಸ್ತ್ರಸಮೂತ್ಪಾದ ಯುಕ್ತಿಯಿಂದ ಪ್ರತಿಪಾದಿತವಾದ ಪ್ರಮೇಯಗಳನ್ನು ‘ನಾಯ’ವೆಂದು ಕರೆಯುತ್ತಾರೆ; ಬ್ರಹ್ಮಸೂತ್ರಗಳಿಗೆ ನಾಯಪ್ರಸಾದ ವೆಂದೇ ಹೇಸರು ಅನ್ಯಧಾರಜಾನ, ಸಂಶಯ, ಭ್ರಮೆ ಹೊದಲಾದ ದೋಷಗಳಲ್ಲಿ ಈ ನಾಯವನ್ನು ನಿರೂಪಿಸಿದರೆ ಅದು ನತ್ರೋ ನಾಯ, ಎಂದರೆ ಶುದ್ಧವಾದ ಹೇದಾಂತತಾತ್ಮಯಂ. ಇದಕ್ಕೆ ಸಮಾಧರಂತೆ (ರತ್ನಕರ) ಅಪಾರವಾದ ಅಸರೆಯಂತೆ ಇರುವವರು ಭಾಷ್ಯಕಾರರಾದ ಮಧ್ಯಾಚಾರ್ಯರು (ಅನಂದತೀರ್ಥರು) ಇವರು ಬರೆದ ‘ನಾಯವಿವರಣ’ವೆಂಬ ಗ್ರಂಥವೂ ಪ್ರಸಿದ್ಧವಾಗಿದೆ

ದೃವವಿಲ್ಲವು—ನಾಸ್ತಿಕವಾದ; ಲೋಕಾಯತ, ಚಾವಾಕ, ಬಾಹ್ಯಸ್ವತ್ತ ದೃಷ್ಟಿಗಳು. ವಿಶ್ವ ಜೀವಕರ್ತ್ರಕ—ದೃಷ್ಟಿಸ್ವಷ್ಟಿವಾದ.

ಪ್ರಮಾಣಾವಳಿ—ಶುರುತಿಸಿದ್ದವಾದ ಪ್ರಮಾಣಗಳ ಸಮಾಜ; ‘ಅಸ್ತ್ರೀತಿ ಜೀದ್ವೀರ’, ‘ಬ್ರಹ್ಮಸ್ಯ ಯೋನಿಃ’ ಮೊದಲಾದುವು.

ಪ್ರಾಣಪ್ರಜ್ಞರು—ಮಧ್ಯಾಚಾರ್ಯರ ಹೇಸರುಗಳಲ್ಲಿ ಒಂದು; ಮುಂದೆ ಬರುವ ದಶಪ್ರಮತ್ತಿ, ನಂದತೀರ್ಥ ಎಂಬುವೂ ಅವರ ಹೇಸರುಗಳೇ.

ವೇದವೇದಾರ್ಥ—ನಾಲ್ಕು ವೇದಗಳು, ಅವುಗಳ ತಾತ್ಪರ್ಯವನ್ನು ವಿವರಿಸಲೆಂದು (ಉಪಬ್ಯಂಹಣ) ಸಿದ್ಧವಾದ ಶಾಸ್ತ್ರಗ್ರಂಥಗಳು. ಪುರಾಣಗಳು.

ದುರ್ವಾಳರು—ದುರ್ವಾಲರ, ಪರಮಪಾಠಿಗಳು.

ವೇದಸಮಸ್ತ ನಿತ್ಯ—ಇಡೀ ವೇದವು ದಿಟವಾದುದು, ಅಪೌರುಷೇಯವಾದುದು, ಕೆಲವು ಭಾಗಗಳು ಮಾತ್ರ, ಉಪಾದೇಯ ಎನ್ನಲಾಗದು. ವೇದ ವಾಚ್ಯರು ದಲ್ಲಿ ಮಂತ್ರಬಾಹ್ಯಗಳಷ್ಟೇ ಅಪೌರುಷೇಯವಾದಾವು, ಉಪನಿಷತ್ಸುಗಳು

ಬಲಿಯ ಅರ್ಥವಾದ ಎಂದು ಹೇಳುವ ವಿಾವಾಂಶಕರೆ ಮತ್ತೆ ಉಪನಿಷತ್ತುಗಳಷ್ಟೇ (ಮೇದಾಂತ) ಪ್ರಮಾಣ, ಉಳಿದ ಭಾಗಗಳು (ಕರ್ಮಕಾಂಡ) ಅಯಾ ಅಧಿಕಾರಿಗಳಿಗೆ ಅಂತಃಕರಣತ್ವದಿಂದಾಗಿ ಹೇಳಿದವು ಅವೈ ಎಂದು ಹೇಳುವ ಜೀವನಿಷದ ವಾದಿಗಳ ನಿಲುವನ್ನು ಇಲ್ಲಿ ಜರಿದಿದ್ದಾರೆ


ವಿಷ್ಣುಪರ್—ಪರಮಶ್ರಮಿಯ ಪ್ರಕಾರ ವಿಷ್ಣುವು ಸ್ವೇಂತ್ರಮನಾದವನು.

ಜ್ಞಾನಕೊಂಡೊಂದು . —ಮೇದದ ಮಹಾತಾತ್ಮಯವು ಜ್ಞಾನದಲ್ಲಿದೆ ಎಂಬ ದೃಷ್ಟಿಯನ್ನು ಹಿಡಿದು ಅದರ ಪ್ರತಿಪಾದನೆಗಾಗಿ ಸಿದ್ಧವಾದ ಶಾಸ್ತ್ರಗಳು (ನಾಯ, ವೈಶೀಷಿಕ, ಸಾಂಖ್ಯ, ಮೋದಲಾದವು), ಇಲ್ಲಿ ವಿಹಿತಕರ್ಮಕಾಂಡಗಳಿ ಭಕ್ತಿಗಾಗಲಿ ಉಪಾಸನೆಗಾಗಲಿ ಅವೈ ಬೆಲೆಯಿಲ್ಲ.

ನವ್ಯಜಲರಂಹಚಿಂಡಭಾನು—ಆಗತಾನೇ ತೋರಿಕೊಂಡ ತಾವರೇಹೂವಿಗೆ ಸೂರ್ಯನಿಧ್ಯಂತೆ.

ಸಡಗರೆಲ್ಲ—ಸಡಗರವೆಲ್ಲ. ಒಬ್ಬೊಬ್ಬು ಗುರುವು ಇನ್ನೊಬ್ಬನ ಮೇಲಣ ಅಸೂಯೆಯಿಂದ ಶಾಸ್ತ್ರಗಳನ್ನು ರಚಿಸಿದಾಗ, ಶಾಸ್ತ್ರಗಳು ಕೇವಲ ಪರಮತಮಿಂದನೆಗೆಂದು ಆದಾಗ ಅದು ಬರಿಯಾ ಸಡಗರ ; ಉದ್ದೇಷಪೂರ್ಣವಾದುದು.

ಸಿರಿಪ್ರರಂದರೆವಿರಲಪರಿಶ್ಲಷ್ಟಿಗಾಗಿ—ಮಧ್ಯಾಚಾಯರು ಶಾಸ್ತ್ರಗ್ರಂಥಗಳನ್ನು ರಚಿಸಿ ಗುರುಗಳೆಡಾದೆದ್ದು ಹರಿಯಿನ್ನು ಪ್ರತಿಪಡಿಸಲೆಂದು; ಉಳಿದಂತೆ ಯಾವ ಲೌಕಿಕಪ್ರಸಕ್ತಿಯಾಗಲಿ, ಬಯಕೆಯಾಗಲಿ, ರಾಗದ್ವೇಷಗಳಾಗಲಿ ಅವರಿಗಿರಲಿಲ್ಲ ವೆಂದು ದಾಸರ ಅಭಿಪ್ರಾಯ.



ಮುಖಾರಿ	ಅಟ್ಟ
ಆಚಾರಿಯರೆಂಬವರೆ ಇರವ ನೋಡಿ	ಪ
ಆಚಾರ ಬಲ್ಲವರೆ ಆಚಾರಿಯರು	ಅ
ಆ ಎಂದರೆ ಅತಿ ತತ್ತ್ವವ ತಿಳಿದವರು ಅದುಳಿದ ಮತ ಧ್ವಂಸ ಮಾಡುವರು ಅತಿಧಿ ಅಭಾಗತಿರಿಗೆ ಅನ್ನವನ್ನೇ ಇಕ್ಕುವರು ಆಯುತ ವೃತ್ತಿಯನ್ನೇ ಮಾಡುವರು	ಿ
ಚಾ ಎಂದರೆ ಚಂಚಲಾತ್ಮೆವನೇ ಅಳಿದವರು ಚೆನ್ನಾಗಿ ವೇದಶಾಸ್ತ್ರವನೆ ಓದಿದವರು ಚಲನೆಯಿಲ್ಲದೆ ಗುರುಹಿರಿಯಿರಿಗೆ ಎರಗುವರು ಚಾನಸೆ ಬಿಟ್ಟವರು ಆಚಾರಿಯರು	೨
ರು ಎಂದರೆ ಖೂಬ ಮಾಡಿದ್ದ ವರು ರಿಪುಮಿತ್ರ ಸಮರೆಂದು ಕಾಂಬುವರು ರೌಪ್ಯ ಸೌಖರ್ಯವನು ಮೃತ್ಯುಯಿಂದು ನೋಡುವರು ರಮಾಧವ ಪ್ರರಂದರವಿರಲನ ಬಲ್ಲವರೇ ಆಚಾರಿಯರು	೩.

[ಆಚಾರ್ಯ ಎನ್ನುವ ಮಾತಿಗೆ ಅಕ್ಷರಗಳನ್ನು ಹಿಡಿದು ಅರ್ಥವನ್ನು ಹೇಳಿದ್ದಾರೆ.]

- ಅತಿತತ್ತ್ವ—ಎಲ್ಲ ತತ್ತ್ವಗಳಿಂದ ಏಗಿಲಾದ ತತ್ತ್ವ, ಹರಿ.
 ಅಳಿದುಳಿದ ಮತ—ಹರಿಸಬೋರ್ತತ್ವಮತ್ತುವನ್ನು ಒಷ್ಟೆದ ಧರ್ಮ.
 ಆಯುತ—ಆಯುಕ್ತ, ತಮಗೆ ವಿಧಿಸಲ್ಪಟ್ಟಿ, ವಿಹಿತವಾದ.
 ಚಂಚಲಾತ್ಮೆವನೇ—ಚಂಚಲವಾದ ಮನಸ್ಸನ್ನು.
 ಚಲನೆಯಿಲ್ಲದೆ—ಎಡೆಬಿಡದೆ.

ಹಾನಸ—‘ಭಾಂದಸ’ ಎಂಬ ಸಂಕ್ಷಿತಮಾತಿನ ಕನ್ನಡರೂಪ. ಭಾಂದಸರೆಂದರೆ ತೀರೆ ಬಿಗಿಯಾದ ಮನೋಪೃಶ್ಚಿಯುಳ್ಳವರು : ಹೀಗೆಯೇ ಇರಬೇಕು, ಹಾಗೆಯೇ ನಡೆಯಬೇಕು, ಇದಕ್ಕೆ ಎಳ್ಳಷ್ಟೂ ತಪ್ಪಬಾರದು ಎಂದು ಕಟ್ಟಿನಿಟಾದ ಅಜರಣೆಯುಳ್ಳವರು ತೀರ ಕರ್ಮರರೆಂದು ತಾತ್ಪರ್ಯ ; ಇವರಿಗೆ ಕರ್ಮ ದಿಂದಲೇ ವೋಕ್ಕೆನ್ನಾವ ಹಟ.

ರಿಪ್ಯುಮಿತ್ರಸಮರೆಂದು ..—ಹಗೆಗಳೂ ಸ್ನೇಹಿತರೂ ಒಂದೇ ಎಂದು ಬಗೆದು, ಯಾರಲ್ಲೂ ಅತಿಯಾದ ಪ್ರತಿಯನ್ನಾಗಲಿ ಅತಿಯಾದ ದ್ವೈಪವನ್ನಾಗಲಿ ಮಾಡದವರು.

ರೌಪ್ಯಸುವರ್ಣವನು ಮೃತ್ಯುಕೆಯೆಂದು...—ಬೆಳ್ಳಿ ಬಂಗಾರಗಳನ್ನು ಮಣಿಗೆ ಸಮ ವೆಂದು ಕಾಣಿವರು.



ಶಂಕರಾಭರಣ

ಆದಿ

ಮಾರುತವತಾರನಿತ ನಮ್ಮ ಗುರು ಕಾಣಿರೋ
ಭಾರತಿಯ ರಮಣನೇ ಮೂಲಗುರು ಕಾಣಿರೋ

೪

ಸಂತತಿ ಸಹಿತ ರಾವಣಬಲವ ತರಿದ
ಹೊಂತಕಾರಿ ಹನುಮಂತ ನಮ್ಮ ಗುರು ಕಾಣಿರೋ
ಅಂತಕೆನ ಪುರಿಗೆ ಕೌರವರನು ಕಳುಹಿದ
ವಂಧದೊಳು ಭೀಮಸೇನ ಮೂಲಗುರು ಕಾಣಿರೋ

೫

ಯತಿರೂಪಿನಲಿ ಬಂದು ಶ್ವೇತ ಮೇಲೆ ನಿಂದು ದು
ರ್ವತವ ಖಂಡಿಸಿದಾತ ನಮ್ಮ ಗುರು ಕಾಣಿರೋ
ಶ್ರುತಿಗೆ ಸಮ್ಮತವಾದ ಮತವ ಸಾತ್ಯಾಗಿಸಿ ಮುಕ್ತಿ
ಪಥವ ತೋರಿಸಿದಾತ ಮೂಲಗುರು ಕಾಣಿರೋ

೬

ಹೀಮ ಭೂಮಿಯ ಕಾಮಿನಿಯ ವಾರ್ತವನುಳಿದು ನಿ
ಶ್ವೇಮನೇನಿಸಿದಾತ ನಮ್ಮ ಗುರು ಕಾಣಿರೋ
ರಾಮಚಂದ್ರ ಪ್ರರಂದರವರಲನ ದಾಸರಾದ
ಶ್ರೀಮಧ್ವಾಚಾರ್ಯರೆ ನಮ್ಮ ಗುರು ಕಾಣಿರೋ

೭

ಮಾರುತವತಾರ—ಮಾರುತನ ಅವತಾರ.

ಸಂತತಿ ಸಹಿತ—ರಾವಣನ ಒಬ್ಬ ಮಗನಾದ ಅಕ್ಷಯಕುಮಾರನನ್ನ ತಾನೇ ಹೊಂದು,
ಇನ್ನೊಬ್ಬ ಮಗನಾದ ಇಂದ್ರಜಿತ್ತಿನ ಸಾಮಿಗೆ ನೆರವಾದವನು.

ಹೊಂತಕಾರಿ—ನಾನಾ ಉಪಾಯಗಳನ್ನು ಬಲ್ಲವನು.

ಅಂತಕೆನ ಪುರಿಗೆ—ಯಾವನ ಪಟ್ಟಣಕ್ಕೆ.

ಹೀಮ ಭೂಮಿಯ ಕಾಮಿನಿಯ ವಾರ್ತವನುಳಿದು—ಹೊನ್ನು, ಮಣ್ಣ, ಹೆಣ್ಣು
ಇವುಗಳ ಗುಂಪಿನಿಂದ ದೂರವಾಗಿದ್ದು.

ಅನಂದಚ್ಯಾರವಿ

ವಿಕ

ಇದಿರಾತ್ಮರೋ ಗುರುವೇ ಸಮರಾತ್ಮರೋ

ವ

ಮದನಜನಕ ಶ್ರಯ ಗುರು ಮಧ್ಯರಾಯಾ

ಅ

ಸನ್ನತ ಮಹಿಮ ಪ್ರಸನ್ನವದನ ನಿನ
 ಗನ್ಯನಲ್ಲವೋ ನೀ ಎನ್ನ ರಕ್ಷಿಸಬೇಕೋ
 ನಿನ್ನ ನೋಡಿದವರು ಧನ್ಯರಾಗುವರು
 ಎನ್ನ ದರ್ಯಾಮೂರ್ತಿ ಮನ್ಮಿಸಿ ನೋಡೋ

ಱ

ದುರ್ಜನರನು ಗರ್ಜನದಿಂದ ಓಡಿಸಿ
 ಸಜ್ಜನರನು ಸಂರಕ್ಷಿಸಿದಾತನೆ
 ಈ ಜಗದಲ್ಲಿ ಮಧ್ಯಗೇಹರ ಪತ್ತಿಯ
 ಪೂಜ್ಯ ಜರರದಲ್ಲಿ ಜನಿಸಿದ ಧೀರ

೨

ವೇದಶಾಸ್ತ್ರಗಳಿಂದ ಮಾಲಿಗಳೆ ಖಿಂಡಿಸಿ
 ಸಾಧಿಸಿ ಹರಿಯೆ ಸರ್ವೋತ್ತಮನೆಂತಿಂದು
 ಮೋದಭರಿತವಾದ ದಿವ್ಯಶಾಸ್ತ್ರವ ಮಾಡಿದ
 ಮೋದ ತೀರ್ಥ ಪುರಂದರವಿರ್ತಲ ದಾಸ

೩

ಇದಿರಾತ್ಮರೋ—ನಿನ್ನ ಮುಂದೆ ನಿಲ್ಲಬಲ್ಲವರು ಯಾರು ; ನಿನಗೆ ಯಾರೂ ಎಣಿ
 ಯಿಲ್ಲ, ಸರಿಸಾಟಿಯಿಲ್ಲ.

ಮಾರಜನಕಶ್ರಯ—ಮನ್ಯಧನ ತಂದೆಯಾದ ನಾರಾಯಣನಿಗೆ ಶ್ರಯನಾದವನೇ.

ನಿನಗನ್ಯನಲ್ಲ—ನೀನು ನನ್ನ ಮುಖ್ಯಪಾರಣನಾಗಿ ನಮ್ಮೊಳಗೇ ಇರುವೆಯಾದ್ದರಿಂದ
 ನಾನು ನಿನಗೆ ಬೇರೆಯವನಲ್ಲ ; ನಿನ್ನ ಆಶ್ರತನೇ.

ಮನ್ಮಿಸಿ—ನಿನ್ನವನೆಂಬ ಅಭಿಮಾನದಿಂದ.

ಮಧ್ಯಗೇಹರ ಪತ್ತಿಯ—ಶಿವಬೇಳ್ಳ (ರೌಪ್ಯಮೀಠ) ಎಂಬ ಗ್ರಾಮದಲ್ಲಿ ಪಾಜಕ
 ವೆಂಬೆಡೆಯಲ್ಲಿ ನಡ್ಡಂತಿಲ್ಲಾಯವೆಂಬ ತುಳುಮನೆತನಕ್ಕೆ ಸೇರಿದ ಬಾರಹ್ಕಣನ

ಮಂಗನಾಗಿ ಮಧ್ಯಾಚಾರ್ಯರು ಹೆಟ್ಟಿದರು. ನೆಡ್ಡೆ ಅತಿಲ್ಲಾಯ ಎಂಬ ತಂತ್ರಂ
ಮಾತನ್ನು ಸಂಸ್ಕೃತದಲ್ಲಿ ‘ಮಧ್ಯಗೋಹ’ವೆಂದು ಮಾಡಿದ್ದಾರೆ. ಇದು
ವ್ಯಕ್ತಿನಾವಂಪಲ್ಲ, ಕುಲನಾಮು. ಇವರ ದಿಟ್ಟಾದ ಹೆಸರೇನೊಂದೆ ತಿಳಿಯಂದು.
ಮಾಯಿಗಳ—ವರಾಯಾವಾದವನ್ನು ಹಿಡಿದವರ.

ಮೋದತೀಥ—ಮಧ್ಯಾಚಾರ್ಯರಿಗೆ ‘ಅನಂದತೀಥ’ರೆಂದೂ ಹೆಸರಿದೆ ; ಇಲ್ಲಿನ
ಅನಂದವನ್ನು ಮೋದವೆಂದು ಪರ್ಯಾಯವಾಗಿ ಒಕ್ಕೆಣಿಸಿದ್ದಾರೆ.



ಕಲಾಳಣೆ

ಅಟ್ಟ

ಗುರುರಾಯರ ನಂಬಿರೋ ಮಾರುತಿಯೆಂಬ
ಗುರುರಾಯರ ನಂಬಿರೋ

ಪ್ರ

ಗುರುರಾಯರ ನಂಬಿ ಬಿಡದೆ ಯಾವಾಗಲು
ದುರಿತವ ಕಳಿದು ಸದ್ಗುತ್ತಿಯ ಪಡೆವರೆಲ್ಲ

ಅ

ವನೆಧಿಯ ಮನೋವೇಗದಿ ಲಂಭುಸಿ ಮಹಿ
ತನುಚೆ ಶೋಕವ ತರಿದು
ವನವ ಬೇರೊಡನೆ ಕಿತ್ತೀಡಾಡಿ ಎದುರಾದ
ದನುಜರ ಸದೆದು ಲಂಕೆಯು ತನ್ನ ಸಮಗಿತ್ತು

೦

ಕೌರವ ಬುಕ ಹಿಡಿಂಬ ಕೀಚಕರೆಂಬಿ
ದುರುಳ ಸಂತತಿ ನೆಗ್ನೂತ್ತಿ
ಫೋರಪಾತಕಿ ದುಶ್ಯಾಸನನ ರಕುತವ
ಹೀರಿ ಮುದದಿ ಮುರವೈರಿಯ ಭಜಿಸಿದ

೨

ಜೀವೇಶರೋಂದೆಂಬುವ ದುವಾದಿಯ ಅ
ಭಾವ ಶಾಸ್ತ್ರಗಳೋಡಿಸಿ
ಕೋವಿದರಿಗೆ ಸದಾಭೃತ್ತಾ ತೋರಿದ
ದೇವ ಪುರಂದರವಿರಲ ಸೇವಕರಾದ

೩

[ಸಮುದ್ರವನ್ನು ಲಂಭುಸಿ ದುಷ್ಪದಾನವರನ್ನು ಸದೆದು ಲಂಕೆಯನ್ನು ವಿಭೀಷಣಾನಿಗೆ ಕೊಡಿಸಿದ ಅಂಜನೇಯ, ಕೌರವ ದುಶ್ಯಾಸನ ಹಿಡಿಂಬ ಕೀಚಕ ಮೂದಲಾದ ದುಷ್ಪರ ಮೇಲೆ ದಾಳ ಮಾಡಿದ ಭೀಮ, ದುವಾದಿಗಳ ದುವಾಭ್ಯಾಸಗಳ ದಾಳಿಯನ್ನು ದುರಿಸಿ ಸದಾಭೃತ್ತವನ್ನು ಬರೆದ ಮಧ್ಯ ಮೂನಾ ಇವರು ಮೂವರ ಗುರಿಯೂ ಒಂದೇ ಆಗಿತ್ತುಂಬ ಭಾವ ಈ ಕೀರ್ತನೆಯಲ್ಲಿ ವ್ಯಕ್ತಗೊಂಡಿದೆ.]

ವನಧಿ—ನೀರಿನ (ವನ) ನೆಲೆ (ಧಿ), ಸಮುದ್ರ.

ಮಂಟ ತನುಚೆ—ಸೀತೆ.

ತರಿದು—ಹೋಗಲಾಡಿಸಿ.

ವನವ—ಲಂಕೆಯಲ್ಲಿ ಅರಸನ ಉದ್ದಾನವಾಗಿದ್ದ ಅಶೋಕವನವನ್ನು.

ತನ್ನ ಸವಿಗೆ—ವಿಭೀಷಣಿಗೆ ; ಲಂಕಾರಾಜ್ಯದ ಅಧಿಪತ್ಯವು ಅವನಿಗೆ ದೊರಕುವಂತೆ ಮಾಡಿದ.

ನೆಗ್ಗೊತ್ತಿ—ಹಾಳೆಮಾಡಿ.

ಫೋರಪಾತಕ—ತುಂಬಿದ ಸಭೆಯಲ್ಲಿ ದ್ವಾರಾಪದಿಯ ಮಾನಭಂಗಮಾಡಲು ಯಂತ್ರಿ ಸಿದ್ಧು ದುಃಶಾಸನನ ಫೋರಪಾತಕ.

ಮುರವೈರಿ—ಮುರನೆಂಬ ರಾಕ್ಷಸನನ್ನು ಕೊಂಡ ಕೃಷ್ಣ.

ಜೀವೇಶರೋಂದೆಂಬುವ—ಜೀವಾತ್ಮ ಪರಮಾತ್ಮರಲ್ಲಿ ಭೇದವಿರದೆಂಬ.

ದುವಾದಿರಂಭಾವಶಾಸ್ತ್ರಗಳೋಡಿಸಿ—ಕುಯುಕ್ತಿಯ ವಾದಿಗಳ ಅಭಾವಶಾಸ್ತ್ರ ಗಳನ್ನು (ಪರಮಾತ್ಮನೆಂಬ ತತ್ತ್ವವೇ ಬೇರೆಯಾಗಿ ಇರದೆಂಬುದು ಅಭಾವ ಶಾಸ್ತ್ರ, ಶಾಸ್ತ್ರಸಿದ್ಧಾಂತ) ಖಿಂಡಿಸಿ.

ಕೋವಿದರಿಗೆ—ತಿಳುವಳಿಕೆಯಾಳ್ಳಿ ವರಿಗೆ.

ಸದ್ಯಾಪ್ತವ—ಬಾದರಾಯಣರ ಅಶಯವನ್ನು ಸರಿಯಾಗಿ ತಿಳಿಸುವ ಭಾಪ್ತವನ್ನು.



ಕಾಂಪೋಡಿ

ರೂಪಕ

ಮುಖ್ಯಪ್ರಾಣ ಎನ್ನ ಮೂಲಗುರುವೆ

ಪ

ರಕ್ತಸಾಂತಕ ಶ್ರೀ ರಾಮನ ನಿಜ ದಾಸ

ಅ

ತಂದೆ ನೀನೆ ಎನ್ನೆ ತಾಯಿ ನೀನೆ ಎನ್ನೆ ಬಂಧು ನೀನೆ ಎನ್ನೆ ಬಳಗ ನೀನೆ
ಎಂದೆಂದಿಗೂ ನಮ್ಮೆಲ್ಲರ ರಕ್ತಪನು ನೀನೆ

ಱ

ತಾತ ನೀನೆ ಎನ್ನೆ ಕರ್ತ್ವ ನೀನೆ ಎನ್ನೆ
ವಿತ್ತ ನೀನೆ ಎನ್ನೆ ವಿಭವ ನೀನೆ
ಸತ್ಯ ನೀನೆ ಸದಾಚಾರವು ನೀನೆ

ಉ

ಸುಖವು ನೀನೆ ಎನ್ನೆ ಸುಲಭ ನೀನೇ
ಏಕಾಂತ ಶ್ರೀ ಪ್ರರಂದರವಿಶಲನ ಭಕ್ತತ ನಿಜದಿ ನೀನೇ

ಇ

ಮೂಲಗುರು—ತಮ್ಮ ದೀಕ್ಷಾಗುರುಗಳಾದ ವ್ಯಾಸರಾಯಸ್ವಾಮಿಗಳ ಗುರು
ಪರಂಪರೆಗೆ ಮೂಲರಾದವರು, ಮಧ್ಯಾಚಾರ್ಯರು.

ರಕ್ತಸಾಂತಕ—ರಾಜಾನನ್ನ ಸಂಹರಿಸಿದ.

ತಂದೆ ನೀನೆ ..—‘ಗುರುಮಾರ್ತಾ ಗುರುಃ ಪಿತಾ ಗುರುರೇವ ಸ್ವಭಾಂಧವಾಃ’
ಎನ್ನ ವ್ಯಾಪಕ ಭಾಯಿ.

ಕರ್ತ್ವ—ನನ್ನಿಂದ ಕೆಲಸಮಾಡಿಸುವ ಪೇರಕ ; ನನ್ನೊಳಗಿದ್ದ ಕೆಲಸವನ್ನ ಮಾಡಿ
ಸುವ ತತ್ತ್ವಾಧಿಮಾನಿ.

ವಿತ್ತ—ಹಣ, ಸಂಪತ್ತು.

ಏಕಾಂತ ಶ್ರೀಪ್ರರಂದರವಿಶಲನ ಭಕ್ತತ—ಶ್ರೀ ಪ್ರರಂದರವಿಶಲನ ಏಕಾಂತ ಭಕ್ತ
ಎಂದು ಅನ್ವಯ. ಮೌದಲ ಎರಡು ಕ್ಷೇಗಳಲ್ಲಿ ನಿತ್ಯರಾದ, ಮುಕ್ತರಾದ
ಲಷ್ಟೇನಾರಾಯಣರಿದ್ದು, ಮೂರನೆಯ ಕ್ಷೇಯಲ್ಲೇ ವಾಯುವು ಜೀವೋ
ತ್ವಮನಾಗಿ ಇರುವದರಿಂದ ಅವರೊಂದಿಗೆ ನೇರವಾದ ನೆಂಟುಕ್ಕವನು.
ಉಳಿಬೆಲ್ಲ ದೇವತೆಗಳೂ ಜೀವರೂ ವಾಯುವಿನ ಮೂಲಕವೇ ವಿಷ್ಣುಪ್ರಸಾದ
ವನ್ನ ಗಳಿಸಿಕೊಳ್ಳುವರು.

ಸೌರಾಪ್ತಿ	ಅಟ್ಟಿ
ನೇನೆವೇನು ಅನುದಿನ ನಿಮ್ಮ ಮಹಿಮೆಯನು ಮಧ್ಯರಾಯಾ	ಒ
ಸನಕಾದಿ ವುನಿವ್ಯಂದ ಸೇವಿತ ವಾದಾಬ್ಜ ಮಧ್ಯರಾಯಾ	ಅ
ಕಲಿಪಲದಿಂ ಜ್ಞಾನ ಕಲುಷಿತವಾಗಲು ಮಧ್ಯರಾಯಾ ನಳಿನಾಕ್ಷನಾಜ್ಞಾದಿ ಇಳೀಯೋಳಗುದಿಸಿದೊ ಮಧ್ಯರಾಯಾ	ಒ
ಗೋವಿತ್ತೆ ವಿಪ್ರಗೆ ನಿರುತ ಹೋಕ್ಕೆವನಿತ್ತೆ ಮಧ್ಯರಾಯಾ ಜೀವೇಶರೋಂದೆಂಬ ಮತವ ಭೇದಿಸಿದೆ ಮಧ್ಯರಾಯಾ	ಎ
ಸೂತ್ರಾರ್ಥಗಳನ್ನೆಲ್ಲ ವೇತ್ಯಗಳಿಗೆ ತಿಳಿ ಮಧ್ಯರಾಯಾ ಶಾಸ್ತ್ರದ ತಾತ್ಪರ್ಯ ಪ್ರಕರಣ ರಚಿಸಿದೆ ಮಧ್ಯರಾಯಾ	ಇ
ಸುಜನರ ಹೃದಯದಿ ಸೇರಿದ್ದ ತಮಿಗೆ ಮಧ್ಯರಾಯಾ ನಿಜಜ್ಞಾನ ರವಿಯಂತೆ ಕರಣವ ಹರಡಿದೆ ಮಧ್ಯರಾಯಾ	ಉ
ವಾಯಸದೇವರಿಗಳಿವಂದಿಸಿ ಬದರಿಯಲ್ಲಿ ಮಧ್ಯರಾಯಾ ಶ್ರೀತ ಪುರಾದರವಿತಲ ದಾಸನಾದೆ ಮಧ್ಯರಾಯಾ	ಇ

ನಳಿನಾಕ್ಷನಾಜ್ಞಾದಿ—ವಿಷ್ಣುವಿನ ಅಣಾತಿಯಂತೆ.

ಗೋವಿತ್ತೆ ವಿಪ್ರಗೆ...—ಮಧ್ಯಾಚಾರ್ಯರು ಮಗುವಾಗಿದ್ದಾಗ ಅವರ ಸಲುವಾಗಿ
ಹಾಲನ್ನು ಒದಗಿಸಲು ಪೂರ್ವಾಲಯದ ಬಲ್ಲಾಳರು ವಿಧಾನಚಾರ್ಯರ
ತಂದೆಗೆ ಹಸುಪ್ರೋಂದನ್ನು ಕೊಟ್ಟಿರೆಂದೂ ಅದರ ಫಲವಾಗಿ ಅವರಿಗೆ ಮುಕ್ತಿ
ದೊರಕಿತೆಂದೂ ಕತೆ (ಮಧ್ಯವಿಜಯ, 2ನೇ ಸರ್ಗ, 30).

ಚೀವೇಶರೋಂದೆಂಬ...—ಚೀವಾತ್ಮನಿಗೂ ಪರಮಾತ್ಮನಿಗೂ ಭೇದವಿರದು ಎಂಬ
ಸಿದ್ಧಾಂತವನ್ನು ಶಿಂಡಿಸಿದೆ.

ಕಾಂಚೋದಿ

ರೂಪಕೆ

ಮುಖ್ಯವಾರಣ ಎನ್ನ ಮೂಲಗುರುವೆ

ಪ್ರ

ರಕ್ತಸಾಂತಕ ಶ್ರೀ ರಾಮನ ನಿಜ ದಾಸ

ಅ

ತಂದೆ ನೀನೆ ಎನಗೆ ತಾಯಿ ನೀನೆ ಎನಗೆ ಬಂಧು ನೀನೆ ಎನಗೆ ಬಳೆಗ ನೀನೆ
ಎಂದೆಂದಿಗೂ ನಮ್ಮೆಲ್ಲರ ರಕ್ತವನು ನೀನೆ

ಂ

ತಾತ ನೀನೆ ಎನಗೆ ಕರ್ತೃ ನೀನೆ ಎನಗೆ
ವಿತ್ತ ನೀನೆ ಎನಗೆ ವಿಭವ ನೀನೆ
ಸತ್ಯ ನೀನೆ ಸದಾಚಾರವು ನೀನೆ

ಉ

ಸುಖಿವು ನೀನೆ ಎನಗೆ ಸುಲಭ ನೀನೇ
ಏಕಾಂತ ಶ್ರೀ ಪುರಂದರವಿರಲನ ಭಕ್ತತ ನಿಜದಿ ನೀನೇ

ಇ

ಮೂಲಗುರು—ತಮ್ಮ ದೀಕ್ಷಾಗೇರುಗಳಾದ ವ್ಯಾಸರಾಯಸ್ವಾಮಿಗಳ ಗುರು
ಪರಂಪರೆಗೆ ಮೂಲರಾದವರು, ಮಧ್ಯಾಚಾರ್ಯರು.

ರಕ್ತಸಾಂತಕ—ರಾಜಣನಮ್ಮ ಸಂಹಾರಿಸಿದ.

ತಂದೆ ನೀನೆ ..—‘ಗುರುಮಾರ್ತಾ ಗುರುಃ ಪಿತಾ ಗುರುರೇವ ಸ್ವಾಂಧವಾಃ’
ಎನ್ನ ಪುದರ ಭಾಯಿ.

ಕರ್ತೃ—ನನ್ನಿಂದ ಕೆಲಸಮಾಡಿಸುವ ಪ್ರೇರಕ ; ನನ್ನೊಳಗಿದ್ದ ಕೆಲಸವನ್ನ ಮಾಡಿ
ಸುವ ತತ್ವಾಧಿಮಾನಿ.

ವಿತ್ತ—ಹಣ, ಸಂಪತ್ತು.

ಏಕಾಂತ ಶ್ರೀಪುರಂದರವಿರಲನ ಭಕ್ತತ—ಶ್ರೀ ಪುರಂದರವಿರಲನ ಏಕಾಂತ ಭಕ್ತ
ಎಂದು ಅನ್ವಯ. ಹೊದಲ ಎರಡು ಕ್ಷೇಗಳಲ್ಲಿ ನಿತ್ಯರಾದ, ಮುಕ್ತರಾದ
ಲಕ್ಷ್ಮೀನಾರಾಯಣಿದ್ದ, ಮೂರನೆಯ ಕ್ಷೇಯಲ್ಲೇ ವಾಯುವು ಜೀವೋ
ತ್ತಮನಾಗಿ ಇರುವುದರಿಂದ ಅವರೂಂದಿಗೆ ನೇರವಾದ ನೆಂಟಳ್ಳವನು.
ಉಳಿದೆಲ್ಲ ದೇವತೆಗಳೂ ಜೀವರೂ ವಾಯುವಿನ ಮೂಲಕವೇ ವಿಷ್ಣುಪ್ರಸಾದ
ವನ್ನ ಗಳಿಕೊಳ್ಳುವರು.

ಸೌರಾಹ್ನಿ	ಅಟ್ಟ
ನೇನೆವೇನು ಅನುದಿನ ನಿಮ್ಮ ಮಹಿಮೆಯನು ಮಧ್ಯರಾಯಾ ಪ	
ಸನಕಾದಿ ಮುನಿಪೃಂದ ಸೇವಿತ ಪಾದಾಭ್ರ ಮಧ್ಯರಾಯಾ ಅ	
ಕಲಿಮಲದಿಂ ಜ್ಞಾನ ಕಲುಷಿತವಾಗಲು ಮಧ್ಯರಾಯಾ ನಾಳಿನಾಳ್ಕಿನಾಳ್ಕಿ ಇಳಿಯೋಳಿಗುದಿಸಿದೂ ಮಧ್ಯರಾಯಾ ರ	
ಗೋವಿತ್ತ ವಿಪ್ರಗೆ ನಿರುತ ವೋಕ್ಕವನಿತ್ತ ಮಧ್ಯರಾಯಾ ಜೀವೇಶರೋಂದೆಂಬ ಮತವ ಭೇದಿಸಿದೆ ಮಧ್ಯರಾಯಾ ಉ	
ಸೂತ್ರಧರ್ಗಳನ್ನಲ್ಲ ಹೇತ್ತಿಗಳಿಗೆ ತಿಳಿ ಮಧ್ಯರಾಯಾ ಶಾಸ್ತ್ರದ ತಾತ್ಪರ್ಯ ಪ್ರಕರಣ ರಚಿಸಿದೆ ಮಧ್ಯರಾಯಾ ಇ	
ಸಂಜನರ ಹೃದಯದಿ ಸೇರಿದ್ದ ತಮಿಗೆ ಮಧ್ಯರಾಯಾ ನಿಜಚ್ಛಾನ ರವಿಯಂತೆ ಕಿರಣವ ಹರಡಿದೆ ಮಧ್ಯರಾಯಾ ಉ	
ವಾಸದೇವರಿಗಳಿವಂದಿಸಿ ಬದರಿಯಲಿ ಮಧ್ಯರಾಯಾ ಶ್ರೀತ ಪುರಂದರವಿರಲ ದಾಸನಾದೆ ಮಧ್ಯರಾಯಾ ಇ	

ನಾಳಿನಾಳ್ಕಿನಾಳ್ಕಿ ದಿ—ವಿಮ್ಮಿನ ಆಣತಿಯಂತೆ.


ಗೋವಿತ್ತ ವಿಪ್ರಗೆ...—ಮಧ್ಯಾಚಾರ್ಯರು ಮಗುವಾಗಿದ್ದಾಗೆ ಅವರೆ ಸಲುವಾಗಿ ಹಾಲನ್ನು ಒದಗಿಸಲು ಪೂರ್ವಾಲಯದ ಬಲ್ಲಾಳರು ಮಧ್ಯಾಚಾರ್ಯರ ತಂದೆಗೆ ಹಸುವೊಂದನ್ನು ಕೊಟ್ಟಿರೆಂದೂ ಅದರ ಫಲವಾಗಿ ಅವರಿಗೆ ಮುಕ್ತಿ ದೊರಕಿತೆಂದೂ ಕತೆ (ಮಧ್ಯವಿಜಯ, 2ನೇ ಸರ್ಗ, 30).

ಜೀವೇಶರೋಂದೆಂಬ...—ಜೀವಾತ್ಮನಿಗೂ ಪರಮಾತ್ಮನಿಗೂ ಭೇದವಿರದು ಎಂಬ ಸಿದ್ಧಾಂತವನ್ನು ಖಿಂಡಿಸಿದೆ.

ಸೂತ್ರಾರ್ಥಗಳನ್ನೆಲ್ಲ—ಬಾದರಾಯಣರು ರಚಿಸಿದ, ವೇದಾಂತದ ನ್ಯಾಯಪ್ರಸ್ಥಾನವೆನಿಸಿದ, ಬ್ರಹ್ಮಸೂತ್ರಗಳಿಗೆ ಭಾಷ್ಯವನ್ನು ಬರೆದಾ, ತಿಳಿಯಬೇಕೆಂಬ ಬಯಕೆಯುಳ್ಳವರಿಗೆ (ವೇತ್ನ, ಜಿಜ್ಞಾಸು) ತಿಳಿಸಿದೆ

ಶಾಸ್ತ್ರದ ತಾತ್ಪರ್ಯ ಪ್ರಕರಣ—ಶಾಸ್ತ್ರಗ್ರಂಥಗಳು (ಬ್ರಹ್ಮಸೂತ್ರಭಾಷ್ಯ, ಅನುವಾಯಿಖಾನ, ಅಣುಭಾಷ್ಯ, ನ್ಯಾಯವಿರಣ), ತಾತ್ಪರ್ಯಗ್ರಂಥಗಳು (ಭಾರತತಾತ್ಪರ್ಯ ನಿಣಣಯ, ಗೀತಾತಾತ್ಪರ್ಯ ನಿಣಣಯ, ಭಾಗವತತಾತ್ಪರ್ಯ ನಿಣಣಯ), ಪ್ರಕರಣಗ್ರಂಥಗಳು (ವಿಷ್ಣುತತ್ವ ವಿನಿಣಣಯ, ತತ್ತ್ವಸಂಖ್ಯಾನ ಮೊದಲಾದ ಹತ್ತು).

ತಮಿಸಿಗೆ—ಕತ್ತಲೆಗೆ, ಅಜ್ಞಾನ, ಅನ್ಯಧಾಜ್ಞಾನ, ಸಂಶಯ, ಭಾರಂತಿ ಮೊದಲಾದುವು. ಬದರಿಯಲಿ—ಮಧ್ಯಾಚಾಯರು ‘ಹಿಮಾಲಯದ ಬದರಿಕಾಶ್ರಮಕ್ಕೆ ಪ್ರಯಾಣ ಮಾಡಿ, ಅಲ್ಲಿ ಹಿರಿಯ ಬದರಿ ಎಂಬಲ್ಲಿ ವೇದವ್ಯಾಸರನ್ನು ಕಡು ಅವರಿಂದ ಆಳ್ಳಷ್ಟಪ್ತರಾಗಿ ಬ್ರಹ್ಮಸೂತ್ರಭಾಷ್ಯವನ್ನು ರಚಿಸಿದರೆಂದು ‘ಮಧ್ಯವಿಜಯ’ ಗ್ರಂಥದಲ್ಲಿ ಹೇಳಿದೆ (ಅರನೆಯ ಸರ್ಗ)



ಶಂಕರಾಭರಣ

ಒಟ್ಟೆ

ಮಂಡ್ರರಾಯೂ ಗುರು ಮಂಡ್ರರಾಯೂ
ಮಂಡ್ರರಾಯೂ ಗುರು ಮಂಡ್ರರಾಯೂ

೪

ರಾಮಾವತಾರದಲೋಪೇ ಮಂಡ್ರರಾಯೂ
ಆ ಮಹಾ ಹನುಮನಾದೆ ಮಂಡ್ರರಾಯೂ
ವಾಮಮುಷ್ಟಿಲಿ ರಾವಣನ ಗೀರಿದೆ ಮಂಡ್ರರಾಯೂ
ಕಾಮಿತಾಧ್ರ ಸುರಿಗಿತ್ತೇ ಮಂಡ್ರರಾಯೂ

೫

ಕೃಷ್ಣವತಾರದೋಷೋಪೇ ಮಂಡ್ರರಾಯೂ
ದುಷ್ಪತುಲಕೆ ಭೀಮನಾದೆ ಮಂಡ್ರರಾಯೂ
ಕುಟ್ಟಿದೆ ಕಾರವರನ್ನೆಲ್ಲ ಮಂಡ್ರರಾಯೂ ಶ್ರೀ
ಕೃಷ್ಣನ ಶ್ರೀತಿಯ ಪಡೆದೆ ಮಂಡ್ರರಾಯೂ

೬

ಧರೆಯೋಳು ಯತ್ತಿಯಾಗಿ ಜನಿಸಿದೆ ಮಂಡ್ರರಾಯೂ
ಗುರುವಾಸರ ಹಿತವ ಪಡೆದೆ ಮಂಡ್ರರಾಯೂ
ದಂರುಳ ವಾಯ್ವಮತವ ಮುರಿದೆ ಮಂಡ್ರರಾಯೂ
ಪುರಂದರವಿಶಲನ ದಾಸನಾದೆ ಮಂಡ್ರರಾಯೂ

೭

[ಇದರಲ್ಲಿ ಹಸುಮ-ಭೀಮ-ಮಂಡ್ರರೆಂಬ ಅವತಾರತ್ರಯದ ವರ್ಣನೆಯಿದೆ.
ರಾಮಾವತಾರದಲ್ಲಿ ಹನುಮಂತನಾಗಿ ರಾಮನ ಶ್ರೀತಿಯನ್ನೂ, ಕೃಷ್ಣವತಾರದಲ್ಲಿ
ಭೀಮನಾಗಿ ಕೃಷ್ಣನ ಶ್ರೀತಿಯನ್ನೂ, ಕೆಲಿಯು ಗದಲ್ಲಿ ಮಧುಭಾಯರಾಗಿ
ನಾರಾಯಣನ ಅವತಾರವೇ ಆದ ವೇದವಾಸರ ಶ್ರೀತಿಯನ್ನೂ ಪಡೆದುಕೊಂಡರೆಂದು
ತಾತ್ಪರ್ಯ.]

ವಾಮಮುಷ್ಟಿಲಿ...—ರಾಮರಾವಣಿಗೆ ನಡೆದ ಯಂಡ್ರಸಂದರ್ಭದಲ್ಲಿ ರಾವಣನನ್ನು
ತನ್ನ ಎಡಗೇ ಮುಷ್ಟಿಲಿಂದ ಹೊಡೆದು ಅವನು ತತ್ತ್ವರಿಸುವಂತೆ ಮಾಡಿದನು.
ಕಾಮಿತಾಧ್ರ...—ದೇವತಗಳಿಗೆ ಶ್ರಿಯವಾಗಿದ್ದ ರಾವಣವಧೆಯನ್ನು ರಾಮನಿಂದ

ಮಾಡಿಸಿದವನು ಹನುಮಂತ; ಸೀತೆಯ ಸುಳಂಹನ್ನು ಪಡೆದುಕೊಂಡು ರಾವಣನ ಸುದ್ದಿಯನ್ನು ರಾಮನಿಗೆ ತಂದವನು.

ಗುರುವಾಯ್ಸರ ಹಿತವ...—ಉತ್ತರ ದೇಶದ ಯಾತ್ರೆ ಮಾಡಿ ಮಧ್ಯಾಚಾರ್ಯರು ಹಿರಿಯ ಬದರಿಯಲ್ಲಿ ವೇದವಾಯ್ಸರನ್ನು ಕಂಡು ಅವರನ್ನು ಶ್ರೀತಪಡಿಸಿದರೆಂಬ ವಿವರ ಮಧ್ಯವಿಜಯದಲ್ಲಿದೆ.

ಮಾಯಮತವ...—ಜಗತ್ತಲ್ಲವೂ ಮಾಯೆ, ಮಿಥ್ಯೆ ಎಂಬ ವಾದವನ್ನು.



ಸುವ್ಯಾಮಿಟ್ರಿ

ಮಂಧ್ರರಾಯರ ನೇನೆದು ಶುಂಧ್ರರಾಗಿರೋ	ಬ್ರ
ಹೊದ್ದಿ ವೈಷ್ಣವ ಮತವ ಭವಾಭಿ ದಾಟಿರೋ	ಅ
ಉದಯದಲ್ಲಿ ಏಳುವಾಗ ಮುದದಿ ಸ್ಥಾನಮಾಡುವಾಗ ಒದಗಿ ನಿತ್ಯಕರ್ಮಗಳನು ನಡೆಸುವಾಗ ಹೃದಯದಲ್ಲಿ ಬೀಜಾಕ್ಷರ ಹಂತರ್ಗಳನು ಜಪಿಸುವಾಗ ಸದಮಲಾನಂದ ಹನುಮನನ್ನ ನೇನೆಯಿರೋ	ಎ
ಕಾಮವಿಲ್ಲದ ಹರಿಯ ಪೂಜೆ ವೈಶ್ವದೇವ ಮಾಡುವಾಗ ಪ್ರೇಮದಿ ವೈಷ್ಣವೋತ್ತಮರ ಅರ್ಚಿಸುವಾಗ ಆ ಮಹಾ ಭಕ್ತ್ಯಾಭೋಜ್ಯ ಆರೋಗಣ ಮಾಡುವಾಗ ನೇಮಾದಿಂದ ಕೌರವಾಂತಕ ಭೀಮಸೇನನ ನೇನೆಯಿರೋ	ಉ
ಕರಗಳನು ತೊಳೆದು ತೀರ್ಥ ತುಳೆಸೀದಳವನೀಯುವಾಗ ಪರಿಪರಿಯ ಪ್ರಪ್ನ ಏಳ್ಳು ಅರ್ಪಿಸುವಾಗ ಸರುವರಂತಯಾರ್ಥಿ ನಮ್ಮ ಪರಮಗುರು ಮಧ್ಯಾಂತರಾತ್ಮಕ ಸಿರಿ ಪ್ರರಂದರವಿರ್ಲಾಗೆ ಸಮರ್ಪಣೆ ಮಾಡಿರೋ	ಇ

ಹೊದ್ದಿ—ಹೊಂದಿ, ಪಡೆದುಕೊಂಡು.


ಸದಮಲಾನಂದ—ಸತ್ಯ (ತತ್ತ್ವವಾದಕ್ಕೆ ಅನುಕೂಲವಾದ), ಅಮಲ (ಪ್ರಾಪ್ತಂಚಿಕ ಪ್ರಯೋಜನಗಳು ಯಾವುವೂ ಇರದೆ ಭಗವತ್ತಿಂತಿಯೇ ಉದ್ದೇಶವಾಗಿರುವ)
ಅನಂದ (ಭಗವಂತನ ಸೇವೆಯಲ್ಲಿ ದೂರಕುವ ಸುಖ).

ಕಾಮವಿಲ್ಲದ—ಲೌಕಿಕ ಪ್ರಯೋಜನಗಳ ಅಪೇಕ್ಷೆಯಿಲ್ಲದೆ ; ನಿಷಾಮುವಾದ.

ವೈಶ್ವದೇವ—ಅಚಾರಶೀಲರಾದ ಬಾಹ್ಯಾಂಗಕ್ಕೆ ರು ಮಾಡಬೇಕಾದ ಪಂಚ ಯಜ್ಞಗಳಲ್ಲಿ ಒಂದು : ಏಶ್ವರೇವತಾಗಳಕ್ಕೆ ಸಲ್ಲಿಸುವ ಎಡೆ. ದೇವತಾ ಪೂಜೆಯನಂತರ ಆರೋಗಣೆಯ ಮೊದಲು ನಡೆಯಬೇಕಾದ ವಿಧಿ.

ಸರುವರೆಂತಯಾರ್ಥಿ—ಸವಾರಂತಯಾರ್ಥಿ, ಎಲ್ಲರೆ ಒಳಗೂ ನಿಯಣಾಪುಕನಾಗಿ ಇರುವು.

ಪರಮಾತ್ಮಾ—ದೀಕ್ಷೇಯನ್ನು ಕೊಟ್ಟು ವ್ಯಾಸತೀರ್ಥರು ಗುರುಗಳು ; ಅವರೆ ಪರಂ ಪರೀಯ ಮೂಲಗಂರು ಮಧ್ಯಾಚಾರ್ಯರು. ಅವರ ಅಂತಯಾರ್ಥಿಯಾಗಿರುವ ನಾರಾಯಣ.



ರೇಗುಟ್ಟು

ರಘುಂವೆ

ಮಾತಡೆಳಳಿಗೆ ಒಳ್ಳೆ ಮಾತ ಮಾಧ್ವಮಾತವು
ರಘುಂವೆತಿ ಪೂಜಾ ವಿಧಾನಕೆ ಪಾವನ ಮಾತವು ಪ

ನಾರಾಯಣನ ನಾಮಸ್ತರಣೆ ನಂಬಿದ ಮಾತವು
ಪೇಚ ಪಾರಾಯಣಕೆ ಅನುಕೂಲ ಮಾತವು
ತಾರತಮ್ಯದಿ ಉದ್ಧರಿಸಿ ತ್ಯಾಗಳನೋರೆದ
ಧಾರಿಣಿಸುರರ ಸಂತೋಷದ ಮಾತವು ರ

ಅಕಳೆಂಕ ಶ್ರೀಹರಿಗೆ ಪಜ್ಞಾಂಗಿಯ ಮಾತವು
ಸಕಲ ದೇಶಕ್ಕೆ ಸನ್ಮತವಾದ ಮಾತವು
ಅಕುಟಿಲ ಶುಕ ಸನಕಾದಿ ಮುನೀಂದ್ರರೆ
ನಿಖಿಳ ಕ್ರಿಯ ಪದೇವಿಷ ನಿವಾಲ ಮಾತವು ನಿ

ಸರಸ ಸದ್ಗುಣ ಸತ್ಯ ಸಾತ್ಮ್ವಕವೀ ಮಾತವು
ಗುರು ಶಿಪ್ಪರಿಗೆ ಅನುಕೂಲ ಮಾತವು
ಪರಮಾತ ವಿಂಡಿಸಿ ಪೆಂಡಿತರು ಪೇಚದ
ಪುರಂದರಭಿತಲನ ಮಾತಬೇ ಹನುಮನ ಮಾತವು ಇ

ನಾರಾಯಣನ ನಾಮಸ್ತರಣೆ ನಂಬಿದ ಮಾತವು—ಮಾಧ್ವಸಂಪ್ರದಾಯದಲ್ಲಿ ಭಾಗ
ವತಪಂಥದ ಹರಿನಾಮಸ್ತರಣೆ, ಸಂಕೀರ್ತನಗಳಿಗೆ ಪ್ರಾರ್ಥಸ್ತವಿದೆ.
ಪಾರಾಯಣಕೆ—ಹರಿಯೀ ಪರಮಗತಿ (ಪರ-ಅಯನ) ಎಂದು ನಂಬಿ, ಅವ
ನನ್ನೇ ಆಶ್ರಯಸುವುದು ಪಾರಾಯಣ.
ತಾರತಮ್ಯದಿ...—ದೇವತಾತಾರತಮ್ಯದಿಂದ ಹರಿಸವ್ರೋತ್ತಮತ್ವನ್ನು ಸಮರ್ಥಿಸಿ.
ತ್ಯಾಗಳನೋರೆದ ಧಾರಿಣಿಸುರರ...—ತ್ಯಾಗಿಸ್ತೃತೀತಿಹಾಸಪುರಾಣಾಗಳಿಂದ ಇದನ್ನು
ತಿಳಿಯ ಹೇಳುವ ಬ್ರಾಹ್ಮಣರ.
ಅಕಳೆಂಕ ಹರಿಗೆ ಪಜ್ಞಾಂಗಿಯ—ದೋಷವಿಷಿಂಜಿತನಾದ ಹರಿಗೆ ಪಜ್ಞಗಳ ಉಡಂಗೆ,
ಎಂದರೆ ಭೂಷಣಪಾರ್ಯವಾದುದು.
ಮುದ್ರಾಂಕಿತ—ಭಾಗವತ ಪಂಥದಲ್ಲಿ ದ್ವಾದಶನಾಮಗಳ ಧಾರಣೆ, ಗುರುಮಂತ್ರ,
ತುಳಸಿಮಾಲೆಯ ಧಾರಣೆ ಇವೆಲ್ಲ ಇದ್ದರೂ ತಪ್ತಮುದ್ರಾಂಕನದ ಪದ್ಧತಿ
ಯಿಲ್ಲ ; ಅದು ಮಾಧ್ವಸಂಪ್ರದಾಯದ ವಿಶೇಷ.
ಅಕುಟಿಲ—ದೋಷವನ್ನರಿಯಾದ, ಮಾಯೀಯಿಂದ ದೂರರಾದ.

ಮಂಧ್ಯಮನಿಯೆ ಗುರು ಮಂಧ್ಯಮನಿಯೆ	ಬ
ಮಂಧ್ಯಮನಿ ನಮ್ಮೆಲ್ಲರ ಉದ್ಧರಿಸುವ ಕಾಣೋ	ಅ
ಅಂದು ಹನುಮಂತನಾಗಿ ಬಂದ ರಾಮ ಪದಾರ ವಿಂದದಿ ನೇರೆದು ತುಂಬಿಯಂದದಿ ಶೋಭಿಸಿದ	ರ
ವಿಕಾಂಕವಂತದಿ ಪ್ರಟ್ಟಿ ಕ್ಷೋಣೀಪಾಲಕ ಶಿರೋ ಮಾಣಿಕ್ಯವಾಗಿ ಹರಿಗೆ ಪೂರಣೆಂದೆನಿಸಿಕೊಂಬ	ಎ
ಕಟ್ಟಿಕಡೆಯಲ್ಲಿ ಯೋಗದಿಟ್ಟುನಾಗಿ ಪುರಂದರ ವಿಶ್ವಲಗಾವಾಸವಾದ ಪೆಟ್ಟಿಗೆಯೋಲೊಪ್ಪುವಂಥ	ಷ

ಅಂದು—ತ್ರೇತಾಯುಗದಲ್ಲಿ.

ತುಂಬಿಯಂದದಿ—ದುಂಬಿಯಂತೆ, ಭರಮರದೆಂತೆ (ಹನುಮಂತನನ್ನು ಕುರಿತು).

ವಿಕಾಂಕವಂತದಿ—ಚಂದ್ರವಂತದಲ್ಲಿ.

ಕ್ಷೋಣೀಪಾಲಕ ಶಿರೋಮಾಣಿಕ್ಯವಾಗಿ—ಭಾಮಿಯನ್ನು ಕಾಣಿದುವ ರಾಜರಲ್ಲಿ
ಶ್ರೇಷ್ಠನಾಗಿ (ಭಿಮನನ್ನು ಕುರಿತು).

ಹರಿಗೆ ಪೂರಣ—ಕೃಷ್ಣನಿಗೆ ಸೀರು.

ಕಟ್ಟಿಕಡೆಯಲ್ಲಿ—ಕಲಿಯುಗದಲ್ಲಿ.

ಯೋಗದಿಟ್ಟುನಾಗಿ—ಸಂನ್ಯಾಸಯೋಗದಲ್ಲಿ ಸ್ಥಿರನಾಗಿ ; ಅಷ್ವಾಂಗಯೋಗದಲ್ಲಿ
ಹಿರಿಯನಾಗಿ (ಧೃಷ್ಟಿ).

ವಿಶ್ವಲಗಾವಾಸವಾದ ಪೆಟ್ಟಿಗೆಯೋಲು—ಹರಿಗೆ ನೆಲೆಮನೆಯಾಗುವ ಜ್ಯೇಷ್ಠದಯು.

ಶ್ರೀ ತತ್ತ್ವವಾದ ಮತವ

ಶ್ರೀ ತತ್ತ್ವವಾದ ಮತವಾರ್ಥ ಶಬ್ದಚಂದ್ರಮನ

ಭೂತಳದೂಳಪ್ರತಿಮನೆನಿಷೆ ಶ್ರೀಯತಿವರನ

ಶ್ರೀತಿಯಂ ಭಜಿಸೇ ಇವ್ಯಾಧಿವನು ಸಲ್ಲಿಸುವ ವಾತದೇವನ ಭಜಿಸಿರಯ್ಯ

ಪೆ

ಶ್ರೀಮಾರುತನು ಶ್ರೀತೆಯಲಿ ಹನುಮನೆನಿಷಿಸಿ

ತಾ ಮಹಾದದಿ ಅಂಜನಾದೇವಿ ಗಭ್ರದಿ ಜನಿಸಿ

ರಾಮನ ಪದಾಂಬಾಜವ ಭಜಿಸಿ ಸದ್ಗುಕ್ತಿಯಲಿ ಸ್ವಾಮಿಯಾಜ್ಞೈ ಯನೆ ಕೊಂಡು
ನೇಮದಿಂ ಸಾಗರವ ದಾಟಿ ಲಂಕೆಯ ಪೋಕ್ಕು

ಪ್ರೇಮದಿಂದೊಯ್ಯ ಮುದ್ರಿಕೆಯ ಜಾನಕಿಗೆ ಕೊಟ್ಟು

ಅ ಮಹದ್ವನದ ದನುಜರನೆಲ್ಲ ಮುದಿಸಿದ ಧೀಮಂತನಂ ಭಜಿಸಿರಯ್ಯ

೦

ದ್ವಾಪರದಿ ಮಾರುತನು ಕುಂತಿದಾರಕನೆನಿಸಿ

ದ್ವಾಪರನ ಯುಕ್ತತಿಯಂದುತ್ತ್ವಾಪ್ತಾರಾಗಿದ್ದು

ಪಾಣಿಗಳನಳಿದು ಕೀಚಕ ಜರಾಸಂಧಾದಿ ಭೂಷಾಲಕರನು ತರಿದು

ದೌಪದಿಗೆ ಸೌಗಂಧಿ ಕುಸುಮವನು ತರಪೋಗ

ಲಾ ಪಥದೊಳಳಸುರ ಮಣವಂತ ಕಡನವ ಮಾಡೆ

ಕೋಪದಿಂದವನ ಮುದಿಸಿದನತಿ ಬಲವಂತನಾ ಪುರುಷನಂ ಭಜಿಸಿರಯ್ಯ

೨

ಕಲಿಯುಗವು ಪಾರಪ್ತವಾಗಲು ಮಧ್ಯನಾಮದಿಂ

ದಿಳೆಯೊಳಳವತರಿಸಿ ಸೋಹಂ ಎಂಬ ಶಂಕರನ

ಹುಲುಮತವ ಮುರಿದು ಮೋಕಶಾಸ್ತ್ರವಳಿದು ಮಾಯ್ಯಳ ಗೆಲಿದು

ಪ್ರಳಯ ಭ್ಯೇರವನೆಂಬ ಬಿರುದು ಅವನಿಯ ಮೋಲೆ

ನೆಲೆಗೊಳಿಸಿ ವಿಮ್ಮಾಪರದ್ವಯವೆಂದು ಸುಜನರಿಗೆ

ತಿಳಿಸಿ ಮೂವತ್ತೇಳು ಗ್ರಂಥಗಳ ಸಾಫಿಸಿದ ಅಲವಚೋಧರ ಭಜಿಸಿರಯ್ಯ

೩

ಪ್ರತಿವಾದಿಯೆದುರಾಗಿ ತಲೆಯೆತ್ತದಂತೆ ಸಂ

ತತ್ತ ಧರೆಯೊಳಳದ್ವೈತ ಅಂಕುರಿಸದಂತೆ ಕು

ಶ್ರೀತಮಾದಶಾಸ್ತ್ರಗಳು ಪಲ್ಲವಿಸದಂತೆ ಮಾಯ್ಯಳ ಮತವು ಪೆಚ್ಚದಂತೆ

ಕ್ಷೀತಿಯೊಳೆಗೆ ಶ್ರೀತತ್ವವಾಗಿ ನೆಲಿಸಿಪ್ಪಂತೆ

ಶರುತಿ ಶಾಸ್ತ್ರ ಉಪನಿಷದ್ಗಳು ಸಮ್ಮತಿಪ್ಪಂತೆ

ಮತವ ಸಾಫಿಸಿ ಬದರಿ ಕ್ಷೀತರದಲಿ ನೆಲಿಸಿಪ್ಪ ಯತಿಶ್ರೀಪ್ತರಂ ಭಜಿಸಿರಯ್ಯ

೪

ಪರಮ ವೈಷ್ಣವರತ್ನಗಳನು ಏಂಚಿಪ ಸಾಹಿ
ಪರವಾದಿಗಳ ಗರ್ವ ಮುರಿವ ಪರಿದ ಧಾರ್ಣೆ
ಗುರು ಮಂಡ್ಯಮನಿಯ ಪರಮ ಸಾಮಧ್ಯಕ್ಕೆ ಎಣೆಗಾಣೆ ಲೋಕದೊಳಗೆ
ಹರಮಂಬ್ಯಿಗೆ ತತ್ತ್ವವನು ಬೋಧಿಸುವ ಏಣೆ
ಚರಿಸಿದಂದೆಷ್ಟೆ ತರಿಗೆ ಇಟ್ಟಿಹುದು ಆಣೆ
ಉರು ಪರಾಕ್ರಮ ಶ್ವಾಸಪತಿ ವಿಷ್ಣುವಿಜ್ಞಾನಿ ಮರುತದೇವರ ಭಜಿಸಿರಿಯ್ತು

೫

ಅಕಳಿಂಕ ಗುರು ಮುಮುಕ್ಷುಗಳ ಮಂಜುಕದ ಮಣಿ
ನಿಖಿಲ ಸುಪುರಾಣ ಶ್ರುತಿ ಶಾಸ್ತ್ರಗಮಗಳ ವಿಣಿ
ಅಖಿಳ ವಾದಿಗಳ ಜಿಹ್ವೆಯಲ್ಲಿ ಮೆಟ್ಟಿದ ಆಣೆ ಭಕುತಜನ ಚಿಂತಾಮಣಿ
ಯುಕೂತಿ ಪರಿಪೂರ್ಣ ಯತ್ನಾಶ್ರಮಕೆ ಕಟಪ್ಪಣಿ
ಪ್ರಕಟ ಕವಿಜನಕರುಲವ್ಯಾಹಕ್ಕೆ ಗಗನಚೆಣಿ
ಸಕಲಮನಿಜನವಂದ್ಯ ಚೈತನ್ಯ ಸುತ್ವರ್ವಿ ಸುವಿಶೀಧರೆ ಭಜಿಸಿರಿಯ್ತು

೬

ಮುಂದೆ ಅಜನಾಗಿ ಪರಮಾನ ಕೃತಯಾಗದಲ್ಲಿ
ಬಂದು ಸೈಫ್ಯಿಯಲ್ಲಿ ಸೃಜಿಸುವನು ಸಚರಾಚರವ
ಸಂದೇಹವಿಲ್ಲ ತಪ್ಪದು ವೇದವಾಕ್ಯವಿದು ಹಿಂದೆ ಶ್ರೀಪರಿಸೇವೆಯಾ
ಬಂದು ಬಿಯಸದಲ್ಲಿ ನಿಕಟ್ಟಿದ ಭಕುತಿ
ಯಿಂದೆ ಮಾಡಿದ ಪುಣ್ಯಘಳದಿಂದ ಬ್ರಹ್ಮತ್ವ
ಬಂದಿಹುದು ಈಗ ಯುಗಯುಗದೊಳಿಂದರೆ ಮನಿಪರ ಭಜಿಸಿರಿಯ್ತು

೭

ಹರಿಗೆ ಸರಿ ಏಗಿಲೆನಿಪರಿಲ್ಲ ದೃವಂಗಳೊಳು
ಗುರು ಮಂಡ್ಯರಾಯಿರಿಗೆ ಸರಿಯಿಲ್ಲ ಗುರುಗಳೊಳು
ಪರಮವೈಷ್ಣವರಿಗೆಣಿಯಿಲ್ಲ ಲೋಕದೊಳಿಂದು ಷಿರಿದು ಡಂಗುರವ ಹೊಯ್ದಿ
ಬಿರುದು ಉಚ್ಚರಿಸಿ ಸದ್ಗುರ್ತಿಯಿಂದಲ್ಲಿ ತನ್ನ
ಮೊರೆಹೊಕ್ಕು ಜನರ ಘಣೆಯ ದುರ್ಬೀಲಿವ ತೊಡೆದು
ಬರದು ವೈಷ್ಣವ ಲಿಖಿಯ ಶುದ್ಧತ್ವರನು ಮಾಳ್ಯ ಪರಮಗುರುಗಳ ಭಜಿಸಿರಿಯ್ತು

೮

ಭುವನಶ್ರಯದಲ್ಲಿದ್ದ ಜನರ ಪಾವನಮಾಳ್ಯ
ಪರಮಾನ ದೇವರ ಮಹಾತ್ಮಯಂ ವರ್ಣಿಸಿದ
ನವರತ್ನಮಾಲೆ ಕಂತದಲ್ಲಿ ಸಂತತ ಧರಿಸಿದವರಿಗೆ ಸುಸೌಖ್ಯವನು
ತವಕದಿಂದಿತ್ತು ಇಹಲೋಕದಲ್ಲಿ ತರಬಾಯ
ಜವನ ಬಾಧೆಯ ಬಿಡುಸಿ ಮುಕುತಿಪಥದಲ್ಲಿದುವ
ಪರವನನಂತರಾದ್ವಿ ಪುರಂದರಿತಲನನು ಜವದಿಂದ ಭಜಿಸಿರಿಯ್ತು

೯

ಶ್ರೀತತ್ತ್ವವಾದ—ಮಧ್ಯಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತಕ್ಕೆ ತತ್ತ್ವವಾದ ವೆಂದೇ ಮುಂಚಿನ ಹೆಸರು : ದ್ವೈತವೇದಾಂತವೆಂಬುದು ಕಾಲಾಂತರದಲ್ಲಿ ಮೂಡಿಕೊಂಡದ್ದು.

ಮತವಾಧಿ—ಮತವಾರಿಧಿ ; ಮತವೆಂದರೆ ಅಭಿಪೂರಿಯ, ಸಿದ್ಧಾಂತ. ಇದನ್ನು ಸಮುದ್ರ (ವಾರಿಧಿ) ಯೆಂದು ಬಗೆದರೆ ಆಚಾರ್ಯರು ಇದಕ್ಕೆ ಚಂದ್ರನಿದ್ದಂತ. ಚಂದ್ರೋದಯವಾದರೆ ಸಮುದ್ರ ಉಕ್ಕುವುದು ಇಲ್ಲಿನ ಉಪಮೆ.

ಅಂಜನಾದೇವಿಯ—ಅಹಲ್ಯೆ ಗೌತಮರ ಮಗಳು ಅಂಜನೆ. ಸುಮೇರು ದೇಶದ ರಾಜನಾದ ಕೇಸರಿಯೆಂಬುವನನ್ನು ಮುದುವೆಯಾದಳು ; ವಾಯುವಿನ ಅನುಗ್ರಹದಿಂದ ಹನುಮಂತನನ್ನು ಮಗನಾಗಿ ಪಡೆದಳು.

ಮಹದ್ವನದ . —ಆಶೋಕವನದ ರಾಕ್ಷಸರನ್ನೇಲ್ಲ.

ಕುಂತಿದಾರಕ—ಕುಂತಿಯ ಮಗ.

ದ್ವಾಪರನ ಯುಕ್ತಿಯಿಂದ—ದ್ವಾಪರಯುಗದಲ್ಲಿ ಧರ್ಮ ಮತ್ತು ಅಥರ್ವ ಸಮಾನ ಬಲವುಳ್ಳದ್ವಾಗಿರುವುವೆಂದು ನಂಬಿಕೆ. ಕೃತಯುಗದಲ್ಲಿ ಕೇವಲ ಧರ್ಮ; ಶ್ರೀತಾಯುಗದಲ್ಲಿ ಅಥರ್ವ ವಿದ್ವ ರೂ ಧರ್ಮದ ಪ್ರಾಬಿಲ್ಯ ; ದ್ವಾಪರದಲ್ಲಿ ಎರಡೂ ಸ ಮ ನಾ ಗಿ ಸೇಣಸುವುವು ; ಕಲಿಯುಗದಲ್ಲಿ ಧರ್ಮವಿದ್ವ ರೂ ಅಥರ್ವದ್ವೀ ಪ್ರಾಬಿಲ್ಯ. ಈ ವ್ಯವಸ್ಥೆಯಿಂದ ದ್ವಾಪರಯುಗದಲ್ಲಿ ಕೌರವರು ಪಾಂಡವರವೈ ಪ್ರಬಲರಾಗಿದ್ದರು.

ಅಸುರ ಮಣಿಮಂತ—ದಿಟಪಾಗಿ ಮಣಿಮಂತ ಅಸುರನಲ್ಲ, ಯಂಕ್ಕೆ. ಯಂಕ್ಕರ ಅರಸ್ ನಾದ ಕುಂತಿರನ ದಂಡನಾಯಕನಾಗಿದ್ದವನು, ಕಾರಣಾಲತರದಿಂದ ಆಗ್ನೇಯ ಮುನಿಯ ಶಾಪವನ್ನು ತಳೆದು ತನ್ನ ಮಹಿಮೆಯನ್ನು ಕಳೆದುಕೊಂಡಿದ್ದ. ದೌಪದಿಗಾಗಿ ಭೀಮನು ಸೌಗಂಧಿಕಪ್ರವೃವಣವನ್ನು ತರಲು ಹಿಮಾಚಲ ಪ್ರದೇಶಕ್ಕೆ ಹೋದಾಗ, ಅಲ್ಲಿನ ಉದ್ಯಾನಗಳ ಕಾವಲಲ್ಲಿದ್ದ ಮಣಿಮಂತನಿಗೂ ಭೀಮನಿಗೂ ಹೋರಾಟ ನಡೆದು ಭೀಮನು ಮಣಿವಂತನನ್ನು ಕೊಂಡನು. ಈ ಮಣಿ ಮಂತನೇ ಮುಂದೆ ಶಂಕರಾಚಾರ್ಯರಾಗಿ ಅವತರಿಸಿ ಅಸುರರ ಮಾರ್ಯಾವಾದ ಪನ್ನು ಬೋಧಿಸಿದನೆಂದೂ, ಭೀಮನು ಮತ್ತೆ ಮಧ್ಯಾಚಾರ್ಯರಾಗಿ ಅವತರಿಸಿ ಈ ಮಣಿಮಂತನ ಸಾಹಸವನ್ನು ಮತ್ತೆ ನಿಗ್ರಹಿಸಿದನೆಂದೂ ಈತೆ ಹಂಟೆ ಕೊಂಡಿತು. ಅದರೆ ಈ ಕತೆಯ ಸೂಚನೆಯನ್ನು ಮಧ್ಯಾಚಾರ್ಯರ ಗ್ರಂಥ ಗಳಲ್ಲಿಲೂ ಕಾಲಾರೇಪು. ಅವರ ಕಾಲದ ನಂತರ ಅವರ ಭಕ್ತರು ಅವರ ಹಿರಿಮೆಯನ್ನು ಹಿಗ್ಗಿಸಲು ಈ ಕತೆಯನ್ನು ಕಟ್ಟಿದರೆಂದು ತೋರುತ್ತದೆ. ಕತೆಯಲ್ಲಿ ಸ್ವಾರಸ್ಯವೂ ಇಲ್ಲ, ಚೈಚಿತ್ಯವೂ ಇಲ್ಲ, ಗಾಂಭೀರ್ಯವಂತೂ ಮೋದಲೇ ಇಲ್ಲ.

ಮಾಯಿಗಳ—ಮಾಯಾವಾದಿಗಳ.

ಪ್ರಳಯಭೈರವನೆಂಬ ಬಿರುದ—ಮಧ್ಯಾಚಾರ್ಯರಿಗೆ ಈ ಬಿರುದಿದ್ದು ದಕ್ಷೇ ಆಧಾರ ವಿಲ್ಲ. ವಾದದಲ್ಲಿ ಕೋಲಾಹಲವನ್ನಂಟು ಮಾಡುವವರು, ಪ್ರತಿಮಾದಿಗಳಿಗೆ ಭಯಂಕರರಾದವರು, ಅವರ ಪ್ರಮೇಯಗಳನ್ನೆಲ್ಲ ವಿಂಡಿಸುವವರು ಎಂಬಧ್ಯೇ ವಿದ್ದಿಇತು.

ಮೂರತ್ತೇಳು ಗ್ರಂಥಗಳು—ಹತ್ತು ಭಾಷ್ಯಗಳು (ಉಪನಿಷತ್ತುಗಳ ಮೇಲೆ). ಪಂಚಕ (ಬ್ರಹ್ಮಸೂತ್ರಗಳ ಮೇಲೆ ನಾಲ್ಕು, ಖಗ್ನೇದದ ಮೇಲೆ ಒಂದು), ಮೂರು ನಿಣಯಗಳು (ಭಾರತ, ಭಾಗವತ, ಗೀತಿಗಳ ಮೇಲೆ), ಹತ್ತು ಪ್ರಕರಣಗಳು (ವಿಷ್ಣುತತ್ತ್ವ ಇತ್ಯಾದಿ), ಎರಡು ಕಲ್ಪ (ಜಯಂತಿ ನಿಣಯ, ಯತಿಪ್ರಣವ), ಶುರುತಿ (ಸದಾಚಾರಸ್ತೃತಿ), ಎರಡು ಸ್ನೋತ್ತ್ರ (ದ್ವಾದಶ, ನಬಿ), ಕೃಷ್ಣ ಮೃತ ಮಹಾಣವ, ತಂತ್ರಸಾರ, ಯಮಕಭಾರತ, ನ್ಯಾಯಾವಲಿ (ವ್ಯಾಸರಾಜರ ಗ್ರಂಥಮಾಲಿಕಾಸ್ನೋತ್ತ್ರ).

ಅಲವಬೋಧ—ಮಧ್ಯಾಷ್ಟಚಾರ್ಯರ ಹೆಸರುಗಳಲ್ಲಿ ಒಂದು; ಆ—ಲವ ಎಂದರೆ ಪೂರ್ಣ. ಡಾಕೆ—ದಂಡ.

ಇಟ್ಟಿಹುದು ಆಣೆ—ಮುಂದಕ್ಕೆ ಹೋಗಲಾರದಂತೆ ಮಾಡಿರುವ ಕಟ್ಟು.

ಶಾಸವತಿ—ಪಂಚಪಾಣಿಗಳಿಗೆ ಮುಖ್ಯನಾದವನು.

ವಿಷ್ಣು ವಿಜ್ಞಾನಿ—ವಿಷ್ಣುವನ್ನು ಎಲ್ಲ ಜೀವರಿಗಂತೆ ಹೆಚ್ಚಾಗಿ ತಿಳಿದವನು.

ಮಂಸ್ತಕದ ಮಣಿ—ತಲೆಗೆ ತೊಡೆವ ಮಣಿ.

ಮಣಿ—ಗಣಿ.

ಆಣೆ—ಮೋಳಿ.

ಕಟ್ಟಾಣೆ—ಮುತ್ತನ ಸರ.

ಗಗನಮಣಿ—ಸೂರ್ಯ.

ಮುಂದೆ ಅಜನಾಗಿ—ಕ ಕಲ್ಪದಲ್ಲಿ ಮೂರನೆಯ ಕ್ಷಮೀಯಾಲ್ಲಿರುವ ಪಾಯುದೇವರು ಮುಂದಿನ ಕೃತಯುಗದಲ್ಲಿ ಅದೇ ಕ್ಷಮೀಯಾಲ್ಲಿ ಬ್ರಹ್ಮಪಟ್ಟಿವನ್ನು ಪಡೆಯುವ ರೆಂದು ನಂಬಿಕೆ.

ವೇದವಾಕ್ಯವಿದು—ಪರಮಪ್ರಮಾಣವಾದ ಮಾತು.

ಒಂದು ಬಯಸದೆಲೆ—ಯಾವ ಬಯಕೆಯೂ ಇಲ್ಲದೆ, ನಿಷ್ಘಾಮವಾಗಿ.

ವಿಜ್ಞಾಪದ—ನಿಶ್ಚಲವಾದ, ಸ್ಥಿರವಾದ.

ಫಣೆಯ ದುಲೀಫಿವ ತೊಡೆದು—ಹಣೆಯ ಮೇಲನ ಕಟ್ಟಿ ಬರಹವನ್ನು ಅಳಿಸಿ; ಪೂರ್ವಜನ್ಮದಲ್ಲಿ ಮಾಡಿದ ಪಾಪಕರ್ಮಗಳ ಫಲವನ್ನು ಈ ಜನ್ಮದಲ್ಲಿ ಅನು

ಭವಿಸಬೇಕೆಂದು ಹುಟ್ಟುವಾಗಲೇ ಪ್ರತಿಯೊಬ್ಬರ ಹಣೆಯ ಮೇಲೂ ಬಿಹ್ಕುನು ಬರೆದಿರುತ್ತಾನೆಂದೂ ಯಾವ ಪುರುಪವ್ಯಯತ್ವವೂ ಸಾಹಸವೂ ಆ ಹಣೆಬರಹ ವನ್ನು ತೋಡೆದುಹಾಕಲಾರದೆಂದೂ ನಂಬಿಕೆ.

ಜವನ—ಯಂಚನ.

ಪವನನಂತರ್ಯಾಮಾ—ಹಾಯುದೇವರೊಳಗೆ ನಿಂತು ವೇರಕೆನೂ, ನಿಯಾಮಕನೂ ಆದ ಪರಮಾತ್ಮೆ.

[ಈ ಕೃತಿಯಲ್ಲಿ ಪುರಂದರವಿರಲನೆಂಬ ಅಂಕಿತವಿದ್ದ ರೂ, ಅವರ ಕೃತಿಯಂತೆ ಕಾಳಿವುದಿಲ್ಲ. ಅತಿಯಾದ ಮಾಧ್ಯಸಂಪುರಾಯದ ನಿಷ್ಠೆ ಇಲ್ಲಿ ಎದ್ದು ಕಾಳಿತ್ವದೆ ಅದು ಒದಗಿದ ಕಾಲದಲ್ಲಿ ಸಿದ್ಧವಾದ ಕೃತಿ ಇದೆಂದು ತೋರುತ್ತದೆ. ಕಡೆಯು ನುಡಿಯಲ್ಲಿ ಒಂದು ಪಾರಾಂತರವಿದ್ದು ಅದರಲ್ಲಿ ‘ವಿಷ್ಣುದಾಸ’ ಎಂಬ ಮಾತಿದ (ಧಾರವಾಡದ ಪುರಂದರದಾಸರ ಸಾಹಿತ್ಯಮಾಲೆ, ಸಂಪುಟ ೧, ಪೂಜಾತತ್ವ, ಪ್ರ. ೫೦; ‘ನವರತ್ನ ಮಾಲೆಯಿದು ಶ್ರೀ ವಿಷ್ಣುದಾಸರಿಗೆ ಶ್ರವಣಮಂಗಳಪ್ರಸ್ತು’). ಇದು ಬಹುಶ: ಈ ಕೃತಿಯನ್ನು ಬರೆದವರ ಅಂಕಿತವಿದ್ದಿತು. ಆದರೆ ಈ ಕೃತಿಯು ಪುರಂದರದಾಸರ ದ್ವಾರಂದು ಅನೇಕ ಸಂಕಲನಗಳಲ್ಲಿರುವದರಿಂದ ಇಲ್ಲಿ ಕೊಟ್ಟಿದೆ]



ಅನಂದಭ್ಯೇರವಿ

ರೂಪಕ

ಎನ್ನ ಜನ್ಮ ಸಫಲವಾಯಿತು
ಎನ್ನ ನುಡ್ಣ ರಿಸಲಾಗದೆ

೩

ಎನ್ನ ಜನ್ಮ ಸಫಲವಾಯಿತನ್ನರನು ಬಯಸಲೇಕೆ
ತನ್ನ ತಾನೋಲೀದ ವಾತ್ಸಮನಿರಾಯನ ಕೈಯ ಸೇರಿರೋ ಅ

ಸಿರಿಯರಸನ ಕರುಣದಾಳು
ಸರಸಿಜಸಂಭವನ ಶಿತನ
ಸುರರೋಡೆಯನ ಸಕಲವೇದ
ವರಸುವಂಥ ಹರಿಯ
ಪರದೇವತೆ ಇದಯೆಂದು
ಕರಕಮಲದೊಳಿಟ್ಟು ತೋರುವ
ಪರಮಹಂಸ ವಾತ್ಸರಾಯರ
ಚರಣವ ನೇರೆನಂಬಿರ್ಲಿರು

೦

ಜ್ಞಾನ ಭಕ್ತಿ ಪೈರಾಗ್ಯವ ನಿ
ಧಾನದಿ ನಮಗಿತ್ತು ಪೌರೈವ
ದಾನವಾರಿಯ ಗುಣಗಣವ ಬಲ್ಲ
ವರೋನಿಗಳ ಪರಶಿರೋರನ್ನನ
ತಾನೆ ದೇವರೆಂಬ ಅಸುರರ
ಕಾನನವ ತರಿದೊಟ್ಟಿವ
ಅನುದತೀಧರ ಪಟ್ಟಿ
ದಾನೆ ವಾತ್ಸರಾಯರಿರಲು

೨

ಹಿಂದೆ ಸಾವಿರ ಜಿಹ್ವೆಯಲಿ ಮು
ಕುಂದನಹಿರಾಜ ಪೋಗಳು
ವಂದದಿಂದ ಹರಿಯ ಗುಣಗ
ಳಂದ ತುತ್ತಿಸಿ ಸುಜನರ ಕೈಪೆ
ಯಿಂದ ಪೋರೆವುತ್ತಬುನವ ಪು
ರಂದರ ಏಲೆನ್ನ ಜಗತ್
ತಂದು ತೋರುವ ವೈಷ್ಣವ ಕುಮು
ದೇಂದು ವಾತ್ಸರಾಯರಿರಲು

೩

[ಇದು ವ್ಯಾಸರಾಯನನ್ನು ಕುರಿತ ಪದ]

ಶಿರಿಯರಸನ—ಲಷ್ಟಿಕ್ಕೀರಮಣನ.

ಕರೆಕಮಲದೊಳಿಟ್ಟು ತೋರುವ—ಹರಿಯು ಸಪ್ರೋತ್ತಪನೆಂಬುದನ್ನು ಅಂಗ್ರೀ
ಯಲ್ಲಿಟ್ಟು ತೋರಿಸುವ, ಎಂದರೆ ಜನರಿಗೆ ಮನದಟ್ಟಪೂರ್ವಾಡಿಸುವ, ಸ್ನೇಹ
ಪಡಿಸುವ.

ಹರೌನಿಗಳ—ಮುನಿಗಳ.

ಅಹಿರಾಜ—ಅದಿಶೇಷ. ವ್ಯಾಸರಾಯಸ್ವಾಮಿಗಳು ಅದಿಶೇಷನ ಅಂಶಾವತಾರವೆಂದು
ದಾಸಕೂಟದವರಲ್ಲಿ ನಂಬಿಕೆಯಿದ. ಅದಿಶೇಷನು ನಾರಾಯಣನನ್ನು ತನ್ನ
ಸಾಮಿರ ಹೆಡೆಗಳ ನಾಲಗೆಗಳಿಂದ ಸೈತ್ಯತ್ರ ಮಾಡಿದ ಸಂದರ್ಭ ಇದು. ಕತ್ಯಪ,
ಕದ್ಮ, ಇವರ ಮಗನಾದ ಅದಿಶೇಷನಿಗೆ ಇತರ ಸರ್ವಗಳು (ಕದ್ಮರಿನ ಮಕ್ಕಳು)
ತಮ್ಮ ಮಲತಾಯಿ ವಿನತೆಯು (ಎಂದರೆ ಗರುಡನ ತಾಯಿಯು) ವಿಚಾರವಾಗಿ
ನಡೆದುಕೊಂಡ ಬಗೆಗೆ ಬೇಸರಪಟ್ಟು. ಅವರಿಂದ ದೂರವಾಗಿ, ಬ್ರಹ್ಮನನ್ನು
ಕುರಿತು ತಪಸ್ಯಾಪೂರ್ವಿ, ವಿಷ್ಣುವಿನ ಹಾಸುಗೆಯಾಗಿರುವಂತೆ ವರವನ್ನು
ಪಡೆದುಕೊಂಡ.

ಕುಮಂಡೇಂದು—ಕನ್ನೆ ದಿಲೆಗೆ ಚೆಂದ್ರನಂತೆ ಇರುವ.

[ಈ ಕೃತಿಯಲ್ಲಿ ‘ಅಭಿನವ ಪುರಂದರವಿರಲನ್ನು’ ಎಂಬ ಮಾತಿರುವುದರಿಂದ, ಇದು
ದಿಟವಾಗಿ ಪುರಂದರದಾಸರದ್ದೇ ಕೃತಿಯೋ ಎಂಬ ಸಂಶಯಕ್ಕೆ ಅನ್ವಯಿಸುವುದು,
ಪುರಂದರದಾಸರದ್ದೇಂದು ದಾಸಕೂಟದವರ ಕಲ್ಪನೆಯಿರುವುದರಿಂದ ಇಲ್ಲಿ ಸೇರಿಸ
ಲಾಗಿದೆ.]



ಕಾಂಚೋದಿ

ರಘುಂಪೆ

ಮಂಡ್ರರಾಯರ ದೇವತಾರ್ಜನೆಯು ಪ್ರ

ವೆ

ಸಿದ್ಧ ರಘುನಾಥರು ಪೂಜಿಸುವ ಸೌಭಗ್ಯ

ಅ

ಮೂಲ ರಘುಪತಿ ಒಂದು ಮುದ್ದ ಜಾನಕಿ ಒಂದು
 ಲೀಲೆ ದಿಗ್ಂಜಯ ರಾಮಮೂರ್ತಿ ಒಂದು
 ಶಾಲಗೂರುಹು ಹರಿಗ್ರೀವ ವೋದಲಾದುವು ನಾಲ್ಕು
 ಚೆಲುವ ಸುದರ್ಶನಗಳಿರದು ಚಕ್ರಾಂಕಿತಗೈಗೈದು

೦

ಅಭಿಪ್ರೇಕ ಶಂಖಿ ಒಂದು ಅಕ್ಷಯ ಪಾತ್ರೀಯು ಒಂದು
 ಶುಭನಿಧಿಯ ಬಲಮುರಿ ಶಂಖಿ ಒಂದು
 ಉಭಯ ಪಶ್ಚಿಮಧೇನ ಒಂದು ಉತ್ತಮವಾದ ಮಂದ್ರ ಒಂದು
 ಚಕ್ರಾಂಕಿತಗಳಿರದು ಬಾಣವೇರದು

೨

ವೇದವ್ಯಾಸಮೂರ್ತಿ ನಾಲ್ಕು, ಕ್ಷೀರದಿ ಲೋಲಾಡುವ ಕೂರು ಒಂದು
 ಸ್ವರಿಸಿ ಇಪ್ಪತ್ತಿಂಟು ಮಾರುತಿಗಳನು
 ಪುರಂದರವಿರಲನ್ನ ಪೂರ್ಣ ಭಕ್ತರೆಂಬ
 ಈ ರಘುನಾಥತೀರ್ಥರು ಎಪ್ಪ ಪುಣಿವಂತರೋ

೩

[ಇದು ಉತ್ತರಾದಿಮಾರದ ಪರಂಪರೆಯಾಳ್ಳಿ ವಿದ್ಯಾನಿಧಿತೀರ್ಥರ ತರುವಾಯ
 ಮೀರಕ್ಕೆ ಒಂದ ರಘುನಾಥತೀರ್ಥರನ್ನ ಶಾರಿತ ಪದ. ಇವರು ಶ್ರೀಪಾದರಂಜರ
 ಸಮಾಕಾಶಕರು; ವ್ಯಾಸರಾಯ ಸ್ವಾಮಿಗಳನ್ನು ಬೇಸ್ವಾಗಿ ಬಳ್ಳವರು. ಶ್ರೀಪಾದ
 ರಾಜರೂ, ವ್ಯಾಸರಾಯರೂ, ರಘುನಾಥತೀರ್ಥರೂ ಕಲೆತ್ತಾತ್ಮಕನೆ ಮಾಡುತ್ತಿದ್ದ
 ಒಂದು ತಿಳಿದುಬಿರುತ್ತದೆ. ರಘುನಾಥತೀರ್ಥರು ಮಳಹೀಡಪಲ್ಲಿ ವೃಂದಾವನಸ್ಥ
 ರಾದರು.]

ಇಪ್ಪತ್ತಿಂಟು ಮಾರುತಿಗಳನು—ಮಂಧಾಢಾರ್ಯರ ಸಾಕ್ಷಾತ್ಕಾಷ್ಟಿಪ್ರಾದ ಮಾಧವ
 ತೀರ್ಥರು ಈ ಮಾರುತಿಗಳನ್ನು ಪೂಜಿಮಾಡುತ್ತಿದ್ದರೆಂಬ ಶೈಲ್ಲೀಕವೊಂದಿದೆ.
 ‘ಲಕ್ಷ್ಮೀನಾರಾಯಣ ಶ್ರೀಹರಿಯವಂಬಿ ದಧಿಕೃದ್ವಾಮನ ಶ್ರೀಧರಾಮಾನ್’
 ಎಂದು ಆರಂಭವಾಗುವ ಈ ಶೈಲ್ಲೀಕದಲ್ಲಿ ಲಕ್ಷ್ಮೀನಾರಾಯಣ, ದಧಿವಾಮನ,
 ಬದು ವ್ಯಾಸರ ವಾಳಲು ಮುಟ್ಟಿಗೆ, ಮೂಲ ರಾಮ, ಮೂಲ ಕೀರ್ತಿ, ಬದು
 ಸುದರ್ಶನಗಳು, ಎರಡು ಬಾಣಗಳು, ಎರಡು ಬಲಮುರಿ ಶಂಖಿಗಳು, ಹರಿಗ್ರೀವ,
 ಶ್ರೀಧರ, ದಿಗ್ಂಜಯ ರಾಮ, ರಾಮಟಂಕವರಹ, ಬದು ಚಕ್ರಾಂಕಿತ
 ಗಳು, ಅಕ್ಷಯಪಾತ್ರೆ ಎಂದು ಒಕ್ಕಣೆಯಿದೆ.

ಧನ್ಯಾಸಿ

ಅಟ್ಟ

ಮಾಡಿದ ಎನ್ನನು ಘರೀರನ ಸದ್ಗುರು
ಮಾಡಿದ ಎನ್ನ ಘರೀರ

ಪ್ರ

ಅನುಭವ ವಿಷ್ಟರಿ ಹೃದಯುದ ಜೋಳಿಗೆ ಎನ್ನಯು ಕಂಕುಳೆಲಿಟ್ಟ
ಅಮಿತ ಧಟ್ಟ ಅರಗಿನ ರೊಟ್ಟೆ ಎನ್ನಯು ಕೈಯಲ್ಲಿಟ್ಟ

೦

ನಾದದ ತಂಬಾರಿ ವೋದ ಮಂದಾರವು ನಿಜ್ಞಂಗದ ತೋಸ್ಪಿಗೆನಿಟ್ಟ
ಬೋಧದ ಭಂಗಿ ಅಮೃತದ ಲುಂಗಿ ಸಮಾನ ಗುಳಿಗೆಯನಿಟ್ಟ

೨

ಕ್ಷಾ ಪರಿ ಮಾಡಿ ಬಯಲನು ತೋರಿ ಕರವನು ನೆತ್ತಿಯಲಿಟ್ಟ
ಭೂಪ ಪುರಂದರವಿಟ್ಟ ಉರಾಯನು ತಿರುಗೆಂದಪ್ಪಕೇ ಕೊಟ್ಟ

೩

[ಹರಿಯೇ ಗುರುವಾಗಿ ವಾಯಸರಾಯಸ್ವಾಮಿಗಳ ಮೂಲಕ ತಮ್ಮನ್ನ ಸಾಧನೆಯು ದಾರಿಗೆ ಎಳೆತಂದು ಬಿಟ್ಟನೆಂಬುದು ಈ ಪದದ ತಾತ್ಪರ್ಯ. ತಮ್ಮ ದೀಕ್ಷಾಗುರುಗಳನ್ನು ಇಲ್ಲಿ ‘ಸದ್ಗುರು’ ಎಂದು ಕರೆದಿದ್ದಾರೆ. “ನನ್ನನ್ನ ಘರೀರನನ್ನಾಗಿ ಮಾಡಿದರು” ಎಂದು ಸಂತೋಷದಿಂದ ಹೇಳುತ್ತೇ, ಆ ಸ್ಥಿತಿಯ ಪರಿಸ್ಥಿತಿಯನ್ನು ಮಾಡಿದ್ದಾರೆ. ಘರೀರರೆಂದರೆ ಸಂಸಾರದ ಗೂಡಪೆಯಿಲ್ಲದೆ, ದೇವರಲ್ಲೇ ನೆಟ್ಟ ಮನಸ್ಸು ಶ್ವರಾಗಿ, ತೀರ ಬಡವರಾಗಿ ಯಾರ ಹಂಗೂ ಇರದೆ ಅಲೆದಾಡುವ ಮುಸಲ್ಲಾನ ಸಾಧಕರು; ಅವರಿಗೂ ಹರಿದಾಸರಿಗೂ ಇರುವ ಸಾದ್ಯತ್ತು ಇಲ್ಲಿ ಮಾಮ್ರಕವಾಗಿ ಬಂದಿದೆ. ಘರೀರರ ವಿಷ್ಟರಿ (ಭೀಕ್ಷಿಗಾಗಿ ಬಳಸುವ ಮಡಕೆಕೂರು, ವಿರ್ಫರ), ಜೋಳಿಗೆ, ಧಟ್ಟ (ಸ್ಮಾಂಟಕ್ಕೆ ಸುತ್ತಿಕೊಳ್ಳುವ ತುಂಡುಬಟ್ಟೆ), ರೊಟ್ಟೆ, ತಂಬಾರಿ, ಟೊಸ್ಪಿಗೆ, ಭಂಗಿ, ಲುಂಗಿ ಇವಕ್ಕು ಅಥವಾತ್ತದ ಅರ್ಥವನ್ನು ಒದಗಿಸಿದ್ದಾರೆ. ಸದ್ಗುರುವು ತಮ್ಮನ್ನ ಘರೀರರನ್ನಾಗಿ ಮಾಡಿ ಸಂಸಾರದ ದಿಟವಾದ ಸ್ಥಿತಿಯನ್ನು (ಅಸಾರತೆಯನ್ನು) ತೋರಿಸಿದನೆಂದೂ, ತಲೆಯ ಮೇಲ ಕೈಗಳನ್ನಿರಿ ಅಶೀವಾದ ಮಾಡಿದನೆಂದೂ ಸನೆದುಕೊಂಡಿದ್ದಾರೆ.]

ಕೇದಾರಗಳ

ರಂಪತ್

ನೋಡಿರ್ಜು ಕಲ್ಪಭೂರುಹರ

ಷ

ನಾಡೊಳಗಳುತ್ತದಾಸರು ನರರೇ

ಅ

ಕ್ಷೀರ ಕೂಡಿದ ಜಲವ ನೀರೆನ್ನ ಬಹುದೆ
 ನೀರೊಳುದಿಸಿದ ಮುತ್ತು ನೀರಾಗುವುದೆ
 ಅರಿದ ಭಾಂಡ ಮೃತ್ತಿಕೆ ಕೂಡಲಿರುವುದೆ
 ಶಾರಿಯ ಶರಣರ ನರರೆನ್ನ ಬಹುದೆ

೦

ಹರಿಗೆರೆದ ನೀರು ತೀಧ್ಯವೇನಿಸಿತು ನರ
 ಹರಿವುಂಡ ಚರುವು ಪ್ರಸಾದವಾಯ್ತು
 ಹರಿದಾಸರುಗಳೆಂಬ ನಾಮಧಾರಕನನ್ನು
 ನರರೆನ್ನ ಬಹುದೇನೋ ಸುರಿಗಧಿಕರನ್ನು

೨

ಪರಬ್ರಹ್ಮ ವಿಷ್ಣುವು ಚರಬ್ರಹ್ಮ ವೈಷ್ಣವ
 ಪರಿಕಿಸಲಿರಿಯಾರು ಮತಿಭರಪ್ಪರು
 ಧರೆಯೊಳು ಪುರಂದರವಿಶಲನ ದಾಸರ
 ನರಲೆಂದವರ್ಗಿ ಫೋರ ರೌರವ ನರಕ

೩


ಲ್ಪಭೂರುಹರ—ಕಲ್ಪವೃಕ್ಷ (ಭೂರುಹ) ವೆಂದರೆ ಬಯಸಿದ್ದನ್ನೆಲ್ಲ ಈಡೇರಿಸುವ
 ದೇವಲೋಕದ ಮಾರ.

ಕ್ರೀರಕೂಡಿದ...—ನೀರು ಹಾಲಿನೊಂದಿಗೆ ಬೆರೆತಾಗ ಅದು ಹಾಲೇ ; ನೀರಲ್ಲಿ
 ತೋರಿದ ಮುತ್ತು ನೀರಲ್ಲದೆ ಗಟ್ಟಿಯಾದ ಶ್ರೇಷ್ಠವಾದ ಕಲ್ಲೀ ; ಮಣಿನಿಂದ
 ಮಂಡಿಯನ್ನು ಮಾಡ ಬೆಂಕಿಯಲ್ಲಿ ಕಾಯಿಸಿ ಒಣಿದ ಮೇಲೆ ಮತ್ತೆ ಅದನ್ನು
 ಮಣಿನಲ್ಲಿ ಇಟ್ಟರೆ ಮತ್ತು ಗುವುದಿಲ್ಲ, ಪುಡಿಮಾಡಿದರೂ ಹಸಿಮಣಿನಲ್ಲಿ ಬೆರೆ
 ಯೆವುದಿಲ್ಲ. ಹಾಗೆ ಹರಿದಾಸರು ಹುಟ್ಟಿವಾಗ ಮನುಷ್ಯರಾದರೂ ಭಕ್ತಿ

ಯಿಂದಾಗಿ ಹರಿಯ ಪ್ರಸಾದದಿಂದಾಗಿ ಮನುಷ್ಯಮಟ್ಟವನ್ನು ವಿಾರುತ್ತಾರೆ;
ಅವರು ದೇವತೆಗಳಿಗಿಂತ ಏಗಿಲಾದವರು ಎಂದು ತಾತ್ಪರ್ಯ.

ನಾಮಧಾರಕರನ್ನು—ಹೆಸರನ್ನು ಹೊತ್ತುವರನ್ನು.

ಪರಬ್ರಹ್ಮ... ಚರಬ್ರಹ್ಮ...—ಪರಬ್ರಹ್ಮನೆಂದರೆ ಸರ್ವಾತ್ಮಮನಾದ (ಪರ) ಹರಿ,
ಮೋದಲ ಕ್ಷೇತ್ರಲ್ಲಿರುವವನು. ಚರಬ್ರಹ್ಮನೆಂದರೆ ಅವನಿಂದ ಹೇರಿತನಾಗಿ
ಅವನ ಸಂಕಲ್ಪನುಸಾರ ಸೃಷ್ಟಿಮಾಡುವ (ಚರ) ಚರ್ತಮುಖಿ ಬ್ರಹ್ಮ.
ಅವನು ವಿಷ್ಣುಭಕ್ತನಾಗಿ ವೈಷ್ಣವ; ವಿಷ್ಣುವೇ ಅವನಿಗೆ ಅಂತರ್ಯಾಮಿ,
ನಿಯಾಮಕ. ತಾರತಮ್ಯ ಕ್ರಮದಲ್ಲಿ ಅವನು ಜೀವೋತ್ತಮನಾದರೂ
ಜೀವನೇ, ಈಶಕೋಟಿಯಲ್ಲಿ ಸೇರುವುದಿಲ್ಲ. ಇವರಿಬ್ಬರ ನಡುವೆ ಇರುವ
ವೃತ್ತಾಸವನ್ನು (ಹರಿಯ ಸ್ವಂತತ್ವ, ಮುಖ್ಯ ಅಭಿಮಾನಿ; ಬ್ರಹ್ಮನು
ಅಸ್ವತಂತ್ರ, ಅವಾಂತರ ಅಭಿಮಾನಿ) ದಡ್ಡಿಜನರು ಅರಿಯಲಾರರು (ಪರಿ
ಕಿಸಲು ಅರಿಯರು, ಪರೀಕ್ಷಿಸಲು ಬಲ್ಲವರಲ್ಲ).





ಗಣಪತಿ

ಸದ್ಗುನರು ಕೃಗೋಂಡ ಕೆಲಸಗಳನ್ನು ತೊಂದರೆಯಿಲ್ಲದೆ ನಡೆಸಿಕೊಡುವ
ಮನು ಈ ದೇವತೆ ತೊಂದರೆಗಳನ್ನು ತಂದೊಡ್ಡು ವವನೂ ತೊಲಗಿಸುವವನೂ
ಇವನೇ ಆದುದರಿಂದ ವಿಷ್ಣೇಶ್ವರ (ವಿಷ್ಣುಕತಾರ್, ವಿಷ್ಣುಹತಾರ್) ಮುಖಿ
ತಾತ್ಮಿಕ ದೇವತೆಗಳಲ್ಲಿ ಹದಿನೆಂಟನೆಯ ಕಣ್ಣೆಗೆ ಸೇರಿದ ಇವನು ಆಕಾಶೀ
ತತ್ತ್ವದ ಅಭಿಮಾನಿದೇವತೆ. ಪಂಚಭೂತಗಳಲ್ಲಿ ಆತ್ಮಂತ ಸೂಕ್ಷ್ಮವಾದುದು,
ವ್ಯಾಪಕವಾದುದು, ಅವಕಾಶಪ್ರದವಾದುದು ಆಕಾಶ. ವಿಶ್ವನಾಮಕ ಪರ
ಮಾತ್ರನೇ (ಅನಿರುದ್ಧ) ಇವನಲ್ಲಿದ್ದ ಎಚ್ಚರದ ಎಲ್ಲ ಕೆಲಸಗಳನ್ನೂ ನಡೆಸು
ವುದರಿಂದ ಇವನನ್ನೇ ವಿಶ್ವನೆಂದೂ ವಿಶ್ವತ್ವನೆಂದೂ ಕರೆಯುತ್ತಾರೆ.
ಜಾಗ್ರದವಸ್ತೇ ವಿಶ್ವ; ಎಲ್ಲ ಜೀವರಿಗೆ ಜಾಗ್ರದವಸ್ತೇಯ ಪ್ರೇರಕನಾದವನು
ಇವನೇ. ಈ ಅವಸ್ಥೆಯಲ್ಲಿ ಏರಡು ಪಾದಗಳು, ನಾಲ್ಕು ಕೃಗಳು, ಒಂದು
ಮುಖಿ (ಗಜಮುಖಿ) ಇರುವುದರಿಂದ ಸಪ್ತಾಂಗನೆಂದು ಮಾಂಡೂಕ್ ಉಪ
ನಿಪತ್ತಿನ ಒಕ್ಕುತ್ತಿರುತ್ತದೆ. ಮಧ್ಯಾಂಚಾಯರು ಈ ಉಪನಿಷತ್ತಿನ ಮೇಲೆ
ಬರದ ಭಾವ್ಯದಲ್ಲಿ ‘ವಿನಾಯಕಸ್ತು ವಿಶ್ವಸ್ಯ ಧಾನಾದ್ಯೈದ್ಜವಕ್ತತಾಂ’
ಎಂಬ ಮಹಾಯೋಗದ ವಾಕ್ಯವನ್ನು ದೃಂಜಿ ವಿಶ್ವನಿಗೆ ಅನೆಯ ಮೋಗ
ಬಂದುದನ್ನು ವರಿಸಿದ್ದಾರೆ. ಮತ್ತು ತೊಂದರೆಗಳ ಪರಿಹಾರಕ್ಕೆ. ಬಯಕೆ
ಗಳು ಕೃಗೂಡುವುದಕ್ಕೆ ಇವನನ್ನು ಪೂಜೆ ಮಾಡಬೇಕೆಂದು ಮಧ್ಯಾ
ಂಚಾಯರು ತಂತ್ರಸಾರದಲ್ಲಿ ಹೇಳಿದ್ದಾರೆ (‘ಧೈಯೋ ವಿಷ್ಣುಹರಃ ಕಾಮದ
ಸ್ತುರಯಾಽಯಂ’).

ಪುರಾಣಗಳಲ್ಲಿ, ಗಣಪತಿಯು ಗೌರಿಯ ಮಗನೆಂದು ಹೇಳಿ ಅವನು
ಹುಟ್ಟಿದ ಬಗೆಯನ್ನು ಹಲವಾರು ಕರ್ತೆಗಳಲ್ಲಿ ಕಾಣಿಸಿದೆ ಶಿವನ ಗಣಗಳಿಗೆ
ಇವನೇ ಒಡೆಯನಾಡುದರಿಂದ ಗಣಪತಿ, ಗಣೇಶ, ವಿನಾಯಕ. ದಾಸರು
ಆರೋಹಣ ಕ್ರಮದ ತಾರತಮ್ಯವನ್ನನುಸರಿಸಿ, ‘ವಂದಿಸುವುದಾದಿಯಲ್ಲಿ
ಗಣನಾಥನು’ ಎಂದಿದ್ದಾರೆ. ನಮ್ಮಲ್ಲಿ ಬಹುಕಾಲದ ಸಂಪ್ರದಾಯವೂ ಇದೇ
ಆಗಿದೆ. ಯಾವ ಕೆಲಸದ ಆರಂಭದಲ್ಲೂ ಗಣಪತಿಯು ಪೂಜೆ ವಾಡಿಕೆಯೇ.
ದಾಸರು ಸ್ತುತಿಸುವಾಗ ಗಣಪತಿಯು ಮುಖ್ಯ ತಾತ್ಮಿಕ ದೇವತೆಗಳಲ್ಲಿಒಬ್ಬ
ಎಂಬುದನ್ನು ಮರೆಯದೆ ಜನಸ್ತಿರ್ಯವಾದ ಪುರಾಣದ ಕಲ್ಪನೆಯನ್ನೂ
ಅಳವಡಿಸಿಕೊಂಡಿದ್ದಾರೆ.



ವಂದಿಸುವುದಾದಿಯಲ್ಲಿ ಗಣನಾಥನೆ	ಪ್ರ
ಸಂದೇಹ ಸಲ್ಲ ಶ್ರೀ ಹರಿಯಾಚ್ಛೇದೆಯಂಟು	ಅ
ಹಿಂದೆ ರಾವಣ ತಾನು ವಂದಿಸದೆ ಗಜಮುಖಿನ ನಿಂದು ತಪವನು ಗೃಹು ಪರ ಪಡೆಯಲು ಒಂದು ನಿರ್ಮಿತಿ ಬಂದು ವಿಷ್ಣುವನು ಆಚರಿಸಿ ತಂದ ವರಗಳನೆಲ್ಲ ಧರೆಗೆ ಇಂಧಿಸಿದನಂ	೦
ಅಂದಿನಾ ಬಗೆಯರಿತು ಹರಿ ಬಂದು ಧರುಜಗೆ ಮುಂದೆ ಗಣಪನ ಪೂಜಿಸೆಂದು ಹೇಳಿ ಒಂದೆ ಮನದಲಿ ಬಂದು ಪೂಜಿಸಲು ಗಣನಾಥ ಹೊಂದಿಸಿದ ನಿರ್ವಿಷ್ಣುದಿಂದ ರಾಜ್ಯವನು	೨
ಇಂದು ಜಗವೆಲ್ಲ ಉಮೆನಂದನನ ಪೂಜಿಸಲು ಚಂದದಿಂದಲಿ ಸಕಲ ಸಿದ್ಧಿಗಳನಿತ್ತ ತಂದ ಸಿರಿ ಪುರಂದರವಿರ್ತಿಲನ ಸೇವೆಯೊಳು ಒಂದ ವಿಷ್ಣುವ ಕಳೆದಾನಂದವನು ಕೊಡುವ	೩

ಆದಿಯಲ್ಲಿ—ಎಲ್ಲ ಕೆಲಸಗಳ ಮೊದಲಲ್ಲಿ. ಕೆಲಸಗಳಲ್ಲಿ ತೊಂದರೆಗಳು ಒದಗುವುದು ಸಹಜ ; ತೊಂದರೆಗಳು ಬಾರದಿರಲು, ಬರುವ ತೊಂದರೆಗಳು ಅಲ್ಲಲ್ಲೇ ಕರಗಿ ಹೋಗಲು ದೇವರ ಒಲುಮೆಯ ಅಗತ್ಯವಿದೆ.

ಹಿಂದೆ ರಾವಣ...—ವ್ಯವಸ್ಥಾತ ಮನ್ಮಂತರದಲ್ಲಿ ವಿಶ್ರವಸನ ಮಗನಾಗಿ ಹುಟ್ಟಿದ ರಾವಣನು ಗೋಕರ್ಣದಲ್ಲಿ ಶಿವನನ್ನ ಕುರಿತು ತಪಸ್ಸು ಮಾಡಿ ಆತ್ಮಲಿಂಗ ವನ್ನು ಪಡೆದುಕೊಂಡ ಸಂದರ್ಭದಲ್ಲಿ, ಗಣಪತಿಯನ್ನ ಪೂಜಿಸದೆ ತಪಸ್ಸಿಗೆ ತೊಡಗಿದನಾಗಿ, ತಾನು ಪಡೆದುಕೊಂಡ ಆತ್ಮಲಿಂಗವನ್ನ ತನ್ನ ಉರಾದ

ಲಂಕೆಗೆ ಕೊಂಡೊಯ್ಯಲಾಗದೆ ಅದು ಗೋಕರ್ಣದಲ್ಲಿ ನೇಲೆಯಾಗಿ ನಿಂತಿರು. ಅವನ ತಲೆಯ ಹೀಗೆ ಹೊತ್ತಿದ್ದ ಲಿಂಗವನ್ನು ಭೂದಿಗಿಳಿಸಿ ನೇಲಿಗೊಳಿಸಿದ ವನು ಮಂಡುಗನಂತೆ ಮೈದಾಳ ಬಂದ ಗಣಪತಿಯೇ.

ಅಂದಿನಾ ಬಗೆಯರಿತು ..—ಯುಧಿಷ್ಠಿರನು ಗಣಪತಿಯನ್ನು ಪ್ರಜಾಸಿದುದ್ದರಿಂದ ಎಲ್ಲ ವಿಘ್ನಗಳೂ ತೊಲಗಿ ಪಾಂಡರಿಗೆ ರಾಜ್ಯ ಮತ್ತೆ ದೊರಱಿಯಾ. ಈ ವಿದರ ಮಂದಾಭಾರತದಲ್ಲಿ ಬಂದಿಲ್ಲ ; ಪುರಾಣದ ಕತೆ (ಭವಿಷ್ಯತ್ತರ ಪುರಾಣ) ಉಮೆನಂದನ—ಉಮೆಯೆಂದರೆ ಪಾರ್ವತಿ, ಅವಳ ಪಂಗ. ಗಣಪತಿ.




ನಟಿ

ಅದಿಯಲಿ ಗಜಮುಖನ ಅಚ್ಚಿಸಿ ಆರಂಭಿಸಲು
 ಅವ ಬಗೆ ಕಾಯ್ತತತಿ ಸಿದ್ಧಿಗೊಳಿಸಿ
 ಮೋದದಿಂ ಸಲಿಹುವ ಮನದಿಪ್ಪವ
 ನಾಥುಜನರೆಲ್ಲ ಕೇಳಿ ಸಕಲ ಸುರರಿಂಗೆ
 ಮಾಥವನೇ ನೇಮಿಸಿಪ್ಪ ಈ ಅಧಿಕಾರವ
 ಅದರದಿಂದ ಅವರವರೊಳು ನಿಂದು ಕಾಯ್ತಗಳು
 ಭೇದಗೊಳಿಸದೆ ಮಾಳ್ಫ ಪ್ರರಂದರವಿರಲ

(ಉಗುಭೋಗ)

ಅವ ಬಗೆ ಕಾಯ್ತತತಿ—ಕೈಕೊಂಡ ಯಾವ ಕೆಲಸಗಳ ಮಾಲೆಯನ್ನಾದರೂ
 ಸಿದ್ಧಿಗೊಳಿಸಿ—ಬರುಸಿದ ಘಲಗಳನ್ನ ಈಡೇರಿಸಿ
 ಮಾಥವನೇ...—ಗಣಪತಿಯ ತತ್ತ್ವಾರ್ಥರಲ್ಲಿ ಒಬ್ಬ ; ಆಕಾಶಾಭಿಮಾನಿ ದೇವತೆ ;
 ದೆನಿನೆಂಟನೆಯ ಕಡ್ಡೆಯಲ್ಲಿದ್ದ ಮುಖ್ಯ ತಾತ್ತ್ವಕ ದೇವತೆಗಳಲ್ಲಿ ಕಡೆಯೆವನೆನಿಸಿ
 ದ್ವಾನೆ. ಇವನ ಅಂತಯಾಮಿಯಾಗಿ ಪರಮಾತ್ಮನೇ ಇರುವ. ಪರಂಪರೆಯಿಂದ
 ಪರಮಾತ್ಮನೇ ಅವನಿಗೆ ಬಿಂಬ. ಏವರಣಿಗೆ ವ್ರಸ್ತಾವನೆ ನೋಡಿ.



ಶ್ರೀ: ಲು

ಉದ್

ಗಜವದನ ಬೇಡುವೆ ಗೌರೀತನಯು	ಪು
ಶ್ರಿಜಗ ವಂದಿತನೆ ಸುಜನರ ಪೋರೆವನೆ	ಅ
ಪಾಶಾಂಕುಶಧರ ಪರಮಪವಿತ್ರ ಮೂಷಕವಾಹನ ಮುನಿಜನ ಪ್ರೇಮ	ಂ
ಮೋದದಿ ನಿನ್ನಯ ಪಾದವ ತೋರೋ ಸಾಧುವಂದಿತನೆ ಆದರದಿಂದಲಿ	೨
ಸರಹಿಜನಾಭ ಶ್ರೀ ಪುರಂದರವಿಶಲನ ನಿರುತ ನೆನೆಯುವಂತೆ ದಯವಾಡೋ	ಇ

ಗಜವದನ—ಆನೆಯ ಮೊಗದವನು. ಆನೆಯ ಮೊಗವೆಂದರೆ ವಾಧ್ಯಾಸಿದ್ಧಾಂತದ ಪ್ರಕ್ರಿಯೆಯಲ್ಲಿ ಜಾಗ್ರದವಸ್ಥೆಯ (ವಿಶ್ವ) ಸಂಕೀರ್ತ.

ಶ್ರಿಜಗವಂದಿತನೆ—ಮೂರು ಲೋಕಗಳ ನಿವಾಸಿಗಳಿಂದ ಪೂಜೆಗೊಳ್ಳುವವನೇ.

ಪಾಶಾಂಕುಶಧರ—ವಿಶ್ವನಾಮಕ ಪರಮಾತ್ಮನ ಪ್ರೇರಕೆಯಂಧಾಗಿ ಜಾಗ್ರದವಸ್ಥೆಯಲ್ಲಿ ವಿಷಯಗಳ ಸಂಬಂಧವಿರುವುದು ಪಾತದ ಸಂಕೀರ್ತ ; ವಿಶ್ವನಾಮಕ ಪರಮಾತ್ಮನ ನಿಯಾಮಕತ್ವವನ್ನು ಅಂಕುಶ ಸೂಚಿಸುತ್ತದೆ.

ಮೂಷಕವಾಹನ—ಮೂಷಕವೆಂದರೆ ಕದ್ಭೂಯ್ಯವುದು (ಮೋಷತಿ ಅಪಹರತಿ); ಮನಸ್ಸನ್ನು ಅಪಹರಿಸುವ ಇಂದಿಯ ವಿಷಯಗಳು ; ಜಾಗ್ರದವಸ್ಥೆಗೆ ಆಧಾರ ಭೂತವಾದುವು. ಇವುಗಳನ್ನೇರಿರುವನೆಂದರೆ ಇವುಗಳ ಮೂಲಕ ಜಾಗ್ರತ ನಾಗಿರುವವನು.

ನಿರುತ ನೆನೆಯುವಂತೆ—ತನ್ನ ಅಂತಯಾರ್ಥಿಯೂ ಪ್ರೇರಕನೂ ಆಗಿರುವ ವಿಶ್ವನಾಮಕ ಪರಮಾತ್ಮನನ್ನು ಅರಿತುಕೊಳ್ಳುವಂತೆ.

ನಟ್ಟ

ಶ್ರವಿದೆ

ಶರೋ ಸಿದ್ಧಿ ವಿನಾಯಕ
ಶರೋ ವಿದ್ಯಾ ಪ್ರದಾಯಕ

ಪ

ಶರೋ ಪಾರ್ವತಿಶಂಕು ಷಾರುತಿ
ಶರೋ ಮೂರಷಕವಾಹನ

ಅ

ನಿಟಿಲನೇತ್ರನ ದೇವಿ ಸುತನೆ
ನಾಗಭೋಷಣ ಪ್ರೀರಂನೆ
ಕಟಿಕಟಾಂಗದ ಕೋಮಲಾಂಗನೆ
ಕಣಕಚಂಡಲಧಾರನೆ

ಎ

ಬಟುವ ಮುತ್ತಿನಹಾರ ಪದಕನೆ
ಬಾಹು ಹಸ್ತ ಚತುಷ್ಪತ್ನೇ
ಇಟ್ಟಿತೊಡುಗೆಯು ಹೇಮಕಂಕಣ
ಪಾಶದಂಚುಶಧಾರನೆ

ಉ

ಕುಕ್ಕಿ ಮಹಾಲಂಬೋದರನೆ
ಇಕ್ಕುಚಾಪನ ಗೆಲಿದನೆ
ಪಕ್ಕಿವಾಹನನಾದ ಪ್ರರಂದರವಿಶಲನ ನಿಜದಾಸನೆ

ಇ

ನಿಟಿಲನೇತ್ರನ ದೇವಿ—ಹಣಗೆಷ್ಟಿನವನ, ಎಂದರೆ ಶಿವನ, ಹೆಂಡತಿಯಾದ ಪಾರ್ವತಿ.
ನಾಗಭೋಷಣಪ್ರೀರಂ—ಹಾವನ್ನು ಅಭರಣವಾಗಿ ಉಳ್ಳ ಶಿವನಿಗೆ ಶ್ರಯನಾದವನು;
ಅವನ ಗಣಗೆ ಒಡೆಯನಾಗಿ.

ಕಟಿಕಟಾಂಗದ—‘ಕಟಿ’ ನಡುವು, ‘ಕಟಾಂಗ’ (ಕಟಾಹ ಎನ್ನ ವುದರೆ ಅಪಭ್ರಂಶ),
ಬೆಟ್ಟ ; ದೊಡ್ಡ ಪಾತ್ರ, ಕಡಾಯಿ : ಎಂದರೆ ಬೆಟ್ಟದಂಥ ಹೊಟ್ಟೆಯುಳ್ಳವನು.
ಬಟುವ—ಗುಂಡಗಿರುವ.

ಹಸ್ತಚತುಷ್ಪತ್ನೇ—ಹಸ್ತಚತುಷ್ಪತ್ಯಯನೇ, ನಾಲ್ಕು ಕೃಗಳುಳ್ಳವನೇ.
ಅಂಕುಶಧಾರನೆ—ಅಂಕುಶಧರನೇ.
ಕುಕ್ಕಿಮಹಾಲಂಬೋದರನೆ—ದೊಡ್ಡ ಹೊಟ್ಟೆಯವನೇ.
ಇಕ್ಕುಚಾಪನ ಗೆಲಿದನೆ—ಕಬ್ಬಿನ್ನು ಬಿಲಾಗಿ ಉಳ್ಳ ಮನ್ಯಧನನ್ನು ಚೆಲುವಿನಲ್ಲಿ
ಗೆದ್ದವನೆ.
ಪಕ್ಕಿವಾಹನ—ಗರುಡನ್ನೇರಿ ಬರುವವ.

ಸೌರಾಹ್ನ

ಚಾಪು.

ಶರ್ಣಾ ಶರ್ಣಾ

ಪ

ಶರ್ಣಾ ಬೇನಕನೆ ಕನಕರೂಪನೆ ಕಾಮಿನೀಸಂಗದೂರನೆ
ಶರ್ಣಾ ಸಾಂಬಂ ಹೀತಿಪ್ರತ್ಯನೆ ಶರ್ಣಾ ಜನರಿಗೆ ಏಂತ್ರನೆ

ಅ

ವಿಕದಂತನೆ ಲೋಕ ಶ್ರಾತನೆ
ವಿಕವಾಕ್ಯ ಪ್ರವೀಣನೆ
ವಿಕ ವಿಂಶತಿ ಪತ್ರಪೂಜಿತ ಅ
ನೇಕ ವಿಷ್ಣುವಿನಾಯಕ

ಇ

ಲಂಬಕ್ಷಣನೆ ನಾಸಿಕಾಧರನೆ
ಗಾಂಭೀರ್ಯದ್ಯುತ ಗುಣಸಾರನೆ
ಕಂಬುಕಂಧರ ಇಂದುಪರ್ವಾಳಿಜ
ಚಂದನ ಚೆಂಡಿತಾಂಗನೆ

ಉ.

ಚತುಬಾಹ್ಯ ಚರ್ಣಾತೋಡವಿನ
ಚತುರ ಅಯುಧಧಾರನೆ
ಮತಿಯವಂತನೆ ಮಲಿನಜನಿತನೆ
ಅತಿಯ ಮಧುರಾಹಾರನೆ

ಇ

ವಕ್ರತುಂಡನೆ ಮಹಾಕಾಯನೆ
ಅರ್ಕಕೋಲಟಿ ಪ್ರದೀಪನೆ
ಚಕ್ರಧರ ಹರಬುಹೃಪೂಜಿತ
ರಕ್ತ ವಸ್ತುಧಾರನೆ

ಉ

ಮೂಳೆಸಿಕಾಸನ ಶೇಷಭೂಪಣ ಅ
ಶೇಷ ವಿಷ್ಣು ವಿನಾಯಕ
ದಾಸ ಪುರಂದರವಿಟ್ಟಿಲೇಶನ
ತುತಗುಣಗಳ ಪ್ರೋಗಳುವೆ

ಉ.

ಬೆನಕೆ—ವಿನಾಯಕನೇಂಬ ಸಂಸ್ಕೃತಪದದ ಕನ್ನಡರೂಪ.

ಕಾಮಿನಿಸಂಗದೂರ—ಬುರಹುಳಾರಿ.

ಪಿಕವಾಕ್ಕುಪ್ರವೀಣ—ಸರ್ವಶಾಸ್ತ್ರಗಳ ಸಮನ್ವಯದಲ್ಲಿ ಕುಶಲ.

ಲಂಬಕಣ್ಣ—ಅಗಲವಾದ ಕಿವಿಗಳು.

ನಾಸಿಕಾಧರ—ಸೋಂಡಿಲನ್ನು ಲ್ಜುವನು.

ಕಂಬುಕಂಧರ—‘ಕಂಬು’ ಎಂದರೆ ಅನೇಯೆಂಬ ಆರ್ಥಿಕಿದೆ (ನಾನಾರ್ಥಕಂಧುವಾಲಾ) :

ಅನೇಯು ಮೊಗದವನು ಎಂದು ಅರ್ಥವಾದೀತು. ‘ಕಂಬು’ ಎಂದರೆ ಶಂಖಿಪೂರ್ವ

ಅಗುತ್ತುದೆ ; ಶಂಖಿದಂತೆ ಚೆಲುವಾದ ಕತ್ತು ಉಳ್ಳವನು

ಇಂದುವರ್ಷಾಳಿಜ—ಶಿವನ ಮಗ (ಚೆಂದ್ರನನ್ನು ತಲೆಯಲ್ಲಿ ತೊಟ್ಟಿವನು ಇಂದುವರ್ಷಾಳಿ).

ಚತುರ ಆಯುಧ—ನಾಲ್ಕು ಆಯುಧಗಳನ್ನು ಧರಿಸಿದವನು (ಪಾಶ, ಅಂಕುಶ, ದಂಡ, ಮುಸಲು).

ಮಲಿನಜನಿತ—ಗೌರಿಯು ತನ್ನ ಮೈಯ ಜಿಡ್ಡಿನಿಂದ ಗೊಂಬೆಯನ್ನು ವೂಡಿ, ಅದಕ್ಕೆ ಜೀವಕಚೀಯನ್ನು ಕೊಟ್ಟಿಂದೂ, ಅದೇ ಗೊಪತಿಯಾಯಿತೆಂದೂ ಕತೆ.

ಅತಿಯು ಮಧುರಾಹಾರ—ಕಬ್ಬಿ ; ಅನೇಗೆ ಶಿರುಯಾದುದು.

ವಕ್ರತೆಂಡ—ಬಾಗಿದ ಸೋಂಡಿಲುಳ್ಳವನು.

ಅಕ್ಕೆಕೋಟಿಪ್ರದೀಪ—ಕೋಟಿಸೂರ್ಯಪ್ರಕಾಶ.

ಚಕ್ರಧರ—ವಿಷ್ಣು.

ರಕ್ತವಸ್ತುಧಾರ—ರಕ್ತವಸ್ತುಧರ ; ಕೆಂಪೆಬಣ್ಣ ದ ಬಟ್ಟೆಯನ್ನು ಟ್ಪಿವನು.

ಶೈವಭೂಷಣ—ಹಾನನ್ನು ಅಭರಣವಾಗಿ ಹೊಂದಿವವನು.

ಅಶೇಷ ವಿಷ್ಣುವಿನಾಯಕ—ಎಲ್ಲ ತೊಡರುಗಳನ್ನು ತೊಲಗಿಸುವವನು.

ಕರ್ತಗುಣಗಳ—ದೇವತೆಗಳಿಗೆಲ್ಲ ಒಡೆಯನಾಗಿ ಹೊಂದಿರುವ ಕಲಾಣಗಳನ್ನು.



ಶೇಷ

ಶೇಷ (ಶೇಷನಾಗ, ಆದಿಶೇಷ, ಅನಂತ, ನಾಗರಾಜ) ಒಂದು ಸಾವಿರ ಹೆಡೆಗಳ ಹಾವೆಂದೂ ಭೂಮಿಯನ್ನು ತನ್ನ ತಲೆಯ ಮೇಲೆ ಹೊತ್ತಿದೆ ಯೆಂದೂ ನಂಬಿಕೆ ಅದು ಪಾತಾಳದಲ್ಲಿದ್ದು ಕೊಂಡು ಮೇಲಿನ ಆರು ಅಧೋಲೋಕಗಳನ್ನೂ ಭೂಮಿಯನ್ನು ಹೊತ್ತಿರುವುದರಿಂದ ಏಳು ಹೆಡೆಗಳನ್ನು ನಿರ್ದೇಶಿಸುವುದಾಂಟು. ಭವಿಷ್ಯ ಪುರಾಣದಲ್ಲಿ ಇದು ಶ್ವೀರ ಸಮುದ್ರದ ಮಧ್ಯದಲ್ಲಿದೆಯೆಂದೂ, ಸರ್ವಲೋಕೇಶನೆಂದೂ, ಸರ್ವಾಭರಣ ಭೂಪಿತವಾದುದೆಂದೂ ‘ಫಣಾಸಹಸ್ರ ಸಂಯುಕ್ತಂ ಚತುಬಾಹಾಹುಂ ಶಿರೀಷಿನಂ’ ಎಂದೂ ವರ್ಣನೆಯಿದೆ. ನಾರಾಯಣನಿಗೆ ಮೂರು ಮೂರಿಗಳೆಂದೂ, ಒಂದು ಜ್ಞಾನರೂಪವಾಗಿ ತಿಪವಾಗಿರುವುದು, ಇನ್ನೊಂದು ವಾಸುದೇವನೆಂಬ ಹೆಸರಿನಿಂದ ಗುಣಾತ್ಮಿತವಾಗಿ ನಿಷ್ಪಲವಾಗಿರುವುದು, ಮತ್ತೊಂದು ಕಾಲ ಎಂಬ ಹೆಸರಿನಿಂದ ತಮ್ಮೋರೂಪವಾಗಿರುವುದು ಎಂದೂ ಕೊಮ್ಮೆ ಪುರಾಣದ ಒಕ್ಕಣೆ. ಇಲ್ಲಿ ಮೂರನೆಯ ವೈಷ್ಣವೀರರೂಪವೇ ಶೇಷ. ಇವನು ಸಂಕರ್ಣಣನೆಂದೂ ಬಲರೂಮನೆಂದೂ ಪ್ರಸಿದ್ಧಿಯಿದೆ.

ಕಶ್ಯಪ ಮತ್ತು ಕದಮ್ಮ ಇವರೆ ಮಾಗಾಗಿ ಹುಟ್ಟಿ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ತನ್ನ ಒಂದಂಶದಿಂದ ಪಾತಾಳದಲ್ಲಿದ್ದು ಕೊಂಡು ಭೂಮಿಗೆ ಆಧಾರವಾಗಿರುವಂತೆ. ಇನ್ನೊಂದು ಅಂಶದಿಂದ ಶ್ವೀರ ಸಮುದ್ರದಲ್ಲಿ ನಾರಾಯಣನಿಗೆ ಶಯ್ಯಯಾಗಿರುವಂತೆ ವರವನ್ನು ಪಡೆದುಕೊಂಡನಂತೆ. ವಿಷ್ಣುವಿಗೆ ಮೂರು ನೆಲಿಗಳು, ವೃಕ್ಷಕುಂರ (ಪರವಾಸದೇವನಾಗಿ), ಶೈತ್ಯದ್ವಿಪ (ನಾರಾಯಣನಾಗಿ) ಮತ್ತು ಅನಂತಾಸನ (ಜನಾರ್ಥನಾಗಿ). ಕಡೆಯದೇ ಶೇಷಯ್ಯ, ಯ ಮೇಲೆ ಯೋಗನಿದ್ರೆಯಲ್ಲಿ ಪವತಿಸಿರುವ ರೂಪ. ಶ್ರೀರಂಗ, ಶ್ರೀರಂಗಪಟ್ಟಣ, ಅನಂತಶಯನ ಮೊದಲಾದ ಶ್ವೇತಗಳಲ್ಲಿ ಕಾಣಿಸಿರುವ ರೂಪ ಇದೇ.

ದೇವತಾತಾರತಮ್ಯದಲ್ಲಿ ಗರುಡ, ಶೇಷ, ರುದ್ರ ಮೂರವರನ್ನೂ ಒಂದೇ ಕಕ್ಷೀಯಲ್ಲಿ ಕಾಣಿಸುತ್ತಾಗೆ (ಪದನೆಯ ಕಕ್ಷೀ). ಮೂರವರೂ ದೇವತೆಗಳು ಪರಮಾತ್ಮನಿಗೆ ಅತ್ಯಂತ ಶ್ರಯರು; ಅವನ ಅವಿಷ್ಯರೂಪಗಳು. ಗರುಡ ಅವನ ವಾಹನ, ಶೇಷ ಅವನ ಶಯ್ಯ, ರುದ್ರ ಅವನ ಮಿಶ್ರ. ಪೂರಂದರಿದಾಸರ ಪದದಲ್ಲಿ ಶೇಷನನ್ನು ಮಂಂಚವೆಂದು ಬಣ್ಣಿಸಿದ್ದಾರೆ. ಮತ್ತು ವಾಸುಕಿ, ತಕ್ಷಕ ಮೊದಲಾದ ಪುರಾಣ ಪ್ರಸಿದ್ಧ ಸರ್ವಗಳಿಗೆ ಪರಾಯಾಯವೆಂದು ಬಗ್ಗಿದ್ದಾರೆ. ಹಾವಿನ ಸಾಮಾನ್ಯ ವರ್ಣನೆಯನ್ನೂ. ಅದರ ಬಗ್ಗೆ ಜನಜನಿತವಾದ ಕೆಲವು ನಂಬಿಕೆಗಳನ್ನೂ ಈ ಪದದಲ್ಲಿ ಕಾಣಬಹುದು.



ಶಂಕರಾಭರಣ

ಶ್ರೀವಿದೆ

ಶ್ವಾಂಗಾರೆವಾಗಿಮುದು ಶ್ರೀ ಹರಿಯ ಮಂಚ
ಅಂಗನೆ ಮಹಲಕುಮಿಯರಸ ಮಲಗುವ ಮಂಚ

ಪ್ರ

ಬಡಗಿ ಮುಟ್ಟಿದ ಮಂಚ ಕಡಲೋಳಿಹ ಪುಂಚ
ಮೃಡನ ತೋಳಲಿ ಅಡಗಿರುವ ಮಂಚ
ಹೆಡೆಯಂತ್ರಿ, ಹೊಸಮಂಚ ಪ್ರೋಡವ ಪ್ರೋತ್ತಿಹ ಮಂಚ
ಕಡಲಶಯನ ಶ್ರೀರಂಗನ ಸಿರಿಮಂಚ

ಽ

ಕಾಲಿಲ್ಲದೋಡುವ ಮಂಚ ಗಾಳಿನುಂಗುವ ಮಂಚ
ತೋಳು ಬಿಳುಪಿನ ಮಂಚ ವಿಷಮಂಚ
ಕಾಳಿಗದೋಳಜುಂಗನನ ವಂಕುಟ ಕೆಡಹಿದ ಮಂಚ
ಕೇಳು ಪರೀಕ್ಷಿತನ ಕೊಂಡುದೀ ಮಂಚ

೨

ಕಣ್ಣ ಕೆವಿಯಾದ ಮಂಚ ಬೆನ್ನು ಬಾಗಿದ ಮಂಚ
ಹೊಣ್ಣ ಮೆಯ ಚಂದ್ರಮನ ಅಡ್ಡಗಟ್ಟಿವ ಮಂಚ
ಬಣ್ಣ ಬಿಳುಪಿನ ಮಂಚ ಹೊನ್ನ ಕಾದಿಹ ಮಂಚ
ಕನ್ನೆ ವಾಹಾಲಕ್ಷ್ಯಿಯರಸನ ಮಂಚ

೩

ಹಕ್ಕಿಗೆ ಹಗೆಯಾದ ಮಂಚ ರೋಕ್ಕ ಮುಟ್ಟಿದ ಮಂಚ
ರಕ್ಕಸರೆದೆ ತಲ್ಲಿಗೊಳಿಸುವ ಮಂಚ
ಸೊಕ್ಕು ಪಿಡಿದ ಮಂಚ ಘಕ್ಕನೆ ನುಂಗುವ ಮಂಚ
ಲಕ್ಕುಮಿರಮಣ ಶ್ರೀಹರಿಯ ಮಂಚ

೪

ಅಂಕಂಡೋಂಕಿನ ಮಂಚ ಅಕಲಂಕಮಹಿಮ ಮಂಚ
ಸಂಕರುಷಣನೆಂಬ ಸುಖಿದ ಮಂಚ
ಶಂಕರನ ಕೊರಳಿಗೆ ಪದಕೆವಾಗಿಹ ಮಂಚ
ವೆಂಕಟಪ್ರರಂದರವಿರಲರಾಯನ ಮಂಚ

೫

[ಬಹುತೇ ದಾಸರು ಶ್ರೀರಂಗಕ್ಕೆತ್ರಕ್ಕೆ ಹೋಗಿದ್ದಾಗ ರಚಿಸಿದ ಪದ.]

ಶ್ರೀಹರಿಯ ಮಂಜಕ—ಅನಂತಾಸನ.

ಬಡಗಿ ಮುಟ್ಟದ—ಅಪಾರಕ್ಕತವಾದ.

ಕಡಲೊಳಹ—ಕ್ಷೀರಸಮುದ್ರದ ಮಧ್ಯದಲ್ಲಿರುವ.

ಮೃಡನ ತೋಳಲಿ—ಶಿವನು ನಾಗಾಭರಣ, ಸರ್ವಭೂತಾ.

ಪೂಡವಿ ಪೂತ್ತಿಹ—ಭೂಮಿಯನ್ನ ತನ್ನ ಒಂದು ಹೆಡೆಯಿಂದ ಎತ್ತಿ ನಿಲ್ಲಿಸಿರುವ.

ಗಾಳಿ ನುಂಗುವ—ಹಾವು ಗಾಳಿಯನ್ನೇ ಉಂಟು ಬದುಕುವುದೆಂದು ನಂಬಿಕೆ ‘ವಾತಾಶನ’ (ಎಲರುಣಿ).

ತೋಳು ಬಿಳುಪಿನ—ಆದಿಶೇಷನ ವ್ಯಾಬಣ್ಣ ಬಿಳಿಯಿಂದು ಪ್ರತೀತಿ.

ಕಾಳಗದೊಳಜುಣನನ...—ಮಹಾಭಾರತ ಯುದ್ಧದಲ್ಲಿ ಕಣಣನ ಸರ್ವಾಸ್ತದಿಂದ ಅಜಾನನ ಕರೀಣವ ಮುರಿದು ಭೂಮಿಗೆ ಬಿದ್ದಿತಾ; ಕೃಷ್ಣನ ಉಪಾಯದಿಂದ ಅದು ಅಜಾನನ ತಲೆಯನ್ನ ತಾಕದೆ ಅವನು ಉಳಿದುಕೊಂಡ.

ಪರೀಕ್ಷಿತನ .—ಚಂದ್ರವಂಶದ ಅರಸನೂ ಅಜಾನನ ಮೌಮ್ಮಣ್ಯನೂ ಆದ ಪರೀಕ್ಷಿತನು ಶುಕ್ರಚಾರ್ಯರಿಂದ ಭಾಗವತಪುರಾಣವನ್ನ ಏಳುದಿನಗಳು ಶ್ರವಣಮಾಡಿ ಕಡೆಯ ದಿನ ತಕ್ಷಿಕನೆಂಬ ಹಾವು ಕಚ್ಚಿ ಸತ್ತನು.

ಕಣ್ಣ ಕಿರಿಯಾದ—ಹಾವಿಗೆ ಕಿರಿಗಳರವೆಂದೂ, ಅದರ ಕಣ್ಣೇ ತೀಕ್ಷ್ಣಾವಾಗಿದ್ದ ಅದ ರಿಂದಲೇ ಶಬ್ದವನ್ನೂ ಅರಿತುಕೊಳ್ಳುವುದೆಂದೂ ನಂಬಿಕೆ.

ಹುಣ್ಣ ಹೇಯ ಚಂದ್ರಮಾನ...—ರಾಹುವೆಂಬ ದೈತ್ಯನು ಸರ್ವಾಕಾರದಿಂದ ಒಂದು ಚಂದ್ರನನ್ನು ನುಂಗುವುದು ಚಂದ್ರಗ್ರಹಣದ ಸಂದರ್ಭ.


ಹೂನ್ ಕಾದಿಹ—ಭೂಗತವಾದ ನಿಧಿಯನ್ನ ಹಾವು ಶಾಪಿಡುವುದೆಂಬ ನಂಬಿಕೆಯಾದ.


ಹಕ್ಕಿಗೆ ಹಗೆಯಾದ—ಗರುಡನಿಗೆ ತತ್ತ್ವವಾದ. ಇದರ ಹಿನ್ನಲೆಯ ಕತೆ ಇದು : ಕಶ್ಯಪನಿಗೆ ವಿನತೆ ಮತ್ತು ಕದ್ರು ಎಂಬಿಬ್ಬರು ಪತ್ತಿಯರು, ಅವರಲ್ಲಿ ಸರ್ವತಿ ಮತ್ತು ರ. ಕದ್ರು ಉಪಾಯದಿಂದ ವಿನತೆಯನ್ನ ಅವಮಾನಿಸಿತ್ತಾ ತನ್ನ ಉಳಿಗದವಳಾಗಿ ಇರಿಸಿಕೊಂಡಳು. ವಿನತೆಯ ಮಾಗ ಗರುಡನು ದೇವಲೋಕ ದಿಂದ ಅಮೃತವನ್ನ ಕದ್ರು ತಂದು ತನ್ನ ತಾಯಿಗಿತ್ತು ಅವಳನ್ನ ಸರೆಯಿಂದ ಬಿಡಿಸಿ, ಕದ್ರುವಿನ ಮಕ್ಕಳಾದ ವಾಸುಕಿ ಮೊದಲಾದ ಸರ್ವಗಳನ್ನ ದ್ವೇಷ ದಿಂದ ಕಾಡತ್ತೊಡಗಿದನು.

ಸೋಕ್ಕುತ್ತಿದೆ—ವಾಯುವಿಗೂ ಶೇಷನಿಗೂ ಸೌಸಾತವಾಗಿ, ಶೇಷನ ಗರ್ವಭಂಗ ವಾದ ಕತೆ ಹಿನ್ನಲೆ. ಈ ಕತೆ ಭವಿಷ್ಯತ್ತುರ ಪುರಾಣದಲ್ಲಿ ಬರುತ್ತದೆ.

ಅಕಲಂಕ ಮಹಿಮು—ನಿದೋಽಷಣಾಗಿರುವುದೇ ಶೇಷನು ಹರಿಯ ಸೇವೆಗೆ ಅಧಿಕಾರ ವನ್ನು ಪಡೆದುದಕ್ಕೆ ಕಾರಣ.

ಸಂಕರುಷಣ—ಸಂಕರ್ಣಣ. ವಿಪ್ಪುವಿನ ಪೂರ್ಣಾವತಾರಗಳಲ್ಲಿ ಒಂದು ; ‘ನಾನು ಎನ್ನುವ ಅಭಿಮಾನವೇ ಸಂಕರ್ಣಣ’ನೆಂದು ಸಾತ್ವತವುತ್ತದ ಕಲ್ಪನೆ. ಬಲರಾಮನ ಹೇಸರು ; ದೇವಕಿಯ ಬಸಿರಿನಿಂದ ರೋಹಿಣಿಯ ಬಸುರಿಗೆ ಒಂದನಾಗಿ (‘ಗಭರ ಸಂಕರ್ಣಣಾತ್’) ಸಂಕರ್ಣಣನೆಂದು ಭಾಗವತಪುರಾಣದ ಒಕ್ಕುಕೆ. ವಿಪ್ಪುವಿನ ತಾಮಸೀರೂಪವೆಂದು ಹರಿವಂತದಲ್ಲಿದೆ. ಇವನನ್ನೇ ಅನಂತನೆಂದೂ ಕರೆಯುವರು. “ಸಂಕರ್ಣಣಾದ್ವಿತೀಯಸ್ಯ ಬಲಂ ವಿಷ್ಣೋಃ ಪ್ರವರ್ಥಿತಾಂ” ಎಂದು ಪತೆಂಜಲಿಯ ಮಹಾಭಾಷ್ಯದಲ್ಲಿ ಮಾತಿದೆ.





ರುದ್ರ

ಮಾಧ್ವಪರಿಭಾವೆಯಲ್ಲಿ ‘ಪಂಹರುದ್ರ ದೇವರು’ ಎಂಬ ಹೆಸರಿದೆ. ದೇವತಾತಾರತಮ್ಯದಲ್ಲಿ ಬಿದನೆಯ ಕ್ಷೇಗೆ ಸೇರಿದ ಈ ದೇವತೆಯು ಅಹಂಕಾರ ತತ್ತ್ವಕ್ಕೆ ಅಭಿಮಾನಿದೇವತೆ. ಬ್ರಹ್ಮನ ಹುಬ್ಬಗಳ ನಡುವೆ (ಅವ್ಯಕ್ತ ತತ್ತ್ವದಿಂದ) ಹುಟ್ಟಿ ಸುಂದರವಾದ ರೂಪವನ್ನು ತಳಿದದ್ದರಿಂದ ವಾಹುದೇವನಂದೂ ಹೆಸರು (ವಾಹು ಎಂದರೆ ಸುಂದರ). ಹರಿನಾಮಕ ಪರಮಾತ್ಮನ ವಿಶೇಷವಾದ ಆವೇಶವಾಗಿ ಅವನ ಬಲಗಡೆ ಬಲಗೊಂಡು ಇರುವುದರಿಂದಲೂ ವಾಹುದೇವನೇ (ವಾಹೋ ದೇವಃ, ತನ್ನ ಎಡಗಡೆ ಹರಿನಾಮಕ ದೇವತೆಯನ್ನು ಹೊಂದಿರುವವನು). ಎಲ್ಲ ಜೀವರುಗಳೇ ಜೀವಾಭಿಮಾನಕ್ಕೆ ಇವನೇ ಕಾರಣನಾಗಿ ನಾಲ್ಕು ದಿಕ್ಕುಗಳಲ್ಲಿ ಮತ್ತು ಮೇಲಾಗಡೆ ಇವನ ಪ್ರವೃತ್ತಿಯಿರುವುದರಿಂದ ಪಂಚಮುಖಿ. ಮಧ್ಯಾಂಚಾಯಿರು ತಂತ್ರಸಾರದಲ್ಲಿ ‘ಜ್ಯೇಷ್ಠೋ ಪಂಚ ಮುಖೋ ರುದ್ರಃ ಸೃಷ್ಟಿಕಾಪುರಕಾಂತಿಮಾನಾ’ ಎಂದು ಬಣ್ಣಿಸಿದ್ದಾರೆ : ಅವನ ಜ್ಯೇಷ್ಠತ್ವವನ್ನೂ ಉತ್ತಮತ್ವವನ್ನೂ ವಿವರಿಸಿದ್ದಾರೆ.

ಸಾಧಕರಿಗೆ ಹರಿಯ ಆವಿಷ್ಯಕರೂಪವಾಗಿ ವೃಂಗಾಯಧಿಪತಿ. ಸಾತ್ತ್ವಿಕ ಜೀವರು ಮುಕ್ತಿಯನ್ನು ಪಡೆಯಲು ಅತ್ಯಗತ್ಯವಾದ ಮನೋಲನ್ಯೋಮಾಲ್ಯ (ಅಂತೇಕರಣಶ್ವದ್ವಿ) ಮತ್ತು ವಿಷಯಭೋಗವಿರಕ್ತಿ ಇವನ್ನು ರುದ್ರದೇವರ ಅನುಗ್ರಹದಿಂದಲೇ ಪಡೆಯಬೇಕು. ಸಾಧಕರು ತಮ್ಮ ಸಾಧನೆಯ ಮೇಲಿನ ಕಂತಗಳಲ್ಲಿ ನಡೆಸುವ ಜ್ಞಾನರೂಪವಾದ ಅವಿಂಡ ಸ್ತುತಿಗಾಗಿಯೂ ರುದ್ರದೇವರನ್ನೇ ಪೂರ್ಧಿಸಬೇಕು. ಮಾಧ್ವಸಂಪ್ರದಾಯದಲ್ಲಿ ಮುಂಜಾನೆ ಎದ್ದು ಹೇಳಿಕೊಳ್ಳುವ ಯಾಜುಗಳಲ್ಲಿ—

ಮನಸು ಕಾರಣವಲ್ಲ ಪಾಪಪುಣ್ಯಕ್ಕೆಲ್ಲ

ಅನಲಾಕ್ಷಿ ನಿನ್ನ ಪ್ರೇರಕೆಯಾಲ್ಲದೆ

ಎನ್ನುವ ಒಕ್ಕಣೆ ಬರುತ್ತದೆ. ಮುಂದೆ ‘ಕೈಲಾಸವಾಸ ಗೌರೀತ ಕಂತ, ಜರಿಯಲ್ಲಿ ಮನಸು ಕೊಡು ಶಂಭೋ’ ಎನ್ನುವ ಬೇಡಿಕೆಯೂ ಇದೆ.

ಉಳಿದಂತೆ, ಪೂರಾಣಗಳಲ್ಲಿ ಬರುವ ರುದ್ರನ ನಿದ್ರೇಶನವೆಲ್ಲ ಬಳಕೆಯಲ್ಲಿದೆ—ಕೈಲಾಸವಾಸಿ, ಗೌರೀನಾಥ, ವೃಷಭವಾಹನ, ದಿಗಂಬರ, ಯೋಗಿ, ಸ್ವಾತಾನವಾಸಿ, ನಾಗಭೂಪಣ ಇತ್ಯಾದಿ. ಮಾಧ್ವಸಂಪ್ರದಾಯದ ಕಲ್ಪನೆಯಲ್ಲಿ ಸೇರುವ ಹೊಸ ವಿವರವೆಂದರೆ ರುದ್ರನು ವಾಯುವಿನಿಂದ ಉಪದೇಶವನ್ನು ಪಡೆದು ಲಭಣ ಸಮುದ್ರದಲ್ಲಿ ತಪಸ್ಸು ಮಾಡಿದನೇಂಬುದು. ವಾಯು ದೇವರು (ಹನುಮಂತನು) ರುದ್ರಾತ್ಮಕನೆಂಬ ಕಲ್ಪನೆಯೂ ಇದೆ ; ಶೇಷನೂ ರುದ್ರನೂ ಒಂದೇ ಕೈಯಿವರು. ರಾಮಾವತಾರದಲ್ಲಿ ಲಕ್ಷ್ಮಿಣನೂ ಕೈಘಾವ ತಾರದಲ್ಲಿ ಬಲರಾಮನೂ ಶೇಷವತಾರಿಗಳು, ಎಂದರೆ ರುದ್ರಸಮರು.



ಶಿವದರುಶನ ನಮಗಾಯಿತು ಕೇಳಿ
ಶಿವರಾತ್ರಿಯ ಜಾಗರಣೆ

ಒ

ಪಾತಾಳೆಗಂಗೆಯ ಸ್ವಾನವ ಮಾಡಲು
ಪಾತಕವೆಲ್ಲ ಪರಿಹಾರವು
ಜೋತೀಲ್ರಿಂಗನ ಧಾರ್ಮಾನವ ಮಾಡಲು
ದ್ವಾತಗಳಲ್ಲ ಅನುದಿನವು

೦

ಬೇಡಿದ ವರಗಳ ಕೊಡುವನು ತಾಯಿ
ಬ್ರಹ್ಮನ ರಾಣೆಯ ನೋಡುವನು
ಅಡುತ ಪಾಡುತ ಏರುತ ಬಸವನ
ಅನಂದದಲಿ ನಲಿದಾಡುವನು

೨

ಹರನನು ಕಂಡೆನು ಪ್ರರಂದರವಿರಲನ
ಪರಿಸಾರಾಯಣ ಧಾರ್ಮಾನದಲಿ

೩

ಜೋತೀಲ್ರಿಂಗ—ಪಂಚತತ್ತ್ವಗಳಿಗೆ ಅನುಗುಣವಾಗಿ ಪಂಚಲಿಂಗಗಳನ್ನು ಹೇಳುವ
ಪ್ರಕ್ರಿಯೆಯಿದೆ. ‘ಜೋತೀಲ್ರಿಂಗ’ ಅಗ್ನಿತತ್ತ್ವವನ್ನು ಪ್ರತಿನಿಧಿಸುತ್ತದೆ.
ದ್ವಾತಗಳಲ್ಲ—ಹೇಣಾಟವಿಲ್ಲ.

ಬ್ರಹ್ಮನ ರಾಣೆಯ ನೋಡುವನು—ರುದ್ರನು ಐದನೇಯ ಕ್ಷೇತ್ರಲ್ಲಿದ್ದು, ತನ್ನ
ಮೇಲಿನ ಕ್ಷೇತ್ರಲ್ಲಿ ಉತ್ತಮಾದ ಸರಸ್ವತಿಯನ್ನು ಸನ್ನಿಧಾನಾಪೇಕ್ಷೆಯಿಂದ
ನೋಡುವನು. ರುದ್ರನಿಗೆ ಸರಸ್ವತಿಯ ಮೂಲಕವಾಗಿ ಬ್ರಹ್ಮ, ಬ್ರಹ್ಮನ
ಮೂಲಕವಾಗಿ ಲಕ್ಷ್ಮಿ, ಲಕ್ಷ್ಮಿಯ ಮೂಲಕವಾಗಿ ವಿಷ್ಣುವಿನ ಸೇವೆ ಸಿದ್ಧ
ವಾಗುತ್ತದೆ.

ಭೃತ್ಯ

ಅಟ್ಟ

ಕಂಡೆ ಕಂಡೆ ರಾಜರ ಕಂಡೆ ಕಂಡೆ ಪ

ಕಂಡೆ ಕಂಡೆನು ಕರುಣ ನಿಧಿಯನು
ಕರಗಳಂಜಲಿ ಮಾಡಿ ಮುಗಿವೆನು
ಲಂಡ ಮಾಲಿಗಳ ಗುಂಡ ಒಡೆಯಲು
ದ್ವಾಂಡ ಮಾರುತಿಪದಕೆ ಬರುವನ ಅ

ಪಂಚ ವೃಂದಾವನದಿ ಮೇರೆಯುವ
ಪಂಚಬಾಣನ ಶಿತನ ಸ್ವರಿಸುತ್ತ
ಪಂಚನಂದನ ಮುಂದೆ ಆಗುತ್ತ
ಮಿಂಚಿನಂದದಿ ಪ್ರೋಳೆವ ಮಹಿಮನ ರ

ಪಂಚಪಾತಕ ಕಳೆವ ದೇವನ
ಪಂಕ್ಜಾರಿಭೇಂದುವಕ್ತುನ ಆ
ತಂಕವಿಲ್ಲದೆ ಭಜಿವ ಸುಜನರ
ಶಂಕೆ ಬಿಡಿಸುವ ಶಂಕರೇಶನ ಇ

ಭಜಿಸುವವರಿಗೆ ಭಾಗ್ಯ ಕೊಡುವನ
ಮಜುಗಣೇಶಮರೇಂದ್ರ ವಂದಿತ
ನಿಜಪುರಂದರವಿರ್ಣಲೇಶನ
ಭಜನೆ ಮಾಡುವ ಭಾವಿ ಮರುತನ ಇ

[ಇದು ಶಿವಪರವಾದ ಸ್ತುತಿ. ದೇವತಾತಾರತಮ್ಯದ ಕಲ್ಪನೆಯ ಪ್ರಕಾರ ಮುಂದಿನ ಕಲ್ಪದಲ್ಲಿ ಬ್ರಹ್ಮಪದವಿಗೆ ಬರುವವನು ವಾಯು (ಮಹತ್ತತ್ತತ್ವಭಿಮಾನಿ ದೇವತೆ) ; ತರವಾದ ವಾಯು ಪದವಿಗೆ ಬರುವವನು ಈಗ ಐದನೆಯ ಕಾಶ್ಯಯಲ್ಲಿರುವ ರುದ್ರ (ಅಹಂಕಾರಾಭಿಮಾನಿದೇವತೆ). ಹಾಗಿಂದೇ ಇಲ್ಲಿ ‘ಮಾರುತಿ ಪದಕೆ ಬರುವವನೆ’ ಎಂದೂ ‘ಭಾವಿಮರುತನ’ ಎಂದೂ ಒಕ್ಕಣಗಳವೆ.]

ಲಂಡವೊಯಿಗಳ—ಮಾಯಾವಾದವು ಅವೈದಿಕವೆಂಬ ಕಾರಣದಿಂದ ಆ ವಾದವನ್ನು ಹಿಡಿದವರನ್ನು ಲಂಡರೆಂದು ಕರೆದಿದ್ದಾರೆ. ಲಂಡನೆಂದರೆ ಕುಹಕ, ಉಪಾಯಗಾರ, ಮೋಸಮಾಡುವವನು.

ಗುಂಡ ಒಡೆಯಲು—ಎಡೆಯನ್ನು ಸೀಳಲು.

ಉದ್ದಂಡ ಮಾರುತಿ ಪದಕೆ—ಮೀರನಾದ ವಾಯುದೇವರ ಪಟ್ಟಕ್ಕೆ.

ಪಂಚವೃಂದಾವನದಿ—ಅನೇಗೊಂದಿಯ ಬಳಿಯಿರುವ ಸ್ಥಳ


ಪಂಚಭಾಣಿನ ಷಿತನ—ನಾರಾಯಣನ.

ಪಂಚನಂದನ—ಪಂಚಪೂಣಿಗಳಿಗೆ (ಪೂಣಿ, ಅಪಾನ ಇತ್ಯಾದಿ) ಮೂಲಭೂತವಾದ ವಾಯುವಿನ ಮಗ, ಮಾರುತಿ.

ಪಂಚಪಾತಕ—ಹಿರಣ್ಯಸ್ತೇನ, ಸುರಾಪಾನ, ಗುರುತಲ್ಪಗಮನ, ಬ್ರಹ್ಮಹತ್ಯೆ, ಮಹಾಪಾತಕಿ ಸಂಸಗ್ರಹ.

ಪಂಕ್ಜಿಕಾರಿ ನಿಭೇಂದುವಕ್ತು—ತಾವರಿಗೆ ಶತ್ಯವೆಂದರೆ ಚಂದ್ರ (ಚಂದ್ರೋದಯೆದಲ್ಲಿ ತಾವರೆ ಮುಚ್ಚಿಕೊಳ್ಳುವುದೆಂದು ಕವಿಸಮಯ) ; ಚಂದ್ರನ ಪ್ರಕಾಶದಂತೆ ಇರುವ ಮುಖಿಷ್ಟಳ್ಳವನು.

ಯುಜುಗಿಕ್ಕೇಶ ಅಮರೇಂದ್ರ, ವಂದಿತ—ಯುಜುಗಿದಲ್ಲಿರುವ ಜೀವರುಗಳು ವಿಲೀನ ಪ್ರಕೃತಿಯವರು, ನಿದೋಽಪರು, ಎಲ್ಲರಿಗೂ ಗುರುಗಳು, ಸರ್ವಕಾರ್ಯ ಸಮಾಧರು ; ವೇದವ್ಯಾಸರ ಮುಖ್ಯತಿಷ್ಠರು : ಅವರಿಗೆ ಅಪರೋಕ್ಷಕ್ಕೆ ಮೂಲಲು ನೂರು ಬ್ರಹ್ಮಕಲ್ಪಗಳಲ್ಲಿಯೂ, ಹರಿಷೀತ್ಯಧರವಾಗಿ ಮಹಾಸುಖಿಪೂರಬ್ಬಭೋಗಕ್ಕಾಗಿ ನೂರು ಬ್ರಹ್ಮಕಲ್ಪಗಳಲ್ಲಿಯೂ ಜನ್ಮವುಂಟು. ‘ಈ’ ನೆಂದರೆ ರುದ್ರ ; ‘ಅಮರೇಂದ್ರ’ನೆಂದರೆ ಇಂದ್ರ.



ಸಾದನಾಪುಕ್ತಿಯೆ

ಅದಿ

ಎಂಥಾ ಚೆಲುವಗೇ ಮಾಗಳನು ಕೊಟ್ಟಿನು
ಗಿರಿರಾಜನು ನೋಡಮ್ಮೆಮ್ಮೆ

ಪ

ಕಂಠುಹರ ತಿವ ಚೆಲುಪನೆನ್ನು ಪೆ
ಮೆಚ್ಚಿದನು ನೋಡಮ್ಮೆಮ್ಮೆ

ಅ

ವೋರೆ ಐದು ಮಾರು ಕಣ್ಣ
ವಿಪರೀತವ ನೋಡಮ್ಮೆಮ್ಮೆ
ಕೊರಳೊಳು ರುಂಡಮಾಲೆಯೆ
ಧರಿಸಿದ ಉರಗಭೂಷಣ ನೋಡಮ್ಮೆಮ್ಮೆ

ಇ

ತಲೆಯೆಂಬೋದು ನೋಡಿದರೆ ಜಡ
ಹೂಳಿಯುತಿದೆ ನೋಡಮ್ಮೆಮ್ಮೆ
ವಲವು ಕಾಲದ ತಪ್ಪಿ ರುದ್ರನ
ಮೈ ಬೂದಿಯ ನೋಡಮ್ಮೆಮ್ಮೆ

ಇ

ಭೂತ ಪ್ರೇತ ಪಿಶಾಚಿಗಳೆಲ್ಲ
ಪರಿವಾರವು ನೋಡಮ್ಮೆಮ್ಮೆ
ಕಿತನ ನಾಮವು ಒಂದೇ ಮಂಗಳ
ಮುಪ್ಪುರಪರನ ನೋಡಮ್ಮೆಮ್ಮೆ

ಇ

ಮನೆಯೆಂಬುವುದು ಸ್ತುತಾನವು ನೋಡೆ
ಗಜ ಚಮಾಂಬಿರವಮ್ಮೆಮ್ಮೆ
ಹಣವ್ಯೋಂದಾದರು ಕೃಯೋಳಗಿಲ್ಲ
ಕಪ್ಪರವನು ನೋಡಮ್ಮೆಮ್ಮೆ

ಇ

ನಂದಿವಾಹನ ನೀಲಕಂಠನ
ನಿಗುಂಣನ ನೋಡಮ್ಮೆಮ್ಮೆ
ಇಂದಿರೆರಮಣ ಶ್ರೀ ಪುರಂದರವಿಶಲನ
ಪ್ರೋಂದಿದವನ ನೋಡಮ್ಮೆಮ್ಮೆ

ಇ

ಗಿರಿರಾಜನು—ಹಿಮಾಲಯ ; ದಕ್ಷ ಯಾಗದಲ್ಲಿ ದಾಕ್ಷಾಯಿಣಿಯು ಅವಮಾನಿತಳಾಗಿ ಯಜ್ಞ ಕುಂಡದಲ್ಲಿ ಹಾರಿ ಕೊನೆಗೆ ಹಂಡಮೇಲೆ, ಹಿಮಾಲಯದಲ್ಲಿ ಹಿಮಾಚಲ ರಾಜನ ಹೆಂಡತಿ ಮೇನೆಯ ಹೊಟ್ಟೆಯಂಲ್ಲಿ ಮಗಳಾಗಿ ಹುಟ್ಟಿದಳು. ಶಿವನು ವೈರಾಗ್ಯವನ್ನು ತಳೆದು ಅಲ್ಲೋ ತಪಸ್ಸಿಗಾಗಿ ನಿಂತಿರಲು, ಪಾರ್ವತಿ ಅವನನ್ನೇ ಪರಿಸಿ ಅವನ ಪರಿಚಯೆಯಲ್ಲಿ ನಿಂತಳು. ಕಾಮದಹನದ ಪ್ರಸಂಗವಾದ ಮೇಲೆ ಶಿವನು ಪಾರ್ವತಿಯ ತಪಸ್ಸಿಗೆ ಮೆಚ್ಚಿ ಅವಳನ್ನು ವರಿಸುವಂತೆ ಕೇಳಿ ಕೊಳ್ಳಲು, ಪಾರ್ವತಿಯು, ‘ನನ್ನ ತಂದೆ ಕೊಡುವವನು ; ಅವನನ್ನು ಕೇಳು’ ಎಂದಳು. ಆಗ ಬ್ರಹ್ಮಾದಿ ದೇವತೆಗಳೂ ಸತ್ಯಾಂಶಿಗಳೂ ಹಿಮಾಲಯದ ಒಳ ಹೋಗಿ ಶಿವನಿಗಾಗಿ ಪಾರ್ವತಿಯನ್ನು ಕೇಳಲು ಅವನು ಒಟ್ಟಿದನು. ಇದು ಕುಮಾರಸಂಭವದ ಹಿನ್ನೆಲೆಯ ಕೆತೆ ; ಸ್ವಾಂದಪುರಾಣದಲ್ಲಿದೆ.

ಕಂತಾಡರ—ಕಾಮನನ್ನು ಕೊಂಡವನು.

ಮೋರೆ ಐದು—ಶಿವನಿಗೆ ಬದು ಮುಖಿಗಳು; ತತ್ವರುಪ, ಅಫೋರ, ಸದೋಽಜಾತ, ವಾಮದೇವ, ಈಶಾನ ಎಂದು ಹೆಸರುಗಳು.

ಮೂರು ಕಳ್ಳು—ಶಿವನಿಗೆ ಸಾಯಂ, ಚೆಂದ್ರ, ಅಗ್ನಿ (ಹಣಗಳ್ಳು) ಇವು ಮೂರು ಕಳ್ಳುಗಳು.

ಕಂತನ ನಾಮವು ಒಂದೇ ಮಂಗಳ—‘ಶಿವ’ನೆಂಬಿದು ; ‘ಶಿವಂ’ ಎಂದರೆ ಶಂಭ, ಒಳ್ಳೆಯದು.

ಮುಂಪ್ರುರಜರನ—ತ್ರಿಪುರಾರಿ. ತಾರಕಾಸುರನ ಮಕ್ಕಳಾದ ತಾರಾಕ್ಕೆ, ಕಮಲಾಕ್ಕೆ, ವಿದ್ಯಾನಾತ್ಮಿಗಳು ತಪಸ್ಸಿನಿಂದ ಪಡೆದುಕೊಂಡ ಅಸಾಧ್ಯವಾದ ಪುರಗಳನ್ನು ಶಿವನು ನಾಶಮಾಡಿದನು. ಮತ್ತು ಮತ್ತು ಸ್ವಾಂದಪುರಾಣಗಳಲ್ಲಿ ಈ ಕಥೆ ಇದೆ.

ಗಜ...—ಮಹಿಷಾಸುರನ ಮಗನಾದ ಗಜನೆಂಬ ಅಸುರನು ಶಿವನಿಂದ ಪರಗಳನ್ನು ಪಡೆದು ದೇವತೆಗಳನ್ನು ಕಾಡತೊಡಗಲು, ಶಿವನು ಸಿಟ್ಟಿಗೆದ್ದನು. ಆಗ ಅಸುರನು ‘ನನ್ನನ್ನ ಕೊಂಡು ನನ್ನ ಚರ್ಮವನ್ನು ನೀನು ಉಡುವೆಯಾದರೆ ನಿನ್ನಿಂದ ಸಾಯಂವುದು ನನಗೆ ಇಷ್ಟವಾದುದು’ ಎಂದಾಗ ಶಿವನು ಅವನನ್ನು ಕೊಂಡು ಆನೆಯ ರೂಪದಲ್ಲಿದ್ದ ಅವನ ಚರ್ಮವನ್ನು ತೊಟ್ಟನು. ಈ ಕಥೆ ಮತ್ತು ಪುರಾಣದಲ್ಲೂ ಶಿವಪುರಾಣದಲ್ಲೂ ಬಂದಿದೆ.

ಕಪ್ಪರ—ಕೈಯಲ್ಲಿರುವ ಮಡಕೆಕೂರು ; ಭಿಕ್ಷೆಬೇಡಲು ಬಳಸುವುದು.

ನಿಗುಂಣ—ತ್ರಿಗುಣಾತೀತ.

ಪುರಂದರವಿಶಲನ ಪ್ರೋಂದಿದವನ—ಐದನೆಯ ಕಷ್ಟೆಯಲ್ಲಿರುವ ರುದ್ರನು ಸೌತ್ರಮಾದ ಸರಸ್ವತಿ (ನಾಲ್ಕನೆಯ ಕ್ಕೆ), ಬ್ರಹ್ಮ (ಮೂರನೆಯ ಕ್ಕೆ), ಲಕ್ಷ್ಮಿ (ಎರಡನೆಯ ಕ್ಕೆ) ಇವರ ಮೂಲಕವಾಗಿ ವಿಷ್ಣುವನ್ನು ಪಡೆಯುವನು.



ಸರಸ್ವತಿ

ದೇವತಾತಾರತಮ್ಯದಲ್ಲಿ ನಾಲ್ಕನೆಯ ಕ್ಷೇತ್ರಲ್ಲಿರುವ ಸರಸ್ವತಿಯು ಮೂರನೆಯ ಕ್ಷೇತ್ರಲ್ಲಿದ್ದ ಮಹತ್ತತ್ವಕ್ಕೆ ಅಭಿಮಾನಿಯಾದ ಬ್ರಹ್ಮನ ಹೆಂಡತಿ (ಶಕ್ತಿ) ಯೆಂದೂ, ಮಹದವ್ಯಕ್ತಿವೆಂಬ ತತ್ತ್ವಕ್ಕೆ ಅಭಿಮಾನಿಯೆಂದೂ ಎಣಿಕೆ. ಮಹತ್ತತ್ವ ಪುರುಷತತ್ತ್ವ ; ಅವ್ಯಕ್ತ ದೇವಿತತ್ತ್ವ. ಬ್ರಹ್ಮನಿಂದ ಒಂದು ನೂರು ಗುಣಗಳಲ್ಲಿ ಕೆಳಗಿನವರ್ಚಿಂದೂ, ಬ್ರಹ್ಮಾಣಿಯಾದ ಇವರನ್ನು ಎಲ್ಲ ಜೀವರೂ ಗುರುಪತ್ತಿಯೆಂಬ ಭಾವನೆಯಿಂದ ಪೂಜಿಸಬೇಕೆಂದೂ ಒಕ್ಕಣೆಗಳವೇ ಪರಶುಕ್ಲತ್ರಯರಲ್ಲಿ ಒಬ್ಬಾದ ಇವರು ಸರ್ವಶಾಸ್ತರರೂಪ ವಾದ ಜ್ಞಾನಕಾಂಡದ ಅಭಿಮಾನಿ. ಬ್ರಹ್ಮನಿಂದ ವೇದಗಳು ಹೊರ ಹೊಮ್ಮಿತಾಗಿ ಅವನು ವೇದಾತ್ಮಕ ; ಅವನ ಶಕ್ತಿಯಾದ ಬ್ರಹ್ಮಾಣಿ ವೇದಾರ್ಥಸ್ವರೂಪಿಣಿ (ಶುರುತಿದೇವತೆ). ಸಾಧಕರಿಗೆ ಯುಕ್ತಿಶಾಸ್ತ್ರಗಳಲ್ಲಿ ಮನಸ್ಸನ್ನು ಪ್ರರಚಿತೋದಿಸಿ, ಪರಿಶುದ್ಧವಾದ ಬುದ್ಧಿಯನ್ನು ಉಂಟು ಮಾಡುವವರು.

ಸಾಮಾನ್ಯ ಕಲ್ಪನೆಯಂತೆ ವಿದ್ವಾಭಿಮಾನಿದೇವತೆ. ವಾಗ್ದೀವತೆ. ವಿದ್ವಾರಂಭದಲ್ಲಿ ಈಕೆಯ ಪೂಜೆ ವಿಹಿತವಾಗಿದೆ ಸಾತ್ತ್ವಿಕ ಗುಣದ ಉತ್ಸರ್ವೇಯಿರುವುದರಿಂದ ಶುಕ್ಲಾಂಬರಧರೆ. ಕಲೆಗಳಿಗೆ ಸೂತ್ರತ್ವಯ ಸೆಲೆ ಯಾಗಿರುವುದನ್ನು ಸೂಚಿಸಲು ಏಕಾವಾಣಿ. ಅರ್ಥವತ್ತಾಗಿ ಮತ್ತು ಪ್ರಭಾವಶಾಲಿಯಾಗಿ ಮಾತನಾಡುವ ಸಾಮಧ್ಯ ಅವಳಿಂದಲೇ ಆದುದ ರಿಂದ ವಾಟ, ವಾಗ್ದೀವ. ಶಾಸ್ತ್ರಗಳಲ್ಲಿ ಮನಸ್ಸ ಹೋಗುವಂತೆ ಮಾಡುವುದನ್ನು ಸೂಚಿಸಲು ಪ್ರಸ್ತುತ ಹಣ್ಣೆ.



ಕಲಾಟ

ಆದಿ

ಶರಕೆಂಬೆ ವಾಣಿ ಪ್ರೋರೆಯೆ ಕಲಾಟ

ಪ

ವಾಗಭಿಮಾನಿ ವರ ಬುಹ್ಯಾಟೆ

ಸುಂದರವೇಣಿ ಸುಚರಿತಾರ್ಪಣೆ

ಅ

ಜಗದೊಳು ನಿಮ್ಮ ಪ್ರೋಗಳುವೆನಿಮ್ಮ

ಹರಿಯ ತೋರಿಸೆಂದು ಪ್ರಾರ್ಥಿಸೆನಿಮ್ಮ

ಂ

ಪಾಡುವೆ ಶುರುತಿಯ ಬೇಡುವೆ ಮತಿಯು

ಪುರಂದರವಿರಲನ ಸೋದರಸೋಸೆಯು

ಉ

ವಾಗಭಿಮಾನಿ—ವಾಗ್ನೂಪವಾದ ಶಾಸ್ತ್ರಗಳಿಗೆ ಅಭಿಮಾನಿದೇವತೆ.

ಬುಹ್ಯಾಟೆ—ಮೂರನೆಯ ಕಕ್ಷೀಯಲ್ಲಿ ಮಹತ್ತತ್ವಾಕ್ಷರೆ ಅಭಿಮಾನಿಯಾದ ಬುಹ್ಯನೆ
ಹೆಂಡತಿ : ಅವ್ಯಕ್ತಾಭಿಮಾನಿನಿ.

ಸುಂದರವೇಣಿ—ಚೆಲುವಾದ ಜಡೆಯಾಳ್ಳವಳು.

ಸುಚರಿತಾರ್ಪಣೆ—ಒಳ್ಳಿಯ ನಡತೆಯಾಳ್ಳವಳು ; ಧರ್ಮಾಭಿಮಾನಿನಿ.

ಹರಿಯ ತೋರಿಸೆಂದು—ಎಲ್ಲ ಶಾಸ್ತ್ರಗಳ ತಾಪ್ಯಯ್ಯವೂ ವಿಮ್ಮುವಿನಲ್ಲೇ ಇರುವುದ
ರಿಂದ, ಶಾಸ್ತ್ರಾಭಿಮಾನಿನಿಯಾದ ಸರಸ್ವತಿಯ ನೇರವನ್ನು ದಾಖರು ಬೇಡಿದ್ದಾರೆ.

ಪುರಂದರವಿರಲನ ಸೋದರಸೋಸೆಯು—ಇದು ಅಶುದ್ಧವಾದ ಪಾರ ; ವಿಮ್ಮುವಿನ
ಮಗ ಬುಹ್ಯ ; ಬುಹ್ಯನ ಹೆಂಡತಿ ಸರಸ್ವತಿ ಎಂದಾದರೆ ವಿಮ್ಮುವಿನ ಸೋಸೆಯೇ
ಅಯಿತು ; ‘ಸೋದರಸೋಸೆ’ ಎಂಬ ನೆಂತು ಕೂಡುವುದಿಲ್ಲ. ಮುಂದಿನ ಕೃತಿ
ಯಲ್ಲಿ “ಇಂದಿರಾರಮಣನ ಹಿರಿಯ ಸೋಸೆಯು ನೀನು” ಎಂದಿರುವುದನ್ನು
ಗಮನಿಸಿದರೆ, ಇಲ್ಲಿ ‘ಹಿರಿಯ’ ಎಂಬುದಕ್ಕೆ ಬದಲಾಗಿ ‘ಸೋದರ’ ಎಂದು
ಲಿಪಿಕಾರರು ಬರೆದರು ಎಂದು ತೋರುತ್ತದೆ.

ವರ ಹೇದ ಪುರಾಣ ವಿವಿಧ ಶಾಸ್ತ್ರಗಳಿಗೆ
ಸರಸಿಜೋಽದ್ಭವನರಸಿ ಸರಸ್ಪತೀದೇವಿಯು
ಪರಮ ಮುಖ್ಯಾಭಿಮಾನಿಯೆಂದು ತಿಳಿದು
ನಿರುತ್ತ ಭಜಿಸುವ ಜನಕ ನಿಜಗತಿಯ ಪಾಲಿಸುವ
ಸಿರಿಯರಸ ಪ್ರರಂದರವಿರಲ ತಾನೋಲಿವ

ವರ ಹೇದ—ಪರಮಪ್ರಮಾಣವೇಸಿದ ಅಪೌರುಹೇಯವಾದ ನಾಲ್ಕು ಹೇದಗಳು
(ಇಗ್ನೇದ, ಯಜುಜ್ವಾಹೇದ, ಸಾಮಾಹೇದ, ಅಥವಣಹೇದ).

ಪುರಾಣ—ಹೇದವ್ಯಾಸರು ಹೇದೋಪಬೃಂಹಣವಾಗಿ ಒರಿದ ಪದಿನೆಂಟು ಪುರಾಣಗಳು;
ಪೌರುಹೇಯವೇಸಿಕೊಳ್ಳುವ ಪ್ರಮಾಣ. ಪ್ರಸ್ತಾವನೆ ನೋಡಿ.
ವಿವಿಧಶಾಸ್ತ್ರಗಳಿಗೆ—ಹೇದಾಂಗಗಳು (ಪ್ರಾಕರಣ, ನಿರುಕ್ತ, ಕಲ್ಪ, ಜೈವ್ಯತಿಪ,
ಭಂದಸ್ಸ, ಶ್ಲಿಷ್ಟಿ); ಮಿಂದಾಂಸಾ, ಧರ್ಮಶಾಸ್ತ್ರ, ತರ್ಕ, ಹೇದಾಂತ, ಸಾಂಖ್ಯ;
ಶುರೂತಿ, ಸ್ತುತಿ, ಇತಿಹಾಸ.

ಸರಸಿಜೋಽದ್ಭವನರಸಿ—ಮಿಷ್ಟು ಏನ ನಾಭಿಕಮಲದಲ್ಲಿ ಹುಟ್ಟಿದ ಬ್ರಹ್ಮನ ಅರಸಿ.

ಪರಮಮುಖ್ಯಾಭಿಮಾನಿ—ಮುಕ್ತಿಗೆ ಜ್ಞಾನವೇ ಮುಖ್ಯಸಾಧನವಾದುದರಿಂದ, ಜ್ಞಾನ
ವನ್ನು ಒದಗಿಸುವ ಸಚ್ಚಾಸ್ತ್ರಗಳಿಗೆ ಅಭಿಮಾನಿನಿಯಾದವಳು; ಆದರೆ ನಾಲ್ಕುನೇ
ಕಕ್ಷೀಯಲ್ಲಿರುವ ಈ ತತ್ತ್ವಾಭಿಮಾನಿ ದೇವತರ್ಯಾಸದವಳು;
ಅವಳಲ್ಲಿ ಅಂತಯಾರ್ಥಮಿಯಾಗಿ, ಪ್ರೇರಕನಾಗಿ ನಿಂತು ಅವಳಿಂದ ಕಾರಂ
ಮಾಡಿಸುವ ಹರಿಯು ಪರಮಮುಖ್ಯಾಭಿಮಾನಿ.

ತಿಳಿದು ನಿರುತ್ತ ಭಜಿಸುವ ಜನಕೆ—ಹೀಗೆ ಹರಿಸವೇತ್ತುವಂತ್ಯಾಸನ್ನು ಮನಗಂಡಂ
ಭಕ್ತಿ ಮಾಡುವ ಜನರಿಗೆ ಯೋಗ್ಯತಾನುಸಾರವಾಗಿ (ನಿಜ) ಮುಕ್ತಿಯನ್ನು
(ಗತಿ) ಕೊಡುವವನು.

ಕೋಡಿ (ಕಾಂಚೀದಿ)

ಅಷ್ಟ

ಚಂದೆ ಮನದಲಿ ಭಜಿಸು ವಾಗ್ನೇವಿಯ
ಇಂದುಮತಿ ಕೊಡುವಳು ಶ್ರೀಪರಿಯ ಧ್ಯಾನದೊಳು

ಪ್ರ

ಹಿಂದೆ ಪ್ರಹಳಾದನು ಕೆಮಲಜನ ಸತಿಗರಗಿ
ಬಂದು ಆರಂಭಿಸಲು ಹರಿ ವಿಶ್ವವರ್ಯಸೇಂದು
ಬಂದೆ ವಿಷ್ಣುವ ಕಳಿದು ಭಾವಶಾಧ್ಯಯನಿತ್ಯ
ಹೊಂದಿಸಿದಳೂ ಶ್ರೀಪರಿಯ ಜರಣವನು

೦

ಅಂದು ದಶಮುಖಿನನುಜ ವಂದಿಸದೆ ವಾಣಯನು
ಬಂದು ತಪವನು ಗೃಹೀ ಬಹುಕಾಲಕೆ
ಅಂದದಿಂದಜ ಮೆಚ್ಚಿ ವರವಧಿಕ ಬೇಡನಲು
ಬಂದು ಜಿಹ್ವೆಯಲ್ಲಿ ನಿದ್ರೆಯನು ಬೇಡಿಸಿದಳು

೨

ಅರಿತು ಭಜಿಸಲು ಬಿಡದೆ ಅಜನರಿಸಿಯ ನಿತ್ಯ
ಲುರುತರವಾದ ವಾಗ್ನ್ಯಾಧ್ಯಯನಿತ್ಯ
ನಿರುತ ಶ್ರೀ ಪ್ರರಂದರವರ್ತಲನ ಸೇವೆಯೊಳು
ಪರತತ್ತ್ವದ ಕಥಾಮೃತವನುಈಸುವಳು

೩

ವಾಗ್ನೇವಿ—ಪರಾ, ಪಶ್ಚಂತೀ, ಮಂಧ್ಯಮಾ, ವೈಶಿರೀ ಎಂಬ ನಾಲ್ಕು ಬಗೆಯ ವಾಕ್ಯ
ಗಳಿಗೂ ಅಭಿಮಾನಿದೇವತೆ.

ಇಂದು—ಕಿ ಹೊತ್ತು : ಸದ್ಯಃಫಲಪ್ರದಾದವಳು.

ಮತಿ—ಬುದ್ಧಿಯನ್ನು : ಪ್ರೇರಣೆಯನ್ನು

ಹಿಂದೆ ಪ್ರಹಳಾದನು—ಭಾಗವತದಲ್ಲಿ ಬರುವ ಕತೆ. ಹಿರಣ್ಯಕಶಿಪುವಿನ ಮಗನಾದ
ಪ್ರಹಳಾದನು ದೃತ್ಯನಾದರೂ ಸರಸ್ವತಿಯನ್ನು ಆರಾಧಿಸಿದುದರಿಂದ ಅವನಲ್ಲಿ
ಹರಿಭಕ್ತಿ ವೆಲೆಸಿತು.

ಆಂದು ದಶಮುಖಿನನುಜ—ರಾಮಾಯಣದ ಉತ್ತರಕಾಂಡದಲ್ಲಿ ಬರುವ ಕತೆ. ಬ್ರಹ್ಮ ನನ್ನ (ಅಜ) ಕುರಿತು ಕುಂಭಕರ್ಣನು (ದಶಮುಖಿನ, ರಾವಣನ; ಅನುಜ, ತಮ್ಮ) ತಪಸ್ಸು ವಾಡಿದ ಸಂದರ್ಭದಲ್ಲಿ, ಬ್ರಹ್ಮನು ಪರವನ್ನ ಕೇಳಿಂದಾಗ ಸರಸ್ವತಿಯು ಅವನ ನಾಲಗೆಯಲ್ಲಿ ನಿಂತು ನಿದ್ರೆಯನ್ನ ಬೇಡುವಂತೆ ವಾಡಿದಳು.

ಅರಿತು ಭಜಿಸಲು—ಹರಿಯು ಮುಖಾಭಿಮಾನಿಯೆಂಬುದನ್ನ ಅರಿತುಕೊಂಡು.

ಅಜನರಸಿಯ—ಬ್ರಹ್ಮ (ಅಜ) ನ ಅರಸಿಯನ್ನು.

ಉರುತರವಾದ—ಶ್ರೀಷ್ವಾದ, ಎಂಕ್ರಿಗೆ ನೇರವಾಗುವ.

ಪರತತ್ತಪದ ಕಥಾಮೃತವನು—ಸರ್ವೋತ್ತಮನಾದ ಹರಿಯ ಹಿರಿಮೆಯನ್ನು ಹೇಳುವ ಕತೆಗಳನ್ನು.



ಮುಖಾರಿ

ಅದಿ

ನಲಿದಾಡೆ ಎನ್ನ ನಾಲಿಗೆಯ ಮೇಲೆ, ಸರಸ್ವತೀದೇವಿ
ಕುಣೆದಾಡೆ ಎನ್ನ ನಾಲಿಗೆಯಮೇಲೆ

ಜ

ಸಲಿಲಜೋಽಧ್ವನೆ ವದನನಿಲಯಾಳೆ
ಇಳಿಯೋಳಿಪ್ರತಿಮು ಗುಣಾಂಬುಧಿ ತಾಯೆ

ಅ

ಘಲು ಘಲ್ಲು ಘಲ್ಲು ಗಜ್ಜೈಯ ನಾದ
ಭಳೆಭಳೆ ನಿಹ್ನೆ ಹೊಳೆವ ಬೆರಳುಂಗುರ ಕಿಣಿಕಿಣಿನಾದ
ಎಳೆಯವಾವಿನ ತಳಿರ ಪ್ರೋಲುಪ ದಿವ್ಯ ಪಾದ ಚೆಲ್ಪು ಹೆಂಡೆಯ ನಾದ
ನಲಿವ ಯುಗಳ ಜಂಫೆ ಜಲಗುಳಿಯಂತೆ ಜಾನು
ಧಳೆಧಳಿಸುವ ತೊಡೆ ಪ್ರೋಳೆವ ಸಂಗುಣಯೆ

ಇ

ದಿನಕರ ಕೋಟಿ ತೇಜದಿ ಪ್ರೋಳೆವ
ಅನುಪವಾದ ಕನಕವಸನದಿಂದ ಎಸೆವ
ಘನವಾದ ಜಫೆನ ಗಗನದಂದದಿ ಕಟಿಯಲ್ಲಿ ಮೇರೆವ ಮಣಿವಾಮಾವಿಭವ
ತನು ಜರರವು ಜಾನ್ಯುವಿ ಸುಳಿನಾಭಿಯು
ಘನಸ್ತನ ಯುಗಳ ಚಂದನ ಲೇಪಿತಳೇ

ಉ

ದುಂಡುಮುತ್ತಿನ ಕೊರಳೆ ಹಾರ
ಉದ್ದಂಡಮಣಿಯು ಪ್ರಚಂಡ ಏಣಿಮಣಿನೆನುವ ಹೊನ್ನಿನ ಸರೆ
ಕರಿರಾಜ ಪ್ರೋತನ ಸೋಂಡಾಲಿಯಂತೆ ಭುಜದ ಭಾರ ನಡೆವ ಪಯ್ಯಾರ
ಮಂಡಿತವಾದ ಕಂಕಣ ತೋಳ್ಳಾ ಬಿಳಿಗಳು
ದುಂಡುಹೆವಳೆ ಕೈಕಟಿಪ್ಪು ಳ್ಳಿವಳೆ

ಇ

ನಸುನಗುಮುಖಿವು ನಾಸಾಭರೆಣ
ಎಸೆವ ಕಪ್ಪೋಲ ಹೊಳಕುಂಡೆಲ ಚೆಳಕುಂಬುಳ್ಳ ಶ್ರವಣ
ಬಿಷಜದಳದಂತೆ ಲಿಂತಾಕಣಾಂತವಾದ ನಯನ ತಿಲಕದ ಹಸನ
ಶತಿ ಸೂರ್ಯಾರ ಆಭರಣ ಸುತೋಭಿತೆ
ಕುಸುಮ ಮುಡಿದ ಮೂರ್ಧಾಜವುಳ್ಳವಳೆ

ಇ

ಶೃಂಗಾರವಾದ ಜಡೆ ಭಂಗಾರ
ಹೊಂಗಾಯಿಗೆ ಮುಡಿದ ಭಂಗಾರದ ಹೇರಳಿನ ರಾಕಟಿ ವರ
ಭೃಂಗದ ಸ್ವರ ಹಿಂಗದೆ ಭಕ್ತಿರ ಸಲಹಾವ ಭಾರ
ಕಂಗಳ ಮನೋಜರೆ ರಂಗಪ್ರರಂದರವಿರ್ತಿ ಲರಾಯನ
ಮಂಗಳಮೂರ್ತಿಯ ತೋರೆ ಶಂಭಾಂಗಿ^೫

೫

ಸಲಿಲಜೋದ್ಭವನ—ನೀರಿನಲ್ಲಿ (ಸಲಿಲ) ಹುಟ್ಟಿದ್ದು (ಜ), ತಾವರೆ ; ವಿಷ್ಣುವಿನ ನಾಭಿಕುಲ ; ಅದರಲ್ಲಿ ಹುಟ್ಟಿದವನು (ಲಾಘವ), ಬ್ರಹ್ಮ.

ವದನನಿಲಯಳೇ—ಬ್ರಹ್ಮನ ಮುಖಿದಲ್ಲಿ ವೇದರೂಪವಾಗಿ ನೇತೆಸಿದವಕ್ಕು ಸರಸ್ವತಿ.

ಅಪ್ರತಿಪಂಗಾಣಾಂಬಾಧಿ—ಎಕೆಲ್ಲಿಲ್ಲದ ಗಂಗಾಗಳ ಕಡಲಿನಂತೆ ಇರುವವಕ್ಕು.

ಪೆಂಡೆ—ಕಾಲಲ್ಲಿ ತೊಡುವ ಆಭರಣ.

ಯುಗಳ ಜಂಫೆ—ಎರಡು ತೋಡೆಗಳು ; ಆದರೆ ಮುಂದೆ ‘ತೋಡೆ’ ಎಂದು ಪ್ರತ್ಯೇಕ ವಾಗಿ ಉಲ್ಲೇಖಿವಿರುವುದರಿಂದ ಕಾಲಿನ ಕೆಳಭಾಗ, ಮೊಣಕಾಲಿನಿಂದ ಪಾದದವರೆಗೆ.

ಜಲಗುಳಿಯಂತೆ ಜಾನು—ನೀರು ಹಾವಿನಂತೆ (ಜಲ-ಕುಲಿಕ) ಇರುವ ಮೊಣಕಾಲು.

ದಿನಕರೆ ಕೋಟಿ ತೇಜದಿ—ಕೋಟಿ ಸೂರ್ಯ ಪರಕಾಶದಿಂದ.

ಗಗನದಂದದಿ ಕಟ್ಟಿಯಲ್ಲಿ ಮೇರವ ಮಣಿವಾವಾವಾವಿಭವ—ಆಕಾಶದಂತೆ ಸೂಕ್ಷ್ಮವಾದ ಸೊಂಟದಲ್ಲಿ ಕಟ್ಟಿದ, ಹೊಳೆಯುವ ಮಣಗಳನ್ನು ಪೋಣಿಸಿದ ಪರೌಂಜೀ ಪಟ್ಟಿ (ವಾಮೆ ಎಂದರೆ ಹುಲ್ಲು, ಬಣಂಬ).

ತನುಜತರಪ್ತ—ತೆಲ್ಲಿಗಿರುವ ಹೈಟ್ರೆಕ್ (ಕೃತೋದರರ).

ಜಾನ್ಮವಿ ಸುಳಿನಾಭಿಯು—ಗಂಗೀಯಂತೆ ಸುತ್ತಿಕೊಂಡ ಯೂಕ್ಯಳು.

ಕರಿರಾಜಪ್ರೇತನ—ಆನೆಮರಿಯ.

ಕೆಳತುಂಬುಳ್ಳ ಶ್ರವಣ—ಓಲೆಯಿರುವ ಕಿವಿಗಳು.

ಬಿಸಜದಳದಂತೆ ಲಸಿತಾಕಣಾಂತವಾದ ನಂಬುನ—ತಾವರೆ ಹೂವಿನಂತೆ ಕಾಣಿವ, ಬೆಂಬೆಲವಾದ ನೋಟಪ್ರಳ್ಳು, ಕಿವಿಗಳವರೆಗೂ ಹರಡಿರುವ (ಲಾಘ್ವವಾದ) ಕಣ್ಣಗಳು.


ಕುಸುಮ ಮುಡಿದ ಮೂರ್ಧವಜ—ಹೂವು ಮುಡಿದ ಕೂದಲು (ಮೂರ್ಧ-ಜ, ತಲೆಯಲ್ಲಿ ಹುಟ್ಟಿದ್ದು).

ಹೊಂಗ್ಯಾದಿಗೆ—ಹಳೆದಬಳ್ಳಿದ ಕೇದಿಗೆ.

ಭೃಂಗದ ಸ್ವರ—ದುಂಬಿಯ ದನಿಯಂತೆ (ರಘುಂಕಾರ).

ಕೊಡು ಬೇಗ ದಿವ್ಯಮತಿ ಸರಸ್ವತಿ	
ಕೊಡು ಬೇಗ ದಿವ್ಯಮತಿ	ಪ
ಮೃಡಹರಿಹರಯಮುಖಿರೋಡೆಯಳಿ ನಿನ್ನಾಯ ಅಡಿಗಳಿಗೆರಗುವೆ ಅಮೃ ಬ್ರಹ್ಮನ ರಾಣಿ	ಅ
ಇಂದಿರಾರಮಣನ ಹಿರಿಯ ಸೋನೆಯು ನೀನು ಬಂದೆನ್ನ ಪವನದಿ ನಿಂದು ನಾಮವ ನುಡಿನೆ	ಒ
ಅವಿಳಿ ವಿದ್ಯಾಭಿಪೂನಿ ಅಜನ ಪಟ್ಟದ ರಾಣಿ ಸುಖವಿತ್ತು ಪಾಲಿಸೆ ಸುಜನತಿರೋಮಣಿ	ಉ
ಪತಿತಪಾವನೆ ನೀ ಗತಿಯುಂದು ನಂಬಿದೆ ಸತತ ಪುರಂದರವಿಶಲನ ತೋರೆ	ಇ.

ಮೃಡಹರಿಹರಯಮುಖಿರೋಡೆಯಳಿ—ಶಿವ (ಮೃಡ), ಹರಿಹರಯ (ಇಂದ್ರ) ಹೊದ
ಲಾದ ದೇವತೆಗಳ ಒಡೆಯುಳು ; ಶಿವನು ದೇವತಾತಾರತಮೃದಲ್ಲಿ ಬಿದನೆಯ
ಕ್ಷೇತ್ರಾಲ್ಲಿ ಇಂದ್ರನು ಎಂಟನೆಯ ಕ್ಷೇತ್ರಾಲ್ಲಿ ಇದ್ದ ಸರಸ್ವತಿಯು
ನಾಲ್ಕನೆಯ ಕ್ಷೇತ್ರಾಲ್ಲಿರುವುದರಿಂದ ಅವರಿಗೆ ಉತ್ತಮವಳು.
ಹಿರಿಯ ಸೋನೆ—ಸೃಷ್ಟಿಗೇ ಹೊದಲಲ್ಲಿ ವಿಷ್ಣು ವಿನ ನಾಭಿಕಮಲದಿಂದ ತೋರಿಕೊಂಡ
ಬ್ರಹ್ಮ ಹಿರಿಯ ಮಗ ; ಅವನ ಹೆಂಡತಿ ಸರಸ್ವತಿ.
ನಾಮವ—ಹರಿನಾಮವನ್ನು.



ಭಾರತಿ

ನಾಲ್ಕುನೇಯ ಕಕ್ಷೀಯಲ್ಲೇ ಸರಸ್ವತಿಯೋಂದಿಗೆ ಇರುವ ದೇವತೆ ; ಸಾಮಾನ್ಯ ಕಲ್ಲನೇಯಲ್ಲಿ ಸರಸ್ವತಿಗೆ ಪಯಾರ್ಥಯಾವಾಗಿ ಭಾರತಿಯೆಂಬ ಹೆಸರು ಇದು ಸ್ತಾಲವಾಗಿ ಸರಿಯಾದರೂ ದೇವತಾತಾರತೆಯ್ದುದಲ್ಲಿ ಸರಸ್ವತಿಗಿಂತ ಬೇರೆಯಾದ, ಸ್ವಲ್ಪ ಕೇಗಿನ ನೆಲೆಯ ದೇವತೆ (ಪದವಿಯಲ್ಲಿ ಅಲ್ಪನ್ಯಾನಿಳು). ಎಲ್ಲ ಸರ್ವಸಾಮಾಂಗಳನ್ನು ಪೂರಿಸುವುದರಿಂದ ಭಾರತಿ ('ಬಿಭತ್ತಿ ಇತಿ') ಜಗತ್ತಾ ನಾಮ-ರೂಪ-ಕರ್ಮಾಂಶಕಾರಿಯ್ದೂ ಒಂದೊಂದು ಪ್ರಕಾರಕ್ಕೂ ವಿಶಿಷ್ಟ ಅಭಿಮಾನಿದೇವತೆಯಿದೆ. ನಾಮಕ್ಕೆ ಭಾರತಿ, ರೂಪಕ್ಕೆ ರುದ್ರ, ಕರ್ಮಕ್ಕೆ ಆತ್ಮಪೂರ್ಣ (ಮುಖ್ಯಪೂರ್ಣ, ವಾಯುದೇವರು) ಅಭಿಮಾನಿದೇವತೆಗಳು. ನಾಮ-ರೂಪಗಳಿಗೆ ಆತ್ಮಶರ್ಪು ವಾಚಕ್ಕೆ ಮುಖ್ಯನಾದುದರಿಂದ ವಾಯುದೇವರೇ ಉಳಿದ ಇಚ್ಛಿರಿಗೂ ನಿಯಾಮಕ. ಈ ದೃಷ್ಟಿಯಿಂದ ಭಾರತಿಯನ್ನು ವಾಯುಪತ್ತಿ ಎಂದು ನಿರ್ದೇಶಿಸುತ್ತಾರೆ. ಹನುಮಂತ 'ಭಾರತೀರಮಾಣ'ನಾಗಿರುವುದು ಹೀಗೆ.

ತ್ರೈತಾಯಾಗದಲ್ಲಿ ಭಾರತಿಯ ವೇದಲಜನ್ಮ ಶಿವಬ್ರಹ್ಮಣನ ಮಂಗಳಾಗಿ ; ಆಗ ಅಲ್ಪಾಯು. ಏರಡನೆಯ ಜನ್ಮ ಸಲ-ದಮಯಂತಿಯರ ಮಂಗಳಾಗಿ ಇಂದ್ರಸೇನೆ ಎಂಬ ಹೆಸರಿನಿಂದ. ಆಗ ಮೌದ್ಗಳ್ಯ ಮಹಿಯ ತಾಪವನ್ನು ತಳೆದು ದ್ವಾಪರಯಾಗದಲ್ಲಿ ಯಜ್ಞಕುಂಡದಿಂದ ಹೊರಬಂದು ದೌರ್ಪದಿಯಾದಳು. ಈ ಜನ್ಮದಲ್ಲಿ ವಾಯುದೇವರ ಅವತಾರವಾದ ಭೀಮಸೇನನ ಹೆಂಡತಿ. ಅವಳ ಮೂರನೆಯ ಜನ್ಮದಲ್ಲಿ ಹನುಮಂತ ನೋಂದಿಗೆ ಯಾವ ಸಂಬಂಧವೂ ಇರದು. ಹನುಮಂತ ಬ್ರಹ್ಮಿತಾರಿ ; ಹನುಮಂತನ ಕಲಿಯಾಗಾವತಾರವಾದ ಮಧ್ಯಾಚಾರ್ಯರು ಸಂನ್ಯಾಸಿ.



ಭಾರತಿದೇವಿಯ ನೆನೆ ನೆನೆ	
ನಿರುತ್ತ ಭಕ್ತಿಗಿಡು ಮನೆ ಮನೆ	೨
ಮಾರುತನಧಾರಾಂಗಿ ಸುಚರಿತ ಕೋಮಲಾಂಗಿ	
ಸಾರಸಾಕ್ಷಿ ಕೃಪಾಂಗಿ ಅಪಾಂಗಿ	೦
ಕಂಕಿನೆ ಕಿಣೆಪಾದ ಪಂಕಜನೂಪುರ	
ಕಂಕಣ ಕುಂಡಲಾಲಂಕೃತ ದೇಹ	೨
ಶಂಕರ ಸುರವರ ವಂದಿತ ಚರಣ	
ಕಂಕರಿ ಪ್ರರಂದರವಿರ್ತಿಲ ಕರುಣೆ	೨

ನಿರುತ್ತ ಭಕ್ತಿಗೆ—ಹರಿಯಲ್ಲಿ ಮನಃಪೂರ್ವಣಿವನ್ನೊಂದಿಗೆ ಭಕ್ತಿಯನ್ನು ಪ್ರೇರಿಸುವವರು.

ಮಾರುತನ ಅಧಾರಾಂಗಿ ಮರುಧ್ರುಗಳ ಮಗನಾದ ಹನುಮಂತನ ಹಂಡತಿ (ತನ್ನ ಹಂದಿನ ಏರಡು ಜನ್ಮಗಳಲ್ಲಿ).

ಸಾರಸಾಕ್ಷಿ—ಸರಸ್ವತಿ (ಕೋಳಿದಲ್ಲಿ) ಹುಟ್ಟಿದ್ದು ಸಾರಸ, ತಾವರೆ ; ಅದರಂತೆ ಚೀಲುವಾದ ಕಣ್ಣಿಲ್ಲವಳು.

ಕೃಪಾಂಗಿ ಅಪಾಂಗಿ—ತನ್ನ ಕಡೆಗಣ್ಣಿಂದ (ಅಪಾಂಗ) ಕರುಣೆಯನ್ನು ಶಾಸುವವರು.

ಕಂಕಿನೆ—ಕಿರುಗಣ್ಣಿ.

ಪಂಕಜನೂಪುರ—ತಾವರೆ ಹೂವಿನ ಅಕಾರದಲ್ಲಿರುವ ಕಾಲುಂಗುರ ಕಂಕಣ ಕುಂಡಲ—ಕೈಬಳಿ, ಓಲೆ.

ಶಂಕರ ಸುರವರ ವಂದಿತ ಚರಣ—ತನ್ನ ಕ್ಷಮೆಗಿಂತ ಕೆಳಕ್ಕೆಯಲ್ಲಿರುವ ರಂದ್ರ, ಮತ್ತಿತರ ತತ್ತ್ವಾರ್ಥರಿಂದ ಸೇವಿಸಲ್ಪಡುವವರು.

ಕಂಕರಿ—ಹರಿಯ ಸೇವಕಳು.

ನಟ್ಟ

ತ್ರಿವಿದೆ

ಶರೀರ ಭಾರತಿದೇವಿಗೆ	
ಶರೀರ ವಾಯುರವುಣಿಗೆ	ಪ
ಶರೀರ ಶರಣರ ಪ್ರೋದ ಕರುಣಿಗೆ	
ಶರೀರ ಸುರವರ ದೇವಿಗೆ	ಅ
ಸುರರು ಮೊದಲಾದವರಿಗೆಲ್ಲ	
ಪರಮ ಮಂಗಳವೀವಳೆ	
ಕರ್ಮ ಕರ್ಮಲಕ ಮೊರಯ ಹೊಕ್ಕನು	
ಕರುಣಿಸಿನಗೆ ಮತಿಗಳೂ	ಿ
ಹಿಂಗಳರೂಪಳೆ ಮಂಗಳ ಮಂಟಪಳೆ	
ಹಿಂಗದ ಕೊಡು ಪರಿಭಕ್ತಿಯು	
ರಂಗನಾಥ ಪದಾಬ್ಜ ಭೃಂಗಳೆ	
ಅಂತರಂಗದ ಶ್ರೀಯಂತೆ	ಂ
ಬ್ರಹ್ಮವಾಹನ ಲಕ್ಷ್ಮಿರಮಣನೆ	
ಸಾಕ್ಷಿ ಪ್ರರಂದರವಿರಲನೋಳ್ಳು	
ಅಕ್ಷಯಾದಿಂದಲೀ ಕೊಟ್ಟಿ ಭಕ್ತಿಯು	
ರಕ್ಷಿಸಿನ್ನನು ಅನುದಿನ	ಂ.

ಹಿಂಗಳರೂಪಳೆ—ಕೆಂಪ್ತಿ ಕೂಡಿದ ಹಳೆದಿ ಬಣ್ಣ : ಒಂದು ಬಗೆಯ ಜಾವಿನ ಬಣ್ಣ.
 ಪದಾಬ್ಜ ಭೃಂಗಳೆ—ಬರಣಗಳಿಂಬ ತಾವರೆಯಾದ್ದಿ ಸುಧಿದಾಳುವ ದುಂಬಿ.
 ಬ್ರಹ್ಮವಾಹನ—ಗರುಡನಸ್ಯೇರಿ ಹೋಗುವ.
 ಸಾಕ್ಷಿ—ಹರಿಯು ಎಲ್ಲಕ್ಕೂ ಪ್ರೇರಕನಾದರೂ ನಿಯಾಮಕನಾದರೂ ನಿರ್ವಿಷ್ಟನಾಗಿ,
 ಕರ್ಮಫಲವನ್ನು ಭೋಗಿಸಿದೆ ಇರುವ ಕೇವಲ ಸಾಕ್ಷಿ.

ಕಾಂಚೋದಿ	ರುಂಪೆ
ವನು ಮರುಳಾದೆಯೆ ಎಲೆ ಭಾರತಿ	ಪ್ರ
ವಾನರ ಕುಲದೊಳಗೆ ಶ್ರೀಪ್ತಿನಾದವಗೆ	ಅ
ಕಣ್ಣಿಲ್ಲದವರೆ ಗಭರ್ದಲಿ ಜನಿಸಿ ಬಂದು ನಿನ್ನ ತೂರೆದು ಬ್ರಹ್ಮಚಾರಿಯಾದ ಹೆಣ್ಣಿಗಾಗಿ ಪೋಗಿ ವನವ ಕಿತ್ತೀಡಾಡಿ ಉಣಿ ಕರೆದರೆ ಎಂಜಲೆಡೆಯನೋಯ್ದಾವಗೆ	೦
ಹುಟ್ಟಿದನು ಗುರುತಲ್ಪ್ರಗಾಮಿಯಾ ವಂಶದಲಿ ನಟ್ಟಿರುಳೋಳಿಬ್ಬ ಅಸುರಿಯ ಕೂಡಿದ ಹೊಟ್ಟೆಗೆಂತಲೆ ಹೋಗಿ ಭಿಕ್ಷದನ್ನವನುಂದು ಅಟ್ಟಿಹಾಕೆವನಾಗಿ ದಿನವ ಕಳಿದವಗೆ	೨
ಮಂಡೆ ಚೋಳಾಗಿ ಭೂಮಂಡಲವ ತಿರುಗಿದ ಕಂಡವರು ಯಾರು ಈತನ ಗುಣಗಳ ಪುಂಡರೀಕಾಕ್ಷ ಶ್ರೀಪುರಂದರವಿರಲನ ಕೊಂಡಾಡುತ್ತಲಿ ಬೋರೆಮರದ ಕೆಳಗಿದ್ದ ವಗೆ	೩

[ದಿಟವಾಗಿ ಇದು ವಾಯುದೇವರ ಅವತಾರತ್ಯಾದ ಪಣಿನೇ. ಆದರೆ ಭಾರತೀಯೆ ವಿಧಿಯನ್ನು ಉದ್ದೇಶಿಸಿ ಹಾಡಿರುವುದರಿಂದ ಇಲ್ಲಿ ಸೇರಿಸಿದೆ.]

ಕಣ್ಣಿಲ್ಲದವರೆ ಗಭರ್ದಲಿ ಜನಿಸಿ—ಅಂಜನೆಯೆ ಬಸಿರಲ್ಲಿ. ಅಹಲ್ಯೆ ಮತ್ತು ಗೌತಮರೆ ಮಗಳಾದ ಅಂಜನೆಯು ತಾಯ ಶಾಪದಿಂದ ಕುರುಡಿಯಾದ ಕತೆ ಇದರ ಹಿನ್ನೆಲೆ. ಅಹಲ್ಯೆಯು ಗುಟ್ಟಾಗಿ ಇಂದ್ರನಿಂದ ಒಬ್ಬ ಮಗನನ್ನೂ ಸೂರ್ಯನಿಂದ ಮತ್ತೊಬ್ಬ ಮಗನನ್ನೂ ಪಡೆದುಕೊಂಡಳಿದೂ, ಈ ಗುಟ್ಟನ್ನು ತಿಳಿದಿದ್ದ ಮಗಳು ಗೌತಮರಿಗೆ ಅದನ್ನು ಬಯಲುಮಾಡಿದಳಿಂದೂ ತಾಯಿ ಸಿಟ್ಟಿಗೆದ್ದು ಮಗಳಿಗೆ ಶಾಪ ಕೊಟ್ಟಿಂದೂ ತೆಲುಗಿನಲ್ಲಿರುವ ‘ವಚನವಿಚಿತ್ರ ರಾವಣಾಯಣಮು’ ಎಂಬ ಗ್ರಂಥದಲ್ಲಿದೆ.

ನಿನ್ನ ತೊರೆದು—ತೇತಾಯಂಗದ ಹನುಮಂತನ ಅವಶಾರದಲ್ಲಿ ಅವನು ಸೈಟ್‌ಕೆ ಬುಹ್ಯಜಾರಿ.

ಹೆಣ್ಣಾಗಿ ಪೋಗಿ...—ಸೀತೆಯನ್ನು ಅರಸುತ್ತು ಲಂಕೆಗೆ ಹೋಗಿ, ಅಶೋಕವನವನ್ನು ನಾಶಮಾಡಿದನು.

ಉಣ್ಣ ಕರೆದರೆ...—ರಾಮನು ಲಂಕೆಯಿಂದ ಹಿಂದಿರುಗಿದ ಹೇಳೆ ಅಯ್ಯೆಂದ್ರ್ಯಯಲ್ಲಿ ನಡೆದ ಭೋಜನಕೂಟದಲ್ಲಿ ರಾಮನು ಹನುಮಂತನನ್ನು ತನ್ನ ಜೊತೆ ಕುಳಿತು ಉಂಟವಾದೆಂದು ಕರೆದಾಗ, ಸೇವಕನಾದ ತಾನು ಅವನಿಂದ ದೊರೆತ ಭಕ್ತಿ ವನ್ನು ಪ್ರಸಾದಪೆಂದು ಪಡೆದುಹೋದ.

ಹಂಟ್ಯಿದನು...—ಚಂದ್ರನು ತನ್ನ ಗುರುಪತ್ತಿಯಾದ ತಾರೆಯನ್ನು ಕೂಡಿಕೊಂಡನಾಗಿ ಅವನು ಗುರುತೆಲ್ಪಾಗಾಗಿ, ಅವನ ವಂತ ಚಂದ್ರ ವಂತ.

ನಟ್ಟಿರುಳೊಳೊಬ್ಬ.. .—ಭೀಮನು ರಾತ್ರಿಯಲ್ಲಿ ಅರಣ್ಯದಲ್ಲಿ ಹಿಡಿಂಬೆಯೆಂಬ ರಾಕ್ಷಸಿ ಯೋಂದಿಗೆ ಕೂಡಿಕೊಂಡದ್ದು ಮಾಹಾರತದ ಅದಿಪರ್ವದಲ್ಲಿ ಬರುತ್ತುದೆ.

ಹೊಟ್ಟಿಗೆಂತಲೇ...—ಏಕಚಕ್ರನಗರಿಯಲ್ಲಿ ಭಿಕ್ಷೇಂದಿ ಅನ್ನವನ್ನು ತರುತ್ತಿದ್ದವನು ಐವರು ಪಾಂಡವರಲ್ಲಿ ಭೀಮನೋಬ್ಬನೇ. ಇದನ್ನು ಅವನ ಅಗತ್ಯವನ್ನೂ ಗಮನಿಸಿ ತಾಯಿಯಾದ ಕುಂತಿ ಅವನು ತಂದ ಭಿಕ್ಷಾನ್ನದಲ್ಲಿ ಅರ್ಥಭಾಗವನ್ನು ಅವನಿಗೇ ಕೊಡುತ್ತಿದ್ದಳು.

ಅಟ್ಟಿಹಾಕುವನಾಗಿ—ವಲಲನಾಗಿ. ವಿರಾಟನಗರದಲ್ಲಿ ಪಾಂಡವರು ಆಜ್ಞಾತವಾಸ ಮಾಡುತ್ತಿರುವಾಗ ಭೀಮನು ಅರಮನೆಯ ಅಡುಗೆಯವನಾಗಿದ್ದ ಸಂದರ್ಭ.

ವಂಡೆ ಬೋಳಾಗಿ—ಸಂನಾಗಿಯಾಗಿ.

ಬೋರೆವಂದ ಕೆಳಗಿದ್ದವರ್ಗಿ—ಬೋರೆಮರವೆಂದರೆ ಬದರಿ ; ಹಿರಿಯ ಬದರಿಯಲ್ಲಿ ವೇದವ್ಯಾಸರು ಆಶ್ರಮದ ಬೋರೆಮರದಡಿಯಲ್ಲಿ ಕುಳಿತಿದ್ದಾರೆಂದೂ, ಮಧ್ಯಜಾಯ ಚಾಯೆರು ಅವರನ್ನು ಅಲ್ಲಿಯೇ ಕಂಡು, ಅವರ ಬಳಿ ಉಳಿದಿದ್ದರೆಂದೂ ಸಂದರ್ಭ.

ಭಾರತೀಯೇವಿ ತಾಯೆ ನೀ ಕಾಯೆ
ಮಾರುತನ ರಾಣೆಯೆ

೫

ಸೇರಿದೆ ನಿನ ಪಾದಸೇವಕನೆನಿಸಮ್ಮು

೬

ಪನ್ನಗೇಶ ಸುಪರ್ಣಾಪನ್ನಗಭೂಷಣ
ಚಿನ್ನವಾಯ ಸುರರಿಂ ಸೇವಿತೆ
ಫನ್ನವಂಹಿಪುಳಿ ಇನ್ನೇನ ಬಣ್ಣವೆ
ನಿನ್ನ ಪತಿಗೆ ಬಿನ್ನವಿಸನ್ನನುಧರಿಸಮ್ಮು

೮

ಮುಕ್ಕುಮುಕ್ಕುರೊಡೆಯಳಿ ತತ್ತ್ವಾಭಿಮಾನಿ
ರಕ್ತ ಶುಕ್ಲ ಸಂಬಂಧ ತನುದೂರಳಿ
ಉತ್ತಮಾಗುಣಾನಿಧಿ ಶ್ರೀಶನ ಭಜಿಪಳಿ
ಚಿತ್ತ ಬಂದಂತೆನ್ನ ಭೃತ್ಯನೆಂದೆಣಿಸಮ್ಮು

೭

ಮತ್ತೊಂದು ಅನಾಶ್ವರಯವು ನೋಡಿದರಿಲ್ಲ^{ಇತ್ತು}
ಬಾರೆಂತೆಂದು ಕರೆವರಿಲ್ಲ^{ಇತ್ತು}
ಚಿತ್ತಜನಯ್ಯ ಶ್ರೀ ಪುರಂದರಭಿತರನ
ಬೃತ್ಯರ ಭೃತ್ಯರ ಭೃತ್ಯನೆಂದೆಣಿಸಮ್ಮು

೯

ಪನ್ನಗೇಶ ಸುಪರ್ಣಾಪನ್ನಗಭೂಷಣ—ಶೇಷ, ಗರುಡ, ರುದ್ರರು ; ಒಂದೇ ಕ್ಷೇಯಲ್ಲಿರುವ (ಬದನೆಯದು) ತತ್ತ್ವಾಭಿಮಾನಿ ದೇವತೆಗಳಿ ; ಇವರಿಗಂತ ಹೇಳಿನ (ನಾಲ್ಕನೆಯ) ಕ್ಷೇಯಲ್ಲಿರುವ ಭಾರತೀಯೇವಿಗೆ ಅವರರು, ಆದುದ ರಿಂದ ಅವಳನ್ನ ಸೇವಿಸುವರು.

ಚಿನ್ನವಾಯ—ಚಿನ್ನಯೆ.

ನಿನ್ನ ಪತಿಗೆ—ಭಾರತಿಗಂತ ಹೇಳಿನ ಕ್ಷೇಯಲ್ಲಿರುತ್ತು, ಸರ್ವಜೀವೋತ್ತಮನಾದ, ಹರಿಯ ಅನುಕ್ಷೇಯಿಂದ ಹೋಕ್ಕಪ್ರದಾನಾದ, ವಾಯುದೇವರಿಗೆ.

ಮುಕ್ತಮುಕ್ತರೊಡೆಯಳೆ—ಜೀವರಲ್ಲಿ ಮುಕ್ತರು. ಬದ್ದರು (ಅಮುಕ್ತರು)
ಎಂದೆರಡು ವಿಭಾಗ. ಇಬ್ಬರಿಗೂ ಭಕ್ತಿ ಪ್ರಥಾನಸಾಧನಪಾದುದರಿಂದ,
ಭಕ್ತಿದಾಯಕಳು ಭಾರತೀದೇವಿಯಾದ್ದರಿಂದ ಒದೆಯಳು.

ರಕ್ತ ಶುಕ್ಲ ಸಂಬಂಧ ತನುದೂರಳೆ—ಪ್ರಕೃತೆ ಗುಣಗಳಿಂದ ಒದಗುವ ಶರೀರದ
ಸಂಬಂಧವನ್ನು ಬಿಟ್ಟವಳೆ; ತತ್ತ್ವಭಿಮಾನಿದೇವತೆಗಳ ದೇಹವು ಅವರವರ
ಯೋಗ್ಯತೆಗೆ ತಕ್ಷಂತಿ ಶಂಕ್ಷಾಂತಿ ಸತ್ಯಾಂತಿಂದ ನಿರ್ಮಾಣಿವಾಗುತ್ತದೆ. ಶಂಕ್ಷಾಂತಿಂದ
ವೆಂದರೆ ಮಹತ್ತತ್ವಾಂತಿ. ಅದರಿಂದ ಒದಗುವ ಆಯಂಕಾರ ತತ್ತ್ವಾಂತಿ ಶುಕ್ಲ,
ರಕ್ತ, ಕೃಷ್ಣ ಎಂಬ ಗುಣವಿಭಾಗವಿದೆ. ಶುಕ್ಲಾಂಗಗಳಿಂದ ಬುದ್ಧಿ ಮತ್ತು
ಮನಸ್ಸು, ರಕ್ತಾಂಗಗಳಿಂದ ಹತ್ತು ಇಂದಿರಿಯಗಳು ಸಿದ್ಧವಾಗುತ್ತವೆ.
ಭಾರತೀದೇವಿಯರ ಶರೀರವು ಈ ಅಧಿಪಾತ್ವನದ ಅಗತ್ಯವಿಲ್ಲದ್ದು.

ಉತ್ತಮಗುಣನಿಧಿ—ಸಕಲಕಲ್ಯಾಣಗುಣಗಳಿಂದ ಪೂರ್ಣನಾದ.

ಚಿತ್ತಜನಯೆ—ಮನ್ಮಧನ ತಂದೆ.



ನಟ್ಟ

ರಘುಂಡ

ಸಕಲ ಸಾಧನಕೆಲ್ಲ ಸಿದ್ಧಗೊಳಿಸುವುದು
ಭಕ್ತಿ ಕಾರಣವಲ್ಲದೆ ಬೇರೆ ಸಾಧನವುಂಟೆ

ಪ್ರ

ಯುಕ್ತಿ ಜನರೆಲ್ಲ ಕೇಳಿ ಇತರ ಸಾಧನಕೆಲ್ಲ

ಅ


ಭಕ್ತಿಗಭಿಮಾನಿ ಭಾರತೀದೇವಿಯರ ಕರುಣ

ಯುಕ್ತಿ ಸಾಧನವೆಂದು ಮನದಿ ಭಜಿಸಿ

ಅಶೀಲೇಶ ಪ್ರರಂದರವಿರಲ ತಾನೋಲಿವ

ಽ

[ಭಕ್ತಿಯೇ ಮುಖ್ಯಸಾಧನವೆಂದೂ, ಸಾಧಕರ ಭಕ್ತಿಗೆ ಭಾರತೀದೇವಿಯೇ ಅಭಿಮಾನಿದೇವತೆಯೆಂದೂ, ಭಕ್ತರು ಭಾರತೀದೇವಿಯನ್ನು ಭಜಿಸಬೇಕೆಂದೂ ಈ ಪದದ ಭಾವ.]





ವಾಯು

ವಾಯುದೇವ, ಮಾರುತಿ, ಮುಖ್ಯಪೂರ್ಣ, ಹನುಮಂತ, ಅಂಜನೇಯ, ಸಂಜೀವ ಇವೆಲ್ಲ ಪರ್ಯಾಯಪದಗಳು. ಮಾಧ್ವಸಂಪ್ರದಾಯದಲ್ಲಿ ಈ ದೇವತಗೆ ವಿಶೇಷವಾದ ಸ್ಥಾನವಿದೆ. ದೇವತಾತಾರಕಮೃದಲ್ಲಿ ಲಕ್ಷ್ಮೀನಾರಾಯಣರನ್ನು ಬಿಟ್ಟರೆ ಇವನೇ ಎಲ್ಲ ತತ್ತ್ವಾಶರಲ್ಲಿಯೂ ಶೈವ : ನಾರಾಯಣನು ಸರ್ವೋತ್ತಮನಾದರೆ, ಇವನು ಜೀವೋತ್ತಮ. ಲಕ್ಷ್ಮೀನಾರಾಯಣರಿಬ್ಬರು ಈಶಾಕೋಟಿಗೆ ಸೇರಿದವರು ; ಉಳಿದವರೆಲ್ಲ ಜೀವರೇ, ಲಕ್ಷ್ಮೀನಾರಾಯಣರಿಗೆ ಅಧಿನರು. ಇವರಲ್ಲಿ ಲಕ್ಷ್ಮೀನಾರಾಯಣರ ಅನುಗ್ರಹವನ್ನು ಪೂಣಿವಾಗಿ ಪಡೆದುಕೊಂಡು, ಲಕ್ಷ್ಮೀಯನ್ನು ಸದ್ಗುಣೇಂದ್ರಿಯವನ್ನು ವಾಯುದೇವನೇ. ಅವನು ಜೀವನಾದರೂ ನಿದೋಽರವ, ಪಾಪಮೂಕ್ತ, ಉಳಿದಲ್ಲಿ ಜೀವರಿಗೂ ಅಂತಃಪ್ರೇರಕ. ಜ್ಞಾನ ಭಕ್ತಿ ವೈರಾಗ್ಯಗಳಲ್ಲಿ ಇವನಿಗೆ ಸವನಾದವರು, ಉತ್ತಮರಾದವರು ಯಾರೂ ಇಲ್ಲ. ಹಾಗೆಂದೇ ಜೀವೋತ್ತಮ. ಮತ್ತು ಪರಮಾತ್ಮನನ್ನು ಕುರಿತ ಜ್ಞಾನ ಅವನಲ್ಲಿರುವಂತೆ ಉಳಿದ ಯಾವ ದೇವತೆಯಲ್ಲಿ ಇರದು. ಬುಹ್ಯಾಂಡಕಲ್ಲಿ ನಡೆಯುವ ವಾತಾಪಾರಗಳನ್ನಲ್ಲಿ ಅಶೇಷವಾಗಿ ಅರಿತುಕೊಳ್ಳುವ ಸಾಮಾಧ್ಯ ಇರುವುದರಿಂದ ಜ್ಞಾನಿ. ಮುಕ್ತರ ಕೇವಲಿಟಿಯಲ್ಲಿ ಸೇರಿದವಾಗಿ ಅವನಿಗೆ ದೂಳಿಸ್ತೂ ಕರ್ಮವಿಲ್ಲ. ಸರ್ವದಾ ಹರಿಸೇವೆಯಲ್ಲಿ ತೊಡಗಿದ್ದ ಹರಿಯ ಮಾಹಾತ್ಮ್ಯವನ್ನು ಇತರ ಜೀವರಿಗೆ ತಿಳಿಯಿಸಿದ್ದಿಸುವವ ನಾಗಿ ಜಗದ್ಗುರು. ಅವನ ಉಪದೇಶವೇ ಸಚಾಸ್ತ್ರ. ಸೃಷ್ಟಿ, ಸ್ವಿತ್, ಸಂಹಾರ, ನಿಯಮನ, ಜ್ಞಾನ, ಅಜ್ಞಾನ, ಮುಕ್ತಿಗಳಿಂಬಿ ಏಂಟು ಪುಕಾರಾಯಾಗಳಲ್ಲಿ ಹರಿಗೆ ಅವನೇ ಮುಖ್ಯವಾದ ಅಂಗ. ಮುಕ್ತಿಯೋಗ್ಯರಾದ ಸಾತ್ಯಾಕ್ಷಿ ಜೀವಗಳಿಗೆ ಅವರವರ ಸ್ವರೂಪಾಗಳನ್ನು ರಿತು ಮುಕ್ತಿಯನ್ನು ಕೊಡುವವನೂ ಅವನೇ, ಆದರೆ ಹರಿಯ ಅನಜ್ಞ್ಯಯಿಂದ. ಆದುದರಿಂದ 'ಜೀವಕೋಟಿಯೋಳಿ' ನೀ ಹಿರಿಯ, ನೀ ಒಲಿಯದಿರ ಹರಿ ಎವ್ವು ಪೋರೆಯ' ಎಂದು ದಾಸರ ನಂಬಿಕೆ.

ಸಾಧಕರಿಗೆ ಅವನು ಮಾರ್ಗದರ್ಶಿ. ಅನನ್ಯ ಭಕ್ತಿಗೆ ಅತ್ಯತ್ಮಮನಿದಿಶನ. "ಮನ ಪರಿಸರ ಕಾಯಕರಿಂದ, ಅನ್ಯವನೆಂದೆಂದೆಯಿಯ್ತು" (ಅಕಲಾನಂದದಾಸರು) ; "ಹನುಮಂತನ ನೋಡು, ತನ್ನ ತನುಮನಧನ ಹರಿಗೇಂಟ್ಪಿಸಿಹು" (ವಾದಿರಾಜರು) ; "ಇದಿರ್ಮೂರ್ಮೂರ್ಮೂರ್ಮೂರ್ಮೂ ಗುರುವೇ ಸಮರಾತ್ಮೂರ್ಮೂ, ಮದನ ಜನಕ ಪದಪದುಮಪಟ್ಟಿದನೇ" (ನರಹರಿತಿಥರು). ವಾಯುವಿನ ಗುಣಗಳಲ್ಲಿ 'ಪರಮೋತ್ಮಾಹವಚನ' ಯೋಂದು ; ಎಂದರೆ ತನ್ನ ಯೋಗ್ಯತೆಯ ಬಲ ಇನ್ನೂ ಅಧಿಕವಾದ ಫಲವನ್ನು ನೀಡುವುದಾದರೂ ಅದನ್ನು ಅಪೇಕ್ಷಿಸದೆ, ಹರಿಯ ಶ್ರುತಿಯೇ ತನ್ನ ಪರಮೋದ್ದೇಶವೆಂದು ಬಗೆದು ದಾಸ್ಯಭಾವದಲ್ಲೇ ಉಳಿದವನು. ತೇತಾಯಾಗದಲ್ಲಿ ಹನುಮಂತನಾಗಿ ರಾಮಾವತಾರದಲ್ಲಿದ್ದ ಹರಿಯನ್ನು, ದ್ವಾರ

ಯುಗದಲ್ಲಿ ಭೀಮನಾಗಿ ಕೃಷ್ಣವರೂಪದಲ್ಲಿದ್ದ ಹರಿಯನ್ನು ಸೇವಿಸಿ, ಕಲಿಯುಗದಲ್ಲಿ ಮಧ್ಯಾತ್ರಾಯರಾಗಿ ಪರಿಮಾಹಾತ್ಮೆಯನ್ನು ಪ್ರಚಾರ ಮಾಡಿದನೆಂದು ಅವಶಾರ ತ್ರಯವನ್ನು ಹೇಳುತ್ತಾರೆ.

ರಾಮಾಯಣಾದ ಕಿಷ್ಯಂಧಾಕಾಂಡದಲ್ಲಿ ಪುಂಜಿಕ್ಷ್ಯಲಿಯಂಬ ಅಪ್ಸರಾ ಶಾಪದಿಂದ ವಾನರಜನ್ಮವನ್ನು ತಳೆದು ವಿಹರಿಸುತ್ತಿದ್ದಾಗ ವಾಯುವಿನ ವೀರ್ಯದಿಂದ ಮಗನನ್ನು ಪಡೆದಳಿಂದೂ, ಅವನೇ ವಾಯುವ್ಯತ್ರಸಾದ ಚನುಮನೆಂದೂ ಒಂದು ಕತೆ. ಅದಲ್ಲಿ—ಗೌತಮಾರ್ಗಿ ಮಗಳಾಗಿ ಕಾರಕಾಂತರ ದಿಂದ ತಾಯಿಯ ಶಾಪವನ್ನು ಪಡೆದು ಕುರುಡಿಯಾದ ಅಂಜನೆ ಕೇಸರಿ ಯೇಂಬ ವಾನರ ನಾಯಕನನ್ನು ಮಾಡುವೆಯಾಗಿ ಅಂಜನೇಯಾನೆಂಬ ಮಗನನ್ನು ಪಡೆದದ್ದು ಭವಿಷ್ಯಪೂರಾಣದಲ್ಲಿ ಬರುವ ಕತೆ. ವಿಷ್ಣುವು ಸಮುದ್ರ ಮಧ್ಯನದ ಸಂದರ್ಭದಲ್ಲಿ ಹೋಳಿನೀ ರೂಪವನ್ನು ಧರಿಸಿದ್ದಾಗ್ನಿ, ಶಿವನು ಅವಳನ್ನು ಹೋಳಿಸಿ ಅವನ ಏರ್ಯವು ಹೂರಣಿಲ್ಲಾದಾಗ ಅದು ಗಾಳಿಯಾಲ್ಲಿ (ವಾಯು) ಹಾರಿ ಅಂಜನೆಯ ಕವಿಯಲ್ಲಿ ಬಿಡ್ಡತೆಂದೂ ಅದರ ಫಲವಾಗಿ ಅಂಜನೇಯ ಹುಟ್ಟಿದನೆಂದೂ ಶಿವಪೂರಾಣದಲ್ಲಿ ಬರುವ ಕತೆ. ಹೀಗೆ ಹನುಮಂತ ರುದ್ರಾಂತ, ರುದಾರಕ್ಯಾಕ. ಕೃತಯುಗದಲ್ಲಿ ಸಂಕರಣಾನಾಮಕ ಪರಮಾತ್ಮ ಮತ್ತು ಜಯಾನಾಮಕ ಲಾಂಕಿ ಇವರ ಮಗನಾಗಿ ಮೂಲ ವಾಯು ತೋರಿಕೊಂಡನೆಂದು ಗರುಡಪೂರಾಣ, ಬ್ರಹ್ಮಪೂರಾಣಗಳಲ್ಲಿ ಬರುವ ಒಕ್ಕಣೆ. ತ್ರೈತಾಯುಗದಲ್ಲಿ ಗೌತಮ ಕನೈಯಾದ ಅಂಜನೆ, ಸುಮೇರು ರಾಜನಾದ ಕೇಸರಿ ಇವರ ಮಗನಾಗಿ ಹುಟ್ಟಿದನೆಂದೂ, ಹುಟ್ಟಿಪ್ರಾಗಲೆ ಬಂಗಾರದ ಕರ್ಣಾಂತರ, ಕೊಟೀನಗರನನ್ನು ಧರಿಸಿದ್ದು, ಅಮಿತೋತ್ಸಾಹದಿಂದ ಸೂರ್ಯನನ್ನು ಪಕ್ಷಿಂದು ಬರೆದು ಅದನ್ನು ತಿನ್ನಲು ಆಕಾಶಕ್ಕೆ ಹಾರಿದನೆಂದೂ ಇಂದ್ರನು ತನ್ನ ವಜ್ರಾಯುಧದಿಂದ ಅವನ ಹೋರೆಗೆ ಹೊಡೆಯಲು ದವಡ ಉದಿಕೊಂಡುದರಿಂದ ‘ಹನು—ಮಂತ’ನಾದನೆಂದೂ ಕತೆಯಾದೆ. ದ್ವಾರ್ಥಪರಯುಗದಲ್ಲಿ ವಾಯುಮಂತ್ರದಿಂದಲೇ ಕುಂತಿಯು ಭೀಮನನ್ನು ಪಡೆದಳಾಗಿ ಅವನು ಹನುಮಂತನ ಅವಶಾರವೇ. ಮುಂದಿನ ಕೃತಯುಗದಲ್ಲಿ ಇವನು ತನ್ನ ಕಷ್ಟಯಲ್ಲೇ ತನಗಿಂತ ಉತ್ತಮನಾದ ಬ್ರಹ್ಮನ ಪದವಿಗೆ ಬರುವನೆಂದು ಸಂಭಿಕೆ; ಆಗ ಬ್ರಹ್ಮಾಂಡದ ಸೃಷ್ಟಿ ಮ್ಯಾಬಾರವೆಳ್ಳ ಅವನಿಂದಲೇ ನಡೆಯುವುದು, ಈಗಿನ ಬ್ರಹ್ಮನು ಮಂತ್ರನಾಗುವನು.

ಜೀವರಲ್ಲಿ ಪೂರ್ಣವನ್ನು ತುಂಬಿಸಿ, ಎಳ್ಳಿ ಜೀತನೆ ಮ್ಯಾಬಾರವನ್ನೂ ಪ್ರಚೋದಿಸುವುದರಿಂದ ಅವನು ಜೀವನಪ್ರದ, ಮುಖ್ಯಪೂರ್ಣ, ಅಥವಾ ಪೂರ್ಣದೇವ. ಪೂರ್ಣ, ಅಪಾನ, ಮ್ಯಾನ, ಉದಾನ, ಸಮಾನಗಳಿಂಬ ಪಂಚಪೂರ್ಣಗಳ ಮ್ಯಾಬಾರದಲ್ಲೂ ಅವನೇ ಜಾಸುತ್ಕೊಕ್ಕಾಗಿ ಸೇರಿರುವುದರಿಂದ ಮುಖ್ಯಪೂರ್ಣ; ಅವನು ಪ್ರಕ್ಷೇತಾ ಎನಿಸಿಕೊಳ್ಳುತ್ತಾನೆ. ಅವನಿಗೆ ಶ್ರೀಗ-ಕೂತ್ತಕವಾದ ಲಿಂಗದೇಹವಿದೆ, ಆದರೆ ಗುಣಗಳು ಅವನ ಹೇಳಿ ಪ್ರಭಾವ ಬೀರಲಾರವು. ಅಜ್ಞನಿದ ಸಂಪರ್ಕವಂತೂ ಸರ್ವಭಾಂ ಇಲ್ಲ. ತನಗೆ ಹೋಳಿ ಗುಣಗಳಿಂದ ಅಧಿಕಳಾದ ರಮಾದೇವಿಯ ಮೂಲಕ ಅನಂತ ಗುಣಗಳಾದ ಅಧಿಕನಾದ ಪರಮಾತ್ಮನನ್ನು ಬಿಂಬಿವಾಗಿ ಹೊಂದಿ, ಶ್ವಾಸ ತ್ವರಿಕವಾದ ಹಂಸಮಂತ್ರವನ್ನು ಎಡಬಿಡೆ ಜಪಿಸಿ ಸೇವಿಸುತ್ತಾನೆ. ಜೀವರು

ಉತ್ತಿರಾಡುವುದೆಲ್ಲ ಮುಖ್ಯಪ್ರಾಣನ ಹಂಸಮಂತ್ರಜಪತೇ. ಪ್ರತಿದಿನವೂ ಸಾತ್ತ್ವಿಕ ಜೀವರಿಂದ 21,000 ಬಾರಿ ಹಂಸ ಮಂತ್ರದ (ಶಾಂತಿಸೋಚ್ಚಾಂತ ಸೇರೂಪದಾದ) ಜಪವನ್ನು ಮಾಡಿಸಿ ಪರಿಯನ್ನು ಮೆಚ್ಚಿಸುತ್ತಾನೆ. ದುಃಹಾ ಸ್ವೀಷ್ಟರಾದ, ಈತಕೋಳಿಗೆ ಸೇರಿದ ಲಕ್ಷ್ಮೀನಾರಾಯಣಗೂ ದುಃಹಾ ಸಂಬಂಧಿಸಿರುತ್ತಾನೆ. ಈ 'ಮಾಧ್ಯಸ್ಥ' ವೆಂಬ ಗುಣವೇ ಸಾಧಕರಿಗೆ ಪ್ರಯೋಜಕವಾದುದು. ಜಾಗ್ರತ್ತಾಸ್ತಾಪ್ತಾಸುಪುಷ್ಟಿಗಳೆಂಬ ಮೂರೂ ಅವಸ್ಥೆಗಳಲ್ಲಿ ಜೀವರವನ್ನು ಕಾಷಿಟ್ಟು, ಪ್ರೇರಿಸಿ, ಅವರ ಹತ್ತೂ ಕರಣಗಳಿಗೆ (ಇಂದಿರಿಯಗಳಿಗೆ) ಮುಖ್ಯಾಭಿಮಾನಿಯಾಗಿ ಕೆಲಸ ಮಾಡುವ ನುಂತರ ಯೋಂದಿನಿಯ ನಿಯಾವಾದ.

ಜೀವಕೋಳಿಯಲ್ಲಿ ಅವನ ವಾಯಾಪಾರ ಖಂಡಾಂಡಗತವಾದುದು. ಖಂಡಾಂಡವೆಂದರೆ ಜೀವನಿಗೆ ಕರ್ಮಫಲಗಳನ್ನು ಅನುಭವಿಸಲು ದೊರೆ ತಿರುವ ಶರೀರಗಳು. ಅದಲ್ಲದೆ ಬ್ರಹ್ಮಾಂಡವೇ ಬಂಬತ್ತು ಹೊರ ಅವರಣಗಳವೇ (ಬಿಂಬಿಬ್ರಹ್ಮಾಂಡ); ನೀರು, ಬೆಂಕಿ, ಗಾಳಿ, ಆಕಾಶ, ಅಹಂಕಾರತತ್ತ್ವ, ಮಹತ್ತತ್ವ, ತಮಸ್ಸು, ರಜಸ್ಸು, ಸತ್ತ್ವ ಇವೇ ನವಾವರಣವೆಂದು ಪ್ರತಿಂತಿ. ಇಲ್ಲಿ ನಡೆಯುವ ವಾಯಾಪಾರ ಅವನ ಅಧಿನವಾದುದೇ; ಮತ್ತು ಇಂಬಲ್ಲ ವಾಯಾಪಾರಗಳನ್ನು ಅಲೋಚನೆಯಿಲ್ಲದೆ ಅರಿತುಕೊಳ್ಳುವನು. ಹೀಗಿರುವುದರಿಂದ ಅವನದ್ದು ಅಪರಿಮಿತವಾದ ಜ್ಞಾನ, ಬಲ, ಧೈಯ, ತೇಜಸ್ಸು.

ಜೀವರಿಗೆ ಅವನು ಮೂಲಗಾರು. ಜೀವನ ಉದ್ದಾರವನ್ನು ಗಮನ ದಲ್ಲಿರಿಸಿಹಂಡು, ಅದಕ್ಕೆ ಅನುಕೂಲವಾದ ಕಳ್ಳನ್ನ, ಭಕ್ತಿ, ವೈರಾಗ್ಯಗಳನ್ನು ಅವರವರ ಯೋಗ್ಯತೆಗನುಸಾರವಾಗಿ ಕೊಡುವನು ಸಾಧಕರ ಅಂತಃ ಪ್ರೇರಣೆ, ಪ್ರಚೋದನೆ, ನಿಯಮನ, ಉತ್ತೋಜನ, ಪ್ರಗತಿಗಳಿಲ್ಲ ಅವನ ಕೆಲಸಗಳೇ. ಅವನು ಹೀಗೆ ಮಾಡಲು ಸಾಧ್ಯವಾಗುವುದು ಅವನಲ್ಲಿ ಸರ್ವದಾ ಕರಿಸಾನ್ನಿಧ್ಯವಿರುವುದರಿಂದ—

ಹರಿಯು ಸಕಲ ದೇಶಕಾಲ ಕರ್ಮಗಳಲ್ಲಿ
ಬಿಡದೆ ಗುರುವಿನೊಳಗಿದ್ದ ವಾಯಾಸ್ತಿಹಿಕ
ಅದುದರಿಂದಲೇ ಹರಿದಾಸರು

ನಿನ್ನಿಂದ್ಯಾದರೆ ಹರಿಯಿಂದ್ಯಾದಂತೆ
ನಿನ್ನ ಬಲವಾಗೆ ಹರಿಯ ಬಲವಾದಂತೆ
ನಿನ್ನ ವರಿಸಲು ಹರಿಯ ವರಿದಂತೆ
ಎಂದು ನಂಬುತ್ತಾರೆ.

ಎಲ್ಲ ಜೀವರ ಹೃದಯಕ್ಕೆಮಲದಲ್ಲಿ ಬಿಂಬರೊಂದಿಯಾದ ಪರಮಾತ್ಮನು ಅಗ್ರೀಶ, ಪುರುಷ, ಮೂಲೀಶ ಎಂದು ಮೂರೂ ರೂಪಗಳಲ್ಲಿರುವನೆಂದೂ (ವಿವರಕೆಗೆ ಪ್ರಸ್ತಾವನೆ ನೋಡಿ), ಕರುವಿಲದ ಕಣಕೆಯ ಬುಡದಲ್ಲಿರುವ ಮೂಲೀಶನ ಪಾದಮೂಲವನ್ನಾಶರಿಯಿಸಿ ಮುಖ್ಯಪ್ರಾಣನಿರುತ್ತಾನೆಂದೂ ನಂಬಿಕೆ. ಅಲ್ಲಿ ಅವನೆಡುರು ಕ್ರಮಾಗಿದುಕೊಂಡು ನಿಂತಿರುವಂತೆ ಕಲ್ಪನೆ.

ಶಾಷ್ಟಿಸರ್ವಾಂಶಿಯಾದ ಮುಖ್ಯಪ್ರಾಣನು ಎಡೆಬಿಡದೆ ತಾನೂ ಹಂಸಜವ
ಮೂಡುತ್ತೆ, ಜೀವನಿಂದಲೂ ಅದೇ ಜವವನ್ನು ಉಸಿರಾಟಿದ ಮೂಲಕ
ಮಾಡಿಕಿ ಹರಿಯನ್ನು ಮುಚ್ಚಿ ಸುವನೆಂದೂ ಕಲ್ಪನೆ. ಪ್ರಲಯ ಕಾಲದಲ್ಲಿ
ಬ್ರಹ್ಮನೇ ಮೈದಲಾಗಿ ಏಲ್ಲ ಜೀವರೂ ಹರಿಯ ಉದರವನ್ನು ಸೇರಿ
ಸುಷುಪ್ತಿಯಲ್ಲಿರುವಾಗ, ಮುಖ್ಯಪ್ರಾಣನೊಬ್ಬ ಎಚ್ಚರಾಗಿರುವನು.
ಮುಕ್ತಜೀವರಲ್ಲಿ ಅವನು ಸ್ವಚ್ಚಿತ್ತ.



ಶರ್ತಕರಾಭರಣ

ಚಂಪ್ಯ

ನೋಡಿರೆಯ್ತ ಹನುಮಂತನ ಮಹಿಮೆಯ
ಬೇಡಿರೊ ವರಗಳನು

ಬೆ

ರೂಧಿಯೊಳು ಇವನನ್ನ ಪಾಡಿ ಪ್ರೋಗಳುತ್ತಿಪ್ಪೆ ಜನರ
ನೋಡಿ ನೋಡಿ ವರವನೀವ ಗಾಡಿಕಾರ ಹನುಮನ್ನ

ಅ

ಅಂದು ದಶರಥಸುತನಾಗಿ ಬಂದು ನಿಂದು ಸಾಕೇತದಿ
ಚಂದದಿಂದಷ್ಟುನೇದು ಅಂದದಿಂ ವಿಶ್ವಾಮಿತ್ರ
ತಂದು ರಘುರಾಮನಿಗೊರೆಯಲಂದು ಯಾಗವ ಕಾಯ್ದ
ಸುಂದರ ರಾಮನಿಗೆ ವಂದನೆಗೈವನೀತ

ಎ

ಧೀರನಾಗಿ ಧನುವ ಮುರಿದು ಮೆರೆದು ದಂಡಕವ
ಸೇರಿ ಫೋರ ರಕ್ಷಣರ ಸದೆದು ಜರಿದು ತಂದು ಕಷಿಪತಿಯೊಡನೆ
ಸೇರಿ ಸವ್ಯಿವನ್ನ ಮಾಡಿ ಧಾರಿಣಿಯೊಳಗೆ ಕಡು
ನಾರಿಯನ್ನ ಹುಡುಕಿಸಿದ ಧೀರ ರಾಮದೂತನೀತ

ಉ

ಶ್ರೀತಿಯಂದ ಸೇತುವೆಯನು ಕಟ್ಟಿ ಮೆಟ್ಟಿ ರಾವಣ ಪಡೆಯು
ಭೂತಳದೊಳು ಕಡಹಿಬಿಟ್ಟು ಮಹಾಂತದೊಳು
ಕ್ಷತನೆನೆಂದು ಸೇರಿ ಬಂದು ವಾತತನೆಜನೆಮ್ಮು ಬಹಂ
ಶ್ರೀತಿಯಂದ ಪುರಂದರವಿಶಲನ್ನ ದಾಸನಾದ

ಶಿ

[ಕ್ಷಾ ಪದದಲ್ಲಿ ರಾಮಾಯಣದ ಕತೆ ಸಂಗ್ರಹವಾಗಿ ಬಂದಿದೆ.]

ಗಾಡಿಕಾರ—ಉಪಾಯವಂತ, ಜಾದೂಗಾರ ; ಗಾರುಡಿಕಾರಃ ಚೆಲುವ.

ಧನುಪ—ಸೀತಾಪರಿಣಯಕ್ಕೆ ಏಯರ್ಶಮಲ್ಪವಾಗಿ ಇರಿಸಿದ್ದ ತಿವಧನುಸ್ಸನ್ನ.

ಮೆರೆದು—ಸೀತೆಯನ್ನ ಮಂದುವೆಯಾಗಿ.

ಸದೆದು—ಸದೆಬಡಿದು.

ಕಷಿಪತಿಯೊಡನೆ—ಸುಗ್ರೀವನೊಡನೆ.

ಭೂತಳದೊಳು ಕಡಹಿಬಿಟ್ಟು—ಯಾಂತ್ರದಲ್ಲಿ ರಾವಣನ ಸೇನೆಯನ್ನ ಮಣ್ಣಗೊಡಿಸಿ
ಮಹಾಂತದೊಳು—ಕಲ್ಪಂತದಲ್ಲಿ.

ಪಾರುಣನಾಥ ಪಾಲಿಸೋ ನೀ ಎನ್ನು

ತೆ

ಜಾಣಲಕ್ಷ್ಯ ಶಾಗೆ ಜೀವವಿಶ್ತು ಫೆನ್ನ
ವಾಣೀಪತಿ ಸಮನಾದವನೆ
ರಾಣಿ ಭಾರತಿರಮಣನೆ

೦

ಅಂಜನಾದೇವಿಯ ಆತ್ಮಜಿನೆ
ಕಂಜಾಕ್ಕು ರಾಮನ ದೂತನೆ

೨

ಪಾಂಡುಸುತ್ತ ಭೂಮಂಡಲೀಕ್
ಪಾಂಡರಂಗ ಭಕ್ತರ ಪ್ರೋಷ

೩

ಮೂಲ ಗುರು ಮಂಧ್ಯರಾಯರಾಗಿ
ಮೂಲ ದೃತ್ಯರ ನೀಗಿ

೪

ನರಹರಿ ಪುರಂದರವಿಶಲನ ಕೀರ್ತಿ
ನರರಿಗೆ ತೋರಿದ ನಿಜಗುರು ಮೂಲತ್ವ

೫

ಪಾರುಣನಾಥ—ಪಾರುಣವೇ ವೇದಲಾದ ಬಿದು ಚುಖ್ಯವಾದ ಪಾರುಣಗಳಿಗೂ
ಧನಂಜಯವೇ ಹೊದಲಾದ ಬಿದು ಅವುಖ್ಯ ಪಾರುಣಗಳಿಗೂ ಅಂತರ್ರಾಮಿ
ಯಾಗಿ ನಿಯಾವುಕನಾಗಿರುವವನು.

ಜಾಣ ಲಕ್ಷ್ಯ ಶಾನಿಗೆ...—ಯುದ್ಧದಲ್ಲಿ ಮೂರ್ಖೀಗೊಂಡ ಲಕ್ಷ್ಯ ಶಾನನ್ನು ಬದುಕಿಸಲು
ಸಂಚೀವನಿಯನ್ನು ಹೊತ್ತು ತಂದವನು.

ವಾಣೀಪತಿ ಸಮನಾದವನೆ—ಬ್ರಹ್ಮನ ಸ ಮ ಕ ಕ್ಷೇ ಯ ಲ್ಲೇ (ಮೂರನೇಯದು)
ಇರುವವನು.

ಪಾಂಡುಸುತ್ತ—ಭೀಮು.

ಪಾಂಡುರಂಗಭಕ್ತರ ಪ್ರೋಷ—ಹರಿಭಕ್ತರನ್ನು ಸಲಹುವವನು.

ನರಹರಿ ಪುರಂದರವಿಶಲನ ಕೀರ್ತಿ ನರರಿಗೆ ತೋರಿದ—ಹರಿಯು ಸಪ್ತೋತ್ತಮ
ನೆಂಬುದನ್ನು ಜನರಿಗೆ ತಿಳಿಯಹೇಳಿದವನು (ಮಧ್ಯಾಜಾಯರಾಗಿ).

ಹಿಂದೂಸ್ಥಾನಿ ಕಾಮಿ

ಅಟ್ಟ

ಸಾರಿಬಂದನೆ ಪ್ರಾಣೀಶ ಬಂದನೆ ಪ

ಸಾರಿ ಬಂದ ಲಂಕಾಪ್ರರವ ವಿಂದಿದ ರಾವಣನ ಕಂಡು
ಧೀರನು ಹಯಾರದಿಂದ ಅ

ವಾಯುವೃತ್ತನೇ ಶ್ರೀರಾಮನ ದೂತನೆ ಶ್ರೀಯಂದಿಂದ
ಸೀತಾಂಗನೆಗೆ ಹುದ್ರಕೀಯ ಶಂದಿತ್ತವನೆ ಇ

ಭೀಮಸೇನನೆ ಕುಂತಿ ತನಯನೆ ವಿರಾಟನ ಮನೆಯಲ್ಲಿ
ನಿಂತು ಕೀಜಕನ ಸಂಹರಿಸಿದವನೆ ಉ

ಮಧ್ಯರಾಯನೆ ಸರ್ವಜ್ಞಶ್ರೀಷ್ಠಾ ಅದ್ವೈತವ ಗೆದ್ದೂ
ಪುರಂದರವಿರಲನ ಮುಂದೆ ನಿಂತವನೆ ಇ

ಶ್ರೀಯಂದಿಂದ ... —ಶ್ರೀತಿಯಿಂದ ಸೀತೆಗೆ ರಾಮನ ಹುದ್ರಕೀಯಂಗುರವನ್ನು
ಮುಚ್ಚಿಸಿದವನು.



ಮೋಹನ

ಅಟ್ಟಿ

ಹನುಮ ನಮ್ಮ ತಾಯಿತಂದೆ ಭೀಮ ನಮ್ಮ ಬಂಧುಬಳಿಗೆ
ಅನಂದತೀರ್ಥರೇ ನಮ್ಮ ಗತಿಗೋತ್ತಪಯ್ಯ

ವ

ತಾಯಿತಂದೆ ಹಸುಳಿಗೆ ಸಹಾಯಮಾಡಿ ಸಾಕುವಂತೆ
ಆಯಾಸವಿಲ್ಲದೆ ಸಂಚೀವನವ ತಂದೆ
ಗಾಯಗೊಂಡ ಕೆಟಿಗಳಿನ್ನ ಸಾಯಂತೆ ಪ್ರೋರೆದ ರಘು
ರಾಮನಂಭಿರಗಳೇ ಸಾಕ್ಷಿ ತೇತಾಯುಗದಿ

ಽ

ಬಂಧುಬಳಿಗರಂತೆ ಅವದ್ವಾಂಧವನಾಗಿ ಪಾಠ್ಯನಿಗೆ
ಬಂದ ಬಂದ ದುರಿತಗಳ ಪರಿವರ್ತಿ
ಅಂಧಕಾಶರ ಕೊಂಡು ನಂದಕಂದಾಪರಣೆಂದ ಗೋ
ವಿಂದನಂಭಿರಗಳೇ ಸಾಕ್ಷಿ ದ್ವಾಪರಯುಗದಿ

೨

ಗತಿಗೋತ್ತರಂತೆ ಸಾಧುತತಿಗಳಿಗೆ ಮುತಿಯು ತೋರಿ
ಮತಿಗೆಟ್ಟಿ ಇಪ್ಪತ್ತೆ ಬಂದು ಪುತ್ತವ ವಿಂದಿಸಿ
ಗತಿಗೆಟ್ಟಿ ಸದ್ಯೈಪ್ಪತ್ತಿ ವರಿಗೆ ಸದ್ಗುತ್ಯಯ ತೋರಿದ ಪರಮಾತ್ಮ
ಗತಿ ಪುರಂದರೆತಲನೆ ಸಾಕ್ಷಿ ಕಲಿಯುಗದಲ್ಲಿ

೩

[ಅವಕಾಶತ್ವಯಾದಲ್ಲಿ ತೇತಾಯುಗದಲ್ಲಿ ಹನುಮ, ದ್ವಾಪರಯುಗದಲ್ಲಿ ಭೀಮ,
ಕಲಿಯುಗದಲ್ಲಿ ಮಧ್ಯ ಎಂಬ ಒಕ್ಕುಗೆ ಇಲ್ಲಿದೆ.]

ಅನಂದತೀರ್ಥರೇ—ಮಧ್ಯಾಚಾಯರಿಗೆ ಈ ಹೆಸರೂ ಇದೆ.

ಗತಿಗೋತ್ತರ—ದಿಕ್ಕುದೇನೆ : ಕುಲಬಾಂಧವರು.

ಸಂಚೀವನವ—ರಾಮರಾವಣಯಾದ್ಯದ ಸಂದರ್ಭದಲ್ಲಿ ಲಕ್ಷ್ಮಣನು ಇಂದ್ರಜಿತ್ತಿನ ಬಾಣದಿಂದ ತತ್ತ್ವರಿಸಿ ಪ್ರಜ್ಞೆತಕ್ಕಿಂತ ಬಿದ್ದಾಗ, ಹನುಮಂತನು ಜೀವಧಮೂಲಕಿ ಯಿದ್ದ ಸಂಚೀವನಪರವನ್ನು ಹೊತ್ತುತ್ತಂದ ವಿಚಾರ.

ಪಾಠ್ಯನಿಗೆ—ಅಜುಫನನಿಗೆ.

ಅಂಧಕೆಳಾತರ—ಕುರುಡನಾದ ಧೃತರಾಷ್ಟ್ರನ ನೂರುಮಂದಿ ವುಕ್ಕಾಳಾದ ಕೌರವರನ್ನು. ನಂದಕೆಂದಾರ್ಪಣೆ—ನಂದನ ಮಗ ಕೃಷ್ಣನಿಗೆ ಅರ್ಪಣೆ.

ಮತಿಗೆಟ್ಟು ಇವ್ಯತೋತ್ತಂದು ಮತವ—ಸರಿಯಾದ ತಿಳುವಳಿಕೆಯಲ್ಲದೆ ಬಾದರಾಯಣರ ಆಶಯ (ಮತ) ವೆಂದು ತಿಳಿಯವಡಿಸಿದ ಇವ್ಯತೋತ್ತಂದು ಮಂದಿ ಭಾವ್ಯಕಾರೆ ರನ್ನು ಖಿಂಡಿಸಿ. ಈ ಪೂರ್ಚೀನ ಭಾವ್ಯಕಾರರ ಹೆಸರುಗಳು : ಭಾರತೀವಿಜಯ, ಸಚ್ಚಿದಾನಂದ, ಬ್ರಹ್ಮಫೋಷ, ಶತಾನಂದ, ಉದ್ದತ್ತ, ವಿಜಯ, ರುದ್ರಭಟ್ಟಿ, ವಾಮನ, ಯೂದವಪ್ರಕಾಶ, ರಾಮಾನುಜ, ಭಕ್ತಪ್ರಪಂಚ, ದ್ರಮಿದ, ಬ್ರಹ್ಮದತ್ತ, ಭಾಸ್ಕರ, ವಿಶಾರದ, ವೃತ್ತಿಕಾರಕ, ಜಯಭಟ್ಟಿ, ವಿಷ್ಣುಕುಂಠ, ವಾದೀಂದ್ರ, ಮಾಥವಭಟ್ಟಿ. ಶಂಕರ (ಇದು ‘ಹರಿಕಥಾಮೃತಸಾರ’ದಲ್ಲಿ ಬಂದಿರುವ ಒಕ್ಕಣೆ). ಈ ಹೆಸರುಗಳಲ್ಲಿ ಎಪ್ಪು ಮಂದಿ ಬಿತಿಹಾಸಿಕವ್ಯಕ್ತಿಗಳೋ ತಿಳಿಯುವುದಿಲ್ಲ. ಇವರೆಲ್ಲರ ಭಾವ್ಯಗಳಂತೂ ಉಳಿದುಬಂದಿಲ್ಲ. ಯೂದವಪ್ರಕಾಶ, ರಾಮಾನುಜ, ಭಕ್ತಪ್ರಪಂಚ, ದ್ರಮಿದ, ಬ್ರಹ್ಮದತ್ತ, ಭಾಸ್ಕರ, ಶಂಕರ ಇವರು ಭಾವ್ಯಕಾರರೂ ಹೌದು. ಆದರೆ ಹೇಳಿನ ಎಣಕೆ ಯಾಲ್ಲಿ ಕಾಣಿಸಿರುವ ಕಾಲಕ್ರಮವಂತೂ ಸರಿಯಾಗಿಲ್ಲ.



ಭೂಪಾಠ

ರ್ಯಾಂಪೆ

ಹಳು ಹನುಮಂತ ಎಷ್ಟು ನಿದ್ರೆ

ಪ್ರ

ವಾತನಾಡಲುಬೇಕು ಮುಂದಿರ್ಕ ತರಲುಬೇಕು

ಹರಿಕುಶಲ ಜಾನಿಗೆ ಲಿಳಿಸಬೇಕು

ವನವ ಕೀಳಲುಬೇಕು ಒಂದಾವಣೆಯ ತರಲುಬೇಕು

ಹರಿ ಹರುಪದಿಂದಲ ಖ್ಯಾತಿಯ ಪಡಲುಬೇಕು

೦

ಶರಧಿ ಲಂಫಿಸಬೇಕು ರಥ್ಯಾಪತಿಯ ಕೂಡಿರಬೇಕು

ದುರುಳ ಇಂದ್ರಜಿತ್ತೆನ ಗೆಲಿಯಬೇಕು

ಅನಂತ ಲಕ್ಷ್ಮಿಗಾಗಿ ಸಂಚೀವನ ತಂದು ಕೊಡಲುಬೇಕು

ಹನುಮಂತ ಬಲವಂತ ಎಂದೆನಿಸಬೇಕು

೨

ದುಷ್ಪ ರಕ್ತಸರನೆಲ್ಲ ಕುಟ್ಟಿ ಕೆಡಪಲುಬೇಕು

ಹತ್ತು ತಲೆ ರಾವಣನ ಬಲವಿಳಿಸಲುಬೇಕು

ಭಕ್ತ ವಿಭೀಷಣನಿಗೆ ಪಟ್ಟಗಟ್ಟಲುಬೇಕು

ಲಕ್ಷ್ಮಿ ಸಹಿತ ಅಯೋಧ್ಯೆಗೆ ತರಳಲುಬೇಕು

೩

ಕುರುಕುಲದಲ್ಲಿ ಕುಂತಿಸುತ್ತಾಗಿ ಒನ್ನಲುಬೇಕು

ರಣದಲ್ಲಿ ಕೌರವರ ಗೆಲಿಯಬೇಕು

ವನದೊಳಗೆ ಘನತ್ವವೆಯ ಘಾಸಿಪಡಿಸಲುಬೇಕು

ಮಂಡದಿಗೆ ಸೌಗಂಧ್ಯವ ತರಲುಬೇಕು

೪

ಯಂತಿಯಾಗಿ ಬರಬೇಕು ಕುಮತ ಶಿಂಡಿಸಬೇಕು ಅ

ದ್ವಿತ್ವಾದಿಗಳ ಗೆಲಿಯಬೇಕು

ಮಂಧ್ಯಾಶ್ವಾಸ್ತವ ಲೋಕಕೆಲ್ಲ ಬೋಧಿಸಬೇಕು

ಮಂದ್ರ ಪುರಂದರವಿಲಲ ಎಂದೆನಿಸಬೇಕು

೫

[ಇಲ್ಲಿ ಮೂರು ನುಡಿಗಳಲ್ಲಿ ರಾಮಾಯಣವನ್ನೆಲ್ಲ ಸಂಗ್ರಹಿಸಿದ್ದಾರೆ. ಮುಂದಿನ ನುಡಿಯಲ್ಲಿ ಭಾರತದ ಕರೆಯಲ್ಲಿ ಭೀಮನ ಪಾತ್ರ ಶಾಕ್ಷೈವಾಗಿ ಬಂದಿದೆ; ಕರೆಯ ನುಡಿ ಮಧ್ಯಾಚಾರ್ಯರ ಪ್ರಸ್ತುತತೆಯನ್ನು ಹೇಳುತ್ತದೆ.]

ಮಾತನಾಡಲು ಬೇಕು—ರಾಮಲಕ್ಷ್ಮಣರು ಪಂಪಾಸರಸ್ವನ್ನು ದಾಟಿ ಬುಷ್ಟುಮೂಕಕ್ಕೆ ಬಂದಾಗ ಹನುಮಂತನೇ ಆವರನ್ನು ಎದುರುಗೊಂಡು, ರಾಮನೋಂದಿಗೆ ಪಾತ ನಾಡಿ ಅವನ ಪೀಠಿಯನ್ನು ಪಡೆದುಕೊಂಡವನು.

ಮುದ್ರಿಕೆ. .—ರಾಮನ ಮುದ್ರಿಕೆಯನ್ನು ಸೀತೆಗೆ ಒಯ್ದುಹನು.

ಚೊಡಾಮಣಿ—ಸೀತೆ ಕೊಟ್ಟಿ ಚೊಡಾಮಣಿಯನ್ನು ರಾಮನಿಗೆ ಮುಟ್ಟಿಸಿದವನು.


ಹರಿ ಹರುಷದಿಂದಲಿ—ರಾಮನನ್ನು ಸಂತೋಷವದಿಸಿದನೇಂದು ಹನುಮಂತನೇ ಯಶಸ್ವಿ ಹಜ್ಜಿತು.

ಲಕ್ಷ್ಮೀ ಸಹಿತ—ಲಕ್ಷ್ಮಿಯ ಅವತಾರವಾದ ಸೀತೆಯೋಂದಿಗೆ.

ವನದೋಳಿಗೆ...—ಪಾಂಡವರ ವನವಾಸದಲ್ಲಿ ಯಕ್ಷಪ್ರಶ್ನಿಯ ಸಂದರ್ಭ.

ಮತದಿಗೆ. .—ದೌರ್ವಾಗಿಗೆ ಸೌಗಂಧಿಕಪ್ರಪಂಚನ್ನು ತಂದುಕೊಟ್ಟಿ ಪ್ರಸಂಗ.

ಅದ್ವುತಪಾದಿಗಳ—ವಾಯಾವಾದಿಗಳ. ಏಂಧ್ಯಾಗಿರುವ ಜಗತ್ತು ಸತ್ಯವಾಗಿರುವಂತೆ ತೋರಿಕೊಳ್ಳುವುದರೇ ಅದ್ವುತ; ಆದರೆ ಅದು ತೋರಿಕೆಯಷ್ಟೇ, ಭ್ರಮೆಯಿಂದ ಉಂಟಾದದ್ವ್ಯಾ. ಸಂಜೀವು ಮಬ್ಬಿನಲ್ಲಿ ಹಗ್ಗಷ್ಟ ಹಾವಾಗಿ ತೋರಿಕೊಳ್ಳುವಂತೆ; ದೀಪ ತಂದಾಗ ಹಾವು ಮಾರುವಾಗುತ್ತದೆ. ಇದು ಮಾರುವಾದ.



ಮೋಹನ

ಆದ

ಹನುಮ ಭೀಮ ಹಂಡ್ಪ ಮುನಿಯ ಸೇನೆದು ಬದುಕಿರೊ

ಒ

ಅನುಮಾನಂಗಳಲ್ಲಿದಲೆ ಮನೋಭಿಷ್ಟಂಗಳನಿವ

ಅ

ಪ್ರಾಣಿಗಳ ಪ್ರಾಣೋದ್ಧಾರ ಜೀವರಲ್ಲಾತ್ಮಾಮನು ಮತ್ತೆ

ಪ್ರಾಣಾಪಾನ ವ್ಯಾಸೋದಾನ ಸಮಾನರೂಳುತ್ತಿಷ್ಟು

ಕ್ಷೋಣಿ ದೃತ್ಯರನ್ನ ಸೀಳಿ ಪಾಲಿಪ ಸಜ್ಜನರನ್ನು

ತ್ರಾಣದಿಂದಲಿ ಮರೆವ ಬಹುಜಾಣ ಗುರು ಮುಖ್ಯಪ್ರಾಣಿ

೦

ಕಾಮಧೇನು ಚಿಂತಾಮನಿ ಕಲ್ಪವೃಕ್ಷನಾದ ಸ್ವಾಮಿ

ಪ್ರೇಮದಿಂದಲಿ ನೆನೆಯುವವರ ಭಾಗ್ಯಕ್ಕೆಣಿಯುಂಟಿ

ಸಾಮಾನ್ಯವಲ್ಲವೋ ಈತ ಮೋಕ್ಷಾದಿ ಸಂಪದವಿಗಳಿಗೆ

ಆ ಮಹಾ ಅಪರೋಕ್ಷಜ್ಞನ ದಾರಧ್ರು ಭಕ್ತಿಯ ಕೊಡುವ

೨

ಅವತಾರತ್ರಯಗಳಿಂದ ಶ್ರೀಹರಿಯ ಸೇವಿಸುವ

ತಪಕದಿಂದ ಪೂಜಿಪ ಮಹಾವಹಿಮೆಯುಳ್ಳವನು

ಕೆವಿತಾ ವಾಕ್ಯವಲ್ಲವದು ಅವಿವೇಕಿಗಳಿಂದಣಿಸದಿರಿ

ಭವಂಧನವ ಬಿಡಿಸಿ ನಮ್ಮ ಕಾವ ಪ್ರರಂದರವಿಶಲನ ದಾಸ

೩

ಹನುಮ ಭೀಮ ಹಂಡ್ಪ ಮುನಿಯ—ಮುಖ್ಯಪ್ರಾಣಿರ ಅವತಾರತ್ರಯ.

ಪ್ರಾಣಿಗಳ...—ವಿವರಕೆಗೆ ಪ್ರಸ್ತಾವನೆ ನೋಡಿ.

ಕ್ಷೋಣಿ ದೃತ್ಯರನ್ನು—ಭೂಮಿಯ ಮೇಲಿದ್ದ ದುರುಳರನ್ನು; ಅಕ್ಷೋಣಿಯೆಂದಾದರೆ ಬಹು ಸಂಖ್ಯೆಯಲ್ಲಿ (ಅಕ್ಷೋಣಿಗೆ ಸಂಕ್ಷಿಪ್ತರೂಪ).

ಕಾಮಧೇನು...—ಕಾಮಧೇನು ಅವುತಮಾಘವಾದಾಗ ಪಾಲುಗಡಲಿಂದ ಹೊರ ಬಂದು ದೇವಲೋಕವನ್ನು ಸೇರಿದ ಹಸು; ಬೇಡಿದುದನ್ನು ನೀಡುವಂಥದ್ದು,

ಕಲ್ಪವೃಕ್ಷ ‘ಚಿಂತಾಭರಪ್ರದ’ವಾದ, ‘ಕಲ್ಪಸಾಧಾಯ’ಯಾದ (ಎಂದರೆ ಕಲ್ಪ

ಮುಗಿಯುವವರೆಗೂ ಇರುವ) ದೇವಲೋಕದ ಹುರ ; ಚಿಂತಾಮಣಿ 'ಚಿಂತಿ ತಾಧ್ಯವಿವೃದ್ಧಿದ'ವಾದ ಮಣಿವಿಶೇ�. ಮೂರೂ ಉಪಮೆಗಳು ನೇನೆಸಿ ಕೊಂಡೊಡನೆ ಬಯಸಿದ್ದನ್ನು ಈಡೇರಿಸುವವನು ಎಂಬಧ್ಯದಲ್ಲಿ.


ಹೋಕ್ಕಾದಿ ಸಂಪದವಿಗಳಿಗೆ... —ಸಂಪದವಿಗಳಿಂದರೆ ಮುಕ್ತರು ಪಡೆಯತಕ್ಕ ವಿವಾಸ ಸ್ಥಾನಗಳು, ಅನಂತಾಸನ, ಶೈತಲ್ದ್ವಿಪ, ವೈಕುಂಠ. ಕಡೆಯಾದ ವೈಕುಂಠ ವನ್ನು ಜ್ಞಾನದಿಂದಲೇ ಪಡೆಯಬೇಕು. ಜ್ಞಾನ ಸಂಪನ್ಮಾಗಲು ಭಕ್ತಿ ದೃಢ ವಾಗಿರಬೇಕು. ಇದು ಮುಖ್ಯಪೂರಣ ಕೊಡುಗೆಯೇ.

ಅಪರೋಕ್ಷಜ್ಞಾನ—ಜ್ಞಾನದಲ್ಲಿ ಪರೋಕ್ಷ, ಅಪರೋಕ್ಷ ಎಂದೆರಡು ಒಗೆ ಪರೋಕ್ಷ ವೆಂದರೆ ಇಂದ್ರಿಯ, ಮನಸ್ಸುಗಳಿಂದ, ಅನುಮಾನದಿಂದ, ಆಗಮದಿಂದ ಒದಗಿದ್ದು. ಅಪರೋಕ್ಷವೆಂದರೆ ನೇರಾಗಿ ಅನುಭವದಲ್ಲೇ (ಅಂತರಂಗದಲ್ಲಿ) ಒದಗಿಬಂದದ್ದು. ಸಾಧನೆಯಿಂದ ಹೃದಯಕವಲದಲ್ಲೇ ಅಂತರಾಫೀ ಯಾಗಿರುವ ಬಿಂಬರೂಪೀ ಪರಮಾತ್ಮನನ್ನು ಅರಿತುಕೊಳ್ಳುವುದು ಅಪರೋಕ್ಷ ಜ್ಞಾನ.

ದಾರಧ್ಯ—ದಾಧ್ಯ ; ಭಕ್ತಿಗೆ ವಿಶೇಷಣ ; ದೃಢಭಕ್ತಿ.

ಕರ್ಮಿತಾ ವಾಕ್ಯವಲ್ಲ—ಲಾತ್ತೈಕ್ಕೆಯಲ್ಲ; ಅಲಂಕಾರದ ಮಾತಲ್ಲ.

ಅವರೇಕಿಗಳಿಂದೆಣಸದಿರಿ—ಕೂ ತತ್ತ್ವವನ್ನು ತಿಳಿಯದೆ ದಡ್ಡ ರಾಗಬೇಡಿ.



ಸೇವಕತನದ ರುಚಿಯೇನರಿದೊಽಗ್ಪ

ದೇವ ಹನುಮರಾಯ ವೃರಾಗ್ಯ ಬೇಡಿ೩

ಉದಧಿಯ ದಾಟ ಸೀತೆಯ ಕಂಡು ಬಂದಾಗ
ಹಡುವೆಯ ಹಾಡೆನ್ನ ಬಾರದಿತ್ತ
ಪದದಿ ಪಾಪಾಣ ಹೆಣ್ಣ ಮಾಡಿದವನೀ
ಇದು ಹನಾತ್ಮಕ ರ್ಯಾಪ್ತೊ ನೀ ಒಯನಲೊಲ್ಲದೆ೮

ಕ್ಷಣದೊಳು ಸಂಜೀವನಗಿರಿ ತಂದಾಗ
ಹಣ ಹೊನ್ನ ಬೇಡಲು ಕೊಡದಿಹನೆ
ವಿನಯದ ವಿಭೀಷಣಗೆ ರಾಜ್ಯವಿತ್ತ
ವನಿಗೇನಾಶ್ಚಯ್ಯವೊ ಹನುಮ ನಿನೊಲ್ಲದೆ೯

ಸಾರ್ವಭೌಮನು ತಾನೆ ಮೆಚ್ಚಿ ಬಂದಾಗಲೆ
ಉರ್ವಾಯ ಬೇಡಲು ಕೊಡದಿಹನೆ
ಸರ್ವವ ತೊರೆದು ಶ್ರೀ ಪುರಂದರವಿತಲನ
ನಿವಾರ್ಚಿಜ ಭಕ್ತಿಯ ಬೇಡಿಕೊಂಡ್ಯಾಲ್ಲದೆ೧೦

ಅರಿದೊ್ಯೇ—ಅರಿತೆಯೋ.

ಪದದಿ ಪಾಪಾಣ ಹೆಣ್ಣ ಮಾಡಿದವನಿಗೆ—ರಾಮನು ತನ್ನ ಕಾಲುಗಳನ್ನ ಕಲ್ಲಿಗೆ
ತಾಗಿಸಲಾಗಿ, ತಾಪದಿಂದ ಕಲ್ಲಾಗಿದ್ದ ಅಹಲ್ಯೆಗೆ ಶಾಪನಿವೃತ್ತಿಯಾಗಿ, ಕಲ್ಲು
ಹೆಣ್ಣಾಗಿ ಮಾರ್ಪಟ್ಟಿತೆಂಬ ಪ್ರಸಂಗ.

ಕ್ಷಣದೊಳು ಸಂಜೀವನಗಿರಿ ತಂದಾಗ—ಯುದ್ಧದಲ್ಲಿ ಲಕ್ಷ್ಮಿ ಮೂರ್ಖಿಬಿಧ್ಯಾಗ,
ಅವನನ್ನ ಬದುಕಿಸಲು ಹನುಮಂತನು ದೂರದಿಂದ ಸಂಜೀವನಬೆಟ್ಟಿವನ್ನು
ಹೊತ್ತುತ್ತಂದ ಪ್ರಸಂಗ.

ಉರ್ವಾಯ—ಭೂಮಿಯನ್ನು.

ನಿವಾರ್ಚಿಜ ಭಕ್ತಿ—ಯಾವ ಕಾಮನೆಯಿಲ್ಲದೆ, ತನ್ನ ಅಂತಯಾರ್ಥಿಯಾಗಿ,
ಪೈರೆಕ್ಕೊ, ಅತ್ಯಾನ್ತ, ನಿಯಾಮಕನೂ ಆಗಿರುವ ಸ್ವಾಮಿಗೆ ತಾನು
ಸ್ವರೂಪದಿಂದಲೇ ದಾಸ ಎನ್ನುವ ಭಕ್ತಿ.

ಕಾಟಿ

ಹಾಷ್ಟ

ಕರವ ಮುಗಿದ ಮುಖ್ಯಪೂರ್ಣ ಕರವ ಮುಗಿದ	ಪ
ಕರವ ಮುಗಿದ ಶ್ರೀಹರಿಗೆ ಎದುರಾಗಿ ಮರುಳರ ಜರಿದು ತರಣರ ಪೋರಿಯೆಂದು	ಅ
ತಾರತಮ್ಯ ಪಂಚಭೇದ ಸತ್ಯವೆಂಬ ಮಾರುತ ಮತ ಪೊಂದಿದವರ ನೀ ಕಾಯೆಂದು	ಂ
ಜೀವೇಶರ್ಯೈಕ್ ಜಗತ್ತು ಮಿಥಾ ಎಂದು ಕಾ ವಿಧ ಹೇಳುವ ಮಾಯಿಗಳ ರಾಯೆಂದು	ಉ
ಇಲ್ಲಿ ಮಾತ್ರ ಭೇದ ಅಲ್ಲಿ ಒಂದೇ ಎಂಬ ಕುಲಕರನು ಹಿಡಿದು ಹಲ್ಲು ಮಾರೀಯೆಂದು	ಇ
ಪರಿಪರಿ ಭಕ್ತರ ಹೃದಯದೊಳಗೆ ನಿಂತು ನಿರುತ ಮಾಡುವ ಕರ್ಮ ಹರಿಗೆ ಅರ್ಜಿತವೆಂದು	ಇ
ಹರಿ ಮಾಡುವ ವ್ಯಾಪಾರ ಬಲ್ಲ ಕಾರಣನಾಗಿ ಸಿರಿ ಪ್ರರಂದರವಿರು ಲಗೆರಿಗಿ ನಿಂತು	ಇ

ತಾರತಮ್ಯ. .—ವಿವರಣೆಗೆ ಪ್ರಸ್ತಾಪನೆ ನೋಡಿ
ಜೀವೇಶರ್ಯೈಕ್ —ಜೀವಾತ್, ಪರಮಾತ್ಮರಲ್ಲಿ ಭೇದವಿರದು ; ಪ್ರಪಂಚವು
ಮಿಥಾರೂಪವಾದದ್ದು ಎಂಬ ಮಾರ್ಯಾವಾದದ ಪ್ರಮೇಯಗಳು ; ಇವು
ಅದ್ವೈತಮತದ ಪ್ರಕ್ರಿಯಗಳೆಂದು ವಿದ್ಯಾರಣ್ಯರ ಕಾಲದಿಂದ ನಂಬಿಕೆ ಬಂದಿದೆ
ಆದರೆ ಶಂಕರಾಚಾರ್ಯರ ಭಾಷ್ಯಗ್ರಂಥಗಳಲ್ಲಿ ಇವು ಕಾಣುವುದಿಲ್ಲ.
ಇಲ್ಲಿ ಮಾತ್ರ ಭೇದ.. —ಸಂಸಾರಾವಸ್ಥೆಯಲ್ಲಿ ಜೀವಾತ್ ಪರಮಾತ್ಮರು ವಿಭಿನ್ನರು,
ಆದರೆ ಮುಕ್ತಿಯ ಅವಸ್ಥೆಯಲ್ಲಿ ಅವರೊಳಗೆ ಭೇದವಿಲ್ಲ ಎನ್ನುವ ಭೇದಾ
ಭೇದವಾದ.
ಪರಿಪರಿ ಭಕ್ತರ. .—ಅವರವರ ಯೋಗ್ಯತಾನುಕಾರವಾಗಿ

ಮೋಹನ

ಅಟ್ಟ

ಮಾ ಮರ್ಮ ಭಾಪ್ತರೆ ಭಳಿರೆ ಹನುಮಂತ ಪ

ರಾಹುಪದ ಸೇವಿಪ ಏರ ಹನುಮಂತ ಅ

ಹುಟ್ಟುತಲೆ ಹೊನ್ನ ಕಚ್ಚ ಟಪ ಕುಂಡಲವೇರಸಿ
ನಿಷ್ಟೆಯಲ್ಲಿ ರಘುಪತಿಯ ಪಾದವನೆ ಕಂಡು
ದಿಟ್ಟಿ ಹರಿದಾಡಿ ಮನಮುಟ್ಟಿ ಪೂಜೆಸಲಜನೆ
ಪಟ್ಟಕನುವಾದ ಸಿರಿವಂತ ಹನುಮಂತ ರ

ಅಂಬರಕೆ ಪ್ರಣಗೆದು ಅಂಬುಧಿಯ ನೇರೆದಾಟಿ
ಕುಂಭಿಣವೆಯ ಮಗಳಿಗುಂಗುರವನಿತ್ತೆ
ಬೆಂಬಿಡದೆ ಲಂಕೆಯನು ಸಂಭ್ರಮದಿ ಸವಿಗಿತ್ತೆ
ಗಂಭೀರ ಏರಾಧಿಏರ ಹನುಮಂತ ಉ

ಅತಿ ದುರುಳ ರಕ್ಷಸನು ರಥದ ಮೇಲಿರಲು ರಘು
ವತ್ತಿಯ ಪದಚರಿಯಾಗಿ ನಿಂತಿರಲು
ಪೃಥಿವಿ ಗಗನಕೆ ಬೆಳಿದು ರಥವಾದೆ ಒಡೆಯನಿಗೆ
ಅತಿ ಭಯಂಕರ ಸತ್ತ್ವವಂತ ಹನುಮಂತ ಉ

ಒಡೆಯ ಉಣಿಕರೆಯಲಂದಡಿಗಡಿಗೆ ಕೈ ಮುಗಿದು
ದೃಢ ಭಕ್ತಿಯಿಂದ ಪೂನದಲಿ ಕುಳಿತು
ಎಡೆಯ ಕೊಂಡೆಂದೊಂದಿಗೆ ಗಗನದಲಿ ಸುರರಿಗೆ
ಕೊಡುತ್ತ ಸವಿದುಂಡ ಗುಣವಂತ ಹನುಮಂತ ಉ

ಪ್ರಥಮದಲ್ಲಿ ಹನುಮಂತ ದ್ವಿತೀಯದಲ್ಲಿ ಕಲಿಭೀಮ
ತೃತೀಯದಲಿ ಗುರು ಮಧ್ಯಮನಿಯು ಎನಿಸಿ
ಪ್ರತಿಯಿಲ್ಲದೆಲೆ ಮರದೆ ಪುರಂದರವಿಶ್ವಲನ
ಭಕ್ತ ನಿನಗಾರು ಸರಿ ವಿಜಯ ಹನುಮಂತ ಉ

ಮೂ ಮರ್ಹು ಭಾಪುರೆ—ಮರಾರೀ ಪದ ; ಕನ್ನಡದಲ್ಲಿ ‘ಭಲೆ ಭಲೆ’, ಭಳರೆ.

ಹನುಮುತಲೆ...—ಹನುಮಂತನು ಹನುಮ್ಮಾವಾಗಲೇ ಬಂಗಾರದ ಕಾಚಾ (ಕಚ್ಚುಟ)
ಮತ್ತು ಕರ್ಣಕುಂಡಲಗಳನ್ನು ಧರಿಸಿದ್ದ ನೆಂದು ನಂಬಿಕೆ.

ದಿಟ್ಟಿ ಹರಿದಾಡಿ—ದೃಷ್ಟಿಯನ್ನು ಅವನಲ್ಲೇ ನೆಲೆಗೊಳಿಸಿ.

ಅಜನ ಪಟ್ಟಿಕೆ—ವರದನೆಯ ಕಕ್ಷೀಯಲ್ಲಿರುವ ಹನುಮಂತನು ಮುಂಬರುವ ಕಲ್ಪದಲ್ಲಿ
ಅದೇ ಕಕ್ಷೀಯಲ್ಲಿ ಉತ್ತಮಸ್ಥಾನವಾದ ಬ್ರಹ್ಮಪದವಿಯನ್ನು ಪಡೆಯುವನೆಂದು
ನಂಬಿಕೆ.

ಕುಂಭಿಣಿಯ ಮಗಳಿಗೆ—ಭೂಮಿಯ ಮಗಳಾದ ಸೀತೆಗೆ.

ಸಮಿಗಿತ್ತೆ—ವಾಯುವಿನ ಸ್ನೇಹಿತನೆಂದರೆ ಅಗ್ನಿ, ಬೆಂಕಿ ; ಲಂಕೆಯನ್ನು ಸುಟ್ಟಿ
ಎಂದಭರ್ತ.

ಅತಿ ದುರುಳ ರಕ್ಕಸನು—ರಾವಣನು ಯುದ್ಧಮಾಡುವಾಗ ರಥವನ್ನೇರಿದ್ದು, ಎದು
ರಾಳಿಯಾದ ರಾಮನು ಕಾಲಮೇಲೆ ನಿತಿರಲು, ಹನುಮಂತನು ಎತ್ತರಕ್ಕೆ
ಬೆಳೆದು ರಾಮನನ್ನು ತನ್ನ ಹಗಲ ಮೇಲೇರಿಸಿಕೊಂಡನೆಂದು ಕತೆ.

ಒಡೆಯ ಉಣಕರೆಯಲು—ರಾಮನು ಅಯೋಧ್ಯೆಗೆ ಹಿಂದಿರುಗಿ ವಿಜಯೋತ್ಸವವನ್ನು
ಆಚರಿಸಿದಾಗ ಹನುಮಂತನನ್ನು ಸಹಪರಂಕ್ಷಿಭೋಜನಕ್ಕೆ ಕರೆದನೆಂದೂ,
ಸೇವಕನಾದ ತನ್ನ ಯೋಗ್ಯತೆಗೆ ಏಂಬಿದ ಗೌರವವೆಂದು ಬಗೆದು, ಆದರೆ
ಸ್ವಾಮಿಯ ಕರೆಯನ್ನು ಮನ್ಮಿಸಿ, ಅವನಿತ್ತ ಭಕ್ತಿಗಳನ್ನು ಮಹಾಪ್ರಸಾದ
ವೆಂದು ಕೊಂಡೊಯ್ದು, ಅದು ದೇವಯೋಗ್ಯವಾದುದೆಂದು ದೇವತೆಗಳಿಗೆ
ಹಂಚಿ, ತಾನೂ ಉಂಡನೆಂಬುದು ಸಂದರ್ಭ.

ಪ್ರತಿಯಿಲ್ಲದೆಲೆ—ಎಣಿಯಿಲ್ಲದಂತೆ.

ನಾದನಾಮಕಿರ್ಯ

ಆದ

ಬಿಡುವೇನೇನಯ್ಯಾ ಹನುಮ ಬಿಡುವೇನೇನಯ್ಯಾ
ನಾ ಸುಮೃನೆ ಬಿಡುವೇನೇನಯ್ಯಾ

ಒ

ಬಿಡುವೇನೇನೋ ಹನುಮಾ ನಿನ್ನ
ಅಡಿಗಳಿಗೆ ಶಿರವಾ ಕಟ್ಟಿ
ಒಡೆಯನಲ್ಲಿ ಜ್ಞಾನ ಭಕ್ತಿಯನೆಗೆ
ಕೊಡುವ ತನಕ ಸುಮೃನೆ ನಿನ್ನ

೦

ಹಸ್ತವನೆತ್ತಿದರೇನು
ಹಾರಾಕಾಲನು ಇಟ್ಟರೇನು
ಭೃತ್ಯನು ನಿನ್ನವನು ನಾನು
ಹಸ್ತಿವರದನ ತೋರುವತನಕ

೨

ಹಲ್ಲು ಹುಡಿಯ ಶಚ್ಚಿದರೇನು
ಅಂಜುವನೆ ನಿನಗೆ ನಾನು
ಪುಲ್ಲನಾಭನಲ್ಲಿ ಎನ್ನ
ಮನಸ ನೀ ನಿಲ್ಲಿಸೋತನಕ

೩

ದೊಂಕುವೋರೆ ಬಾಲವ ತಿದ್ದಿ
ಹೂಂಕರಿಸಿದರೆ ಅಂಜುವನಲ್ಲಿ
ಕಿಂಕಾರಾ ನಿನ್ನವನು ನಾನು
ಪುರಂದರವಿಶಲನ ತೋರುವತನಕ

೪

ಒಡೆಯನಲ್ಲಿ—ಸರ್ವೋತ್ತಮನಾದ ಹರಿಯಲ್ಲಿ.
ಹಸ್ತಿವರದನ—ಗಜೀಂದ್ರಮೋಕ್ಷದ ಹಿನ್ನಲೇ.
ಕಿಂಕಾರಾ—ಕಿಂಕರ, ಸೇವಕ.

ಶಿರಹರಣಿಯ

ಆದಿ

ಹನುಮನ ಮತವೆ ಹರಿಯ ಮತವೇ	ಷ
ಹರಿಯ ಮತವೆ ಹನುಮನ ಮತವೇ	ಅ
ಹನುಮನ ನಂಬಿದ ಸುಗ್ರೀವ ಗೆದ್ದಾ ಹನುಮನ ನಂಬಿದ ವಾಲಿಯು ಬಿದ್ದಾ	ಇ
ಹನುಮನ ನಂಬಿದ ವಿಭೀಷಣ ಗೆದ್ದಾ ಹನುಮನ ನಂಬಿದ ರಾವಣ ಬಿದ್ದಾ	ಉ
ಹನುಮ ಪುರಂದರೆವಿರಲನ ದಾಸ ಪುರಂದರೆವಿರಲನು ಹನುಮನೋಳಾಸ್	ಇ

[ಬ್ರಹ್ಮಾಂಡ, ಹಿಂಡಾಂಡಗಳ ವ್ಯಾಪಾರಗಳಿಗೆಲ್ಲ ಹರಿಯೇ ಮುಖ್ಯನಿಯಾದುಕ ನಾದರೂ, ವಾಯುದೇವನು ಈ ವ್ಯಾಪಾರಗಳಲ್ಲಿ ಹರಿಯ ಮುಖ್ಯಾಗಂ. ವಾಯು ದೇವನ ಮೂಲಕವೇ ಎಲ್ಲ ವ್ಯಾಪಾರಗಳೂ ನಡೆಯುವುದು. ಹರಿಯ ಸಂಕಲ್ಪ (ಮತ) ಏನ್ನು ಹನುಮನು ಈಡೇರಿಸಿ ಸೇವೆ ಸಲ್ಲಿಸುತ್ತಿರುವುದರಿಂದ ಹರಿಗೆ ಪರಮಾತ್ಮಾ.]

ಹನುಮನೋಳಾಸ—ಹರಿಯು ಮುಖ್ಯಪೂರ್ಣಿನಲ್ಲಿ ಅಂತರ್ಯಾಮಿಯಾಗಿ ಇರುವನು; ಬಿಂಬರೂಪಿಯಾಗಿ. ಮತ್ತೆಲ್ಲ ಜೀವರಿಗೂ ಹರಿಯು ಮುಖ್ಯಪೂರ್ಣಿನ ಮೂಲಕವೇ ಬಿಂಬವಾಗಿ ಹೃದಯಕಮಲದಲ್ಲಿರುವನು.

ಸಾಮೇರಿ

ರಘುಂಪೆ

ಸೋಮವಕುಲವಾರಿನಿಧಿಸೋಮನುದ್ವಾಮು ರಣ
ಭೀಮು ಜಯು ಜಯು ಭೀಮಸೇನ ಭಾಪುರೆ

೪

ಮಾರೆಸಿ ಕೌರವರಿತ್ತು ವಿಷವುಂಡು ತೇಗಿ ಹಾಸಿ
ದುರಗಗಳ ಮೇಲೆ ಬಿಡಲವನೊರಬಿದೆ
ಸುರನದಿಯೊಳಗೆ ನೂಕೆ ಭರದಲೆದ್ವಾ ಶಿಳನ
ಪರಿಪರಿಯ ಭಂಗಪಡಿಸಿದೆಲ ಭಾಪುರೆ

೫

ನರನ ಮಗಧೀಶ ನೀಕರಿಸಿ ನಿನ್ನನು ರಣಕೆ
ವರಿಸೆ ಹರಿಗಿದಿರಲಾ ಶಿಳನ ಮುರಿದೆ
ಧರೆಯೊಳತಿ ಬಲನೆನಿಪ ಕೀಚಕನ ಸಾನುಜರ
ಮುರಿದು ಮುಟ್ಟಿಗೆಯ ಮಾಡಿದೆಲ ಭಾಪುರೆ

೬

ನರನಮಿತ ಗುರು ರಥವ ತಿರುಹಿ ನಭಕೀಡಾಡ
ಕುರುಭೂಮಿಪಾನುಜರ ಕುಸುರಿದರಿದೆ
ಹರಿಯ ಶರ್ಕಿದಿರಾದ ಗಿರಿಶನವತಾರವಹ
ಗುರುಸುತನ ಭಂಗಬಡಿದೆಲ ಭಾಪುರೆ

೭

ದುರುಳ ದುಶ್ಯಾಸನನ ತೊಡೆಯು ಮೇಲಡಗಿಡಹಿ
ಎರಡು ಬಲದತ್ತಿರಥರ ಜರೆದಳಲಿಸಿ
ನರಹರಿಯ ಲೀಲೆಯಿಂದವನುರವ ಬಗದು ನಿಡಿ
ಗರುಳ ನಿಜಸತಿಗೆ ಮುಡಿಸಿದೆಲ ಭಾಪುರೆ

೯

ಕುರುಪತಿ ಯಮುಜ ಪಾಥ್ರ ನಕುಲ ಸಹದೇವರನು
ಜರೆದು ನಿನ್ನನು ಸಂಗರಕೆ ಪರಿಸಲು
ಧರೆಭಾರಹಾರಿ ಗುರು ಪ್ರರಂದರವಿಶಲನಿದಿರ—
ಲುರವಣಿಸೆ ಅವನ ಮುರಿದೆಲ ಭಾಪುರೆ

೧೦

[ಕಃ ಪದವು ಪೂರ್ವಿಯಾಗಿ ಭೀಮಾವತಾರವನ್ನೇ ಕುರಿತದ್ದು. ಮುಹ್ಯಪ್ರಾಣನ ದ್ವಾರಾರಯುಗದ ಅವತಾರವಾದ್ದರಿಂದ ಇಲ್ಲಿ ಸೇರಿಸಿದೆ. ಮಹಾಭಾರತದಲ್ಲಿ ಭೀಮನ ಪಾತ್ರವನ್ನು ಒಣ್ಣಿಸುವ ಪದ ಇದು.]

ನರನ ಮಗಧೀಶ ನೀಕೆರಿಸಿ...—ಮಗಧಾಧಿಪತಿ ಜರಾಸಂಥನು ದ್ವೀಪದ್ವಯಾದ್ವಕ್ಕಿ ನರ (ಅಜುನ)ನನ್ನ ನೀಕೆರಿಸಿ (ತಿರಸ್ಕರಿಸಿ) ಭೀಮನೊಂದಿಗೆ ಯುದ್ಧ ಮಾಡಿದ ಪ್ರಸಂಗ.

ಕೀಚಕ ಸಾನುಜರ—ಕೀಚಕ ಮತ್ತು ಅವನ ತಮ್ಮಂದಿರನ್ನು ಕೊಂಡ ಪ್ರಕರಣ. ಮುಟ್ಟಿಗೆ—ಮುಟ್ಟಿಕೊ. ಹಿಂಡಿಹಿಪ್ಪೆ ಮಾಡು, ಸುಡುವ ಸೌದೆ.

ಗುರುಸುತ್ತ—ಅಶ್ವತ್ಥಾಮ.

ಅಡಗೆಡಹಿ—ಅಡ್ಡಲಾಗಿ ಬೀಳಿಸಿ.

ನಿಡಿಗರುಳ್ಳ—ಲುದ್ದನೆಯೆ ಕರುಳ್ಳನ್ನು.

ನರಹರಿಯ ಲೀಲೆಯಂದ...—ನರಸಿಂಹಾವತಾರದಲ್ಲಿ ವಿಷ್ಣು ಹಿರಣ್ಯಕಶಿಪುವಿಗೆ ಮಾಡಿದಂತೆ. ಯುದ್ಧದಲ್ಲಿ ಭೀಮನು ದುಃಶಾಸನನನ್ನು ಕೊಂಡು, ಅವನ ರಕ್ತದಿಂದಲೇ ದೌರ್ಪದಿಯ ಮುಡಿಯನ್ನು ಕಟ್ಟಿ ತನ್ನ ಪೂರ್ವ ಪ್ರತಿಷ್ಠಿಯನ್ನು ಪಾಲಿಸಿದ. ದುಃಶಾಸನನು ಕೌರವಸಭೀಯಲ್ಲಿ ದೌರ್ಪದಿಯನ್ನು ಎಳೆ ತಂದು ಅವಮಾನಗೊಳಿಸಿದಾಗ ಭೀಮನು ಸೇಡನ್ನು ತೀರಿಸಿಕೊಳ್ಳುವುದಾಗಿ ಪ್ರತಿಷ್ಠಿಮಾಡಿದ್ದನು.

ಕುರುಪತಿ ಯವಜ—ಕುರುಪತಿ (ದುರ್ಯೋಧನನು) ಧರ್ಮರಾಯ, ಅಜುನ, ನಕುಲ ಸಹದೇವರನ್ನು ಜರೆದು ಭೀಮನೊಡನೆ ಯುದ್ಧಕ್ಕಿ ನಿಂತಾಗ (ಭೂಭಾರವನ್ನು ಇಸುವ ಕೃಷ್ಣನ ಸೂಚನೆಯಂತೆ) ಆ ಕೌರವನನ್ನು ಕೊಂಡ ಪ್ರಸಂಗ.

ನಾದನಾಮಕ್ರಿಯೆ

ಅದ

ಜಾಣ ನೀನಹುದೋ ಗುರು ಮುಖ್ಯ
ಪೂರ್ಣ ನೀನಹುದೋ

ಬೆ

ಭಾರತಿರಮಣ ನಿನಗೆಕೆ ಕಾಕೆ
ಮೂರು ಲೋಕದಲ್ಲಿದ್ದ ಒಂದೆ
ಸತ್ಯ ಪೂರ್ಣಾದಲ್ಲಿದ್ದ ಒಂದೆ
ಪಂಚಪೂರ್ಣಾಗಳಿಗೆ ಪೂರ್ಣಾನಾಥ

ಅ

ಕೊಟ್ಟಿ ರಾಮಮಂದಿರಕೆಯೆ
ಬೆಟ್ಟಿದಲ್ಲಿ ಸಾಗರ ದಾಟಿ ಸೀತೆ ಮುಂ
ದಿಟ್ಟಿ ಕರಗಳ ಕಟ್ಟಿಕೊಂಡ ಏರ ಹನುಮ

ಇ

ಕುಂತಿಸುತ್ತ ನೀನಹುದೋ ಅಸುರರಿಗೆ
ಹಂತಕಾರಿ ನೀನಹುದೋ
ಚಿಂತಿತ ನಮಚರಿತ ಸಂಗ
ಚಿಂತಿಸುವ ಸಜ್ಜ ನರ
ಅಂತರಂಗವಾದ ನಮ್ಮ
ಹೊಂತಕಾರಿ ಶೂರ ಭೀಮ

ಉ

ಮುದ್ದ ಮುಖಿದವ ನೀನಹುದೋ ಮುಜ್ಜಗದವ
ಸದ್ಗಂಧವಂದ್ಯ ನೀನಹುದೋ
ಶುದ್ದ ಮತವನೇ ನೀ
ಸುಧ್ರಿಪೆನಂದು ಏರೆ
ಬಧ್ ಕಂಕಣ ತೊಟ್ಟಿ
ಮಧ್ಯಮುನಿರಾಯ ಬಲು

ಇ

ಇಂದುವದನ ನೀನಹುದೋ ಗುರುರಾಯ ಆ
ನಂದತೀಥ್ ನೀನಹುದೋ
ನೊಂದು ಬಂದ ಜನರು
ವಂದಿಸೆ ನಿಮ್ಮ ಚರಣಕಮಲ
ನಂಬಿದಂಥ ಭಕ್ತರನ್ನ
ಕುಂದದೆ ಪ್ರಾರೆಲುವಿಯಂತೆ

ಇ

ಶೂರ ನೀನಹುದೊ ಪಾಯುಕು
 ಮಾರ ನೀನಹುದೊ
 ಪರಮನೆನ್ನ ನೆಂಬಿ ಬಲು
 ಪರಮ ಮಹಿಮನೆ ನಮ್ಮೆ
 ಪುರಂದರವಿರಲನ ಸೇವಿಸಿದ ಕೀರ್ತಿ ಪಡೆದ

ಜಿ

ಸಕಲ ಪೂರ್ಣಾದಲ್ಲಿ—ಎಲ್ಲ ಚೀತನವರ್ಗದಲ್ಲಿ.

ಪಂಚಪೂರ್ಣಾಗಳಿಗೆ ..—ಪೂರ್ಣ, ಅಪಾನ, ವಾಯಾನ, ಉದಾನ, ಸಮಾನ ಎಂಬ ಬದು
 ಪೂರ್ಣಪ್ರವೃತ್ತಿಗಳು, ಅವುಗಳಲ್ಲಿ ತಾನೇ ನಿಂತು ಅವುಗಳ ಕಾರ್ಯವನ್ನು
 ಮಾಡಿಸುವವನು ಪೂರ್ಣಾಧ.

ಕರಗಳ ಕಟ್ಟಿಕೊಂಡ—ವಿನಿತಭಾವದಿಂದ ನಿಂತ.

ಕುಂತಿಸುತ್ತ—ಭೀಮನಾಗಿ.

ಚಿಂತಿತ ನಮಚರಿತ ಸಂಗ—ಪಾರ ಅಶುದ್ಧ ವಾಗಿದೆ.

ಹೊಂತಕಾರಿ—ತುಂಬ ಜಾಣ; ನಾನಾ ಉಪಾಯಗಳನ್ನು ಬಲ್ಲವನು.

ಮುಜ್ಜುಗದವ—ಮುಂರು ಲೋಕಗಳಲ್ಲೂ ವಾಯಪಕೆನಾದವನು.

ಇಂದುವದನ—ಚಂದ್ರನಂತೆ ಆಹ್ನಾದಕರವಾದ ಮುಖಿವುಳ್ಳವನು.

ಅನಂದ ತೀರ್ಥ—ಮಧ್ಯಾಚಾರ್ಯರ ಹೆಸರು.

ಪರಮನನ್ನು—ಹರಿಯನ್ನು.

ಭೂಪಾಠ

ಅಟ್ಟ

ಹನುಮಂತದೇವ ನರೋ ಪ

ವನಧಿಯನು ದಾಟಿ ರಾವಣನ ದಂಡಿಸಿದೆ ಅ

ಅಂಜನೆಯ ಗಭರ್ದಿಂದುದಿಸಿ ನೀ ಮರೆದೆಯೋ
ಕಂಜಸವಿ ಮಂಡಲಕೆ ಕೈ ದುಡುಕಿದೆ
ಭುಂಜಿಸಿರೇಳು ಜಗಂಗಳನು ಉಳುಹಿದೆ
ಭಂಜನಾತ್ಮಕ ಗುರುವೆ ಸರಿಗಾಣ ನಿನಗೆ ೦

ಹೇಮಕುಂಡಲ ಹೇಮಯುಜೊಳ್ಳು ಏಪ್ರೀತಧರ
ಕಟಿಸೂತ್ರ ಕೌಟೀನವನು ಧರಿಸಿ
ರೋಮರೋಮಕೆ ಕೋಟಿಲಿಂಗ ಸವಾರಂಗ
ರಾಮಭೃತ್ಯನೇ ನಿನಗೆ ಸರಿಗಾಣ ಗುರುವೆ ಅ

ಅಕ್ಷಯಕುಪ್ತಾರನ ನಿಕ್ಷುರಿಸಿ ಬಿಸುಟು ನೀ
ರಾಕ್ಷಸರೋಳಗಧಿಕ ರಾವಣನ ರಣದಲ್ಲಿ
ವಕ್ಕಷ್ಟು ಇ ಒಡೆದು ಮೂಳ್ಳಿಸಿ ಬಿಸಾಟೆ ತ್ರಿಜಗ್
ರಕ್ಕಕನ ಶಿಕ್ಷಕ ಶ್ರೀರಾಮದಳರಕ್ಕು ೨

ರಾಮಲಕ್ಷ್ಮಿಣಿರ ಕಟ್ಟುಳಾಗಿ ನೀ ನಡೆದೆ
ಭೂಮಿಜಿಗೆ ಮುದ್ರೆಯುಂಗುರವನಿತ್ತ
ಆ ಮಹಾಲಂಕಿನಗರವನೆಲ್ಲವನು ಸುಟ್ಟು
ಧಾಮಧೂಮವ ಮಾಡಿ ಮರೆದೆಯೋ ಮಹಾತ್ಮು ೩

ಶ್ರೀವಧ್ವಾಚಾರ್ಯರ ಕುಲದವನೆಂದೆನಿಸಿ
ಶ್ರೀಮಹಾಲಕುಮಿ ನಾರಾಯಣ ರೂಪ
ಶ್ರೀಮನೋಹರ ಪುರಂದರವಿಶ್ವಲರಾಯನ
ಪ್ರೇಮದಾಳು ಹನುಮಂತ ಬಲವಂತ ೪

ವನಧಿಯನು—ಸಮುದ್ರವನ್ನು.

ಅಂಜನೆಯ—ಅಂಜನಿಯ ; ವಿವರಕೆ ಆಗಲೆ ಬಂದಿದೆ.

ಕಂಜಸವಿಮಂಡಲಕೆ—ತಾವರೆಯ ಸ್ವೇಹಿತ, ಸೂರ್ಯ ; ಅವನ ಮಂಡಲ.

ಹನುಮಂತನು ಖಗುವಾಗಿರುವಾಗಲೇ ಸೂರ್ಯಮಂಡಲವನ್ನು ಹಣ್ಣಿಂದು ಬಿಗೆದು ತಿನ್ನಲು ತೊಡಗಿದನೆಂದು ಕತೆ.

ಭುಂಜಿಸಿ ಕರೇಳು ಜಗಂಗಳನು—ಸಮುದ್ರಮಧನ ಸಂದರ್ಭದಲ್ಲಿ ಹೊರಬಂದ ಕಾಲ-

ಕೂಟ ವಿಷವನ್ನು ಉಂಡು ಹದಿನಾಲ್ಕು ಲೋಕಗಳನ್ನು ಕಾಪಾಡಿದೆ ; ಇಲ್ಲಿ ಹನುಮಂತನು ರುದ್ರಾತ್ಮಕನೆಂಬುದು ಹಿನ್ನೆಲೆ.

ಪ್ರಭಂಜನ—ವಾಯುದೇವರ ಹೆಸರು.

ಹೇಮಕುಂಡಲ ..—ಹನುಮಂತನು ಹುಟ್ಟುವಾಗಲೇ ಬಂಗಾರದ ಕವಿಯೋಲೆ,

ಜನಿವಾರ, ಉಡಿದಾರ, ಕೌಶಿಂಗಳನ್ನು ಧರಿಸಿದ್ದ ನೆಂದು ಕತೆ.

ರೋಮರೋಮಕೆ ಕೋಟಿಲಿಂಗ—ಯಾಧಿಷ್ಠಿರನ ರಾಜಸೂರು ಯಾಗಕ್ಕೆ ಪ್ರರುಷಾ ಮೃಗವನ್ನು ಕರೆತರಲು ಹೊರಟಿ ಭೀಮನು ದಾರಿಯಲ್ಲಿ ಹನುಮಂತನಿಂದ ಅವನ ಮೈಗೂಡಲುಗಳನ್ನು ಪಡೆದನೆಂದೂ, ಅವನ್ನು ಹಸ್ತಿನಾವತಿಯವರಿಗೆ ಚೆಲ್ಲಲು, ರುದ್ರಾಂಶದ ಹನುಮಂತನ ಒಂದೊಂದು ರೋಮದಿಂದಲೂ ಕೋಟಿ ಲಿಂಗಗಳು ತೋರಿಕೊಂಡುಹೆಂದೂ, ಶಿವಭಕ್ತನಾದ ಪ್ರರುಷಾಮೃಗವು ಈ ಲಿಂಗಗಳನ್ನು ಪೂಜಿ ವೊಡುತ್ತೆ ವೊಡುತ್ತೆ ಹಸ್ತಿನಾಪುರಕ್ಕೆ ಬಂದಿತಿಂದೂ ಕತೆ. ಈ ಕತೆಗೆ ಅಥಾರವೇನೋ ತಿಳಿಯದು.

ಅಕ್ಷಯ ಕುಮಾರನ—ಯಾದ್ವಿದ್ವಲ್ಲಿ ರಾವಣನ ಮಗನಾದ ಅಕ್ಷಯ ಕುಮಾರನನ್ನು ಹನುಮಂತನು ಕೊಂಡನು.

ಶ್ರೀಜಗರಕ್ಕನ ಶಕ್ತಿ—ಸಂದರ್ಭ ತಿಳಿಯುವುದಿಲ್ಲ.

ಭೂಮಿಚೀಗೆ—ಸೀತೆಗೆ.

ಧಾಮಧಾಮವ ಮಾಡಿ—ಮಾರಾರಿಯ ‘ಧಾಮ್ ಧಾಮ್’ ಕನ್ನಡದ್ದಿಯೂ ಬಳಕೆ ಯಳ್ಳಿದೆ, ನಾಶಮಾಡು ಎಂಬರ್ಥದಲ್ಲಿ. ‘ಧಾಮ’ವೆಂದರೆ ಮನೆ, ‘ಧಾಮ’ ವೆಂದರೆ ಹೊಗೆ. ಮನೆಯನ್ನು ಸುಟ್ಟು ಹೊಗೆಯಾಡಿಸುವುದೆಂದು ಅಕ್ಷರಾರ್ಥ.

ಶ್ರೀಮದಾಚಾರ್ಯರ ಕುಲದವನೆಂದನಿಸಿ—ಹಂಸನಾಮಕ ಪರಮಾತ್ಮನಿಂದ ಅಚ್ಯುತ ಪ್ರೇಕ್ಷ ತೀರ್ಥರವರಿಗೆ ಬಂದ ಆಚಾರ್ಯಪರಂಪರೆಯನ್ನು ಇಲ್ಲಿ ‘ಆಚಾರ್ಯ ಕುಲ’ವೆಂದು ಕರೆದಿದ್ದಾರೆ. ಮಧ್ಯಾಚಾರ್ಯರು ಅಚ್ಯುತಪ್ರೇಕ್ಷರ ಶಿಷ್ಟರಾಗಿ ಅದೇ ಕುಲದವರಾದರು.

ಸೌರಾಪ್ತಿ

ಅಟ್ಟ

ಪಳೀಳು ಶರ್ದಿಯು ಪಕವಾಗಿದೆ ಕಂಡ್ತ
ಹಾಗ್ಗೆ ಬಂದೆ ಹೇಳೋ ಕೋತಿ

ಪ

ಪಳು ಶರ್ದಿಯು ಎನಗೆ ಪಳು ಕಾಲುವೆಯು
ತೂಳಿ ಲಂಧಿಸಿ ಬಂದೆ ಭೂತ

ಅ

ಪಳು ಸಮುದ್ರದೊಳಿರುವ ಮಂಕರಿ ಮತ್ತು ತ
ಹಾಗ್ಗೆ ಬಿಟ್ಟರು ಹೇಳೋ ಕೋತಿ
ಪಳು ಸಮುದ್ರದ ಮಂಕರಿ ಮತ್ತು ದ ಕೂಡೆ
ಮಾತಾಡಿ ಬಂದೆನೋ ಭೂತ

ಇ

ಲಂಕಾದ್ವಾರದೊಳೆಬ್ಬಾಬ್ಬಿ ಲಂಕಿಣಿ ಇರುವಳು
ಹಾಗ್ಗೆ ಬಿಟ್ಟಿಳು ಹೇಳೋ ಕೋತಿ
ಲಂಕಿಣಿಯನು ಕೊಂಡು ಶಂಕೆಯಿಲ್ಲದೆ ನಾನು
ಬಿಂಕದಿಂದಲಿ ಬಂದೆ ಭೂತ

ಉ

ಕೊಂಬೆ ಕೊಂಬೆಗೆ ಕೋಟಿ ಮಂದಿ ರಾಕ್ಷಸರಿರೆ
ಹಾಗ್ಗೆ ಬಿಟ್ಟರು ಹೇಳೋ ಕೋತಿ
ಕೊಂಬೆ ಕೊಂಬೆಗೆ ಕೋಟಿ ಮಂದಿ ರಾಕ್ಷಸರನ್ನ
ಕೊಂದ್ವಾಕ್ಕಿ ಬಂದೆನೋ ಭೂತ

ಇ

ಯಾವೂರೋ ಎಲೋ ನೀನು ಯಾವ ಭೂಮಿಯೋ ನಿಂದು
ಯಾಕೆ ಬಂದೆ ಹೇಳೋ ಕೋತಿ
ಯಾವ ವನದೊಳಗೆ ಜಾನಕಿದೇವಿ ಇದ್ದು ಲೋ
ಅವಳ ನೋಡಬಂದೆ ಭೂತ

ಇ

ದಷ್ಟಿಣಪುರಿ ಲಂಕಾ ದಾನವರಿಗಲ್ಲದೆ
ತ್ರೈಕ್ಷಾದ್ಯರಿಗಳವಲ್ಲ ಕೋತಿ
ಪಶ್ಚಿಧ್ಯಜ ರಾಮನ ಅಪ್ಪೆಹೊ ಎನಗಿಲ್ಲ^{೨೩}
ಈ ಕ್ಷಣಾದ ತಪ್ಪಿಸಿಕೊಂಡೆ ಭೂತ

ಇ

ದೂತನಾಗಿಹೆ ಎನ್ನ ಕೈಯೊಳು ಸಿಕ್ಕಿಹೆ
ಕೋಪವಿನ್ನಾತಕೊ ಕೋತಿ
ನಾ ತಾಳಿಕೊಂಡಿಹನೊ ಈ ಕ್ಷಮಣಿ ಲಂಕೆ
ನಿಧೂರವಂವನು ಮಾಳ್ಫಿ ಭೂತ

೬

ನಿಮ್ಮಂಥ ದಾಸರು ನಿಮ್ಮರಸನ ಬಳ
ಎಪ್ಪಂದಿದ್ದಾರೊ ಕೋತಿ
ನನ್ನಂಥ ದಾಸರು ನಿನ್ನಂಥ ಹೇಡಿಗಳು
ಕೋಟಿನುಕೊಟಿಯೊ ಭೂತ

೭

ಎಲ್ಲಿಂದ ನೀ ಬಂದೆ ಏತಕೆಲ್ಲರ ಕೊಂದೆ
ಯಾವರಸಿನ ಭಂಟ ಕೋತಿ
ಚೆಲ್ಪಿಯೋಧಾತ್ಮಪರದರಸು ಜಾನಕಿಪತಿ
ರಾಮಚಂದ್ರನ ಭಂಟ ಭೂತ

೮

ಸಿರಿ ರಾಮಚಂದ್ರನು ನಿನ್ನರಸನಾದರೆ
ಅತ ಮುನ್ನಾರು ಹೇಳೊ ಕೋತಿ
ಹಿರಣ್ಯಕನನು ಸೀಳಿ ಪ್ರಹಾಲದಗೊಲಿದ
ಶ್ರೀ ಪುರಂದರವಿರಲನೊ ಭೂತ

೯

[ಇದು ಹನುಮಂತ ಮತ್ತು ರಾವಣ ಇವರ ಹನುಮ ನಡೆದ ಸಂಘಾದ.
ರಾವಣನು ಹನುಮಂತನನ್ನು ಕೋತಿಯಿಂದು ಕರೆದರೆ ಹನುಮಂತನು ರಾವಣನನ್ನು
ಭೂತವೆಂದು ಕರೆಯುತ್ತಾನೆ. ಇದರಲ್ಲಿ ಹನುಮಂತನ ಸಾಹಸದ ಸ್ತುರಸ್ತವಾದ
ವರ್ಣನೆಯಿದೆ.]

ಏಕೇಳು ಶರಧಿಯು ಏಕವಾಗಿದೆ—ಸಮುದ್ರಮಧ್ಯದಲ್ಲಿರುವ ಲಂಕಾಪುರವು ದುರ್ಗಮ
ವಾದುದೆಂದೂ, ಅಜೇಯವಾದುದೆಂದೂ ಪ್ರತೀತಿಯಾದಿತು. ಹನುಮಂತನು
ಅಲ್ಲಿಗೆ ಬಂದುದನ್ನು ತಿಳಿದು ಲಂಕಾಧಿಪತಿಯಾದ ರಾವಣನಿಗೇ ಆಶ್ಚರ್ಯ
ವಾಯಿತು.

ಮಂಕರಿ ಮತ್ತು—ಮೊಸಳಿ ಮಿಂನು.

ತ್ರಿಕ್ಷಾದ್ಯರಿಗಳವಲ್ಲ—ತ್ರಿಕ್ಷನೆಂದರೆ ಮಂಕ್ಷಣ್ಣ, ಶಿವ; ಶಿವನೇ ಮೊದಲಾದ ಲಂಕೆಗೆ ಬರಲಾರರು.

ಪಷ್ಟಿಧ್ವಜ—ಗರುಡಧ್ವಜ.

ಕಲಾಳಿ		ಅಟ್ಟ
ಅಂಜಿಕೆ ಇನ್ನಾತ್ತಕಯಾತ್ತ ಸೆಜ್ಜುನರಿಗೆ, ಭಯವು ಇನ್ನಾತ್ತಕಯಾತ್ತ		ಪ
ಸಂಚೀವರಾಯರ ಸೃಷ್ಟಿ ಮಾಡಿದಮೇಲೆ		ಅ
ಕನಸಿಲಿ ಮನಸಿಲಿ ಕಳೆವಳೆವಾದರೆ ಹನುಮನ ನೆನೆದರೆ ಹಾರಿಹೋಗದೆ ಭೀತಿ		ಿ
ರೋಮ ರೋಮಕೆ ಕೋಟಿ ಲಿಂಗಪ್ರದುರಿಸಿದ ಭೀಮನ ನೆನೆದರೆ ಬಿಟ್ಟು ಹೋಗದೆ ಭೀತಿ		ಉ
ಪುರಂದರಿಂತಲನ ಪೂಜೆಯ ಮಾಡುವ ಗುರು ಮಧ್ಯರಾಯರ ಸೃಷ್ಟಿ ಮಾಡಿದಮೇಲೆ		ಇ

ಸಂಚೀವರಾಯ—ಮುಖಿಪ್ರಾಣನ ಒಂದು ಹೆಸರು.

ರೋಮರೋಮಕೆ ಕೋಟಿ ಲಿಂಗ—ಪುರುಷಾಮೃಗವನ್ನು ಭೀಮನು ಹಸ್ತಿನಾವತಿಗೆ
ತಂದ ಸಂದರ್ಭ. ಕತೆ ಆಗಲೇ ಬಂದಿದೆ. ಆದರೆ ಇಲ್ಲಿ ಈ ಪವಾಡವನ್ನು
ತೋರಿದವನು ಭೀಮನೇ ಎಂದಿದೆ. ಮೊದಲು ಹೇಳಿದ ಕತೆಯಲ್ಲಿ
ಹನುಮಂತನೆಡು ಈ ಪವಾಡ.

ನೆನೆವೆ ನಾನನ್ಯಾರ ಕಾಣೆನು ಪ್ರ

ಕೊಡುವರೊಳಗೆ ನೀನೇ ಎಂದು
ಬಡವನಾಗಿ ನಾನು ಬಂದು
ಉಡಿಯ ಷಿಡಿದು ಬೇಡಿಕೊಂಬೆ ನಾ
ಉಡಿಯ ಷಿಡಿದು ಬೇಡಿಕೊಂಬೆ
ದೃಢದಿ ವರವ ಕೊಡುವ ದೊರೆಯ ೧

ರಾಮದೂತನಾಗಿ ಬಂದು
ನಾಮು ಮುದ್ರಿಕೆ ಜಾನೆಕಿತ್ತು
ಭೀಮನಾಗಿ ಕರವ ಮುಗಿವನೆ
ಭೀಮನಾಗಿ ಕರವ ಮುಗಿದು
ಚಾಳ್ನಪೂರ್ಣ ಪೂಣನೆನಿಪನೆ ೨

ಕುಶ ನಾರಸಿಂಹನಾದ
ವಾಸವಾದಿವಿನುತ ಶೇಷ
ದೋಷ ರಹಿತ ಪುರಂದರನ
ದೋಷ ರಹಿತ ಪುರಂದರವಿಲಲ
ದಾಸ ಭಾರತೀಶನೆನಿಪನೆ ೩

ಉಡಿಯ ಷಿಡಿದು—ಸೆರಗೊಡ್ಡಿ.

ಚಾಳ್ನಪೂರ್ಣ—ಸರ್ವಚಾಳ್ನಾಬಾಯರಾಗಿ (ಮಧ್ಯಾಚಾಯರಾಗಿ).

ಬೇಕಾಗು	ಅಟ್ಟ
ಕರೆ ಮುಖ್ಯ ಪೂರ್ಣಾಧ	೫
ಕರೆ ಶ್ರೀರಾಮ ಸೇವಕನೆಸಿದಾತ	೬
ಭಾನುವಿನ ತುಡುಕಿದಾತ ಭಾರತಕೆ ಬಂದಾತ ವಾನರೋತ್ತಮ ಹನುಮ ಹರಿಶರಣನೀತ	೯
ವಾರಿಧಿಯ ನೇರೆದಾತ ವನಚರಾಗ್ರೇಸರನೀತ ವಾರಿಜಾಕ್ಷಿಗೆ ಮುದ್ರಿಕೆ ಪಹಿಸಿ ಇತ್ತಾತ	೨
ಲಂಕಿಣಿಯ ಗೆಲಿದಾತ ಲಂಕಿಯನು ಉರಿಸಿದಾತ ಪಂಕಜೋದ್ಭವನ ಪಟ್ಟಭದ್ರನೀತ	೩
ವಾನರೋತ್ತಮನೀತ ವಸುಧಾಗೆ ವೆಗ್ಗೆ ಇನೀತ ದಾನವಾಂತಕೆ ಹನುಮ ದಶಪ್ರಮತಿಯೀತ	೪
ಸೃಜನಂಬು ಗೆಲಿದಾತ ಶರಣ ಜನರಿಗೆ ದಾತ ಸಿರಿ ಪುರಂದರವಿರಲಗೆ ಅಜ್ಞಿನ್ನ ಭಕ್ತನೀತ	೫

ಭಾನುವಿನ ತುಡುಕಿದಾತ—ಮಾರ್ಗವಾಗಿರುವಾಗ ಸೂರ್ಯನನ್ನು ಹಕ್ಕೆ ಉದು ಬಗೆದು ಸೂರ್ಯಮಂಡಲಕ್ಕೆ ಹಾರಿದವನು.

ಭಾರತಕೆ ಬಂದಾತ—ಮಹಾಭಾರತ ಯಾದ್ವದಲ್ಲಿ ಭೀಮನಾಗಿ ಪಾಲುಗೊಂಡವನು.

ವಾರಿಧಿಯ ನೇರೆದಾತ—ಸೀತೆಯನ್ನು ಹೇಡುಕುತ್ತ ಸಮುದ್ರವನ್ನು ಜಿಗಿದವನು.

ವನಚರಾಗ್ರೇಸರ—ಕಾಡಿನಲ್ಲಿ ಅಲೆದಾಡುವ ವಾನರರಲ್ಲಿ ಮುಂದಾದವನು.

ವಾರಿಜಾಕ್ಷಿಗೆ—ಸೀತೆಗೆ.

ಪಂಕಜೋದ್ಭವನ...—ಮುಂಬರುವ ಕಲ್ಪದಲ್ಲಿ ಹನುಮಂತನು ಬ್ರಹ್ಮ ಪಟ್ಟ
(ಪಂಕಜೋದ್ಭವ ಪಟ್ಟ)ವನ್ನು ಪಡೆಯುವನೆಂದು ನಂಬಿಕೆ.

ವೆಗ್ಗೆ ಇ—ಹಿರಿಯ.

ದಶಪ್ರಮತಿ—ಮಧ್ವಾಜಾಯಾರ ಹೆಸರುಗಳೆಲ್ಲಾಂದು.

ಸೃಜನಂಬು ಗೆಲಿದಾತ—ಸೃಜನೆಂದರೆ ಮನ್ಮಥ, ಅವನ ಬಾಣ (ಅಂಬು) ಏಂದರೆ ಮೋಹ ; ಇದನ್ನು ಗೆದ್ದ ವನು ; ನೈತ್ಯಕ ಬ್ರಹ್ಮಭಾರಿ.

ಅಜ್ಞಿನ್ನ—ಎಡಬಿಡದ.

ಮುಖಾರಿ

ಅಟ್ಟ

ಜಯ ಮಂಗಳಂ ನಿತ್ಯ ಶುಭ ಮಂಗಳಂ

ಪೇ

ವಾನರೀಂದ್ರನ ರಾಹವ ತಾಳಿದ
ವನಧಿಯ ದಾಟಿ ಜಾಸಕಿಗುಂಗುರವಿತ್ತು
ದಾಸವೇಂದ್ರನ ವನವನೆಲ್ಲವ ಕಿತ್ತು ಪಟ್ಟಣವನೆ ಸುಟ್ಟು
ಇನಕುಲದ ರಾಮಗರಿದ್ದ ಹನುಮಂತಗೆ

೦

ದುಷ್ಪ ದುಯೋಽಧನನ ಮಡುಹಿ
ಜ್ಯೇಷ್ಠಗೆ ಪಟ್ಟಗಟ್ಟಿ ಅವನಿಯೋಳು ಮೆರದವಗೆ
ದುಷ್ಪರಾಯಂನೆಲ್ಲ ಮಡುಹಿದಬೀಳೇಶ್ವರನ
ಕೃಷ್ಣಗತಿಪ್ರಯಾಸಾದ ಭೀಮಸೇನಗೆ

೨

ಯತಿರೂಪವ ತಾಳಿ ಶ್ರುತಿ ಶಾಸ್ತ್ರದಿಂ ಶ್ರೀ
ವತಿಯು ಸರ್ವೋತ್ತಮನೆಂದೆನಿಸಿದವಗೆ
ಯತಿ ವೇದವ್ಯಾಸನಾದ ಪ್ರರಂದರವಿರಲನ್ನ
ಗತಿ ಮಾರ್ಗವ ತೋರಿದ ಮಧ್ಯಮನಿಗೆ

೩

ವನಧಿಯ—ಸಮುದ್ರಮಸ್ಸ.

ದಾಸವೇಂದ್ರನ—ರಾವಣ.

ಇನಕುಲದ—ಸೂರ್ಯವಂತದ.

ಮಡುಹಿ—ಸೌಸಿ ಸೋಲೀಸಿ.

ಜ್ಯೇಷ್ಠಗೆ—ತನ್ನ ಅಣ್ಣನಾದ ಯಾಂಥಿಷ್ಟಿರನಿಗೆ.

ಗತಿ ಮಾರ್ಗವ—ಹೊಂದಾವ ದಾರಿಯನ್ನ. ಗತಿ ಎಂದರೆ ಮೋಕ್ಷವೂ ಆಗುತ್ತದೆ.

ಹಿಂದೂಸ್ಥಾನಿ ಕಾಠಿ

ಅದಿ

ಮಂಗಳಂ ಮಂಗಳಂ ಮುಖ್ಯ ಪ್ರಾರ್ಥಾಯಾಗೆ

ಪೇ

ಮಂಗಳಂ ಮಂಗಳಂ ಕವಿಜನಗೇಯಗೆ

ಅ

ಪದುಮು ಏತ್ತ ಪ್ರತ್ಯಗೆ ರಾಜ್ಯವ ಸಾಧಿಸಿ ಕೊಟ್ಟವಗೆ
 ಮುದದಿಂದ ವಾರಧಿಯ ಲಂಫಿಸಿ ಲಂಕೆಯ ಸುಟ್ಟವಗೆ
 ಪದುಮಾಕ್ಕಿ ಜಾನಕಿಯ ನೋಡುತ ಹೋದವ ಪಟ್ಟವಗೆ
 ಹದುಳದಿ ರಘುನಾಥನ ಪದದಲಿ ಶಿರವನಿಟ್ಟವಗೆ

೦

ಪುಂಡರೀಕನ ನಯನ ಸುಪ್ರಚಂಡ ಭೀಮಗೆ
 ಪುಂಡರ ಶಿರಗಳ ರಣದಿ ಚಂಡನಾಡಿದವಗೆ
 ಜಂಡಿಸಿ ಶಿವನ ಪರಗಳನ್ನೆಲ್ಲ ಖಂಡಿಸಿದಾತಗೆ
 ಶುಂಡಾಲಪ್ರರೆದರಸನೆಂದು ಮಂಡಿಸಿ ಮೇರೆದಗೆ

೨

ದುರುಳ ಮಾಯಾವಾದಿಗಳನು ಮರುಳು ಮಾಡಿದವಗೆ
 ಮುರಳೀಧರನ ಪರನೆಂದಾಗ ಧರೆಗೆ ತೋರಿದಗೆ
 ತರಕಾಗತರನು ಪ್ರೋರವೆನೆಂದು ಬಿರುದು ಪ್ರೋತ್ಸವಗೆ
 ಧರೆಯೊಳು ಪ್ರರಂದರವಿಶಲನ ನೆನೆಯುವ ಕರುಣಾಸಾಗರಗೆ ೩

ಕವಿಜನಗೇಯ—ಕವಿಗಳು ಯಾರನ್ನು ಹಾಡಿ ಹೊಗಳುವರೋ ಅವನು.

ಪದುಮು ಏತ್ತ ಪ್ರತ್ಯಗೆ—ಪದ್ಮಾಲಿತನೆಂದರೆ ಸೂರ್ಯ; ಅವನ ವಂತದಲ್ಲಿ ಬಂದ
ವನು ರಾಮ.

ಹದುಳದಿ—ಸ್ಥಿರವಾಗಿ, ಕುಶಲವೆಂಬ ನೆಮ್ಮೆದಿಯಿಂದ.

ಪುಂಡರೀಕನ ನಯನ—ತಾವರೆ ಹೊಗಳಂತೆ ಚೆಲುವಾದ ಕಣ್ಣಳ್ಳ.

ಜಂಡಿಸಿ...—ಸಂದರ್ಭ ತಿಳಿಯುವುದಿಲ್ಲ.

ಶುಂಡಾಲಪ್ರರ—ಹಸ್ತಿನಾವತಿ (ಶುಂಡಾಲ—ಆನೆಯ ಸೊಂಡಿಲು, ಹಸ್ತಿ ಎನ್ನ ಪ್ರದಕ್ಷಿ
ಪಯಾರಾಯ).

ಮುರಳೀಧರನ ಪರನೆಂದು—ಹರಿಯ ಸ್ವೋತ್ತಮನೆಂದು.

ರೇಮ್ಮಾ

ರೇಮ್ಮಾ ಅಥವಾ ಲಕ್ಷ್ಮಿ (ಮಹಾಲಕ್ಷ್ಮಿ)ನಾರಾಯಣನ ಪತ್ತಿ. ಅಚೆಂತ್ತು ಮಹಿಮನಾದ ಅವನ ಮಾರ್ಯಾರೂಪ. ದೇವತಾತಾರತಮ್ಯದಲ್ಲಿ ಎರಡನೆಯ ಕಕ್ಷೀ ಅಕೆಯ ಅನುಗ್ರಹದಿಂದಲೇ ಬ್ರಹ್ಮನು ಸೃಷ್ಟಿಮಾಡಲು ಸಮರ್ಥ. ತತ್ತ್ವಾರ್ಥರೇಲ್ಲ ತಂತ್ರಮ್ಯ ವ್ಯಾಪಾರಗಳನ್ನು ನಡೆಸಲು ಶಕ್ತಿರು. ಬ್ರಹ್ಮಾಂಡದ ಪ್ರಕೃತಿಯಲ್ಲಿ ಅವಳೇ ನಿಂತು ನಾರಾಯಣನ ಸಂಕಲ್ಪದಂತ ಎಲ್ಲ ಜೀವರನೊಂದೆ ಪ್ರೋಧಿಸುವಳು. ನಿತ್ಯಮೂಲ ಪ್ರಕೃತಿಯಾಗಿ ತನ್ನ ಅಪಾರ್ಕತ ಸತ್ಯವಾಗಿ, ರಚನೆಗುಣ, ತಮೇಶಗಳಾಂದ ಕ್ರಮವಾಗಿ ಶ್ರೀ, ಭೂ ಮತ್ತು ದುರ್ಗಾರೂಪಗಳನ್ನು ಧರಿಸಿ ಬ್ರಹ್ಮಾಂಡವನ್ನಲ್ಲಿ ಆಳುವಳು. ನಿತ್ಯ ಮುಕ್ತಿ, ದುಃಖಿಸಂಬಂಧವಿಲ್ಲದವಳು, ನಿತ್ಯವ್ಯಾಪ್ತಿಳು. ಪ್ರಭಯ ಕಾಲ ದಲ್ಲಿ ತತ್ತ್ವಾರ್ಥರೇಲ್ಲ ಕ್ರಮವರಿತು ತನ್ನಲ್ಲಿ ಈನವಾಗಲು, ತಾನ ಪರಮಾತ್ಮನೊಂದಿಗೆ ಆಲಿಂಗನದಲ್ಲಿ ಅವಿನಾಭಾವದಿಂದ ಇರುವವಳು ('ಬ್ರಹ್ಮಾಂಡ ಭಾಂಡವುದರೇ ನಿಧಾಯ ಲಕ್ಷ್ಮಿಭೂಜಾತರಗಳಿಃ ಸ್ವರತೋಽಪಿ ಚಾರ್ಗ್ರೇ'). ಸೃಷ್ಟಿಯಲ್ಲಿ ಜೀವರಿಗೆ ಅವರವರ ಯೋಗ್ಯತಾನುಸಾರವಾಗಿ ಅನಂದವನ್ನು ಕೊಡುವವಳು ; ಪರಮಾತ್ಮನಿಗಂತೂ ನಿತ್ಯಪ್ರಾಣಿಯಿನಿ.

ಅವುಕ್ತತತ್ವದ ಅಭಿಮಾನಿಸಿದೇವತೆಯಂದು ಶಾಂಡಿಲ್ಯತತ್ತ್ವದ ಭಾಗವತಗಳ ಒಕ್ಕಣೆ ('ಅದ್ವಾಚಾವ್ಯಕ್ತತತ್ವಾತ್ತಾ ದೇವಿ ಲಕ್ಷ್ಮಿ ಏರುದಾಯ್ತಾ'), ಜಡಪ್ರಕೃತಿಗೆ ಮುಖ್ಯನಿರ್ಯಾಮಕಳು. ಎಲ್ಲ ತತ್ತ್ವಾರ್ಥರೂ (ಬ್ರಹ್ಮ, ವಾಯು, ಸರಸ್ವತಿ, ಭಾರತಿ, ರುದ್ರ, ಇತ್ಯಾದಿ) ಅವಳಿಗೆ ಅಧೀನರೇ ; ಅವಳ ಮೂಲಕೇ ಆ ದೇವತಗಳಿಗೆಲ್ಲ ನಾರಾಯಣನ ಸಾನ್ವಿಧ್ಯ, ಅನುಗ್ರಹಗಳು. ಬ್ರಹ್ಮಾಂಡದ ಸಮಸ್ತ ವ್ಯಾಪಾರವನೊಂದೆ ಅಲೋಚನೆ ಮಾಡೆ ಅರಿತುಕೊಳ್ಳುವ ಸಾಮರ್ಥ್ಯ ಅವಳದ್ದು (ವಿಷ್ಣುರಕ್ಷಸ್) ; ನಾರಾಯಣನೊಂದಿಗೆ ಕುಶಕೋಟಿಪ್ರವಿಷ್ಟಿಕಾದರೂ, ಪರಮಾತ್ಮನನ್ನು ಸಂಪೂರ್ಣವಾಗಿ ಅರಿತುಕೊಳ್ಳಲಾರಳು, ಅದು ನಾರಾಯಣನ ಅಚೆಂತ್ತಾದ್ವಧ್ಯತೆ ಮಹಿಮೆ. ಲಕ್ಷ್ಮಿಯು ನಾರಾಯಣನಿಗೆ ಅಧೀನಳು.

ನಾರಾಯಣನ ಸಂಕರ್ಣ, ವಾಸುದೇವ, ಪ್ರದ್ಯಮನ್, ಅನಿರುದ್ಧ ಎಂಬ ನಾಲ್ಕು ರೂಪಗಳಿಗೆ ಅನುಗುಣವಾಗಿ ಲಕ್ಷ್ಮಿಯ ಮಾಯಾ, ಜಯಾ, ಕೃತೀ. ಶಾಂತಿ ಎಂಬ ನಾಲ್ಕು ರೂಪಗಳದ್ವ್ಯ ಅವರಿಂದ ಕ್ರಮವಾಗಿ ಬ್ರಹ್ಮ, ವಾಯು, ವಾಣಿ (ಸರಸ್ವತಿ), ಭಾರತಿ, ಎಂಬ ತತ್ತ್ವಾರ್ಥರು ಮೂಡಿಕೊಳ್ಳುವರು; ಮುಂದೆ ಸಮಸ್ತ ಬ್ರಹ್ಮಾಂಡದ ಸೃಷ್ಟಿ. ತತ್ತ್ವಾರ್ಥ ಬೇರೆ ಬೇರೆ ಸಾಮರ್ಥ್ಯಗಳನೊಂದು, ಭೋಗಿಗಳನೊಂದು, ಜ್ಞಾನವನೊಂದು, ಮುಕ್ತಿಯನೊಂದು (ಲಿಂಗಭಂಗ), ಅನಂದವನೊಂದು, ಪರಮಾತ್ಮನ ಅಧೀನಳಾಗಿ ನೀಡುವವಳು.

ಸರ್ವದಾ ನಾರಾಯಣನ ಧಾರ್ಮದಲ್ಲಿ ನಿರತಳು. ಅವನ ನಿವಾಸವಾದ ವೈಕುಂಠದಲ್ಲಿ ನಗರ, ಪ್ರಸಾದ, ಭತ್ರ, ಚಾಮರ, ವೃಜನ, ದೀಪ.

ಶ್ಲೋಭೇ ಎಲ್ಲವೂ ಅವಳ ರೂಪಗಳೇ. ಹೀಗೆ ತಾನೇ ಎಲ್ಲವೂ ಆಗಿ, ವಿಷಣು ವಾಗಿ ನಾರಾಯಣನ ಸೇವೆ ಮಾಡುವಳು; ಅವಳೇ ‘ವಿಭವೈಕಪದ’. ವೈಕುಂಹವೆಂಬುದೂ ಅವಳ ರೂಪವೇ (‘ಶ್ರೀರೇವ ಲೋಕರೂಪೇಣ ವಿಷ್ಣೋಸಿಷ್ಟು ತಿ ಸರ್ವದಾ’). ಅವಳೇ ತಿರ್ಥಾಮನಾಯಕಿ; ವಿಷ್ಣು ವಿನ ಮೂರು ಧಾರುಗಳು ವೈಕುಂಹ, ಶ್ವೇತದ್ವಿಪ, ಅನಂತಾಸನ. ಸಾಧಕಂಗೆ ಲಕ್ಷ್ಮೀಯು ಬಿಂಬನ (ಎಂದರೆ ನಾರಾಯಣನ) ಸ್ವರೂಪಾಂಶವೇ (ವಿವರಣಗೆ ಈ ಸಂಪೂರ್ಣದ ಪ್ರಸಾದವನೇ ನೋಡಿ); ಬೋಧ (ಅರಿವು) ಮತ್ತು ಸುಖ ರೂಪ ಅದವಳು.



ಶೋಡಿ

ಅಟ್ಟ

ಏನು ಧನ್ಯಾರ್ಥೀ ಲಕುಮಿ ಎಂಥಾ ಮಾನ್ಯಾರ್ಥೀ	ಪ
ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡುತ್ತಿಹಳು	ಅ
ಕೋಟಿ ಕೋಟಿ ಭೃತ್ಯರಲು ಹಾಟಕಾಂಬರನ ಸೇವೆ ಸಾಟಿಯಲ್ಲದೆ ಪೂರ್ಣಾಗುಣಳು ಶ್ರೀಪ್ತಿ ವಾಗಿ ಮಾಡುತ್ತಿಹಳು	ಱ
ಭತ್ತರ ಚಾಮರ ವ್ಯಜನ ಪರ್ಯಾಯಕ ವಾತ್ತರೂಪದಲ್ಲಿ ನಿಂತು ಚಿತ್ರಚರಿತನಾದ ಹರಿಯ ನಿತ್ಯಸೇವೆ ಮಾಡುತ್ತಿಹಳು	೨
ಸರ್ವಸ್ತು ಇದಿ ವಾತ್ಯಪ್ತನಾದ ಸರ್ವದೋಷ ರಹಿತನಾದ ಗರುಡಗಮನನಾದ ಪುರಂದರೆವರ್ತಲನ್ನ ಸೇವಿಸುವಳು	೩

ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡುತ್ತಿಹಳು—ಮೊದಲ ಕಕ್ಷೀಯಲ್ಲಿರುವ ನಾರಾಯಣನಿಗೂ ಎರಡನೆಯು ಕಕ್ಷೀಯಲ್ಲಿರುವ ಲಕ್ಷ್ಮಿಗೂ ದೇಶ-ಕಾಲವಾತ್ಯಾಸ್ತಿ ಸಮಾನವಾದುದು. ಲಕ್ಷ್ಮಿಯು ಚಿತ್ರಪ್ರಕೃತಿ, ನಾರಾಯಣನು ಪುರುಷ. ಲಕ್ಷ್ಮಿಗೆ ‘ನಿತ್ಯಪತ್ನಿಭಾವ’, ಅವರಿಭೂರೂ ನಿತ್ಯಾವಿಯುಕ್ತರು, ಎಂದರೆ ಎಂದಿಗೂ ಎಡಿಬಿಡದೆ ಒಟ್ಟಿಗಿರುವವರು. ಪ್ರಳಯಕಾಲದಲ್ಲಿ ಕೂಡ, ಲಕ್ಷ್ಮಿಯು ವಿಷ್ಣುವಿನೊಂದಿಗೆ ಆಲಿಂಗನದಲ್ಲಿದ್ದು ಅವನಿಗೂ ಆನಂದವನ್ನು ನೀಡಿ ತಾನೂ ಆನಂದವನ್ನು ಹೊಂದುವಳು.

ಕೋಟಿ ಕೋಟಿ ಭೃತ್ಯರಲು—ಹರಿಯ ಮಾಯಾರೂಪವಾದ ಲಕ್ಷ್ಮಿಯು ಅವನಿಗೆ ಸೃಷ್ಟಿಗೆ ತೊಡಗಿ, ಅವಳ ಅನುಗ್ರಹದಿಂದಲೇ ಬ್ರಹ್ಮನು ಬ್ರಹ್ಮಾಂಡ ವನ್ನು ಸೃಷ್ಟಿಮಾಡುವನು; ಲಕ್ಷ್ಮಿಯು ಪರಮಾತ್ಮನ ಸಂಕಲ್ಪದಂತೆ ಬ್ರಹ್ಮಾದಿದೇವತೆಗಳಿಂದ ಬ್ರಹ್ಮಾಂಡದ ವ್ಯಾಪಾರವನ್ನೆಲ್ಲ ನಡೆಸುವಳು. ಮತ್ತು ಲಕ್ಷ್ಮಿಯು ಸಕಲజೀವನಿಯಾವಾಕಳು. ಆದ್ದರಿಂದ ಅವಳಿಗೆ ಬ್ರಹ್ಮನಿಂದ ಮೊದಲಂ ಮಾಡಿಕೊಂಡು ಅಜೀತನ ಪ್ರಕೃತಿಯವರೆಗೂ ಎಲ್ಲರೂ ಭೃತ್ಯರೇ.

ಹಾಟಕಾಂಬರ—ಬಂಗಾರದಂತೆ ಹೊಳೆಯಾವ ಶೀತಾಂಬರವನ್ನು ತೊಟ್ಟಿವನು, ನಾರಾಯಣ.


ಸಾಟಯಿಲ್ಲದೆ—ದೇವತಾತಾರತವ್ಯದಲ್ಲಿ ಅವಳಿಗೆ ಯಾರೂ ಸಮರಾಗರು; ನಿತ್ಯ ಮುಕ್ತಿ, ನಿತ್ಯವಾತ್ಮಿತ್ಯ, ದುಃಖಾಸ್ಪತಿಪ್ರಸುಖಿ ಅವಳಿಗಲ್ಲದೆ ಜೀರೆ ಯಾವ ದೇವತೆಗೂ ಇರದು.

ಭತ್ತುಚಾಮರ ..—ಅಪಾರಕೃತವಾದ ವೈಕುಂಠಲೋಕವು ಲಕ್ಷ್ಮಿನಾರಾಯಣರ ನಿವಾಸ ಸ್ಥಾನ; ಅದು ನಿತ್ಯ, ಸನಾತನ. ಅಲ್ಲಿರುವ ಎಲ್ಲ ಪದಾರ್ಥಗಳೂ, ಪರಿಕರಗಳೂ, ನಗರ ಏವರೆಗಳೂ ಲಕ್ಷ್ಮಿಯ ರೂಪಗಳೇ. ಈ ಎಲ್ಲ ರೂಪಗಳಿಂದ ಲಕ್ಷ್ಮಿಯು ನಾರಾಯಣನಿಗೆ ಅನನ್ಯಸೇವೆ ಸಲ್ಲಿಸುವೆಳ್ಳು.

ವ್ಯಜನ—ಬೀಸಂಪಿಗೆ.

ಪಯ್ಯಂಕ—ಮಂಟ.

ಚಿತ್ರಚರಿತ—ಅಚೆಂತ್ಯವುಹಿಮಾದ್ವಾತಕ್ಕಿಂತುಳ್ಳು.



ಮಂಧ್ಯಮಾವತಿ

ಅದಿ

ಭಾಗ್ಯದ ಲಕ್ಷ್ಯ ಬಾರವು ನಮ್ಮುವು ನೀ
ಸೌಭಾಗ್ಯದ ಲಕ್ಷ್ಯ ಬಾರವು

ವ

ಹೆಚ್ಚೆಯ ಹೇಳೆ ಹೆಚ್ಚೆಯನಿಕ್ಕತೆ
ಗೆಚ್ಚೆಯ ಕಾಲಿನ ನಾದವ ತೋರುತೆ
ಸಜ್ಜನ ಸಾಧು ಪೂಜೆಯ ವೇಳಿಗೆ
ಮಂಜ್ಜಿಗೆಯೋಳಿನ ಬೆಣ್ಣೆಯಂದದಿ

ಽ

ಕನಕವೈಶ್ವಯ ಕರೆಯುತೆ ಬಾರೆ
ಮನಕೆ ಮಾನವ ಸಿದ್ಧಿಯ ತೋರೆ
ದಿನಕರ ಕೋಟಿ ತೇಜದಿ ಪ್ರೋಳೆಯಾವ
ಜನಕರಾಯನ ಕುಮಾರಿ ಬೇಗೆ

೨

ಶಂಕೇಯಿಲ್ಲದ ಭಾಗ್ಯವ ಕೊಟ್ಟಿ
ಕಂಕಣ ಕೃಯೆ ತಿರುಹುತೆ ಬಾರೆ
ಕುಂಕುಮಾಂಕಿತೆ ಪಂಕಜಲೋಚನೆ
ವೆಂಕಟರಮಣನ ಬಿಂಕದ ರಾಣಿ

೩

ಅತ್ಯಿತ್ತಗಲದೆ ಭಕ್ತರ ಮನೆಯೋಳಿ
ನಿತ್ಯ ಮಹೋತ್ಸವ ನಿತ್ಯ ಸುಮಂಗಳ
ಸತ್ಯವ ತೋರುತೆ ಸಾಧು ಸಜ್ಜನರ
ಚಿತ್ತದಿ ಹೋಳೆಯುವ ಪ್ರತ್ಯಾಳಿ ಬೊಂಬೆ

೪

ಸಕ್ಕರೆ ತುಪ್ಪ ಕಾಲುವೆ ಹರಿಸಿ
ಶುಕ್ತರೆವಾರದ ಪೂಜೆಯ ವೇಳಿಗೆ
ಅಕ್ಕರೆಯುಳ್ಳ ಅಳಗಿರಿರಂಗನ
ಚೋಕ್ಕ ಪುರಂದರವಿರಲನ ರಾಣಿ

೫

ಕನಕವೃಷ್ಟಿಯ—ಬಂಗಾರದ ಸುರಿಮಳೆಯನ್ನು, ಎಂದರೆ ಐತ್ಯಾಯುವನ್ನು.

ಮನಕೆ ಮಾನವ ಸಿದ್ಧಿಯ—ಮನಸ್ಸಿಗೆ ಸಮಾಧಾನವನ್ನು (ಮಾನ), ಬಯಕೆಗಳ ಪೂರ್ವಕೆಯನ್ನೂ (ಸಿದ್ಧಿ).


ದಿನಕರ ಕೊಂಡಿ ತೇಜದಿ—ಕೊಂಡಿಸೂಯರ ಪ್ರಕಾಶದಿಂದ.

ಜನಕರಾಯನ ಕುವಾರಿ—ಸೀತೆಯು ಲಾಕ್ಷ್ಮಿಯ ಅವತಾರವೇ.

ಸತ್ಯವ ತೋರುತ—ಹರಿಯು ಸಪ್ತೋತ್ಸಮನೆಂಬ ಸತ್ಯವನ್ನು ತಿಳಿಸುತ್ತೇ.

ಅಕ್ಷರೆಯುಳ್ಳ—ತನ್ನಲ್ಲಿ ಅತಿಶಯವಾದ ಶ್ರೀತಿಲಿರುವ.

ಅಳಗಿರಿರಂಗನ—ಅಳಗಿರಿಯೆಂಬುದು ಅಂಥ ಪ್ರದೇಶದ ಕಡ ಹಾ ಬಳಿಯಿರುವ
‘ಪ್ರಪ್ನಗಿರಿ’ಯೆಂಬ ಕ್ಷೇತ್ರವೆಂದು ಹೇಳುತ್ತಾರೆ; ಆದರೆ ತಿರುಮಲೆ—ತಿರುಪ್ಪತಿಗೂ
ಅಳಗಿರಿಯೆಂಬ ಹೆಸರಿದೆ.




ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ
 ಪಾಲಿಸೆ ಎನ್ನನು ಪಾಲಾಭ್ರಿ ಸಂಚಾತೆ ಪ
 ಲಲಿತಾಂಗಿ ಶಂಭೇ ದೇವಿ ಮಂಗಳೇ ದೇವಿ ಅ
 ವೇದಾಭಿಮಾನಿ ಸಾರಸಾಕ್ಷಿ
 ಶ್ರೀಧರರಮಣಿ
 ಕಾದುಕೊ ನಿನ್ನಯ ಪಾದಸೇವಕರನ್ನು
 ಆದಿಶಕ್ತಿ ಸರ್ವಾಧಾರೆ ಗುಣಪೂರ್ಣೆ ಱ
 ದಯಾದಿಂದ ನೋಡೆ ಭಜಿಪ ಭಕ್ತರ
 ಭಯಂ ದೂರ ಮಾಡೆ
 ದಯಾಪಾಲಿಸೆ ಮಾತೆ ತೈಲೋಕ್ಯ ವಿಖಾತೆ
 ಜಯ ದೇವ ಸುವರ್ತತೆ ಜಗದೀಶನ ಶ್ರೀತೆ ಅ
 ನೀನ್ಲ್ಲದನ್ಯ ರಕ್ಷಿಪರನು
 ಕಾಕೆ ನಾ ಮುನ್ನ
 ದಾನವಾಂತಕ ಶಿರಿ ಪುರಂದರಬಿರಲನ
 ಧಾತ್ನಿಪ ಭಕುತರ ಮಾನ ನಿನ್ನದು ತಾಯೆ ಇ

ಪಾಲಾಭ್ರಿ ಸಂಚಾತೆ—ಆಮೃತಕಾಂಗಿ ದೇವದಾನವರು ಸಮುದ್ರಮಥನ ಮಾಡಿದ
 ಸಂದರ್ಭದಲ್ಲಿ, ಸಮುದ್ರದಿಂದ ಹೊರಬಿಂದು ವಿಷ್ಣುವಿನ ವಕ್ಷೇಷ್ಠ ಇವನ್ನು ಸೇರಿ
 ದವಳು ಲಕ್ಷ್ಮೀಯೆಂದು ಪುರಾಣದ ಕತೆ. ಪಾಲಾಭ್ರಿಯೆಂದರೆ ಹಾಲಾಗಡಲು,
 ಕ್ಷೀರಸಮುದ್ರ.
 ವೇದಾಭಿಮಾನಿ—ವೇದವೆಂದರೆ ಹರಿಯ ಹಿರಿಮೆಯನ್ನು ತೋರಿಸುವ ಅಪೌರುಷೇಯ
 ಗ್ರಂಥರಾಶಿ. ಅದನ್ನು ಚತುಮೂರ್ಬಿ ಬ್ರಹ್ಮನು ಜಗತ್ತಿನ ಜನರಿಗೆ ತಿಳಿಯ
 ಪಡಿಸುವಂತೆ ಅವನನ್ನು ಪ್ರೇರಿಸಿದವಳು ಲಕ್ಷ್ಮೀಯೇ. ಹರಿಯ ಹಿರಿಮೆ

ಲಕ್ಷ್ಮೀಗೆ ತಿಳಿದಿರುವಂತೆ ಬ್ರಹ್ಮನಿಗೂ ತಿಳಿಯದು, ಏಕೆಂದರೆ ಲಕ್ಷ್ಮೀಯು ಅವನಿಗೆ 'ನಿತ್ಯವಿಯೋಗಿನಿ'.

ಅದಿಶಕ್ತಿ...—ಹರಿಯ ಸಂಕಲ್ಪದಿಂದ ಬ್ರಹ್ಮಾದಿಗಳ ಸೃಷ್ಟಿ, ಬ್ರಹ್ಮನಿಂದ ಬ್ರಹ್ಮಾಂಡ ಸೃಷ್ಟಿ, ಬ್ರಹ್ಮಾದಿ ದೇವತೆಗಳಿಂದ ಬ್ರಹ್ಮಾಂಡದ ವ್ಯಾಪಾರಗಳ ವ್ಯವಸ್ಥೆ. ಇವೆಲ್ಲಕ್ಕೂ ಲಕ್ಷ್ಮೀಯ ಶಕ್ತಿಯೇ ಮೂಲಕಾರಣ ಅವಳೇ ಮೂಲಪ್ರಕೃತಿ. ಜಿತ್ತಾಪ್ರಕೃತಿಯಾದುದರಿಂದ ಎಲ್ಲ ಇರವಿಗೂ ಅವಳೇ ಆಸರೆ, ಅಪೂರ್ಕತವಾದ ಸತ್ಯ, ರಜಸ್, ಉಮಸ್, ಈಗಣಗಳಿಂದ ಶ್ರೀ, ಭೂ, ದುರ್ಗಾ ರೂಪಗಳನ್ನು ಧರಿಸುತ್ತಾಣಿ ಗುಣಪೂರ್ವಕೇ.



ಮಂಧ್ಯಮಾತಡಿ	ಅದಿ
ಮರುಳು ಮಾಡಿಕೊಂಡೆಯಲ್ಲಿ ಮಾರ್ಯಾದೇವಿಯೆ	ಪ್ರ
ಇರುಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಿಪ್ಪಂತೆ	ಅ
ಜ್ಞಾನಿಗಳು ನಿತ್ಯ ಅನ್ನ ಪಾನಾದಿಗಳನ್ನು ಬಿಟ್ಟು ನಾನಾವಿಧಿ ತಪವಿದ್ದರು ಧ್ಯಾನಕ್ಕೆ ಸಿಲುಕದವನೆ	ಒ
ಸರ್ವ ಸಂಗವನು ಬಿಟ್ಟು ಸನ್ಯಾಸಿಯಾದ ಕಾಲಕ್ಕು ಸರ್ವದಾ ತನ್ನದೆಯ ಹೋಲಿ ಬಿಡದೆ ನಿನ್ನ ಧರಿಸಿಪ್ಪಂತೆ	ಉ
ಪ್ರಳಯಕಾಲದಲ್ಲಿ ಅಲದೆಲೆಯಮೇಲಿ ಮಲಗಿದ್ದಾಗ ಹಲವು ಅಭರಣಗಳು ಜಲವು ಆಗಿ ಜಾಣತನದಿ	ಇ
ರಂಗನು ಭೂಲೋಕದಿ ಭೂಜಂಗಗಿರಿಯೋಳಿಲಹೇಲು ಮಂಗಪತಿಯಾಗಿ ನಿನ್ನ ಅಂಗಿಕರಿಸುವಂತೆ	ಇ
ಮಕ್ಕಳೆ ಪದೆದರೆ ನಿನ್ನ ಚೋಕ್ಕೆತನವು ಪೋಪ್ಪೆದೆಂದು ಪೋಕ್ಕುಚೋಳು ಮಕ್ಕಳೆ ಪದೆದು ಕಕ್ಕುಲಾತಿಪಡುವಂತೆ	ಇ
ಎಡಕೆ ಭೂಮಿ ಬಲಕೆ ಶ್ರೀಯು ಎದುರಿನಲ್ಲಿ ದುಗಾದೇವಿ ತೋಡೆಯಮೇಲೆ ಲಕುಮಿಯಾಗಿ ಬಿಡದೆ ಮುದ್ದಾಡಿಸುವಂತೆ ಈ	
ಎಂದೆಂದಿಗೂ ಮರೆಯೆ ನಿನ್ನನಂದದಿ ಜನರಿಗೆಲ್ಲ ^ಇ ತಂದು ತೋರೆ ಸ್ವಾಧೀನ ಪುರಂದರವಿರ್ತಿಲರಾಯನ	ಇ

ಮ ರು ಇ ಮಾಡಿಕೊಂಡೆಯಲ್ಲಿ—ಲಷ್ಟೀಯು ಅಚಿಂತ್ಯಮಹಿಮನಾದ ಹರಿಯು
ಮಾರ್ಯಾರೋಪಳು ; ಹಾಗಾಗಿ ಅವಳಿದ್ದು ವಿಚಿತ್ರಾಸಂತಾದ್ಭೂತ ಶಕ್ತಿ. ಹರಿಯು
ಅನುಗ್ರಹವನ್ನು ಸಂಪೂರ್ಣವಾಗಿ ಪಡೆದುಕೊಂಡವಳು ; ಹರಿಯು ಅವಳಿಗೆ
ಮರುಳಾಗಿದ್ದಾನೆಂದು ವಿನೋದದ ಮಾತ್ರ.

ಇರುಳು ಹಗಲು ಏಕವಾಗಿ ..—‘ನಿತ್ಯಾವಿಯೋಗಿನಿ’ ಎಂಬ ಲಕ್ಷ್ಮಣದ ಕನ್ನಡರೂಪ. ಸರ್ವ ಸಂಗಮನು ಬಿಟ್ಟು...—ಸಂದರ್ಭ ತಿಳಿಯುವುದಿಲ್ಲ.

ಭುಜಂಗ ಗಿರಿಯೋಳು—ತೇವಾಚಲದಲ್ಲಿ (ವೇಂಕಟಗಿರಿಯಲ್ಲಿ).

ಅಲಮೇಲು ಮಂಗಪತಿಯಾಗಿ—ಅಲರ್ಹಮೇಲ್ ಮಂಗ್ರೀ ಎಂದು ಕೆಳತಿರುಪತಿ ಯಾಲ್ಲಿರುವ ತಿರುಚ್ಚಾನೂರು ಶ್ರೀತ್ರದ ದೇವತೆ, ಪದ್ಮಾಪತಿಯೆಂದೂ ಲಕ್ಷ್ಮಿಯ ಪಾರುದಭಾವವೇ ಎಂದೂ ನಂಬಿಕೆ. ‘ಶ್ರೀನಿವಾಸ ಕಲ್ಯಾಣ’ವೆಂಬ ಪ್ರಸಂಗ ದಲ್ಲಿ ಪದ್ಮಾಪತಿಗೂ ಬೆಂಟ್ಟಿದ ಮೇಲಿರುವ ವೇಂಕಟೇಶ್ವರನಿಗೂ ಮದುವೆಯಾದ ಕೆತೆಯಿದೆ.

ಮುಕ್ಕಳ ಪದೆದರೆ ..—ಲಕ್ಷ್ಮಿಯು ಅಪ್ಪಾಕೃತಿಳಾದುದರಿಂದ, ಜಿತ್ತಾಪ್ರಕೃತಿಯಾದುದ ರಿಂದ ಪ್ರಾಕೃತಸ್ತೀಯಂತೆ ಮಕ್ಕಳನ್ನು ಪಡೆಯುವುದಿಲ್ಲ. ಹರಿಯ ನಾಭಿ ಕುಲದಿಂದ (ಪ್ರೌಕ್ಷುಳೋಳು) ಹೊರಬಂದ ಬ್ರಹ್ಮನು ಪ್ರಾಕೃತ ಬ್ರಹ್ಮಾಂದ ಸೃಷ್ಟಿಯಾದುತ್ತಾನೆ ; ಆದರೆ ಅವನನ್ನು ಆ ಕೆಲಸದಲ್ಲಿ ತೊಡಗಿಸುವವರು ಲಕ್ಷ್ಮಿಯೇ, ಹರಿಯ ಸಂಕಲ್ಪಾನುಸಾರವಾಗಿ.

ಎಡಕೆ ಭೂಮಿ. .—ಶುಂದಪ್ರಕೃತಿಯ ಸತ್ಯಾ, ರಜಸ್, ತಮಸ್ಸೆಂಬ ಗುಣಗಳು ಶ್ರೀ, ಭೂ, ದುರ್ಗಾರೂಪಗಳನ್ನು ತಳೆಯುವುದೆಂದೂ, ಮೂಲಪ್ರಕೃತಿಯಾದ ಲಕ್ಷ್ಮಿಯು ಹರಿಯೋಂದಿಗೆ ಅವಿನಾಭಾವಶಂಭಂಧವನ್ನು ಹೊಂದಿರುವ ಇಂದೂ (ತೊಡೆಯ ಮೇಲೆ) ಕಲ್ಪನೆ.

ಎಂದೆಂದಿಗೂ...—ಮುಕ್ತಜೀವರಿಗೂ ಸಂಸಾರಿಜಿವರಿಗೂ ಆವರವರ ಯೋಗ್ಯತಾನು ಸಾರವಾಗಿ ಆನಂದವನ್ನು ಒದಗಿಸುವೆಳು.

ಸ್ವಾಧೀನ—ಜೀವರು ಹರಿಯ ಅನುಗ್ರಹವನ್ನು ಪಡೆಯುವುದು ಲಕ್ಷ್ಮಿಯ ಮೂಲಕವೇ ಆದುದರಿಂದ ಜೀವರ ಪಾಲಿಗೆ ಲಕ್ಷ್ಮಿಯು ಹರಿಯನ್ನು ತನ್ನ ವಶದಲ್ಲಿರಿಸಿ ಕೊಂಡಿದ್ದಾಳೆ.

ಗಮನಕ್ಕಿರು

ಮಟ್ಟ

ನೀನೇ ಗತಿಯೆನಗೆ ವನಜನೇತ್ರೆ

ಪ

ಕೈಲಾಸ ಎಂಬೋದು ಕಣ್ಣಲಿ ಕಾಣೆ
ಮೈಲುವಾವನಹಿತ ಎತ್ತ ಪೋದನೊ ಕಾಣೆ

೦

ಸತ್ಯಲೋಕವೆಂಬೋದು ಮಿಥ್ಯವಾಯಿತು ಕಾಣೆ
ಎತ್ತಪೋದನು ಬ್ರಹ್ಮ ಏನು ಮಾಡಲಿ ಅವು

೨

ಸರಸಿಜನಾಭನು ಶರಧಿಯೋಳ್ಳ ಮುಳುಗಿದ
ಪುರಂದರವಿರಲನ ಕರುಣಕ್ಕೆ ಪಾತ್ರಳಿ

೩

[ಮುಕ್ತಿಗೆ ಕಾರಣವಾಗುವ ಭಕ್ತಿಯನ್ನು ಜೀವರಿಗೆ ಒದಗಿಸುವವರು ಲಕ್ಷ್ಮೀಯೇ
ಅದುದರಿಂದ ಅವಕಳ್ಳದ ಬೇರೆ ಯಾವ ದೇವತೆಯೂ ನೇರವಿಗೆ ಬಾರರು ; ತಿಮೂತಿ
ಗಳೂ ಕಣ್ಣರೆಯಾಗಿ ತಲೆತಟಿ, ಸಿಕ್ಕಳುವರು ಎಂದು ಪದದ ತಾತ್ಪರ್ಯ.]

ವನಜನೇತ್ರ—ತಾವರೆಗಣ್ಣೆನವಲೆ.

ಮೈಲುವಾಹನಸಿತ—ಮಯಿಲ ಎಂದರೆ ನವಿಲು, ಅದನ್ನೇರಿ ಸಾಗುವವನು ಹೆಣ್ಣುತ್ತಿ,
ಕುಮಾರಸ್ವಾಮಿ ; ಅವನ ತಂದೆ, ಶಿವ.

ಸರಸಿಜನಾಭನು—ತಾವರೆಯನ್ನು ಹೊಕ್ಕುಳೆಲ್ಲಿ ಹೊಂದಿದವನು ವಿಷ್ಣು.

ಮಧ್ಯಮಾವತಿ	ಶ್ರೀವಿದೇ
ಮದ್ದ ಮಾಡಲರಿಯೆ ಮುದ್ದ ರಮಾದೇವಿ	ಪ
ಮುದ್ದ ಬಾಲಕ್ಕಷ್ಟನಲ್ಲಿ ಮನ ಸಿದ್ಧವಾಗಿ ನಿಲ್ಲಿಂಪಂತೆ	ಅ
ವಚನಗಳೆಲ್ಲ ವಾಸುದೇವನ ಕಥೆಯೆಂದು ರಚನೆ ಮಾಡುವರಲ್ಲಿ ರಕ್ತ ನಿಲ್ಲೊಳ್ಳೇ ಹಾಂಗೆ	ಒ
ಸಂತೆ ನೇರಹಿದ ಸತಿಸುತ್ತರು ತನ್ನ ವರೆಂಬ ಭಾರ್ಯಂತಿ ಬಿಟ್ಟು ನಿಶ್ಚಿಂತನಾಗೋ ಹಾಂಗೆ	ಉ
ಎನ್ನೊಡೆಯೆ ಸಿರಿ ಪ್ರರಂದರವಿರಲನ್ನ ಸನ್ತೃತಿಯಿಂದ ನಾ ಹಾಡಿ ಪಾಡೋ ಹಾಂಗೆ	ಇ

ವಚನಗಳೆಲ್ಲ...—ಆದುವ ಮಾತುಗಳೆಲ್ಲ ಹರಿಯು ಕತೆಗಳೇ ಇರುವಂತೆ ; ‘ನುಡಿದ ಶಬ್ದಗಳೆಲ್ಲ ಹೂಗಳು, ನಡೆವುದೆಲ್ಲವು ನಾಟ್ಯಂಗಳು’, (ವಾಸರಾಯರು).

ರಕ್ತ—ಅನುರಾಗ, ಶ್ರೀತಿ, ‘ವಿನಗಿಂತ ಬೇರೆ ಸುಖವಿಲ್ಲ’ ಎಂಬ ಮನೋವ್ಯತ್ತಿ.

ಸಂತೆ ನೇರಹಿದ—ಸಂತೆಯಲ್ಲಿ ಸೇರಿದ.

ಭಾರ್ಯಂತಿ—ಜೀವನು ಹರಿಯು ಇಚ್ಛಾನುಸಾರ ಶ್ರಿಗುಣಾತ್ಮಕವಾದ ಲಿಂಗದೇಹಸಂಬಂಧ ವನ್ನು ಪಡೆದು ಸಂಸಾರಿಯಾಗಿ ಹರಿಯು ಸಪ್ತೋತ್ತಮ ಮನೆಂಬುದನ್ನೂ, ಸ್ವತಂತ್ರ ಕರ್ತ್ವನೆಂಬುದನ್ನೂ, ತಾನು ಪರಾಧಿನಕರ್ತ್ವನೆಂಬುದನ್ನೂ ಮರೆತು ತಾನೇ ಸ್ವತಂತ್ರನೆಂದು ಬಗೆಯುತ್ತಾನೆ. ಇದು ಸ್ವಾತಂತ್ರ್ಯ ಭ್ರಮೆ. ಇದರಿಂದಾಗಿ ತಾನು, ತನ್ನ ದು ಎಂಬ ಅಭಿಮಾನ ಒದಗುತ್ತೇದೆ. ಇದು ಮಹಿಳಾರ ಭ್ರಮೆ. ಈ ಬಗೆಯು ಭಾರ್ಯಂತಿಯಿಂದ ಸುಖ, ದುಃখ, ಜ್ಞಾನ, ಅಜ್ಞಾನಗಳು ಕೂಡಿರುವ ಏಷಾನುಭವ. ಇದನ್ನು ತೂರೆದರೆ ನಿಶ್ಚಿಂತೆ.

ಈಗಲೇ ಬಂದಳು ಇಂದಿರಾದೇವಿ ಅನು
ರಾಗದಿಂ ಪತಿಯೋಡನೆ ಸುಖಿನಿದ್ರೆಗೆಯೊಧ್ವದ್ವಾ

ವೆ

ಕಡೆಗಣ್ಣಿನ ಕವ್ಯ ಅಂಗ್ಯೇಯಿಂದೊರಸುತ್ತ
ಕಡಗ ಕಂಕಣ ಬಳಿ ರ್ಯಾಳಿರೆನ್ನುತ್ತ
ಮೂಡಿದ ಮಲ್ಲಿಗೆ ಹೂಪ್ಯ ಎಡಬಲಕೆ ಸರಿಸುತ್ತು
ನಡುವಿನ ಒಡಾಳಾ ನಾರಿಮಣೆ ಇಡುತ್ತ

೦

ತೋರೆ ಕಂಚಗಾಯ ಹಿಂಬಿರಳಿನಿಂದೊಕುತ್ತು
ಮೋರೆಯ ಕಿರುಚೆವರ ಸರಿಗಿನಿಂದೊರಸುತ್ತು
ನೆರದ ಮೇಲಿನ ಗುಳ್ಳಿ ಜೋಕೆಯಿಂದೊಕುತ್ತು
ಹಾರದ ತೋಡರುಗಳ ಬಿರಳಿಂದ ಬಿಡಿಸುತ್ತು

೨

ಕೆಕ್ಕುಸೆ ಕುಚದೆ ನಡುವಬೆ ಕಸ್ತೂರಿ ಒರೆಸುತ್ತು
ಘಕ್ಕನೆ ಕನ್ನಡಿಲ್ಲಿ ಮುಖಿ ನೋಡುತ್ತು
ಸಕ್ಕರೆ ಬಾಯು ತಾಂಬುಲ ಸವಿದುಗುಳುತ್ತು
ಚೊಕ್ಕು ಪುರಂದರವಿರಲನ ನೋಡಿ ನಗುತ್ತ

೩.

[ಲಕ್ಷ್ಮಿಯು ವೈಕುಂಠದಲ್ಲಿ ನಾರಾಯಣನೊಂದಿಗೆ ಆಲಿಂಗನ ಸುಖಿದಲ್ಲಿದ್ದು ತಾನೇ ಸೃಷ್ಟಿಯ ಸಮಸ್ತ ಕಾರ್ಯದ ನಿಯಾಮಕಳಾದುದರಿಂದ ನಿದ್ರೆಯಿಂದ ಏಕ್ಕೆತ್ತು ಜೀವರಿಗಭಿಮುಖಾಗಿ ಇರುವಳಿಂಬ ಕಲ್ಪನೆಯ ಹಿನ್ನೆಲೆಯಲ್ಲಿ, ಲಕ್ಷ್ಮಿಯು ಎದ್ದು ಬರುವ ಸಂಭ್ರಮವನ್ನು ದಾಸರು ಇಲ್ಲಿ ಸಾಫ್ತರಸ್ಯವಾಗಿ ಚಿತ್ರಿಸಿದ್ದಾರೆ.]



ಹರಿ

ದೇವತಾತಾರತಮ್ಯದಲ್ಲಿ ಹರಿಯೇ ಸರ್ವೋತ್ತಮ ; ಅವನಿಗೆ ಎಕೆಯೂ ಇಲ್ಲ. ಮಿಗಿಲೂ ಇಲ್ಲ. ಜೀವೋತ್ತಮನಾದ ವಾಯುವಿಗೆ ಕೊಟಿಗುಣಗಳಿಂದ ಉತ್ತಮಳಾದ ರಮಾದೇವಿಗೂ ಅನಂತಗುಣಗಳಿಂದ ಉತ್ತಮನಾದವನು. ಹರಿದಾಸರು ವೈಪು ವಸಂಪ್ರದಾಯದವರಾದುದರಿಂದ ಏಷ್ಟುವಿನ ಪಾರಮ್ಯವನ್ನು ಹೇಳುವುದು ಸಹಜವೇ. ಆದರೆ ವೈಪುವರು ಏಷ್ಟುವೆಂದಾಗ ತ್ಯವರು ಶಿವನೆಂದಾಗ ಶಕ್ತಿರು ಶಕ್ತಿಯೆಂದಾಗ ಅವರಲ್ಲಿ ಒಬ್ಬ ಪರಮಾತ್ಮನನ್ನೇ ಸೂಚಿಸುವುದು. ವೇದಾಂತಿಗಳು ಪರ ಬ್ರಹ್ಮ ಎಂದು ಕರೆಯುವುದನ್ನು ಇದನ್ನೇ. ಹರಿಸರ್ವೋತ್ತಮತ್ವವು ಮತ್ತಿಲದ ಪ್ರಕ್ರಿಯೆ ವಾದು ಭಾವಿಸಲಾಗದು. ಹರಿ (ವಿಷ್ಣು) ಎಂಬ ಹೆಸರಿದ್ದ ಮಾತ್ರಕ್ಕೆ ಸಂಕುಚಿತವಾದ ಆಧ್ಯಾತ್ಮಿಕ ಪ್ರವೃತ್ತಿಯೇನಲ್ಲ. ಬ್ರಹ್ಮಾಂಡದ ಒಳಗೂ ಹೊರಗೂ ವ್ಯಾಪಿಸಿಕೊಂಡಿರುವುದರಿಂದಲೇ ಏಷ್ಟು ('ವಾತ್ವೈತಿತಿ ಏಷ್ಟಃ'); ಮುಕ್ತಿಗ್ರಿ ಅಷ್ಟವಾದ ದುರಿತಗಳನ್ನು ಹೊಡೆದಚಟ್ಟವುದರಿಂದ ಹರಿ ('ಹರಿಹರತಿ ಪಾಪಾನಿ'). ಎಲ್ಲ ದೇವತೆಗಳೂ ತಾತ್ಯಯದಲ್ಲಿ ಅವನೇ ; ಎಲ್ಲ ಹೆಸರುಗಳೂ ಅವನನ್ನು ಹೇಳುವುದೇ.

ಬ್ರಹ್ಮಾಂಡದ ಸ್ವರ್ಪು, ಸ್ಥಿತಿ, ಸಂಹಾರ, ನಿರ್ಯಾಮನ, ಅಜ್ಞಾನ, ಜ್ಞಾನ, ಬಂಧ, ಮುಕ್ತಿ ಎಂಬ ಎಂಟು ಮಹಾಕಾರ್ಯಗಳಿಗೆ ಅವನೇ ಪ್ರೇರಕ, ನಿರ್ಯಾಮಕ. ಸರ್ವಜ್ಞ, ಸರ್ವಗುಣಪರಿಪೂರ್ವ, ಸ್ವತಂತ್ರ, ಸ್ವಗತಭೇದವಿವರಿಸಿತ. ಜೀವರುಗಳ ಸಾಧನೆಗಾಗಿ, ಉದಾತ್ತರಕ್ಷಾಗಿ ಜಗತ್ತಿನ ಸ್ವರ್ಪು ವೋದಲಾದ ಮಹಾಕಾರ್ಯಗಳು. ಸಾಧುಜನರ ಉದ್ಭಾರಕ್ಕೊಂಡೇ ಅವನ ಅನಂತವತಾರಗಳು ಅವನದ್ದು ಅಚೆಂತಾದ್ವಾತ ಶಕ್ತಿ ; 'ಸಕಲಗ್ರಹಭಲ', ಸರ್ವವಾತ್ಪು, ಅಪ್ರಕಾಮ, ಲೋಕವಿಲಕ್ಷಣ (ಅಣುವಿಗಿಂತ ಸೂಕ್ಷ್ಮ, ಮಹತ್ತತ್ವಕ್ಕೊಂಡ ವಾಪಕ; 'ಅಣುಮಹತ್ತರದು ಬಂದಾಗಬಲ್ಲ'), ಅವಿಂದ ಸಚ್ಚಿದಾನಂದ ವಿಗ್ರಹ.

ಜೀವನಲ್ಲಿ ಅಂತಯಾಮಿ ; ಅಂತಃಪ್ರವಿಷ್ಟನಾಗಿ ವಾತ್ಪುನಾದರೂ ನಿಲಿಪ್ತ. ಜೀವ ಪ್ರತಿಭಿಂಬವಾದರೆ ಅವನು ಬಿಂಬರೂಪ. ಅವನು ತೋರಿಕೊಳ್ಳುವುದು 'ಯೋಗಿನಾಂ ಹೃದಯೇ'. ಅವನಿಗೆ ಮತ್ತಾತ್ಮದಿದರೂವತಾರಗಳನ್ನೂ ನಾರಾಯಣಾದಿ ಶರ್ತರೂಪಗಳನ್ನೂ ವಿಶ್ವಾದಿ ಸಹಸ್ರರೂಪಗಳನ್ನೂ ಪರಾಧಿ ಬಹುರೂಪಗಳನ್ನೂ ಅಜಿತಾದಿ ಅನಂತರೂಪಗಳನ್ನೂ ಹೇಳುತ್ತಾರೆ. ಆದರೆ ಇವೆಲ್ಲ ರೂಪಗಳಲ್ಲಾ ಅವನು ಜ್ಞಾನಾನಂದಾದಿ ಅನುತಗುಣಪರಿಪೂರ್ವನೇ. ಅವನಲ್ಲಿ ಸ್ವಗತವಾದ ಭೇದವಿರದು.

ಬಿಂಬನಾಗಿ ಅವನ ನೆಲೆ ಜಾಗ್ರದವಸ್ಥೆಯಲ್ಲಿ ಬಲಗಳ್ಳು, ಸ್ವಪ್ನಾವಸ್ಥೆಯಲ್ಲಿ ಕಂರ, ಸುಮಹಿತು ಆವಸ್ಥೆಯಲ್ಲಿ ಹೃದಯ ; ಮುಕ್ತಿಯಲ್ಲಿ ತುರೀಯ ರೂಪದಿಂದ ತಿರಿಸಿನ ಮೇಲ್ಮೈಗದಲ್ಲಿ. ಸರ್ವೋತ್ತಮನಾಗಿ ಮೂರು ನೆಲೆಗಳನ್ನು ಹೇಳುತ್ತಾರೆ—ಸತ್ಯಲೋಕದ ಮೇಲೆ ಲಕ್ಷ್ಯಯೋಜನ ಮೇಲ್ಮೈಗದಲ್ಲಿ ಅನಂತಾಸನ, ಅಲ್ಲಿಂದ ಬವತ್ತು ಲಕ್ಷ್ಯಯೋಜನ ಮೇಲ್ಮೈಗ

ದಲ್ಲಿ ಶ್ವೇತದ್ವೀಪ, ಅಲ್ಲಿಂದ ನಲವೆಕ್ಕೊಂದು ಯೋಜನೆ ಮೇಲ್ಲಾಗದಲ್ಲಿ ವೈಕುಂಹ ಕುಶಾರ್ಥ ಈ ಮೂರೂರ್ ಹರಿಪುರ್ಗಳು ಮುಕ್ತರ ಮನೆ. ಪ್ರಕುಂಹ ವೆನ್ನುವುದು ಅಪ್ಪಾಕೃತ, ನಿತ್ಯ, ಸನಾತನ; ಎಲ್ಲ ತತ್ತ್ವರಾಶಿಗಳೂ ಅಲ್ಲಿವೆ: ವಾರ್ಷಿಕ-ಕೂಪ-ತಟಾಕ-ಪಾರಸಾದ-ಉದಾಹನ ಎಲ್ಲವೂ ಇವೆ. ಆದರೆ ಅದಲ್ಲಿ ಜೀವನರೂಪದ ಸ್ವರೂಪ ರಮಾದೇವಿಯೇ, “ಸಿರಿದೇವಿ ತಾನೆ ಪರಿಪರಿಯ ರೂಪದಲ್ಲಿ ಏರಿವಿರಿ ಏಂಬುದಣ್ಣ” ಮಾಯೆಯ ಸಂಪರ್ಕ ಅಲ್ಲಿರದು. ಅಲ್ಲಿರುವ ಮುಕ್ತರು ನಾಲ್ಕು ವಿಧವಾದ ಮುಕ್ತಿಯನ್ನುಭವಿಸುವರು : ಸಾಯಂಚ್ಯ (ದೇವತೆಗಳಿಗೆ ಹರಿಯ ಅಂಗದಲ್ಲೀ ವಾನೆ; ತತ್ತ್ವಿಶರೇಲ್ಲ ಹರಿಯ ದೇವದಲ್ಲೀ ನೇರಿದರೂವರು, ಇದನ್ನು ‘ಪಕಾಂಗ ಸಾಯಂಚ್ಯ’ ಎಂದೂ ಕರಯುತ್ತಾರೆ), ಸಾಲೋಕ್, (ಯೋಗ್ಯ ಜೀವರು ಹರಿಯ ಲೋಕದಲ್ಲೀ ಇರುವುದು, ಇದು ಎಲ್ಲ ಮುಕ್ತರಿಗೂ ಸದುನೆ), ಸಾಮಾಷ್ಟ (ಹರಿಯ ಹತ್ತಿರ ಇರುವುದು), ಸಾರೂಪ್ಯ (ಹರಿಯ ರೂಪವನ್ನೇ, ಎಂದರೆ ಜತುಭೂಜ, ಶಂಖಿ-ಚಕ್ರಾಯಂಥಗಳು, ಶ್ರೀವತ್ಸ ಕೌಶಿಭವಣಿಗಳನ್ನು ಬಿಟ್ಟು ಉಳಿದೆಲ್ಲ ಅಭರಣಗಳು ಮೂದಲಾದುವನ್ನು ಹೊಂದಿರುವುದು), ಮತ್ತು ಸಾರಿಷ್ಟ (ಸಾಯಂಚ್ಯದಲ್ಲೀ ಒಂದು ಪ್ರಕಾರ, ತತ್ತ್ವಿಶರಿಗೆ ಪಕಾಂಗ ಸಾಯಂಚ್ಯವಿರುವಂತೆ ಖರುಜಾಗಣದ ಮುಕ್ತರಿಗೆ ಸರಾಂಗ ಸಾಯಂಚ್ಯ). ಮುಕ್ತರ ಅನಂದಾನುಭವದಲ್ಲಿ ಸಾಜ್ಞಾಭಾವಿಕ ತಾರತಮ್ಯವಿದೆ. ಸಂಸಾರದಲ್ಲಾ ಮುಕ್ತಿಯಲ್ಲಾ ಜೀವರು ಹರಿಗೆ ಅಧಿನರೇ. ಮುಕ್ತಿಯೆಡರೆ ಹರಿಯ ಅನುಗ್ರಹದಿಂದ ಸಾಧಕರಿಗೆ ಸ್ವಸ್ವರೂಪದ ಪೂರ್ಣ ಅವಭಾವ. ಜ್ಞಾನವೇ ಹರಿಪ್ರಸಾದ ದ್ವಾರಾ ಯೋಕ್ಷಕ್ತಿ ಕಾರಣ.

ಮುಕ್ತಿಗೆ ಮೂದಲು ಏರಜಾಸ್ವಾನದಿಂದ ಲಿಂಗಭಂಗವಾಗುವುದೆಂಬ ಕಲ್ಪನೆಯಾದೆ. ವಿ-ರಜವೆಂದರೆ ರಚಸ್ಯನ್ನು ಬಿಟ್ಟಿರುವ ರೂಪ; ಲಕ್ಷ್ಮಿಯಾದೇ. ಅಲ್ಲಿ ಮುಕ್ತಿಯೋಗ್ಯನಾದ ಜೀವನು ಸ್ವಾನಮಾಡಿ, ತನ್ನ ಬಂಧಕ್ಕೆ ಕಾರಣ ವಾದ ಲಿಂಗದೇಹವನ್ನು ಕಳೆದುಕೊಳ್ಳುತ್ತಾನೆ. ಎಲ್ಲ ಜೀ ವರ್ತ್ತಿಲ್ಲಿ ಉಪಾಸ್ಯನೂ, ಇಷ್ಟನೂ ಅಂತಃಪ್ರೇರಕನೂ ಆಗಿರುವ ರ್ವಾಷರೂಪೀ ವಾಯುದೇವನು ಸಾತ್ಮೀಕ ಜೀವರಲ್ಲಿ ‘ದಂಸಃ’ ಎಂದೂ ರಾಜಸಚೀವರಲ್ಲಿ ‘ಸ್ವಾಹಾ’ ಎಂದೂ, ತಾಮಸಚೀವರಲ್ಲಿ ‘ಸೋಹಂ’ ಎಂದೂ ಜಪ ಮಾಡುತ್ತೆ, ಜೀವರಿಂದ ಮಾಡಿಸುತ್ತ ಹರಿಷ್ಯಾತಿಯನ್ನು ಪದೆಯುತ್ತಾನೆ. ಲಿಂಗಭಂಗವಾಗುವುದು ಸಾತ್ಮೀಕ ಜೀವರಿಗೆ ನರಸಿಂಹನ ವಿಧಾದಿಂದ, ರಾಜಸಚೀವರಿಗೆ ವಾಯುದೇವನ ಘಂಕಾರದಿಂದ, ತಾದುಸಚೀವರಿಗೆ ವಾಯುದೇವನ ಗದಾಪ್ರಮಾರದಿಂದ ಎಂದು ಕಲ್ಪನೆ. ನರಸಿಂಹನಿಗೆ ‘ಜೀವನಾಮ’ ಎಂಬ ನಿದರ್ಶಿತನವಿದೆ; ಹರಿಯ ಜೀವರ ಸ್ವರೂಪದಲ್ಲಿ ಅಡಗಿ ಅವರ ಅಂತರಂಗವನ್ನೆಲ್ಲ ವ್ಯಾಪಿಸಿಕೊಂಡಿರುವ ಬಗೆ ನರಸಿಂಹ (‘ಸರ್ವಚೀವ ಸ್ವರೂಪೇ ಬಗೆ ಸ್ವಿಸಿಂಹೋಽಂತರಾತ್ಮವಾನ್’).

ಸರ್ವಚೀವರಿಗೂ ಹರಿಗೂ ಸಂಬಂಧವಿರುವುದು ಜೀಯೋತ್ಸಮನೆನಿಸಿ ಕೊಂಡ ವಾಯುವಿನ ಮೂಲಕ. ಆದ್ದರಿಂದ ಜೀವರಿಗೆ ವಾಯುವು ‘ಅಪ್ತತಮ್ಯ’. ಪ್ರಳಯ ಕಾಲದಲ್ಲಿ ಎಲ್ಲ ಜೀವರೂ ಸುಷುಪ್ತಿಯಲ್ಲಿದ್ದು ವ್ಯಾಪಾರಕೊನ್ನರಾಗಿರುವಾಗ ಜಾಗ್ರತ್ತನಾಗಿರುವವನು ವಾಯುವೊಬ್ಬನೇ.

ಉಳಿದೆ ತತ್ವಾತ್ಮಿಕವಾರಿಗಳಲ್ಲಿ ಶಾರತಮೃತಮದಲ್ಲಿ ವಾಯುವಿನಲ್ಲಿ
ಲೀನವಾಗಿರುತ್ತಾರೆ ವಾಯುಚೈಟ್ಯನು ಲಕ್ಷ್ಮಿಯನ್ನು ಸಾಕ್ಷಾತ್ಕಾರಿಸಿ
ಕೊಂಡು ಪರಮಾತ್ಮನೇ ಸನ್ನಿಧಿಯಲ್ಲಿರುತ್ತಾನೆ ಹಿಗೆ ಹರಿಯ
ಸಹೋರತ್ತಮತ್ತು ಸಾರ್ಥಕರ್ಮವಿಶ್ವಗಳು ದೇವತಾಶಾರತಮೃದಲ್ಲಿ
ಸಿದ್ಧವಾಗಿವೆ ವಾತ್ಸರಾಯಸ್ವಾಮಿಗಳ ಸುಳಾದಿಯೋಂದು ಇದನ್ನು
ಮನಗಾಣಿಸುತ್ತದೆ

‘ತಾಯಿ ಈ ಲೋಕಕ್ಕೆ ಶ್ರೀ ಹರಿ ಕಾಯಾದಿ ಜಗವನೆಟ್ಟಿವನಾಗಿ
ತಂದೆ ಈ ಲೋಕಕ್ಕೆ ಶ್ರೀಹರಿ ಅಂದೆ ಬೋಮಾತ್ತಿಗಳ

ಸೃಷ್ಟಿಸಿದನಾಗಿ

ಗತಿ ಈ ಲೋಕಕ್ಕೆ ಶ್ರೀಹರಿ ಶ್ರೀಪತಿ ತನ್ನ ನೆನೆವರೆಗಳಿಗೆಯವ
ನೀವನಾಗಿ

ಕೂರ ಈ ಲೋಕಕ್ಕೆ ಶ್ರೀಹರಿ ವಾತ್ಸಾದಿರೂಪದಿ ಜ್ಞಾನವನೆನಿಂದಾಗಿ
ದ್ಯುವರ್ವಿ ಲೋಕಕ್ಕೆ ಶ್ರೀಹರಿ ಸರ್ವಧಮರ್ಮಾಂಗಳಿಂದ ಸೇವ್ಯನಾಗಿ
ಪರತತ್ತಮೀ ಲೋಕಕ್ಕೆ ಶ್ರೀಕೃಷ್ಣ ಓರ್ವನೆ ಸತ್ಯವಾತ್ಸರಾಯನಾಗಿ’



ಅನಂದಭೈರವಿ

ಧುರವೆ

ಶ್ರೀಮಹಾರಾಯಣ ದೇವ ನೀನು ಶ್ರೀ ಲ
ಕೂರುತ್ವಿಯ ಕೂಡ ಸುಶಿಸುತ್ತಿದ್ದು
ಶ್ರೀಮಹಾರಾಯಣದೇವ ಶ್ರೀವಾಸುದೇವಾ ಮಾಯಾದೇವಿ
ಶ್ರೀ ಸಂಕರುಷಣ ದೇವಾ ಜಯಾ ದೇವಿ
ಶ್ರೀ ಪ್ರದ್ಯಮ್ಮಾ ದೇವಾ ಕೃತಿದೇವಿ
ಶ್ರೀ ಅನಿರುದ್ಧ ದೇವಾ ಶಾಂತಿದೇವಿ
ಶ್ರೀ ಮಹಾರಾಯಣ ದೇವಾ ಶ್ರೀ ವಾಸುದೇವಾ
ಮಾಯಾದೇವಿಯಲ್ಲಿ ಆ
ಬೋಮ್ಮು ಕುಮಾರನ ಪಡೆದೆಯಲ್ಲಾ
ಶ್ರೀ ಸಂಕರುಷಣ ದೇವಾ ಜಯಾದೇವಿಯಲ್ಲಿ
ವಾಯುಕುಮಾರನ ಪಡೆದೆಯಲ್ಲಾ
ಶ್ರೀ ಪ್ರದ್ಯಮ್ಮಾ ದೇವಾ ಕೃತಿದೇವಿಯಲ್ಲಿ
ವಾಣಿ ಭಾರತಿಯರ ಪಡೆದೆಯಲ್ಲಾ
ಶ್ರೀ ಅನಿರುದ್ಧ ದೇವಾ ಶಾಂತಿದೇವಿಯಲ್ಲಿ
ಬೋಮ್ಮು ಸರಸ್ವತಿಯರ ಪಡೆದೆಯಲ್ಲಾ
ಆ ಕುವರಿಗೆ ಈ ಕುವರಿಯರನೇ ಇತ್ತು
ಮದುವೆಯಾ ಮಾಡಿದೆ ಪುರಂದರವಿಟ್ಟು ಲ

೦

ಮಂಟ್ಪ

ವಾಸುದೇವ ನಿಮ್ಮೊಳು ನೀವೇ ನೀವೇ
ಕೂಡಲುಳ್ಳವರಾದಿರಿ ನಿಮ್ಮೊಳು ನೀವೇ
ಬೀಗರಾದಿರಿ ನಿಮ್ಮೊಳು ನೀವೇ ಬಿಜ್ಞಣಿರಾದಿರಿ
ನಿಮ್ಮೊಳು ನೀವೇ ಬಿಜ್ಞಣಿಗಳು
ನಿಮ್ಮೊಳು ನೀವೇ ಪುರಂದರವಿಟ್ಟು ಲ

೨

ತ್ರಿವಡೆ

ಬೋಮ್ಮು ಸರಸ್ವತಿಯರ ಪಡೆದರಯಾ ಶೇಷ
ಸುಪನ್ ಗಿರಿಶ ಮಹೇಂದ್ರರಾ
ವಾಯು ಭಾರತ ಪಡೆದರಯಾ ಪುತ್ರ ಪೌತ್ರ
ಪರಂಪರಯಾಗಿಪ್ಪೆ ಪುರಂದರವಿಟ್ಟು ಲ

೩

ರೂಪಕೆ

ಅದಿ ಸೃಷ್ಟಿಯಲ್ಲಿ ಜಯ ವಿಜಯರುದಿಸಿದರು
ಅವರಿಗಿಂತ ಅಮಾರರೆ ಅಧಿಕರೆಯಾಗ್ತಿ ಅಯ್ಯಾಗ್ತಿ
ಅವರಂತರೆ ಅವರುದಿಸಿದರು
ಅವರಂತರೆ ಅವರ ನೋಡಯಾಗ್ತಿ
ತಾರತಮ್ಯ ಅನಾದಿ ಸಿದ್ಧಪಯ್ಯಾಗ್ತಿ
ಪುರಂದರವಿಟ್ಟಿಲನ ಸಂತತಿ ನೋಡಯಾಗ್ತಿ

ಉ

ರ್ಯಾಂಬೆ

ಸಿರಿ ಚರ್ತುಮೂರ್ವಿ ಪಂಚಮುಖಾದಿ
ಸುರರು ಮನು ಮನಿ ಮನುಜೋತ್ತಮರು
ತಾರತಮ್ಯ ಯಾಕುತರು ಪುರಂದರವಿಟ್ಟಿಲನ್ನ
ಚರಣ ಸೇವಕರು ಸಾದೇವರು

ಒ

ಅಟ್ಟು

ನಿತ್ಯ ಪತ್ತೀಭಾವ ಲಕುಮಿಗಯಾಗ್ತಿ
ನಿತ್ಯ ಪುತ್ರಭಾವ ಬೊಮ್ಮೆ ಪಾರಣಿಗಯಾಗ್ತಿ
ನಿತ್ಯ ಪೌತ್ರಭಾವ ವೈನತೇಯ ಶೇಷಗಿರಿಂಶಗಯಾಗ್ತಿ
ನಿತ್ಯ ಜಾರಭಾವ ಅಷ್ಟರ ಸ್ತ್ರೀಯಿಗೆ
ನಿತ್ಯ ಪುರಂದರವಿಟ್ಟಿಲ ರೇಯೂ

ಉ

ಅದಿ

ಸತ್ಯ ಸ್ವರೂಪನೆ ಸತ್ಯ ನೇಮನೆ
ಸತ್ಯ ಸಂಕಲ್ಪನೆ ಸತ್ಯ ಕಾಮನೆ
ಸತ್ಯ ಭಾವಣನೆ ಸತ್ಯ ಭಾವಣನೆ
ಸತ್ಯ ಸದ್ಗುಣಾಧ್ಯನೆ ಸತ್ಯ ಕರ್ಮನೆ
ಸತ್ಯ ಶ್ರೀ ಪುರಂದರವಿಟ್ಟಿಲ

ಉ

ಚೋತೆ

ಮನವಚನಗಳಲ್ಲಿ ಕಾಯ ಕರ್ಮಗಳಲ್ಲಿ
ನಿನೆ ನೀನೇ ಶ್ರೀ ಪುರಂದರವಿಟ್ಟಿಲ

೮

[ಈ ಸುಳಾದಿಯನ್ನು ಪ್ರರಂದರದಾಸರದ್ದೇಂದು ಲಿಂಗಸೂಗೂರಿನ ಶ್ರೀ ಪರದೇಂದ್ರ, ಹರಿದಾಸ ಸಾಹಿತ್ಯ ಮಂಡಲದ ಪ್ರಕಟನೆಯಾದ ‘ಮೋಕ್ಷಮಾರ್ಗ-ಪ್ರದೀಪಿಕಾ ಅಥವಾ ತಾರತಮ್ಯಸಾರ’ ಎಂಬ ಗ್ರಂಥದಲ್ಲಿ ಕೊಟ್ಟಿದೆ (ಶಕ 1867, ಪ್ರಕಟನೆ 3). ಅದರೆ ಸುಳಾದಿಯ ಶೈಲಿಯನ್ನು ನೋಡಿದರೆ ಪ್ರರಂದರದಾಸರದಿದ್ದುಂತೆ ತೋರುವುದಿಲ್ಲ. ಒಕ್ಕನೇಯೂ ವಿಜಯಾದಾಸರ ಕಾಲದನಂತರ ಕಾಣುವಂಧದೇ. ಅದರೆ ತಾರತಮ್ಯವನ್ನು ಹರಿಸವೇ ತ್ತಮಕ್ಕೆ ಹೊಂದಿಸಿರುವ ಬಗೆ ಇಲ್ಲಿ ಪ್ರಸ್ತುತವಾದುದರಿಂದಲೂ ಈ ಸುಳಾದಿಯು ಪ್ರರಂದರದಾಸರದ್ದೇ ಎಂದು ದಾಸಕೂಟಿದವರು ನಂಬಿರುವುದರಿಂದಲೂ ಅದನ್ನು ಇಲ್ಲಿ ಕೊಟ್ಟಿದೆ.]

ಶ್ರೀಮನ್ನಾರಾಯಣದೇವ ಶ್ರೀವಾಸುದೇವ . — ಈ ಸುಳಾದಿಯಲ್ಲಿ ಹರಿಯನಾಲ್ಕು ವ್ಯೂಹಾವತಾರಗಳಾದ ವಾಸುದೇವ, ಸಂಕರ್ಣಾ, ಪ್ರದೃಷ್ಯಮ್ಮ, ಅನಿರುದ್ಧ ಎಂಬ ರೂಪಗಳಿಗೂ ರಮಾದೇವಿಯ ನಾಲ್ಕು ಅವತಾರಗಳಾದ ಮಾಯಾ, ಜಯಾ, ಕೃತೀ, ಶಾಂತಿ ಎಂಬ ರೂಪಗಳಿಗೂ ಇರುವ ಪ್ರರೂಪ-ಮೂಲಪ್ರಕೃತಿ ಸಂಬಂಧವನ್ನು ಸೂಚಿಸಿ, ಈಶ್ವರೀಯೋಟಿ ಪ್ರವಿಷ್ಟರಾದ ಇವರಿಬ್ಬರಿಂದ ಇಡೀ ದೇವತಾತಾರತಮ್ಯ, ಬ್ರಹ್ಮಾಂಡವ್ಯವಸ್ಥೆಯಾದುದನ್ನೂ ವಾಸುದೇವ-ಮಾಯೆಯರಿಂದ ಬ್ರಹ್ಮ, ಸಂಕರ್ಣ-ಜಯಿ ಇವರಿಂದ ವಾಯು, ಪ್ರದೃಷ್ಯಮ್ಮ-ಕೃತಿಯರಿಂದ ಭಾರತಿ, ಅನಿರುದ್ಧ-ಶಾಂತಿಯರಿಂದ ಸರಸ್ವತಿ ಈ ದೇವತೆಗಳು ಹೊರಹೊಮ್ಮೆದುದನ್ನೂ, ಮುಂದೆ ದೇವತಾತರತಮಭಾವ ವಂತಪ್ರಕ್ಷೇದಂತೆ ಬೆಳ್ಳಿದುದನ್ನೂ ಹೇಳುತ್ತದೆ.

ವಾಸುದೇವ ನಿಮ್ಮೊಳ್ಳೆ...—ಒಂದೇ ಪರತತ್ತ್ವದ ಹರಿಯಿಂದ ನಿಮಿಳಿದೇವತಾವರ್ಗ ಮೂಡಿಕೊಂಡಿತಾಗಿ, ಪೂರ್ಣಬೆಂಬಿಕೆ ವ್ಯವಹಾರದಲ್ಲಿ ಹೇಳುವ ಬೀಗರು, ಬಳಗ, ನೆಂಟರು, ಇಪ್ಪರು ಎಲ್ಲವೂ ದಿಟವಾಗಿ ಹರಿಯೇ.

ಜಯಾವಿಜಯರು—ವೈಕುಂಠದ ದ್ವಾರಪಾಲಕರು.

ಚತುರಮುಖಿ..—ಬ್ರಹ್ಮ (ಚತುರಮುಖಿ), ರುದ್ರ (ಪಂಚಮುಖಿ) ಮೊದಲಾಗಿ ಮನುಮೋತ್ತಮರವರೆಗೆ ಎಲ್ಲರೂ ಹರಿಯ ಅಧಿನರೇ.

ಅನಂದಭೈರವಿ	ಆದಿ
ಜಗದಂತಯಾರ್ಥಿಯೇನ್ನ ಸ್ವಾಮಿ	ಪ
ಅಗೇತೆಗುಣ ನೀನು ನಿನ್ನ ಗುಣವಲ್ಲವೆಂದು ಬಗೆವವ ಜಗದೋಳಿಗೆ ಬ್ರಹ್ಮಹತ್ಯಾಗಾರ	೦
ಜಗತು ಕರ್ತ್ರ ನೀನಿರಲು ಅನ್ಯರನ್ನೇ ದೃವವೆಂದು ಬಗೆದವ ಜಗದೋಳಿಗೆ ಸ್ವಾರ್ಥಸ್ನೇಹಿ	೨
ಜಗದೋಳಿಯ ನೀನಿರಲು ಅನ್ಯದೃವರೊಡಿಯೆಂದು ಬಗೆದವ ಜಗದೋಳಿಗೆ ಮಂಡ್ಯಾಯಿ	೩
ಜಗದ ತಾಯಿ ತಂದೆ ನೀನು ನಿನ್ನ ತಾನೇ ಎಂದುಕೊಂಡು ಬಗೆವವ ಜಗದೋಳಿಗೆ ಗುರುತಲ್ಪುಗೆ	೪
ಅವರ ತತ್ವಂಯೋಗಿಗಳು ಪಂಚಮಹಾಪಾತಕರು ದಾಸರ ಸಂಗದೋಳಿಡು ಪುರಂದರವಿರಲ	೫

[ಪಂಚಮಹಾಪಾತಕಗಳು : ಬ್ರಹ್ಮಜ್ಞಾನಿಯನ್ನ ಕೊಲ್ಲಿವುದು, ಬಂಗಾರವನ್ನು
ಕೆದಿಯುವುದು, ಹೆಂಡ ಕುಡಿಯುವುದು, ಗುರುವಿನ ಹೆಂಡತಿಯೊಡನೆ ಕೂಡಿಕೊಳ್ಳುವುದು
ಮತ್ತು ಇವನ್ನು ಮಾಡಿದವರೇಂದಿಗೆ ಸೇರುವುದು. ಇದು ಮನುಧಮೂರ್ಶಾಸ್ತುದಲ್ಲಿ
ಬರುವ ಎಣಿಕೆ. ಈ ಪದದಲ್ಲಿ ದಾಸರು ಮಾರ್ಪಾತಾಗಿ ಈ ಪಾಪಗಳನ್ನು ಹರಿ
ಸಫೇದತ್ವಮತ್ತುವನ್ನು ಒಪ್ಪದವರಿಗೆ ಹೊಂದಿಸಿದ್ದಾರೆ.]

ಗುಣವಲ್ಲ...—ನಿಗುರ್ಣಿನೆಂದು. ವೈಷ್ಣವ ಸಂಪ್ರದಾಯದಲ್ಲಿ ಹರಿಯು ಸಗುಣ,
ಸಾಕಾರ.

ಬ್ರಹ್ಮಹತ್ಯಾಗಾರ—ಪರಬ್ರಹ್ಮವಸ್ತುವನ್ನೇ ನಿರಾಕರಿಸುವವರು.

ಅನ್ಯರನ್ನೇ...—ಜಗತ್ತಿನ ಕಾರಣವಾಗಿ ಯಂಡುಚ್ಛಾ, ಕಾಲ, ನಿಯತಿ ಇವನ್ನು ಹೇಳು
ವವರು.

ಸ್ವಾರ್ಥಸ್ತೇಯಿ—‘ಜನಾಷ್ಟಸ್ಯ ಯತಃ’ ಎಂಬ ಸೂತ್ರವಾಕ್ಯವನ್ನೇ ಕಡ್ಡ ಮರೆ ಮಾಡಿದಂತೆ.

ಅನ್ಯದ್ಯವರು.. —ತಾರತಮ್ಯಕ್ರಮದಲ್ಲಿ ಹರಿಗೆ ಅಧಿನರಾದ ಅವರರನ್ನು ಜ್ಯೋತಿಂ
ರೆಂದು ಹೇಳುವವರು, ಹಿತವಲ್ಲದ, ವಂದವನ್ನುಂಟುಮಾಡುವ ಹೆಂಡವನ್ನು
ಕುಡಿದವರಂತೆ

ನಿನ್ನ ತಾನೆ.. —“ಸೋತ್ಯಹಂ” ಎಂದು ಜೀವವೇ ಪರಮಾತ್ಮನೆಂದು ಬಗೆಯುವವರು
ತನಗೆ ಮೂಲಗುರುವಾದ ನಾರಾಯಣನ ಶಕ್ತಿಯಾದ ಲಕ್ಷ್ಮಿಯನ್ನು ಕೂಡಿ
ಕೊಳ್ಳಲು ಯಾತ್ರಿಸಿದಂತೆ.

ತತ್ತ್ವಂಯೋಗಿಗಳು—ಪ್ರೇರಿತ ಹೇಳಿದ ನಾಲ್ಕರು ಪಾಠಕಿಗಳೊಡನೆ ಸಂಸಗ್ರಹಲ್ಲಿರು
ವರೆರು.



ನಮ್ಮ ದೇವ ನಿಮ್ಮ ದೇವ ತಮ್ಮ ದೇವನೆನ್ನಬೇಡಿ
ಬೊಮ್ಮನ ಪಡೆದ ದೇವನೊಬ್ಬನೆ ಕಾಣಿರೋ

ಪ್ರ

ಆದಿಯಲ್ಲಿ ಕರಿ ಮಕರಿಗೆ ಸಿಕ್ಕಿ ಬಾಧೆಯಿಂದ
ಆದಿದೇವ ಕಾಯೆಂದು ವೊರಳಿಯಡಲು
ಆ ದೇವ ಈ ದೇವ ಕಾಯ್ಯ ದಿಲ್ಲ ಕೇಳಿ
ಮಾಧವ ತಾ ಬಂದು ಸೆಲುಹಿದ ಕಾರಣ

೦

ಹರಿಹರ ಬ್ರಹ್ಮರೋಳು ಹಿರಿಯವರಾರೆಂದು
ಪರಿಕಿಸಿ ಸುರಾಸುರರೆಲ್ಲರನು
ಪರಬ್ರಹ್ಮಗುಪ್ಯಾನಿ ಬಂದು ಕರವೆತ್ತಿ ಸ್ಥಿರವಾಗಿ
ಹರಿಯೋ ಪರದೈವವೆಂದು ಅರುಹಿದ ಕಾರಣ

೨

ಏಕೋ ವಿಷ್ಣು ಎಂತೆಂದು ವೇದಗಳು ಅ
ನೇರು ಮುಖಿಗಳಿಂದ ಸಾರುತಿರೆ
ಕಾರುಮಾತಿಯ ನೀಗಿ ಜೋಕೆಯಿಂದ ಭಜಿಸಿರೋ
ಶ್ರೀಕಾಂತ ಪ್ರರಂದರವಿರ್ತಿ ಲರಾಯನ

೩

ಚೊಮ್ಮನ ಪಡೆದ—ತನ್ನ ಸಂಕಲ್ಪದಿಂದ ಚತುರುಂಭಾವಿ ಬ್ರಹ್ಮನನ್ನ ಹೊರ
ಹೊಮ್ಮಿಸಿ, ಅವನಿಂದ ಬ್ರಹ್ಮಾಂಡವನ್ನ ಸೃಷ್ಟಿಮಾಡಿಸಿದವನು.

ಆದಿಯಲ್ಲಿ...—ಗಜೀಂದ್ರಮೋಕ್ಷದ ಸಂದರ್ಭ; ಇದು ರೌಟ್ಯಾಕಮನ್ವಂತರದಲ್ಲಿ ನಡೆ
ದದ್ದೆಂದು ನಂಬಿಕೆ.

ಹರಿಹರ ಬ್ರಹ್ಮರೋಳು—ಸ್ವಾಯಂಭುವ ಮನ್ವಂತರದ ಬ್ರಹ್ಮಾಂಬಿಯಾದ ಭೃಗುವು
ದೇವತೆಗಳಲ್ಲಿ ಅಧಿಕರು ಯಾರೆಂದು ಪರೀಕ್ಷೆ ಮಾಡಿದ ಕತೆ ಕೆಲವು ಪುರಾಣಗಳಲ್ಲಿ
ಬರುತ್ತದೆ.

ಏಕೋ ವಿಷ್ಣು—‘ಏಕೋ ವೈ ವಿಷ್ಣು’; ‘ವಿಷ್ಣುದೇವಾನಾಂ ಪ್ರಧಮಃ ಅಗ್ನಿರೇ
ವರಂ’ ಮೊದಲಾದ ಶ್ರುತಿವಚನಗಳು.

ಅನೇಕಮುಖಿಗಳಿಂದ—ಮೇದೋಪಬ್ಯಂಹಣಕ್ಕಾಗಿ ಸಿದ್ಧವಾದ ಪುರಾಣ, ಇತಿಹಾಸ,
ಸ್ತುತಿಗಳಿಂದ.

ಪಂತುವರಾಳಿ

ಅಟ್ಟು

ಎನಗೊಬ್ಬ ಧೋರೆ ಧೋರಕಿದನು ಪ್ರ

ವನಜ ಸಂಭವನಯ್ಯ ಹಸುಮನಂತಯಾರ್ಮಿನು ಅ

ಮಾತಾಪಿತನಾದ ಭೂರತ ಬಾಂಧವನಾದ
ಪೀಠಿಯಂದಲಿ ತಾನೇ ನಾಧನಾದ
ಖ್ಯಾತನು ತಾನಾದ ದಾತನು ತಾನಾದ
ಭೂತೀಶವಂದ್ಯ ವಿಭೂತಿಪ್ರದನಾದ ರ್ಂ

ಅಜರಾಮರನಾದ ಅಪೂರ್ಕತನಾದ
ವಿಜಯಗೊಲಿದು ನಿಜ ಸೂತನಾದ
ಭುಜಗೆರಿಸನಾದ ಶ್ರಿಜಗೆಂದಿತನಾದ
ಅಜಾಮಿಳನಂತ್ಯಕ್ಕುತ್ಯಂತ ಸುಧ್ಯದನಾದ ಉ

ಶಂಖಿ ಚಕ್ರಾಂಕಿತ ಸಂಕರಣನಾದ
ಬಿಂಕದಿಂದಲಿ ಬಿರುದು ಪ್ರೋತ್ಸ್ಹವನಾದ
ಪಂಕಜನಯನ ವೀಳಾನಾಂಕ ಜನಕನಾದ
ಓಂಕಾರ ಮೂರುತಿ ಪುರಂದರವಿರಲ ಇ

ವನಜ ಸಂಭವನಯ್ಯ—ಬ್ರಹ್ಮನ ಶಂದೆ.

ಮಾತಾಪಿತನಾದ—ಜಗತ್ತಿಗೆ ಮಾತೃಸ್ಥಾನದಲ್ಲಿರುವ ಮೂಲಪ್ರಕೃತಿಯಾ(ಲಷ್ಣಿಯಾ)
ಅವನ ಸ್ವರೂಪಾಂಶವೇ ; ಜಗತ್ತಿಗೆ ಪಿತೃಸ್ಥಾನದಲ್ಲಿರುವ ಚತುಮೂರಿ
ಬ್ರಹ್ಮನು ಅವನ ಸಂಕಲ್ಯಾನಸಾರ ಇರುವನಾಗಿ ಅವನನ್ನೇ ತನ್ನ ಬಿಂಬವಾಗಿ
ಪಡೆದವನು.

ಭೂರತ ಬಾಂಧವ—ದೇವತಾತಾರತಮ್ಯದಲ್ಲಿ ಹಿರಿಯಣ್ಣ ; ಎಲ್ಲ ದೇವತೆಗಳೊಳಗೂ
ನಿಯಾಮಕನಾಗಿ ತಾನೇ ಇರುವುದರಿಂದ ಬಾಂಧವ.

ಶ್ರೀತಿಯಿಂದ—ಸ್ವಭಾವಭೂತವಾದ ಕಾರುಣ್ಯದಿಂದ.

ಶಾಂತನು—ಸರ್ವಾನುಭವಶಾಸ್ತೀರ್ಯಾಗಿ ಆಗಮೈ ಕವೇದ್ಯನಾಗಿ ಪ್ರಸಿದ್ಧ.

ದಾತನು—ಎಲ್ಲ ತತ್ತ್ವಾರ್ಥರಿಗೂ ಸ್ವಕಾರ್ಯನಿರ್ವಹಣೆಯು ಸಾಫಂತರ್ಥವನ್ನು ಕೊಡುವವನು.

ಖೂತೇಶವಂದ್ಯ—ರುದ್ರನಿಂದ ಸ್ತುತಸಾದವನು.

ವಿಭೂತಿಪ್ರದ—ದೇವತೆಗಳಿಗೂ ಜೀವರಿಗೂ ಸ್ವರೂಪಯೋಗ್ಯವಾದ ಮಹಿಮೆಯನ್ನು ಕೊಡುವವನು.


ವಿಜಯಗೋಲಿದು .. —ಅಜುಂನನ ಮೇ೦ ಲ ಣ ವಿಶ್ವಾಸದಿಂದ ಅವನ ರಥಕ್ಕೆ ಸಾರಧಿಯಾದ.

ಅಜಾವಿಳಿನಂತ್ಯಕ್ಕೆ ಅತ್ಯಂತ ಸುಹೃದನಾದ — ಕಾನ್ಯಕುಬ್ಜದ ದುರಾಚಾರಿ ಬ್ಯಾರಹ್ಯಣನು ಕಡೆಗಾಲದಲ್ಲಿ ಈನ್ಯ ಮಂಗನನ್ನು ನಾರಾಯಣನೇಂಬ ಹೆಸರಿನಿಂದ ಕರೆಯಲು, ನಾಮಸ್ವರಣೆಯ ಮಹಿಮೆಯಿಂದ ಸ್ವರ್ಗವನ್ನು ಪಡೆದ ಕತೆ ಹಿನ್ನೆಲೆ.

ಸಂಕರ್ಣ—ವಿಷ್ಣುವಿನ ಚರ್ತುವ್ರಾಹಕಗಳಲ್ಲಿ ಒಂದು.

ಬಿಂಕದಿಂದಲೆ — ಸರ್ವೋತ್ತಮನೆಂಬ ಕೀರ್ತಿಯನ್ನು ಪಡೆದವನು.

ಮಿಂನಾಂಕಜನಕ—ಮಿಂನನ್ನು ಧ್ವಜವಾಗಿ ಉಳ್ಳ ಮನ್ಧನ ತಂಡೆ.



ಅನಂತಕೋಟಿ ಬ್ರಹ್ಮಾಂಡನಾಯಕ, ರಮಾಬುಹ್ಯ ರುದ್ರೇಂದ್ರಾದಿವಂದ್ಯ, ಭಕ್ತವಶ್ವಲ, ಭವರೋಗವೈದ್ಯ, ಶರಣಾಗತ ವಜ್ರ ಪಂಚರ, ಅಪದ್ವಾಂಧವ, ಅನಾಧಬಂಧೋ, ಅನಿಮಿತ್ತ ಬಂಧೋ, ಪತಿತಪಾವನ, ಮಹಾರೋಗನಿವಾರಣ, ಮಹಾ ದುರಿತನಿವಾರಣ, ಮಹಾಭಯನಿವಾರಣ, ಮಹಾಬಂಧ ವಿಮೋಚನ, ಭಯಾಕ್ಷದ್ವಯಿನಿವಾರಣ, ಕೃಪಾವಾರಿಧಿ, ದೇವದೇವೋತ್ಸಮಾ, ದೇವಿಶಿಶಾಮಣಿ, ಕರ್ಪಟನಾಟಕ ಸೂತ್ರಧಾರ, ನಿತ್ಯರೋಳಿ ನಿತ್ಯ, ಸತ್ಯಸಂಕಲ್ಪ, ಮುಕ್ತಾಮುಕ್ತ ನಿಯಾಮಕ, ಮೋಕ್ಷಧರ, ಸುವೈಕುಂರಪತಿ, ವೈಕುಂರ ವಿಹಾರಿ, ತ್ರಿಧಾಮಾ, ತ್ರಿಗುಣವರ್ಚಿತ, ಜಗಜ್ಞನಾಂದಿ ಕಾರಣ, ಜಗತ್ತ್ವತೇ, ಜಗದತ್ತಂತಭಿನ್ಯ, ಜಗದಿಶ, ಜಗದುದ್ವಾರ, ಜಗತ್ವಾಂಧಮಿ, ಜಗದ್ವಿಲಕ್ಷ್ಯಣ, ಜಗನ್ನಾಧ, ವಿಶ್ವಕುಟುಂಬಿ, ವಿರಾಟ ಮೂರ್ತಿ, ಹೇ ಮಂಗಳಾಂಗ, ಹೇ ಶುಭಾಂಗ, ಪರಮಪುಂಗಳಮೂರ್ತಿ, ಕೋಮಲಾಂಗ, ನೀಲಮೇಘಶ್ವಾಸಮಾ, ಇಂದುಪದನ, ಬಹುಸುಂದರ, ಇಂದಿರಾವಂದಿತಕರಣ, ವೃಕೋದರವಂದ್ಯ, ಕೇಶವಾದಿರೂಪ, ಅಜಾದಿರೂಪ, ವಿಶ್ವಾದಿರೂಪ, ಆತ್ಮಾದಿರೂಪ, ಅನಿರುದ್ವಾದಿರೂಪ, ಅನ್ವಯಾದಿರೂಪ, ಅನೇಕ ಮಂತ್ರ, ಪ್ರತಿಪಾದ್ಯ, ಸರ್ವಸಾರಥೋಕ್ತು, ಅಷ್ಟೇಶ್ಯಯಂಪ್ರದಾತ, ಓಂಕಾರಶಬ್ದವಾಚ್ಯ, ವಿಶ್ವತಾರ ತಮ್ಮವಾಚ್ಯ, ಅನಂತಾನಂತಶಬ್ದವಾಚ್ಯ, ಅಣುಮಹಡೂಪ, ಶಂಖಿಕ್ರಂಜಿತಾಂಬರ ಧಾರಿ, ಕಮಲಾಕ್ಷ್ಯ, ಕಮಲನಾಭ, ವೈಜಯಂತಿ ವನಮಾಲಾ ಶೋಭಿತ, ಕೌಶುಭ ಭೂಷಿತ, ಸುವರ್ಣವರ್ಣ, ನವರತ್ನ ಕುಂಡಲಧಾರಿ, ಕಸ್ತೂರಿ ಶ್ರೀಗಂಧ ಲೇಪನ, ಗರುಡಾರೂಢ ಶೋಭಿತ, ಕಾಮಧೇನು, ಶ್ರೀವತ್ಸಲಾಂಭನ, ಕಲ್ಪವೃಕ್ಷ, ಚಿಂತಾಮಣಿ, ದ್ವೀರಾಬ್ದಿ ಶಾಯಿ, ಶೇಷಶಾಯಿ, ವಟಪತ್ರಶಾಯಿ, ಶಿಗಮಾಹನ, ದೇಶಕಾಲಗುಣಾ ತೀತ, ಅನಂತಬುಹ್ಯ, ಅನಂತಶಕ್ತಿ, ಅನಂತಮೂರ್ತಿ, ಅನಂತಕೀರ್ತಿ, ಪುರಾಣ ಪುರುಷೋತ್ತಮಾ, ಅಕೂರವರದ, ಅಂಬರೀಷವರದ, ನಾರದವರದ, ಪ್ರಕಾಂಡ ವರದ ಗಜೀಂದ್ರವರದ, ಮಂಚಕುಂದವರದ, ಧ್ಯಾವರದ, ವಿಭೀಷಣವರದ, ಕುಲಾಲಭೀಮಸಂರಕ್ಷಕ, ಪುಂಡರೀಕವರದ, ಪರಾಶರವರದ, ಪಾಂಡಸಾರಥಿ, ಪಾಪವಿದೂರ, ಅನಜನ ಪ್ರಚಂಡ, ಚಾಣಾರಮಲ್ಲಮಹಿಂಸಾಸುರಪುರದನ, ಕಾಳಿಂದಿಕೊಲವನಕಂರೀರವ, ಮದನಗೋಪಾಲ, ವೇಣಿಗೋಪಾಲ, ವೇಣಿನಾದ ಶಿರಯ, ಮೋಡತಸೆಹಸ್ರಗೋಷಿಕಾ ಶಿರಯರ ವಿಲಾಸ, ಅವಲ್ಯಾಶಾಪವಿಮೋಚನ, ದೌಪದೀ ಅಭಿಮಾನರಕ್ಷಕ, ದುಷ್ಪಜನಮದರ್ಣನ, ಶಿಷ್ಪಜನಪರಿಪಾಲನ, ಮಂಕುಂದ, ಮುರಾರೇ, ಕಂಸಾರೇ, ಅಸುರಾರೇ, ದೃತ್ಯಕುಲಸಂಹಾರ, ಕ್ಷಾತ್ರಕುಲಾಂತಕ, ಸೋಮಕಾಸುರಾಂತಕ, ಹಿರಣ್ಯಾಕ್ಷಿಹಿರಣ್ಯಕಶಿಪು ಸಂಹಾರ, ರಾವಣ ಕುಂಭಕಣ ಪರದನ, ಶಿಶುಪಾಲದಂತವಕ್ರತಿರಚ್ಯೇದನ, ರಘುಕುಲೋದ್ಭವ, ದಶರಥಕೌಸಲ್ಯ

ನಂದನ, ಸಿಂಧುವರದ, ಸೀತಾಪತ್ತೇ, ಶ್ರೀ ರಾಮಚಂದ್ರ, ಯದುಕುಲೋತ್ತಣ್ಣ, ಯದುಕುಲೋದ್ದಾರಿ, ಯದುಕುಲ ತಿಲಕ, ಯದುಕುಲಶ್ರೀಷ್ಟ, ಪಸುದೇವದೇವಕೀ ನಂದನ, ಯಶೋದಾಕಂದ, ವೃಂದಾವನವಾಸಿ, ಗೋಪಕುಮಾರ, ಗೋಕುಲದ್ವಾರಕಾ ವಾಸ, ಗೋಪಧ್ಯನೋದ್ದಾರಿ, ಕಾಲೀಯಮರ್ದನ, ಪೂತನಾಪುರಾಣಾಪಹಾರಿ, ಶಕ್ತಿಾ ಸುರಮರ್ದನ, ಪಾಂಡವಬಿಂದ್ರೋ, ಪಾಂಡವಪರಿಪಾಲ, ಪಾಂಡವಬಿಂದ್ರಿಯ, ಸುದಾಮು ಸವಿ, ರುಕ್ಷಿಣೀವಲ್ಲಭ, ಸತ್ಯಭಾವಣಾಪ್ರಿಯ, ಗೋಪಿಜನಜಾರ, ನವನೀತಚೋರ, ಗೋಪಾಲಕೃಷ್ಣ, ಗಂಗಾಜನಕ, ಪ್ರಯಾಗಮಾಧವ, ಕಾಶೀಬಿಂದುಮಾಧವ, ಪಂಪಾ ಪತ್ತಿ, ಗುಲುಗಂಜಿಮಾಧವ, ರಾಮೇಶ್ವರಸೇತುಮಾಧವ, ಬದರೀನಾರಾಯಣ, ಶ್ರೀರಂಗನಾಥ, ವಡ್ಡಿ ಜಗನ್ನಾಥ, ಉಡುಪಿ ಶ್ರೀಕೃಷ್ಣ, ಮೇಲುಕೋಟಿಯ ಚೆಲುವ ರಾಯ, ಬೇಲೂರ ಚೆನ್ನಿಗರಾಯ, ಅಹೋಬಲ ನರಸಿಂಹ, ಪಾಂಡರಂಗವಿಟ್ಟಲ, ಶ್ರೀಶೈಲವಾಸ, ಅರುಣಾಚಲನಿಲಯ, ವೃಷಭಾಚಲವಿಹಾರಿ, ಅನಂತಶಯನ, ದಭ್ರ ಶಯನ, ಕಪಿಲ, ಹಯಗ್ರಿವ, ದತ್ತಾತ್ರೇಯ, ಶಿಂಶುಮಾರ, ಧನ್ಯಂತರಿ, ಮಂಮು ಸ್ತಾಮಿ, ಸರ್ವಸ್ತಾಮಿ, ಜಗದೆಂತಯಾರ್ಮಿ, ಜಗದೀಶ, ಪ್ರಾಣೀಶ, ದ್ವಿಜಫಣಿಪ್ರಮೃದೇಶ, ಶ್ರೀರಮಣಿ, ಭೂರಮಣಿ, ದುಗ್ಂಗರಮಣಿ, ಶ್ರೀಲಕ್ಷ್ಮೀ ವೇಂಕಟರಮಣಿ, ಭಾರತೀರಮಣಿ ಮುಖ್ಯಪಾರಾಣಾಂತಗರ್ತ ಸೀತಾಪತ್ತೇ ಶ್ರೀರಾಮ ಚಂದ್ರ, ಸಾಕ್ಷಾತ್ ಮನ್ಮಥಮನ್ಮಥ, ಹರಿವಿಟ್ಟಲ, ಪುಂಡರೀಕವರದ ಪಾಂಡರಂಗವಿಟ್ಟಲ, ಪುರಂದರವಿಟ್ಟಲ ನಮೋ ನಮಃ

[ಇದು ಗದ್ಯವೆಂದು ಹೆಸರಾಗಿದೆ. ಇದರಲ್ಲಿ ಒಂದುನೂರು ಎಂಬತ್ತು ಹೆಸರು ಗಳಿಂದು ಒಂದೊಂದೂ ಹೆಸರೂ ಹರಿಯ ಮಹಿಮೆಯನ್ನು ಹೇಳುತ್ತದೆ. ಹರಿಯ ಕಲ್ಯಾಣಗುಣಗಳು, ಅವತಾರ ವಿಶೇಷಗಳು, ಸ್ತೋತ್ರ ಸಂಖ್ಯಾಗಳು, ಭಕ್ತರನ್ನು ಕಾಣಿಸ್ತೇ ಸಂದರ್ಭಗಳು ಬಂದಿವೆ. ಇದು ನಾಮಾವಳಿಯೆಂಬ ಪರಿಕ್ರೇಕೆ ಸೇರಿದ ರಚನೆ.]

ಭ್ರೇರವಿ

ರಾಖಂಡೆ

ಜಯಮಂಗಳಂ ನಿತ್ಯ ಶಾಖಮಂಗಳಂ

ಪ

ಮಂಗಳಂ ಮಧು ಕೈಭಾಸುರ ಮರ್ಡನಗೆ
 ಮಂಗಳಂ ಸ್ವರಕೋಟಿ ಲಾವಣ್ಯಗೆ
 ಮಂಗಳಂ ಜಗದಂಶರಂಗ ಕೃಪಾಂಗಗೆ
 ಮಂಗಳಂ ಯದುಕುಲ ಸುವರ್ಭೌಮನಿಗೆ

೦

ಶ್ರೀವತ್ಸಲಾಂಭನಗೆ ಶ್ರೀದೇವಿ ಅರಸಗೆ
 ಗೋವರ್ಧನೋದ್ಘಾರ ಗೋವಿಂದಗೆ
 ವೊವ ಕಂಶನ ಕೊಂಡ ಮಕರಕುಂಡಲಭರಗೆ
 ಭಾವಚಾರೀ ಶಿರು ಚಿನ್ನಯನಿಗೆ

೨

ಅಂಬುಜನಾಭಗೆ ಅಶೀಲ ಭೂತೇಶಗೆ
 ಶಂಭು ಅಜ ಸಾರ ಮುನಿವಂದಿತನಿಗೆ
 ಎಂಭತ್ತಾನಾಲ್ಯಾಲಕ್ಷ್ಯ ಜೀವರಾಶಿಗಳನ್ನ
 ಬೋಂಬೆಗಳ ಮಾಡಿ ಕುಣಿಸುವ ದೇವಗೆ

೩

ಸಕಲ ಗುಣಪೂರ್ಣಗೆ ಸರ್ವ ಸ್ವತಂತ್ರಗೆ
 ಅಕಳಂಕ ಅದಿ ನಿದೋಽಪ ಹರಿಗೆ
 ಭಕ್ತವತ್ಸಲನಿಗ ಭವರೋಗ ವೈದ್ಯನಿಗೆ
 ಅಶೀಲ ಜೀವರ ದಯಾಪರ ಮೂರ್ತಿಗೆ

೪

ಹನ್ನಂಗ ಶಯನಗೆ ಪಾವನ್ನ ಚರಿತಗೆ
 ಸನ್ನುತ್ತಾನಂತ ಸದ್ಗುಣ ಭರಿತಗೆ
 ಎನ್ನೆನ್ನಡೆಯ ಪುರಂದರವಿಶಲರಾಯನಿಗೆ
 ತನ್ನ ನಂಬಿದರ ಸಲಹುವ ದೇವಗೆ

೫

ಮಂಧುಕೈಟಭಾಸುರ ವೆದನ—ಪ್ರಳಯಿಕಾಲದಲ್ಲಿ ವಟಪ ತ್ರಿಶಾಯಿಯಾಗಿ ಮಂಲಗಿದ್ದ
ವಿಷ್ಣುವಿನ ಕೀವಿಯ ಕೊಳೆಯಿಂದ ಹಂಟಿದ ಅಕುರರು ಮಂಧು—ಕೈಟಭರು.
ಹಂಟಿದ್ದೋಡನೆ ವಿಷ್ಣುವಿನ ನಾಭಿಕಮಲದಲ್ಲಿದ್ದ ಬ್ರಹ್ಮನನ್ನು ಕಾಡತೋಡಗಿ
ದರು. ಬ್ರಹ್ಮನ ವೋರೆಯನ್ನು ಕೇಳಿ ವಿಷ್ಣು ಅವರನ್ನು ಕೊಂಡನು. ಶಿವ
ಪುರಾಣ, ಕಾಳಿಕಾಪುರಾಣಗಳಲ್ಲಿ ಈ ಕತೆಯಿದೆ.


ಸೃಜಕೋಟಿಲಾವಣ್ಯ—ಕೋಟಿಸಂಖ್ಯೆಯ ಮಂನ್ಯಧರಪ್ಪು ಚೆಲುವ.

ಜಗದಂತರಂಗ—ಜಗತ್ತಿನ ಅಂತರ್ಯಾಮಿ.

ಶ್ರೀವತ್ಸಲಾಂಭನ—ಶ್ರೀವತ್ಸವೆನ್ನ ಪ್ರಮುಖ ವಿಷ್ಣುವಿನ ಆಭರಣ ವಿಶೇಷ.

ಭಾವಜಾರಿಪ್ರಯ—ಭಾವಜನೆದರೆ ಮನ್ಯಧ; ಅವನಿಗೆ ಶತ್ರು ಶಿವ (ಮಂದನೆ
ದಹನದ ಕಲೆ); ಶಿವನಿಗೆ ಶಿರಯನಾದವನು.

ಬೊಂಬಿಗಳ ಮಾಡಿ—ತಾನೇ ಸ್ವತಂತ್ರನಾದರೂ, ಜೀವರಿಂದ ಅವರವರ ಸ್ವರೂಪ
ಯೋಗ್ಯತಾನುಸಾರವಾಗಿ ಕರ್ಮಗಳನ್ನು ಮಾಡಿಸುವವನು, ಕರ್ಮಘಳಗಳನ್ನು
ಅನುಭವಿಸುವಂತೆ ಮಾಡುವವನು.





ಭಾಗ ೨

ಮಾಹಾತ್ಮ್ಯ ದರ್ಶನ

ಹರಿ ಸ್ವೇಂತ್ರಮು
ಅವತಾರ ವಿಶೇಷ
ಚಿಂಬರೂಪ

ಹರಿ ಸ್ವೇಂತ್ರಮು

ಸಾಧನೆಯಲ್ಲಿ ಮುಖ್ಯವಾದ ವಿವರಗಳಿಂದರೆ ಹರಿಯ ಮಾಹಾತ್ಮ್ಯ ಜ್ಞಾನ ಮತ್ತು ಅದರಿಂದ ಬದಗುವ ಅತ್ಯಧಿಕವಾದ ಸ್ವೀಕ ಹರಿಯೇ ಸ್ವೇಂತ್ರಮನೆಂದು ಮಾನೆದಬ್ಬುಮಾಡಿಕೊಳ್ಳುವುದೇ ಮಾಹಾತ್ಮ್ಯಜ್ಞಾನ. ದೇವತಾತಾರಕವ್ಯದಲ್ಲಿ ಕೆಳಗುಂದ ಮೇಲನವರೆಗೆ ('ತ್ಯಣ ಪ್ರಾರಂಭಮಾಡಿ ಪರಮೇಷ್ಠಿಪರ್ಯಂತ') ಎಳಿಸುವಾಗ ಗುಣಿಸುವುದೂ ಇದೆ ಚಂದ್ರಗಿಂತ ಪ್ರವರ್ತ (ಮರೀಚಿನಾಮಕ) ಎರಡು ಗುಣಗಳಿಂದ ಅಧಿಕ ಅತ್ಯಾ : ಅದರೆ ಪ್ರವರ್ತಗಿಂತ ಸ್ವಾರ್ಥಾಂಭವ-ಮನು ದಕ್ಷ ಇತಾದಿಗಳು ಇದು ಗುಣಗಳಿಂತ ಅಧಿಕರು; ಅಹಂಕಾರಿಕ ಪ್ರಾಣಕ್ಕಿಂತ ಕಾಮ-ಜಂಧರು ಹತ್ತು ಗುಣಗಳಿಂದ ಅಧಿಕರು, ಗರುಡ, ಶೈವ, ರುದ್ರಗಿಂತ ವಾಣಿ-ಭಾರತಿಯರು ನೂರು ಗುಣಗಳಿಂದ ಅಧಿಕರು, ಅವರಿಗಿಂತ ಬ್ರಹ್ಮ-ವಾಯುಗಳು ಮತ್ತು ನೂರು ಗುಣಗಳಿಂದ ಅಧಿಕರು, ಬ್ರಹ್ಮ-ವಾಯುಗಳಿಂತ ರಮಾದೇವಿಯು (ಲಕ್ಷ್ಮಿ) ಒಂದು ಕೋಟಿ ಗುಣಗಳಿಂದ ಅಧಿಕರು, ರಮಾದೇವಿಗಿಂತ ಹರಿಯು ಅನಂತ ಗುಣಗಳಿಂತ ಅಧಿಕ ಅವನಿಗಿಂತ ಅಧಿಕರೂ ಇಲ್ಲ. ಅವನಿಗೆ ಸಮರೂ ಇಲ್ಲ ಇದು ಸ್ವೇಂತ್ರಮತ್ತು

ಅವನು ತನ್ನ 'ಅಪಾರ ಮಹಿಮೆಯನ್ನು ನೇರಹಿಕೊಂಡು ಅಪ್ರಮೇಯ ತಾನಾಗಿ ಸರ್ವದೇವತೆಗಳನೊಂದೊಂದು ವ್ಯಾಪಾರಗಳಿಟ್ಟು.' 'ನಿರುಪಾಧಿಕ, ಸ್ವತಂತ್ರ, ನಿತ್ಯನಿವಿಶ್ವತ್ಯಯಂಭೂಮಿ, ಪರಭೋಮ್ಮು, ಸರ್ವಜ್ಞ, ವಾತಾಪ್ತಿ, ಸ್ವರಮಂಜಿ ಸುಗುಣ ಸಾಕಾರ ಸುಂದರೆ'. ಪರತತ್ತ್ವವಾದರೂ ನಾನಾ ರೂಪಗಳನ್ನು ಧರಿಸಿದ್ದಾನೆ; ಎಲ್ಲ ಜೀವಗಳಲ್ಲಿರೂ ಅಂತರ್ಯಾಮಿ, ಎಲ್ಲ ದೇವತೆಗಳಿಗೂ ನಿರ್ಯಾಮಕ; ಅವನೆ ದ್ಯುಪೂರ್ವತ್ಯಯ, ಸಮಗ್ರ ಪೂರ್ವಾನಂದ. 'ವಿಶ್ವವ್ಯಾಪಕಮೂರ್ತಿಯಾಗಿ ಅವಾಕೃತನು, ಶಾನ್ಯನಾಮಕನು', ಅದರೆ ಸುಗಂಧ ವ್ಯಾಪಿಸಿದ್ದಂತೆ ಬೋಮ್ಮಾಂಡವನ್ನೆಲ್ಲ ವ್ಯಾಪಿಸಿದ್ದಾನೆ. 'ಬೋಮ್ಮಾಂಡವನ್ನೆಲ್ಲ ಒಂದು ಘನ ಅಂಗವ್ಯವೆ ವಾಪ್ತ' ಮತ್ತು ಪರಮ ಮಂಗಳಮಾತ್ರ.

ಕ್ಷಿದ್ಬಿಂದಿಯನ್ನು ಹಮ್ಮುತ್ತೊಂಡ ಹರಿದಾಸರಲ್ಲಿ ಶ್ರೀಪಾದರಾಜರು ಮೊದಲಿಗರು ಅವರು

‘ಬಿಡಿ ಬಿಡಿ ಸಂಹೇಕವ ಪ್ರೋಡಿಮನುಷ್ಯರೆಲ್ಲ
ಒಡೆಯನೊಳ್ಳಬೇನೆ ಜಗತೀಲ್ಲ ರಂಗವಿರಲ’

ಎಂದು ಸೂತ್ರರೂಪದಲ್ಲಿ ಹೇಳಿದರು. ಅವರ ಶಿವರೂ ಪ್ರಾರಂಭರದಾಸರೆ ಗುರುಗಳೂ ಆದ ವ್ಯಾಸರಾಯ ಸ್ವಾಮಿಗಳು

‘ಹರಿ ನಿನ್ನ ರೋಮಕೂಪದಲ್ಲಿ ಜೀವಿತ
ಸರಿಸಿ ಬ್ರಹ್ಮಾಂಡ ಕೋಟಿಯಲ್ಲಿ
ತುರುಗಿಷ್ಟ ಬ್ರಹ್ಮರುದ್ವಾದಿ ಜೀವರುಗಳು
ಹರಿ ನಿನ್ನ ಮಹಿಮೆಯ ಹೇಮೇಯ ಬಲ್ಲರೆ?’

ಎಂದು ಆತ್ಮಯಯಪಟ್ಟಿ

‘ಉತ್ತಮವ ಶುಪ್ತಿಕ್ಕೆ ಕೈಯಿರುವುದೇ ನಾನು
ಚಕ್ರಧರ ಪರಮಾತ್ಮನೊಬ್ಬ ಸಲ್ಲಿದಿಲ್ಲವೆಂದು !’

ಎಂದು ತಪಥ ಮಾಡಿ ಹೇಳಿದರು. ಅವರನ್ನುಸರಿಸಿ ಪುರಂದರದಾಸರೂ
ಈ ಏರ ಪ್ರತಿಷ್ಠೆಯನ್ನು ಮಾಡಿದರು

‘ವಿಧಾತ್ಮದೇವತಗೆಳಿಲ್ಲ ವಿಷ್ಣು ಎನ್ಹಿಂದೆ
ಇದಕೆ ನಾ ಘಣಿಫಳ ಕೈಯಾಗೆ ಹಿಡಿವೆ !’

ಮಾಧ್ವಸಿದ್ಧಾಂತದಲ್ಲಿ ತಾರತಮ್ಯ, ಪಂಚಭೇದಗಳನ್ನು ಒತ್ತಿಹೇಳಿ
ವುದರ ಉದ್ದೇಶವೇ ಹರಿಸವೋ ತಮತ್ವವನ್ನು ಸಾಧಿಸುವುದು. ತತ್ತ್ವ
ಗಳಲ್ಲಿ ಈತ, ಜೀವ, ಜಡ ಎಂದು ಮೂರು ಪ್ರತಿಯೋಗಿಗಳು; ಮತ್ತೆ ಈ
ಮೂರು ಎರಡು ವಿಭಾಗಗಳು, ಈತ ಮತ್ತೆ ಜೀವ-ಜಡ. ಈತನೆಂಬುದು
(ಅದೇ ಹರಿ) ಸ್ವತಂತ್ರತತ್ವ; ಜೀವ-ಜಡ ಅಸ್ವತಂತ್ರತತ್ವ. ಇವೆರಡನ್ನು ಮಾರಿ ತತ್ತ್ವವಿಲ್ಲ ಜೀವರಲ್ಲಿ ತಾರತಮ್ಯ. ಅಧಮಕ್ಕೆ
ಯನ್ನು ಹಿಡಿದರೆ ಸ್ವಾವರ-ಜಂಗವು ಪ್ರಾಣಗಳಿಂದ ಹೊದಲು ಮಾಡಿ
ಮೇಲೆ ಮೇಲೆ ಉತ್ತಮವಾದ ಕಿಂಗ್ಸ್, ಬ್ರಹ್ಮ-ವಾಯುಗಳ ವರಿಗೆ.
ವಾಯುವು ಜೀವೋತ್ತಮ; ಬ್ರಹ್ಮನು ಅವನಿಂತ ಉತ್ತಮವಾದ ಪದವಿ
ಯನ್ನು ಹೊಂದಿದ್ದು ಸೃಷ್ಟಿಕರ್ತ. ಈ ಜೀವಕೋಟಿಗಿಂತ ಬೇರೆಯಾದುದು
ಜಡ ಜಗತ್ತು. ಜೀವಕೋಟಿಯಲ್ಲಿಲ್ಲ ಅಂತರ್ಯಾಮಿಯಾಗಿ ನಿಯಾಮಕ
ನಾದ ಜಡಜಗತ್ತಿಗೆ ವಿಧಾತನಾಗಿ ಇರುವವನು ಈತ. ಹಾಗಾಗಿ ಜೀವ,
ಜಡ ಎರಡರಿಂದಲೂ ಬೇರೆಯಾದವನು; ಎರಡಕ್ಕೂಂತಲೂ ಉತ್ತಮ
ನಾದವನು. ಜೀವಕೋಟಿಯಲ್ಲಾಗಲಿ ಜಡಜಗತ್ತಿನಲ್ಲಾಗಲಿ ‘ನ ತತ್ತ
ಸಮಃ, ನಾಭ್ಯಧಿಕಃ’. ಜೀವಜೀವರಲ್ಲಿ ತರತಮಭಾವ; ತೃಣ, ತರು,
ಪಶು, ಮೃಗ, ಮನುಷ್ಯ, ಮನೋಽಷ್ಯೋತ್ತಮ, ಚಕ್ರವರ್ತಿ. ಮನಿ,
ಗಂಧರ್ವ, ದೇವತೆ, ತತ್ತ್ವಿತ್ಯಾತ್ ಇವರೆಲ್ಲ ಭಿನ್ನರಾದವರು. ಜಡಕೂ
ಜೀವಕೂ ಭೇದವಿರುವುದು ಸಹಜವೇ, ಜಡಜಗತ್ತಿನಲ್ಲೂ ಸ್ವರ್ಗತವಾದ
ಭೇದವಿರುವುದು ಸಹಜವೇ. ಜಡಕ್ಕೆ ಸ್ವತಂತ್ರವಾದ ಪ್ರವೃತ್ತಿಯಿಲ್ಲ; ಜೀವ
ಅದನ್ನು ಪ್ರೇರಿಸಬೇಕು. ಅದರೆ ಜೀವನಿಗೆ ಸ್ವತಂತ್ರವಾದ ಪ್ರೇರಕ
ಶಕ್ತಿಯಿಲ್ಲ, ಈತನಿಂದಿಂದ ಅದು ಬರಬೇಕು. ಮನುಷ್ಯನಾಗಲಿ ದೇವತೆ
ಯಾಗಲಿ ಅವರು ಕೆಲಸ ಮಾಡುವುದು ಈತನಿಂದ ದತ್ತವಾದ ಸ್ವತಂತ್ರ
ದಿಂದಲೇ. ಈಗೆ ಅವನು ಸವೋತ್ತಮ.

ಪುರಂದರದಾಸರು ಹರಿಯನ್ನು ‘ಬ್ರಹ್ಮಾಂಡದೊಳಗಿನ ಗಂಡ’ನೆಂದು
ಕರೆದಿದ್ದಾರೆ. ಅವನ ಹೆಗ್ಗಿಕೆಯನ್ನು ನಗಾರಿಯ ಮೇಲೆ ಕೈಯನ್ನು
ಹೊಡೆದು, ಡಂಗುರವ ಸಾರಿ, ಅಡಿಗಡಿಗೆ ಹಾಡಿ ಹೊಗಳಿದ್ದಾರೆ. ಅವರ
ಕೃತಿಗಳಲ್ಲಿ ಹೆಚ್ಚಿನವು ಈ ತತ್ತ್ವಪ್ರತಿಪಾದನೆಗೇ ಮಿಸಲಾದುವು.

ಕಾಂಚೋದಿ

ರಘುಂಪೆ

ವಿದಿತೆ ದೃವಗಳೆಲ್ಲ ವಿಷ್ಣುವಿನ ಹಿಂದೆ ಪ್ರ

ಇದಕೆ ನಾ ಘಣೆಫಣವ ಕೈಯಾಗೆ ಪಿಡಿವೆ ಅ

ಸಕೆಲ ತೀರ್ಥಗಳೆಲ್ಲ ಸಾಲಿಗಾರುಮದ ಹಿಂದೆ
ಸಕೆಲ ವೃಕ್ಷಗಳೆಲ್ಲ ಶ್ರೀ ತುಳಸಿ ಹಿಂದೆ
ಸಕೆಲ ದೃವ್ಯಗಳೆಲ್ಲ ವಿದ್ಯಾದೃವ್ಯದ ಹಿಂದೆ
ಪ್ರಕಟ ಗ್ರಂಥಗಳೆಲ್ಲ ಭಾರತದ ಹಿಂದೆ ರ

ಮತಗಳೆಲ್ಲವು ಮಧ್ಯಮತ ಸಂಸಾರದ ಹಿಂದೆ
ಇತರ ವರ್ಣಗಳೆಲ್ಲ ವಿಸ್ತರ ಹಿಂದೆ
ವ್ರತಗಳೆಲ್ಲವು ಹರಿವಾಸರ ವ್ರತದ ಹಿಂದೆ
ಅತಿಶಯದ ದಾನಗಳು ಅನ್ವದಾನದ ಹಿಂದೆ ಉ

ಉತ್ತಮ ಗುಣಗಳೆಲ್ಲ ಜೀದಾಯ್ವಗುಣದ ಹಿಂದೆ
ಮತ್ತೆ ಕರ್ಮಗಳೆಲ್ಲ ಮಜ್ಜನದ ಹಿಂದೆ
ನಿತ್ಯ ನೇಮಗಳು ಗಾಯತ್ರಿ ಜಪದಾ ಹಿಂದೆ
ಚಿತ್ತಜನಯ ಶ್ರೀ ಪುರಂದರೆವಿರಲ ಇ

ವಿದಿತ—ಜನರಿಗೆ ತಿಳಿದಿರುವ.

ನಾ ಘಣೆಫಣವ ಪಿಡಿವೆ—ಇದು ಸತ್ಯವೆಂದು ಸಾರಲು ವಾಡುವ ಶಪಥ ; ಹಾವಿನ ಹೆಡೆಯನ್ನು ಕೈಯಲ್ಲಿ ಹಿಡಿದು ಹೇಳುತ್ತೇನೆ ಎಂದು ಪ್ರಮಾಣ ವಾಡುವುದು.

ತೀರ್ಥಗಳು—ವಿಷ್ಣುವಾದೋದಕ.

ಹರಿದಾಸರ ವ್ರತ—ಪಿಕಾದಶೀ ವ್ರತ.

ಮಜ್ಜನದ ಹಿಂದೆ—ಯಾವ ವಿಧಿವಿಹಿತಕರ್ಮ ವಾಡುವ ಮೊದಲು ಸ್ವಾನಮಾಡ ಬೇಕೆಂದು ನಿಯಮ.

ಆರಭಿ

ಆದಿ

ಅಂದೇ ನಿಹಣ್ಯಸಿದರು ಕಾಣುಳ
ಇಂದಿರಾಪತಿ ಪರದ್ಯವವೆಂದು ಪ

ಅಂದು ಜರುಮುಖಿ ನಾರದರಿಗೆ ತಪ್ಪು
ತೆಂದೆ ಶ್ರೀಹರಿ ಪರದ್ಯವವೆಂತೆಂದು
ಸಂದೇಹವ ಪರಿಹರಿಸಿಹ ದ್ವಿತೀಯ
ಸ್ಮಂಧದೊಳ್ಳಿದನೆಯ ಅಧ್ಯಾತ್ಮದಲಿ ೦

ವೇದೋಪಾಸ್ತಕ ವೇದವಿಧಾಯಕ
ವೇದಾತೀತ ವಿಧಾತನಂತೆ
ವೇದಾಷ್ಟರಗಳು ಹರಿನಾಮಗಳಿಂದು
ವೇದಾಂತ ಶ್ರುತಿ ಸ್ತುತಿ ಶಾಸ್ತ್ರಗಳಿಂದ ೨

ಅಂದು ಕಷಿಲದೇವ ದೇವಹೂತಿಗೆ ತಾನು
ಚೆಂದದ ತತ್ತ್ವವನೆಲ್ಲ ಬೋಧಿಸಿದ
ಅಂದದಲಜುನ ಉದ್ದವರಿಗೆ ಅಂದಾ
ನಂದದಿ ಗೀತಾಶಾಸ್ತ್ರವನೊರೆದನೆಂದು ೩

ಬಿಡು ಪಾಷಂಡಮುತ್ತದ ದುಬುಕ್ದಿಯ
ಬಿಡದೆ ಮಾಡು ಸಜ್ಜನರ ಸಂಗವನು
ದೃಢಭಕುತ್ತಿಯಲಿ ಹರಿಯ ಸೇವಿಸಲು
ಮೃಡತ್ತಿರಿಯ ಪುರಂದರವಿರಲನೊಲಿವನೆಂದು ೪

ಅಂದೇ—ಪುರಾಣಗಳು (ಮುಖ್ಯವಾಗಿ ಭಾಗವತ) ಸಿದ್ಧವಾದ ಕಾಲದಲ್ಲಿ. ಹರಿದಾಸರಿಗೆ ಪುರಾಣಗಳೇ ಪರಮಪುರವಾಣ. ಅವು ಶ್ರುತ್ಯಧರ್ಮದ ಉಪಬ್ರಂಹಕಾಂಗಿ ಸಿದ್ಧವಾದುವೆಂದು ನಂಬಿಕೆ. ಹದಿನೆಂಟು ಪುರಾಣಗಳಲ್ಲಿ

‘ಆರು ಪುರಾಣ ಗೌರಿಯೆ ಗಂಡನವು ಮು
ತಾತ್ತರು ಪುರಾಣ ಚರ್ತುರಮುಖಿನವು
ಆರು ಪುರಾಣ ಹಯವದನನವು’

ಎಂದು ವಾದಿರಾಜರ ಎಣಿಕೆ. ಇಲ್ಲಿ ಉಲ್ಲೇಖಿಸಿರುವ ಭಾಗವತ ಪುರಾಣ ವೈಷ್ಣವ ಪುರಾಣಗಳ ಗುಂಟಿಗೆ ಸೇರಿದ್ದು.


ವೇದೋಪಾಸ್ತಕ—ವೇದಗಳಿಂದ ಉಪಾಸ್ತನಾದ, ಎಂದರೆ ಮಧ್ಯಾಚಾರ್ಯರು ಹರಿಯುವು ‘ಸದಾಗಮೈಕವೇದ್ಯ’ನೆಂದು ಬಿಷ್ಟಿಸಿರುವುದು ಈ ವಾತಿನ ಹಿನ್ನೆಲೆ.
ವೇದಾಕ್ಷರಗಳು ..—ಮಧ್ಯಾಚಾರ್ಯರು ಏನು ಗ್ರಾಹ ಷಟ್ಕ ದ ಲೀ “ಸರ್ಕಲವೇದಾನಾಂ ಮುಖ್ಯತೋ ಭಗವತ್ತತಿಪತ್ತಿ ಹೇತುತ್ವಾತ್” ಎಂದು ಹೇಳಿರುವುದರ ತಾತ್ಪರ್ಯ.

ಕಣಿಲದೇವ—ವಿಷ್ಣುವಿನ ಅವತಾರವಾದ ಮಂಹಾರ ; ಕರ್ದವು-ದೇವಹೂತಿಯರ ಮಗ. ತನ್ನ ತಾಯಿಗೆ ಸಾಂಖ್ಯಶಾಸ್ತ್ರವನ್ನು ಬೋಧಿಸಿದನೆಂದು ಭಾಗವತ ದಲ್ಲಿದೆ.

ಅಜುರನ ಉದ್ಧವರಿಗೆ—ಪಾಂಡವರಲ್ಲಿ ಒಬ್ಬನಾದ ಅಜುರನಿಗೆ ಕೃಷ್ಣನು ಬೋಧಿಸಿದ ಭಗವದ್ವೀತಯೂ, ಕೃಷ್ಣನು ತನ್ನ ಸಿರಿವನೂ ತನ್ನ ಚಿಕ್ಕಪ್ಪೆ ದೇವಭಾಗನ ಪೆಗನೂ ಆದ ಉದ್ಧವನಿಗೆ, ತನ್ನ ಕಡೆಯ ಗಳಿಗೆಯಲ್ಲಿ ಜ್ಞಾನೋಪದೇಶ ಮಾಡಿದ ಉದ್ಧವಗೀತಯೂ ಪ್ರಸಿದ್ಧವಾಗಿವೆ. ಕೃಷ್ಣನು ತೀರಿಕೊಂಡವೇಲೆ ಉದ್ಧವನು ಬದಲಿಕಾಶರಮಣ್ಣ ಹೋದನು.

ಪಾಷಂಡಮತ—ವೇದಪ್ರಾರ್ಥನ್ಯವನ್ನು ಒಷ್ಟುದ ನಾಸ್ತಿಕಮತ.

ಮೃಡಪ್ರಿಯ—ರುದ್ರನ ಮಿತ್ರನಾದ ವಿಷ್ಣು.



ಈ ಪರಿಯ ಸೊಬಗಾವ ದೇವರಲಿ ಕಾಣೆ	೨
ಗೋಟೀಜನಸ್ತಿರಯ ಗೋವಾಲಗ್ಲಿದೆ	೩
ಧೋರೆಯತನದಲ್ಲಿ ನೋಡೆ ಧರಣದೇವಿಗೆ ರವಂಣ ಸಿರಿಯತನದಲಿ ನೋಡೆ ಶ್ರೀ ಕಾಂತನು ಹಿರಿಯತನದಲಿ ನೋಡೆ ಸರಸಿಜೋಧ್ವನಯ್ಯ ಗುರುವುತನದಲಿ ನೋಡೆ ಜಗದಾದಿ ಗುರುವು	೮
ಪಾವನತ್ವದಿ ನೋಡೆ ಅಮರಗಂಗಾಜನಕೆ ದೇವತ್ವದಲಿ ನೋಡೆ ದಿವಿಜರೊಡೆಯು ಲಾವಣ್ಯದಲಿ ನೋಡೆ ಲೋಕಮೋಹಕನಯ್ಯ ಅವ ಧೃಯ್ಯದಿ ನೋಡೆ ಅಸುರಾಂತರ	೧೦
ಗಗನದಲಿ ಸಂಚರಿಪ ಗರುಡದೇವನೆ ತುರಗ ಜಗತೀಧರ ತೇಷ ಪರಿಯಂಕ ತಯನ ನಿಗಮಗೋಚರ ಪುರಂದರವಿರಲಗ್ಲಿದೆ ಮಿಗಿಲಾದ ದೃವಗಳಿಗೇ ಭಾಗ್ಯವುಂಟೆ	೨

ಗುರುವುತನದಲಿ—ಗುರುಪರಂಪರೆಯಲ್ಲಿ ಅದಿ; ಎಲ್ಲ ಗು ರು ಪ ರೆ ಓ ಪ ಲೆ ಗ ಶೊ
ನಾರಾಯಣನಿಂದಲೇ ವೊದಲಾಗುತ್ತವೆ; ಅವನ ಮಂಗ ಬ್ರಹ್ಮನೇ ವೇದಗಳನ್ನು
ಪ್ರಕಟಿಸಿದವನು. ಭಗವದ್ವಿತೀಯಲ್ಲಿ ಕೃಷ್ಣನೇ ಜಗದ್ವಾರು.

ಅಮರಗಂಗಾ—ಸುರನದಿಯಾದ ಗಂಗೆ ; ಶ್ರೀವಿಕ್ರಮಾವಶಾರದಲಿ ಅವನ ಅದಿಗಳಿಂದ
ಹೊರಬಂದ ನದಿ.

ದಿವಿಜರೊಡೆಯ—ದೇವತೆಗಳಿಗ್ಲಿ ಅಂತಯಾರ್ಮಾ ; ನಿಯಾಮಕ, ಪ್ರೇರಕ.

ಅವ—ಯಾವ ಬಗೆಯಾದಾರೂ, ಕಾವ (ಕಾಪಿಡುವ) ಎಂದು ಪಾಠಾಂತರ.

ಜಗತೀಧರ ತೇಷ—ಜಗತ್ತನ್ನು ಹೊತ್ತಿರುವ ಅದಿತೀವನೇ ಮಂಚ (ಪಯಂಕ).

ನಿಗಮಗೋಚರ—ವೇದವೇದ್ಯ.

ಕಾಂಚೋದಿ

ಅಣ್ಣ

ನೆಕಲ ಗ್ರಹಬಲ ನಿಃನೇ ಸರಸಿಜಾಕ್ಷ್ಯ	ಬ್ರ
ನಿವಿಳೆ ರಕ್ಷಕ ನಿಃನೇ ವಿಶ್ವವಾತ್ಪರೆನೆ	ಅ
ರವಿ ಚೆಂದ್ರ ಬುಧ ನಿಃನೇ ರಾಹು ಕೀರ್ತುಪು ನಿಃನೇ ಕವಿ ಗುರು ಶನಿಯು ಮಂಗಳನು ನಿಃನೇ ದಿವರಾತ್ರಿಯು ನಿಃನೇ ನವ ವಿಧಾನಪು ನಿಃನೇ ಭವರೋಗಹರ ನಿಃನೇ ಭೇಷಜನು ನಿಃನೇ	೧
ಪಕ್ಷಿಮಾಸಪು ನಿಃನೇ ಪರ್ವತಾಲಪು ನಿಃನೇ ನಕ್ಷತ್ರ ಯೋಗ ತಿಧಿಕರಣ ನಿಃನೇ ಅಕ್ಷಯವೆಂದು ದ್ಯುಪದಿಯ ಮಾನವ ಕಾಯ್ದು ಪಕ್ಷಿವಾಹನ ದೀನರಕ್ಷಕನು ನಿಃನೇ	೨
ಶುತು ಪತ್ನಿರಪು ನಿಃನೇ ಪೃಥಿವಿಗಾದಿಯು ನಿಃನೇ ಕೃತು ಹೋಮ ಯಂಜ್ಞ ಸದ್ಗುತ್ಯಿಯು ನಿಃನೇ ಚಿತ್ವಾಗಿ ಎನ್ನೊಳ್ಳದೆಯ ಪುರಂದರವಿರ್ಣಲನೆ ಶುರುತಿಗೆ ಸಿಲುಕದ ಅಪ್ರತಿಮು ಮಹಿಮು ನಿಃನೇ	೩

ಕವಿ—ಶುಕ್ರ.

ದಿವರಾತ್ರಿ—ಹಗೆಲು ಇರುಳು.

ನವ ವಿಧಾನ—ವಿಧಾನವೆಂದರೆ ವೇದಾದಿಶಾಸ್ತ್ರಗಳು; ಆರು ವೇದಾಂಗಗಳು (ಶಿಕ್ಷಾ, ವಾಕ್ಯರಣ, ಭಂದಸ್ಸು, ನಿರುಕ್ತ, ಜ್ಞಾತಿಪ, ಕಲ್ಪ), ವಿಧಾನಾಂಸಾ, ನ್ಯಾಯ, ವಾಕ್ಯರಣ.

ಭೇಷಜ—ಡಿಪಂಧ.

ಪಕ್ಷಿಮಾಸ—ದೇವರೂಪಕ್ಷ್ಯ, ಖತ್ಯರೂಪಕ್ಷ್ಯ, ಪ್ರತಸ್ತವಾದ ಪಕ್ಷ (ಚೆಂದ್ರನ ಹದಿನ್ಯೇದು ಕಲೆಗಳು) ಎಂಬ ಕಾಲ.

ಪರಮಾತ್ಮ—ಚತುರ್ದೇಶಿ, ಅಪ್ಯಮಿ, ಅವಾಹಾಸ್ಯ, ಹುಣಿ ಮೆ, ಸೂರ್ಯ
ಸಂಕ್ರಾಂತಿ (ಸಂಕ್ರಾಂತಿ) ಇವು ಪರಮಾತ್ಮಾಗಳೆಂದು ಬ್ರಹ್ಮಪುರಾಣದ ಎಣಿಕೆ.
ನಕ್ಷತ್ರ, ಯೋಗ, ತಿಧಿ, ಕರ್ಣ—ಕೂಡಾ ನಾಲ್ಕು ಕೆ ವಾರವನ್ನು ಸೇರಿಸಿ ಪಂಚಾಂಗವೆಂದು
ಕರೆಯುತ್ತಾರೆ.

ವತ್ಸರ—ಪರಮ.


ಕೃತು—ಯೂಪಸಹಿತವಾಗಿ ಸೋಮವಾರಾಜ್ಯವಾದ ಯಜ್ಞ.

ಹೋಮ—ಪಂಚವಾಹಾಯಜ್ಞಗಳಲ್ಲಿ ಒಂದು, ದೇವಯಜ್ಞಃ : ಏಧಿಪೂರ್ವಕವಾಗಿ
ಅಗ್ನಿಯಲ್ಲಿ ಎಡೆಯನ್ನು ಹಾಕುವುದು.

ಯಜ್ಞ—ಯಾಗಾದಿಗಳು ; ಅಧ್ಯಾಪನವು ಬ್ರಹ್ಮಯಜ್ಞವೆಂದೂ, ತರ್ವಣವು ಶಿತ್ಯ
ಯಜ್ಞವೆಂದೂ, ಹೋಮವು ದೇವಯಜ್ಞವೆಂದೂ, ಬಲಿ ಭೂತಯಜ್ಞವೆಂದೂ,
ಅತಿಧಿಪೂರ್ವಜೀಯ ವಾಸನ್ಯಯಜ್ಞವೆಂದೂ ಪಂಚಯಜ್ಞಗಳು (ಗಾರುಡಪುರಾಣ
೧೦೫).

ಸದ್ಗತಿ—ಸ್ವರ್ಗ, ಮೋಕ್ಷ.

ಜಿತವಾಗಿ—‘ಜಿತ’ ಎನ್ನ ಪ್ರದು ‘ಸ್ವಿತ್’ ಎಂಬ ಸಂಸ್ಕೃತ ಮಾತಿನ ತದ್ವಿವ ; ಸ್ವಿರವಾಗಿ,
ಎಡೆಬಿಡದೆ.



ದೇವ ಬಂದ ನವ್ಯು ಸ್ವಾಮಿ ಬಂದನೋ	
ದೇವರ ದೇವ ಶಿಶಿಂಹಣ ಬಂದನೋ	೧
ಉರಗಳಿಯನ ಬಂದ ಗರುಡಗಮನ ಬಂದ ಸರಗೊಲಿದವ ಬಂದ ನಾರಾಯಣ ಬಂದ	೨
ಮಂದರೋಧ್ದರ ಬಂದ ಮಾಮನೋಹರ ಬಂದ ಬೃಂದಾವನಪತಿ ಗೋವಿಂದ ಬಂದನೋ	೩
ಸಕ್ರಹರನು ಬಂದ ಚಕ್ರಧರನು ಬಂದ ಅಕ್ಷರಗೊಲಿದ ತ್ರಿವಿಕ್ರಮ ಬಂದನೋ	೪
ಪಣ್ಣಿವಾಹನ ಬಂದ ಲಕ್ಷ್ಮಿತಾಗ್ರಜ ಬಂದ ಅಕ್ಷಯ ಘಲದ ಶ್ರೀ ಲಕ್ಷ್ಮೀರಮಣ ಬಂದ	೫
ನಿಗಮಗೋಚರ ಬಂದ ನಿತ್ಯತೃಪ್ತಿನು ಬಂದ ಸಗೆಮುಖಿ ಪುರಂದರವಿರಲ ಬಂದನೋ	೬

ಸರಗೊಲಿದವ—ಅಜುಂನನಿಗೆ ಒಲಿದವನು

ಮಾಮನೋಹರ—ಲಕ್ಷ್ಮಿ (ಮಾ) ಮನಸ್ಸನ್ನ ಅಪಹರಿಸಿದವನು (ಎಂದರೆ ಲಕ್ಷ್ಮಿಗೇ ಶಿಯನಾದವನು)

ಸಕ್ರಹರ—ಮೋಷಳಿಯನ್ನು ಕೊಂಡವನು (ಗಜೀಂದ್ರಮೋಕ್ಷ).

ಅಕ್ಷರ—ಯಾದವ ಶಷ್ಟಿಪುನ ಮಗ ; ಕಂಸನ ಮಂತ್ರಿ ; ಕಂಸನ ಆಣತಿಯಂತೆ ಮಧುರೆಗೆ ಕೃಷ್ಣನನ್ನು ಕರೆತರುವಾಗ ದಾರಿಯಲ್ಲಿ ಯಮುನಾ ನದಿಯಲ್ಲಿ ಸ್ಥಾನ ಮಾಡುವಾಗ ಕೃಷ್ಣನ ದಿವ್ಯರೂಪವನ್ನು ಕಂಡವನು.

ಅಕ್ಷಯ ಘಲದ—ದ್ರಾಪದಿಗೆ ಅಕ್ಷಯವನ್ನು ದಾನಮಾಡಿದವನು (ದೂರಾಸಾತಿಧ್ಯದ ಪ್ರಕರಣದಲ್ಲಿ ಅಕ್ಷಯವಾಗೆ, ದುಃಶಾಸನನಿಂದ ಒದಗಿದ ವಾಸಭಂಗದ ಪ್ರಕರಣದಲ್ಲಿ ಅಕ್ಷಯವಸ್ತು).

ನಿಗಮಗೋಚರ—ವೇದಗಳಿಂದ ಮಾತ್ರ ತಿಳಿಯಲ್ಪಡತಕ್ಕವನು.

ಪೂರ್ವ

ರಘುಂಪೆ

ನೀನೇ ಗತಿ ನೀನೇ ಮತಿ ನೀನೇ ಸ್ವಾಮಿ ಪು

ನೀನೆಲ್ಲದನ್ತತ್ವ ದೃವಗಳ ನಾನರಿಯೆ ಅ

ನಿನ್ನ ಪಾದಾರವಿಂದದ ಸೇವೆಯು ಮಾಡಿ
ನಿನ್ನ ಧ್ಯಾನದಲೀರುವ ಹಾಗೆ ಮಾಡು
ನಿನ್ನ ದಾಸರ ಸಂಗದಿಂದ ದೂರಿಡದೆನಗೆ
ಸನ್ನಗ್ರಹಿಸಿಕೊ ಜಗದೀಶ ಅಫ್ಫನಾಶ ರೀ

ಕಮಲನಾಭಿಯಲಿ ಬೊಮ್ಮನ ಪುಟ್ಟಿಸಿದೆ ಹರಿಯೆ
ಕಮಲಸವಿ ಕೋಟಿ ಪ್ರಕಾಶ ಕೂರೆ
ಕಮಲಕರ್ತಾಳದೆ ಅಭಯಾವನಿತ್ಯ ಭಕುತರಿಗೆ
ಕಮಲಾಕ್ಷನೆನಿಸಿದೆಯೋ ಕಮಲಾರಮ್ಮಣಿ ವಿ

ಶಿಶುಪಾಲ ದಂತವಕ್ರರ ಶಿರವ ಟೀದಿಸಿದೆ
ಪಶುಪತಿಯ ಅಭರಣ ವೈರಿವಾಹನನೆ
ಅಸುರ ಕುಲ ಸಂಹರಿಸಿ ಭಕ್ತಜನರನು ಪೂರೆದೆ
ವಸುಧೀಶ ಸಿರಿ ಪ್ರರಂದರವಿರಲರಾಯಾ ಜಿ

ಗತಿ—ಮುಕ್ತಯನ್ನ ಕೊಡುವವನು.

ಮತಿ—ಬುದ್ಧಿಗೆ ಪ್ರೇರಕ.

ಅನ್ಯತ್ವದೃವಗಳ—ಬೇರೆಡೆಯಿರುವ ದೇವತೆಗಳನ್ನ ; ತತ್ತ್ವಾತರೆಲ್ಲ ಹರಿಯಂದಲೇ ವ್ಯಾಪ್ತರು, ಹರಿಗೆ ಅಧಿನರು.

ದೂರಿಡದೆನಗೆ—ದೂರ ಹೋಗದಂತೆ ಮಾಡಿ, ನನಗೆ.


ಅಫ್ಫನಾಶ—ಪಾಪಗಳನ್ನ ತೊಲಗಿಸುವವನು.

ಕರುವಲಸೆವಿ—ಸೂರ್ಯ.

ಕರುವಲ ಕರೆತೆಳದೆ—ತಾವರೆಯೆಂತಿರುವ ಕೈಗಳಿಂದ (ಅಭಯ ಮುದ್ರೆ).

ಶಿಶುಪಾಲ ದಂತಪಕ್ತರ...—ಶಿಶುಪಾಲ ಚೇದಿರಾಜ, ವಸುದೇವನ ತಂಗಿಯ ಮಾಗ ; ದಂತಪಕ್ತ ಕರೂಶದೇಶದ ರಾಜ, ಶಿಶುಪಾಲನ ಏಂತ್ರ ; ಯುಧಿಷ್ಠಿರನು ಕೃಷ್ಣನಿಗೆ ಅಗ್ರಹೂಜೆ ಮಾಡಿದ ಸಂದರ್ಭದಲ್ಲಿ ಇವರಿಬ್ಬರೂ ಕೃಷ್ಣನನ್ನು ಎದುರಿಸಿ ಅವನಿಂದ ಕೊಲ್ಲಲ್ಪಟ್ಟರು.

ಪಶುಪತಿಯ ಅಭರಣ ಪೈರಿಪಾಹನ—ಶಿವನ ಅಭರಣ ಹಾವು ; ಹಾವಿನ ಹಗೆ ಗರುಡ ; ಗರುಡನನ್ನೇರಿ ದೋಗುವಪನು.



ಪಂತುವರಾಳಿ

ಅಟ್ಟಿ

ಅರಿಯರು ಮನುಜರಿಯರು

ಎ

ಅರಿಯರು ಮನುಜರು ಅರಿತೂ ಅರಿಯರು
ಧರೆ ಈರೇಳಕ್ಕು ಹರಿಯಲ್ಲದಿಲ್ಲವೆಂದು

ಆ

ನಾರದಮುನಿ ಬಲ್ಲ ವಾರಿಜೋದ್ಭವ ಬಲ್ಲ
ಪಾರಾಶರ ಬಲ್ಲ ಮನು ಬಲ್ಲನು
ಧೀರ ಭೀಷ್ಣನು ಬಲ್ಲ ಪಾರ್ವತಿ ಬಲ್ಲಳು
ಕಾರುಣೀಕನು ಶ್ರೀ ಹರಿಯಲ್ಲದಿಲ್ಲವೆಂದು

ಒ

ಶಿವ ಬಲ್ಲ ಧೂಪ ಬಲ್ಲ ದೌಪದಿ ಬಲ್ಲಳು
ಅವನಿಪಾಲಕ ಜನಕನೃಪ ಬಲ್ಲನು
ಯುವತಿಗೆ ಶಾಪವಿತ್ತ ಗೌತಮಮುನಿ ಬಲ್ಲ
ಭವರೋಗ ವೈದ್ಯ ಶ್ರೀ ಹರಿಯಲ್ಲದಿಲ್ಲವೆಂದು

ಉ

ದಿಟ್ಟ ಪ್ರಹ್ಲಾದ ಬಲ್ಲ ಕೆಟ್ಟ ಅಜಮೀಳ ಬಲ್ಲ
ಸಿಟ್ಟಿನಿಂದಲಿ ಒದ್ದ ಭೃಗು ಬಲ್ಲನು
ಕೊಟ್ಟ ಬಲ್ಲ ಮೋರೆಯಿಟ್ಟ ಗಜೀಂದ್ರ ಬಲ್ಲ
ಸೃಷ್ಟಿತ ಪ್ರರಂದರವಿರಲನೆ ದೈವವೆಂದು

ಇ

ಧರೆ ಈರೇಳಕ್ಕು—ಹದಿನಾಲ್ಕು ಲೋಕಗಳಿಗೆ.

ನಾರದ—ಬ್ರಹ್ಮನ ಮಾನಸವುತ್ತೆ.

ವಾರಿಜೋದ್ಭವ—ಬ್ರಹ್ಮ.

ಪಾರಾಶರ—ಪರಾಶರನ ಮಗ ವಾತ್ಸ.

ಮನು—ಸಾಂಪ್ರದಾಯಂಭುವ ಮನು.

ಕಾರುಣೀಕ—ಕರುಣಾಳು.

ಯುವತಿಗೆ—ಅಹಲ್ಯೆಗೆ.

[ಈ ಪದದಲ್ಲಿ ಹರಿಯ ಭಕ್ತರ ಎಣಿಕೆಯಿದೆ. ಇವರೆಲ್ಲ ಪರಮಭಾಗವತರೆಂದು ಪ್ರತಿತಿ. ಹರಿಯ ಮಾಹಾತ್ಮೆಗೆ ಇವರು ಸಾಷ್ಟಿಗಳು.]

ಡಂಗುರವ ಸಾರಿರಯ್ಯ ಡಿಂಗರಿಗೆಲ್ಲರು ಭೋ
ಮಂಡಲಕ್ಕ ಪಾಂಡುರಂಗವಿರ್ತಲ ಪರದ್ಯವವೆಂದು

೨

ಹರಿಯು ಮುಡಿದ ಹೂವ ಹರಿವಾಣಿದೊಳಗಿಟ್ಟಿಕೊಂಡು
ಹರುಪದಿಂದ ಹಾಡಿ ವಾಡಿ ಕುಣೆದು ಚಪ್ಪಾಳಿಕ್ಕುತ್ತೆ

೩

ಒಡಲ ಜಾಗಟೆಯ ವಾಡಿ ನುಡಿವ ನಾಲಿಗೆಯ ತಿಡಿದು
ಥಂಥಂ ಥಣಾ ಥಣಾರೆಂದು ಹೊಡೆದು ಚಪ್ಪಾಳಿಕ್ಕುತ್ತೆ

೪

ಇಂತು ಜಗಕ್ಕೆಲ್ಲ ಲಕ್ಷ್ಮೀಕಾಂತನಲ್ಲಿಲ್ಲವೆಂದು
ಸಂತತ ಶ್ರೀ ಪ್ರರಂಧರವಿರ್ತಲ ಪರದ್ಯವವೆಂದು

೫

ಡಿಂಗರಿಗೆರು—ಸೇವಕರು, ಭಕ್ತರು.

ಹರಿಯು ಮುಡಿದ ಹೂವು—ಪ್ರಸಾದರೂಪವಾದುದು.

ಹರಿವಾಣಿ—ಚೆನ್ನದ ತಟ್ಟಿ.

ಒಡಲ...—ತನ್ನ ಹೃದಯವನ್ನೇ ಜಾಗಟೆಯನ್ನಾಗಿ ಮಾಡಿ, ಹರಿನಾಮವನ್ನು
ನುಡಿಯುವ ನಾಲಗೆಯನ್ನು ಕೋಲನ್ನಾಗಿ ಮಾಡಿಕೊಂಡು ಬಡಿದರೆ, ಭಕ್ತಿಯು
ಹೃದಯದಲ್ಲಿ ಮೂಡುತ್ತುದೆ ಎಂದು ಭಾವ.

ಸಂತತ—ಎಂದೆಂದಿಗೂ.

ಅಂದೇ ನಿಣಿಯೆವಾದುದಕೆ
ಸಿರಿ ಇಂದಿರಾಪತಿ ಪರದೇವತೆಯೆಂದು

ವ

ಅಂದು ಸ್ವಯಂವರದಲಿ ಬ್ರಹ್ಮರುದ್ವಾದಿ
ಇಂದ್ರಾದಿಗಳಿಲ್ಲರ ಜರಿದು
ಇಂದಿರ ನಿತ್ಯನಂದ ನಿದೋಽಪ ಗುಣಪೂಜಾನೆಂದು
ಮಾಲೆಯ ತಾ ಹಾಕಿದಳು

೦

ಸರಸಿಜೋಧ್ವವ ಹರಿಪಾದವ ತೊಳೆಯಲು
ಹರ ಭಕ್ತಿಯಿಂದ ಹರಿಪಾದ ತೀರ್ಥವ
ಹರುಷದಿ ಸುರಮುನಿಗಳಿಲ್ಲರ ಮುಂದೆ
ಧರಿಸಿದನಂದು ಶಿರಸ್ಸಿನಲ್ಲಿ

೨

ವೃಕ್ಷನೆಂಬಾಸುರಗೆ ಹರ ವರವನೆ ಕೊಟ್ಟು
ಚಕ್ಕತನಾಗಿ ಓಡಿ ಬಳಲುತಿರೆ
ರುಕ್ಮಿಣಿ ಪತಿ ವೃಕ್ಷಾಸುರನ ಭಸ್ಯವೆಮಾಡಿ
ಭಕ್ತತ ರುದ್ರನೆಂದು ಪಾಲಿಸಿದ

೩

ಕರಿಯಾದಿಮೂಲಗೆ ವೊರೆಯಿಡಲದ ಕೇಳಿ
ಸುರರು ತಾವಲ್ಲವೆಂದು ಸುಮೃನಿರಲು
ಗರುಡನ ಪೆಗಲೀರಿ ಹರಿ ಬೇಗದಿ ಬಂದು
ಕರಿರಾಜನ ಅಂದು ತಾ ರಕ್ಷಿಸಿದ

೪

ಹರಿಹರ ವಿರಂಜರ ಲೋಕಗಳಿಗೆ ಪ್ರೋಗಿ
ಹರಿಹರ ವಿರಂಜರ ಪೆರಿಗಳನು
ಹರುಷದಿ ಭೃಗುಮುನಿ ತಿಳಿದು ಬೇಗದಿ ಬಂದು
ಸರಸ್ವತಿ ತೀರದ ಖುಷಿಗಳಿಗೊರೆದ

೫

ನಾಮತ್ರಯ ಪ್ರಭಾವದಿಂದಲಿ ಬೇಗ
ಸೋಮಧರನು ವಿಷವನೆ ಧರಿಸಿ
ರಾಮನಾಮವೆಂಬ ಅಮೃತ ಪಾನದಿಂ
ಕಾಮಾರಿ ತಾ ಮೃತ್ಯುಂಜಯನಾದ

೬

‘ಸಂದೇಹಾತ್ಮ್ಯ ವಿನಶ್ಯತಿ’ ಎಂದು ಶುರುತಿ
ವ್ಯಂದಗಳೆಲ್ಲವು ಸಾರುತಿರೆ
ಪುರಂದರವಿರಲ ಸರ್ವೋತ್ತಮನೆಂಬಲ್ಲಿ
ಸಂದೇಹವ ಬಿಟ್ಟು ಸುಖಿಸೆಲೊ ಜೀವ

೨

ಅಂದು—ಸವಾರುದ್ವರುಮಧ್ಯನದ ಸಂದರ್ಭದಲ್ಲಿ.

ಸರಸಿಜೋಽದ್ವವ—ಬ್ರಹ್ಮನು ತ್ರಿವಿಕ್ರಮಾವತಾರದ ಸಂದರ್ಭದಲ್ಲಿ ಕರಿಯ ಪಾದ
ಗಳನ್ನು ತೊಳೆಯಲು ಅದೇ ನೀರು ಗಂಗೆಯಾಗಿ ಹರಿಯತೊಡಗಿತು ;
ಮುಂದೆ ಭೀಗೀರಧನ ತಪಸ್ಸಿಗೆ ಮೆಚ್ಚಿ ಗಂಗೆ ದೇವಲೋಕದಿಂದ ಇಳಿದು
ಬರುವಾಗ ಶಿವನ ತಲೆಯ ಮೇಲೆ ನಿಂತದ್ದು ಇಲ್ಲಿನ ಪ್ರಸಂಗ.

ಪೃಥ್ವೇ—ಭಸ್ಯಾಸುರನೆಂದು ಹೆಸರಾದ ಶಿವಭಕ್ತ.

ಕರಿಯಾದಿಮೂಲಗೆ—ಗಜೀಂದ್ರಾವೋಕ್ಷದ ಕತೆ.

ಹರಿಹರ ವಿರಂಜರ—ಸರಸ್ವತೀ ನದಿಯ ದಂಡೆಯ ಮೇಲೆ ಖಣಿಗಳು ಯಾಜ್ಞ
ವರಾಡುತ್ತಿರುವಾಗ, ಪ್ರಧಾನ ಹವಿಸ್ಯನ್ನು ಯಾವ ದೇವತೆಗೆ ಸಲ್ಲಿಸಬೇಕೆಂದು
ವಿವಾದವುಂಟಾಗಿ ಭೈಗುಮನಿಯು ಬ್ರಹ್ಮ, ವಿಷ್ಣು, ಶಿವರಲ್ಲಿ ಯಾರು ಆಧಿಕ
ರೆಂದು ನಿಣಾಯಿಸಲು ತೊಡಗಿದ ಸಂದರ್ಭ.

ನಾಮತ್ರಯ...—ಸವಾರುದ್ವರುಮಧ್ಯನದ ಸಂದರ್ಭದಲ್ಲಿ ಕಾಲಕೂಟವಿಷವು ಹೊರ
ಬಂದು ದೇವತೆಗಳಿಗೆ ತೊಂದರೆಯಾದಾಗ ಶಿವನು ಅದನ್ನುಂಡು ದೇವತೆಗಳನ್ನು
ಕಾಪಾಡಿದ ಕತೆ.

ಕಾಪಾರಿ—ಶಿವ (ಮನ್ಮಥನಿಗೆ ಶತಮಾನ).

‘ಸಂದೇಹಾತ್ಮ್ಯ ವಿನಶ್ಯತಿ’—ಭಗವದ್ಗೀತೆಯ ‘ಸಂಶಯಾತ್ಮ್ಯ ವಿನಶ್ಯತಿ’ ಎಂಬ
ವಾಕ್ಯದ ಪಾಠಾಂತರ. ಇದೇ ಆರಭಿರಾಗದ ಇನ್ನೊಂದು ಕೃತಿಯಲ್ಲಾ ಬಂದಿದೆ.

ವಾದನಾಮಕ್ರಿಯೆ

ಅಂ

ಹೊಡೀ ನಗಾರಿ ಹೇಳಲೆ ಕೈಯು ಘೃಡಫೌಡ ಹೊಡೀ ನಗಾರಿ ಹೇಳಲೆ ಕೈಯು	ಪ
ವೃಡವಂದ್ಯನ ವಾದ ಬಿಡದೆ ಭಜಿಪರಫು ಬಿಡಿಸಿ ಪೂರೆವ ಜಗದೊಡೆಯನೆ ಪರನೆಂದು	ಅ
ಹೇದಗಮ್ಮ ಸಕಲಾತ್ಮೆ ನಿವಾರಕ ಹೋದವೀವ ಮಧುಸೂದನ ಪರನೆಂದು	ಒ
ನಿಷ್ಟೆಯಿಂದ ಮನಮುಣಿ ಭಜಿಪ ಜನ ರಿಷ್ಟವ ಕೊಡುವ ಶ್ರೀ ಕೃಷ್ಣನೆ ಪರನೆಂದು	ಉ
ವಂದಿಪ ಜನರಫುವ್ಯಂದ ಕಳೆದು ಮುದ ದಿಂದ ಪೂರೆವ ಮುಕುಂದನೆ ಪರನೆಂದು	ಇ
ವಾಸುದೇವ ತನ್ನ ದಾಸಜನರೆ ಹೃದಯ ವಾಸನಾಗಿ ಇಹ ಶ್ರೀಶನೆ ಪರನೆಂದು	ಳಿ
ಇಂದಿರೇಶ ಪರನೆಂದು ಭಜಿಸುವರೆ ಬಂದು ಕಾಯ್ದು ಗೋವಿಂದನೆ ಪರನೆಂದು	ಇಂ
ಗಾನಲೋಲ ತನ್ನ ಧಾತ್ನಿಸುವರನೆಲ್ಲ ಮಾನದಿಂದ ಕಾಯ್ದು ಶ್ರೀನಿಧಿ ಪರನೆಂದು	ಇ
ಕು ಪೃಥ್ವಿಯೋಳು ವಾತ್ಪಕನಾಗಿಹ ಶ್ರೀಪತಿ ಪುರಂದರವಿರಲನೆ ಪರನೆಂದು	ಇ

ಮೃಡವಂದ್ಯ—ರುದ್ರನಿಂದ ಪೂಜಿತನಾದ.

ಮೇದಗಮ್ಯ—‘ಸದಾಗಮ್ಯಕಮೇದ್ಯಂ’ ಎಂಬ ಮಧ್ಯಾಜಿಯರ ಮಾತಿನ ಭಾಯೆ.

ಸಕಲಾತಿನಿವಾರಕ—ಎಲ್ಲ ದುಃಖಗಳನ್ನೂ ತೊಲಗಿಸುವವನು.

ಮೋದವೀವ—ಎಲ್ಲ ಜೀವರಿಗೆ ಅವರವರ ಯೋಗ್ಯತಾನುಸಾರವಾಗಿ ಆನಂದವನ್ನು ನೀಡುವವನು.


ಅಫ್ಫಪ್ರಯ—ಪಾಪಗಳ ಗುಂಪು.

ಹೃದಯವಾಸ—ಬಿಂಬರೂಪಿಯಾಗಿ ; ‘ಹೃದಿ ತಿಪ್ಪಾಮಿ’ ‘ಹೃದ್ದೇಶೇಽಜುಂನ ತಿಪ್ಪತಿ’ ಮೊದಲಾದ ಸ್ತುತಿವಚನಗಳಿವೆ.

ಗಾನಲೋಲ—ನಾರದನಿಗೆ ನಾರಾಯಣನು ಹೇಳಿದ ಮಾತು, ‘ಮದ್ಭಕ್ತಾಯತ್ರ ಗಾಯಂತಿ ತತ್ತ್ರತಿಪ್ಪಾಮಿ’.

ಶ್ರೀನಿಧಿ ಪರನೆಂದು—ಲಕ್ಷ್ಮೀಯನ್ನು ಈನ್ನ ವಕ್ಷಃಸ್ಥಲದಲ್ಲೇ ನೆಲೆಗೊಳಿಸಿರುವ ನಾರಾಯಣನೇ ಸರ್ವೋತ್ತಮನೆಂದು.

ಕಃ ಪೃಥಿವೀಯೋಳು ವಾತ್ಪರ್ಯಕನಾಗಿಹ—‘ಸ ಭೂಮಿಂ ವಿಶ್ವತೋ ವೃತ್ವಾ’ ಎನ್ನುವ ಪ್ರರುಷನೂಕ್ತದ ಮಾತಿನ ಭಾಯೆ.



ದುರಿತಗಳಕೆ ಪಂಚಾನನ ಸರೆ ಹರಿಯೆ ದೇವರ ದೇವ ಗಿರಿಯ ಗೋವಿಂದ	೨
ಹೆತ್ತೆ ಮಹ್ಯಾಳು ಮರುಖಾದರೆ ತಾಯ್ಯುಂದೆ ಎತ್ತೆದೆ ನೆಲಕೆ ಬಿಸುಡುವರೆ ಗೋವಿಂದ	೩
ಅರಸು ಮುಟ್ಟಲು ದಾಸಿ ರಾಭೀಯು ದೇವ ಪರುಪ ಮುಟ್ಟಲು ಲೋಹ ಹೊನ್ನು ಗೋವಿಂದ	೨
ಹೆಸರುಳ್ಳ ನದಿಗಳನೊಳಗೆಂಬ ಜಲಧಿಯು ಬಿಸುಡುವನೆ ಕಾಲು ಹೊಳಿಗಳನ್ನು ಗೋವಿಂದ	೩
ಮುನ್ನ ಪಾಡಿದ ಕರ್ಮ ಬೆನ್ನುಟ್ಟಿ ಬಂದರೆ ನಿನ್ನನ್ನು ಮರೆಹೊಗಲೇಕೆ ಗೋವಿಂದ	೪
ಸ್ತುರಣೆಹಾತ್ರಕಚಾಮಿಳಗೆ ಮಂಕ್ತಿಯನಿತ್ತೆ ವರದ ಪುರಂದರವಿಲೆ ಗೋವಿಂದ	೫

[ಇವನು ತನ್ನ ನಿಯಾಮಕರಾದ ತತ್ತ್ವದಲ್ಲಿ ನಿಯಾಮಕನಾಗಿರುವ ಹರಿಯನ್ನು ಸರ್ವೋತ್ತಮನಂದು ಬಗೆದು, ಅವನಲ್ಲೇ ಮೂರೆ ಹೋಗುವನು. ತತ್ತ್ವದಲ್ಲಿ ಹೆಸರುಳ್ಳ ನದಿಗಳು ; ಮುಕ್ತಿಯೋಗ್ಯರಾದ ಮನುಷ್ಯರೇವರು ಕಾಲು ಹೊಳಿಗಳು, ಸಣ್ಣ ಸಣ್ಣ ಶಿಕ್ಷು ನದಿಗಳು. ಇವೆಲ್ಲ ಹೆಸರುಳ್ಳ ನದಿಗಳನ್ನು ಸೇರಿ, ಕ್ರಮವಾದಿ ಸಮುದ್ರವನ್ನೇ ಸೇರುವಂತೆ ಒಿವರು ತಮ್ಮ ವಾತಾವರಗಳನ್ನೆಲ್ಲ ತತ್ತ್ವಭಿಮಾನಿ ದೇವತೆಗಳ ಮೂಲಕ ಸರ್ವೋತ್ತಮನಾದ ಹರಿಗೇ ಸಲ್ಲಿಸುವರು.]

ದುರಿತಗಳಕೆ ಪಂಚಾನನ— ಪಾಪವೆಂಬ ಆನೆಗೆ ಸಿಂಹದಂತಿರುವವನು.

ದೇವರ ದೇವ— ಎಲ್ಲ ದೇವತೆಗಳಿಗೂ ನಿಯಾಮಕನಾಗಿರುವವನು.

ಪರುಪ— ಕಬ್ಬಿಣಿವನ್ನು ಬಂಗಾರೆವಾಗಿಸುವ ಸ್ವರ್ಥವಣಿ.

ಅನಂದಭ್ಯೇರವಿ

ಜಾಪು

ಹೋಯೋ ಹೋಯೋ ಹೋಯೋ ಡಂಗುರವ
ಅಯ್ಯ ಕೃಷ್ಣ ಯ್ಯನು ಪರನೆಂದು

೨

ಭಯವ ಬಿಡಿಸಿ ಸುರರ ಕಾದವರಾರಯ್ಯ
ಜಯನಾಮಕ ತುದೆ ಪುರಂದರವಿರಲನಲ್ಲದೆ

೩

ಹರಿಗೆ ಹಾಸಿಗೆ ಅಗಬೇಕು ಎಂದೆನುತ್ತಲಿ
ಹರನು ಏಸುಕಾಲ ತಪೆ ಗೆಯ್ಯ
ಸಿರಿ ಮೊದಲಾದವರು ನುತ್ತಿಸುವ ಆ ವಸ್ತು
ಪರವಸ್ತು ಎನ ತಂದೆ ಪುರಂದರವಿತಲನ

೦

ತಾಮಸ ಪುರಾಣ ತಾಮಸ ಜೀವರಿಗೆ
ನೇಮಿಸಿ ಇಹನಾ ಕೃಷ್ಣ ಯ್ಯ
ಕ್ಷೇಮ ಬಯಸಲು ನೀನೊದರಯ್ಯ ಪರನೆಂದು
ಕಾಮಿತಾಧ್ಯವನೀವ ತಂದೆ ಪುರಂದರವಿತಲನ

೨

ಎಪ್ಪು ಅರಸಲು ಸಮರು ಆತಗೆ ಇಲ್ಲವೋ
ಅಪ್ಪು ಕರುಂತೆಯ ಕಾಣಿಸೋ
ಇಪ್ಪರ ಮನೆಯಲ್ಲಿ ಕುಣಿಕುಣಿದಾಡುವ
ಅಪ್ಪಲಪ್ಪಿ ಯರೋಡನೆ ತಂದೆ ಪುರಂದರವಿರಲ

೩

ಭಯವ ಬಿಡಿಸಿ—ಸೆಜ್ಜ ನರಿಗೆ ದುರುಳರಿಂದ ಒದಗುವ ಆತಂಕವನ್ನು ಕೊನೆಗಾಣಿಸಿ.
ಜಯನಾಮಕ—ವಿಪ್ಪನಿನ ಹೆಸರುಗಳೆಲ್ಲಿಂದು ‘ಜಯ’.
ಹರಿಗೆ ಹಾಸಿಗೆ—ತೇಷನು ರುದ್ರಾಂಶನೆಂಬ ಕಲ್ಪನೆ. ದೇವತಾತಾರತಮ್ಯದಲ್ಲಿ ಗರುಡ,
ತೇಷ, ರುದ್ರರು ಒಂದೇ ಕ್ಷೇತ್ರವರು (ನೋಡಿ ತಾರತಮ್ಯ ಸೌತ್ರದ
ಪ್ರಸ್ತಾವನೆ).

ತಾಮಸ ಪುರಾಣ—ಹದಿನೇಂಟು ಪುರಾಣಗಳಲ್ಲಿ ನಾತ್ಮಿಫ್ರಕವಾದುವು ಆರು (ವಿಷ್ಣು ಪೇರ), ರಾಜಸವಾದುವು ಆರು (ಇತರ ದೇವತಾವರ), ತಾಮಸವಾದುವು ಆರು. ಕಡೆಯ ಗುಂಪಿಗೆ ಸೇರಿದ ಪುರಾಣಗಳು ದುಷ್ಪರಾದವರನ್ನು ಪ್ರಲೋಭಿಸಿ ಅವರನ್ನು ಅಧೀಕ್ಷಾತೋಕಕ್ಷತಳ್ಳುಪುವು ಜನರಲ್ಲಿ ನಾತ್ಮಿಫ್ರಕರು (ಉತ್ತಮರು), ರಾಜಸರು (ಮಂಧ್ಯಮವರಗ್ರ), ತಾಮಸರು (ಅಧಮರು) ಎಂದು ಮಾರು ವರಗ್ರಗಳಿಂದ್ದು ಮಾರು ಬಗೆಯ ಪುರಾಣಗಳು ಅವರಿಗೆ ವಿಹಿತವಾಗಿವೆ.

ಕ್ಷೇಮ ಬರುವಲು—ಜನರಿಗೆ ಕ್ಷೇಮವಂದರೆ ಅಭ್ಯಂದಯ ನಿರ್ವೈಯಸಗಳು.

ಅಷ್ಟಲಪ್ತಿಯರು—ಲಪ್ತಿಯ ಎಂಟು ರೂಪಗಳು: ಆದಿಲಪ್ತಿ, ವೀರಲಪ್ತಿ, ಧಾನ್ಯಲಪ್ತಿ, ಧನಲಪ್ತಿ, ವಿಜಯಲಪ್ತಿ, ಗಜಲಪ್ತಿ, ಏಶ್ಯಯುರಲಪ್ತಿ, ಮತ್ತು ಸಂತಾನಲಪ್ತಿ.



ಅಲ್ಲಿ ನೋಡಲು ರಾಮು ಇಲ್ಲಿ ನೋಡಲು ರಾಮು
ಎಲ್ಲೆಲ್ಲಿ ನೋಡಿದರಲ್ಲಿ ರಾಮುರೂಪ

ಪ

ರಾವಣನ ಮೂಲಬಲವ ಕಂಡು ಕಟಿಸೇನೆ
ಆಹಾಗಲೆ ಬೆದರಿ ಓಡಿದವು
ತೇ ವೇಳೆ ನರನಾಗಿ ಇರಬಾರದೆಂದೇಷಿ
ದೇವ ರಾಮುಹಂದ್ರ ಒಹುರೂಪ ತಾಸಾದ

೦

ಅವನಿಗೆ ಇವ ರಾಮು ಇವನಿಗೆ ಅವ ರಾಮು
ಒಂದಿಯೋಳಿಗೆ ಬೀರೆ ರೂಪವುಂಟೆ
ಅವನಿಯೋಳಿರುತ್ತಿಪ್ಪೆ ದುರುಳೆ ಜನರೆಲ್ಲ
ಅವರವರೆ ಹೊಡೆದಾಡಿ ಹತೆರಾಗಿ ಹೋದರು

೨

ಹನುಮಾದಿ ಸಾಧು ಒನರು ಅಷ್ಟಿಕೊಂಡು
ಕುಣಿಕುಣಿದಾಡಿದರು ಅತಿ ಹರಂಪದಲಿ
ಕ್ಷುಣಿದಲ್ಲಿ ಪುರಂದರವಿರಲರಾಯಃನು
ಕೊನೆಗೊಡೆಯನು ತಾನೊಬ್ಬಿನಾಗಿ ನಿಂತ

೩.

[ವಾಲ್ಯೇಕಿ ರಾಮಾಯಣದಲ್ಲಿ ರಾವಣನು ಸೀತಾಪಹರಣಕ್ಕಾಗಿ ಮಾರೀಚನ ಸಹಾಯಪನ್ನು ಬೇಡಿದಾಗ ಮಾರೀಚನು ಹಿಂದೆ ರಾಮನಿಂದ ತನಗೊಡಿಗಿದ ಬವಣೆಯನ್ನು ವರ್ಣಿಸುತ್ತೇ ರಾಮನು ಬಿಟ್ಟಿ ಭಾಣದಿಂದ ತಾನು ತಲ್ಲಿಣಿ ಎಲ್ಲೆಲ್ಲಿಯೂ ರಾಮನನ್ನೇ ಕಂಡು ಭಯಪಟ್ಟಿನೆಂದು ಹೇಳುವ ಪ್ರಸಂಗ (ಅರಣ್ಯಕಾಂಡ, ಶಿಲಿನೆಯ ಸಂಗ್ರಹಣೆ)

ಪ್ರಕ್ಕೇ ಪ್ರಕ್ಕೇ ಚ ಪಶ್ಚಾಯಿ ಚಿರಕ್ಕುವ್ವಾಜಿನಾಂಬರಂ।
ಗೃಹೀತಧನುಪಂ ರಾಮಂ ಪಾಶದಸ್ತುಮಿವಾಂತಕೆಂ।
ಅಪಿ ರಾಮಾಖಹಸ್ತಾಣಿ ಭೀತಿ ಪಶ್ಚಾಯಿ ರಾವಣಃ॥
ರಾಮಾಭೂತಮಿದಂ ಸರ್ವಾಮರಣಾಂ ಪ್ರತಿಭಾತಿ ಹೇಃ
ರಾಮಾಮೇವ ಹಿ ಪಶ್ಚಾಯಿ ರಹಿತೇ ರಾಕ್ಷಸಾಧಿಪಾ॥

ಇದೇ ಪ್ರಸಂಗ ಯಾದ್ವಾಂಡವಲ್ಲಿಯೂ ಬರುತ್ತದೆ. ಇದನ್ನು ಕುರಿತು ಈ ಪದ ರಚಿತವಾಗಿದೆ. ಆದರೆ ವಾಲ್ಯೇಕಿ ರಾಮಾಯಣದಲ್ಲಿ ಇದು ಪ್ರಕ್ಕಿ ಪ್ರತಿ ಭಾಗ. ರಾಮಾವಾರದಲ್ಲಿ ಹರಿಯ ಮಾಹಿಮೆಯನ್ನು ಹೇಳುವುದು ಈ ಪದದ ಉದ್ದೇಶ. ಸರ್ವಾಖಾಪಕನಾಗಿ ದುಷ್ಪ ನಿಗ್ರಹ, ತಿಷ್ಪಪರಿಪಾಲನೆಗಳನ್ನು ನಡೆಸುವವನು ಹರಿಯೇ.]

ನಟ್ಟ

ಚಾಪು

ಜಯ ಜಾನಕೀ ಕಾಂತ ಜಯ ಸಾಧುಜನ ವಿನುತೆ ಪ್ರ

ಜಯತು ಮಹಿಮಾನಂತ ಜಯ ಭಾಗ್ಯವಂತ ಜಯ ಜಯ ಅ

ದಶರಥನ ವಾಗ ಏರ ದಶಕರ ಸಂಹಾರ
ಪಶುಪತಿಶ್ವರ ವಿಶ್ವ ಪಾವನ ಚರಿತ್ರ
ಕುಸುಮಬಾಣ ಸ್ವರೂಪ ಕುಶಲಕೀರ್ತಿ ಕಲಾಪ
ಅಸಮ ನಾಹನ ಶಿಕ್ಷ ಅಂಬುಜದಳಾಕ್ಷಿ ಇ

ಸಾಮುಗಾನವಿಲೋಲ ನಾಧುಜನ ಪರಿಪಾಲ
ಕಾಮಿತಾಧರವೃದಾತ ಕೀರ್ತಿ ಸಂಜಾತ
ಸೋಮಸೂರ್ಯಪ್ರಕಾಶ ಸಕಲ ಲೋಕಾಧಿತ
ಶ್ರೀ ಮಹಾ ರಘುವೀರ ಸಿಂಧುಗಂಭೀರ ಇ

ಸಕಲ ಶಾಸ್ತ್ರ ವಿಚಾರ ಶರಣಜನ ಮಂದಾರ
ವಿಕಸಿತಾಂಬುಜವದನ ವಿಶ್ವಮಂಯಸದನ
ಸುಕೃತ ಮೋಕ್ಷಾಧಿತ ಸಾಕೀತಪ್ರರವಾಸ
ಭಕುತವಶ್ವಲ ರಾಮ ಪುರಂದರವಿರಲ ಇ.

[ರಾಮಾವತಾರದ ಸ್ವರಸ್ಯವನ್ನ ಹೇಳುವ ಪದ.]

ಪಶುಪತಿಶ್ವರವಿಶ್ವ—ರುದ್ರನಿಗೆ ಸ್ನೇಹಿತ.

ಕುಸುಮಬಾಣಸಮ—ಮನ್ಮಥನಂತ ಚೆಲುವ.

ಸಿಂಧುಗಂಭೀರ—ವಾಲ್ಯೈಕಿಯ ‘ಸವಣದ್ರಾವ ಗಾಂಭೀರ್ಯೇ’ ಎನ್ನವ ನಿರೂ
ಪಕೇಯ ಭಾಯೆ.

ವಿಕಸಿತಾಂಬುಜವದನ—ಅರಳಿದ ತಾಪರೆ ಹೂವಂತಿರುವ ಮೋಗ.

ವಿಶ್ವಮಂಯ ಸದನ—ವಿಶ್ವವೆಲ್ಲ ವಂನೆಯಾಗಿ ಉಳ್ಳವನು (ಸರ್ವವ್ಯಾತ್ಮಿ).

ಸುಕೃತ ಮೋಕ್ಷಾಧಿತ—ಪುಣಿಮಾದಿದವರಿಗೆ ಸದ್ಗುತ್ಯಾನನ್ನ ಕಾಣಿಸುವವನು.

ಪಂತುವರಾಳಿ

ಅಟ್ಟ

ಹೊಯ್ದು ಲೋ ಡಂಗುರವ, ಜಗ
ದಯ್ಯನಯ್ಯ ಶ್ರೀಹರಿಯಲ್ಲದಿಲ್ಲವೆಂದು

೪

ಆವ್ಯೇ ಪ್ರಯಾಂದ ಲಕುಮಿಯ ಅರಸೆಂದು
ಸೃಷ್ಟಿ ಸ್ಥಿತಿಲಯಾದ್ಯಷ್ಟಕರ್ತನೆಂದು
ಫಂಟಾಗಿದನು ತಿಳಿದು ಹರಿ ಎನ್ನದವರೆಲ್ಲ
ಭ್ರಷ್ಟರಾದರು ಇಹವರಕೆ ಬಾಹ್ಯರೆಂದು

೫

ಹರನೆನ್ನದ ಹರಿಹರಿಯೆಂದ ಬಾಲನ
ಕರುಣಾವಿಲ್ಲದೆ ಈತ ಕಾಡುತಿರೆ
ತರಳನ ಮೂರೆ ಕೇಳಿ ನರಮೃಗರೂಪದಿ
ಹರಿಯ ನಿಂದಕನ ಸಂಹರಿಸಿದ ಮಹಿಮೆಯು

೬

ಕರಿ ಆದಿಮೂಲನೆ ಕಾಯೆಂದು ಮೂರೆಯಿಡೆ
ಸುರನಿಕರವು ನೋಡೆ ಬೆರಗಾಗಿ
ಭರದಿಂದಳಾಕ್ಷಣ ಗರುಡನೇರಿ ಬಂದು
ಕರಿರಾಜನ ಕಾಯ್ದು ಪರದ್ಯೇವ ಹರಿಯೆಂದು

೭

ಸುರಪೆಗೊಲಿದು ಬಲಿಯ ಶಿರ ತುಳಿಯುವಾಗ
ಸುರನದಿ ಸೃಜಿಸಿದ ಹರಿವಾದವ
ಪರಮೇಷ್ಠಿ ತೊಳೆಯಲಾ ಪವಿತ್ರೋದಕವನು
ಹರ ತನ್ನ ಶಿರದಲ್ಲಿ ಧರಿಸಿದ ಮಹಿಮೆಯು

೮

ಗರಳ ಜ್ಞಾಲೆಗೆ ಅಂಚಿ ಸಿರಿರಾಮಾಮನೆಂದು
ಸ್ವರಿಸುತ್ತಿರಲು ಉಮೆಯ ಅರಸನಾಗಿ
ಕೂರಳು ಶೀತಳವಾಗೆ ಗಿರಿಜೆಗೊಲಿದು ಆ
ವರೆ ರಾಮಾಂತ್ರವನೋರೆದಂಥ ಮಹಿಮೆಯು

೯

ಮಾನಸ ಪೂಜೆಗೆ ಮುಕ್ಕಿ ಶಿವ ಬಂದು
ಬಾಣನ ಬಾಗಿಲ ಕಾಯ್ದುರಲು
ದಾನವಾಂತಕ ಸಾಸಿರ ತೋಳ ಕಡಿವಾಗೆ
ಮೌನದಿಂದೊಷ್ಟಿಕೊಟ್ಟಿ ಶಿವನು ಎಂದು

೧೦

ಭಕ್ತಿಗೊಲಿದು ತಿವ ಭಂಸ್ಯಾಸುರರೀ ವರವಿತ್ತ
ಭಕ್ತಿನ ಭಯದಿಯ ಬಡುತ್ತಿರೆ
ಯುಕ್ತಿಯಂದಸುರನ ಸುಟ್ಟಿ ತಿವನ ಕಾಯ್ದು
ಶಕ್ತನು ಶ್ರೀಹರಿ ಅಲ್ಲದಿಲ್ಲವೆಂದು

೨

ಹರ ಬ್ರಹ್ಮರ ವರದಿಂದ ಸುರರನು ದಶತಿರ
ಸರೆಯ ಪಿಡಿದು ಸೇವೆಯ ಕೊಳ್ಳತಿರಲು
ಶರಧಿಯ ದಾಟ ರಾವಣನ ಸಂಹರಿಸಿ
ಸುರಂಗಭಯವಿತ್ತ ಪರದ್ಯವ ಹರಿಯೆಂದು

೩

ಜಗದುದ್ವಾರನು ಜಗವ ಪೈರೆವನಿತೆ
ಜಗ ಬ್ರಹ್ಮಪ್ರಲಯದಿ ಮುಳ್ಳಗಳಾಗಿ
ಮಗುವಾಗಿ ಜಗವನುದ್ವರಿಸಿ ಪವಡಿಸಿ ಮತ್ತೆ
ಜಗದ ಜನಕ ಪ್ರರಂದರವಿರಲನೆಂದು

೪

ಜಗದಯ್ಯನಯ್ಯ—ಜಗತ್ತಿಗೆ ಸೃಷ್ಟಿಕರ್ತನಾದ ಬ್ರಹ್ಮನ ತಂಡ
ಅಷ್ಟಕ್ತಯ್ಯ—ಅನ್ನ, ಅಥ, ವಿಭವ, ತಾರುಣ್ಯ, ಲಾವಣ್ಯ, ಅಹಂಕಾರ,
ಸಾಹಸ, ಪ್ರಭುತ್ವ ಎಂಬ ಎಂಟು ಒಡತನಗಳು
ಅಷ್ಟಕರ್ತ—ಸೃಷ್ಟಿ, ಸ್ತುತಿ, ಸಂಹಾರ, ನಿಯಮನ, ಚಾಳನ, ಅಚಾನ, ಬಂಥ,
ಮುಕ್ತಿ ಇವು ಎಂಟು ಮಹಾಕಾಯಗಳು; ಇವನ್ನೆಲ್ಲ ನಡೆಸುವವನು
ಎಮ್ಮುವೇ.

ಇಹ ಚರ್ಚೆ ಬಾಹ್ಯರೂ—ಬದುಕಿರುವಾಗ ಅಭ್ಯಂದಯ, ಅನಂತರ ನಿಶ್ಚಯನ ಎಂಬ
ವರದೂ ಪ್ರಯೋಜನಗಳನ್ನು ಕಳೆದುಕೊಂಡವರು.

ಹರನ್ನೆನ್ನದ್ದ...—ಪ್ರಹ್ಲಾದನ ಕತೆ.

ಕರಿ ಅದಿಮೂಲನೆ. —ಗಜೀಂದ್ರ, ಮೋಷ್ಯದ ಪ್ರಸಂಗ

ಸುರಪೋಲಿದು.. —ವಾಮನಾವತಾರದ ಸಂದರ್ಭ, ಶ್ರವಿಕ್ರಮನಾಗಿ ಸ್ವಲೋಕ
ವನ್ನು ತನ್ನ ಒಂದು ಕಾಲಿಂದ ಅಳೆಯುವಾಗ, ಅವನ ಬಲಗಾಲ ಉಗುರು
ಬ್ರಹ್ಮಾಂಡಕವಾಟವನ್ನು ಭೇದಿಸಿತೆಂದೂ, ಅದರಿಂದ ಗಂಗೆ ತುಣ್ಣು ನದಿಯಾಗಿ
ಹರಿದಳಿಂದೂ, ಬ್ರಹ್ಮನು ಶ್ರವಿಕ್ರಮನ ಪಾದಗಳನ್ನು ತೊಳೆದನಾಗಿ ಗಂಗೆ
ವರಿತ್ತ ಕೀರ್ಧವಾಯಿತೆಂದೂ ಕತೆ. ತನ್ನ ಪೂರ್ವಜರ ಸದ್ಗುತ್ತಿಗೆಂದು
ಭಗೀರಥನು ಗಂಗಾಗಾಗಿ ತಪಸ್ಸು ಮಾಡಿಹಾಗ ಆಕೆ ರಥಸೆಯಿದ ಭೂಮಿಯ

ವೇಗೆ ಧುಮ್ಮಿಕ್ಕಲು, ಹಿಮಾಲಯ ಪೂರ್ಣತ್ವದಲ್ಲಿ ಶಿವನು ನದಿಯನ್ನು ತನ್ನ ಜಡೆಯಲ್ಲಿ ಅಡಗಿಸಿದನೆಂದೂ ವಿವರ.

ಗರಳ ಜ್ಯಾಲಿಗೆ ಅಂಜಿ...—ಸಮುದ್ರವಾಭಾಗವಾಗ ಕಾಲಕೂಟ ವಿಷ ಹೊರೆ ಬಂದು ದೇವತೆಗಳನ್ನು ಹಿಂಸಿಸಲು ಶಿವನು ಹರಿಯ ಅಣತಿಯಂತೆ ಶ್ರೀರಾಮ ನಾಮವನ್ನು ಸ್ವಾರಿಸಿ ವಿಷವನ್ನುಂಡನೆಂದು ಕತೆ. ಅನಂತರ 'ಶ್ರೀರಾಮ ರಾಮೇತಿ ರಾಮೇ ರಮೇ ಮನೋರಮೇ' ಎಂಬ ಶೈಲ್ಕಾಕ್ಷರಿಂದ ಪಾರ್ವತಿಗೆ ರಾಮ ನಾಮದ ಮಹಿಮೆಯನ್ನು ಹೇಳಿದನಂತೆ.

ಮಾನಸಪ್ರಾಣಿಗೆ. —ಬಾಳಿನಂಬ ರಾಕ್ಷಸ, ಶಿವಭಕ್ತ; ಬಲಿ ಚಕ್ರವರ್ತಿಯ ಮಗ; ಸಾವಿರತೋಳಿಗಳಿಳ್ಳವನು. ಅವನ ಭಕ್ತಿಗೇ ಮೆಚ್ಚಿ ಶಿವನು ಅವನ ದ್ವಾರಪಾಲಕನಾಗಿರಲು ಸಮ್ಮತಿಸಿದ್ದ. ಈ ರಾಕ್ಷಸನ ಮಗಳಾದ ಉಣಿಯನ್ನು ಕೃಷ್ಣನ ಮಗ ಅನಿರುದ್ಧನೆ ಮದುಪೆಯಾದ ಸಂದರ್ಭದಲ್ಲಿ ಕೃಷ್ಣನಿಗೂ ಬಾಣಾಸುರನಿಗೂ ಕಾಳಿಗ ನಡೆದು ಕೃಷ್ಣನು ಬಾಣಾಸುರನನ್ನು ಕೊಂಡನು. ಇದು ಶಿವನಿಗೆ ಸಮ್ಮತವೇ ಆಗಿದ್ದಿತು. ಏಕೆಂದರೆ ಬಾಣಾಸುರನು ಗರ್ವ ದಿಂದ ಪ್ರಪಂಚವನ್ನು ತಲ್ಲಿಗೊಳಿಸುತ್ತಾಡಿದ್ದ.

ಭಕ್ತಿಗೊಲಿದು—ಭಸ್ಮಾಸುರನ ಕತೆ; ಶಿವನಿಂದ ಪರವನ್ನು ಪಡೆದು, ಆ ಪರದ ಬಲ ದಿಂದ ಶಿವನನ್ನೇ ಕಾಡತೊಡಿದಾಗ ವಿಷ್ಪುವು ಮೋಹಿನಿಯ ರೂಪವನ್ನು ತೆಲೆದು ಉಪಾಯದಿಂದ ಭಸ್ಮಾಸುರನು ತನ್ನಿಂದ ತಾನೇ ಸಾಯಂವಂತೆ ಮಾಡಿದನು.

ಹರಬ್ರಹ್ಮರ ಪರದಿಂದ—ರಾಮಾವತಾರದ ಕತೆ.

ಜಗ ಬ್ರಹ್ಮಪ್ರಳಯದ—ಪ್ರಳಯವು ದ್ಯುನಂದಿನ, ಬ್ರಹ್ಮ, ಆತ್ಮಂತಿಕ, ನಿತ್ಯ ಮತ್ತು ನೈಮಿತ್ತಿಕ ಎಂದು ಬಿದು ಬಗೆ. ಬ್ರಹ್ಮಪ್ರಳಯವೆಂದರೆ ಕಲ್ಯಾಂತರದಲ್ಲಿ ಆಗುವುದು. ಆಗ ಬ್ರಹ್ಮಾಂಡದ ವ್ಯಾಪಾರಕ್ಕೆ ನಿಯುಕ್ತರಾದ ತತ್ತ್ವಾಶ್ರೇಷ್ಠ ತಾರತಮ್ಯಕ್ರಮದಿಂದ ಲೀನರಾಗಿ ಕಡೆಗೆ ಬ್ರಹ್ಮನಲ್ಲಿ ಅಡಗುತ್ತಾರೆ. ಬ್ರಹ್ಮನು ಆಗ ವಿರಜಾನದಿಗೆ ಸಾನಕ್ಕೆ ಹೋಗಿ ತನ್ನ ಲಿಂಗಭಂಗವನ್ನು ಪಡೆದುಕೊಂಡು ಮುಕ್ತನಾಗುತ್ತಾನೆ. ಆಗ ಬ್ರಹ್ಮಾಂಡವೆಲ್ಲ ಅವ್ಯಾಕೃತವಾಗಿ ನೀರಿನಿಂದ ತುಂಬಿಕೊಳ್ಳುತ್ತದೆ. ಲಕ್ಷ್ಮಿಯ ಒಂದು ರೂಪವಾದ ದುರ್ಗೆ ಕತ್ತಲೆಯಂತೆ ತೋರಿಕೊಳ್ಳುತ್ತದೆ; ಇನ್ನೊಂದು ರೂಪವಾದ ಶ್ರೀ ನೀರಿನಿಂತೆ ತೋರಿಕೊಳ್ಳುತ್ತದೆ; ಮೂರನಿಯ ರೂಪವಾದ ಭೂ ಅಲದೆಲೆಯಂತೆ ಕಾಣಿಸಿ ಕೊಳ್ಳುತ್ತದೆ. ಬ್ರಹ್ಮಸಹಿತವಾದ ಬ್ರಹ್ಮಾಂಡವನ್ನಲ್ಲಿ ತನ್ನ ಹೊಟ್ಟೆಯಲ್ಲಿ ಅಡಗಿಸಿಕೊಂಡು ನಾರಾಯಣನು ಮಗುವಾಗಿ ಅಲದೆಲೆಯ ಮೇಲೆ ಮಲಗಿರುತ್ತಾನೆ. ಮುಂದಿನ ಸೃಷ್ಟಿಗಾಗಿ ಅವನ ಹೊಕ್ಕಳಿನಿಂದ ಬ್ರಹ್ಮ ಮೈದಳಿಯುತ್ತಾನೆ.

ಗೋವಿಂದಾ, ನಿನ್ನನಂದ ಸರ್ಕಲ ಸಾಧನವೇಂಿ ವೆ

ಅಜಾರೇಣು ತೈಣಕಾಷ್ಟ ವರಿಷ್ಟಾಣ ಗೋವಿಂದ
ನಿಮ್ಮಲಾತ್ಮಕನಾಗಿ ಇರುವುದೆ ಅನಂದ ರೀ

ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ
ಕೂ ಪರಿ ದಹಿಮೆಯು ತಿಳಿಯೋದೆ ಅನಂದ ಉ

ಮಂಗಳಮಹಿಮು ಪುರಂದರೆರ್ಥ ಲ
ಹಿಂಗದೆ ದಾಸರ ಸಲಹೋದೆ ಅನಂದ ಇ

ನಿನ್ನನಂದ ಸರ್ಕಲ ಸಾಧನವೋ—‘ಲೋಕವತ್ತು ಲೀಲಾಕ್ಷೇವಲ್ಯಂ’ ಎನ್ನುವ ಸೂತ್ರ
ವಾಕ್ಯದ ವಿವರಣೆ. ವರಮಾತ್ಮನು ಅಪ್ತಾಕಾಮನಾದುದರಿಂದ ಸೃಷ್ಟಿಗೆ ಕಾರಣ
ವನ್ನು ಲೀಲೆಯಿಂದೇ ಹೇಳುತ್ತಾರೆ. ಲೀಲೆಯಲ್ಲಿ ಅನಂದಾನುಭವವು
ಮುಖ್ಯವಾದುದು. ಈ ಅನಂದದಿಂದಲೇ ಸೃಷ್ಟಿ, ಸ್ಥಿತಿ, ಸಂಹಾರ, ಅಜ್ಞಾನ,
ಜ್ಞಾನ, ಬಂಧ, ಮುಕ್ತಿಗಳಿಂಬ ಅಪ್ತಾಕಾರ್ಯಗಳು ಜರುಗುವುವು. ಇವೇ
‘ಸರ್ಕಲಸಾಧನ’. ಅನಂದ ಅವನ ಸ್ವರೂಪಭೂತವಾದ ಗುಣ.

ಅಜಾರೇಣು...—ಅವನು ಸರ್ವವಾಯಿ; ಅತ್ಯಂತಸೂಕ್ಷ್ಮವಾದ ಜಡಪ್ರಕೃತಿಯ
ವಿವರಗಳಲ್ಲೂ ತುಂಬಿದ್ದಾನೆ. ಆದರೆ ಯಾವ ವಿವರದಿಂದಲೂ ಅವನ ಸ್ವರೂಪ
ಕೆಡುವುವಿಲ್ಲ. ಬ್ರಹ್ಮಾಂಡದ ವಾಯಾಪಾರದಿಂದ ಅವನಲ್ಲಿ ವಿಕಾರವಿರದು
(ನಿಮ್ಮಲಾತ್ಮಕ).

ಕೂ ಪರಿ ಮಹಿಮೆಯು...—ಮಾಹಾತ್ಮಕಜ್ಞಾನದಿಂದ ಜೀವರಿಗೆ ಯೋಗ್ಯತಾನುಸಾರ
ವಾಗಿ ಅನಂದದ ಅನುಭವ.

ಹಿಂಗದೆ—ಚೇಸರಿಸದೆ, ಕುಂದದೆ.

ಮುಖಾರಿ

ರಘುಂಪೆ

ಬಲವು ಬಲವೇ ನಿನ್ನ ಬಲವಲ್ಲದೆ ಏಕ್ಕು
ಬಲಗಳುಂಟೆ ಬಣಗು ಗ್ರಹಗಳಿಂದ

ಪ

ಹರಿ ನಿನ್ನ ಕೃಪೆಯೆನಗೆ ಚಂದ್ರ, ತಾರಾಬಲವು
ಹರಿ ನಿನ್ನ ಕರುಣವೇ ರವಿಯ ಬಲವು
ಹರಿ ನಿನ್ನ ಮೋಹವೇ ಎಸಗೆ ಗುರು ಭೃಗು ಬಲವು
ಹರಿ ನಿನ್ನ ಬಲುಮೊಯೇ ಶನಿಯ ಬಲವು

೦

ಮಂಗಳ ಮಹಿಮು ನಿನ್ನ ಅಂಗ ದರುತನದ ಸುಖಿದ
ಮಂಗಳನ ಬಲವು ಎನ್ನ ಅಂಗಕೆ ಶದಾ
ರಂಗ ನಿನ್ನರು ಚರಣ ಕಂಗಳಲ್ಲಿ ನೋಡುವುದು
ಹಿಂಗದ ಸುಖಿವನೀವ ಸೌಮ್ಯ ಬಲವಯ್ಯ

೨

ಅದಿ ಮೂರುತಿ ನಿನ್ನ ಅರಿವುದೇ ರಾಹು ಬಲ
ಅದಿಮೂಲನೆ ನಿನ್ನ ಗುಣಕಥನವ
ಅದರಿಂದ ಕೊಂಡಾಡುತ್ತಿಹುದೆನಗೆ ಕೇತು ಬಲ
ಅದಿ ಮಹಿಮನೆ ಸಿರಿ ಪುರಂದರವಿರಲ


೩

[ಪ್ರಕೃತಿ ನಿಯಾಮಕರೆಂದು ಪ್ರಸಿದ್ಧರಾದ ನವಗ್ರಹಗಳು ಸ್ವತಂತ್ರ ತತ್ತ್ವಗಳಲ್ಲ.
ಅವರೊಳಗೆ ಹರಿಯೇ ಪ್ರೇರಕನಾಗಿ ನಿಯಾಮಕನಾಗಿ ನಿಂತು ಅವರಿಂದ ತನ್ನ
ಸಂಕಲ್ಯಾಸನುಸಾರ ಕೆಲಸ ಮಾಡಿಸುವನು. ಇದನ್ನು ತಿಳಿಯುವುದೇ ಮಾಹಾತ್ಮ್ಯಜ್ಞನಿನಿ;
ಇದರಿಂದ ಹರಿಯು ಪ್ರಸನ್ನನಾಗುವನು. ‘ಸಕಲಗ್ರಹಬಲ ನೀನೆ’ ಎಂಬ ಇನ್ನೊಂದು
ಕೃತಿಯೂ ಇದೇ ತಾತ್ಪರ್ಯವುಳ್ಳದ್ದು.]

ಬಣಗು—ಅಲ್ಪ, ಕ್ಷುದ್ರ.

ಭೃಗು—ಶುಕ್ರಗ್ರಹ.

ಸೌಮ್ಯ—ಬುಧಗ್ರಹ.



ದಶಾವತಾರ

ಅವತಾರವೆಂದರೆ ಕೆಳಗಿಳಿದು ಬರುವುದು (ಅವ-ತರೀ) ಭಗವಂತನು ಭಕ್ತರ ಉದ್ಧರಕ್ತಾಗಿ ದುಪ್ಪರ ಶಿಕ್ಷಿಗಾಗಿ ಭೂಮಿಯ ಮೇಲೆ ಹಲವಾರು ರೂಪಗಳಲ್ಲಿ ತೋರಿಕೊಳ್ಳುವುದು ಅವತಾರ ಕಲ್ಪನೆಯ ಸ್ಥಾರಸ್ತೇ. ವೇದ ಕಾಲದಿಂದ ಮೂಡಿಕೊಂಡು ಬಂದ ಈ ಕಲ್ಪನೆ ಪೂರಾಣಗಳಲ್ಲಿ ಗರಿಕೆದರಿ ಕಾಣಿಸಿಕೊಂಡಿತು. ಅದರಲ್ಲೂ ಪೈಷ್ಟಿವ ಪೂರಾಣಗಳಲ್ಲಿ ಏಷ್ಟವು ತೋರಿಕ್ಕಿರುತ್ತಿರೆ, ಧರ್ಮಸ್ಥಾಪನೆಗೆ, ಭೂಭಾರತರಣಕ್ಕೆ ಬಗೆಬಗೆಯಾಗಿ ನೆರೆವಾದು ದನ್ನು ಉಲ್ಲೇಖಿಸುವ, ಬಣ್ಣಿಸುವ ವಿವರಗಳಿವೆ. ಹೀಗೆ ತನ್ನ ಪೂರಾಣಂ ದಿಂದಲೇ ಆವಿಷ್ಟರೂಪಗಳಲ್ಲಿಯೇ ತೋರಿಕೊಂಡ ಅವತಾರಗಳು ಅಸಂಖ್ಯೆಯವಾದರೂ ಪ್ರಸಿದ್ಧವಾದುವು ಕೆಲವು. ಭಾಗವತ ಪೂರಾಣದಲ್ಲಿ ಇವು ತ್ವರಿತವಾದ ಅವತಾರಗಳ ಉಲ್ಲೇಖಿವಿದೆ; ಬ್ರಹ್ಮ, ವರಾಹ, ನಾರದ, ನರನಾರಾಯಣರು, ಕಟಿಲ, ದತ್ತತ್ರೇಯ, ಯज್ಞ, ವೃಷಭದೇವ, ಪೃಥು, ಮಹಿಳೆ, ಕೂರುಂಗ, ಧನ್ಯಂತರಿ, ಮೋಹಿನಿ, ನರಸಿಂಹ, ವಾಮನ, ಪರಶುರಾಮ, ವೇದವ್ಯಾಸ, ದಾತರಧಿರಾಮ, ಬಲರಾಮ, ಕೃಷ್ಣ, ಬುದ್ಧ. ಕಲ್ಯಾಂಬಿವು. ಇವುಗಳಲ್ಲಿ ಹತ್ತು (ಭಾಗವತದ ಮೌದಲ ಸ್ಯಂಧದ ಮೂರನೆಯ ಅಧ್ಯಾಯದಲ್ಲಿ ಬರುವ ಪ್ರಸ್ತಾಪ) ಮುಖ್ಯವಾದುವು; ಮತ್ತೊಂದು, ಕೂರುಂಗ, ವರಾಹ, ನರಸಿಂಹ, ವಾಮನ, ಪರಶುರಾಮ (ಜಾಮಾದಗ್ನಿ), ರಾಮ, ಕೃಷ್ಣ, ಬುದ್ಧ, ಕಲ್ಯಾಂಬಿ. ಈ ಒಕ್ಕಣೆಯೇ ಭಾಗವತ ಧರ್ಮದಲ್ಲಿಲ್ಲ ಪ್ರರಕ್ಷಿತವಾಗಿರುವುದು; ಜನರ ಸಂಪನ್ಮೂಲ ಕಢಿಗಳಲ್ಲಿ, ಕಾವ್ಯದಲ್ಲಿ, ಚಿತ್ರದಲ್ಲಿ, ಶಿಲ್ಪದಲ್ಲಿ ಬಳಕೆಯಲ್ಲಿರುವುದು ಈ ಹತ್ತೇ.

ಅದರೆ ಬುದ್ಧನನ್ನು ಬಿಟ್ಟು ಬಲರಾಮನನ್ನು ಸೇರಿಸಿ ‘ರಾಮೋ ರಾಮಃ ರಾಮಾತ್ಸ್ಯ’ ಎಂದು ಮೂರವರು ರಾಮನನ್ನು ಹೇಳುವ ಬಂದು ಒಕ್ಕಣೆಯೂ ಇದೆ. ಮೂರ ವರು ದಾತರಧಿರಾಮ, ಭಾಗವರಾಮ (ಪರಶುರಾಮ), ಬಲರಾಮ (ಕೃಷ್ಣನ ಅಣ್ಣ). ಅದರೆ ಪರಶುರಾಮನು ರಾಮಾವತಾರದಲ್ಲಿಯೂ ಬಲರಾಮನು ಕೃಷ್ಣವತಾರದಲ್ಲಿಯೂ ಸೇರುತ್ತಾರೆ, ರಾಮಾವತಾರ ಕೃಷ್ಣವತಾರಗಳು ಪೂರಾಣವತಾರಗಳಾದುದರಿಂದ ಈ ಎಣಿಕೆ ಅವ್ಯಾಗಿ ಸರಿಯಾಗದು. ಬೌದ್ಧವತಾರವನ್ನು ಒಷ್ಣಿಕೊಂಡ ಪರೂ ಈ ಬುದ್ಧನು ತಾಕ್ಷಿಪುನಿ ಬುದ್ಧನಿಗಿಂತ ಬೇರೆಯೆಂದು ಕಾಣಿಸುತ್ತಾರೆ.

ಹರಿದಾಸ ಸಾಹಿತ್ಯದಲ್ಲಿ ದಶಾವತಾರ ವರ್ಣನೆಗೆ ಹೆಚ್ಚಿನ ಆದರೆ ವರ್ಣನೆಯೂ ಸ್ಥಾರಸ್ತವಾಗಿ ಬರುತ್ತದೆ ಮುಧ್ಯಾಚಾರ್ಯರ ದ್ವಾದಶಕ ಸ್ತೋತ್ರದಲ್ಲಿಯೇ ದಶಾವತಾರವರ್ಣನೆಯಿದೆ. ಇದರ ಪ್ರಭಾವದಿಂದಲೀಂದ ಎನ್ನಂತ ದಾಸರು ದಶಾವತಾರವನ್ನು ಬಣ್ಣಿಸುವಾಗ ಕೆವಿಸಮಯವನ್ನು ಬಳಸಿಕೊಳ್ಳುವುದೇ ವಾಡಿಕೆ. ವ್ಯಾಸರಾಯ ಸ್ಥಾಮಿಗಳ ‘ರಂಗ ಬಾರಬಾಲೆ ಕುರಂಗನಯೆಯನೇ ಕೇಳಿ’ ಎಂದು ಮೋದಲಾಗುವ ಕೃತಿಯಲ್ಲಿ ಮೂರು ಸುಡಿಗಳಿಂದ್ದು ಬಂದೊಂದು ಸುಡಿಯಲ್ಲೂ ದಶಾವತಾರ ವರ್ಣನೆ ವಿಭಿನ್ನ

ವಾಗಿ ಬಂದಿದೆ. ಅವರಾರಗಳ ತಾತ್ಪರ್ಯವನ್ನು ಸೊಗಸಾಗಿ ಕಾಣಿಸಿ ದ್ವಾರೆ ನಿದರ್ಶನಕ್ಕೆ 'ನಿಗಮಚೋರನ ಕೊಂಡ' (ಮತ್ತು), 'ನಗವ ಬೆಸ್ಸುಲಿ ತಂದ' (ಕೂರು), ಜಗವ ಸೆಗಹುವೆನೆಂದ (ವರಾಹ), 'ಜಗದು ಕಂಬದಿ ಬಂದ' (ನರಸಿಂಹ), 'ಮಗುವಿನಂದದಿ ನಿಂದ' (ವಾಮನ), 'ಯಾತ್ರೆಗಳ ಮಾಡುವೆನೆಂದ' (ಪರಶುರಾಮ), 'ಅನ್ಗಳನೊಲನೆಂದ' (ರಾಮ), 'ಬೆಣ್ಣೆಗಳ ಕದ್ದು ತಿಂದ' (ಕೃಷ್ಣ), 'ನಗುತ ಬೆತ್ತುಲಿ ನಿಂದ' (ಬುದ್ಧ), 'ತಾ ಸಿಗೆದೆ ಓಡುವೆನೆಂದ' (ಕಲ್ಯಾ). ಈ ಬಗೆಯ ನಿರೂಪಣೆಯನ್ನು ಪ್ರರೂಪಿಸಿಕೊಂಡರು.

ವಾದಿರಾಜರು ಸುಳಾದಿಯೋಂದರಲ್ಲಿ
ಹತ್ತುವತಾರದಲಿ ಭಕುತರ ಭಯವೆಲ್ಲ
ಕತ್ತಿ ಭಕುತರ ಕಾಯ್ದು ಕಥ್

ಯನ್ನು ಹೇಳಿ, ಮತ್ತುನಾಗಿ 'ಕರುಣ', ವರಾಹನಾಗಿ 'ಕರುಣ', ವರಾಹನಾಗಿ 'ಶೂರತ್ತು', ನರಸಿಂಹನಾಗಿ 'ಯುಕುತಿ', ವಾಮನನಾಗಿ 'ಉದಾರತ್ತು'. ಪರಶುರಾಮನಾಗಿ 'ಬೀರಾಗ್ಯ', ರಾಮನಾಗಿ 'ಸತ್ಯ', ಕೃಷ್ಣನಾಗಿ 'ಲೀಲೆ', ಬುದ್ಧನಾಗಿ 'ಮಾಯೆ', ಕಲ್ಯಾಯನಿಗಳನ್ನು ಮೇರೆದನೆಂದು ಹರಿಯನ್ನು ಸ್ತುತಿಸಿದ್ದಾರೆ. ಹರಿದಾಸರು ಮತ್ತುವತಾರದೊಂದಿಗೆ ಹಯಗ್ರೀವನೆಂದು ಕೂಡಿಸುವುದು ವಾಡಿಕೆ; ವಾಮನನೆಂದರೆ ಅವರ ಪಾಲಿಗೆ ದಧಿವಾಮನ; ವರಾಹನೆಂದರೆ ತ್ಯೇತವರಾಹ. ಬುದ್ಧನನ್ನು ದಾಸರು ಪರಿಸುವಬಗೆ ವಿಚಿತ್ರವಾದುದು. ಸ್ವರೂಪದ್ಯತ್ಯಾರವರಿಗೆ ಮಾಯೆಯಿಂದ ಕುಶಾಸ್ತಗಳನ್ನು ಚೋಡಿಸಿ ಅವರನ್ನು ಹಾಳುಮಾಡಿದನೆಂದೂ, ತ್ರಿಪುರರೆಣು ಅಸುರರ ಹೆಂಡತಿಯರನ್ನು ಕೆಡಿಸಿದನೆಂದೂ, ಬಣಿಗಿಟ್ಟುವನೆಂದೂ, ಬೆತ್ತುಲೆಯಾಗಿ ನಿಂದವನೆಂದೂ ಹೇಳುವರು. ಕಲ್ಯಾಯು ತಂಬಲಪುರದಲ್ಲಿ ವಿಷ್ಣುಯತನೆಯ ಬ್ರಾಹ್ಮಣನ ಮಗನಾಗಿ ಹುಟ್ಟಿ, ಶೂರನಾಗಿ ರಾವುತನಾಗಿ ಕಲಿಖಿಂಡವನ್ನೆಲ್ಲ ಗೆಲ್ಲಿವನೆಂದು ಅವರ ನಂಬಿಕೆ.

ದಾಸರ ಕಲ್ಯಾನೆಯಲ್ಲಿ ದಶಾವತಾರಗಳಿಗೆ ಸಾ ೦ ಕೇ ೯ ತಿ ಕ ವಾದ ತಾತ್ಪರ್ಯವೂ ಇದೆ. ವೇದಗಳನ್ನು ಕದ್ದು ಮಧು-ಕೈಟಭರನ್ನು ಕೊಂಡು ಬುಹ್ಯನಿಗೆ ಮತ್ತೆ ವೇದಗಳನ್ನು ಕೊಟ್ಟಿ ಮತ್ತುವಂದರೆ ಜೀವರ ಸ್ವರೂಪೇಂದ್ರಿಯವಾದ ಶೋತ್ರಗಳಲ್ಲಿರುವ ಶ್ರವಣಾಭಿಲಾಖ. ಅಷ್ಟ ಮಂಧನ ಕಾಲದಲ್ಲಿ ಕಡೆಗೊಳಾಗಿ ಮಂದಗಿರಿಯನ್ನು ಬೆಸ್ಸು ಮೇಲೆ ಹೊತ್ತಿದ್ದೆ ಕೂರು ಜೀವರ ಚಿಕ್ಕೆರೀರ ಚಕ್ಷುರಿಂದಿರಿಯದ ಕಾರ್ಯವೇರಕ. ಭೂಮಿಯನ್ನು ಕೆದೆಮ್ಮೆಯಿಂದ ಹಿರಣ್ಯಕೃಷ್ಣನನ್ನು ಕೊಂಡು ಭೂಮಿಯನು ಮತ್ತೆ ಪಡೆದುಕೊಂಡ ವರಾಹ ಜೀವರ ಚಿದಾನಂದಸ್ವರೂಪ, ತ್ವಗಿಂದ್ರಿಯದಲ್ಲಿ. ಪ್ರಾಣದವರದನಾಗಿ ಹಿರಣ್ಯಕಶಿಪ್ರವನ್ನು ಕೊಂಡ ನರಸಿಂಹ ಜೀವಾಂತಯಾರ್ಥಿ, ಜೀವನಿಯಾಮಕ; ಚಿತ್ರ ನಾಸಕೇಂದ್ರಿಯದಲ್ಲಿ ನೆಲೆ. ಬಲಿಯನ್ನು ದಮನ ಮಾಡಿದ ವಾಮನ ಸ್ವರೂಪೇಂದ್ರಿಯವಾದ ನಾಸಿಕ್ಕೆ ಅಥವಾ ರಸನೇಂದ್ರಿಯಕ್ಕೆ ಪ್ರವರ್ತಕ. ಭೃಗು 'ಹಂಲದಲ್ಲಿ ಹುಟ್ಟಿ ಇಷ್ಟುಂದು ಬಾರಿ ಭೂಮಂಡಲವನ್ನು ಸುತ್ತಿ ಕ್ಷೇತ್ರಿಯರ ಉಪಟಳವನ್ನು ಮುರಿದ ಪರಶುರಾಮ ಚಿತ್ರಸ್ವರೂಪ ವಾಗಿಂದ್ರಿಯದ ಪ್ರವರ್ತಕ. ಕೃಷ್ಣ ಚಿತ್ರ

ಸ್ವರೂಪ ಪಾದೇಂದ್ರಿಯದ ಪ್ರವರ್ತಕ. ದುಷ್ಪರಾದ ದೃತ್ಯಾರನ್ನ ಮೋಹಿಸಿ ಅಧೀಕ್ಷೇತ್ರೋಕ್ಕೇ ತ ಇಂದ ಬುದ್ಧಿ ಚಿತ್ತಾಸ್ಪರೂಪ ಪಾಯ್ಜೀಂದ್ರಿಯದ ಪ್ರವರ್ತಕ. ಕುದುರೆಯೇರಿ ಕಲಿಖಿಂಡವನ್ನು ಸೂತ್ರಾಡುವ ಕಲ್ಪಿ ಚಿತ್ತಾಸ್ಪರೂಪ ಉಪಸ್ಥೀಂದ್ರಿಯದ (ಮೇಧ್ಯ) ಪ್ರವರ್ತಕ. ಹೀಗೆ ದಶಾವ ತಾರಗಳು ಚಿತ್ತಾಸ್ಪರೂಪ ದಶೇಂದ್ರಿಯಗಳಿಗೆ ಪ್ರವರ್ತಕರು. ಈ ಎಲ್ಲ ಇಂದ್ರಿಯಗಳಿಗೂ ಮೂಲವಾದ ಮನಸ್ಸು (ವಿಕಾದಶೇಂದ್ರಿಯ. ಉಭಯೇಂದ್ರಿಯ) ಅವತಾರಗಳಿಗೆ ಸತ್ಯಾರೂಪಿಯಾದ ಸೂತ್ರರೂಪಿಯಾದ ಹರಿ.

ದಶಾವತಾರಗಳಲ್ಲದೆ ಕೇಶವನೇ ಮೊದಲಾದ ಇಪ್ಪತ್ತುನಾಲ್ಕು ರೂಪಗಳೂ (ಜತುವಿರ್ಭಾಸಿತ ಮೂರ್ತಿ) ದಾಸರ ಕೃತಿಗಳಲ್ಲಿ ಉಲ್ಲೇಖಿಸ್ತೇ ಬರುತ್ತವೆ. ಅದರೆ ಹೇಚ್ಚಾಗಿ ವರ್ಣನೆಗೆ ಬರುವುವು ದಶಾವತಾರಗಳೇ. ಅದರಲ್ಲೂ ಕೆಲವು ಅವತಾರಗಳಿಗೆ ಉಪಾಸನೆಯೂ ಬಳಕೆಯಲ್ಲಿರುವುದರಿಂದ ಅಪುಗಳ ವರ್ಣನೆ ವಿಶಿಷ್ಟವಾಗಿಯೇ ಬರುತ್ತದೆ. ದುರಿತ ನಿವೃತ್ತಿಗೆ ನರಸಿಂಹ, ಸತ್ಯಾಂತಾನಕ್ಕೆ ಗೋಪಾಲಕೃಷ್ಣ, ಜಾಣನಪ್ರಸಾದಕ್ಕೆ ಹಯಗ್ರೀವ (ಮತ್ಸ್ಯ), ಸಂಪತ್ತಿಗೆ ದಧಿವಾಮನ, ಅಭ್ಯಾದಯಕ್ಕೆ ರಾಮ, ಭೀತಿ ಪರಿಹಾರಕ್ಕೆ ಕೂರು ಹೀಗೆ ಪ್ರಯೋಜನಗಳನ್ನು ಅನುಸರಿಸಿ ಆಯಾ ದೇವತೆಗಳ ಉಪಾಸನೆಯನ್ನು ಹೇಳುತ್ತಾರೆ ದಾಸರಿಗೆ ರಾಮ, ಕೃಷ್ಣ, ನರಸಿಂಹ ಈ ಮೂರು ಅವತಾರಗಳ ಮೇಲೆ ಒಲುವು ಹೇಚ್ಚು.

ಕೆಲವು ಹರಿದಾಸರ ಉಪಾಸ್ತ ಮೂರ್ತಿಗಳೂ ವರ್ಣನೆಗೆ ಕಾರಣವಾಗುತ್ತವೆ. ವ್ಯಾಸರಾಯಸ್ವಾಮಿಗಳ ಕೃಷ್ಣ, ಪ್ರರಂದರದಾಸರ ಪಾಂಡುರಂಗ (ಕೃಷ್ಣನ ಮೂರ್ತಿಭೇದ), ವಾದಿರಾಜರ ಹಯಗ್ರೀವ, ವಿಜಯಿಂದ್ರ ತೀರ್ಥರ ರಾಮ, ಕನಕದಾಸರ ಕೇಶವ, ವಿಜಯದಾಸರ ವೇದವ್ಯಾಸ ಹೀಗೆ. ಮತ್ತೆ, ಹೈತ್ಯಾಟನ ಮಾಡುವಾಗ ಅಲ್ಲಿಲ್ಲ ತೋರಿಕೊಂಡ ಅವತಾರ ವಿಶೇಷಗಳನ್ನು ದಾಸರು ಬಣ್ಣಸುವುದುಂಟು; ಉಡುಪಿಯಲ್ಲಿ ಕೃಷ್ಣ, ಅಹೋಬಲದಲ್ಲಿ ನರಸಿಂಹ, ಶ್ರೀಮಂಜುದಲ್ಲಿ ವರಾಹ, ಬೇಲೂರಿನಲ್ಲಿ ಮೋಹಿನಿ, ಭದ್ರಾಚಲದಲ್ಲಿ ರಾಮ, ಶ್ರೀಕೂರುಮಂದಲ್ಲಿ ಕೂರುನಾಥ ಮೊದಲಾದುವು ನಿದರ್ಶನಗಳು.



ಭೂಪಾಠಿ

ರುಂಪೆ

ಪಳೆಯ್ಯ ಬೆಳೆಗಾಯಿತು

ಪೇ

ಬೆಳೆಗಾಯಿತೇಳೆಯ್ಯ ಬಿಸಿಲು ವೈದೋರುತ್ತಿದೆ
 ಸುಳಿವುದೋರಂಯ್ಯ ನಿನ್ನ ಹಾರ್ಮೈಸಿ ನಿಂದಿಹರು
 ತಳುವ ವೊಡದಿರಯ್ಯ ಸ್ವಾಮಿ ತಿರುಮಲೆರಾಯು
 ಸೆಳೆಮಂಚದಿಂದಲೆ ಪಳು

೦

ವೇದವನು ತರಲೇಳು ಮಂದರವ ಪ್ರೋರಲೇಳು
 ಫೇದಿಸುತ್ತ ಅಸುರರನು ಭೂಮಿಯ ತರಲೇಳು
 ಕಾದಿ ಹಿರಾಂಜನ ಕರುಳ ಕೊರಲ್ಲೋಳಗೆ ಧರಿಸೇಳು
 ಕಾದು ಬಲಿ ಬಾಗಿಲೊಳಗೇಳು

೨

ಭೇದದಲಿ ಭೂಮಿಯ ಶ್ರಿವಾದದಿಂದಳೆಯೇಳು
 ಫೇದಿಸುತ್ತ ಕ್ಷಮಿಯರ ಕೊಡಲಿಯಂ ಕಡಿಯೇಳು
 ಸಾಧಿಸುತ್ತ ಶರಧಿಯಲಿ ಸೇತುವೆಯ ಕಟ್ಟೇಳು
 ನಂದಗೋಪನ ಉದರದೊಳೇಳು

೩

ಪ್ರರವೂರ ಗೆಲಬೇಕು ಅರಿವೆಯನು ಕಳೆದೇಳು
 ದುರುಳರನು ಕೊಲಬೇಕು ತುರಗವಾಹನನಾಗು
 ಪರಿಪರಿಯ ಕೆಲಸಗಳ ವೊಡಲುದ್ದೋಗಿಸದೆ
 ವುರೆದು ನಿದ್ರೆಯ ರೆಯ್ಯಾರೆ

೪

ಅಲದೆಲೆಯಂದೇಳು ಮಾಲಕುಮಿ ಬಂದಿಹಳು
 ಹಾಲಗಡಲಿಂದೇಳು ಶ್ರೀದೇವಿ ನಿಂದಿಹಳು
 ಕಾಲದೆಯಿಂದೇಳು ಭೂದೇವಿ ಬಂದಿಹಳು
 ಸಾಲಮಂಚಗಳಿಂದಲಿ

೫

ನಾಭಿಕಮಲದಿ ಜನಿಸಿದ ಬ್ರಹ್ಮ ಬಂದಿಹನು
 ಗಂಭೀರ ಗಾಯನದ ನಾರದನು ನಿಂದಿಹನು
 ರಂಭಿ ವೇನಕೆ ವೊಡಲು ನರ್ತನಕೆ ಬಂದಿಹರು
 ಶಂಬರಾರಿಷಿತನೆ ಪಳು

೬

ರಾಜಸೂರುವ ಕೊಳೆಲು ಪಾಯನಸುತ್ತ ಬಂದಿಹನು
ತೇజಿಯಾಟಕೆ ಅರ್ಜುನನು ಕರೆಯ ಬಂದಿಹನು
ಸಾಜ ಧರ್ಮಜ ಅಗ್ರಪೂರ್ಣ ಮಾಡುವೆನಿಂದು
ಹೂಜಿಯನೆ ಹಿಡಿದುಕೊಂಡು

೨

ಉರ್ಗೀಯನಟ್ಟಿದರೆ ಹರನೋಡಿ ಬಂದಿಹನು
ಗಿರಿಜೆ ವರವನು ಬೇಡ ಬಂದು ನಿಂದಿಹಳು
ಸುರಪಾರಿಜಾತವನುಕೊಂಡು ಸುರರಾಜ
ಒಂದಿರುವನೇಳಿಯ್ಯ ಹರಿಯೆ

೩

ಪ್ರೀತಿನಾಥೆ ನೀನೇಳು ಸತ್ಯಭಾಮೆ ಬಂದಿಹಳು
ಮತಿವಂತ ನೀನೇಳು ಜಾಂಬವತಿ ಬಂದಿಹಳು
ಗತಿವಂತ ನೀನೇಳು ಶ್ರೀತುಳಸಿ ಬಂದಿಹಳು
ಏಕಾಂತಸೇವೆಯ ಮಾಡಲು

೪

ದೇವ ನಿನ್ನಂಭಿರಯನು ಪೂಜೆ ಮಾಡುವೆವೆಂದು
ಕಾವೇರಿ ಕೃಷ್ಣ ಗೌತಮಿ ಗಂಗೆ ಮಾಲಾಪಹಾರಿ
ಸಾವಧಾನದಿ ಯಂತುನೆ ತುಂಗೆ ಸರಸ್ವತೀ
ಭೀಮರಥಿ ನೇತಾರವತಿಯು

೫

ದುರಿತ ಬಂಧನವನ್ನು ಪರಿಹರಿಸಿದೆಯೋ ಸ್ವಾಮಿ
ದುರಿತಾರಿ ಮೇಲುಗಿರಿ ಶಿವಿರದಲ್ಲಿ ನಿಂತಿಹೆಯೋ
ದುರಿತಾಪಕೆ ಚಂದ್ರ ನೀನೆಸಿಕೊಂಡೆಯೋ
ಶ್ರೀ ಪುರಂದರೆವಿರಲನೆ

೬

【ಖಾದಯರಾಗ ಪಂಡ್ತಿಯಲ್ಲಿರುವ ಈ ಪದ ಸಹಿಲವಾದ ವಾರ್ಧಿಕ ಪಟ್ಟಿಯನು
ರಚನೆ. ಸೃಷ್ಟಿಗೆ ಮೂರಲು ಅಮೃತಾಪ್ಯಾಯನ್ನೆಯಲ್ಲಿದ್ದ ಮುಲ ಪ್ರಕೃತಿಯ ಮಾಡಿ
ಲಿಂದ ಪರಮಾತ್ಮನು ಜಾಗ್ರತನಾಗಿ ಅಷ್ಟಮಹಾಕಾರಾಯಗಳನ್ನು ಕೈಗೊಳಿಸುತ್ತೇಕೆಂದು
ಅವನನ್ನು ದಾಸರು ಎಬ್ಬಿಸುತ್ತಿದ್ದಾರೆ. ವಿಷ್ಣುವಿನ ಮಹಿಮೆಯನ್ನು ಹೇಳುವುದೇ
ಉದ್ದೇಶ. ಮುರು ಮುಗಿಗಲ್ಲಿ ದಶಾವತಾರದ ವರ್ಣನೆಯಿದೆ (ಇ.ಇ.ಇ.). ಅನಂತರ
ಲಕ್ಷ್ಮೀಯ ಸಂಕೇತವಾದ ಪತ್ರಪತ್ರ, ಶ್ರೀದೇವಿಯ ಪ್ರತಿಕವಾದ ಕ್ಷೇರಸಮುದ್ರ,
ಭೂದೇವಿಯ ಸಂಕೇತವಾದ ತೇವತಯ್ಯೇ ಇಷ್ವಾಕ ಉಲ್ಲೇಖವಿದೆ. ಮುಂದೆ ವಿಷ್ಣು
ವಿನ ಪರಿವಾರ, ವೈಭವ, ಸಾಹಸಗಳ ವರ್ಣನೆ ಬರುತ್ತದೆ.】

ಜಯತು ಕೋದಂಡ ರಾಮು
ಜಯತು ದಕರಧರಾಮು
ಜಯತು ಸೀತಾರಾಮು
ಜಯತು ರಘುರಾಮು ಜಯತು ಜಯತು ಪ್ರ

ತಮ ದೈತ್ಯನನು ಮದುಹಿ ಮಂದರಾಚಲ ನೆಗಹಿ
ಪ್ರಿತಿಯಂದಲೇ ತಂದು ಸಕಲ ಭೂತಳವ
ಕ್ಷೇತ್ರದಿಂದುದ್ವಿವಿಸಿ ಹೊರೆಯಿಡುವ ಬಾಲಕನ
ಭಿತ್ಯಾನು ಬಿಡಿಸಿ ನೆರೆಕಾಯ್ದು ರಘುರಾಮು ೦

ಬಲಿಯ ದಾನವ ಬೇಡಿ ನೆಲನ ಕುರಡಿಮಾಡಿ
ಭಲದಿಂಡ ಕೃತ್ಯಾರ ಕುಲವ ಹೋಗಾಡಿ
ಲಲನೆಗೋಸುಗ ಬಂದ ನೆವದಿಂದ ರಾಷಣನ
ತಲೆಗಳನು ಚೆಂಡಾಡಿ ಹೆರೆದ ರಘುರಾಮು ೨

ವಸುದೇವ ಸುತನೆನಿಸಿ ವನಿತೆಯರ ವೃತ ಕೆಡಿಸಿ
ಎಸೆವ ತುರಗವನೇರಿ ಮಲ್ಲರನು ಶವರಿ
ವಸುಧೀಯೋಳು ಪ್ರರಂದರವಿರಲ ನೀ ಪಾಲಿಸ್ಯ
ಬಿಸಜಾಕ್ಷ ಅಯೋಧ್ಯ ಪುರವಾಸ ರಘುರಾಮು
ಜಯತು ಜಯತು ೩

[ಇಲ್ಲಿ ರಾಮಾವತಾರವನ್ನೇ ಮುಖ್ಯವಾಗಿ ಹಿಡಿದು ಉಳಿದ ಅವತಾರಗಳನ್ನು
ಪಾರಸಂಗಿಕವಾಗಿ ಪ್ರಸ್ತಾಪಿಸಿದ್ದಾರೆ.]

ತಮದೈತ್ಯ—ಕತ್ತಲೆಯೆಂಬ ಶತ್ರು, ಅಜ್ಞಾನ; ವೇದವಿದ್ಯಾವಿರೋಧಿಯಾದುದು;
ಮಧು—ಕೈಟಭರ ಸ್ವರೂಪ.
ಮದುಹಿ—ಕೊಂಡು.

ನೆಗೆಹಿ—ಎತ್ತಿಹಿಡಿದು.


ಕರದಿವಾಡಿ—ಇಡೀ ಭೋಮಿಯಾನ್ನು ತನ್ನ ಎರಡು ಹೆಚ್ಚೆಗೆಳಿಂದ ಅಳಿದು.

ಭಲದಿಂದ—ತನ್ನ ತೆಂದೆ ಜಮದಗ್ಗಿಯಾನ್ನು ಕ್ಷತ್ರಿಯರಾಜನೊಬ್ಬನು (ಕಾರ್ತವೀರ್ಯ)

ಕೊಂಡನೆಂದು ದ್ವೇಷದಿಂದ.

ಲಲನೆಗೋಸುಗ—ಸೀತಾನ್ನೇಪಣೆಯ ನೆವದಿಂದ.

ವನಿತೆಯರ ವೃತ ಕಡಿಸಿ—ಬೌದ್ಧವತಾರ. ತ್ರಿಪುರಗಳಲ್ಲಿದ್ದ ಮಂಡುವಿನ ನೀರನ್ನು
ಬತ್ತಿಸಿ, ಜಲಕ್ಕೆರಡೆಯಾಡುತ್ತಿದ್ದ ತ್ರಿಪುರ ವನಿತೆಯರನ್ನು ಒಲಿಸಿಕೊಂಡು
ದೈತ್ಯರನ್ನು ಕೊಂಡ ಘಟನೆ.



ಕಾಂಪೋದಿ

ರಘುಂತೆ

ವನು ಹೆಚ್ಚಿದೆಲೇ ಹೆಣ್ಣು ಏನು ಮರುಳಾದೆ

ಪ್ರ

ನೋಟದಿ ಚೆಲುವನಿವನೆಂಬೆನೆ ಚಂಚಲ
 ವಾಟದಿ ಚೆಲುವನೆಂಬೆನೆ ಬೆನ್ನುಗುವುಟು
 ಗೂಟದಂಥ ಹಲ್ಲು ಮೊಳದುದ್ದು ಮೋರೆ
 ಬೂಟಕೆತನದಿ ಬಾಯ್ದುರೆದು ಅಂಜಿವಗೆ

೦

ಅಣಾರೂಪದವನಿವ ನಿಲುವ್ವಳ್ಳು ನರನಲ್ಲಿ
 ಒನವ ತರಿವನಂತೆ ಕೈಯಲ್ಲಿ ಕೊಡಲಿ
 ಮಹುಜರನು ತಾ ಬಿಟ್ಟು ಕಷಿಗೆಳನು ಕೊಡುವ
 ಮನೆಮನೆಯನು ಪ್ರೋಕ್ಕು ಕೆದ್ದು ತಿಂಬುವಗೆ

೨

ಗಂಭೀರ ಪುರುಷ ನಿವನೆಂಬೆನೆ ದಿಗಂಬರೆ
 ಅಂಬರದೊಳಗೆ ಕುದುರೆಯ ಕುಣಿಸುವ
 ಅಂಬುಜಾಕ್ಷ ಸಿರಿ ಪುರಂದರೆವಿಟ್ಟಿಲನ
 ಸಂಭೃಮುದಿ ನೀ ಹೆಚ್ಚಿ ಮದುವ್ಯಾದೆಯಲ್ಲೇ

೩

[ಇದು ಲಕ್ಷ್ಮೀದೇವಿಯನ್ನು ಕುರಿತು ಹೇಳಿದಂತೆ, ನಿಂದಾಸ್ತುತಿಯ ರೂಪದಲ್ಲಿರುವ ಪದ. ಮೊದಲ ನುಡಿಯಲ್ಲಿ ಮತ್ತು, ಕೂರು, ವರಾಹ, ನರಸಿಂಹ ಈ ರೂಪಗಳ ವಣಿನೆ, ಎರಡನೆಯದರಲ್ಲಿ ಪಾಮನೆ, ಪರಶುರಾಮ, ರಾಮ, ಕೃಷ್ಣ ರ ವಣಿನೆ; ಮೂರನೆಯದರಲ್ಲಿ ಬುದ್ಧ, ಕಲ್ಯಾಂಶಿ ವಣಿನೆ.]

ಕೇಳಿದೆ ನಿನ್ನಯ ಸುದ್ದಿ ಕೇಳಿದೆ

೨

ನೀರೊಳು ಮುಳುಗಿದೆಯಂತೆ, ದೊಡ್ಡ
ಭಾರಗಿರಿಯ ಪೋತ್ತೆಯಂತೆ
ಗಿಡ್ಡೆ ಬೇರು ಗೆಣಸು ಮೆಡ್ಡೆಯಂತೆ, ಆಹ
ಮೂರೆರೆಡರಿಯದ ಪ್ರೋರನ ಮಾತಿಗೆ
ಫೋರ ದಾನವನ ಸಂಹಾರ ಮಾಡಿದೆಯಂತೆ

೧

ನಾರಿಯೊಬ್ಬಳ ಪೆತ್ತೆಯಂತೆ, ಹೆತ್ತು
ನಾರಿಯಳನು ಕೊಯ್ದೆಯಂತೆ
ನಿನ್ನ ನಾರಿ ಚೋರನ ಕೊಂಡಿದೆಯಂತೆ, ಆಹ
ಉಂರ ನಾರಿಯರಿಂದ ಬೈಸಿಕೊಳ್ಳುತ ಪರ
ನಾರಿಯರಭಿಮಾನ ಗಾರುಮಾಡಿದೆಯೆಂದು

೨

ತುರಗ ರಾವುತನಾದೆಯಂತೆ, ನಿನ್ನ
ಕರದಿ ಕಡೆಗೋಲು ನೇಣಿಂತೆ
ನಿನಗೆ ಸರಿ ಧರೆಯೊಳಗಿಲ್ಲವಂತೆ, ಆಹ
ವರದ ಪುರಂದರವಿಶ್ಲೇಷ ನಿನ್ನಯ
ಪರಿಪರಿ ಮಹಿಮೆಯ ಹರುಷದಿಂದಲಿ ನಾ

೩

ಗಿಡ್ಡೆ ಬೇರು ಗೆಣಸು ಮೆಡ್ಡೆಯಂತೆ—ವರಾಹ ; ಹಂಡಿಯ ಸ್ವಭಾವವನ್ನು ಹಿಡಿದು.
ಮೂರೆರೆಡರಿಯದ ಪ್ರೋರ—ಪ್ರಹಾದ, ಏನೂ ಅರಿಯದ ಹಸುಳಿ.
ನಾರಿಯೊಬ್ಬಳ ಪೆತ್ತೆಯಂತೆ—ತ್ರಿಪುರಮನಾಗಿ ಭೂದೇವಿಯನ್ನು ತನ್ನ ಒಡೆಲಲ್ಲಿ
ಅಡಗಿಸಿಕೊಂಡು ಅನಂತರ ಹೊರಹೊಮ್ಮಿದನೆಂದು ವಾಮನಪುರಾಣದ ಕತೆ
(ಅಧ್ಯಾತ್ಮ ಒಂದಿ, ‘ಗಭ್ರಭೂಮಿಮಾಪೂರಯತ್’).
ಹೆತ್ತು ತಾಯಿಯನ್ನು—ಜಮುದಗ್ನಿಯ ಪತ್ತಿಯಾದ ರೇಣಿಕೆಯನ್ನು.
ನಾರಿಯರಭಿಮಾನ...—ಬೌದ್ಧ ವರಾರದಲ್ಲಿ.

ಮೋಹನ

ಅಟ್ಟ

ಬಿಡೆ ನಿನ್ನ ವಾದವ ಬಿಂಕೆನ್ನೇಕೋ
ಕೊಡು ಮನದಿಷ್ವವ ಕೋಪವಿದೇಕೋ

ಪ

ನೀರ ಪ್ರೋಕ್ಕರು ಬಿಡೆ ಬೆನ್ನಿನೊಳಗೆ ಬಹು
ಭಾರ ಪ್ರೋತ್ಸಂದರು ಬಿಡೆನು
ಕೋರೆಯ ಮನೆಯುತ ಕೋಸರಿಕೊಂಡರು ಬಿಡೆ
ಫೋರ ರೂಪವ ತಾಳಿ ಘರಫುರಿಸಲು ನಾನು

೦

ತಿರುಕೆನೆಂದರು ಬಿಡೆ ತಿಳಿದು ತಾಯ ಕೋರಳೆ
ತರಿದೆನೆಂದರು ನಿನ್ನ ನಾ ಬಿಡೆನೊ
ಪೋರೆಯೆ ಪಿತನ ವಾಕ್ಯ ಕಾಡ ಸೇರಲು ಬಿಡೆ
ಗರಳ ಮತ್ತುವಿನಲ್ಲಿ ಧುಮುಕಿದರು ನಾನು

೨

ಕಡು ಬತ್ತಲಾಗಿ ಕೈಲಿ ಕಾಸಿಲ್ಲೆಂದರು ಬಿಡೆ
ಒಡನೆ ಹರುವೇರಿ ಓಡಿದರು ಬಿಡೆನು
ಪ್ರಾಡವಿಯೊಳಗೆ ನಮ್ಮ ಪ್ರರಂದರವಿರಲನೆ
ಕಡೆಹಾಯಿಸುವ ಭಾರ ನಿನ್ನದದಕೆ ನಾನು

೩

ಬಿಂಕ—ಬಿಗುಮಾನ, ಹೆಮ್ಮ.

ಕೋಸರಿಕೊಂಡರು—ಕೈ ರುಣಾಡಿಸಿ ತಪ್ಪಿಸಿಕೊಂಡು ಹೋದರೂ.

ತಿರುಕೆನೆಂದರು—ವಾಮನನಾಗಿ.

ಕಡೆಹಾಯಿಸುವ ಭಾರ ನಿನ್ನದು—ಪಾರುಗಾಣಸುವ, ಸಂಸಾರದ ಕಡಲನ್ನ ದಾಟಿಸುವ
ಹೊಣಿ ನಿನ್ನದು.

ಘನ್ಯಸೀ

ಅಟ್ಟ

ಅಂಬೆಗಾಲಿಕ್ಕುತ್ತ ಬಂದ ಗೋವಿಂದ ಪ್ರ

ಅಂಬುಜನಾಭ ದಯಿದಿಂದ ಎನ್ನ ಮನೆಗೆ ಅ

ಜಲಚರೆ ಜಲವಾಸ ಧರಣಿಧರೆ ಮೃಗರೂಪೆ
ನೇನಳಿದು ಮೂರಡಿ ಮಾಡಿ ಬಂದ
ಕುಲನಾಶ ವನವಾಸ ಸವನೀತ ಚೋರನಿವ
ಲಲನೆಯರೆ ವೃತ್ತಭಂಗ ವಾಹನತುರಂಗ ರೀ

ಕೆಣ್ಣಿ ಬಿಡುವನು ತನ್ನ ಬೆಣ್ಣ ತಗ್ಗಿಸುವನು
ಮಣ್ಣ ಕೆದರಿ ಕೋರೆ ಬಾಯ ತೆರೆದು
ಚೆಣ್ಣಿ ಭಾಗವ ಲಕ್ಷ್ಮಿಇನಣ್ಣಿ ಬೆಣ್ಣೀಯು ಕಳ್ಳು
ಮಾನವ ಬಿಟ್ಟು ಕುದುರೆಯನೇರಿದ ಇ

ನೀರ ಹೊಕ್ಕನು ಗಿರಿಯ ನೇಗಹಿ ಧರಣೆಯ ತಂದು
ನರಮೃಗ ಬುಲಿಬಂಧ ಕೊರೆಳುಗೊಲಿಯಿಕ
ಶರಮುರಿದೊರಳಿಳಿದು ನಿರವಾಣಿ ಹಯ ಹತ್ತಿ
ಪ್ರರಂದರವಿಶಲ ಮನೆಗೆ ತಾ ಬಂದ ಇ

[ಈ ಪದದಲ್ಲಿ ಮೂರು ಸುಡಿಗಳಲ್ಲಿ ಪ್ರತ್ಯೇಕವಾಗಿ ಹತ್ತು ಅವತಾರಗಳ ಚಿತ್ರಣಾವಿದೆ.]

ಒರಳಿಳಿದು—ಯಮಾಜುಂಬಂಗದ ಪ್ರಸಂಗ (ಕೃಷ್ಣವತಾರ).

ನಿರವಾಣಿ—ನಿವಾಣಿ, ಬೆತ್ತುಲೆ (ಬೌದ್ಧವತಾರ).

ಶಂಕರಾಭರಣ

ಶ್ರವಿದೆ

ಧರಣಿಗೆ ಧೋರಣೆಯಂದು ನಂಬಿದೆ, ಇಂಥು
ಪರಮಲೋಭಿ ಎಂಬುದೆರಿಯೆ ಶ್ರೀಹರಿಯೆ

ಪ

ಕಾಡಿ ಬೇಡುವರಿಗೆ ಕೊಡಲಾರದೆ ಅಂಚಿ
ಓಡಿ ನೀರೋಳು ಸೇರಿಕೊಂಡೆ ಬೇಗ
ಹೇಡಿಯ ತರದಲಿ ಹೋರಿಯ ತೋರದೆ
ಓಡಿ ಅರಣ್ಯದಿ ಮೃಗಗಳ ಸೇರ್ದೆ

೦

ಬಡವರ ಬಿನ್ನಹ ಲಾಲಿಸದೆ ಹಲ್ಲು
ಕಡು ಕೋಪದಲೀ ತೆರೆದಂಜಿಸಿದೆ
ತಡೆಯದೆ ಭಿಕ್ಷುಕನಾದರೆ ಬಿಡರೆಂದು
ಕೊಡಲಿಯ ಹಿಡಿದು ಕೋಡಗಿಹಿಂಡ ಕಾಯ್ದು

೨

ಉತ್ತಮನೆಂದರೆ ಮತ್ತೆ ಚೋರನಾದೆ
ಬತ್ತುಲೆ ನಿಂತೆ ತೇಜಿಯನೇರಿದೆ
ಎತ್ತುಹೋದರು ಬಿಡೆ ಮತ್ತೆ ನಿನ್ನನು ದೇವ
ಚಿತ್ತಜಜನಕ ಶ್ರೀ ಪುರಂದರವಿರಲ

೩

[ಇದು ನಿಂದಾಸ್ತುತಿಯ ಪ್ರಕಾರಕ್ಕೆ ಸೇರಿದ ಪದ. ದಶಾವತಾರಗಳನ್ನು ಸೂಕ್ತ
ವಾಗಿ, ಸ್ವಾರಸ್ಯವಾಗಿ ಚಿತ್ರಿಸಿದ್ದಾಗೆ. ಒಂದೇ ಸಾಲಿನಲ್ಲಿ ಎರಡು ಅವತಾರಗಳನ್ನು
ಸಂಗ್ರಹಿಸಿರುವ ಜಾಟ್ಯಯನ್ನು ಗಮನಿಸಬೇಕು. ‘ಕೊಡಲಿಯ ಹಿಡಿದು’ (ಪರಶುರಾಮ).
‘ಕೋಡಗಿಹಿಂಡ ಕಾಯ್ದು’ (ರಾಮ); ಬತ್ತುಲೆ ನಿಂತು (ಬುದ್ಧ) ತೇಜಿಯನೇರಿದೆ
(ಕಲ್ಪ).]

ಮುಖಾರಿ

ಉದ್ದ

ಕೇಳಿಲೊಲ್ಲನೆ ಎನ್ನ ಮಾತನು ರಂಗೆ	ಬ್ರ
ಕಾಳಿಂಗ ಪುದ್ರನಗೆ ಹೇಳಿ ಗೋಪಮ್ಮೆ ಬುದ್ಧಿ	ಅ
ಬಿಟ್ಟ ಕಂಗಳ ಮುಚ್ಚೆ ಲೊಲ್ಲನೆ, ರಂಗ ಬೆಟ್ಟಕ್ಕೆ ಬೆನ್ನೊಡ್ಡಿ ನಿಂದನೆ, ಕೃಷ್ಣ ಸಿಟ್ಟಿಲಿ ಕೂರೆಹಲ್ಲ ತೋದರ್ನೆ, ಬೇಗ ಗಳಿಟ್ಟ ಉಕ್ಕಿನ ಕೆಂಬ್ಬ ಒಡೆದು ಬಂದನೆ ಕೃಷ್ಣ	೦
ಮುಶರಡಿ ಭೂಮಿಯ ಬೇಡಿದನೆ, ಸೃಪರ ಬೇರ ಕಡಿಯೆ ಕೊಡಲಿ ತಂದನೆ, ರಂಗ ನಾರ ಸೀರೆಯನುಟ್ಟಿಕೊಂಡನೆ, ಬೇಗ ಚೋರತನದಿ ಪರವಿ ಹಾಲ ಕುಡಿದನಮ್ಮೆ	೨
ಬತ್ತುಲೇನಾರಿಯರನಟ್ಟಿದ, ಬೇಗ ಉತ್ತಮ ತೇಜಯ ಕತ್ತಿದ ಹತ್ತುವತಾರವನೆತ್ತಿದ, ಜಗದ ಕರ್ತ ಶ್ರೀ ಪುರಂದರವಿತ್ತ ಲರಾಯನು	೩

[ಹಸುಳಿ ಕೃಷ್ಣನಮ್ಮೆ ದೂರುವ ನೆವದಿಂದ ಹತ್ತು ಅವತಾರಗಳನ್ನು ಹೇಳಿದ್ದಾರೆ.]

ಬಿಟ್ಟ ಕಂಗಳ ಮುಚ್ಚೆ ಲೊಲ್ಲ—ಮಿಾವಿನ ಕಣ್ಣಿಗೆ ರೆಷ್ಟೆಯಿರುವುದಿಲ್ಲವಾಗಿ ಕಣ್ಣನ್ನು
ಮುಚ್ಚೆ ಲಾರದೆಂದು ಪ್ರತಿಇತಿ (ಮತ್ತು).
ಸೃಪರ ಬೇರ ಕಡಿಯೆ—ಕ್ಷತ್ರಿಯರ ವಂಶವನ್ನೇ ನಿಮೂರಲಮಾಡುವೆನೆಂದು ಹೆಟ
ತೊಟ್ಟು (ಪರಕುರಾಮ).
ನಾರ ಸೀರೆ—ಬೇರಾಜಿನ, ನಾರುವುಡಿ.

ಶಂಕರಾಭರಣ

ಅಟ್ಟ

ಎಂಧವನೆಂಧವನೆ, ರಂಗಯ್ಯ ಎಂಧವನೆಂಧವನೆ ಹೀ

ಆಗಮವನು ತಂದವನೆ, ರಂಗ
ಚೇಗದಿ ಗಿರಿಯ ಶ್ವೋತ್ತಪನೆ ಅ

ಮೂರಿಂದ ಭೂಮಿಯನೆತ್ತಿದನೆ, ತಿಳು
ಕೂಗಲು ಕಂಭದಿಂದೊಡಗಿದನೆ ಕೃಷ್ಣ ಓ

ಧರಣೆಯ ಕೂರಡಿವಾಡಿದನೆ
ಭೂಸುರನಾಗಿ ಪರಶುವ ಧರಿಸಿದನೆ
ಭರದಿ ಕೋಳಗೆಹಿಂಡು ಕೂಡಿದನೆ, ಘಣೆ
ಶಿರದಲ್ಲಿ ಕುಣಿದಾಡಿದನೆ ರಂಗ ನೀ

ಉಟ್ಟಿದ್ದ ಬಟ್ಟೆಯ ಬಿಸುಟೆಹನೆ, ರಂಗ
ಧಿಟ್ಟ ತೇಜಿಯನೇರ ಮೆರೆಯುವನೆ
ದುಷ್ಪರನೆಲ್ಲ ಸಂಹರಿಸಿದನೆ, ನಮ್ಮ
ಧಿಟ್ಟ ಪುರಂದರವಿರಲನ ಕೃಷ್ಣ ಓ.

ಧಟ್ಟ—ಧಟ್ಟ ; ಸಂಸ್ಕಿತದ ‘ಧೃತ್ಪ’ ಎನ್ನುವುದರ ತದ್ವವ.

ಇವನೆ ಹಿಡಿದುಕೊಂಡು ಹೋಗೀಲೂ ಜೋಗಿ ಪ

ಇವ ನಮ್ಮೆ ಮಾತ ಕೇಳಿದೆ ಪ್ರಂಡನಾದ ಅ

ಆಡುತಾಡುತ ಹೋಗಿ ನೀರೊಳು ಮುಳುಗಿದ
ಬೇಡವೆಂದರೆ ಬೆಟ್ಟೆ ಬೆನ್ನಲಿ ಹೋತ್ತೆ
ಧಾಡೆಯ ಮೇಲೆ ತಾ ಧಾರಿಣಿ ನೆಗೆಹಿದ
ಹಿಡಿಯ ಹೋದರೆ ಬಾಯಿ ತೆರೆದು ಅಂಜಿಸಿದ ರ

ಹುಲ್ಲಲಿ ವಿಪ್ರನ ಕಣ್ಣ ತಿವಿದ ಬುದ್ಧಿ
ಇಲ್ಲಿಂದರೆ ಕೈಲಿ ಕೊಡಲಿಯಾ ಹಿಡಿದ
ಬಿಲ್ಲು ಹಿಡಿದು ರಾಕ್ಕೆಸರನು ಸವರಿದ
ಬಲ್ಲಿದ ಮಾವನ ಶಿರವನು ತರಿದ ನ

ಬತ್ತಲೆ ಕುದುರೆಯ ಹತ್ತಬೇಡೆಂದರೆ
ಹತ್ತಿದನೋ ಇವ ಭುಲದಿಂದ
ಭಕ್ತವತ್ತಲ ಸಿರಿ ಪ್ರರಿಂದರವಿರಲನ
ಎತ್ತಲಾದರು ಕೊಂಡು ಹೋಗೀಲೂ ಜೋಗಿ ನಿ

[ಹುಡುಗೆ ಕೃಷ್ಣನಮ್ಮೆ ಬೆದರಿಸಬೇಕಿಂದು ತಾಯಿ ಹೇಳಿದಂತೆ ಇರುವ ಪದ ಇದು.
‘ಯಾರ ಮಾತನ್ನೂ ಕೇಳುವವನೆಲ್ಲ’ ಎಂದರೆ ಸರ್ವಸ್ವತಂತ್ರನಾದವನು ಯೋಗಿಯು
ಅವನೆನ್ನು ತನ್ನ ಸಾಧನೆಯಿಂದ ಹಿಡಿದುಕೊಂಡು ತನ್ನ ಜ್ಯಾದಯದಲ್ಲಿ ಕೂಡಿಹಾಕ
ಬಹುದು, ಉಳಿದಂತೆ ಅವನು ಯಾರಿಗೂ ಯಾವ ಉಪಾಯಕ್ಕೂ ಸಿಕ್ಕುವವನೆಲ್ಲ.]

ಹುಲ್ಲಲಿ ವಿಪ್ರನ ಕಣ್ಣ ತಿವಿದ—ವಾಮವಾವತಾರದಲ್ಲಿ ವಿಮ್ಮುವಿನ ಕುಟಿಲವನ್ನರಿತ
ಶುಕ್ರಾಂತಿಯರು (ಬಲಿಕೆಕ್ಕೆವರ್ತಿಯ ಗುರು) ಬಲಿಯು ಧಾರೆಗಾಗಿ ಗಂಡಿ
ಯನ್ನು ಎತ್ತಿಕೊಳ್ಳಲು ಆದರಿಂದ ನೀರು ಬೀಳಿದಂತೆ ಮಾಯಾದಿಂದ ಗಂಡಿಯು
ಮುಹತಿಯನ್ನು ಸೂಕ್ಷ್ಮರೂಪದಿಂದ ಅಡ್ಡಗಟ್ಟಿದರು ನೀರು ವಾಮನನ
ಕೈಯೊಳಗೆ ಬೀಳಿದಿರಲು ವಾಮನನೆನು ತನ್ನ ಬೆರಳಲ್ಲಿದ್ದ ದಭೀಯುಂಗುರದ
ಕೊನೆಯಿಂದ ಗಂಡಿಯು ಮುಹತಿಯೊಳಗೆ ತುಳಿಸಿದನು. ಆಗ ಅದು ಶುಕ್ರ,
ಜಾಯರ ಕಣ್ಣಗೆ ತಗುಲಿ ಬಂದು ಕಣ್ಣ ಕುರುಡಾಯಿತು.

ಅಲ್ಲವೆಂದರೆ—ವಿರೋಧಿಸಿದವರನ್ನು.

ಬಲ್ಲಿದ ಮಾವನ—ರಾಜಜಾಗಿದ್ದ ಕಂಸನನ್ನು.

ಏನು ವಹಾಡಲಿ ಈ ಮಗುವಿಗೇನಾಯಿತೋ, ಇದ್‌
ರಾಗಮು ಬಲ್ಲವರು ತಿಳಿದು ಹೇಳಿ ಪ

ಕಣ್ಣ ಮುಚ್ಚೆನು ಯಾರು ದೃಷ್ಟಿಗೊಡರೋ ಮೋಲೆಯ
ನುಣ್ಣನು ಇನ್ನಿ ರುಳು ಎರೆದೆ ನೀರು
ತಣ್ಣ ಗಾದುದೋ ಏನೋ ಘುರುಘುರೆನ್ನು ತಲಿದೆ
ಚೆಣ್ಣನು ಆಯಂದ ಬಾಯ್ತ್ತಿಚ್ಚೆನಮ್ಮು ಠಿಂದು ೦

ಮಿಂಡ ಸಕ್ಕರೆ ಬೆಣ್ಣೆ ಕೊಟ್ಟಿರೊಲ್ಲದೆ ಮಣ್ಣ
ಹೆಂಟೆ ಬೇಂಡುವನಮ್ಮು ಕೈಲೇನು ಕೊಡಲಿ
ಮುಂಡೆ ಜಡೆಗಟ್ಟಿದೆ ಮಾಡಲಿದಕಿನ್ನೇನು
ಹಿಂಡು ಸತಿಯರ ದೃಷ್ಟಿ ಘನವಾಯಿತಮ್ಮು ೨

ಮೋಲೆಯುಂಬುವಾಗ ಮೈ ಮರೆವಾಗುತಿದಯೆಂದು
ಕೆಲಿಕಿತನದಲೆನ್ನ ಕಾಡುತಾನೆ
ನೆಲೆಯ ಬಲ್ಲವರನ್ನು ಇಳೆಯೋಳಿಬ್ಬರೆ ಕಾಣೆ
ಚೆಲುವ ಶ್ರೀಪುರಂದರವಿಶಲನೆ ಬಲ್ಲ ೩

ಇದರಾಗಮು—ಇದರ ಗುಟ್ಟು, ರಹಸ್ಯ, ಮವರ್. ವಿಷ್ಣುವನ್ನು ವಿಚಿತ್ರವಾದ
ಮಗುವೆಂದು ಬಗೆದು, ಅದರ ಅಚ್ಚೆರಿಯ ಚೆಯೆಯೆನ್ನೆಲ್ಲ ವಿವರಿಸಿದ್ದಾರೆ.
ಮಗುವಿಗೆ ಕೆಟ್ಟಿಕ್ಕಣ್ಣ ತಾಗಿತೋ ಏನೋ (ದೃಷ್ಟಿದೋಷ) ಎಂದು ತಾಯಿ
ಪರಿತಹಿಸುವಂತೆ ಕುಸಮಯ. ಈ ಮಗುವಿಗೈಗೈಗೇಕೆ ಆಯಿತು ಎಂದು
ಬಲ್ಲವರು ಯಾರು?

ಕಣ್ಣ ಮುಚ್ಚೆನು—ಕಣ್ಣರೆಪ್ಪೆಯಿಲ್ಲದಿರುವ ಏಂನು (ಮತ್ತು).
ಮೋಲೆಯನುಣ್ಣನು—ಆಮೆ (ಕೂಮರ್).
ಘುರುಘುರೆನ್ನು ತಿದೆ—ಹಂದಿ (ವರಾಹ).

ಅಯೆಂದ ಬಾಯುಷ್ಟ್ರಜ್ಞನು—ಹಿಂಡ (ಸರಸಿಂಹ).

ಮಣ್ಣಹೆಂಡೆ ಬೇಡುವನು—ವಾಪುನ.

ಕೈಲೇನು ಕೊಡಲೆ—ಕೈಯಲ್ಲಿ ಕೊಡಲಿಯೇನು (ಪರಶುರಾಮ).

ಮಂಡೆ ಜಡೆಗಟ್ಟಿದೆ—ಅರಣ್ಯವಾಸದಲ್ಲಿ (ರಾಮ).

ಹಿಂಡು ಸತಿಯಾರ ದೃಷ್ಟಿ...—ಗೋಪಿಕಾಶೀಲಯರ ನೋಟ (ಕೃಷ್ಣ).

ಮೈ ಮರೆವಾಗುತ್ತಿದೆ—ಬತ್ತಲೆಯಿರುವ (ಬುದ್ಧ).

ಕಲಿಕಿತನದಲೆನ್ನ...—ಕಲ್ಪ.



ಕಾಂಚೂದಿ

ರಸುಂದರೆ

ಪ್ರೋಗೋಳಳೆಲನೊಬುತ್ತಿಹ ಯಂದುಕುಲೋತ್ತುಂಗ

ಪ್ರ

ಪೆಂಗಳಾಪಾಂಗ ನೀರಾಜಿತ ಶುಭಾಂಗ

ಅ

ಸಲಿಲಗಾಚಲಧರನೆ ಇಳಿಯಾಣ್ಣ ಜ್ಞಲನೇತ್ರ
 ಬಲಿಯ ಬೇಡಿದೆ ಭೃಗುಕುಲಜನೆನಿಸಿ
 ಬಲಿದ ಬಿಳ್ಳನೆ ಮುರಿದು ಲಲನೆಯರ ವರನಾಗಿ
 ಖಳಿರ ಸಂಬೋಧಿಸಿದೆ ಚೆಲುವ ಹಯವೇ

ಎ

ಬಿಡದೆ ನೋಡಿದೆ ಬೆಟ್ಟುದಡಿಗೆ ಬೆನ್ನನು ಕೊಟ್ಟೆ
 ಅಡವಿಚರ ಕಡುಕೋಂಪಿ ಕೊಡೆಯು ಪಿಡಿದು
 ಕೊಡಲಿಕ್ಕೆ ಜಡೆಧರಿಸಿ ಗಿಡಹತ್ತಿ ಕೆಡಿಸಿ ಸ
 ನೃಡದಿಯರ ಹಯವೇರಿ ಕಡಿದೆ ರಣಶಾರ

ಎ

ವಾರಿಚರ ಕೂಮಾರವತಾರ ಸೂಕರ ಹರಿಯೆ
 ಧಾರುಣೆಯನಳಿದೆ ಶೂರರನು ಗೆಲಿದೆ
 ನೀರಜಾಕ್ಷಿಯ ತಂದೆ ಚೋರ ವ್ರತವನಳಿದೆ ಹಮು
 ವೇರಿದನೆ ಪುರಂದರವಿರಲ ಜಗದಯ್ಯ

ಇ

[ಈ ಪದದಲ್ಲಿ ದಶಾವಶಾರದ ವರ್ಣನೆ ಮೂರು ಬಾರಿ ಬಂದಿದೆ ; ಮೂರು ನುಡಿ ಗಳಲ್ಲಿ ಮೂರು ಬಗೆಯಾಗಿ. ಮುಖ್ಯವಾಗಿ ಕೃಷ್ಣನ ಲಿಂಗಯನ್ನು ('ಪೆಂಗಳ ಅಪಾಂಗ ನೀರಾಜಿತ', ಹೆಂಗಳಿಯರ ಕುಡಿನೊಳಟಿಂದ ಬೆಳಗುವ) ಉಲ್ಲೇಖಿಸಿ ಅವನವೇ ಹತ್ತು ಅವಶಾರಗಳು ಎಂದು ಹೇಳುವುದು.]

ಸಲಿಲಗೆ—ನೀರಲ್ಲಿ ಹೋಗುವುದು, ವಿಾನು (ಮತ್ತು).

ಅಚೆಲಧರ—ಮಂದರಪೆರ್ವತವನ್ನು ಹೊತ್ತುವನು (ಕೂಮಾರ).

ಇಳಿಯಾಣ್ಣ—ಜಗತ್ತಿಗೆ ಪ್ರಯೋ.

ಜ್ಞಲನೇತ್ರ—ಕೋಪದಿಂದ ಕೆಂಗಣ್ಣನಾದವನು (ನರಸಿಂಹ).

ಲಲನೆಯರ ವಶನಾಗಿ—ಗೋಪಿಕಾಂತೀಯರ ವಶನಾಗಿ.

ಖಳರ—ದೈತ್ಯರನ್ನ ಮೋಹನಗೊಳಿಸಲು.

ಬಿಡದೆ ನೋಡಿದೆ—ಮಿಂದಿಗೆ ಕಣ್ಣ ರೆವ್ವೆಲ್ಯಾಲ್ವಾಗಿ, ಅದು ಕಣ್ಣ ಮುಚ್ಚುವೆಲ್ಲ ವೆಂಬ ಪ್ರತೀತಿ.

ಅಡವಿಚರ—ವರಾಹ.


ಕಡುಕೋಪಿ—ನರಸಿಂಹ.

ಕೊಡೆಯ ಷಿಡಿದು—ಗೋಪಧ್ರೀರೋದ್ಧರಣ.

ಜಡ ಧರಿಸಿ—ರಾಮನ ಜಟಾಸಂಗ್ರಹಣ, ಅರಣ್ಯವಾಸದಲ್ಲಿ.

ಗಿಡ ಹತ್ತಿ—ಗೋಪಿಕಾಂತೀಯರು ಕೊಳೆದಲ್ಲಿ ಬೆತ್ತೆಲೆಯಾಗಿ ಸ್ವಾನ ಮೂಡುತ್ತಿರು ವಾಗ ಅವರ ಬಟ್ಟೆಗಳನ್ನೆಲ್ಲ ಬಯ್ದು, ಮರಹತ್ತಿ ಕೂತ ಪ್ರಸಂಗ, ಕೃಷ್ಣವ ತಾರದಲ್ಲಿ.

ವಾರಿಚರ—ಮಿಂದಾನು.



ವಿನಣ್ಣ ನಿನಗೇನಣ್ಣ
ಕಹ್ಯೇಕಣ್ಣ ಮುಚ್ಚಪೋಲ್ಲುಣ್ಣ
ವಿನಣ್ಣ ನಿನ್ನ ಗೋಳಣ್ಣ
ಕಣ್ಣಂದ ಸೋಡಪೋಲ್ಲುಣ್ಣ

೮

ಗೂಣಣ್ಣ ಬಲು ಗೂಣಣ್ಣ
ಗಿರಿಯ ಹ್ಯಾಂಗೆ ನೀ ಹೊತ್ತುಣ್ಣ
ಹೀನ ಅಸುರರ ಹ್ಯಾಂಗಣ್ಣ
ಮೋಸವ ನೀ ಮಾಡಿದ್ದಣ್ಣ

೯

ಹಲ್ಲಣ್ಣ ಕೋರೆ ಹಲ್ಲಣ್ಣ
ಭುವಿಯ ಹ್ಯಾಂಗೆ ನೀ ಹೊತ್ತುಣ್ಣ
ಒಳ್ಳೆ ಒಳ್ಳೆ ಭುಕುತರನ್ನ
ಮೆಚ್ಚ ನೀನು ಬಂದ್ದಣ್ಣ

೧೦

ಪೋರನ ಪೋರೆ ಕೇಳಿಯಣ್ಣ
ಕಂಭದಿಂದ ಬಂದ್ದಣ್ಣ
ಫೋರವಾದ ಸೋಟವ ಸೋಡಿ ಅವ
ನಪ್ಪನ ನೀ ಬಡಿದ್ದಣ್ಣ

೧೧

ಪುಟ್ಟು ಪುಟ್ಟು ಹೆಚ್ಚಣ್ಣ
ಇಟ್ಟು ನೀ ಅದನ್ನ
ಕೂಟ್ಟ ಮಣಿನ ಬಂದೇ ಬಾರಿ
ಅಳಿದ್ದಣ್ಣ ನೀ ಅಳಿದ್ದಣ್ಣ

೧೨

ರಾಮಣ್ಣ ಬಡಿಬಾಡುಡಣ್ಣ
ರಾಯನೊಬ್ಬನಿಲ್ಲಣ್ಣ
ನಮ್ಮ ರಾಮಣ್ಣ ಹಂಟ್ಟಬೇಕಣ್ಣ
ರಾಬಣನ ಬಡಿಬೇಕಣ್ಣ

೧೩

ಎಲ್ಲುಣ್ಣ ನೀ ಹುಟ್ಟಿದ್ದೇಣ್ಣ
ಎಲ್ಲುಣ್ಣ ನೀ ಬೆಳ್ಡಿದ್ದೇಣ್ಣ
ಕೊಲ್ಲ ಬಂದ ಹೆಚ್ಚೆನ ನೀ ಮಾಡಿದ್ದೇಣ್ಣ
ನೀ ಮಾಡಿದ್ದೇಣ್ಣ ೨

ಮಾವನ ನೀ ಕೆಳಿದ್ದೇಣ್ಣ
ಮಾನಿನಿಯರ ನೀ ಪಿಡಿದ್ದೇಣ್ಣ
ಮಾನವರ ಪಾಲಿಪುದಕ್ಕೆ
ಕುದುರೆಯ ನೀ ಏರಿದ್ದೇಣ್ಣ ೫

ವ್ಯಾಘರಾಗಿ ಖದಲಣ್ಣ
ಪಷಗಳು ಪ್ರೋಯಿತಣ್ಣ
ಮರೆತುಹೋಗದೆ ಕೇಳಣ್ಣ
ನಿನ್ನ ಧಾರ್ವನವೆನಗೆ ನೀಡಣ್ಣ ೯

ಇಲ್ಲಣ್ಣ ಕೇಳು ಇಲ್ಲಣ್ಣ
ನಿಒಲ್ಲಿದೆ ಒಂದಿಲ್ಲಣ್ಣ
ಎಲ್ಲಾವು ನೀ ಬಲ್ಲಣ್ಣ
ನಿನ್ನ ಬಲ್ಲವರೆಲ್ಲಣ್ಣ ೧೦

ಮೊದಲಣ್ಣ ನೀ ಮೊದಲಣ್ಣ
ಕೊನೆಯಲಿರುವ ನೀನಣ್ಣ
ಮೊದಲು ಕೊನೆಗಳು ಇಲ್ಲಣ್ಣ
ತಂದೆ ಪ್ರರಂದರವಿಲ್ಲಣ್ಣ ೧೧

[ಜಾನಪದ ಶೈಲಿಯಲ್ಲಿರುವ ದಶಾವತಾರದ ಪದ ಮತ್ತು, ಕೂರ್ಮ (ಗೂನಣ್ಣ) ವರಾಹ, ಸರಸಿಂಹ ಮೊದಲಾದ ಆವತಾರಗಳ ಕ್ರಮವಾದ ಸುಂದರ ನಿರೂಪಕ್ಕ ಇಲ್ಲಿದೆ.]

ಸೌರಾಷ್ಟ್ರ

ಅಟ್ಟ

ಕೇಳವ ಮೂರ್ಖವ ಗೋವಿಂದ ವಿರಲನೆಂಬ ದಾಸರ್ಯು ಬಂದಕಾಣೆ ಪ್ರ

ದೋಷರಹಿತ ನರವೇಷವ ಧರಿಸಿದ ದಾಸರ್ಯು ಬಂದಕಾಣೆ ಅ

ಖಿಳೆನು ವೇದವನೊಯ್ಯೆ ಪ್ರೋಳಿವ ಕಾರ್ಯನಾದ ದಾಸರ್ಯು ಬಂದಕಾಣೆ
ಫ್ರಾಲಿನೆ ಕೊಮ್ಮೆ ತಾನಾಗಿ ಗಿರಿಯ ಪ್ರೋತ್ಸ್ತ ದಾಸರ್ಯು ಬಂದಕಾಣೆ
ಇಳೆಯ ಕಡ್ಡ ಸುರನ ಕೋರೆದಾಡಿಲೀ ಕೊಂಡ ದಾಸರ್ಯು ಬಂದಕಾಣೆ
ಭುಲದಿ ಕಂಬದಿ ಬಂದು ಅಸುರನ ಸೀಳಿದ ದಾಸರ್ಯು ಬಂದಕಾಣೆ

೦

ಬಲಿಯ ದಾನವ ಬೇಡಿ ನೆಲನ ಅಳೆದು ನಿಂದ ದಾಸರ್ಯು ಬಂದಕಾಣೆ
ಭುಲದಿ ಕ್ಷತ್ರಿಯರ ಕುಲವ ಸಂಹರಿಸಿದ ದಾಸರ್ಯು ಬಂದಕಾಣೆ
ಲಲನೆಯನೊಯ್ಯು ತಾ ತಲೆಹತ್ತನ ಕೊಂಡ ದಾಸರ್ಯು ಬಂದಕಾಣೆ
ನೆಲಕೊತ್ತಿ ಕಂಸನ ಬಲವನಳಿದ ಮುದ್ದು ದಾಸರ್ಯು ಬಂದಕಾಣೆ

೨

ಪ್ರಂಡತನದಿ ಪೋಗಿ ಪ್ರರವನುರುಣಿ ಬಂದ ದಾಸರ್ಯು ಬಂದಕಾಣೆ
ಲಂಡರ ಸದೆಯಲು ತುರಗವನೇರಿದ ದಾಸರ್ಯು ಬಂದಕಾಣೆ
ಹಿಂಡು ವೇದಗಳೆಲ್ಲ ಅರಸಿ ನೋಡಲು ಸಿಗದ ದಾಸರ್ಯು ಬಂದಕಾಣೆ
ಪಾಂಡರಂಗ ನಮ್ಮ ಪ್ರರಂದರವಿರಲ ದಾಸರ್ಯು ಬಂದಕಾಣೆ

೩

[ಅವತಾರಗಳು ಮನುಷ್ಯರೂಪದಿಂದ ಇದ್ದರೂ, ಪೂರ್ಕತವಾದ ದೋಷಗಳ ಸಂಬಂಧವಿಲ್ಲದೆ ಅವನದ್ದು ದಿವ್ಯದೇಹ ; ಶುಕ್ರತೋಣಿತಗಳಿಂದ ಉಂಟಾದ ಅಥವಾ ವಿಕಾರಗಳಿಗೆ ಪಕ್ಷಾಗುವಂಧ ಶರೀರವಲ್ಲ. ಅವನ ಅವತಾರಗಳು ಲೀಲಾಮಾತ್ರ.]

ದಾಸರ್ಯು—ದಾಸರ ಅಯ್ಯು, ಒಡೆಯು ; ಆರಾಧ್ಯದೈವ.

ಬಂದ—ಭೂಮಿಯ ಮೇಲೆ ತೋರಿಕೊಂಡ.

ಕಾಣೆ—ಬಂದುದನ್ನು ಕಾಣಿಸಿಯಾ ? ಅರಿಯಿಸಿಯಾ ?

ପ୍ରକାଶକ

୮୯

ಮುಂಗೆಳಂ ಜಯ್ ಮುಂಗೆಳಂ

ನಿಗವ್ಯವ ತಂದಾ ಮತ್ತು ಪತಾರಗೆ
ನಗವ ಬೈನ್ಯಲಿ ಪೊತ್ತು ಕೂಮನಿಗೆ
ಜಗವನ್ನದ್ದಿಸಿದ ವರಾಹಾವತಾರಗೆ
ಮಂಗಿನ ಕಾಯ್ದು ಮುದ್ದು ನರಸಿಂಹಗೆ

ಭೂಮಿಯ ದಾನವ ಬೇಡಿದಗೆ
ಆ ಮಹಾ ಅರಸರ ಗೆಲಿದವಗೆ
ರಾಮಚಂದ್ರನೆಂಬ ಸ್ತಾಮಿಗೆ ಸತ್ಯ
ಭಾಮೆಯ ಅರಸ ಗೋಪಾಲಕೃಷ್ಣಗೆ

ବତ୍ରିଲେ ନିଂକ ବୁଦ୍ଧିନିଗେ
ଲୁତ୍ରମୁ ହୟବନେରିଦ କଲ୍ପିଗେ
ହତ୍ତିପାରଦି ଭକ୍ତିର ସଲହିଦ
ନିତ୍ତ ଶ୍ରୀ ପୁରଂଦରବିତଳନିଗେ ॥

ನಿಗಮವ—ವೇದವನ್ನು.

ನಗವ—ಬೆಟ್ಟಿ ವನ್ನು (ಮುಂದರ ಪರ್ವತ).

నిత్య—ఆపత్కారగళిగే కారణ, వోదలు, కొనెగోద్దరూ హరిగే అవు ఇరవు; ఆదుదరింద అవను నిత్య.

ಸೌರಾಹ್ನ್ಯ

ಅಟ್ಟ

ಜಯ ಮಂಗಳಂ ನಿತ್ಯ ಶಂಭ ಮಂಗಳಂ ೫

ಮಕುಟಿಕೆ ಮಂಗಳ ಮತ್ಸ್ಯವತಾರಗೆ
ಮುಖಿಕೆ ಮಂಗಳ ಮುದ್ದು ಕೂರುವನಿಗೆ
ಸುಕಂತಕ್ಕು ಮಂಗಳ ಸೂಕರ ರೂಪಗೆ
ನವಿಗೆ ಮಂಗಳ ಮುದ್ದು ನರಸಿಂಹಗೆ ೬

ವಕ್ಕೆ ಮಂಗಳ ವಟು ಹಾಮನನಿಗೆ
ಪಕ್ಕೆ ಮಂಗಳ ಭಾಗ್ಯವನಿಗೆ
ಕಕ್ಕೆ ಮಂಗಳ ಕಾಕುಸ್ಥ ರಾಮನಿಗೆ
ಕುಕ್ಕಿಗೆ ಮಂಗಳ ಶ್ರೀಕೃಷ್ಣಗೆ ೭

ಉರುಗಳಿಗೆ ಪಂಗಳ ಉತ್ತಮ ಬೌದ್ಧಗೆ
ಚರಣಕೆ ಪಂಗಳ ಸಿರಿ ಕಲ್ಪಿಗೆ
ಪರಿಪರಿ ರೂಪಕೆ ಪರಮ ಪಂಗಳ ನಮ್ಮ
ಪುರಂದರವಿರಲಗೆ ಶಂಭಪಂಗಳ ೯

[ಪಲ್ಲವಿಯು ‘ಪಂಗಳ ಮಾರಮಣಗೆ ಪಂಗಳ-ಜಯ’ ಎಂಬ ಪಾರಾಂತರ ದ್ವಿದ್ವಿದ್ದು, ಮಧ್ಯಮಾವತಿ ರಾಗ ಮತ್ತು ಅದಿತಾಕಂಗಳಲ್ಲಿ ಹಾಡುವುದೂ ಉಂಟು.]

ಮಕುಟ—ತಲೆ.

ಸುಕಂರ—ಕತ್ತು.

ನವಿ—ಉಗುರು.

ವಕ್ಕೆ—ಎದೆ.

ಪಕ್ಕೆ—ಪಕ್ಕೆ, ಎಡ-ಬಲ.

ಕಕ್ಕೆ—ಕಂಕಳು.

ಕುಕ್ಕಿ—ಹೊಟ್ಟೆ.

ಉರು—ತೂಡೆ.

ಹರಿಯೇ ಗತಿ ಸಿರಿವಿರಿಂಚಿ ತಿಪರಿಗೆ
ಹರಿಯೇ ಗತಿ ಸುರವ ಸುರಾದಿಗಳಿಗೆ

೫

ರುಕ್ಕಿಣೀದೇವಿಯ ತಿರುಪಾಲಗೀವೆನೆಂದು
ರುಕ್ಕಿ ಸಂಭೃಮಿಸಲು ಕೈಷ್ಟ್ಯ ಬಂದು
ನಕಲ ರಾಯರುಗಳು ಸನ್ನಿಧ್ಯ ರಾಗಿರೆ
ರುಕ್ಕಿಮಿಂಬಿಯನು ತಂದು ಪರಿಸಿ ಆಳದನಾಗಿ

೦

ಹಯಾಸ್ತ್ಯನೆಂಬುವ ವೇದವ ಕದೊಂದಿಯೇ
ಹಯಾಗ್ರಿವನಾಗಿ ಹರಿಯವನೆ
ಕಾಯವ ವಿಂಡಿಸಿ ಅಜಗೆ ವೇದವನಿತ್ತ
ಕಾಯ್ದು ಕೆಮಲಾಕ್ಷನೆ ದೈವವೆಂದು

೨

ಭಸುಮಾಸುರನಿಗೊಂದಸದಳ ಪರವಿತ್ತು
ತ್ರಿಶಾಲಧರ ಓಡಿ ಬಳಲುತ್ತಿರೆ
ಬಿಂಬಿಹ ನಯನನು ಭಸುಮಾಸುರನನು
ಭಸುಮಾವ ಮಾಡಿ ತಿವನ ಪ್ರೋರೆದನಾಗಿ

೩

ಸುರವನೆ ರಾಜ್ಯವ ಬಿಲಿಯಾಕ್ರಮಿಸಲು
ಹರಿ ದಾನವ ಬೇಡಿ ಯಂಜ್ಞದಲಿ
ಜರಣದಿಳಿಯ ಸ್ವರ್ಗವ ಈರಡಿ ಮಾಡಿ
ಸುರಪೆಗೆ ರಾಜ್ಯವನಿತ್ತ ಪ್ರೋರೆದನಾಗಿ ಪ್ರರಂದರವಿರಲ ಇ

[ಈ ಪದದಲ್ಲಿ ಕೈಷ್ಟ್ಯ, ಮತ್ತು (ಹಯಾಗ್ರಿವ), ವಾಮನ (ತ್ರಿಮಿಕ್ರಮ) ಈ ಮೂರು ಅವತಾರಗಳ ಉಲ್ಲೇಖಿತದೆ (ಒಂದನೆಯು, ಎರಡನೆಯು, ಎರಡನೆಯು ಮತ್ತು ನಾಲ್ಕನೆಯು ಮುದಿಗಳಲ್ಲಿ) ಹೊರಣಿಯಾಗಿ ಭಸ್ಯಾಸುರನನ್ನ ನಾತಮಾಡಿದ ಪ್ರಸಂಗವೂ ಮುಂದಿನೆಯ ಸುಡಿಯಲ್ಲಿ ಬಂದಿದೆ. ಕಡೆಯ ಮುದಿಯಲ್ಲಿ ಅವತಾರದ ಪ್ರಯೋಜನವನ್ನು ಸಂಗ್ರಹಣಾಗಿ ಹೇಳಿದ್ದಾರೆ]


ರುಕ್ಷಿ—ರುಕ್ಷಿ ವಿದ್ಭರಾಜನಾದ ಭೀಷಪ್ಯಕನ ಕೀರಿಯ ಮಗ ; ರುಕ್ಷಿಣಿಯ ಸೋದರ. ಭೀಷಪ್ಯಕನ ಇತರ ಪುಕ್ಕಳಾದ ರುಕ್ಷಿ, ರುಕ್ಷಿಭಾಯು, ರುಕ್ಷಿಮಾಲ, ರುಕ್ಷಿರಥ ಇವರು ರುಕ್ಷಿಣಿಯು ಕೃಷ್ಣನನ್ನು ಮಂದುಪೆಯಾಗಲು ಒಟ್ಟಿದ್ದ ರೂ ರುಕ್ಷಿಯೊಬ್ಬ ವಿರೋಧಿಸಿ, ರುಕ್ಷಿಣಿಯನ್ನು ಶಿಶುವಾಲನಿಗೇ ಕೊಡುವುದೆಂದು ಹಟಿಹಿಡಿದ. ಮಂದುಪೆಗೆ ಮುಂಚೆ ಗೌರಿಷ್ವಾಜಿಯ ನೆವದಿಂದ ರುಕ್ಷಿಣಿಯು ಉಂಟಾರು ಹೊರಗೆ ಬಂದಾಗ ಕೃಷ್ಣನು ಅವಲನ್ನು ಕರೆದೊಯ್ದು ; ರುಕ್ಷಿಣಿಯೇ ಗುಟಾಗಿ ಕೃಷ್ಣನಿಗೆ ಹೇಳಿಕಳುಹಿಸಿದೆ ತು.

ಹಯಾಸ್ಯ...—ಹಯಿಗ್ರೀವನೆಂಬ ರಾಕ್ಷಸನು ವೇದವನ್ನು ಕರೆತ್ತಿಯ್ತುಲು ಏಷ್ಟುವೆ ಹಯಿಗ್ರೀವನಾಗಿಯೇ ಕಾಣಿಸಿಕೊಂಡು ಅವನೊಂದಿಗೆ ಕಾದು, ಅವನನ್ನು ಕೊಂಡು, ವೇದವನ್ನು ಮತ್ತೆ ಬ್ರಹ್ಮನಿಗೆ ಕೊಟ್ಟಿ.

ಭೇಸುಮಾನುರ—ಭೂನ್ಯಾಸುರನ ಕಡೆ.

ಬಿಸುರುಹನಯನ—ತಾವರೆಗಣ್ಣಿನವ, ವಿವ್ನು.

ಸುರಪನ...—ಇಂದ್ರನಿಗೆ ರಾಜ್ಯವನ್ನು ಮತ್ತೆ ಗಳಿಸಿಕೊಡಲು ವಾಮನನಾಗಿ ಅವತರಿಸಿದ.



ಧನಾತ್ಮಸಿ	ರೂಪಕ್
ಗಾಳಿ ಬಂದ ಕೈಯಲ್ಲಿ ತೂರಿಕೊಳ್ಳುರೋ	ಪ
ನಾಳೆ ಎನ್ನಬೇಡಿ ಇದೇ ವೇಳೆ ಬನ್ನಿರೋ	ಅ
ವಾಸವಾದಿವಿನುತ ವೈಕುಂಠದೊಡಯು ಸವ್ಯಾ ಹೃದಯು ವಾಸನೆಂದು ಬಿಡದೆ ಕೇಶವನ್ನ ನೆನೆಯಿರೋ	ಒ
ಹೇಯ ಸಂಸಾರದ ಮಹುರ್ ಘಾತುವದು ಮಾಯುವಂತೆ ಬಾಯಿ ಮುಚ್ಚಿ ಕೊಳ್ಳುದೆ ನಾರಾಯಣನ್ನ ನೆನೆಯಿರೋ	ಉ
ಬೋಧಿಗಳಲ್ಲಿ ಸದ್ಗುರುಬೋಧಿ ಇದು ಎಂದೆನುತ ಗಾಧಿಗಳೆಲ್ಲನು ಬಿಟ್ಟು ಮಾಥವನ ನೆನೆಯಿರೋ	ಇ
ಇಂದಿನ ದಿನವೆ ಸುದಿನ ಇಂದಿನ ಸೋಲ್ಲೆ ಲೇಸೆಂದು ಇಂದಿರಾರಮಣ ಗೋವಿಂದನ್ನ ನೆನೆಯಿರೋ	ಉ
ಫೆನ್ನ ದೇವರ್ಕಳಿಗನ್ನ ಮಹಿಮನು ಹರಿ ಅನ್ತವಿಲ್ಲವೆಂದು ಶ್ರೀ ವಿಷ್ಣುವನ್ನ ನೆನೆಯಿರೋ	ಒ
ಸಾಧನೆಯ ಭಕ್ತಿಯೋಳು ಶೋಧನೆಗೈಯುತ್ತ ಕಂಡೆ ವೀ ಧನವೆನುತ ಮಧುಸೂದನನ್ನ ನೆನೆಯಿರೋ	ಈ
ಶಕ್ರನಿಗ ಒಲಿದು ಜಗಚ್ಚಕ್ರವನ್ನ ಅಳಿದು ಮತ್ತೆ ಶುಕ್ರತಿಪ್ಪನ ಗೆಲಿದ ತ್ರಿವಿಕ್ರಮನ್ನ ನೆನೆಯಿರೋ	ಉ
ಒಮ್ಮೆ ನೆನೆಯಲು ಭುಕ್ತಿ ಒಮ್ಮೆ ನೆನೆಯಲು ಮುಕ್ತಿ ಒಮ್ಮನ ಪೂರ್ವಕದಿಂದ ವಾಮನನ್ನ ನೆನೆಯಿರೋ	ಅ
ಕು ಧರೆ ರಮಣ ಸಮ್ಮ ಆಧಾರ ಧೂರೆಯು ಬೇರೆ ಆಧಾರವ ಕಾಣಿಸೆಂದು ಶ್ರೀಧರನ್ನ ನೆನೆಯಿರೋ	ಇ
ಕಾಸಿಗಿ ಕೈಚಾಚುವಂಥ ಆಶಾಪಾಶವನ್ನ ತೂರೆದು ಕಾಶಿವಾಸವಿನುತ ಹೃಷಿಕೇಶನನ್ನ ನೆನೆಯಿರೋ	೧೦

ಈ ಭವತಿಮಿರಕ್ಕೆ ಕೋಟಿ ವಿಭಾವಸು ಸಂಕಾಶ ಶೋಭನಾಕಾರ ಪದ್ಮನಾಭನನ್ನು ನೇನೆಯಿರೋ	೧೦
ಈ ದುರಾಚಾರ ಗಿರಿ ಬಿದುರವೆಂದರಿತು ಸನು ಹೋದದಿಂದ ಮನದಿ ದಾಮೋದರನ್ನು ನೇನೆಯಿರೋ	೧೧
ಪುರುಷನಾಗಿ ಹುಟ್ಟಿ ನೂರು ವರುಷ ಬದುಕಿದುದಕೆ ಘಲವ ಹರುಷದಿಂದ ಪಡೆಯೆ ಸಂಕರುಷಣ ನೇನೆಯಿರೋ	೧೨
ಇವನೆ ಸರ್ವಶರ್ಣ್ಯ ಇವನೆ ಲೋಕ್ಯೇಕ ಮಾನ್ಯ ದೇವ ದೇವೋತ್ಮಮ ವಾಸುದೇವನನ್ನು ನೇನೆಯಿರೋ	೧೩
ವಿದ್ಯೆ ಬೇಕು ಬುದ್ಧಿ ಬೇಕು ಸಿದ್ಧಿ ಬೇಕು ಎಂಬುವರು ಪ್ರದ್ಯಮ್ಮ ಪ್ರದ್ಯಮ್ಮನೆಂದು ನೇನೆಯಿರೋ	೧೪
ಕದ್ದು ಹುಸಿಯನಾಡಿ ಅಪರಬುದ್ಧಿಯಿಂದ ಕೆಡಲಬೇಡಿ ಬುದ್ಧಿವಂತರಾಗಿ ಅನಿರುಧ್ಥನ್ನು ನೇನೆಯಿರೋ	೧೫
ನಿತ್ಯನೇಮಹವೆಂಬೋದಿಲ್ಲ ಮತ್ತೆ ದಾನಧರ್ಮವಿಲ್ಲ ವ್ಯಧರಾಗಿ ಕೆಡದೆ ಪುರುಷೋತ್ಮಮನ್ನು ನೇನೆಯಿರೋ	೧೬
ರಕ್ಷೀಯಂತ್ರ ಮಂತ್ರ ತಂತ್ರಾರ್ಹೇಕ್ಕೆ ಬೇಡ ನಿಮ್ಮ ಜನ್ಮ ಮೋಕ್ಷವನ್ನು ಪಡೆಯಲು ಆಧೋಕ್ಷಜನ್ಮ ನೇನೆಯಿರೋ	೧೭
ಬ್ರಹ್ಮನಾಗಿ ನಿರ್ಮಿಸಿ ಪರಬ್ರಹ್ಮನಾಗಿ ರಕ್ಷಿಸಿ ಸಂಹಾರಕ್ಕೆ ರುದ್ರ ನಾರಸಿಂಹನನ್ನು ನೇನೆಯಿರೋ	೧೮
ಮುಖ್ಯಮರೆಯ ಮಂತ್ರವಲ್ಲ ವೆಚ್ಚೆ ಒಂದು ಕಾಸು ಇಲ್ಲ ನೆಚ್ಚಿದೆ ಸಂಸಾರ ಶ್ರೀಮದಚುಕ್ತತನ್ನು ನೇನೆಯಿರೋ	೧೯
ಕಾದ್ರವೇಯ ಶಯನ ಕರುಣಾದರ್ಶಹೃದಯನ ನಿತ್ಯ ಭದ್ರದಾಯಕ ಶ್ರೀ ಜನಾದನನ್ನು ನೇನೆಯಿರೋ	೨೦
ಇಂದ್ರಿಯಂಗಕೇಕವಾಗಿ ಚಂದ್ರಿಕೆ ತೆರದಿ ಸುತ್ತಿ ತೊಂದೆ ತಾರದ ಮುನ್ನಪೇಂದ್ರನನ್ನು ನೇನೆಯಿರೋ	೨೧

ಹರಿಹರಿಯೆನಲು ದುರಿತ ಹರಿದು ಓಡುವುದು ತ್ವರಿತ
ಹಿರಿದು ಭಕ್ತೀಯಿಂದ ಸಿರಿ ಹರಿಯನ್ನು ನೇನೆಯಿರೋ ॥೩೬॥

ಕೃಷ್ಣನ ನಾಮವೇ ಗತಿ ಕೃಷ್ಣನ ಪಾದವೇ ಗತಿ
ಕವ್ಯವೇಳಿ ನೀಗಲು ಶ್ರೀಕೃಷ್ಣನನ್ನು ನೇನೆಯಿರೋ ॥೩೭॥

ಭುಕ್ತಿ ಕೊಡುವ ಮೂಕ್ತಿ ಕೊಡುವ ಮುಕ್ತಿ ನಾಯುಜ್ಯ ಕೊಡುವ
ಶಕ್ತಿ ನಮ್ಮ ಪ್ರಾರ್ಥಿತ್ವದರವಿರಲನ್ನು ನೇನೆಯಿರೋ ॥೩೮॥

[ಇದು ಕೇಶವಾದಿ ಚತುರ್ವಿಂಶತಿ ಮೂರ್ತಿಗಳನ್ನು ಕುರಿತ ಪದ.]

ಪಾಸವಾದಿ—ಇಂದ್ರನೇ ಪೂದಲಾದ ದೇವತೆಗಳಿಂದ
ಗಾಢಿಗಳೆಲ್ಲನು—ಗಾಹೆ ; ಲೌಕಿಕ ಕಲೆ, ಪ್ರಸಂಗ, ಹರಚೆ.

ಶುಕ್ರಶಿಷ್ಟನ—ದೈತ್ಯಗುರುವಾದ ಶುಕ್ರಚಾಯರ ಶಿಷ್ಟ ಬಲಿಚಕ್ರವರ್ತಿಯನ್ನು.
ಭುಕ್ತಿ—ಪೂರ್ವಬೆಳಿಕ ಸಂಪತ್ತು.

ಭವತಿಮಿರಕ್ಕೆ. .—ಸಂಸಾರವೆಂಬ ಕತ್ತಲೆಗೆ ವಿರೋಧಿಯಾಗಿ ಕೋಟಿಸೂಯರಂತೆ
ಹೋರಿಯುವ.

ಗಿರಿ ಬಿದುರ—ಬಿಡಿಸುವುದು ಶಿಧಿಲಗೊಳಿಸುವುದು ; ಕೆಟ್ಟ ನಡತೆಯೆಂಬ ಬೆಟ್ಟ
ವನ್ನು ಸಡಿಲಿಸುವುದು. ಬಿದುರವ್ಯಾಂತಾಳಿದಿಲ್ಲ.

ಅಪರಬುದ್ಧಿ—ಹೀನಬುದ್ಧಿ.

ಕಾದ್ರವೇಯ ಶಯನ—ಕದುರುವಿನ ಮಗ, ಸರ್ವ ; ಶೇಷ ; ಅದರ ಮೇಲೆ ಪವದಿಸಿ
ದವನು.

ಭದ್ರದಾಯಕ—ಮಂಗಳವನ್ನು ನೀಡುವವನು
ಇಂದ್ರಿಯಂಗಳೀಕವಾಗಿ.. —ಇಂದ್ರಿಯಗಳೆಲ್ಲ ಮನಸ್ಸಿನ ಪಶವಾಗಿದ್ದು, ಮನಸ್ಸಿನ
ನಲ್ಲೀ ಮನಗಿಯುತ್ತವೆ. ಇಂದ್ರಿಯಗಳೆಲ್ಲ ಮನಸ್ಸಿನಲ್ಲಿ ಒಂದಾಗಿ ; ಏಕಾಗ್ರ
ಚಿತ್ತದಿಂದ.

ಜಂದಿಕ ತೆರದಿ ಸುತ್ತಿ—ಬೆಳೆದಿಂಗಳಿನಂತೆ ಪಸರಿಸಿ.

ತೊಂದ್ರೆ—ತೊಂದರೆ.

ಸಾಯುಜ್ಯ—ನಾಲ್ಕುಬಿಗೆಯ ಮುಕ್ತಿಗಳಲ್ಲಿ ಒಂದು (ಉಳಿದ ಮೂರು ಸಾಲೋಕ್ಯ,
ಸಾಮಾಪ್ತ್ಯ, ಸಾರೂಪ್ಯ).

ಭ್ರಮ

ಅಟ್ಟ

ಇಂಥಾ ಹೆಚ್ಚಿನ ನಾನೆಲ್ಲಿ ಕಾಕೆನು ಹೊಂತಕಾರಿ ಕಾಣರೋ ಪ್ರ

ಸಂತತ ಸುರರಿಗೆ ಶೀಯೂಷಣ ಉಣಿಹಿಡ
ಪೆಂಕ್ತಿಯೋಳಿಗೆ ಪರವಂಚನೆ ಮಾಡಿದ ಅ

ಮುಂದರಗಿರಿ ತಂದು ಸಿಂಧುವಿನೊಳಗಿಟ್ಟು
ಜಂದದಿ ಕಡೆದು ಅಮೃತವ ತೆಗೆದು
ಇಂದುಹುಬಿ ನೀ ಬಡಿಸೆಂದು ಕೊಟ್ಟಿರೆ
ದಂಧನಗಳ ಮಾಡಿ ದೈತ್ಯರ ಪಂಚಿಸಿದ ೦

ವಿಶ್ವಾಸದಿಂದಲಿ ಅಸುರಗೆ ವರವಿತ್ತು
ತ್ರಿಶಾಲಧರ ಓಡಿ ಬಳಲುತ್ತಿರೆ
ನಸುನಗುತಲಿ ಬಂದು ಭಸ್ಯಾಸುರನಿಗೆ
ಭೋಗದಾಸೆಯ ತೋರಿ ಭಸ್ಯವ ಮಾಡಿದ ೨

ವಸುಧೇಯೋಳಿಗೆ ಹೆಣ್ಣು ಒಸಗೆಯಾಗದ ಮುನ್ನ
ಬಿಸಿರಲಿ ಬ್ರಹ್ಮನ ಪಡೆದವಳಿವಳು
ಕುಸುಮಾಭ್ಯ ಶ್ರೀ ಪುರಂದರವಿರಲ
ಪೆಸರು ಪ್ರೋತ್ಸಿಹಳು ಈ ಪ್ರೋಸ ಕನ್ನಿಕೆ ೨

[ಇದು ಮೋಹಿನಿ ಅವಶಾರವನ್ನು ಕುರಿತ ಪದ. ಅಮೃತವನ್ನು ಪಡೆದುಕೊಳ್ಳಲೆಂದು ದೇವತೆಗಳೂ ದಾನವರೂ ಸಮುದ್ರವನ್ನು ಕಡೆಯಲು ತೋಡಿದಾಗ ಮುಂದರ ಪರವತವನ್ನೇ ಕಡಗೋಳನಾಗಿಯೂ ವಾಸುಕಿಯನ್ನೇ ಕಡೆಯುವ ಹಗ್ಗಿವನಾಗಿಯೂ ಮಾಡಿಕೊಂಡರು. ಸಮುದ್ರಮಧನದಿಂದ ಅಮೃತ ಹೊರಬಿಂದ ಮೇಲಿ ತಮಗೆ ಮಾತ್ರ ಅದು ದಕ್ಷಿಣೆಕಂದು ದೇವತೆಗಳೂ ದಾನವರೂ ಬಡಿದಾಡುತ್ತಿರುವಾಗಿ, ವಿಷ್ಣುವು ಮೋಹಿನಿಯಂತೆ ತೋರಿಕೊಂಡು ತಾನೇ ಎರಡೂ ಗುಂಪಿನವರಿಗೆ ಸಮಾಗಿ ಹಂಚುವೆನೆಂದು ಹೇಳಿದಾಗ ಅವಳ ಚೆಲುವಿಗೆ ಮುಗ್ಗಾದ ಅವರೆಲ್ಲ ಬಟ್ಟಿಕೊಂಡರು.

ಮೊದಲು ದೇವಕೀಗಳಿಗೆ ಉಜ್ಜಬಜಾಸಿ ಅವರ ಪಾಲು ಮಂಗಿದೊಡನೆ ಮೋ ೯ ಹಿನ್ನೆ ಮಾರುವಾಗಿಬಿಟ್ಟುಕು. ಹೀಗಾಗಿ ದಾನವರಿಗೆ ಅಮೃತದ ಪಾಲು ದೊರೆಯಲ್ಲಿ. ಭೂಕಾಸುರನ ಕತೆಯಲ್ಲಿಯೂ ಶಿವನನ್ನು ದಾನವನ ಕಾಟದಿಂದ ತಪ್ಪಿಸಲು ವಿಷ್ಣು ಮೋಹಿನಿಯಾಗಿ ತೋರಿಕೊಂಡನು ಇದು ಏರಡನೆಯ ನುಡಿಯಲ್ಲಿ ಬಂದಿದೆ. ಅಲ್ಲಿನ ಉಪಾಯದಿಂದಲೇ ಅಸುರನನ್ನು ಕೊಂಡದ್ದು. ಮೂರನೆಯ ನುಡಿಯಲ್ಲಿ ವಿಷ್ಣುವಿನ ನಾಭಿಕರುಲದಿಂದ ಬ್ರಹ್ಮ ಹೊರಹೊಮ್ಮಿದನಾಗಿ, ವಿಷ್ಣುವನ್ನು ಹೆಚ್ಚೆಂದು ಬಗೆದಿದ್ದಾರೆ.]

ಹೊಂತಕಾರಿ—ಉಪಾಯಗಳನ್ನು ಬಲ್ಲ.

ಪೀಠೆಯೂಷ—ಅಮೃತ.

ಪರವಂಚನೆ—ಹೆಚ್ಚಿದ ಮೋಹ.

ಸಿಂಧು—ಸಮುದ್ರ.

ದಂಥನ—ಕುತ್ತಂತ್ರ, ಮೋಹ

ವಿಶ್ವಾಸದಿಂದಲಿ—ಅಸುರನೊಬ್ಬನು ಶಿವನನ್ನು ಕುರಿತು ತಪಸ್ಸುವಾಡಿ ಅವನನ್ನು ಮೆಚ್ಚಿಸಿ ತಾನು ಯಾರ ತಲೆಯ ಮೇಲೆ ಕೈಯಿರಿಸಿದರೆ ಅವರು ಸುಟ್ಟು ಬುಂದಿಯಾಗುವಂತೆ ವರವನ್ನು ಪಡೆದುಕೊಂಡನು. ಶಿವನು ವರವನ್ನು ಕೊಟ್ಟೊಂದನೆ ಅಸುರನು ಶಿವನ ತಲೆಯ ಮೇಲೇ ಕೈಯಿಡಲು ನೋಡಿದನು. ಭಯದಿಂದ ಶಿವನು ಒಡೋಡಿ ಬಂದು ವಿಷ್ಣುವಿನ ನೇರವನ್ನು ಕೊರಲು ವಿಷ್ಣು ಮೋಹಿನಿಯಾಗಿ ಮೃದಳಿದು ನಾಟ್ಯವಾಡುತ್ತು ಅಸುರನೆಂದುರು ಬಂದಳು. ಅಸುರನು ಅವಳಲ್ಲಿ ಮೋಹಗೊಂಡು ತನ್ನನ್ನು ಕೂಡಿಕೊಳ್ಳಿದು ಕೇಳಲು, ಆಕೆ ಅವನಿಗೆ ನಾಟ್ಯವನ್ನು ಮೊದಲು ಕಲಿಸುವೆನೆಂದು ಹೇಳುತ್ತ, ತನ್ನ ತಲೆಯ ಮೇಲೆ ಕೈಯಿರಿಸುವ ಭಂಗಿಯನ್ನು ತೋರಿಸಲು ಅಸುರನು ಕವಟವನ್ನು ರಿಯಾದೆ ತನ್ನ ಕೈಯನ್ನು ತನ್ನ ತಲೆಯಮೇಲೇ ಒಯ್ಯಲು ಒಡನೆಯೇ ಸುಟ್ಟು ಬೂದಿಯಾದನೆಂದು ಕತೆ.

ನಟ್ಟಿ

ಜಯ ಜಯ ಹರಿಯೆಂಬುವುದೇ ಸುದಿನವು
 ಜಯ ಜಯ ಹರಿಯೆಂಬುದೇ ತಾರಾಬಲವು
 ಜಯ ಜಯ ಹರಿಯೆಂಬುವುದೇ ಚೆಂದ್ರಬಲವು
 ಜಯ ಜಯ ಹರಿಯೆಂಬುವುದೇ ವಿದ್ಯಾಬಲವು
 ಜಯ ಜಯ ಹರಿಯೆಂಬುವುದೇ ದೈವಬಲವು
 ಜಯ ಹರಿ ಪುರಂದರವಿರಲನ ಬಲವಯ್ಯ ಸುಜನರಿಗೆ

[ಇದು ‘ತದೇವ ಲಗ್ಂ ಸುದಿನಂ ತದೇವ, ತಾರಾಬಲಂ ಚೆಂದ್ರಬಲಂ ತದೇವ। ವಿದ್ಯಾಬಲಂ ದೈವಬಲಂ ತದೇವ ಲಕ್ಷ್ಮಿಪತೇ ತೇಂಫ್ಲಿಯುಗಂ ಸೃಂಗಾಮಿ॥’ ಎಂಬ ಶೈಲೀಕದ ಭಾಣೆ. ಉಳಿದೆಲ್ಲ ಬಲಗಳೂ ಸಹೇಳತ್ವಮಾನದ ಹರಿಯ ಬಲದಿಂದ ಬಲಗೊಂಡವೇ ಎಂದು ತಾತ್ತ್ವಿಯ್ಯ.]



ಪೂರ್ವ ಕೆಲ್ಕುಣಿ

ಅದಿ

ನೀನೇ ಬಲ್ಲಿದನೋ ಹರಿ, ನಿನ್ನ ದಾಸರು ಬಲ್ಲಿದರೋ ಪ

ನಾನಾ ತೆರದಿ ನಿಧಾನಿಸಿ ನೋಡಲು
ನೀನೇ ಭಕ್ತರಾಧಿನಾದಮೇಲೆ

೫

ಜಲಜ ಭವಾಂಡಕೆ ಒಡೆಯನೇಂದೆನಿಸಿ
ಬಲು ಬಲು ದೊಡ್ಡ ವನಹಂಡಹುದೋ
ಅಲಸದೆ ಹಗಲಿರುಳಿನ್ನದ ಅನುದಿನ
ಬಲಿಯ ಮನೆಯ ಬಾಗಿಲ ಕಾಯಿದಮೇಲೆ

೦

ಹೃತಿಯಿಂದ ಪ್ರರುಹೂತ ಸಹಿತ ಸರ
ವ್ಯಾತಪ್ತ ನಿನ್ನನು ಓಲ್ಯೆಸೆ
ಭೂತಳದೋಳಿ ಸಂಪೀಠಿಗೆ ಸಿಲುಕಿ ನೀ
ವಾಧನ ರಥಕೆ ಸೂತನಾದಮೇಲೆ

೨

ವರಮ ಪ್ರರುವ ವರಚೊಮ್ಮನೆಂದೆನುತ್ತಲಿ
ನಿರುತ ಶ್ರುತಿಯು ಕೊಂಡಾಡಲು, ಪಾಂಡವ
ರರಮನ ಅಟ್ಟೂಳಿಗದವನೆಂದದಿ
ಕರೆಕರೆದಲ್ಲಿಗೆ ಹೋಗಿ ಕಾಯ್ದಮೇಲೆ

೩

ಧಾರದಲಿ ಘಣೆಯನೋಡೆದ ಭೀಷ್ಣನ ಸಂ
ಜರಿಪನೆಂದು ಚಕ್ರವ ತಿಡಿಯೆ
ಹರಿ ನಿನ್ನ ಕರುಣದ ಕವಚ ತೊಟ್ಟು ತಾ
ನಿರುವ ಕಾರಣ ಸುಮ್ಮನೆ ತಿರುಗಿದಮೇಲೆ

೪

ತರಳನು ಕರೆಯಲು ಭರದಿ ಕಂಭದಿ ಬಂದು
ನರಮೃಗ ರೂಪದಿಂದವನ ಕಾಯ್ದು
ವರದಾಯಕ ಪ್ರರಂದರವಿರಲ ನಿನ್ನ
ಸ್ಕೃಪರ ಮನದಲಿ ಸೆರೆ ಸಿಕ್ಕಿದಮೇಲೆ

೫

ಬಲ್ಲಿದ—ತಿಳಿದವನು, ಎಲ್ಲ ವ ನ್ನೂ ಬಲ್ಲಿವನು (ಸರ್ವಜ್ಞ).; ಭಾಗ್ಯವಂತೆ;
ಬಲ್ಲಿಪ್ಪಳಿವನು.

ಜಲಜ ಭವಾಂಡ—ಬರಹ್ನು ಸೃಷ್ಟಿಮಾಡಿದ ಬರಹ್ನಂಡ


ಬಲು ಬಲು ದೊಡ್ಡ ವನು—ತಾರತಮ್ಯದಲ್ಲಿ ಉತ್ತಮೋತ್ತಮ.

ಅಲಸದೇ...—ಹಾಗೆ ಎಣ್ಣ ದೇವತೆಗಳಿಗೂ ಏಗಿಲಾದರೂ, ವಾಮನಾಗಿ ಬಲಿಯ
ಬಾಗಿಲಿಗೆ ಬಂದನಲ್ಲವೇ ?

ಪ್ರರುಹೂತ ಸಹಿತ—ಇಂದ್ರಸೇ ಹೊದಲಾದ ದೇವತೆಗಳ ಗಡಣವು ನಿನ್ನನ್ನು
ಸೇವಿಸುತ್ತಿರುವಾಗ. ನೀನು ವಾಂಡವರಲ್ಲಿಬ್ಬಾದ ಅರ್ಜನನ ರಥಕ್ಕೆ
ಸಾರಧಿಯಾಗಲಿಲ್ಲವೇ ?

ಧುರದಲಿ—ಯುದ್ಧದಲ್ಲಿ.

ತರಳನು—ಪ್ರಹಾನ್ನದನು.



ಕಲಾಳಿ	ಶ್ರೀವಿದೆ
ಅಂದಿಂದ ನಾ ನಿನ್ನ ನೇರೆ ನಂಬಿದೆನೊ ಕೃಷ್ಣ	ಪ್ರ
ತಂದೆ ಗೋವಿಂದ ಮುಕುಂದ ನಂದನ ಕಂದ	ಅ
ಬಲವಂತನುತ್ತಾನುಪಾದರಾಯನ ಕಂದ ಬಲತಾಯಿ ನೂಕಲು ಅಡವಿಯೊಳು ಜಲಜಾಕ್ಷ ನಿನ್ನ ಕುರಿತು ತಪವಿರಲಾಗಿ ಒಲಿದು ಧುವಗಿ ಪಟ್ಟಗಟ್ಟಿದ್ದು ಕೇಳಿ	೦
ನಕ್ರಂಗೆ ಗಜರಾಜ ಸಿಕ್ಕು ಸರಸಿಯೊಳು ದೂಃಖಿದಿ ಶ್ರೀಹರಿ ಸಲಹೆನ್ನಲು ಚಕ್ರದಿ ನೆಗಳ ಕಂರವ ತರಿದು ಭಕ್ತುನೆ ವಕ್ರವ ಪರಿದಾದಿಮೂಲನೆಂಬುದ ಕೇಳಿ	೨
ದುಪದನ ಸುತೆಯ ದುಶ್ಯಾಸನ ಸಭೆಯೊಳು ಕವಟಿದಿ ಸೀಲೆಯ ಸೆಳೆಯುತ್ತಿರೆ ಸುಪರ್ಣವಾಹನ ಕೃಷ್ಣ ಸಲಹೆಂದಬಲೆಯ ಅಪಮಾನದಿನ ಕಾಯ್ದು ಶ್ರೀಹರಿಯೆಂಬುದ ಕೇಳಿ	೩
ಹರಿನಾರಾಯಣನೆಂದು ಪ್ರಹಾಳಿದ ಒರೆಯಲು ದುರುಳಿ ದಾವನವನೊಳು ಮುನಿದು ಕರೆ ನಿನ್ನ ಒಡೆಯನ ಎಂದು ಗಜಿನಿಸಿ ನರ ಹರಿ ಬಂದು ಒಡನೆಯೆ ಕಾಯ್ದುನೆಂಬುದ ಕೇಳಿ	೪
ಅಂಬರೀಷಗೆ ದೂರಾರ್ಥ ಶಾಪವ ಕೂಡೆ ಅಂಬುಜಲೊಳನ ಚಕ್ರದಿಂದ ಬೆಂಬತ್ತಿ ಮುನಿಯ ಶಾಪವ ಪರಿಹರಿಸಿದ ಕಂಬು ಚಕ್ರಧರ ಹರಿಯೆಂಬುದ ಕೇಳಿ	೫
ಭೂಲ ಬೇಡ ರಾಮನ ಲಲನೆಯ ಬಿಡುಯೆಂದು ತಲೆ ಹತ್ತುರಹಗೆ ಪೇಳಲು ತಮ್ಮನ ಬಳಲಿಸಿ ಹೊರಡಿಸಲವ ನಿನ್ನ ಮೊರೆಹೊಗೆ ಸಲೆ ವಿಭೀಷಣಗೆ ಲಂಕೆಯನ್ನಿತ್ತುದ ಕೇಳಿ	೬

ಸುರ ನರ ನಾಗಲೋಕದ ಭಕ್ತ ಜನರನ್ನ
ಪೂರೆಯಲೋಸುಗ ವೈಕುಂಠದಿಂದ
ಸಿರಿಸಹಿತಲೇ ಬಂದು ಶೇಷಾಚಲದಿ ನಿಂತ
ಪುರಂದರವಿರಲ ನಿನ್ನಯ ಚರಣವ ಕಂಡು

೩

ಉತ್ತಾನಪಾದರಾಯನ ಕಂದ—ಧ್ವನಿ.

ಬಲತಾಯಿ—ಸುರುಬಿ.

ನಕ್ರಂಗ—ಮೊಸಳಿಗೆ (ನೆಗಳು) (ಗಂಡೀಂದ್ರಮೋಕ್ಷ).

ವಕ್ರವ ಪರಿದು—ಇಂದ್ರದ್ಯಮ್ಮನಿಗೆ ಬಂದಿದ್ದ ಶಾಪವನ್ನ ಹೋಗಲಾಡಿಸಿ.

ದುಪದನ ಸುತೆ—ದೌರ್ಪದಿ (ವಸ್ತುಪಹರಣದ ಸಂದರ್ಭ).

ದುರುಳಳಿ ದಾನವ—ಹಿರಣ್ಯಕಶಿಪು (ಪ್ರಕಾಶದನ ಉಪಾಖಾನ ; ನರಸಿಂಹಾವತಾರದ ಕರ್ತೆ).

ಅಂಬರೀಷ—ಸೂರ್ಯವಂಶದಲ್ಲಿ ನಾಭಾಗರಾಜನ ಮಗನಾಗಿ ಹುಟ್ಟಿದವನು ; ವಿಷ್ಣು ಭಕ್ತ, ಪರಮಭಾಗವತ. ಅವನ ಏಕಾದಶೀಪ್ರತವನ್ನ ಕೆಡಿಸಬೇಕೆಂದು ದುವಾಸಸನು ದ್ವಾದಶಿಯ ಪಾರಣೆಗೆ ಹೊತ್ತುಮಿಂದಿ ಬಂದನು ; ಪ್ರತದೆ ಕಟ್ಟಿಯನ್ನ ಏಂಬಲಾರದ ಅಂಬರೀಷನು ಆ ವೇಳಿಗಾಗಲೇ ತೀರ್ಥಪೂರ್ಶನ ಮಾಡಿದ್ದ ದರಿಂದ ದುವಾಸಸನು ಸಿಟ್ಟಿಗೆದ್ದ ಅವನನ್ನ ಶಪಿಸಲು, ವಿಷ್ಣುವಿನ ಚಕ್ರಾಯಿಧವು ದುವಾಸಸನ ಮೇಲೆ ಎರಗಿ ಬಂದಿತು. ಅದರ ಕಾಟವನ್ನ ತಡೆಯಲಾರದ ದುವಾಸಸನು ಅಂಬರೀಷನ್ನೇ ಹೊರೆಹೊಕ್ಕು ತನ್ನ ಶಾಪವನ್ನ ಹಿಂದೆಗೆದುಕೊಳ್ಳಬೇಕಾಯಿತು (ಭಾಗವತಪೂರಾಣ ೬, ೪).

ಭಲ ಬೇಡ—ರಾಮಾಯಣದ ಕಥೆ. ರಾವಣನು (ತಲೆ ಹತ್ತರವನು) ಭಲಗಾರನೆಂದು ಹೆಸರಾದವನು. ಯಾದಿಕ್ಕೆ ಮುನ್ನ ಅವನು ಕರೆದ ಸಭೆಯಲ್ಲಿ ತಮ್ಮನಾದ ವಿಭೀಷಣನು ಸೀತೆಯನ್ನ ಮರಳ ರಾಮನಿಗೆ ಸಲ್ಲಿಸೆಂದು ಸೂಚಿಸಲು ಸಿಟ್ಟಿನಿಂದ ವಿಭೀಷಣನನ್ನ ಮೂದಲಿಸಿ ಅವನು ಲಂಕೆಯನ್ನ ಬಿಡುವಂತೆ ಮಾಡಿದ.

ಸಿರಿಸಹಿತ...—‘ಸ್ವಾಮಿಪುಷ್ಟಿರಣೀತಿರೇ ರಮಯ್ಯಾ ಸಹ ಮೋದತೇ’ ಎಂಬ ಪುರಾಣೋಕ್ತಿಯ ಭಾಯಿ.

ಕಾಂಚೋದಿ

ರಘುಂಪೆ

ಯಾಕೆ ನಿರ್ದಯನಾದೆ ಎಲೋ ದೇವನೆ

ಪ

ಶ್ರೀಕಾಂತ ಎನಮೇಲೆ ಎಳ್ಳಷ್ಟ್ವ ದಯವಿಲ್ಲ

ಅ

ಕಂಗೆಟ್ವ ಕಂಭದಲಿ ಒಡೆದು ಬಳೆಲಿ ಬಂದು
ಹಿಂಗದೆ ಪ್ರಕಾಂಡನಷ್ಟಿಕೊಂಡೆ
ಮಂಗಳ ಪದವಿತ್ತು ಮನ್ಮಿಸಿದೆ ಅವ ನಿನಗೆ
ಭಂಗಾರವೆಷ್ಟ್ವ ಕೊಟ್ಟನು ಹೇಳೋ ಹರಿಯೆ

ಂ

ಫರಿದೇವಿಗೆ ಹೇಳಿದೆ ಸೆರಗು ಸಂಪರಿಸದೆ
ಗರುಡನ ಮೇಲೆ ಗಮನವಾಗಿದೆ
ಭರದಿಂದ ನೀ ಬಂದು ಕರಿಯನುಧ್ವ ರಿಷಿದೆ
ಕರಿರಾಜ ಎಷ್ಟ್ವ ಕನಕವ ಕೊಟ್ಟ ಹರಿಯೆ

೨

ಅಜಮಿಳನು ಅಣ್ಣನೇ ವಿಭೀಷಣನು ತಮ್ಮನೇ
ನಿಜದಿ ರುಕ್ಖಾಂಗದನು ನಿನ್ನ ಮೊಹನ್ನಗನೇ
ಭಜನೆಗವರೇ ಹಿತರೆ ನಾ ನಿನಗೆ ಅನ್ನನೇ
ಶ್ರಿಜಗವತಿ ಸಲಹನ್ನ ಪ್ರರಂದರವಿರಲ

೨

ಸೆರಗು ಸಂಪರಿಸದೆ—ಲುಟ್ಟು ಬಟ್ಟೆಯನ್ನೂ ಸರಿಪಡಿಸಿಕೊಳ್ಳಿದೆ.

ಕರಿಯನು—ಅನೆಯನ್ನು (ಇಂದ್ರಧೃತ್ಯಮ್ಮನು ಶಾಪದಿಂದ ಅನೆಯಾಗಿದ್ದಾಗ).

[ಇದು ನಿಂದಾಸ್ತುತಿಯ ಪ್ರಕಾರಕ್ಕೆ ಸೇರಿದ ಪದ. ಹೊದಲ ನುಡಿಯಲ್ಲಿ ಪ್ರಕಾಂಡನ ಕೆತೆ; ಏರಡನೆಯದರಲ್ಲಿ ಗಜೀಂದ್ರಮೇಶ್ವದ ಪ್ರಸಂಗ; ಮೂರನೆಯ ದರಲ್ಲಿ ಅಜಾಮಿಳ, ವಿಭೀಷಣ, ರುಕ್ಖಾಂಗದರನ್ನು ಹರಿಯು ಸಲಹಿದುದು. ಈ ಭಕ್ತರಿಗೆ ಒಲಿದವನು ತನ್ನೇ ಒಲಿಯುವುದಿಲ್ಲ? ಈ ಭಕ್ತರು ಲಂಡವನ್ನೇನಾದರು ಕೊಟ್ಟರೋ? ಅಥವಾ ಅವರು ಹತ್ತಿರಿದ ನೆಂಟರೋ? ಪ್ರಕ್ಕಪಾತ ಬುದ್ಧಿಗೆ ಕಾರಣವೇನು? ಅವರು ಚೇಕಾದವರು, ನಾನು ಚೇಡವಾದವನು ಆದುದು ಹೇಗೆ?]

ಕಲಾಳಿ

ಅದ

ನಂಬಿ ಕೆಟ್ಟವರಿಲ್ಲವೋ ರಂಗಯ್ಯನ
ನಂಬಿದೆ ಕೆಟ್ಟರೆ ಕೆಡಲಿ

ಪ

ಅಂಬುಜನಾಭನ ಆಶಿಷ ಲೋಕೇಶನ
ಅಪ್ರಮೇಯನಾದ ಅದಿಪ್ರರುಷನ

ಅ

ಹಿತನ ತೊಡೆಯ ವೇಳೆ ಧ್ವನರಾಯ
ಹಿತದಿಂದ ಕುಳಿತಿರಲು
ಮತಿಹೀನಳಾದ ಸುರುಚಿದೇವಿ ನೂಕಲು
ಹಿತದಿ ಧ್ವನಗೆ ಪಟ್ಟಕೊಟ್ಟಿ ಮುರಾರಿಯಾ

೦

ವರ ಪ್ರಹ್ಲಾದನ ಹಿತನು ಬುಧಿಸುತ್ತಿರೆ
ಹರಿ ನೀನೆ ಗತಿಯೆನಲು
ಪರಮ ಪ್ರೀತಿಯಿಂದ ತರಳನ ಪಾಲಿಸಿ
ದುರುಳಿ ಹಿರಣ್ಯಕಶ್ಯಪನ ಸೀಳಿದ ಧೋರೆಯಾ

೨

ಕರಿರಾಜನ ಸಲಹಿ ಅಂಜದಿರೆಂದು ಆ
ದರಿಸಿದವರು ಯಾರೋ ಗ
ಗರುಡಗವನ ಶ್ರೀ ಪ್ರರಂದರವಿರಲನ
ಚರ್ಣಕಮಲವನ್ನು ದೃಢದಿಂದ ನಂಬಿರೋ

೩



ಮೇಹನ

ಶ್ರವಿದೆ

ನಿನ್ನ ನಂಬಿದೆ ನೀರಜನಯನ
ಎನ್ನ ಪಾಲಿಸೊ ಇಂದಿರಾರಮಣ

ಒ

ಮುನ್ನ ಪಾಂಚಾಲಿಯ ಮೋರೆಯ ಲಾಲಿಸಿ ಕಾಯ್ದ
ಬನ್ನ ಗಶಯನ ನೀ ಪರಮಪುರುಷನೆಂದು

ಅ

ಹರಿ ಸರ್ವೋತ್ತಮನಹುದೆಂಬೋ ಬಾಲಕನೆ
ಹಿರಣ್ಯಕಶಿಪು ಹಿಡಿದು ಬಾಧಿಸಲು
ನರಹರಿ ರೂಪದಿಂದವನ ವಕ್ಷೇವ ಸೀಳ್ಣಿ
ಪರ ವಿಶ್ವಾತ್ಮಕನಹುದೆಂದು ನಾ ದೃಢವಾಗಿ

ಱ

ಪಾದವ ಪಿಡಿದು ನೀರೋಳಗೆಳಿವ ನಕ್ರನ
ಬಾಧೆಯ ತಾಳಿದೆ ಕರಿ ಮೋರೆಯಿಡಲು
ಆದಿಮೂರುತಿ ಚಕ್ರದಿ ನಕ್ರನ ಕೊಂಡ
ವೇದಾಂತ ವೇದ್ಯ ಅನಾಧರಕ್ಷೇಕನೆಂದು

೨

ಇಳಿಯೋಡೆಯನ ತೊಡಗೆ ನೀನಹನಲ್ಲಿಂದು
ಲಲನೆ ಕೈಪಿಡಿದೆಳೆಯಲು ಕಂದನ
ನಳಿನಾಕ್ಷ ನಿನ್ನ ಮೋರೆಯ ಹೊಕ್ಕು ತಪಿಸಲು
ಬಲಿದು ಧ್ಯಾವಗೆ ನಿಜಲೋಕವಿತ್ತವನೆಂದು

೩

ಸುದತಿ ಗೌತಮಸತಿ ಮುನಿಶಾಪದಿಂದಲಿ
ಒದಗಿ ಪಾಪಾಣ ರೂಪದಲಿರಲು
ಪದ ರಜದಿಂದಲಿ ಸತಿಯ ಮಾಡಿದ ಯೋಗಿ
ಹೃದಯಂ ಭೂಷಣ ನಿನ್ನ ಪಾದಮಹಿಮೆಯ ಕಂಡು

೪

ಪರಮ ಪಾವನೆ ಜಗದೇಕ ಮಾತೆಯನು
ದುರುಳ ರಾಷಣನು ಕೆಮ್ಮೆಯ್ಯಿರಲು
ಶರಣೆಂದು ವಿಭೀಷಣ ಚರಣಕೆರಗಲಾಗಿ
ಸ್ಥಿರಪಟ್ಟವನು ಕೊಟ್ಟ ಪರಮಾತ್ಮನಹುದೆಂದು

೫

ಅಂಬರೀಷನೆಂಬ ನ್ಯೆಪ್ ದ್ವಾದಶಿ ವರತ
ಸಂಭೃಮುದಲಿ ಹರಿಗಣಿಸಲು
ದೊಂಬಿ ಮಾಡಿ ದೂರಾಸ್ ಶಿಫಿಸಲಾಗಿ
ಬೆಂಬಿಡೆಲೆ ಚಕ್ರದಿಂದ ಕಾಯ್ದುವನೆಂದು

१

ಧರೆಯೋಳು ನಿಮ್ಮ ಮಹಿಮೆಯ ಪೋಗಳುವರೆ
ಸರಿಸಿಹೋದ್ದುವ ಶೇಷರಿಗರಿದು
ಸ್ತುರಣೆ ಮಾತ್ರದೆ ಅಜಾಮಿಳಗೆ ಮುಕ್ಕಿಯನಿತ್ತ
ಪ್ರರಂದರವಿರಲ ನೀ ಜಗದೇಶನೆಂದು

२

ಪಾಂಚಾಲಿಯ—ದೌರ್ವಾದಿಯ (ದುಃಖಾಸನನು ತುಂಬಿದ ಸಭೆಯಲ್ಲಿ ಇವಳೆ ವಸ್ತ್ರಪ್ರಹಾರಮಾಡಲು ತೋಡಿದಾಗ).

ಹರಿ ಸರ್ವೋತ್ತಮ .. —ಪ್ರಹ್ಲಾದನ ಕತೆ.

ಪಾದವ... —ಗಜೀಂದ್ರಮೋಕ್ಷದ ಸಂದರ್ಭ.

ಇಳೆಯೋಡೆಯನ... —ಧ್ಯಾವನ ಉಪಾಧ್ಯಾನ.

ಸುದತಿ... —ಅಹಲ್ಯಾಶಾಪ ವಿಮೋಚನೆ.

ಪರಮಪಾವನ... —ವಿಭೀಷಣ ಶರಣಾಗತಿ.

ಅಂಬರೀಷನೆಂಬ... —ಏಕಾದಶೀವರತ ಮಾಹಾತ್ಮ್ಯಯ ಪ್ರಸಂಗ.

ಧರೆಯೋಳು .. —ಹರಿಯ ಮಾಹಾತ್ಮ್ಯಯನ್ನ ಸಂಪೂರ್ಣದಾಗಿ ಅರಿತುಕೊಳ್ಳುವುದು ಬ್ರಹ್ಮ, ಶೇಷರಿಗೂ ಸಾಧ್ಯವಿಲ್ಲ.

ಕಾಂಚೋದಿ

ರಘುಂಪೆ

ಅವನಾವನಿಗಾದ ಅದನಿಯೊಳಗೆ	ಪ್ರ
ಸಹ್ ಜೀವರಿಗೆ ಶ್ರೀಹರಿಯಲ್ಲದೆ ಕೃಷ್ಣ	ಅ
ಅವ ತಂದೆಯು ಸಲಹಿದನು ಪ್ರಕಾಶದನ ಅವ ತಾಯಿಯು ಸಲಹಿದಳು ಧೂರವನ ಅವ ಸಹೋದರನು ಈಡೇರಿಸಿದ ವಿಭೀಷಣನ ಸಹ್ ಜೀವರಿಗೆ ಶ್ರೀಹರಿಯಲ್ಲದೆ ಕೃಷ್ಣ	೦
ಅವ ಬಾಂಧವ ಕಾಯ್ದುನೆಂದು ಕರಿರಾಜನೆ ಅವ ಪತಿ ಕಾಯ್ದು ದೌರ್ವದಿ ವೂನವ ಅವ ಸವಿನಾದ ಪಾಂಡವರ ಆಪತ್ತಿಗೆ ಸಹ್ ಜೀವರಿಗೆ ಶ್ರೀಹರಿಯಲ್ಲದೆ ಕೃಷ್ಣ	೨
ಅವನಾಥಾರ ಅಡವಿಯೊಳಿರುವ ಮೃಗಗಳಿಗೆ ಅವನಾಶ್ರಯ ಪ್ರಕ್ಕಿಜಾತಿಗಳಿಗೆ ಅವ ಪ್ರೋಷಕನು ಗಭ್ರದಲ್ಲಿದ್ದ ಶಿಶುಗಳಿಗೆ ದೇವಗುರು ಪ್ರರೂಪದರವರಲನಲ್ಲದೆ ಕೃಷ್ಣ	೩

[ಯಾರು ಯಾರಿಗೆ ಆದರು ? ಜೀವರಾಶಿಯಲ್ಲಿ ಯಾರು ಯಾರನ್ನೂ ಕಾಟಿಡಲು ಸ್ವತಂತ್ರರಾಲು, ಶಕ್ತಿರಾಲು, ಎಲ್ಲ ಜೀವರಿಗೂ ರಕ್ಷಕನೂ, ನಿಯಾಮಕನೂ, ಪ್ರೇರಕನೂ ಹರಿಯೋಬ್ಬನೇ. ಪ್ರಕಾಶದನನ್ನು ಅವನ ತಂದೆ ಹಿರಣ್ಯಕಶಿಪ್ತವೇ ಹೊಲ್ಲಲೆತ್ತಿಸಿದಾಗ, ಧೂರವನ ಮಲತಾಯ ಸುರುಚಿಯೇ ಅವನನ್ನು ಹೊರದೂಡಿದಾಗ, ವಿಭೀಷಣನ ಅಣ್ಣರಾವಣನೇ ತಮ್ಮನನ್ನು ಲಂಕೆಯಿಂದ ಹೊರಗಟ್ಟಿದಾಗ, ಗಣೀಂದ್ರನನ್ನು ಹೊಸಳಿ ಹಿಡಿದು ಹಿಂಸಿಸುತ್ತಿರುವಾಗ, ದುಃಖಾಸನನು ದೌರ್ವದಿಯ ಮಾನಭಂಗ ಮಾಡಲು ಸಿದ್ದನಾಗಿದ್ದಾಗ, ಪಾಂಡವರು ತೊಂದರೆಗೆ ಒಳಗಾದಾಗ ಅವರನ್ನೆಲ್ಲ ಸಲಹಿದವನು ಹರಿಯೇ. ಕಾಡಿನೆಲ್ಲರುವ ಪೂರ್ಣಗಳಿಗಲ್ಲ, ಪ್ರಕ್ಕಿಗಳಿಗಲ್ಲ ಅವನೇ ಆಸರೆ ; ತಾಯಿಯ ಒಡಲಲ್ಲಿರುವ ಹಸುಳಿಗಳನ್ನು ಸಾಕುವವನು ಅವನೇ ತಾನೇ ?]

ಅನಂದಭೈರವಿ

ಶ್ರಮಿದೆ

ಮುಂಜಾನೆ ಎದ್ದು ಗೋವಿಂದನೆನ್ನಿ, ನಮ್ಮು

ಪ್ರ

ನಂಜಿಪೆ ದುರಿತವು ದೂರವೆನ್ನಿ

ಅ

ಅಸುರ ಸಂಹಾರಿಯೆನ್ನಿ ದಶಶಿರ ವೈರಿಯೆನ್ನಿ

ಶಿಶುವು ಹೊರಿಯಿಡಲು ರಕ್ಷಿಸಿದನ್ನಿ

ಅಸುರನರಣ್ಯದಿ ಭಸ್ಯವ ಮಾಡಲು

ವಸುಧೇಯೋಳ ನಾಟ್ಯವನಾಡಿದನ್ನಿ

೦

ಬಲಿಯ ಬೇಡಿದನ್ನಿ ಚೀಲುವ ವಾಮನನೆನ್ನಿ

ಲಲನೆಯ ಅಭಿಮಾನ ಕಾಯ್ದನ್ನಿ

ಕಲಿಯುಗದಲಿ ಬಂದ ಕೃಷ್ಣವತಾರನ್ನಿ

ಸಲೆ ವಾಂಡುಸುತ್ತರನ್ನ ಪಾಲಿಸಿದನ್ನಿ

೨

ಕರುಣಾಕರನ್ನಿ ಕಪೆಟನಾಟಕನ್ನಿ

ಕರಿಂಜನನ್ನ ಕಾಯ್ದ ಕೃಷ್ಣನ್ನಿ

ಪರಿಪರಿಯಂದಲಿ ಭಕ್ತರ ಸಲಹಂವ

ವರದ ಪ್ರರಂದರವಿಶಲನ್ನಿ

೩

ನಂಜಿಪೆ...—ವಿಷದಂತೆ ನಮ್ಮನ್ನ ತೊಂದರೆಗೇಡುಮಾಡುವ, ನಮ್ಮನು ಅಂಜಿಪೆ, ಹೆಡರಿಸುವ.

ಅಸುರಸಂಹಾರಿಯೆನ್ನಿ...—ರಾಮಾವತಾರದ ಸಂದರ್ಭ.

ಶಿಶುವು ಹೊರಿಯಿಡಲು...—ಪ್ರಕೂದ ಉಪಾಖಾನ.

ಅಸುರನರಣ್ಯದಿ...—ಹೊಚ್ಚಿನೇ ಭಸ್ಯಸುರ ಪ್ರಸಂಗ.

ಲಲನೆಯ ಅಭಿಮಾನ...—ದ್ರೌಪದಿಯ ಮಾನವನ್ನ ಕಾಯ್ದ ಪ್ರಸಂಗ
(ದುಃಖಾಸನನಿಂದ ವಸ್ತ್ರವಹಕರಣ ಸಂದರ್ಭದಲ್ಲಿ).

ಕಲಿಯುಗದಲಿ ಬಂದ—ದಿಟವಾಗಿ ಕೃಷ್ಣನು ದ್ವಾಪರಯುಗದಲ್ಲಿ ಬಂದವನು;
ಅದರೆ ಅವನ ಪ್ರಭಾವ ಕಲಿಯುಗದಲ್ಲೂ ಉಳಿದುಬಂದಿದೆ ('ಕಲೌಕೃಷ್ಣ').

ಕರುಣಾಕರನ್ನಿ ಕಪೆಟನಾಟಕನ್ನಿ—ಭಕ್ತರಿಗೆ ಕರುಣೆ ತೋರುವನು, ದುಷ್ಪರನ್ನ
ಮರುಳುಮಾಡಿ ಕೊಲ್ಲುವನು.

ಕಾಂಡೋಡಿ	ರಘುವೇ
ಅರು ಬದುಕಿದರಯ್ತ ಹರಿ ನಿನ್ನ ನಂಬಿ	ಪ್ರ
ತೋರು ಈ ಜಗದೊಳಗೆ ಒಬ್ಬರನು ಕಾಣೆ	ಅ
ಕರಪತ್ರದಿಂದ ತಾಮ್ರಧ್ವಜನ ತಂದೆಯು ಕೊರಳೆ ಕೊಲ್ಲಿಸಿದೆ ನೀನು ಕುಂದಿಲ್ಲದೆ ಮರುಳನಂದದಿ ಪೋಗಿ ಭೃಗುಮಾನಿಯ ಕಣ್ಣಾಡೆದೆ ಆರಿತು ಶ್ರಿಪುರಾಸುರನ ಹಂಡಿರನು ಬೇರೆದೆ	೦
ಕಲಹ ಬಾರದ ಮುನ್ನ ಕೊಂಡನು ನೀ ಕೊಂಡೆ ಸುಲಭದಲಿ ಕೌರವರ ಮನೆಯ ಮುರಿದೆ ನೆಲವ ಚೆಡುತ ಹೋಗಿ ಬಲಿಯ ತನುವನು ತುಳಿದೆ ಮೊಲೆಯನುಣಿಸಲು ಬಂದ ಪೂತನಿಯ ಕೊಂಡೆ	೨
ತಿರಿದುಂಬ ದಾಸರ ಕ್ಯಾಲಿ ಕಪ್ಪುವ ಕೊಂಬೆ ಗರುಡವಾಹನ ನಿನ್ನ ಚರಿಯವರಿಯೆ ದೊರೆ ಪುರಂದರವಿರಲ ನಿನ್ನನ್ನು ನಂಬಿದರೆ ತಿರುಪೆಯೂ ಹುಟ್ಟಿಲೊಲ್ಲಿದು ಕೇಳೊ ಹರಿಯೆ	೩

[“ಇದು ನಿಡಾನ್ಸುತ್ತಿ ಜನರ ಕಟ್ಟಿಗೆ ತಪ್ಪೆಯಂದು, ಮೌಸವೆಂದು, ಕೃತ್ಯಾವೆಂದು ಕಂಡರೆ ಹರಿಯ ಲೀಲಾಯಲ್ಲಿ ಲೋಕೋಪಕಾರ ಬುದ್ಧಿಯೇ ಇರುವುದು ಲೋಕ ಕಂಟಿಕರಾದವರ ಬಳಗುಂದಿಸಲು, ಅವರನ್ನು ತೊಲಗಿಸಲು ಹರಿಯ ಲೀಲೆ ಶಷ್ಟಿ ರಕ್ತಕ್ಷಯ ಸಲ್ಲಾವಾಗಿ ದುಷ್ಪತ್ತಿಕ್ಕೆಗೆ ಇಲ್ಲಿ ದುಷ್ಪಿತ್ತಕ್ಕಾವನ್ನೇ ಎತ್ತಿ ತೋರಿಸಿದಾರೆ”]

ತಾಮ್ರಧ್ವಜ ..—ಮಣಿಪುರದ ರಾಜ ಮಯೂರಧ್ವಜನ ಮಗ ಯುಧಿಷ್ಠಿರನು
ಅಶ್ವಮೇಧಯಾಗ ಮಾಡುವಾಗ ಯಾಗದ ಕುದುರೆಯನ್ನ ಅಡ್ಡಗಟ್ಟಿ,
ಸೇವಲು ಬಂದ ಅರ್ಜುನನನ್ನ ಸೋಲಿಸಿದ ಕ್ರಾಂತಿಕಾನರು ವೋಸದಿಂದ
ಮಯೂರಧ್ವಜನ ಬಳಹೋಗಿ ಅವನು ತಾಮ್ರಧ್ವಜನ ಶರೀರವನ್ನ ಇಬ್ಬಾಗ
ವಾಗಿ ಗರಗಸ (ಕರಪತ್ರ)ದಿಂದ ಕುಯುವಂತೆ ಮಾಡಿದರು

ಭೃಗುಮುನಿ...—ಸರಕ್ಕೆತೀನದಿಯ ದಡದ ಹೇಳೆ ಖುಷಿಗಳು ಯಂಜ್ಞ ಮಾಡುತ್ತೇ,
ಅಗ್ರಪೂರ್ವಾಚೆಯನ್ನು ಯಾವ ದೇವತೆಗೆ ಸಲ್ಲಿಸಬೇಕೆಂಬ ವಿಚಾರವಾಗಿ ವಿವಾದ
ಪೋದಗಿ, ಭೃಗುಮುನಿಯು ತ್ರಿಮೂರ್ತಿಗಳ ಸತ್ಯಪರೀಕ್ಷೆಮಾಡಲು ಹೊರ
ಟಾಗ, ವೈಕುಂಠದಲ್ಲಿ ನಾರಾಯಣನು ಲಕ್ಷ್ಮಿಯೊಂದಿಗೆ ಸುಖಿನಿರ್ದೇಶಲ್ಲಿದ್ದು
ತಾನು ಬಂದುದನ್ನು ಅರಿಯದೆ ಇರಲು ಭೃಗುಮುನಿಯು ಶಿಂಕ್ರಿಗೆದ್ದು
ನಾರಾಯಣನನ್ನು ತನ್ನ ಬಲಗಾಲಿನಿಂದ ಒದ್ದ. ಒಡನೆಯೇ ನಾರಾಯಣನು
ಎದ್ದು ಕ್ಷಮೆಯನ್ನು ಬೇಡುತ್ತ, ಮುನಿಯ ಕಾಲಿಗೆಪ್ಪು ನೋವಾಯಿತೋ
ಎಂದು ಅವನ ಕಾಲುಗಳನ್ನು ಒತ್ತುತ್ತೆ ಕಾಲಿನಲ್ಲಿದ್ದ ಕಣ್ಣನ್ನು ಕಿತ್ತುಬಿಟ್ಟು.
ಕಾಲಲ್ಲಿ ಕಣ್ಣದ್ದುದ್ದುದರಿಂದಲೇ ಭೃಗುಮುನಿಗೆ ಅಹಂಕಾರವಿದ್ದಿತು.


ಅರಿತು ತ್ರಿಪುರಾಸುರನ ..—ಬೌದ್ಧ ಪತಾರದಲ್ಲಿ

ಕಲಹ ಬಾರದ ಹಾಗೆ . —ಮಹಾಭಾರತ ಯಂದ್ದುದಲ್ಲಿ ಕಣಾಂಚುನರು ಕಾದಾಡು
ತ್ರಿರುಂವಾಗ ಕಣಾನ ಮಹಂತನನ್ನು ಹೊರಗೆಡಹಿ, ಅಜಾನನನನನ್ನು ಪ್ರೋತ್ಸಾ
ಹಿಸಿ, ಕಣಾನನ್ನು ಕೊಲಿಸಿದನು. ಕೊಂಡವನು ದಿಟವಾಗಿ ಅಜಾನ ; ಅದರೆ
ಅವನು ನಿಮಿತ್ತಮಾತ್ರ.

ಸುಲಭದಲಿ...—ವಾಂಡವರ ಪಕ್ಷವನ್ನು ಹಿಡಿದು ಕೌರವವಂಶವನ್ನು ನಿಮೂಲ
ಮಾಡಿದನು.

ನೆಲವ ಬೇಡುತ್ತ...—ವಾಮನಾವತಾರದಲ್ಲಿ.

ಹೊಲೆಯನುಷ್ಠಿಸಲು ..—ಪೂರ್ತನೀಂದ್ರಾವಿರಿ ಪ್ರಸಂಗ (ಕೃಷ್ಣನ ಬಾಲಲೀಲೆ).



ಸೌರಾಹ್ನ

ಅದಿ

ಶೋಭನವೇ ಇದು ಶೋಭನವೇ

ಅ

ವೈಭವವೇ ನಮ್ಮ ವಾಮನವೂತ್ತಿಗೆ

ಪಾಲಗಡಲು ಮನೆಯಾಗಿರಲು
ಆಲದೆಲೆಯಮೇಲೆ ಮಲಗುವರೇ
ಮೂಲೋರ್ಕವ ನಿನ್ನದರದೊಳಿಂಬಿಟ್ಟು ಮುದ್ದು
ಬಾಲಕನಾಗಿ ಎತ್ತಿಸಿ ಕೊಂಬರೆ

೦

ಸಿರಿ ನಿನ್ನ ಕೈವಶವಾಗಿರಲು
ತಿರಿವರೆ ಬಲಿಯ ದಾನವ ಬೇಡಿ
ಸರಸಿಜಭವ ನಿಮ್ಮ ಪೂಜೆ ಮಾಡುತ್ತಲಿರೆ
ನರನ ಬಂಡಿಯ ಬೋವನಾಗುವರೆ

೨

ಕಮ್ಮಗೋಲನ ಪಿತನಾಗಿರಲು
ಸುಮ್ಮನೆ ಕುಬುಜೆಗೆ ಸೋಲುವರೆ
ಬೋಮ್ಮಮೂರುತಿ ನಿನಗೇಣೆಯಂಟೆ ತ್ರಿಜಗದಿ
ಹಮ್ಮನ ದೇವ ಪ್ರರಂದರವಿರಲ

೩

ನರನ ಬಂಡಿಯ ಬೋವ—ಆಜುಂನನ ಸಾರಥಿ.

ಕಮ್ಮಗೋಲ—ಮನ್ನಧ.

ಕುಬುಜೆ—ಕಂಸನ ಗಂಧದಾಸಿಯಾದ ಕುಬ್ಜೆ ; ಗೂನು ಬೆನ್ನನವಳು, ಕುರೂತಿ.

ಅವಳಿಗೆ ಒಲಿದು ಕೃಷ್ಣನು ಅವಳ ಬೆನ್ನನ್ನ ನೇಪಡಿಸಿ, ಸುಂದರಿಯನ್ನಾಗಿಸಿದ
ನೆಂದು ಭಾಗವತದ ಉಲ್ಲೇಖ.

ನುಮ್ಮನೆ—ಅವಳು ಕೇಳಿದೆ ಇದ್ದರೂ, ತನ್ನಲ್ಲಿ ವೋರೆದೋಗದೆ ಇದ್ದರೂ, ಅಕಾರಣ
ವಾಗಿ ಕೃಷ್ಣನು ಕುಬ್ಜೆಗೆ ಒಲಿದನು.

ಬೋಮ್ಮಮೂರುತಿ—ಪರಬ್ರಹ್ಮಸ್ವರೂಪ.

ಹಮ್ಮನ—ಹಮ್ಮಯ.

ಕಲಾಳಿ

ಅಟ್ಟ

ಎಲ್ಲರುವನೋ ರಂಗ ಎಂಬ ಸಂಶಯ ಬೇಡ
ಎಲ್ಲಿ ಭಕ್ತರು ಕರೆದರಲ್ಲಿ ಒದಗುವನು

ಪ್ರ

ತರಳ ಪ್ರಹಳಿದ ಶ್ರೀಹರಿ ವಿಶ್ವಮಯನೆಂದು
ಬರೆದೋದಲವನ ಷಿತ ಕೊಪದಿಂದ
ಸ್ಥಿರವಾದದ್ದೀ ಕಂಭದೋಳು ತೋರೆನಲು
ಭರದಿ ಬರಲದಕ ವೈಕುಂಠ ಸರೆಮನೆಯೆ

೦

ವಾವ ಕರ್ಮವ ಮಾಡಿದಜಾಮಿಳನ ಯಮಭೇಟರು
ಕೋಪದಿಂದಿರೆಯುತಿರೆ ಭೀತಿಯಿಂದ
ತಾ ಪೃತ್ರನನು ಕರೆಯೆ ಕೇಳಿ ರಕ್ಷಿಸೆ ಶೈತ್ಯ
ದ್ವಿಷವೀ ಧರೆಗತಿ ಸಮಾಪದಲ್ಲಿಹುದೆ

೨

ಕರಿರಾಜನನು ನೆಗಳು ನುಂಗುತಿರೆ ಭಯದಿಂದ
ಮೊರೆಯಿಡಲು ಕೇಳಿ ಅತಿ ತ್ವರಿತದಿಂದ
ಕರುಣದಲ್ಲಿ ಬಂಧನವ ಬಿಡಿಸಲಾ ಗಜರಾಜ
ನಿರುವ ಸರಸಿಗೆ ಅನಂತಾಸನವು ಮುಮ್ಮನೆಯೆ

೩

ಕುರುಪತಿಯು ದೌಪದಿಯ ಸೀರೆಯನು ಸೇಳಿಯುತಿರೆ
ತರುಣ ಹಾ ಕೃಷ್ಣ ಯೆಂದೊದರೆ ಕೇಳಿ
ಭರದಿಂದ ಅಕ್ಷಯಾಂಬರವಿಶ್ವ, ಹಸ್ತಿನಾ
ಪುರಿಗು ದ್ವಾರಾವತಿಗು ಕೂಗಳತೆಯೇ

೪

ಅಣು ಮಹತ್ವಗಳಲ್ಲಿ, ಪರಿಷೂಳಾನೆಂದೆನಿಸಿ
ಗಣನೆಯಿಲ್ಲದ ಮಹಾ ಮಹಿಮನೆನಿಪ
ಘನ ಕೃಪಾನಿಧಿ ನಮ್ಮ ಪುರಂದರವಿಶ್ವಲನು ನೆನೆದವರ
ಮನದಲ್ಲಿ ಇಹನೆಂಬ ಬಿರುದಿರಲು

೫

[ವಿಷ್ಣುವಿನ ಮೂರು ಸ್ತುನಿಗಳು ವೃಕುಂರ, ಶ್ವೇತದ್ವೀಪ, ಅನಂತಾಸನ. ಇವೆ ಭೂಮಿಗೆ ತುಂಬ ದೂರದಲ್ಲಿದ್ದರೂ, ಭೂಮಿಯ ಮೇಲಿರುವ ಭಕ್ತರ ಹೃದಯದಲ್ಲೀ ಅಂತಯೋಮಿಯಾಗಿಯೂ ಇರುವನಾದ್ದೆ ರಿಂದ, ಭಕ್ತರು ಕರೆದಾಗ ಓ ಎನ್ನುವನು, ಅವರೆ ಆಪತ್ತಿನ ಹೇಳಿಗೆ ಒಡಗಿಬಂದು ನೇರವಾಗುವನು. ಪ್ರಹಾಳಿದ, ಅಜಾಮಿಕ, ಗಜೀಂದ್ರ, ದೌರ್ವಾದಿ ಇವರಿಗೆ ಅವನು ಒಲಿದ ಪ್ರಸಂಗಗಳನ್ನು ನಿದರ್ಶನವಾಗಿ ಹೇಳಿದ್ದಾರೆ.]

ತರಳೆ—ಹುಡುಗೆ.

ನೀಗಳು—ಮೊಸಕೆ.



ಶಂಕರಾಭರಣ

ಆದಿ

ತಾರಿಸೋ ಶ್ರೀಹರಿ ನಮ್ಮ ತಾರಿಸೋ

ಪ್ರ

ತಾರಿಸೋ ಭವ ನಿವಾರಿಸೋ ನಿನ ಪದ
ತೋರಿಸೋ ವೈಕುಂಠ ಸೇರಿಸೋ ರಂಗಯ್ಯ

ಅ

ಪಾಪವಿನಾಶನ ಮಾಡುವಿ ನಿ
ತಾಪಸರನು ನಿತ್ಯ ಸಲುಹುವಿ
ವ್ಯಾಪೀಸಿ ಸರ್ವತ್ರ ನಿನ್ನ ಪರನು ಕಾಯ್ಯ
ಶ್ರೀ ಪಾಂಡುರಂಗ ಪರಮಾತ್ಮ ಮುಕುಂದ

ಂ

ಹಿರಣ್ಯಕಶಿಪ್ಪವನು ಸೀಳಿದೆ ಅವನೆ
ಕರುಳ ಕೊರಳೊಳು ಹಾಕಿದೆ
ದುರುಳ ಬುದ್ಧಿಯ ತಳೆದ ದೃತ್ಯಾಧಮನ ಕೊಂಡು
ಕರುಣಾದಿಂದಲಿ ಕಂದಗೊಲಿದೆ ಗೋವಿಂದ

೨

ಅಸುರೆ ಪೂತನಿಯ ಸಂಹರಿಸಿದೆ ನಿ
ಶಶಿಮುಖಿಯಭಿಮಾನ ಕಾಯಿದೆ
ಶಿಶುವಾಗಿ ಬಾಲಲೀಲೆಗಳನು ತೋರಿದೆ
ಕುಸುಮನಾಭ ಶ್ರೀ ಪುರಂದರವಿತಲ

೨

ತಾರಿಸೋ—ಪಾರುಗಾಣಿಸೋ ; ಸಂಸಾರ(ಭವ)ವೆಂಬ ತೋರೆಯನ್ನ ದಾಟಿಸೋ.
 ಕಂದಗೆ—ಪ್ರಹಾನ್ನದನಿಗೆ.
 ಶಶಿಮುಖಿಯಭಿಮಾನ—ದೌಪದಿಯ ಮಾನವನ್ನು.

ಬೇಹಾಗು

ಅದಿ

ನರಸಿಂಹನ ಪಾದ ಭಜನೆಯ ಮಾಡೋ ಪ್ರ

ನರಸಿಂಹನ ಪಾದ ಭಜನೆಯ ಮಾಡಲು
ದುರಿತ ಪರ್ವತವ ವಿಂಡಿಕುವ ಕುಶಿತದಂತೆ ಅ

ತರಳನ ಹೊರೆ ಕೇಳಿ ತವಕದಿಂದಲಿ ಬಂದು
ದುರುಳನ ಕೊರಳ ತನ್ನ ಕೊರಳಲಿ ಧರಿಸಿದ ರ

ಸುರರೆಲ್ಲ ನಡುಗಲು ಸಿರಿದೇವಿ ಹೊರೆಯಿಂದ
ವರ ಕಂಭದಿಂದ ಬಂದ ವೈಕುಂರಪತಿ ನವ್ಯು ಇ

ಹರಿವಿರಿಂಚಾದಿಗಳು ಕರವೆತ್ತಿ ಮುಗಿಯಲು
ಪರಮ ಶಾಂತನಾದ ಪುರಂದರವಿಶಲ ಇ

ಕುಶಿತ—ವಜ್ಞಾಯುಧ. ಹೊದಲಿಗೆ ಚೆಟ್ಟಿಗಳಿಗೆ ರೆಕ್ಕಿಗಳಿದ್ದುವೆಂದೂ, ಅವು
ಹಾರಾಡುತ್ತ ದೇವಲೋಕ ಭೂಲೋಕಗಳ ನಿವಾಸಿಗಳಿಗೆ ಉಪದ್ರವ ಕೊಡು
ತ್ತಿದ್ದುದರಿಂದ ಇಂದ್ರನು ತನ್ನ ವಜ್ಞಾಯುಧದಿಂದ ಅವುಗಳ ರೆಕ್ಕಿಗಳನ್ನು
ಕತ್ತಲಿಸಿದನೀದೂ ಅಂದಿನಿಂದ ಅವು ಅಚೆಲವೆನಿಸಿ ಕೊಂಡುವೆಂದೂ ಕಢೆ.

ತರಳನ—ಪ್ರಹಾಳದನ.

ದುರುಳನ—ಹಿರಣ್ಯಕಶಿಪುವಿನ.

ಕಾಂಚೋದಿ

ರಘುವಾ

ಮನು ಮರುಳಾದೆಮ್ಮೆ ಎಲೆ ರುಕ್ಷಿಣಿ ವೇ

ಹೀನಕುಲ ಗೊಲ್ಲ ಶ್ರೀ ಗೋಪಾಲಕೃಷ್ಣ ಗೆ ಅ

ಹಾಸಿಕಿಲ್ಲದೆ ಹಾವಿನ ಹೇಳೆ ಒರಗಿದವ
ಹೇಸಿಕಿಲ್ಲದೆ ಕರಡಿಯ ಕೂಡಿದ
ಗೌರಸಿಕಿಲ್ಲದೆ ತೊತ್ತಿನಮಂಗನ ಮನೆಲುಂಡ
ದೋಷಕಂಜದೆ ಮಾವನ ಶಿರವ ತರಿದವರೆ ಱ

ಕುಂಡಗೋಳಕರೆ ಮನೆ ಕುಲದೈ ವರೆನಿಸಿದಗೆ
ಮಂಡೆ ಬೋಳಿರ ಮನಕೆ ಪಂನಾಯವವ
ಹಿಂಡು ಗೊಲ್ಲರ ಮನೆ ಹಿರಿಯನೆಂದೆನಿಸುವ
ಭಂಡಾಟದ ಗೊಲ್ಲ ಈ ಬಳಗಾದೋಳಗೆಲ್ಲ ಅ

ಒಬ್ಬರಲ್ಲಿ ಹುಟ್ಟಿ ಒಬ್ಬರಲ್ಲಿ ಬೇಳಿದ
ಒಬ್ಬರಿಗೆ ಮಗನಲ್ಲಿ ಜಗದೋಳಗೆಲ್ಲ
ಅಬ್ಬರದ ದೈವ ಶ್ರೀ ಪುರಂದರವಿರ್ತಿಲನ
ಉಬ್ಬಬ್ಬಿ ಮದುವ್ಯಾದೆ ಉತ್ಸಾಹದಿಂದ ನಿ

ಹಾವಿನ ಹೇಳೆ...—ಆದಿಶೇಷನ ಹೇಳೆ ಮಲಗಿದವನು.

ಕರಡಿಯ ಕೂಡಿದ—ಜಾಂಬವತಿಯನ್ನು ಮದುವೆಯಾದವನು.

ತೊತ್ತಿನ ಮಗನ ಮನೆಯಲ್ಲಿ—ದಾಸಿ ಪ್ರತ್ಯನಾದ ವಿದುರ. ಏಚಿತ್ರವೀಯನ
ಹೆಂಡತಿ ಅಂಬಿಕೆಯ ಉಳಿಗದವಳ ಮಗ. ಕೃಷ್ಣನು ಪಾಂಡವರ ರಾಯಭಾರಿ
ಯಾಗಿ ಹಸ್ತಿನಾವತಿಗೆ ಬಂದಾಗ ಇವನ ಮನೆಯಲ್ಲೇ ಇಳಿದುಕೊಂಡು ಉಂಟಿ
ಮಾಡಿದ ಪ್ರಸಂಗ ಮಹಾಭಾರತದ ಉಮ್ಮೋಗಪ್ರವರ್ದಲ್ಲಿದೆ.

ಮಾವನ—ತನ್ನ ಸೋದರಮಾವನಾದ ಕಂಸನನ್ನು ಕೊಂಡವನು.

ಕುಂಡಗೋಳಕರ—ಕುಟುಂಬದ ಹೊರಗೆ ಹುಟ್ಟಿದವರ ; ಪಣಬಾಹಿರರ.

ವುಂಡೆಬೋಳರೆ—ಸಂನಾತ್ಸಿಗಳೇ.

ಒಬ್ಬರಲ್ಲಿ ಹುಟ್ಟಿ ಒಬ್ಬರಲ್ಲಿ ಬೆಳೆದೆ—ದೇವಕಿಯು ಕೃಷ್ಣನ ತಾಯಿ, ಆದರೆ ಕಂಸನ ಭೇಯದಿಂದ ಹುಟ್ಟಿದೊಡನೆ ವಸುದೇವನು ನಂದಗೋಪನ ಹೆಂಡತಿ ಯಶೋದೆಯ ಮನೆಗೊಯ್ದಾ ಅಲ್ಲಿ ಬಿಟ್ಟನಾಗಿ ಯಶೋದೆ ಕೃಷ್ಣನಿಗೆ ಸಾಕು ತಾಯಿಯಾದಳು.

ಒಬ್ಬರಿಗೆ ಮಗನಲ್ಲ—ದಿಟಪಾಗಿ ಪರಮಾತ್ಮನಾದ ಅವನು ನಿತ್ಯ; ಅವನಿಂದಲೇ ಉಳಿದದ್ವಿಲ್ಲ ಒದಗಿ ಬಂದುದು. ಅವನಿಗೆ ಹುಟ್ಟಿಂಬುದೂ ಇಲ್ಲ, ಬೆಳೆವಣಿಗೆಯೂ ಇಲ್ಲ, ಕೊನೆಯೂ ಇಲ್ಲ. ಅವತಾರಗಳಲ್ಲಿ ಪೂತ್ರ ಮನುಷ್ಯನಾಗಿ ಕಾಣಿಸಿ ಕೊಂಡಾಗ ತಂದೆ ತಾಯಿಯರನ್ನು ಆರಿಸಿಕೊಳ್ಳುವನು.

ಅಬ್ಬರದ—ಸರ್ವವಾಚಿ, ಸರ್ವಶಕ್ತಿ, ಸರ್ವನಿಯಾಮಕನಾಗಿ ಪ್ರಸಿದ್ಧನಾದವನು.



ಕಾಂಚೋದಿ

ಅಟ್ಟ

ರಾಮನಾಮು ರತ್ನಹಾರ ದೊರಕಿತೆನಗೆ

ಪ್ರ

ಪೂರ್ವ ಪುಣ್ಯದ ಘಲಕೆ

ಅ

ಮಂಜುಸೇಂಬೋ ಮಾಣಿಕ್ಯದ ಹರಳು

ಕೂರ್ಮನೇಂಬೋ ಕುಸುರಿಗಳು

ವರಹನೇಂಬೋ ಹೋಸ ಮೋಹನದ ಜಿನ್ನ

ನರಹರಿಯೆಂಬೋ ನಾಮದ

ಸರಮುತ್ತು

ಎ

ವಾಮನನೇಂಬೋ ಒಲಿವ ಏಕಾವಳಿಯು

ಪರಶುರಾಮನೇಂಬೋ ಪಚ್ಚಿಯ ಹರಳು

ಕೃಷ್ಣನೇಂಬೋ ಕೀಲುಗಳು

ಅತಿಕುಶಲದಿಂದಿತ್ತು

೨

ಬೌದ್ಧನೇಂಬೋ ಅತುಳಗಳ ಬಿಗಿದಿತ್ತು

ಕಲ್ಯಾಯೆಂಬೋ ಕುಳಿಕೆಯ ಹಚ್ಚಿ ಟ್ರೈ

ಪುರಂದರವಿಲಲನ ನಾಮದ ಸರಮುತ್ತು

ಸೌಭಾಗ್ಯ ನಿಗಳಿತ್ತು

೩

[ಈ ಪದದಲ್ಲಿ ದಾಸರು ರಾಮಾವತಾರವನ್ನು ಪ್ರಥಾನವಾಗಿ (ರತ್ನಹಾರ) ಹಿಡಿದು
ಉಳಿದ ಒಂಬತ್ತು ಅವತಾರಗಳನ್ನು ಸೇರಿಸಿ ತಮ್ಮ ಕೊರಳೆಗೆ ಹಾಕಿಕೊಂಡ ಮಾಲೆ
ಗಳಂತೆ ಕಲ್ಪಸಿಕೊಂಡಿದ್ದಾರೆ.]

ಮಂಜ್ಮ—ಮತ್ಸ್ಯತ್.

ಕುಸುರಿ—ಬಂಗಾರ, ಬೆಳ್ಳಿ ಚೌಕಟ್ಟಿನಲ್ಲಿ ಹೂವಿನ ಕೇಸರದಂತೆ ಸೂಕ್ಷ್ಮವಾದ ಕೆಲಸ
ಮಾಡಿರುವುದು.

ಮೋಹನದ ಚಿನ್ನ—ಮೋಹಳೆ, ಮೋಹಣ ; ಚಿನ್ನದ ಗುಂಡಂಗಳನ್ನು ಗಟ್ಟಿಯಾಗಿ ಕೂಡಿಸಿರುವ (ಮೋಹು) ಪಾಲೆ.

ಸರಮುತ್ತು—ಸರದ ಮುತ್ತು.

ಪಿಕಾವಳಿ—ಒಂದೆಳಿ ಸರ.

ಕೀಲು—ಸೇವ್ಯಡೆಯ ಭಾಗ, ಸರದಲ್ಲಿ ಸೂಜಿಯಂಥ ಅಧವಾ ಸಣ್ಣ ಗೂಟದಂಥ ಭಾಗ.

ಅತುಳ—ಸರದಲ್ಲಿ ಎಲ್ಲಿನಂತೆ ಸೂಕ್ಷ್ಮವಾದ ಭಾಗ.

ಕುಣಿಕೆ—ಕೊಂಡಿ, ಗಂಟು, ವಾರದಂತೆ ತೋರುವ ಭಾಗ.

ನಿಗಳಿಲಿತ್ತು—ನಿಗಳವೆಂದರೆ ಅಲಂಕಾರದ ಸರವಳಿ.



ಬಿಂಬರೂಪ

ಪರಮಾತ್ಮನಿಗೆ ಅಧಿಭೋತಿಕ, ಅಧಿದೈವಿಕ, ಅಧಾರ್ಯತೀಕೆ ಎಂಬ ಮೂರು ರೂಪಗಳು ಅಧಿಭೋತಿಕ ರೂಪದಲ್ಲಿ ಬ್ರಹ್ಮಾಂಡದ ಒಳಗೂ ಹೊರಗೂ ಎಲ್ಲ ವಸ್ತುಗಳಲ್ಲೂ ಹರಡಿಕೊಂಡಿದ್ದು ‘ವಿಶ್ವತ್ವೋಮುಖ’ ನಾಗಿರುವುದು. ಅಧಿದೈವಿಕವೆಂದರೆ ಬ್ರಹ್ಮಾಂಡದಲ್ಲಿ ಅಯ್ಯಾ ತತ್ತ್ವಾಂಧಿಮಾನಿ ದೇವತೆಗಳಲ್ಲಿದ್ದ ಕೊಂಡು ಎಲ್ಲ ಕಾರ್ಯಗಳನ್ನೂ ಮಾಡಿಸುತ್ತಿರುವ ರೂಪ, ಬ್ರಹ್ಮ, ಪಾಯ್ಯಾ, ಗರುಡ, ಶೇಷ, ರುದ್ರ, ಇಂದ್ರ, ಕಾಮ ಇತ್ಯಾದಿ. ಅಧಾರ್ಯತೀಕೆ ವೆಂದರೆ ಎಲ್ಲ ಜೀವರಿಗೂ ಅತ್ಯಾನಾಗಿರುವ ಭಾವ; ಜೀವರ ದೇಹೇಂದ್ರಿಯ ಮನೋವಾತ್ಮಾರಗಳಲ್ಲಿ, ವ್ಯಾಖಾದಿ ಜೀವೈಗಳಲ್ಲಿ ಪ್ರವೃತ್ತಪಾಗಿರುವ ಇಷ್ಟತ್ವನಾಲ್ಯಾ ತತ್ತ್ವಗಳನ್ನೂ ಅಭಿಮಾನಿಯಾಗಿದ್ದು. ಪ್ರತಿಯೋಂದು ಜೀವಿಯ ಅನಿರುದ್ವಾಖ್ಯಾ ತತ್ತ್ವ ಶರೀರದಲ್ಲಿದ್ದ ಕೊಂಡು ಅಯ್ಯಾ ಕೆಲಸ ಗಳನ್ನೂ ಮಾಡಿಸುತ್ತಿರುವುದು. ಅಂತಸ್ತತ್ವನಿರ್ಯಾಮಕರಾದ ಈ ದೇವತೆಗಳಿಗೆ ಹೊರಗೆ ಬ್ರಹ್ಮಾಂಡದಲ್ಲೂ ಪ್ರವೃತ್ತರಾಗಿರುವವರು. ಈ ತತ್ತ್ವಗಳಿಲ್ಲ ಪ್ರತಿಬಿಂಬಗಳಾದರೆ, ಪರಮಾತ್ಮನು ಬಿಂಬ

‘ಎಂಬತ್ವನಾಲ್ಯಾ ಲಕ್ಷ್ಯಯೋಽಂಜಿ ಜೀವರಾತಿಗೆ
ಬಿಂಬನಾಗಿ ಹರಿಯು ಇಂಬಾಗಿ ತದಾಕಾರ
ಬಿಂಬನಾಗಿ ಒಳಗೆ ಇದ್ದು ಆ
ನಂದಸಂಭ್ರಮವನೊದಗಿಸುವನು’

ಭಾಗವತದ (ಏಕಾದಶಸ್ತುಂಧ) ತಾತ್ವಯ್ಯ ನಿಣ ಯ ದಲ್ಲಿ ಜೀವತ್ರಯಾರ ಅರಾಧ್ಯಮೂರ್ತಿಗಳನ್ನೂ ಹೇಳಿದ್ದಾರೆ. ಭಕ್ತಜೀವರ ಸತ್ಯತ್ವ, ರಜಸ್ತ್ವ, ತಮಸ್ತ್ವ ಎಂಬ ಮೂರು ಗುಣಗಳ ಪೂರ್ಣಾಸ್ಯವನ್ನು ವಲಂಬಿಸಿ ಉತ್ತಮ (ಸಾತ್ಮಿಕ), ಮಧ್ಯಮ (ರಾಜಸ), ಅಥಮ (ತಾಮಸ) ಎಂದು ವಿಭಾಗ ಮಾಡುತ್ತಾರೆ. ತಾಮಸ ಭಕ್ತರು ಪ್ರತಿಮಾದಿಗಳಲ್ಲಿ ಪರಮಾತ್ಮನಿರುವಸೇವು ಭಾವಿಸಿ ಅಲ್ಲಿಯೇ ಪ್ರಾಜಿ ಮಾಡುತ್ತಾರೆ; ಬೇರೆಡೆ ಗಳಲ್ಲಿ ಪರಮಾತ್ಮನಿರುವುದನ್ನು ಅವರು ಅರಿಯರು. ಅದರೆ ತಾವೇ ಭಕ್ತರಂಬ ಅಹಂಕಾರ ಅವರಿಗೆ, ಇತರ ಭಕ್ತರನ್ನು ಉಪೇಷ್ಠಿ ಮಾಡುವರು. ಅವರಿಗೆ ಮನುಷ್ಯನಿಗಿಂತ ಕೊಂಡ ಹೆಚ್ಚು ತಕ್ಷಿಯುಳ್ಳವನು ಪರಮಾತ್ಮಾ ಅಷ್ಟು. ರಾಜಸಭಕ್ತರು ಪರ ಮಾತ್ರ ನು ಸರ್ವೋತ್ತಮನೆಂಬುದನ್ನು ಬಲ್ಲರು; ಅವನಲ್ಲಿ ಆದರವನ್ನು ಇರಿಸಿಕೊಂಡು ಅವನ ಭಕ್ತರನ್ನೂ ವಿಶ್ವಾಸ ದಿಂದ ಕಾಣುವರು. ಭಗವದ್ವಿಷಯದಲ್ಲಿ ಅವರಿಗೆ ಶ್ರದ್ಧೆಯುಂಟಾ. ಅದರೆ ಅವರ ಕಲ್ಪನೆಯಲ್ಲಿ ಪರಮಾತ್ಮೆ ದ್ವೀರಶಾಗಿರ ಮಧ್ಯಗತ; ಕೆಲವು ವಿಶಿಷ್ಟ ರೂಪಗಳುಳ್ಳವ, ಗುಣಗಳುಳ್ಳವ. ಜೀವ-ಜಡ ಜಗತ್ತಿಲ್ಲ ಪರಮಾತ್ಮನ ಅಧಿನವೆಂಬುದನ್ನು ಅವರು ಅರಿಯರು. ಸಾತ್ಸಿಕಭಕ್ತರು ಪರಮಾತ್ಮನು ಸರ್ವೋತ್ತಮ ಮಾತ್ರವಲ್ಲದೆ ಸರ್ವಾತ್ಮಕನೆಂದೂ ಬಲ್ಲರು;

ಸಕಲ ಗೊಳಿಸುತ್ತಿರುವೆಂದು ತಿಳಿದು ಏಲ್ಲೆಲ್ಲಿಯೂ ಇರುವನೆಂಬುದನ್ನು ಗಡಿ ಮೂಡಿಕೊಂಡು ತಮಗೆ ಆತ್ಮನಾಗಿ ಅವನನ್ನು ಕಾಣುವರು. ‘ಆತ್ಮ’ನೆಂಬ ವೂತಿಗೆ ಪೂರ್ಣಿಂದೆ ಅರ್ಥ (‘ಪೂರ್ಣಿತಾತ್ಮಾದಾತ್ಮಶಬ್ದೋಕ್ತಃ’). ಸಃ ನಾರಾಯಣಕೋ ನಾನ್ಯಃ ಸ ಚ ಸರ್ವೇಷಂ ಸಂಸ್ಥಿತಃ’). ಹೀಗೆ ಪರಮಾತ್ಮನನ್ನು ತಮ್ಮ ಹೃದಯದಲ್ಲೇ ತಮಗೆ ಬಿಂಬವಾಗಿ (ಸಾತ್ವಿವಿಯಾಗಿ, ನಿಯಾಮಕ ನಾಗಿ) ಕಾಣಲವರಿನ್ನು ‘ಭಾಗವತೋತ್ತಮ’ ರೆಂದು ಕರೆಯಲಾಗಿದೆ.

ಮಧ್ಯಾತ್ಮಾಚಾರ್ಯರು ಗೀತಾಭಾಷ್ಯದಲ್ಲಿ ‘ಸರ್ವೇಷಾಂ ಬಿಂಬರೂಪೋ ಹರಿರೇಃವ’ ಎಂಬ ಸೂತ್ರವನ್ನು ನಿರೂಪಿಸಿದ್ದಾರೆ. ಭಕ್ತನು ಪರಮಾತ್ಮನನ್ನು ತನ್ನ ಬಿಂಬವೆಂದು ತಿಳಿದಾಗ ತನ್ನ ನಿಜಸಾತ್ವಿವಿಯೆಂದೂ, ಮುಖ್ಯ ಸ್ವಂತಮತ್ವನೆಂದೂ, ಜೀವನಲ್ಲಿ ಸರ್ವವಾಪ್ತಾತ್ಮನಾಗಿರುವನೆಂದೂ ತನ್ನ ಭಾವ, ಕ್ರಿಯೆ, ದೃಷ್ಟಿಗಳಲ್ಲಿ ನಿಂತು ಪ್ರೇರಿಸುವನೆಂದೂ, ತನ್ನ ಕೆಲಸಕ್ಕೆಲ್ಲ ಬಿಂಬಾ ಧೀನವಾದುದೆಂದೂ ತಿಳಿಯುವನು. ಬಿಂಬನಾದ ಪರಮಾತ್ಮನು ಅಂತಿ, ಪ್ರತಿಬಿಂಬನಾದ ತಾನು ಅಂತ ಎಂಬುದನ್ನು ಮನ ಗಾ ಇಂ ವನು. ಪ್ರತಿಬಿಂಬನಿಗೆ ಅಲ್ಪಜ್ಞಾನಾಂಶವಿದ್ದು ಕರ್ಮಾಧಿನಾದುದರಿಂದ ಭ್ರಮಗೇ ಕಾರಣವುಂಟು; ಏವಯಭೋಗ, ಸುಖಿದು: ಹಿಂಸುಭವಗಳು ಜೀವನಿಗೆ ಒದಗುವುದು ಹೀಗೆ. ಆದರೆ ಬಿಂಬನು ನಿಯಾಮಕ; ಕರ್ಮಪ್ರಯೋದಕ, ಜೀವರ ಸ್ವರೂಪಕ್ಕೆ ಯೋಗ್ಯತೆಗೆ ಅನುಗುಣವಾಗಿ ಅವರಿಂದ ಕರ್ಮವನ್ನು ಮೂಡಿಸುತ್ತಾನೆ, ಅದರ ಫಲವನ್ನು ಉಣಿಸುತ್ತಾನೆ. ತಾನು ಮಾತ್ರ ನಿರ್ಲಿಪ್ತಾತ್ಮನಾಗಿ ಸಾಕ್ಷಿಯಂತೆ ಉಳಿಯುತ್ತಾನೆ. ಇದಕ್ಕನುಸಾರವಾಗಿ ಬಿಂಬನ ಕರ್ತೃತಾತ್ಮಾಂಶವನ್ನು ಪ್ರೇರಕ, ನೇಮಕ, ಸಾಕ್ಷಿಕ ಎಂದು ಏಭಾಗಮಾಡುವುದುಂಟು.

ಜೀವ ಮತ್ತು ಈಶರು (ಪ್ರತಿಬಿಂಬ ಮತ್ತು ಬಿಂಬರು) ಅನಾದಿ ಕಾಲದಿಂದ ಒಂದೆಡೆ ನೆಲೆಸಿದ್ದಾರೆ, ಜೀವನ ಹೃದಯಗುಹೆಯಲ್ಲಿ. ಜೀವನು ತನ್ನ ಹೃದಯದಲ್ಲೇ ಬಿಂಬನನ್ನು ಕಂಡುಕೊಂಡು ಒಳಗೆ ಬಿಂಬ, ಹೊರಗೆ ರಕ್ಷಕ ಎಂದು ಧಾತ್ರಿಸುವುದು, ಜೀವನಲ್ಲೆಲ್ಲ ಬಿಂಬನು ನಿತ್ಯವಾಪ್ತನೆಂದು ಅರಿತುಕೊಳ್ಳುವುದು ಬಿಂಬೋಪಾಸನೆಯನಿಸುತ್ತದೆ.

ತೊಳೆಲದಿರು ಕಂಡ್ಯ ಕಡೆಗೆ ಪರಮಾತ್ಮ
ನೋಳ ಕಂಡು ಸುಖಿಸೂ ಮನವೆ

೫

ಲಿಷಿಯೋಳೆಖಿಳವ ಚಂತಿಸಿ ಕಡೆಕಡೆಗೆ
ಕಿಂತು ಎಡೆಗೊಡೆದೆ ಮನವೆ
ಗುಹಿತದೊಳಗಿದ್ದ ತ್ವನೇ ಧ್ವನಿಸಲು
ಅಪರಿಮಿತ ಸುಖ ಸುಖಿಸುವೆ ಮನವೆ

೬

ನಾಗ ಸುರ ನರಲೋಕವ ತಿರುತ್ತಿರುಗಿ
ಕಾಗಿಯಂತೆದೆಯಾಡದೆ
ರಾಗೆ ದ್ವೈಪ ತೊಲಗಿಸಿ ಮನದಿ ಮಧು
ಶೂದನನ ಕಾಣು ಕಂಡ್ಯ ಮನವೆ

೭

ಪರಿಗಿದ ಸೂಚಿಸದಿರೂ ಸಿದ್ಧಾಂತ
ಪರಮ ತತ್ವವನು ತಿಳಿದು ಮನವೆ
ಪರ ಪುರಂದರಬಿರಲನ ಸ್ವರಿಸಲು
ಸ್ಥಿರವುಳ್ಳ ಮುಕುತಿಯಹುದೊ ಮನವೆ

೮

ಕಡೆಗೆ—ಸಾಧನೆಗಳನ್ನೆಲ್ಲ ಪೂರ್ಯಸಿದ ಮೇಲೆ.

ಒಳ ಕಂಡು—ಹೃದಯ ಗುಹೆಯಲ್ಲಿ, ಅಂತರಂಗದಲ್ಲಿ.

ಲಿಷಿಯೋಳಗೆ—ಬರಹದಲ್ಲಿ, ಶಾಸ್ತ್ರಗಳಲ್ಲಿ ; ಇಲ್ಲಿ ಹೇಳಿರುಪುದನ್ನೆಲ್ಲ ಶ್ರವಣ—ಮನವನ
ಗೆಂಡ ಮನದಟ್ಟಮಾಡಿಕೊಂಡು

ಕಿಂತು ಎಡೆಗೊಡೆದೆ .—ನಿದಿದ್ಯಾಸನ, ವಿಕಾಗ್ರಜಿತಿ (ಮನಸ್ಸಿನಲ್ಲಿ ಬೇರೆ
ವಿಷಯಗಳಿಗೆ ಎಡೆಯನ್ನು ಕೊಡದೆ).


ಗುಹಿತದೊಳಗಿದ್ದ ಆತ್ಮನ .—ಗುಪ್ತವಾಗಿ, ಅವ್ಯಕ್ತವಾಗಿ, ಹೃದಯಗುಹೆಯಲ್ಲಿ

ಅಡಗಿರುವ ಬಿಂಬನನ್ನು ; ಅತ್ಯನೆಂದರೆ ಎಲ್ಲೆಲ್ಲೂ ವ್ಯಾಪಿಸಿಕೊಂಡು ಪೂರ್ಣ
ನಾಗಿರುವುದು ('ಪೂರ್ಣತ್ವಾತ್ ಅತ್ಯಶಬ್ದಃ').

ಅವರಿಂದ ಸುಖ—ಅಲೋಕವಾದ ಸ್ವರೂಪಾನಂದ.

ನಾಗ ನರ ನರ ಲೋಕಗಳೇ—ವಾತಾಳ, ಸ್ವರ್ಗ, ಮನುಷ್ಯಲೋಕಗಳಲ್ಲಿ.

ಪರಿಗಿದ ಸೂಚಿಸಿದಿರೂ—ಬಿಂಬೋವಾಸನೆ ಎಲ್ಲರಿಗೂ ಸಾಧ್ಯವಿಲ್ಲ ; ಜ್ಞಾನಸಂಪನ್ಮೂ
ರಿಗೆ ಮಾತ್ರ ಬಿಂಬನ ಕ್ರಿಯಾನುಸಂಧಾನಪೂರ್ವಕವಾದ ಧಾರ್ಯನ ಸಾಧ್ಯವಾಗು
ತ್ತದೆ. ಉಳಿದವರಿಗೆ ಕರ್ಮಮಾರ್ಗ, ನಾಮಸ್ವರಣೆ, ಶೈತ್ಯಾಟಿನೆ, ಭಜನೆ
ಮೊದಲಾದ ಇತರ ಮಾರ್ಗಗಳನ್ನು ಹೇಳಿದ್ದಾರೆ.



ಪೂರ್ವಿಕಲ್ಯಾಂಕ		ಚಾಪು
ಬ್ರಹ್ಮಾಂಡದೊಳಗೆ ಅರಸಿ ಸೋಡಲು ಸಮುಳ್ಯರೇ ವಾಸಿ		ವೆ
ರಮೇಯ ಅರಸನು ಸರ್ವದಾ ವಾಸಿಪ ಸುಮಾನದಿ ತಾನು		ಅ
ಜನನ ಮರಣವಿಲ್ಲ, ಅಲ್ಲಿ. ಉಣಿವ ದುಃಖವಿಲ್ಲ ಅನುಜ ತನುಜರು ಅಲ್ಲಿಲ್ಲ, ಅನುಮಾನದ ಸೋಲ್ಲೇ ಇಲ್ಲ		೦
ನಿದ್ರೆಯು ಅಲ್ಲಿಲ್ಲ, ರೋಗೋವದ್ರಗಳ್ಲೀಲ್ಲ ^{೨೩೪} ಕ್ಷೇತ್ರ ಜನಂಗಳು ಅಲ್ಲಿಲ್ಲ, ಸಮುದ್ರಕರು ಬಲ್ಲ ಎಲ್ಲ		೨
ಸಾಧು ಜನರ ಕೂಡೆ, ಮೋಕ್ಷಕೆ ಸಾಧನೆಗಳೆ ಮಾಡೆ ಮಾಧವ ಪುರಂದರವಿರುಲರಾಯನು, ಆದರಿಸುವನಲ್ಲೇ ಬಿಲ್ಲೇ		೩

ಸಮುಳ್ಯರು—ಪ್ರತಿಬಿಂಬನಾದ ಜೀವನ ಸ್ವಾಸ್ಥನಾಃ ; ಹೃದಯಕವುಲ ; ಬಿಂಬನ ಸಾನ್ವಿಧ್ಯದಲ್ಲಿ. ಅಲ್ಲಿಯೇ ರಮೇಯ ಅರಸನಾದ ಪರಿಯು ನಿರ್ಲಿಪ್ತನಾಗಿ ಕಾರುಣ್ಯದಿಂದ (ಸುಮಾನದಿ) ನೆಲೆಸಿರುವನು. ಜೀವೇಶರಿಗೆ ನಿತ್ಯವಾಙ್ಮಯ ಏಕತ್ರವೆಂದು ಸಿದ್ಧಾಂತ. ಮುಕ್ತಿಯಲ್ಲಿ ವೈಕುಂಠ ಜೀವದ ನೆಲೆಮಾನೆ.

ಸಾಧುಜನರ ಕೂಡೆ—ಸತ್ಯಂಗ ಮಾಡಲು.

ಮೋಕ್ಷಕೆ ಸಾಧನೆ—ಜ್ಞಾನ, ಭಕ್ತಿ, ವೈರಾಗ್ಯ ; ಶ್ರವಣ, ಮನನ, ನಿದಿದ್ವಾಸನ.

ನಾದನಾಮಕ್ರಿಯೆ

ಅಟ್ಟ

ಕಣ್ಣನೊಳಗೆ ನೋಡೂ ಹೆರಿಯ ಒಳೆ
ಗಣ್ಣನಿಂದಲಿ ನೋಡೂ ಮೂಜಗದ ಧೋಲೆಯು ೪

ಆಧಾರ ವೊದಲಾದ ಆರು ಚಕ್ರ
ಶೋಧಿಸಿ ಬಿಡಬೇಕು ಈವಣಿ ಮೂರು
ಸಾಧಿಸಿ ಸುಮುಪ್ಪು ಏರು ಅಲ್ಲಿ
ಭೇದಿಸಿ ನೀ ಪರಬುತ್ತನ ಸೇರು ೯

ಎವೆ ಹಾಕದೆ ಮೇಲೆ ನೋಡು ಮುಂದೆ
ತಪಕದಿಂದಲಿ ವಾಯು ಬಂಧನ ಮಾಡು
ಸವಿದು ನಾದವ ಪಾನಮಾಡು ಅಲ್ಲಿ
ನವ ವಿಧ ಭಕ್ತಿಲಿ ನಲಿ ನಲಿದಾಡು ೧೨

ಅಂಡದೊಳಗೆ ಆಡುತಾನೆ ಭಾನು
ವೆಂಡಲ ನಾರಾಯಣನೆಂಬುವನೆ
ಕುಂಡಲ ತುದಿಯೋಳಿದ್ದಾನೆ ನವ್ಯ
ಪ್ರರಂದರವೆಲನು ಪಾಲಿಸುತ್ತಾನೆ ೧೩

ಕಣ್ಣನೊಳಗೆ—ಬಲಗಣ್ಣನಲ್ಲಿ ವಿಶ್ವನಾಮಕ ಪರಮಾತ್ಮನ ಸಾಫನ.
ಒಳಗಣ್ಣನಿಂದಲಿ—ಧಾರ್ಥನದಲ್ಲಿ.

ಆಧಾರ ವೊದಲಾದ...—ಪಟ್ಟಕ್ಕೆ ನಿರೂಪಣೆಯಲ್ಲಿ ಬರುವ ಮೂಲಾಧಾರ,
ಸ್ವಾಧಿಷ್ಟಾನ, ಮಣಿಪೂರ, ಅನಾಹತ, ವಿಶುದ್ಧ, ಆಜ್ಞಾ ಎಂಬ ಆರು ಚಕ್ರ
ಗಳು. ನಿದ್ರಾಪ್ಯ ಸಾಧನೆಗಳಿಂದ ಕ್ರಮವರಿತು ಈ ಚಕ್ರಗಳನ್ನು ಜಾಗ್ರತ
ಗೊಳಿಸುವುದು ಶೋಧನವೆನಿಸಿಕೊಳ್ಳುತ್ತದೆ. ಸಾರಾಣ್ಯ ಮನುವ್ಯರಲ್ಲಿ ಈ
ಚಕ್ರಗಳು ಅಧೋಮುವಿವಾಗಿರುತ್ತವೆಂದೂ, ಯೋಗಿಗಳಲ್ಲಿ ಸಾಧನೆಯ ಫಲ
ವಾಗಿ ಉದ್ದ್ವಾಮುವಿವಾಗಿ ಅರಳುವುವೆಂದೂ, ಅದೇ ಜಾಗ್ರತ ಸ್ಥಿತಿಯಂದೂ
ಕಲ್ಲುನೆ.

ಕಂಪಣ ಮೂರು—‘ವಿಷಣು’ ಎಂದಿರಬೇಕು ; ಬಲವಾದ ಬಯಕೆಯೆಂದಧ್ರೀ.

ವಿಷಣುತ್ವಯಾವೆಂದು ಹೆಚ್ಚಿಗಾಗಿ ಬಯಕೆ (ದಾರ್ಯಷಣ), ಹೊನ್ನಿಗಾಗಿ ಬಯಕೆ (ವಿತ್ತಪ್ರಷಣ), ಮಕ್ಕಳಿಗಾಗಿ ಬಯಕೆ (ಪ್ರತ್ಯೇಷಣ) ಎಂಬ ಬಯಕೆಗಳನ್ನು ಹೇಳುವುದಿದೆ.

ಸಾಧಿಸಿ ಸುಮುಕ್ಕು...—ದೇಹದಲ್ಲಿರುವ ಎಪ್ಪತ್ತಿರಡು ಸಾವಿರ ನಾ ಡಿ ಗ ಳ ಲ್ಲಿ ಹೃದಯಕ್ಕೆ ಹೊಂದಿಕೊಂಡಂತೆ ಇರುವ ನೂರೊಂದು ನಾಡಿಗಳು ವಯವ್ಯಾ ವಾದುವು ; ಅವುಗಳಲ್ಲಿ ಬಲಗಡೆ ಇರುವ ಇಡಾ (ಸೋಮ), ಎಡಗಡೆ ಇರುವ ತಿಂಗಳೂ (ಸೂರ್ಯ), ನಡುವೆ ಇರುವ ಸುಷುಮ್ಮಾ (ಅರ್ಣಿ) ಇವು ಪ್ರಥಾನ ವಾದುವು. ಇವುಗಳಲ್ಲಿ ಸುಮುಕ್ಕು ಎಂಬುದೇ ಕುಂಡಲಿನೀ ಮಾರ್ಗ (ರುದ್ರಯಾಮಳ). ಇದರಲ್ಲಿ ಆಧಾರಶಕ್ತಿಯನ್ನು ತೊಡಗಿಸಿ ಮೇಲುಮೇಲಿನ ಚಕ್ರಗಳಿಗೆ ಸಾಗಿಸುವುದು “ಕುಂಡಲಿನೀ ಉತ್ತಾಷಣ” ಎನಿಸಿಕೊಳ್ಳುತ್ತದೆ. ಮೇಲೆ ಕ್ರಮವಾಗಿ ಆರೂ ಚಕ್ರಗಳನ್ನು ದಾಟಿ ಸಹಸ್ರರೇಂಬ ಪರಬ್ರಹ್ಮನ ಸ್ಥಾನಕ್ಕೆ ಸೇರುವುದು ಉದ್ದೇಶ.

ಎವೆ ಹಾಕೆದ ನೋಡು—ಯೋಗಸಾಧನೆಯ ಒಂದು ಪ್ರಕಾರ.

ವಾಯುಬಂಧನ—ಕುಂಭಕವೆಂಬ ಪುರಾಣಾಯಾವುದ ಅಂಗ. ಗಾಳಿಯನ್ನು ಒಳಗೊಳಿದು ಕೊಳ್ಳುವುದು ಪೂರಕ, ಹೊರಕ್ಕೆ ಬಿಡುವುದು ರೇಚಕ, ಒಳಗೇ ನಿಲ್ಲಿಸುವುದು ಕುಂಭಕ.

ಸಾದವ ಪಾನಮಾಡು—ಸಹಸ್ರರದಲ್ಲಿ ಕುಂಡಲಿನಿಯ ಪ್ರಮೇಶವಾದರೆ ಪ್ರಣವ ನಾದದ ಅನುಭವವಾಗುವುದೆಂದು ಕಲ್ಪನೆ.

ನವವಿಧಿ ಭಕ್ತಿಲಿ—ಭಕ್ತಿಯ ಒಂಬತ್ತು ಪ್ರಕಾರಗಳು, ಶ್ರವಣ, ಕೀರ್ತನ, ಸ್ತುರಣ, ಪಾದಸೇವನ, ಅರ್ಚನ, ವಂದನ, ಸಮ್ಮಿ, ದಾಸ್ಯ ಮತ್ತು ಆತ್ಮನಿವೇದನ.

ಅಂಡೊಳಗೆ—ಬ್ರಹ್ಮಾಂಡದಲ್ಲಿ, ತಿಂಡಾಂಡದಲ್ಲಿ.

ಭಾನುಮಂಡಲ ನಾರಾಯಣ—ಸೂರ್ಯಮಂಡಲದ ನಡುವೆ ಇರುವವು ; ‘ಧ್ಯೇಯಿ ಸದಾ ಸಮಿತ್ಯಮಂಡಲಮಧ್ಯವತೀರ್ಥ ನಾರಾಯಣಃ ಸರಸಿಜಾಸನ ಸಂನಿವಿಷ್ಟಃ’.

ಕುಂಡಲಿ ತುದಿಯಲಿ—ಕುಂಡಲಿನೀಶಕ್ತಿಯ ಚರಮಾವಸ್ಥೆಯಲ್ಲಿ, ಸಹಸ್ರರ ಚಕ್ರದಲ್ಲಿ.

ಪಿಂಡಾಂಡದೊಳಗಿನ ಗಂಡನ ಕಾಣದೆ
ಮುಂಡೆಯರಾದರು ಪಂಡಿತರೆಲ್ಲ

ವು

ಆಧಾರೆ ಮೂದಲಾದ ಅರು ಚಕ್ರವ ಏಂಬಿ
ನಾದಬಿಂದು ಕಳೆಯಾಳದ ಬಳಿಕ
ಶೋಧಿಸಿ ಸುಧೆಯ ಪ್ರಸಾದವನುಣ್ಣಿದೆ
ಓದುತ ಮನದೊಳು ಒಂದನು ತಿಳಿಯದೆ

೦

ನಾದದೊಳಗೆ ಸುನಾದ ಓಂಕಾರದಿ
ಪದವ ಬಿತ್ತಿ ಪರಿಣಾಮಿಯಾಗದೆ
ವೇದಾಂತರೂಪ ತದ್ವಾಪ ನಾಲಗೆಯಲಿ
ವಾದಿಸಿ ಮನದೊಳು ಒಂದನು ಅರಿಯದೆ

೨

ನವನಾಳ ಮಂಧ್ಯದಿ ಪವನ ಸುತ್ತಿದ್ದು ಘಣೆ
ಶಿವನ ಶ್ರಿಪೃಣಿ ಸ್ಥಿತಿ ಸ್ಥಿರವಾಗದೆ
ಭವರೋಗ ವೈದ್ಯನ ಧಾತ್ನಾನವ ಮಾಡದೆ
ಶವುರಿ ಶ್ರೀಪ್ರರಂದರವಿರಲನ ಸ್ವರಿಸದೆ

೩

ಪಿಂಡಾಂಡ—ಜೀವರೆ ಕಮುಂಭೋಗಕ್ಕೆಂದು ಸಿದ್ಧವಾದ ಶರೀರ ; ಇಂದಿಯಗಳು,
ಮನಸ್ಸು, ಪಂಚಪಾಣಿಗಳು, ಪಂಚಮಹಾಭಾತಗಳು ಇವುಗಳಿಂದ ಕೂಡಿದ
ಸೂಕ್ತಲ-ಸೂಕ್ತ್ಯ ಶರೀರಗಳು ; ಕ್ಷೇತ್ರಜ್ಞನಾದ ಜೀವನಿಗೆ ಕ್ಷೇತ್ರಪಾರಿಯ
ವಾಗಿರುವುದು ; ಅನ್ವಯಿಸಿದ ಬೆಳೆಯುವ ಅನ್ವಯಿಸಿ ಕೋಶವೇ ಮೊದಲಾಗಿ
ಬಿಡು ಕೋಶಗಳುಳ್ಳದ್ದು. ಹೊರಗಣ ಇಡೀ ಜಗತ್ತನ್ನು ಬ್ರಹ್ಮಾಂಡವೆಂದೂ
ಅದರಿಂದ ಬೇರೆಯಾದ ಶರೀರವನ್ನು ಪಿಂಡಾಂಡವೆಂದೂ ಕರೆಯುವರು.

ಗಂಡ—ಪಿಂಡಾಂಡದೊಳಗಿರುವ ಬಿಂಬರೂಪೀ ಪರಮಾತ್ಮ ; ಹೃದಯ ಕುಹರದಲ್ಲಿ
ರುವ ಪರಮಾತ್ಮ ; ಎಲ್ಲಕ್ಕೂ ಪ್ರೇರಕ, ನಿರೂಪಕ, ಸಾಕ್ಷಿ.

ಮುಂಡೆಯರಾದರು...—ಪಂಡಿತರು ಕೇವಲ ಶಾಸ್ತ್ರಜ್ಞರಾಗಿ ಸಾಧನೆ ಮಾಡದೆ ಇದ್ದರೆ, ಅವರಿಗೆ ದಿಕ್ಕು ಕಾಣದೆ, ಗತಿಯಿಲ್ಲದವರಾಗುವರೆಂದು ಭಾವ.

ಅಥಾರ ವೊದಲಾದ...—ಮೂಲಾಧಾರ, ಸ್ವಾಧಿವಾಂಸ, ಮಂಷಪೂರ, ಅನಾಹತ, ವಿಶುದ್ಧ, ಆಜ್ಞಾ.

ನಾದ ಬಿಂದು ಕೆಳಿಯುಳಿದ ಬಳಿಕ—‘ನಾದಬಿಂದು ಕಲಾತೀತ’ ; ಸರ್ಗಣಪರಮೇಶ್ವರ ನಿಂದ (ಸಚ್ಚಿದಾನಂದವಿಭವ) ಶಕ್ತಿಯು (ಪ್ರಕೃತಿ) ಹೊರಹೊಮ್ಮೆ, ಅದು ಪರನಾದವಾಗಿಯೂ, ಮುಂದೆ ಪರಬಿಂದುವಾಗಿಯೂ ತೋರಿಕೊಳ್ಳುವುದು ; ಪರಬಿಂದುವು ಮೂರು ಭಾಗವಾಗಿ ಒಡೆದು ಅಪರಬಿಂದು (ಶಿವ), ಅಪರನಾದ, ಮತ್ತು ಬೀಜ (ಶಕ್ತಿ)ಗಳಾಗಿ ಏರ್ಪಡುವುದು. ಬೀಜರೂಪವಾದ ಶಕ್ತಿಯೇ ಶಬ್ದ ಬ್ರಹ್ಮ, ಪರಾಶಕ್ತಿ ; ಕುಂಡಲಿನಿಯ ಆಕಾರದಲ್ಲಿರುತ್ತದೆ. ಕಾರ್ಯಪ್ರಪಂಚ ದಲ್ಲಿ ಇದಕ್ಕೆ ಏಳು ಕಲೆಗಳು (ಗುಣಗಳು). (ಶಾರದಾತಿಲಕ, ರುದ್ರಯಾಮಳ).

ಸುಧೇಯ ಪ್ರಸಾದ—ಕುಂಡಲಿನಿಯು ಜಾಗ್ರತ್ವವಾದಾಗ ಸಹಸ್ರರದಿಂದ ಸುಧಾ ಸ್ರವಣವಾಗುವುದು ; ಇದೇ ಅಪ್ಯಂತ (‘ಪ್ರತಿಪ್ರಯಾಣೇಷ್ಯಮೃತಾಯ ಮಾನಾ’).

ಸುನಾದ ಓಂಕಾರದಿ.. —ಪ್ರಣವ ಉದ್ದಿಧ ; ಇದರ ಉಪಾಸನೆಯಿಂದ ಶಬ್ದಬ್ರಹ್ಮ ನನ್ನ ನೆಲೆಗೊಳಿಸಿ, ವಿಕಾರವನ್ನು ಹೊಂದದೆ, ಚಿತ್ತಸ್ಥಿತ್ಯಾಯಾದಿಂದ.

ವೇದಾಂತರೂಪ...—ಉಪನಿಷತ್ತಾಪ್ರತಿಪಾದ್ಯನಾದ ಬ್ರಹ್ಮನ ಅರಿವನ್ನು ಪಡೆದ ನಾಲಗೆಯೆಂದರೆ ಶಬ್ದದ ಚರಮಾವಸ್ಥೆ (ವರಾವಾಕ್) (ಉಳಿದವು ಪಶ್ಯಂತಿ, ಮಧ್ಯಮಾ, ವೈಶಿರೀ).

ಮನದೊಳ್ಳ ಬಂದನು ಅರಿಯಿದೆ—ಆಸಂಪ್ರಜ್ಞಾತಸರ್ವಾಧಿ.

ನವನಾಳಮಧ್ಯದಿ...—ಒಂಬತ್ತು ಆವರಣಗಳು ; ಖಿದ್ರರೂಪವಾಗಿರುವುದರಿಂದ ನಾಳಗಳು ; ಬ್ರಹ್ಮರಂಧ್ರ, ಮಸ್ತಕ, ಲಲಾಟ, ಭೂರಮಧ್ಯ, ಕಂಠ, ಹೃದಯ, ನಾಭಿ, ಸ್ವಾಧಿವಾಂಸ, ತ್ರಿಪುರ (ಪಾದ, ಜಂಘಾ, ಜಾನು).

ಪವನ ಸುತ್ತಿದ್ದ ಘಟೆ—ಕುಂಡಲಿನೀ.

ಶಿವನ ತ್ರಿಪುಟ ಸ್ಥಿತಿ—ಸತ್ತಾ, ಚಿತ್ತಾ, ಆನಂದಗಳು ತ್ರಿಪುಟಿಯೆನಿಸಿಕೊಳ್ಳುತ್ತವೆ ; ಇವು ಒಟ್ಟಾಗಿರುವ ಸ್ಥಿತಿ ; ಅವಿಂಡಬ್ರಹ್ಮ ; ಸೋಮ, ಸೂರ್ಯ, ಅಗ್ನಿ ಗಳೆಂಬ ವಿಂಡಗಳು ಕೂಡಿ ಶಿವನೆಂದು ತಂತ್ರಶಾಸ್ತ್ರದ ಒಕ್ಕಣೆ ; ಜ್ಞಾನ, ಜ್ಞಾನೀಯ, ಜ್ಞಾತ್ ಇದು ಸಾಮರಸ್ಯದ ತ್ರಿಪುಟಿ.

ಮೋಹನ

ಅಟ್ಟ

ಹಂಸ ನಿನ್ನಲ್ಲಿ ನೀ ನೋಡೋ, ಭವ
ಪಾಶ ಮುಕ್ತನಾಗಿ ಹರಿಯನ್ನು ಕೂಡೊ

ಪ

ಸಮಿಗಳಿರದುಂಟು ನಿನಗೆ ನೀ
ಹೋಕ್ಕು ಹೋಗುವೆ ಮೂರು ಪಂಜರದೊಳಗೆ
ಲೆಪ್ಪಿವಿಲ್ಲದ ಬಟ್ಟೆ ನಿನಗೆ ಈಗ
ಸಿಕ್ಕಿದೆಯೋ ಮಾಯವಾಶದೊಳಗೆ

೦

ಹಬ್ಬಿದ ಸಮಿಗೆ ನೀ ಬಂದೆ
ಬಲು ಕೊಬ್ಬಿಲಿ ಕಾಣದೆ ವಿವದೊಳು ಬಿದ್ದು
ನಿಬ್ಬಣಿದಲಿ ಮೈಯ ಮರಿದೆ, ನೀ
ಚಬ್ಬನೇ ಹೋಗಿ ಕಾಲಕ್ಕೆ ಗುರಿಯಾದೆ

೨

ಧಾರಿಗೆ ದಾರು ಮತ್ತಿಲ್ಲ ದೃಢ
ಸೇರಿಸು ಮನವನು ಮನೆಯೊಳಗೆಲ್ಲ
ದೂರ ಹೋಯಿತು ಪ್ರಾಯಿವೆಲ್ಲ ಸಿರಿ
ಪ್ರರಂದರವಿರಲನಲ್ಲದೆ ಬೇರೆಯಲ್ಲ

೩

ಹಂಸ—ವರೋವಾಸನೆಯಲ್ಲಿ ಶ್ವಾಸದ ಬಹಿಗ್ರಹನವನ್ನು 'ಹಂ' ಎಂದೂ, ಶ್ವಾಸದ
ಅಂತರ್ಗ್ರಹನವನ್ನು 'ಸ್' ಎಂದೂ ಉತ್ತರಣಿಯಿಂದ ನಿದೇರ್ಶಿಸುತ್ತಾರೆ.
ಹೀಗೆ ಜೀವನು ಹಂಸರೂಪಿವೀಯಾದ ಅಜಪಾಗಾಯತ್ತಿಯನ್ನು ('ಹಂಸ:
ಸೋಹಂ') ಎಡಬಿಡದೆ ಜಟಿಸುತ್ತಿರುವುದರಿಂದ, ಜೀವನಿಗೇ ಹಂಸವೆಂದು
ಹೇಳುತ್ತಾರೆ.

ನಿನ್ನಲ್ಲಿ...—ಜೀವನು ಪ್ರತಿಬಿಂಬನಾಗಿ ಅದರಲ್ಲಿ ಪ್ರೇರಕ, ನಿಯಾವಂಕ, ಸಾಕ್ಷಿ
ನಾಗಿರುವ ಬಿಂಬರೂಪೀ ಪರಮಾತ್ಮನನ್ನು ಧ್ವನಿದಲ್ಲಿ ನೋಡು.
ಸಮಿಗಳಿರದು—ಜ್ಞಾನ, ಭಕ್ತಿಗಳಿರದು ಸ್ವೇಹಿತರಂತೆ ಹಿತಕಾರಿಗಳು.

ಮೂರು ಪಂಜರದೊಳಗೆ—ಸ್ಕೃಲಶ್ರೀರ, ಸ್ಕೃಶ್ರೀರ, ಕಾರಣಶ್ರೀರಗಳಿಂಬುವು
ಪಂಜರಗಳಂತೆ.

ಲೆಖ್ವಿಲ್ಲದ ಬಟ್ಟೆ—ಬಟ್ಟೆಯೆಂದರೆ ಜನ್ಮ, ದೇಹ ; ಭಗವದ್ವಿತೀಯ ‘ಮಂಸಂಹ್ಯಾನು
ಹಳೆಯ ಬಟ್ಟೆಯನ್ನು ಬಿಸಾಟು ಹೊಸಬಟ್ಟೆಗಳನ್ನುಡುವಂತೆ ಜೀವವು ಜೀರ್ಣ
ವಾದ ದೇಹವನ್ನು ಕಳೆಚಿ ಹೊಸದೇಹವನ್ನು ಪಡೆಯುತ್ತದೆ’ (‘ವಾಸಾಂಸಿ
ಜೀರ್ಣಾನಿ ಯಥಾ ವಿಹಾಯ’) ಎಂಬ ಮೂತಿನ ಮೂಲ.

ಮಾಯಾವಾರ—ಹರಿಯ ಸಂಕೆಲ್ಪದಿಂದ ಅನಾದಿಸಿದ್ಧ ವಾದ ಭ್ರಮೆ (ತಾನೇ ಸ್ವತಂತ್ರ,
ತಾನೇ ಕರ್ತೃ, ತಾನೇ ಭೋಕ್ತೃ, ಎನ್ನವ ಭ್ರಮೆ).


ಹಬ್ಬದ ಸವಿಗೆ—ಕರ್ಮಾಫಲದ ಭೋಗಕ್ಕೆಂದು.

ಬಲುಕೊಬ್ಬಿಲಿ—ಹರಿವಿಸ್ತರಣೆಯೆಂಬ ಕೊಬ್ಬಿನಲ್ಲಿ.

ವಿಷದೊಳ್ಳು—ಸಂಸಾರದಲ್ಲಿ.

ನಿಬ್ಬಣಿವಲಿ—ಮೇರವಣಿಗೆಯಲ್ಲಿ.

ಸೇರಿಸು ಮನವನು ಮನೆಯೋಳಿಗಲ್ಲ—ಬಿಂಬೋವಾಸನೆಯು ಕ್ರಮದಿಂದ.



ವೋಡನೆ

ಬಾಪು

ನಿಲ್ಲಬೇಕರ್ಯ ಕೃಷ್ಣರ್ಯ ನೀ ವೈ

ನಿಲ್ಲಬೇಕರ್ಯ ಮಲ್ಲಮದ್ರನ ಸಿರಿ
ವಲ್ಲಭ ಎನ್ನ ಹೃದಯದಲ್ಲಿ ಸತತ ನೀ

ಚುಪ್ಪಣಿ ಮುತ್ತಿಟ್ಟಿ ನೋಡುವೆ ನಿನ್ನ
ಚಪ್ಪಳಿ ತಟ್ಟಿ ನಾ ಪಾಡುವೆ
ಅಪ್ಪ ಶ್ರೀ ಕೃಷ್ಣ ನಿನ್ನತ್ತಿ ಮುದ್ದಿಸಿಕೊಂಬೆ
ಸರ್ವಶಯನ ಕೃಪೆ ಮಾಡೆಂದು ಬೇಡುವೆ

ಚಂದದ ಹಾಸಿಗೆ ಹಾಸುವೆ ಪುನಂಗು
ಗಂಧ ಕಸ್ತೂರಿಯ ಪೂಸುವೆ
ತಂದು ಮುದದಿ ಮುತ್ತಿನ ಹಾರ ಹಾಕುವೆ
ನಂದಾದಿಂದಲಿ ನಿನ್ನ ಎತ್ತಿ ಮುದ್ದಿಸಿಕೊಂಬೆ

ನೀಲದ ಕಿರೀಟವನಿಡುವೆ ಬಲು
ಬಾಲಲೀಲೆಗಳ ಪಾಡುವೆ
ಚೆಲುವ ಶ್ರೀ ಪುರಂದರವಿರಲರಾಯನೆ
ನಿಲು ಎನ್ನ ಮನದಲ್ಲಿ ಒಂದೇ ಘಳಿಗೆ

ಸಿರಿವಲ್ಲಭ—ಮೂಲಪ್ರಕೃತಿಯಾದ ಲಕ್ಷ್ಮಿಯಾಂದಿಗೆ ಅವಿನಾಭಾವದಿಂದ ಇರುವ
ಪರಮಾತ್ಮೆ.

ಎನ್ನ ಹೃದಯದಲ್ಲಿ—ಜೀವ, ಈಶ ಇಬ್ಬರೂ ಏಕತ್ರವಾಗಿ ಇರುವ ಹೃದಯ ಕೆಮಲದಲ್ಲಿ ; ಬಿಂಬರೂಹಿಯಾಗಿ.

ಚುಪ್ಪಣಿ—ಮುತ್ತಿಡುವಾಗ ಮಾಡುವ ಶಬ್ದವನ್ನನುಕರಿಸಿ ; ಸುಪ್ಪಣಿ ಮುತ್ತು,
ಶ್ರೀಪ್ತವಾದ ಮುತ್ತಿನ ಆಭರಣ.

ನಂದಾದಿಂದಲಿ—ಆನಂದದಿಂದ.

೨೫

ಅನಂದಭ್ರಮಿ	ತ್ರಿವಡೆ
ಸುಮೃನೆ ದೊರಕುಪ್ಪದೇ ಶ್ರೀರಾಮನ ದಿವ್ಯ ನಾಮವು	೩
ಜನ್ಮ ಜನ್ಮಾಂತರದ ದುಷ್ಪರ್ಮಾ ಹೋದವಗಲ್ಲದೆ	೪
ಭಕ್ತಿರಸದಲಿ ತನ್ನ ಚಿತ್ತ ಪರವಶಾಗಿ ಅಚ್ಯುತನ್ನ ನಾಮವ ಬಚ್ಚಿಟ್ಟುಕೊಂಡವಗಲ್ಲದೆ	೯
ಕಂತಂಪಿತನ ದಿವ್ಯನಾಮ ಅಂತರಂಗದೊಳಿಟ್ಟ ಚಿಂತೆಯೆಲ್ಲವ ಬಿಟ್ಟು ನಿತ್ಯಿಂತನಾದವಗಲ್ಲದೆ	೧
ಕಹೊಳ್ಳಿ ಭಗಿದ್ದ ಮೂರುತಿ ತನೊಳ್ಳಿಳಿಗೆ ತಂದುಕೊಂಡು ಘನ್ಮ ಪೂರ್ಣ ಪುರಂದರವಿಲಿನ ಭಜಿಸದೆ	೨

ಜನ್ಮಜನ್ಮಾಂತರದ ದುಷ್ಪರ್ಮಾ...—ಸಂಚಿತವಾದ ಕರ್ಮದ ವಾಸನೆಗಳು, ಕರ್ಮ
ಫಲ ಭೋಗಿದಿಂದಲೂ, ಪ್ರಣಾಕರ್ಮಗಳಿಂದಲೂ, ಪ್ರಾಯಶ್ಶ್ವತ್ತದಿಂದಲೂ,
ಗುರುಕರುಣೆಯಿಂದಲೂ ಸವೆದವೇಲೆ ಪರಮಾತ್ಮನಲ್ಲಿ ಮನಃಪ್ರಾಣ್ಯ
ಒದಗುತ್ತದೆ.

ಬಚ್ಚಿಟ್ಟುಕೊಂಡವಗಲ್ಲದೆ—ನಾಮಸ್ತರಕ್ಷಯೆಯನ್ನು ಅಜಪಾಗಾಯುತ್ತಿಯ ಮೂಲಕ
(ಹಂಸಮಂತ್ರ ವಿಧಾನದಲ್ಲಿ) ಮಾತ್ರಮನಿಗಲ್ಲದೆ.

ಅಂತರಂಗದೊಳಿಟ್ಟು—ಮಾನಸಪೂರ್ಜಾಕ್ರಮ.

ಚಿಂತೆಯೆಲ್ಲವ—ಪ್ರಾಪಂಚಿಕವಾದ ಚಿಂತೆಯನ್ನೂ, ಸಾಧನೆಯ ವಿಚಾರವಾಗಿ ಸಂಶಯ
ವನ್ನೂ ಬಿಟ್ಟು, ‘ರಕ್ಷಿಷ್ಯತಿ’ (ಎಂದರೆ ಸಲಹುವನು) ಏಂಬ ವಿಶ್ವಾಸದಿಂದ.

ಕಹೊಳ್ಳಿ ಭಗಿದ್ದ ಮೂರುತಿ...—ಬಲಗಣ್ಯನಲ್ಲಿರುವ ವಿಶ್ವನಾಮಕ ಪರಮಾತ್ಮನನ್ನು
ತನ್ನ ಹೃದಯಗುಹೆಯಲ್ಲಿರುವ ಬಿಂಬರೂಪೀ ಪರಮಾತ್ಮನೆಂದು.

ಪಂತುವರಾಳಿ

ಅಟ್ಟ

ಕೊಸನು ಕಂಡಿರಾ ಜ್ಞಾನಿಗಳೆಲ್ಲ ಕೊಸನು ಕಂಡಿರಾ ಪ

ಸಾಸಿರನಾಮದ ಶತಕೋಟಿ ತೇಜದ
ಸೂಸುವ ಸುಖಿಮಂಯ ಜ್ಞಾನದ ಕೊಸು ಅ

ಜ್ಞಾನ ಸಮುದ್ರದೊಳಾಡುವ ಕೊಸು
ಜ್ಞಾನಿಗಳ ಹೃದಯಾದಿ ಹೊಳೆಯಂವ ಕೊಸು
ದೀನದಾಸರಿಗೆ ಕಾಣಿವ ಕೊಸು
ತಾನೆ ಬಲ್ಲಾದು ತನ್ನ ಮಹಿಮೆಯ ಕೊಸು ಱ

ಲೋಕತ್ರಯವೆಲ್ಲ ನೋಡುವ ಕೊಸು
ಬೇಕಾದ ಭಕ್ತರೊಳಾಡುವ ಕೊಸು
ಆಕಾರವಿದ್ದು ನಿರಾಕಾರ ಕೊಸು
ಸಾಕಲ್ಯ ದೃಷ್ಟಿಗೆ ಸಿಲುಕಿದ ಕೊಸು. ಉ

ತನುಮನಧನದಲಿ ಕುಳಿತಿಹ ಕೊಸು
ಘನಪಾದ ಮಹಿಮೆಗೆ ಕಾರಣ ಕೊಸು
ಬಿನುಗು ಬುದ್ಧಿಗೆ ಎಂದು ಸಿಲುಕದ ಕೊಸು
ಚಿನುಮಯ ಪ್ರರಂದರವಿರ್ಝಲ ಕೊಸು ಇ

ಸಾಸಿರ ನಾಮದ—ಮಿಷ್ಟ ಸಹಸ್ರನಾಮದಲ್ಲಿರುವ ಹೆಸರುಗಳನ್ನು ತ್ವ.

ಸೂಸುವ—ಸಿಂಪಡಿಸುವ (ಅನಂದಮನ್ನು).

ಜ್ಞಾನಸಮುದ್ರದೊಳು—ಮಾಹಾತ್ಮ್ಯಜ್ಞಾನದಲ್ಲಿ.

ಜ್ಞಾನಿಗಳ ಹೃದಯಾದಿ—ಚಿಂಬರೂಪವಾಗಿ.

ದೀನದಾಸರಿಗೆ—ಆರ್ಥಭಕ್ತಿಯಂತ್ರವರಿಗೆ.

ತಾನೆ ಬಲ್ಲಾದು ತನ್ನ ಮಹಿಮೆಯ—ಭಗವನ್ನಾಹಾತ್ಮ್ಯಯಂನ್ನ ಸಂಪೂರ್ಣವಾಗಿ ಅರಿ

ಯೆಂಪುದು ಲಷ್ಣೀಗೂ ಸಾಧ್ಯವಿಲ್ಲ ಎಂದ ಮೇಲೆ ಅವನಿಗೆಂಬ್ಬಿನಿಗೇ ಅದು ವೇದ್ಯ.

ಲೋಕತ್ರಯವೆಲ್ಲ—ಪರಮಾತ್ಮನು ಜೀವರ ಹೃದಯದಲ್ಲಿದ್ದರೂ ಬ್ರಹ್ಮಾಂಡವನ್ನಿಲ್ಲ ಅರಿಯುವನು.


ಬೇಕಾದ ಭಕ್ತರೊಳಗೆ—ತಾನು ತನ್ನ ಅಸಂಗ್ರಹವನ್ನು ಬೀರಿದ ಭಕ್ತರಲ್ಲಿ ; ‘ಯಮೇ ವೈಷ ವ್ಯಾಣಿತೇ ತೇನ ಲಭ್ಯಃ’ ಎನ್ನುವ ಉಪನಿಷದ್ವಪಚನ ಹಿನ್ನೆಲೆ.

ಆಕಾರವಿದ್ಯು ನಿರಾಕಾರ—ಬ್ರಹ್ಮಾಂಡದ ಅಷ್ಟಮಹಾಕಾರಿಗಳನ್ನು ನಡೆಸುವಾಗ ಪರಮಾತ್ಮನು ರೂಪ, ಗುಣಗಳನ್ನು ತತ್ತವರೂ ಅವು ವ್ಯಾಕೃತವಲ್ಲ, ಕಾರ್ಮಣ್ಯವಲ್ಲ, ವೈಕಾರಿಕವಲ್ಲ. ತನ್ನ ನೆಲೆಯಲ್ಲಿರುವಾಗ (‘ಸ್ವೇ ಮಹಿಮ್ಮಾ ಪ್ರತಿಷ್ಠಿತಃ’) ಅವನು ನಿರಾಕಾರ, ನಿರ್ಗಣ್ಯ ಬಿಂಬರೂಪಿಯೂ ನಿಗರ್ಣಣನೇ. ಜೀವರ ಪ್ರೇರಕನಾಗಿ ಪ್ರತಿಬಿಂಭಾಂಶವೆಂಬಾಗ ನಾಗುಣ, ಸಾಕಾರ ; ಸ್ವರೂಪಾಂಶದಲ್ಲಿ ನಿಗರ್ಣಣ, ನಿರಾಕಾರ.

ಸಾಕಲ್ಯದ್ವಿಷ್ಟಿಗೆ ಸಿಲುಕಿದ—ಅಂಶನಾದ ಜೀವ ಅಂಶಿಯಾದ ಪರಮಾತ್ಮನನ್ನು ಅಶೇವ ವಾಗಿ ತಿಳಿಯುವುದು ಸಾಧ್ಯವಿಲ್ಲ.

ತನು ಮನ ಧನದಲ್ಲಿ—ದೇಹದಲ್ಲಿ, ಮನಸ್ಸಿನಲ್ಲಿ, ವಿಷಯಗಳಲ್ಲಿ ವ್ಯಾಪ್ತನಾಗಿರುವ : ಸಾಧಕಪ್ರಯೋಜಕವಾದ ದೇಹವನ್ನೂ ಮನಸ್ಸನ್ನೂ ವಿಷಯಾಧೋಗವನ್ನೂ ಜೀವರಿಗೆ ತನ್ನ ನಂಕಲ್ಪದಿಂದಲೇ ಒದಗಿಸುವನು.

ಬಿನುಗುಬುದ್ಧಿಗೆ—ನೀಚೆಬುದ್ಧಿಗೆ.



ಕರ್ಮಾಚಳ

ಅದಿ

ಮೂರುತಿಯನು ನಿಲ್ಲಿಸೋ, ಮಾಧವ ನಿನ್ನ ಪ

ಎಳೆ ತುಳಿಸಿಯ ವನಮಾಲೆಯು ಕೊರಳೊಳು
ಪೂಳಿವ ಹೀತಾಂಬರದಿಂದಲೊಪ್ಪುವ ನಿನ್ನ ರ

ಮುತ್ತಿನ ಸರ ನವರತ್ನದುಂಗುರವಿಟ್ಟು
ಮತ್ತೆ ಶ್ರೀ ಲಕ್ಷ್ಮಿಯು ಉರದೊಳೊಪ್ಪುವ ನಿನ್ನ ಅ

ಭಕ್ತ ಕಲ್ಪತರು ಭಾಗ್ಯದ ಸುರಥೇನು
ಮಂಕ್ತಿದಾಯಕ ಪುರಂಬರವಿರಲ ನಿನ್ನ ದಿ

ಮೂರುತಿಯನು—ಬಿಂಬರೂಪವನ್ನು. ನನ್ನ ಮನಸ್ಸಿನಲ್ಲಿ. ಪ್ರತಿಮಾದಿಗಳಲ್ಲಿ ಕಾಣುವ
ಆಕಾರವನ್ನೇ ಇಲ್ಲಿ ವರ್ಣಿಸಿದ್ದಾರೆ.

ಭಕ್ತ ಕಲ್ಪತರು—ಭಕ್ತರ ಬಯಕೆಯನ್ನು (ಮಂಕ್ತಿಯನ್ನು) ಒಡನೆ ಸಲ್ಲಿಸುವ ಕಲ್ಪ
ವೃಕ್ಷ.

ಭಾಗ್ಯದ ಸುರಥೇನು—ಬಿಂಬಾಪರೋಕ್ಷವೆಂಬ ಭಾಗ್ಯವನ್ನು ನೀಡುವ ಕಾಮಥೇನು.

ಶಂಕರಾಭರಣ

ಅಟ್ಟ

ಕಂಡೆ ನಾ ಕನ್ಹಿನಲಿ ಗೋವಿಂದನ
ಪ

ಕಂಡೆ ನಾ ಕನ್ಹಿನಲಿ ಕನಕರತ್ನದ ವಿಷಯ
ನಂದನ ಕಂದ ಮುಕುಂದನ ಚರಣವ
ಅ

ಅಂದಿಗೆ ಕಿರುಗೆಜ್ಞ ಘುಲಿರೆಂಬ ವಾದ್ಯದಿ
ಬಂದು ಕಾಳಿಂಗನ ಹೆಡೆಯನೇರಿ
ಧಿಂಧಿವಿ ಧಿಮಿಕೆಂದು ತಾಳೆಗತಿಗಳಿಂದಾ
ನಂದದಿ ಕುಣವ ಮುಕುಂದನ ಚರಣವ
ಇ


ಉಟ್ಟ ಪೀಠಾಂಬರ ಉಡಿಯ ಕಾಂಚನಧಾಮ
ತೊಟ್ಟ ಮುತ್ತಿನ ಹಾರ ಕೌಸ್ತುಭವ್ಯ
ಕಟ್ಟಿದ ವೈಜಯಂತಿ ತುಳಸಿ ವನಮಾಲೆ
ಇಟ್ಟ ದ್ವಾದಶನಾಮು ನಿಗಮ ಗೋಚರನ
ಇ

ಕಿರುಬೆರಳಿನ ಮುದ್ರೆಯುಂಗುರ ಮುಂಗೃಯೆ
ಕರದಲ್ಲಿ ಕಂಕಣ ನೆಳಿತೋಳೆಗಳ
ವರ ಚತುಭೂಜ ಶಂಖ ಚಕ್ರದಿ ಮೆರೆವನ
ನಿರುತ್ತದಿ ಒಪ್ಪುವ ಕರುಣಾಮೂರುತಿಯ
ಇ

ಬಣ್ಣದ ತುಟಿ ಭಾವರಚನೆಯ ಸುಲಿಪಲ್ಲಿ
ಸಣ್ಣ ನಗೆಯ ನುಡಿ ಸುವಿಮಾತಿನ
ಪುಣ್ಣಚರಿತ್ರನ ಪ್ರೋಕ್ಷವ ಕಿರೀಟನ
ಕಣ್ಣ ಮನ ದಣಿಯದು ಕಂಸಾರಿ ಕೃಷ್ಣನ
ಇ

ಮುಂಗಳವರ ತುಂಗಭದ್ರದಿ ಮೆರೆವನ
ಅಂಗಜಪಿತ ಶ್ರೀ ಲಕ್ಷ್ಮೀಪತ್ನಿಯ
ಶೃಂಗಾರ ಮೂರುತಿ ಪುರಂದರೆವಿಶಲನ
ಕಂಗಳಿಂದಲಿ ಕಂಡೆ ಹಿಂಗಿತು ಭವಭಯೆ
ಇ

[‘ಕನಸು ಮನಸಿನೊಳೆಲ್ಲ ಕನವರಿಸಿ ವಿಷಯಗಳು’ ಎಂಬುದು ಸಾಮಾನ್ಯಜನರ ವರ್ಣನೆ; ಸಾಧಕರಿಗೆ ‘ಕನಸು ಮನಸಿನೊಳೆಲ್ಲ ಹರಿಯ ಸ್ವರಣೆ’. ಇಂದಿಯಾದಿ ವ್ಯಾಖಾರವಿಲ್ಲದೆ ಮನಸೊಂದೇ ಕೆಲವುಮಾಡುವ ಸ್ವಾಪ್ನಾವಸ್ಥೆಯಲ್ಲಿಯೂ ಜಾಗತ್ತು ಚೆನ್ನೀಡಕನಾದ ವಿಶ್ವನಾಮಕ ಪರಮಾತ್ಮನೇ ತ್ಯಜಸರೂಪದಿಂದ ಇರುತ್ತಾನೆ, ಕನಸಿನ ದೃಷ್ಟಿ ಅವನೇ, ಶ್ರಯೆಯೂ ಅವನೇ, ಗುಣವೂ ಅವನೇ ಬಿಂಬೋಪಾಸಕರ ಧ್ಯಾನ ನಿದ್ರಯಲ್ಲಿ ಸಾಗುವುದು. ಜೀವರಿಗೆ ತಂತಮ್ಯ ಸಾಧನೆಯ ಹಂತದರೆ ಬಿಂಬ ರೂಢಿ ಪರಮಾತ್ಮನು ತೋರಿಕೊಳ್ಳುತ್ತಾನೆ. ಜೀಜ್ಞಾಸು ಸಾಧಕರಿಗೆ ಶರೀರೇಂದ್ರಿಯ ದೇವತಾದಿ ಭಾವರೂಪಾತ್ಮಕನಾಗಿಯೂ, ಜ್ಞಾನಿಸಾಧಕರಿಗೆ ರಾಮ, ಕೃಷ್ಣ ಮೊದಲಾದ ಅವತಾರ ರೂಪಾತ್ಮಕನಾಗಿಯೂ, ಅಧ್ಯಾತ್ಮ ನಿಷ್ಪರ್ಣಿಗೆ ಪಂಚಪೂರ್ಣ ಮೂರ್ತಿಗಳ ರೂಪದಲ್ಲಿಯೂ ಅವರವರ ಅಂತರಂಗದಲ್ಲಿಯೇ ಕಾಣಿಸಿಕೊಳ್ಳುತ್ತಾನೆ.]



- ಶ್ರೀಕಾಂತ ಎಸಗಿವ್ನು ದಯವಾಡೋ ತಂದೆ
ಏಕಾಂತದಲಿ ನಿನ್ನ ಭಜಿಸುವ ಭಾಗ್ಯ ಪ್ರ
ಧನದಾಸೇಗಾಗಿ ನಾ ಧನಕರ ಮಂಸೆಗಳ
ಕೊನೆಬಾಗಿಲಲಿ ನಿಂದು ತೊಳೆಲಿ ಬಳಲಿದನೋ ರ
ದೇಹಾಭಿಮಾನದಿಂದ ವಿಹಿತ ಧರ್ಮವ ತೋರೆದು
ನ್ನೇಹಾನುಬಧ್ಯನಾಗಿ ಸತಿಸುತ್ತರ ಹೋರೆದನೋ ಉ
ಮನಾದರೇನೇನ್ನು ಹೀನ ಗುಣಗಳನ್ನೆಲ್ಲ
ಮನ್ನಿಸಿ ಸಲಹೋ ಶ್ರೀ ಪುರಂದರವಿರಲ ಇ

[ಇದರಲ್ಲಿ ದಾಸರು ಬಿಂಬಿಸಾಪಾಸನೆಗೆ ಅಗತ್ಯವಾದ ಮನಃಪೂರ್ವಣ್ಣವನ್ನು
ಬೇಡಿಸಿಂದಿದ್ದಾರೆ ಬಹಿಮುರ್ಖಿಪ್ರವೃತ್ತಿಗಳಿಂದ ಕ್ರಮವಾಗಿ ಮಿಥ್ಯಾಜ್ಞಾನ,
ಹರಿಯ ವಿಸ್ಯಾರಣೆ, ವಿಷಯೋಪಭೋಗ, ಸುಖಿದ್ಬಂಧಾನುಭವ. ಇದನ್ನು ಲೋಕೈಷಣ
ಎಂದು ಕರೆಯುತ್ತಾರೆ. ಇದರಲ್ಲಿ ವಿಶ್ವೇಷಣ (ಮೊದಲ ನುಡಿ), ದಾರ್ಯಣಾ,
ಪುತ್ರೈಷಣ (ಎರಡನೆಯ ನುಡಿ) ಗಳಿಂಬ ಮೂರು ಪ್ರಕಾರಗಳು. ಅಂತಮುರ್ಖಿ
ಪ್ರವೃತ್ತಿಯೇ ಸಾಧನೆಗೆ ಅನುಕೂಲದಾದುದು ಬಿಂಬಾಪರೋಕ್ಷ ಜೀವನಿಗೆ ಮುಕ್ತಿ
ಕಾರಣವಾದುದರಿಂದ, ಬಿಂಬವನ್ನು ತನ್ನ ಹೃದಯದಲ್ಲೇ ಸಾಕ್ಷಾತ್ಕಾರಿಸಿಕೊಳ್ಳಬೇಕು.
ಇದಕ್ಕಾಗಿಯೇ ದಾಸರು ‘ಏಕಾಂತದಲಿ ಭಜಿಸುವ ಭಾಗ್ಯ’ವನ್ನು ಬೇಡಿದ್ದಾರೆ.]

ಜ್ಞಾನವೈಂದೇ ಸಾಕು ಮಂಕ್ತಿಗೆ
ಇನ್ನೇನು ಬೇಕು ಹುಚ್ಚು ಮರುಳೆ

ಪ್ರ

ಶಿತ ಮಾತೆ ಸತಿ ಸುತರ ಅಗಲಿರಬೇಡ
ರಾತಿಯಾಗಿ ಅರಣ್ಯ ಚರಿಸಲುಬೇಡ
ವ್ರತ ನೇವುವ ಮಾಡಿ ದಣಿಯಲುಬೇಡ
ಸತಿಯಿಲ್ಲದವರಿಗೆ ಸದ್ಗುತ್ತಿಯಿಲ್ಲೋ ಮೂರಢೆ

೦

ಜಪತಪವನೆ ಮಾಡಿ ದಣಿಯಲುಬೇಡ
ಕಷಿಯಂತೆ ಅಡಿಗಡಿಗೆ ಹಾರಲುಬೇಡ
ಲುಪವಾಸದಲಿ ಕಾಲ ಕಳಿಯಲುಬೇಡ
ಚಪಲತನದಲ್ಲಿ ಘಲವಿಲ್ಲೊ ಮೂರಢೆ

೨

ಜಾಗರದಲಿ ನಿದ್ರೆ ಕೆಡಿಸಲುಬೇಡ
ಓಗರವನು ಬಿಟ್ಟು ಒಣಗಲುಬೇಡ
ಸೋಗು ಮಾಡಿ ಹೋತ್ತು ಕಳಿಯಲುಬೇಡ
ಗೂಗೆ ಹಾಗೆ ಕಣ್ಣ ವುಚ್ಚು ಲುಬೇಡ

೩

ಹೋನ್ನ ಹೆಣ್ಣ ಮಣ್ಣ ಜರೆದಿರಬೇಡ
ಅನ್ನ ವಸ್ತು ನೀನು ತೋರೆದಿರಬೇಡ
ಬಣ್ಣದ ದೇಹವ ನಂಬಲುಬೇಡ
ತಣ್ಣೇರಲಿ ಮುಣಿಗಿ ನಡುಗಲುಬೇಡ

೪

ಮಹಾ ವಿಷ್ಟು ಮೂರ್ತಿಯ ಮರೆದಿರಬೇಡ
ಸಾಹಸದಿಂದಲಿ ಶ್ರಮ ಪಡಬೇಡ
ಕುಹಕೆಬುದ್ದಿಯಲಿ ಕುಣಿದಾಡಬೇಡ
ಪ್ರರಂದರವಿಲಲನ್ನ ಮರೆದಿರಬೇಡ

೫

[ಇಲ್ಲಿ ಜ್ಞಾನಮಾರ್ಗದ ಪ್ರಶಂಸೆಯಿದೆ. ಸಂಸಾರದಲ್ಲಿ ಹೇಯಬುದ್ಧಿ, ಸಂನಾಮ, ದೇಹದಂಡನ, ವ್ರತ, ನೇವು, ಕರ್ಮ, ಮಡಿ, ಜಪ, ತಪಗಳು ಭಗವತ್ ಸಾಕ್ಷಾತ್ಕಾರಕ್ಕೆ ಪ್ರಥಾನಸಾಧನಗಳಲ್ಲ. ಸಂಸಾರದಲ್ಲಿದ್ದು ಕೊಂಡೇ, ಸಾಮಾನ್ಯ ಜೀವನ ನಡೆಸುತ್ತಲೇ, ಮಾಹಾತ್ಮ್ಯ ಜ್ಞಾನವನ್ನ ಪಡೆದುಕೊಂಡು ಬಿಂಬಾಪರೋಕ್ಷ ಮಾಡಿಕೊಳ್ಳಬಹುದು.]

ಕಾಂಬೋದಿ

ರಘುಂಪೆ

ಸುಲಭ ಪೂಜೆಯ ಮಾಡಿ ಬಲವಿಲ್ಲದವರು

ಪೇ

ನಳಿನನಾಭನ ಪಾದ ನಳಿನ ಸೇವಕರು

ಅ

ಇರುಳು ಹಚ್ಚೆವ ದೀಪ ಹರಿಗೆ ನೀರಾಜನವು
ಮರೆವಾಡುವ ವಸ್ತು ಪರಮ ಮಡಿಯು
ತಿರುಗಾಡಿ ದಣಿಯುವುದೆ ಹರಿಗೆ ಪ್ರದ್ವಿಷೆಯು
ಹೊರಳಿ ಮಲಗುವುದೆಲ್ಲ ಹರಿಗೆ ವಂದನೆಯು

೦

ಸುಡಿವ ಮಾತುಗಳೆಲ್ಲ ಕಡೆಲಶೆಯನನ ಜಪವು
ಮಾಡದಿ ಮಹ್ಯಳು ಮತ್ತೆ ಒಡನೆ ಪರಿವಾರ
ನಡುವನೆಯು ಅಂಗಳವು ಉಡುಪಿ ವೈಕುಂಠಗಳು
ಎಡಬಲದ ಮನೆಯವರು ಕಡುಭಾಗವತರು

೨

ಹೀಗೆ ಅನುದಿನ ತಿಳಿದು ಹಿಗ್ನಿವ ಜನರ ಭವ
ರೋಗ ಪರಿಹರವು ಮೂಜಗದಿ ಸುಖಿವು
ಹೋಗುತ್ತಿದೆ ಈ ಆಯು ಬೇಗದಿಂದಲ್ಲಿ ನಮ್ಮ
ಯೋಗೀಶ ಪ್ರರಂಧರವಿರಲನ ನೆನೆನೆನೆದು

೩

[ಸುಲಭ ಪೂಜೆಯಂದರೆ ಮಾನಸಪೂಜೆ. ಹೊರಗಳ ಯಾವ ಪರಿಕರದ, ದೇಹ ಶ್ರವಂದ, ಧನವ್ಯಯದ, ವಿಧಿನಿಯಮಗಳ ಅಗತ್ಯವಿರದೆ. ಅಂತರಂಗದಲ್ಲೇ ನಡೆಸುವ ಪೂಜೆ. ಬಲವಿಲ್ಲದವರು, ಎಂದರೆ ವಿದ್ಯಾಬುಲ, ಜ್ಞಾನಬುಲ, ಸಂಸ್ಕಾರಬುಲ, ಧನಬುಲ, ದೇಹಬಲ ಎಂಬ ಬಲಪಂಚಕವಿಲ್ಲದವರು ಕೂಡ ಇದನ್ನು ಮಾಡುತ್ತಬಹುದು. ಅದರೆ ಭಕ್ತಿಯೊಂದು ಅನಿವಾರ್ಯವಾಗಿ ಇದ್ದೇ ಇರಬೇಕು.]

ಬಿಂಬೋಪಾಸನೆಯಲ್ಲಿ ಸರ್ವಸಮಾಪ್ತಜಾಭಾವ ಮುಖ್ಯವಾದುದು. ಜೀವರಿಗೆ ಬಿಂಬರೂಪೀ ಪರಮಾತ್ಮನೇ ಪ್ರೇರಕನೆಂದೂ ನಿಯಾಮಕನೆಂದೂ ಮನದಟ್ಟಮಾಡಿ ಕೊಂಡು, ದೇಹೇಂದ್ರಿಯ ಮನಸ್ಸಿಗಳಿಂದ ಮಾಡುವ ಎಲ್ಲ ಕೆಲಸಕೂ ಅವನೇ ಮುಖ್ಯಕ್ರತ್ಯೇ, ಮುಖ್ಯಭೋಕ್ತ್ವ, ಎಂದು ಭಾವಿಸಿ, ಮಾಡುವುದೆಲ್ಲ ಅವನ ಪೂರ್ಣೀಯೇ ಎಂದು ತನ್ನ ಕ್ರತ್ಯಾತ್ಮವನ್ನೂ ಭೋಕ್ತ್ವವನ್ನೂ ಅವನಿಗೇ ಸಮರ್ಪಿಸುವುದು ಈ ವಿವರದ ಸ್ವಾರಸ್ಯ. ‘ನಾಜಂ ಕರ್ತಾರ, ಹರಿ ಕರ್ತಾರ, ತತ್ತ್ವಜಾ ಕರ್ಮ ಚಾರಿಲಂ’ ಎನ್ನ ಆಚಾರ್ಯೋಕ್ತ್ವಯ ಭಾಯಿ.]

ನೀರಾಜನ—ನೀಲಾಂಜನ, ದೀಪ.

[ಮುಂದಿನ ಕೃತಿ 'ಹೃದಯಕವಲಮಾನಸಪ್ರಜ್ಞ' ಯೆಂದು ಹೇಸರಾಗಿದೆ. ಇದನ್ನು 'ಭಗವದ್ವಿತಾಸಾರ'ವೆಂದೂ ಕರೆಯುವುದಿದೆ. ಆದರೆ ಭಗವದ್ವಿತೀತೋ ಇದಕ್ಕೂ ಅಷ್ಟು ಸಂಬಂಧವಿರದು. ಮೊದಲಲ್ಲಿ ಸಂಸ್ಕೃತ ಶೈಲ್ಯೋಕ. ಅನಂತರ ಕನ್ನಡದಲ್ಲಿ ಪದ. ಬಹುಮಟ್ಟಿಗೆ ಕನ್ನಡದ ಪದ ಸಂಸ್ಕೃತ ಶೈಲ್ಯೋಕದ ಭಾವವನ್ನು ಹೇಳುತ್ತದೆ]

ಶೈಲ್ಯೋಕ

ನಾಭಿಮೂಲೇ ಸ್ಥಿತಂ ಪದ್ಮಂ ನಾಭಾಂತರದಶಾಂಗುಲಂ
ಕೋಮಲಂ ತಸ್ತಂ ತಂ ನಾಲಂ ನಿಮ್ಮ ಪದ್ಮಮಧೋಮುಖಿಂ (೧)

ಕದಲೀಪುಷ್ಟಸಂಕಾಶಂ ಚಂದ್ರಕಾಂತಿ ಸಮಪ್ರಭಂ
ವಿಶಾಲದಲಸಂಪೂರ್ಣಂ ಚಾರುಹಾಸ ಸುನಿಮುಳಂ
ಪದ್ಮಕೀಂಜಲ್ಲಸದ್ಯಶಂ ತಪ್ತಕಾಂಚನ ಸನ್ಮಿಭಂ (೨)

ಸಾಮೇರಿ

ರ್ಯಂಂಪೆ

ಹೃದಯಕವಲದಷ್ಟುದಳ ಹೃಸೀಕೇಶ ನಾರಾಯಣ ಹಂಸಗಮನ
ತುದಿತುದಿಲು ಕೇಸರದಿ ಧುಮುಕಿ ನಾಳಕಣೀಕೆಯಲ್ಲು

ಪ

ಕವಲಮೂಲನಾಭಿಗೆ ಹೃತ್ಯಮಲಕೆ ಹತ್ತುಂಗುಲ ಕಮಲ ಕೋಮಲನಾಳ
ಕಮಲ ಅಧೋಮುಖಿ
ಕಮಲಕದೇಪುಷ್ಟದಂತೆ ಕಮಲಚಂದ್ರಕಾಂತಿಯಂತೆ
ಕಮಲ ವಿಶಾಲಪೂರ್ಣ ದಶದಿಕ್ಕು ಕಮಲ ಸ್ವರಾಂದಂತಿಹುದು

ರ

ಶೈಲ್ಯೋಕ

ಹೃದಿ ಸ್ಥಿತಂ ಪಂಕಜಮಷ್ಟಿಪತ್ರಂ ಸಕೀಸರೆಂ ಕಣೀಕ ಪತ್ರನಾಲಮ್ರ
ಅಂಗುಷ್ಠಮಾತ್ರಂ ಮುನಯೋ ವದಂತಿ ಧಾರ್ಯಯೇಚ್ಛ ವಿಷ್ಣುಂ
ಪ್ರರುಪಂ ಪುರಾಣಂ (೩)

ಅಷ್ಟಪತ್ರಂ ತು ಹೃತ್ಯದ್ದಂ ದಾಢಶ್ರಿಂಶತ್ಯೇಸರಾನ್ನಿತಮ್ರ
ತಸ್ತ ಮಧ್ಯೇ ಸ್ಥಿತಂ ದೇವಂ ಇಂದ್ರಾದ್ಯತ್ಯ ಸುಸೇವಿತಮ್ರ (೪)

ಸಾವೇರಿ

ರುಂಬಪೆ

ಅಪ್ಯಾದಳ ಹೃತ್ಯಮಲ ಅದಕೆ ಮೂಲವತ್ತಿರದು ಕೇಂದರ
ಅಪ್ಯಾರಲ್ಲಿ ಕರ್ಣಕೆನಾಳ ಅರಸಿ ಶ್ರೀಭೂದೇವಿಯು
ಅಪ್ಯಾಬಾಹು ಅವಾಷಯುಧ ಅಂಗಸ್ವಂತ ಮಾತ್ರ ವಿಷ್ಣು
ಅಪ್ಯಾದಿಕ್ವಾಲಕರಿರಲು ಅಲ್ಲಿ ಬ್ರಹ್ಮಾದಿಗಳಿಂದ

ಅ

ಶೈಲ್ಕ

ಕೃತೇ ಶ್ರೀತಂ ಹರಿಂ ವಿದ್ಯಾತ್ಮ ತ್ರೇತಾಯಾಂ ರಕ್ತವಣಾಕರ್ಮ
ದ್ವಾಪರೇ ಖೀತವಣಾಂ ತು ಕೃಷ್ಣವಣಾಂ ಕಲೌ ಯಂಗೇ (ಫಿ)

ಶಂಖಿಕಕ್ರಗದಾಪದ್ಧಂ ಮುಸಲಂ ವಿಧ್ಯಾಮೇವ ಚ
ಧನುಸ್ಸಿಹಿತಬಾಣಂ ಚ ಅಪ್ಯಾಬಾಹುಧರಂ ಹರಿಹೂ (ಒ)

ಸಾವೇರಿ

ರುಂಬಪೆ

ಶ್ರೀತವಣಾ ಕೃತಯಾಗದಿ ತ್ರೇತಾಯಾಗದಿ ರಕ್ತವಣಾ
ಹೀತವಣಾ ದ್ವಾಪರದಿ ಪ್ರತಿ ಕೃಷ್ಣವಣಾ ಕಲಿಯಾಗದಿ
ಧಾತ ಧನು ನೇಣು ಬಾಣ ಶಂಖ ಚಕ್ರ ಗದೆ ಪದ್ಧ
ಆತುಯಾ ವಿಧ್ಯಾ ಮುಸಲಾದಿಗಳ ಅಪ್ಯಾಬಾಹುಗಳಿಂದ ಧರಿಸಿ

ಇ

ಶೈಲ್ಕ

ಪೂರ್ವೇ ದಲೇ ಪುಣ್ಯಬುದ್ಧಿರಾಗ್ನೇಯೇ ನಿದ್ವಾಲಸಾಧಿಕರ್ಮ
ಯಾಮ್ಯೇ ದಲೇ ಕೂರಬುದ್ಧಿಸ್ವೇಖಿಂತಾಂ ಪಾಪಬುದ್ಧಿಕೃತ್ಯಾ (ಒ)

ವಾರುಣೇ ಚ ಪರಿಕ್ರೀಡಾ ವಾಯವಾಂ ಗಮನಾಗಮಹೂ
ಕೌಚೀರಾಂ ರತಿಬುದ್ಧಿಃ ಸಾತ್ಯಾ ಕಂಶಾನ್ಯೇ ದ್ರವ್ಯದಾನಕೃತ್ಯಾ (ಉ)

ಕಲಾತ್ಮ

ಚಾಪ್ತಿ

ಪೂರ್ವದಳಿದ ಪುಣ್ಯಮಯಾದಿ ಜೀವನಿರುವ
ಆರೂಢ ಆಗ್ನೇಯದಳಿದ ಅಲಸ್ಯ ಆಕಳಿಕೆ ನಿದ್ರೆ
ತೋರುತಿಹ ಯಮದಿಕ್ಷಿಲಿ ತುಂಬಿದ ಕೊರ್ಕಿಧಪ್ಯ ಬಿಗಿಯೆ
ಹರಿದರಡೆ ಸ್ವೇಚ್ಛಾದಿ ಪಾಪಕೃತ್ಯಾ

ವರುಣ ದಿಕ್ಕಿಲಿ ವಿನೋದ ವಾಯವ್ಯದಿಗವನಾಗಮು
ಕುರುಹು ಕುಬೀರ ದಿಕ್ಕಿಲಿ ಕೊಡುವ ರತ್ನಬುದ್ಧಿಯು
ತರಳಿ ಬಂದು ಈಶಾನ್ಯದಿ ದ್ರವ್ಯದಾನ ಮಾಡಿಸುವ
ನೆರೆದು ದಿಕ್ಷಾಲಕರ ಕೂಡಿ ನಿಂತು ನಿಂತು ಬರುವ

ಉ

ಶ್ಲೋಕ

ಮಂಧ್ಯೇ ವೈರಾಗ್ಯಬುದ್ಧಿಃ ಸಾತ್ತ್ವಾ ಜಾಗ್ರದ್ಬುದ್ಧಿಸ್ತು ಕೇಸರೇ
ಸ್ವಪ್ನಾವಸ್ಥಾ ಕರ್ಣಕಾಯಾಂ ಅಂಗ್ರೇಶ್ವರ ಸುಷುಪ್ತಿಕೃತ್ವ (೯)

ಕಲಾತ್ಮಕ

ಅಟ್ಟಿ

ಚೇವಕೇವ ವೈರಾಗ್ಯ ಜಗದೀಶ ಮಂಧ್ಯವಿದ್ದು
ಮಂಂವತ್ತೈರದು ಕೇಸರದಿ ಮಂಕುಂದ ಬರಲು ಜಾಗ್ರತು
ಭಾವಿತ್ತು ಕರ್ಣಕೆಯಲಿ ಬಂದು ಸ್ವಪ್ನಂಗಳು ತೋರಿ
ಹೂವು ಕರ್ಣಕೆ ಬಿಟ್ಟು ಮಂಣಿಗಳ ಹೊಂದಿ ಸುಷುಪ್ತಿಯೀವ

ಇ

ಶ್ಲೋಕ

ತಸ್ಯ ಮಂಧ್ಯೇ ಗತೋ ಭಾನುಃ ಭಾನುಮಂಧ್ಯೇ ಗತಃ ಶತೀ
ಶತಿಮಂಧ್ಯೇ ಗತೋ ವಹ್ನಿಃ ವಹ್ನಿಮಂಧ್ಯೇ ಗತಾ ಪ್ರಭಾ (೧೦)

ಪ್ರಭಾಮಂಧ್ಯೇ ಗತಂ ಹೀರಂ ನಾನಾರತ್ನಾಽಪಶೋಭಿತಮ್
ಅನೇಕರತ್ನ ಸಂಕೀರ್ಣಂ ಜ್ಞಾಲನಾರ್ಕಸಮಪ್ರಭಮ್
ಸಹಸ್ರಫಣಸಂಯುಕ್ತಂ ಮಂಧ್ಯೇ ದೇವಃ ಸ್ತಿತೋ ಭವೇತ್ (೧೧)

ಭ್ರಂತಿ

ಚಾವು

ಮಂಧ್ಯಕೆಮಲದಿ ಸೂರ್ಯ ಮಂಧ್ಯಸೂರ್ಯನಲಿ ಚಂದ್ರ
ಮಂಧ್ಯಚಂದ್ರನಲಿ ಅಗ್ನಿ ಮಂಧ್ಯನೆಲೆ ತೇರು ಶೃಂಗಾರ
ಮಂಧ್ಯ ಜಗಲಿ ಕಲ್ಲುವೈಕ್ಕ ಮಂಧ್ಯ ಮಂಟಪ ಸ್ವಂತಮೀರ
ಮಂಧ್ಯತೀರ ಸಹಸ್ರ ಘಣೆ ಮಂಧ್ಯ ಶ್ರೀಭೂನಾರಾಯಂ

ಉ

ಶ್ಲೋಕ

ಗುಹ್ಯಾದ್ಗಿಹ್ಯತೆಮಂ ಪ್ರಣ್ಣಂ ಸಪ್ರಕಾಶಂ ಕಥಂಚನ
ಹೃದಯೀಽಪ್ಯದಲಂ ಪದ್ಮಂ ಕರ್ಣಕಾಮಂಧ್ಯತೋಭಿತಮ್ (೧೨)

ಓಂಕಾರನಾದವಿಲಸದ್ಯೇದಗ್ರಂಥಿಸಮಪ್ರಭವ್ಯಾ
ತನ್ಯಧ್ಯೇ ನವರತ್ನಧ್ಯಾಂ ತಪ್ತಹಾಟಕ ಸನ್ಮಭವ್ಯಾ (೧೩)

ವಿದುರಮಸ್ತಪೀಕಾಕಾರಂ ಶತಸ್ತುಂಭಸಮನ್ವಯತಮ್
ಕೋಟಿಸೂರ್ಯಾಪ್ರತಿಕಾಶಂ ವಿಮಾನೇನ ವಿರಾಜಿತಮ್
ಮುಕ್ತಾದಾಮ ವಿತಾನಾಧ್ಯಾಂ ಭತ್ರದ್ವಜಪತಾಕಿನಮ್ (೧೪)

[ಈ ಮೂರು ಶ್ಲೋಕಗಳು ಆಗ್ನೇಯ ಪುರಾಣದಲ್ಲಿವೆಯಂದು ಸೂಚನೆಯಿದೆ.]

ಭ್ಯಾರವಿ

ಚಾಪ್ತ

ಹವಳಿದ ಸ್ಪರ್ಷಿಕರಂಬ ನೂರು ಹಾಟಕ ನವರತ್ನ ತೇರು
ಹವಣಿ ನಾಲ್ಕು ಮೂಲ ಜಗಲಿ ಹೊಳಿವ ರತ್ನದಲ್ಲಿಹುದು
ವಿವಿಧ ಮುತ್ತಿನ ಗೊಂಡಲುಗಳು ಭತ್ರ ಧ್ವಜ ಪತಾಕೆಗಳು
ರವಿಕೋಟಿ ಕಾಂತಿಯಿಂದ ರಥವು ಹೊಳೆಪ್ರತಿರಲು

೨

ಶ್ಲೋಕ

ಮಲ್ಲಿಕಾ ಕುಂದಮಂದಾರ್ಯಃ ಕೀತಕೈಶ್ಚಂಪಕಾದಿಭಿಃ
ಅನ್ಯಾಶ್ಚ ಗಂಧವತ್ಪಪ್ಯಃ ಸಮಂತಾದಿವ ಕಣ್ಣಿಕಮ್ (೧೫)

ಮಹಾತ್ಮಾಭ್ಯಾಂತಮಂ ಪುಣ್ಯಾಂ ಕಲ್ಪವೃಕ್ಷಾಂತರೇ ಸ್ಥಿತಮ್
ಖಿತನ್ಯಾಂತಪವಂದ್ಯಾಂ ಸ್ವಂಣಾಷಿರೋಪರಿ ಸ್ಥಿತಮ್
ಸಿಂಹಾಸನಸಮಾಸಿಂನ ಕೋಟಿಸೂರ್ಯಾಸಮಪ್ರಭಮ್
ವಿಷ್ಣುಂ ಚತುಭುಜಂ ಲಕ್ಷ್ಮೀಭೂಮಿಭಾಗಂ ಪಾಶ್ಚ್ಯಾಂಶಾಭಿತಮ್ (೧೬)

ಭ್ಯಾರವಿ

ಚಾಪ್ತ

ಮಲ್ಲಿಗೆ ಕುಂದಮಂದಾರ ಮರುಗ ಕೀದಿಗೆ ಸಂಹಿಗೆ
ಅಲ್ಲಿ ಮಂಟಪ ಶ್ರೋಗಾರ ಅನೇಕ ಹೂವಿಲಿ ಮಂದಿರ
ಸಲ್ಲುವ ಕಲ್ಪವೃಕ್ಷದ ಕಳಿಗೆ ಸ್ವಂಣಾಷಿರ ಸಿಂಹಾಸನ
ಅಲ್ಲಿ ಕೋಟಿಸೂರ್ಯಾಪ್ರಕಾಶದಿಂದಿರುವ ವಿಷ್ಣು ಚತುಭುಜದಿ

೩

ಶ್ಲೋಕ

ಕೋಟಿಸೂರ್ಯಾಪ್ರಕಾಶಂ ಚ ಮುಕುಟಾಟೋಪಮಸ್ತಕಮ್
ಕಟಸೂತ್ರಬ್ರಹ್ಮಸೂತ್ರ ನೂಪುರೇಣ ವಿರಾಜಿತಮ್ (೧೭)

ಶ್ರೀವತ್ಸವನಮಾಲಾಭ್ಯಂ ತುಲಸಿದಾಮಭೂಷಿತವ್
ವರದಾಭಯಹಸ್ತಾಭ್ಯಂ ಶಂಖಕಪ್ರಸ್ತರವ್ (೧೮)

ಮೀತಾಂಬರಧರಂ ದೇವಂ ಪ್ರಸನ್ನವದನಂ ತುಭವ್
ಮನೋಹರಂ ದಯಾಮೂರ್ತಿಂ ಮಂದಹಾಸಮುಖಾಂಬುಜವ್ (೧೯)

ಸಾಮೇರಿ

ಏಕ

ಕೋಟಿಸೂರ್ಯಪ್ರಕಾಶ ಅಲ್ಲಿ ಮುಕುಟಾಚೋಪ ಮಸ್ತಕ
ವನಜಾಭ್ಯ ಅಚ್ಯುತೀಗೆ ಶ್ರೀವತ್ಸ ಕೌಸ್ತುಭ ಕೇಯೂರ
ಕನಕಾಂಬರ ಹಾರ ಕುಂಡಲ ಕಟಿಸೂತ್ರ ಯಜ್ಞೋಪವೀತ
ವನಜ ಗಂಧ ಪ್ರಷ್ಣ ತುಲಸಿ ವೈಜಯಂತಿ ವನಮಾಲೆ ಧರಿಸಿ

೬

ಶೈಲ್ಕ

ಅನೇಕದಿವಾಭರಕ್ಯೇಃ ಕರಕಂಕಣಶೋಭಿತವ್
ದಿವ್ಯಶ್ರೀವರಯುಗ್ಂಭಾಭ್ಯಂ ಚಾಮರಾಭ್ಯಂ ಸುಸೇವಿತವ್ (೨೦)

ಮಾಧವಂ ಪರಮಾತ್ಮಾನಂ ಭಕ್ತವತ್ತಲಮೀಶ್ವರವ್
ಧಾತ್ಮಾಪ್ರವಹ್ಯದ ವಾ ಸೂರ್ಯಪುಂಡಲಾಂತಗ್ರಂಥಂ ಜವೇತ್ (೨೧)

ಸಾಮೇರಿ

ಏಕ

ಅನೇಕ ದಿವಾಭರಣಾದಿಂದ ಅಂಗಸೇರು ತನುಲಂಕೃತಾದಿ
ವನಜನಾಭಗೇ ಕಡೆಗ ಕಂಕಣ ವರಾಭಯಹಸ್ತದಿ
ಕನಕಾಂಗ ಕಸ್ತುರಿನಾಮ ಕರುಣೆ ಪ್ರಸನ್ನವದನ ಶಾಬು
ಮನೋಹರ ದಯಾಮೂರ್ತಿ ಮಂದಹಾಸಮುಖಾಂಬುಜದಿ

೧೧

ಶೈಲ್ಕ

ಅಣಮಾದ್ಯಮೂರ್ತಿಮಂದಿಃ ಅಷ್ಟ್ಯಾಶ್ವರ್ಯಮುಪಾಸಿತವ್
ಬಿದ್ಧಾಂಜಲಿಪುಟ್ಯಭರ್ಕ್ಯೇಃ ಬ್ರಹ್ಮರುದಾದುದಿಭಿಃ ಸುರ್ಯಃ (೨೨)

ಗಾಯಂಧಿನಾರದಾರ್ಯಕ್ಷಣ ಸನಕಾರ್ಯಕ್ಷಣಃ ಸುಸೇವಿತವ್
ನುತಂ ಪರಮಕಲ್ಬಾಂಗ ಸೂತವರಾಗಧಂದಿಭಿಃ (೨೩)

ಸಾಹೇರಿ

ಪಠಕ

ಅಣಿಮಾದಿ ಅಪ್ಯೈಶ್ವರ್ಯ ಅದಿಮಾತೀಯನಾರಾಧಿಸಲು
ಅಣಿಯಾಗಿ ಬ್ರಹ್ಮರುದ್ರರು ಅಮರರಂಜಲಿ ಮಾಡಲು
ಕಣಿಯಾಗಿ ನಾರದಾದ್ಯರು ಕೈಮುಗಿದು ಗಾನವನು ಮಾಡಲು
ಕಣಿಯಾಗಿ ಉರ್ವರಾತ್ಮಿ ರೂಭಿ ಹೇನಕೆ ಕೋಮಲೆ ತಿಲೋತ್ತಮೆ
ಸನಕಾದಿ ಯೋಗಿಗಳು ಸೌತ್ರಗಳೆ ಮಾಡಲು
ಮನಮೆಚ್ಚಿ ವಂದಿ ಸೂತ ಮಾಗಧರು ಪ್ರೋಗಳಲು
ಅನೇಕ ದಿವ್ಯಾಭರಣಾದಿ ಕೈ ಕಂಕಣಾದಿ ಉಭಯ ಪಾಶ್ಚ
ಕನಕ ಕಾಮಿನಿ ಭಕ್ತ ಚಾಮರ ಕಾಂತೇರಿಬ್ಧರು ಡಾಳಿಸಲು ಆಗ

೧೧

ಶೈಲ್ಕೃತಿಕ

ದುರ್ವಿಜ್ಞೇಯೋ ದುರಾರಾಧೋ ದುಷ್ಪಾಗಮೋ ಜನಾರ್ಥನಃ
ಅಧೋಮುಖಿಮಧೋಭೋತ್ಪ್ರಾ ಹೃದಯಂ ತೇನ ಗಂಭೀರಿ (೨೪)

ಸಾಹೇರಿ

ಪಠಕ

ದುರ್ವಿಜ್ಞೇಯ ದುರಾರಾಧೋ ದುಷ್ಪಾಗಮೋ ಜನಾರ್ಥನ
ನಿರ್ವಿಫಾಂತಿ ಅಧೋಮುಖಿ ವಿರಚವ ನಿಲಿಸಿ
ಉರ್ವಿಯೋಳು ಮಾನಸಪ್ರಾಣಿಗೆ ಉಪಾಸಿಗಜುನ ಕೇಳಲು
ಸಮಾಂತರ್ಯಾರ್ಥಿ ಕೈಷ್ಟಿ ಸ್ವಾಮಿ ಭಾವವ ಪೇಳಿದನು

೧೨

ಶೈಲ್ಕೃತಿಕ

ಅಧೋಮುಖಿ ತು ಹೃತ್ಪರ್ವತೋಶಂ ವಿಕಸಿತಂ ಸ್ತುತಮ್
ಪ್ರನಃ ಪಶ್ಚಾದ್ವಾತೇತ್ವದ್ವಂ ಸರ್ವಾಂತರಿಭಾವಹಮ್
ಅವಾಹನಾಸನಂ ಪಾದ್ಯಂ ಅಷ್ಟು ಮಾಡುತ್ತಿರುತ್ತಾನು (೨೫)

ಸಾಹೇರಿ

ಪಠಕ

ಭಾರಪ್ರಣವವಾಹ್ಯಹೃತಿ ವಾಯುಬದ್ಧದಲ್ಲಿ ಹೃತಮಲ
ನೋವಿಲ್ಲದೆ ಅಧೋಮುಖಿವನು ಕೇಸರ ಉನ್ನತದರಳುವುದು
ಅವಾಹನೆ ಅಸನವು ಅಂತರದಿ ಪಾದ್ಯವು
ದೇವರಿಗೆ ಅಷ್ಟು ಚಮನಾದಿಗಳು ಉಪಚರಿಸು ನೀನು

೧೩

ಶ್ಲೋಕ

ನಾನಂ ವಸ್ತೋಪವೀತಂ ಚಾಚಮನಂ ಜೋತ್ತಿರೀಯಕವ್ರು
ಅಚಮ್ಯಂ ಗಂಥಪ್ಯಂ ಚ ಧೂಪದೀಪಂ ಪ್ರಕಲ್ಪಯೇತ್ (೨೬)

ನೈವೇದ್ಯಂ ಪ್ರಸರಾಚಮ್ಯ ತಾಂಬಾಲಂ ಚ ನಿವೇದಯೇತ್
ಪ್ರದಕ್ಷಿಣಮಸ್ತಾರಾನ್ ಕೃತ್ವಾ ಸ್ಥಿತಾಂ ಸಮರ್ಪಯೇತ್ (೨೭)

ಪಂತುವರಾಳಿ

ಚಾಪ್ತಿ

ಅಭಿಷೇಕಂಗಳು ವಸ್ತು ಅರ್ಪಿಸು ಯಜ್ಞೋಪವೀತ
ಉಭಯಾಚಮನೋತ್ತಿರೀಯ ಒಮ್ಮೆ ಮತ್ತೊಂದಾಚಮನೆ
ವಿಧುವಿಗೆ ಗಂಥ ಪ್ರಪ್ನುವಿಟ್ಟು ಧೂಪ ದೀಪ ನೈವೇದ್ಯ
ಪ್ರಭುವಿಗಾಚಮನ ತಾಂಬಾಲ ಪ್ರದಕ್ಷಿಣ ನಮಸ್ತಾರ

೧೭

ಶ್ಲೋಕ

ತೈಲಾಜ್ಯವರ್ತಿಸಂಯುಕ್ತಂ ಮಧ್ಯಾಹ್ನೇ ಜೋತ್ತಿರೂಪಕವ್ರು
ತಾದೃಶಂ ಪರಮಾತ್ಮಾನಂ ಸ್ವರೇತ್ವಾರ್ಥ ಮನಸ್ಯಮುವ್ರು (೨೮)

ಸದಸೂಕ್ತಂ ನಿರ್ವಿಕಾರಂ ಶ್ರೀನಿವಾಸಂ ನಿರಂಜನವ್ರು
ಅಪ್ರಮೇಯಮಜಂ ದೇವಂ ತನ್ಸ್ಥಿತ್ವೇ ಪುರಂಫೋತ್ತಮಂ (೨೯)

ಪಂತುವರಾಳಿ

ಚಾಪ್ತಿ

ತಪಕದಲ ಸ್ತುತಿಸಿ ತೈಲಾಜ್ಯ ಬತ್ತಿಯಂದ
ಹವಣಿಸಿದ ಜೋತ್ತಿರ್ತಿಯಂತೆ ಹರಿಯ ಮೂರುತಿ ಕಾಣಿ
ವವನೆ ತಾನಿಂತು ಧ್ಯಾನಿಸಲು ಪರಮಾತ್ಮೆ ಸದಸೂಕ್ತಂ ಶ್ರೀನಿವಾಸ
ನಿರ್ವಿಕಾರ ನಿರಂಜನಾಪ್ರಮೇಯ

೧೯

ಶ್ಲೋಕ

ಪಾದಾಧರವತಲಂ ವಿಂದ್ಯಾತ್ ಪಾದೋಧ್ವಂ ವಿತಲಂ ಭವೇತ್
ಸುತಲಂ ಜಂಘದೇಶೇ ತು ಜಾನುದೇಶೇ ರಸಾತಲವ್ರು (೩೦)

ತಲಾತಲಂ ಉರುದೇಶೇ ಗುಹ್ಯದೇಶೇ ಮಹಾತಲವ್ರು
ಪಾತಾಲಂ ಕಟದೇಶೇ ತು ಸಪ್ತಮಂ ಪರಿಕಲ್ಪಿತವ್ರು (೩೧)

ಪಂತುವರಾಳಿ

ಚಾಪ್ತे

ಅತೆಳದಲ್ಲಿ ಪಾದವಿಹುದು ಆ ಪದೋಧ್ಯೇ ವಿತೆಳದಲ್ಲಿ
ಸುತೆಳದಲ್ಲಿ ಜಂಫೆಗಳು ಸೇರಿದ್ದೆಂಬುನು ರಸಾತೆಳದಿ
ತಲ್ಲಾತೆಳದಿ ತೊಡೆ ಇಹುದು ಮಹಾತೆಳದಿ ಗುಹ್ಯವಿಹುದು
ಪ್ರತಿಯಿಲ್ಲದೆ ಕಟೆಪದವಿ ಪಾತಾಳವಿಹುದು

೧೬

ಶೈಲ್ಲೀಕ

ಭೂಲೋಕಕೆಂ ನಾಭಿಮಂಧ್ಯೇ ತು ಭುವಲೋಕಕು ತು ಕುಸ್ತಿಕೇ
ವಕ್ಷೇಸ್ಥೇ ಲೇ ಸುವಲೋಕಕೆಂ ಮಹಲೋಕಕು ತು ಕ್ಷಮಕೇ (ಇಂ)

ಜನೋಲೋಕಕೆಂ ಕೆಂರದೇಶೇ ತಪೋಲೋಕಕೆಂ ಲಲಾಟಕೇ
ಸತ್ಯಲೋಕಕೆಂ ತು ಮೂರ್ಧ್ವಾಸ್ತಿ ಭುವನಾನಿ ಚತುರ್ಭಾತೆ (ಇಂ)

ಪಂತುವರಾಳಿ

ಚಾಪ್ತೆ

ಭೂಲೋಕ ನಾಭಿಮಂಧ್ಯ ಭುವಲೋಕದಲಿ ಕುಸ್ತಿ
ಮೇಲೆ ಸುವಲೋಕದಲಿ ಮೃದುಹೃದಯ ಶ್ರೀವತ್ಸ
ಶ್ರೀಲೋಕಲನ ಕೈಗಳಲಿ ಸೇರಿಹುದು ಮಹಲೋಕ
ಮೇಲೆ ಕೊಸ್ತುಭ ಜನೋಲೋಕ ಮತ್ತೆ ಕೊರಳಲಿಹುದು
ತಪೋಲೋಕದಿ ಲಲಾಟ ತಲೆ ಸತ್ಯಲೋಕದಿ
ವಿಪರೀತ ವಿರಾಟರೂಪ ವಿಶ್ವತೇಜಸ ಪೂಜ್ಞ ತುಯ್ಯ
ಉಪೀಂದ್ರ ಎಪ್ಪತ್ತಿರಡು ಸಾವಿರ ಉಪನಾಡಿಯಲಿ
ಕಪಟನಾಟಕ ಸೂತ್ರಧಾರಿ ಪುರಂದರವಿರಲ

೧೭

ಕಲಾತ್ಮಕ

ಅಟ್ಟ

ಲಗ್ಗೆ ಯೋ ಪೈಕುಂರ ಲಗ್ಗೆ ಯೋ ಹ

ಒಗ್ಗಿಲಿ ಶ್ರೀಹರಿಯೋದನಾಡೋ ಸುಜನಗೇ ಅ

ಸಂಸಾರವೆಂಬೋದು ಸದರವಲ್ಲವೆಂದು
ಸಂಶಯವೆಂಬೋದು ಇನಿತಿಲ್ಲದೆ
ಹಂಸನ ತನ್ನ ಮನೆಯೋಳು ನೇಮಿಸಿ
ಕಂಸಾರಿಯೆಡೆಯೋಳು ಕಡುಸ್ವೇಹ ಮಾಳ್ಫಿಗೆ ಱ

ಮಾಯಾಪಾಶವ ಕೆಳೆದು ಮುದಮತ್ತು ರವಳಿದು
ಕಾಯವು ಸ್ಥಿರವಲ್ಲವೆಂದು ತಿಳಿದು
ನಾತ್ಯ ಏಂಬದೆ ಅನಾತ್ಯಯುಕ್ತ ಸೇರದೆ
ಕಾಯಂಜಪಿತನೋಳು ಕಡುಸ್ವೇಹ ಮಾಳ್ಫಿಗೆ ಉ

ಭೂಮಧ್ಯದೆಡೆಯೋಳು ನಾಸಿಕಾಗ್ರದೋಳು
ನೇಮದಿಂದ ದೃಷ್ಟಿಯ ನಿಲ್ಲಿಸಿ
ಪ್ರೇಮದಿ ಪ್ರರಂದರವಿರಲನ ಭಜಿಸುತ್ತ
ಭೂಮಿಯೋಳಹ ಬುದ್ಧಿವಂತ ಮನಜರಿಗೆ ಇ

[ಧ್ಯಾನಮಾರ್ಗದ ಹೆಗ್ಗೆ ಇಕ್ಕಿಯನ್ನು ಹೇಳುವ ಪದ ಇದು. ಯೋಗ ವಿಧಾನದ ಉಲ್ಲೇಖಿತ ಇದೆ. ಮಧ್ಯಾಚಾರ್ಯರು ಅನುಮಾತಾನದಲ್ಲಿ ‘ಯೋಗಿನ್ಯಾಪಾಸಾಃ ವಿನಾ ನೈವ ಮುಕ್ತಃ ಕಸ್ಯಾಪಿ ಸೇತ್ಪತ್ಯತಿ’ (ಜೀವರು ತಮ್ಮ ಯೋಗ್ಯತೆಗನುಸಾರವಾಗಿ ಉಪಾಸನೆಯನ್ನು ಮಾಡಬೇಕು, ಉಪಾಸನೆಯಾಲ್ಲದೆ ಮುಕ್ತಿ ದೊರಕುವುದಿಲ್ಲ) ಎಂದು ಹೇಳಿರುವುದು ಈ ಪದದ ಹಿನ್ನೆಲೆ.]

ಲಗ್ಗಿ—ಮಂತ್ರಿಗೆ ಹಾಕು, ದಾಳಿಮಾಡು.

ಒಗ್ಗಿಲಿ—ಸೇರಿಕೊಂಡು (ಒಗುರ್), ಪರವಶರಾಗಿ.

ಜಯ ಮಂಗಳಂ ನಿತ್ಯ ಶಂಭ ಮಂಗಳಂ ಪೇ

ಗುರು ಭಕ್ತಿಯೆಂಬ ಕನಕದೋಲೆಯನಿಟ್ಟು
ಹರಿ ಧ್ವನವೆಂಬ ಅಭರಣವಿಟ್ಟು
ಪರತತ್ವವೆಂತೆಂಬ ಪಾರಿಜಾತವ ಮುಡಿದು
ಪರಮಾತ್ಮ ಹರಿಗೆ ಆರತಿಯೆತ್ತಿರೆ ೦

ಆದಿಮೂರುತ್ಯಿಯೆಂಬ ಅಚ್ಚ ಆರಿಶನ ಬಳಿದು
ವೇದಮೂಲಿನೆಂಬ ಕುಂಕುಮವನಿಟ್ಟು
ನಾಧು ಸಜ್ಜನ ಸೇವೆಯೆಂಬ ಸಂಹಿಗೆ ಮುಡಿದು
ಮೋದದೆಂ ಲಷ್ಣಿಗಾರತಿಯೆತ್ತಿರೆ ೨

ತನುವೆಂಬ ತಟ್ಟಿಯಲ್ಲಿ ಮನಸೊಡಲನು ಇರಿಸಿ
ಘನ ಶಾಂತಿಯೆಂಬ ಆಜ್ಞಾವನು ತುಂಬಿ
ಅನೆಂದವೆಂತೆಂಬ ಬತ್ತಿಯನು ಹಚ್ಚಿಟ್ಟು
ಬಿನುಮಯು ಹರಿಗೆ ಆರತಿಯೆತ್ತಿರೆ ೩

ಕಾಮಾಂಧವಳಿದಂಧ ಕಮಲದ ತಟ್ಟಿಯಲ್ಲಿ
ನೇಮವೆಂತೆಂಬ ಹರಿದ್ರವನು ಕದಡಿ
ಆ ಮಹಾ ಸುಜ್ಞಾನವೆಂಬ ಸುಳ್ಳವ ಬರೆಸಿ
ಸೋಮಧರವಂದ್ಯಾಗಾರತಿ ಎತ್ತಿರೆ ೪

ನಾರದವೆಂದ್ಯಗೆ ನವನೀತಚೋರಿಗೆ
ನಾರಾಯಣಗೆ ಶ್ರೀ ಪರಲಷ್ಣಿಗೆ
ಸಾರಿದವರನು ಷೋರೆವ ಪ್ರರಂದರವಿರ್ಧಿಲಗೆ
ನೀರಜಮುಖಿಯರಾರತಿ ಎತ್ತಿರೆ ೫

[ಮಾನಸಪೂರ್ಜಾ ಪ್ರಕಾರಕ್ಕೆ ಸೇರಿದ ಪದ; ಅರ್ಥನೆಯ ಸಾಂಪ್ರದಾಯಿಕ ಏಧಗಳನ್ನು ಸಾಂಕೇತಿಕವಾಗಿ ಗೃಹಿಸಿ, ಪೂರ್ಣೆಯ ನಂತರ ಆರತಿ ಎತ್ತುವ ಬಗೆಯನ್ನು ಸೋಗಸಾಗಿ ಬಳ್ಳಿಸಿದ್ದಾರೆ. ಹರಿಯನ್ನು ಪರಮಾತ್ಮವೆಂದು ಕರೆದು ಬಿಂಬಿಭಾವವನ್ನು ಸೂಚಿಸಿದ್ದಾರೆ. ಹರಿಯೇ ಸಂಪೂರ್ಣತ್ವಮನನೆಂಬ ತತ್ತ್ವ ಹೊಷ್ಟಿ. ಸಾಧಕನ ಶರೀರವೇ ಆರತಿಯ ತಟ್ಟಿ; ಮನಸ್ಸೇ ಅದರಲ್ಲಿಸಿದ ದೀಪ (ಸೋಡರು); ಸಮಾಧಾನವೆಂಬುದು ತುಪ್ಪ (ಆಜ್ಞಾ); ಅನಂದವೆಂಬುದೇ ಬತ್ತಿ. ಈ ಆರತಿಯನ್ನು ಪಡೆದುಕೊಳ್ಳುವ ಹರಿಚಿನ್ನೆಯು.]

ವರಾಂಡಿ	ಚಿಕ್ಕ
ಎನ್ನ ಬಿಟ್ಟು ನೀನಗಲದಿರು ಶ್ರೀನಿವಾಸ್	ಪ
ನಿನ್ನ ನಂಬಿದ ದಾಸನ್ಲಮೇನೋ	ಅ
ತನುವೆಂಬೋ ಮಂಟಪದಿ ಮನವೆಂಬೋ ಹಸೆಮಂಚ ಫೆನವಾದ ಸುಜ್ಞನ ದೀಪದ ಬೆಳಕಲ್ಲಿ ಸನಕಾದಿವಂದ್ಯ ನೀ ಬೇಗ ಬಾರೋ	ಽ
ಪಂಚರಿವರು ಯಾವಾಗಲೂ ಹೊಂಚ್ಚ್ಯಾಕಿ ಎನ್ನ ನು ನೋಡುತಾರೆ ಕೊಂಚಗಾರರು ಆರು ಮಂದಿ ಅವರು ಹಿಂಚು ಏಂಚಿಲ್ಲದೆ ಎಳ್ಳಿಯುತಾರೆ	ಇ
ಮುನ್ನ ಮಾಡಿದ ದುಪ್ಪಮರ್ದಿ ಒಳಲಿದೆ ಇನ್ನಾದರೂ ನೀನೆನ್ನ ಕಾಯೋ ಫೆನ್ನ ಮಹಿಮ ಶ್ರೀಪ್ತರಂದರವಿತಲ ಮನ್ನಿಸಿ ಮಹತೆ ಎನ್ನಲಿ ತೋರೋ	ಶಿ

[ಕರಿಯನ್ನ ಹೃದಯ ಕುಹರದಲ್ಲಿ ಕಾಣಿವ ತವಕ ಇಲ್ಲಿ ಕಾ ಣು ತ್ತದೆ;
ಬಿಂಬೋಪಾಸನೆಯ ಸ್ವಾರಸ್ಯ ಇದೇ. ತರೀರವೇ ಮಂಟಪ, ಮನಸ್ಸೇ ಹಸೆಮಣಿ;
ಸಹ್ಯಾಸ್ತದಿಂದ ಒದಿಗ ಜ್ಞಾನವೇ ದೀಪ. ಇದು ಸಾಧಕನು ಪರಮಾತ್ಮನನ್ನು
ತನ್ನಲ್ಲಿ ಬಿಜಯಮಾಡಿಕೊಳ್ಳುವ ಸಿದ್ಧತೆ. ಹೀಗೆ ಬಿಂಬದ ಅರಿವಾಗದಿದ್ದರೆ ವಿವಯ
ಭೋಗದಲ್ಲಿ ತೊಡಗಿ ಹಾಳುಗುವನೆಂಬ ಆತಂಕ ಸಾಧಕನಿಗೆ.]

ಪಂಚರಿವರು—ಪಂಚೀಂದ್ರಿಯಗಳು; ಕಣ್ಣ, ಕಿವಿ, ಮೂಗು, ನಾಲಗೆ, ಚರ್ಮ.
ಕೊಂಚಗಾರರು ಆರು ಮಂದಿ — ಅರಿವಡ್ಡಗ್ರಂತಿ; ಕಾಮ, ಕೌರೀಧ, ಲೋಭ,
ಮೋಹ, ಮದ, ಮಾತ್ರಯ. ಕೊಂಚಗಾರ—ನಾಡಾಡಿ, ಕ್ಷುದ್ರನಾದವನು.

ನಾಡನಾಮಕ್ತಿಯೆ

ಅಟ್ಟ

ಸದರವಲ್ಲವೂ ನಿಜ ಭಕ್ತಿ, ಸತ್ಯ
ಸದಮಲ ಗುರು ಕರುಣಾನಂದ ಮೂರುತಿ

ಪ

ಅಡಿಯಾಲಂಬರ ಮಾಡೋತನಕ ಅಗ್ನಿ
ಕಡಲುಂಡು ಹುಲಿನ ಕೊನೇಗೋಽ ತನಕ
ಒಡಲಿಬ್ಬಿರೊಂದಾಗೋತನಕ ಆ
ಹಡೆಯಾದಂಥ ಹೆಣ್ಣು ಪ್ರಸವಾಗೋಽ ತನಕ

○

ನಾಡಿ ಹಲವು ಕೊಡೋತನಕ ಬ್ರಹ್ಮ
ನಾಡಿ ಪ್ರಾಕೃತ ನಲಿದಾಡುವ ತನಕ
ಕಾಡುವ ಕೆಪಿ ನಾಯೋತನಕ ಸುಟ್ಟು
ಕಾಡಿನೊಳು ರಸ ತೊಟ್ಟಿಡೋತನಕ


೨

ಅದಿಕುಂಭವ ಕಾಂಬೋತನಕ ಅಲ್ಲಿ
ಸಾಧಿಸಿ ಅಮೃತ ಸವಿದುಂಬೋತನಕ
ಬಾಧೆ ಸಹಿಸಿಕೊಂಬೋತನಕ ಆದಿ
ಪ್ರರಂದರವರಲನ ಸ್ವರಿಸೋತನಕ

೩

“ಇದು ಹರಯೋಗಮಾರ್ಗವನ್ನು ಗುರುವಿನ ಆಗತ್ಯವನ್ನು ತಿಳಿಯಹೇಳುತ್ತದೆ.
ಯೋಗದ “ಸಂಧಾಯ” ಪರಿಭಾಷೆಯಲ್ಲಿ ಇರುವುದರಿಂದ ಒಗಟಿನಂತಿದೆ. ವಾತ್ತ
ವಂಧದ ಪ್ರಕ್ರಿಯೆಗಳನ್ನು ಪ್ರಯೋಗಗಳನ್ನು ಇಲ್ಲಿ ಕಾಣಬಹುದು. ಗುರು ಕಾರುಣ್ಯ
ದಿಂದ ತಿಷ್ಣನ ಕಾಲು ನೆಲದಿಂದ ಕತ್ತು ಮೇಲೆ ನಿರಾಲಂಬವಾಗುತ್ತದೆ; ಸಂಸಾರದಲ್ಲಿ
ಬೇರೂರುವ ಪ್ರಸಕ್ತಿ ವಿರಕ್ತಿಯಿಂದ ತೊಲಗುತ್ತದೆ (“ಅಡಿಯಲಿ ಅಂಬರ ಮಾಡು”).
ಪೂರ್ವಾಯಾಮದಿಂದ ಒದಗಿದ ಕಾವ್ಯ ಕಡೆಲಿನಂತೆ ಅಪಾರವಾದ ಶಾರೀರ ಮತ್ತು
ಮೂರಸ ವಾಸನೆಗಳನ್ನು ಸುಟ್ಟುಕಾಳುತ್ತದೆ (“ಅಗ್ನಿ ಕಡಲುಂಡು ಮುಲಿನ ಕೊನೇಗೋಽ”)
ಸಾಧನೆಯಿಂದ ಇಡ್ಡಾ ಮತ್ತು ಹಿಂಗಳು ಎಂಬೀರಿದು ಪ್ರಥಾನ ನಾಡಿಗಳೂ ಸುಷುಪ್ಪು
ದಲ್ಲಿ ಸೇರಿ (“ಒಡಲ ಇಬ್ಬಿರು ಒಂದಾಗು”), ಸುಷುಪ್ಪು ನಾಡಿಯು ಮೇಲೇರಿ
ಅಮೃತವನ್ನು ಸೂಸುತ್ತದೆ (“ಹಡೆಯಾದಂಥ ಹೆಣ್ಣು ಪ್ರಸವವಾಗು”). ಎಪ್ಪುತ್ತೆರು

ಸಾವಿರ ನಾಡಿಗಳೂ ಯೋಗದಿಂದ ಸಮಾವಾಗಿ ('ನಾಡಿ ಹಲವು ಕೊಡು'). ಕವಾಲ ದಲ್ಲಿರುವ ಬ್ರಹ್ಮರಂಭವನ್ನು ಪ್ರವೇಶಿಸಿ (ಬ್ರಹ್ಮನಾಡಿ ಹೊಕ್ಕು'), ಸಹಸ್ರರದ್ವಾ ಆನಂದಾನುಭವವನ್ನು ಪಡೆಯುತ್ತವೆ ('ನಲಿದಾಡು') ಕರ್ಮದ ಬಲದಿಂದ ಚಪಲ ವಾಗಿದ್ದ ಜಿತ್ತು ಆಗ ಲಯವನ್ನು ಹೊಂದುತ್ತದೆ ('ಕಾಡುವ ಕಟಿ ಸಾಯು'). ಮರ್ಗಮ ವಾದ ಸಹಸ್ರರ ಪದ್ಧತಿಂದ ಸುಧಾರಸದ ಸೃಷ್ಟಿವಾಗುತ್ತದೆ ('ಕಾಡಿನೋಳು ರಸ ತೊಟ್ಟಿಡು'). ಸಹಸ್ರರವೇ 'ಆದಿಕಂಭ', ಅನಾದಿ ಕಾಲದಿಂದ ಸಿದ್ಧವಾದ ಅಮೃತ ಕಲಶ. ಸಂಶಾರದಿಂದಾಗಿ ಅದು ಜೀವನಿಗೆ ಕಾಣಾಡಾಗುತ್ತದೆ; ಯೋಗಸಾಧನೆಯಿಂದ ವುತ್ತು ಅದು ಗೋಚರವಾಗುತ್ತದೆ. ಅಲ್ಲಿಯವರಿಗೆ ಹರಯೋಗದ ಕರಿನಮಾರ್ಗದಲ್ಲಿ ಬರುವ ತೊಂದರೆಗಳನ್ನೆಲ್ಲ ಸ್ತೋಯದಿಂದ ತಾಳಿಕೊಳ್ಳಬೇಕು ('ಬಾಧೆ ಸಹಿಸಿಕೊ'). ನಿಜಭಕ್ತಿಯಿಂದರೆ ಪರಮಾತ್ಮನನ್ನು ಕೂಡಿಕೊಳ್ಳುವುದು ('ಭಕ್ತ'ಧಾರ್ತಾವಿನಿಂದ); ಅದೇನು ಸುಲಭವೆಲ್ಲ ಎಂದು ಪಡೆದ ಕಾಳ್ಯಯ್ರ.]



ಬಾರಮ್ಮ ನಾವಿಬ್ಬಿ ರಾಡುವ
ಮುಕ್ತಿ ಸಾಧನಂಗಳ ಬೇಗ ಬೇಡುವ ವ
ಕಾಡುವ ಕೆಪಿ ಶಯಸೆಗಳ
ಬೇಡುವ ಜ್ಞಾನಮಂಟಪದಲ್ಲಿ ಜೋಡಿ ಕೂಡಾಡುವ ಅ

ಮುಂದು ಮನೆಯ ಭೇದವ ಮಾಡಿ
ಮತ್ತೆಯ ದೆಂಟು ಮನೆ ಕಿತ್ತಾತ್ಯಾಡುವ ಓ

ಪ್ರಂಡರೀಕಾಕ್ಷ ಲೇಷನ ಮೇಲೆ
ಭೂಮಂಡಲದೊಳಗೆ ಬುಹಾಂಡಪ ಉ

ರಂಬಿ ಚಕ್ರಾರ್ಜಿತ ಪುರಂದರವಿರಲನ್ನ
ಜ್ಞಾನಮಂಟಪದಲ್ಲಿ ಇ

[ಇದು ಭಕ್ತಿಗೆ ಸಂಬೋಧನೆ; ಸಂಸ್ಕೃತದಲ್ಲಿ ‘ಭಕ್ತ’ ಎಂಬ ಮಾತು ಶ್ರೀಲಿಂಗ.]

ನಾವಿಬ್ಬಿರು—ಜೀವಾತ್ಮನೂ ಭಕ್ತಿಯೂ ; ಇಲ್ಲಿ ಅಪರಭಕ್ತಿಯನ್ನು ಹೇಳಿದೆ.
ಮುಕ್ತಿ ಸಾಧನಂಗಳ—ಜ್ಞಾನ, ಭಕ್ತಿ (ವರಭಕ್ತಿ), ವೈರಾಗ್ಯಗಳನ್ನು.
ಕಾಡುವ ಕೆಪಿ —ಚಪಲ ಚತ್ತಪು ಲಯವನ್ನು ಹೊಂದುವಂತೆ.
ಜೋಡಿ ಕೂಡಿ—ಜ್ಞಾನವೇ ಮುಕ್ತಿಗೆ ಕಾರಣವಾದುದರಿಂದ ಅದನ್ನು ಮುಕ್ತಿಯ
ಮಂಟಪವೆಂದು ಕರೆದಿದ್ದಾರೆ ; ಅಲ್ಲಿ ಜೀವಾತ್ಮನೂ ಭಕ್ತಿಯೂ ಕೂಡಿ
ಕೊಂಡು, ಎಂದರೆ ದೃಢವಾದ ಸ್ವೇಹವನ್ನು ಮಾಡಿ.
ಮುಂದು ಮನೆಯ ಭೇದವ—ವಾರಕ್ರಿತಗುಣತ್ವಯಾದ ಸತ್ತ್ವ, ರಜಸ್, ತಮಸ್,
ಗಳನ್ನು ದಾಟಿ.
ಮತ್ತೆಯ ದೆಂಟು—ಬಿಂದು ಮನೆಯೆಂದರೆ ಪಂಚಭೂತಗಳು (ಪೃಥ್ವೀ, ಅಪ್ರಾ, ತೇज,
ವಾಯು, ಆಕಾಶ), ಎಂಟು ಮನೆಯೆಂದರೆ ‘ಪುರುಷಪ್ರಕೃತಿ’ ಅಥವಾ
‘ಅಷ್ಟವಿಧ ಪ್ರಕೃತಿ’ (ಪಂಚೀಂದ್ರಿಯಗಳು, ಶಬ್ದ, ಸ್ವರ್ತ, ರೂಪ, ರಸ,
ಗಂಧ ಮತ್ತು ಅವ್ಯಕ್ತ, ಮಹತ್, ಅಹಂಕಾರ ಕ್ಷಾ ಮುಂದು).

ಮಾಯಾಮಾಳವ ಗೌಳ

ಆದ

ಒಂಬತ್ತು ಬಾಗಿಲೊಳು ಒಂದೇ ದೀರ್ಘಿಗೆ ಹಚ್ಚಿ
ನಂಬಿಕಿಲ್ಲದ ಸಂಸಾರ ಮಾಡಿದೆನೆ ಸೂವಿಯಾ ಬೀಬಿ

ವ

ತನುವೆಂಬ ಕಲ್ಲನೊಳು ಮನವೆಂಬ ಧಾನ್ಯವ ತಂಬಿ
ಮನವನದು ನವಬೀಳೆ ಬೀಸಿದೆನೆ

ಂ

ಅಷ್ಟಕೃಗಳಿಂಬೋ ಅಷ್ಟನವಧಾನ್ಯವ ತಂದು
ಕುಟ್ಟಿಕಟ್ಟಿ ಕಜ್ಞಾಯ ಕರಿದೆನೆ

೨

ಅಷ್ಟಕಮ್ರಗಳಿಂಬೋ ಕಾಷ್ಟಮನ್ನರುಹಿ ನಾನು
ನಿಷ್ಟುಯಂದಲಿ ಅನ್ಯವ ಬಾಗಿದನೆ

೩

ಅಷ್ಟರೊಳಗನ್ನ ಗಂಡ ಬಂದು ಅಡುವ ಮಡಿಕೆಯ ಒಡೆದು
ಮುಟ್ಟಿಮುರಿದು ಮೂಲಿಗೆ ಹಾಕಿದನೆ

೪

ಉಡುದ ಸೀರೆಯ ಸೆಳಿದು ಗಿಡದ ತೊಪ್ಪಲ ಸುತ್ತಿ
ತಿರುಗಿ ಬಾರದ್ವಾಂಗೆ ಮಾಡಿದನೆ

೫

ಮಾಡಿದೆ ಒಗೆತನವ ನಂಬಿಕಿಲ್ಲದ ಸಂಸಾರವ ನೆಚ್ಚಿ
ಕೂಡಿದೆ ಪ್ರರಂದರವಿರಲನ್ನ ದಾಸರ

೬

ಒಂಬತ್ತು ಬಾಗಿಲೊಳು—‘ನವದ್ವಾರೇ ಪ್ರರೇ’ ಎಂಬ ಕಲ್ಲನೆ , ದೇಹಕ್ಕೆ ಒಂಬತ್ತು
ಬಾಗಿಲಿಗಳು . ಕಣ್ಣಗಳಿರದು, ಕಿವಿಗಳಿರದು, ಬಾಯಿ ಒಂದು, ಮುಗಿನ
ಹೊಳ್ಳಿಗಳಿರದು, ಮೂತ್ರದ್ವಾರ, ಮಲದ್ವಾರ
ಒಂದೇ ದೀರ್ಘಿ—ವೃವಹಾರಕ್ಕೆ ಬೆಳಕನ್ನ ಕೊಡುವ ಬುದ್ಧಿ
ನಂಬಿಕಿಲ್ಲದ ಸಂಸಾರ—ವಿರಕ್ತಿ
ಸೂವಿಯಾ ಬೀಬಿ—ಸೌವಿದ , ಹೆಂಗಳಿಯರ ಒಳಕೊಣಿಯಲ್ಲಿ ಉಳಿಗವಾಡುವ
ಹೆಣ್ಣು , ಇಲ್ಲಿ ಮನಸ್ಸು.

ತನುವೆಂಬ ಕಲ್ಲಿನೊಳ್ಳು—ಶರೀರವೆಂಬ ಒಿಂದಿಯಾಗಿ.

ಪನವನದು—ಒಂದರಿಯಾಡಿ, ಜಲ್ಲಡಿಯಾಡಿ.

ನವಚೇಳಿ ಬೀಸಿದೆ—ಒಂಬತ್ತು ಬಗೆಯ ಬೇಳಿಗಳು ; ಇಲ್ಲಿ ನವವಿಧ ಭಕ್ತಿ.

ಅಪ್ಪಕರ್ತೃಗಳೆಂಬೊ—ಭೂತ, ತನ್ನಾತ್ಮ, ಕರ್ಮಾಂದಿರಿಯ, ಜ್ಞಾನೋಂದಿರಿಯ,
ಅಂತಿಕರ್ತ್ಯ, ಗುಣ, ಪ್ರಪೃತ್ಯಿ, ಕಾಲ ಇವು ಎಂಟು ಎಲ್ಲ ಕೇಲಸಗಳನ್ನಾ
ಮಾಡಿಸುವುವು.

ಅಪ್ಪನವಧಾನ್ಯವ—ಎಂಟು ಭಾವಗಳು ಹೊಸದಾಗಿ ಮಾಡಿಕೊಂಡವು : ಧರ್ಮ,
ಜ್ಞಾನ, ವೈರಾಗ್ಯ, ಐಶ್ವರ್ಯ, ಅಧರ್ಮ, ಅಜ್ಞಾನ, ಅವೈರಾಗ್ಯ,
ಅನೈಶ್ವರ್ಯ.

ಅಪ್ಪಕರ್ಮಗಳೆಂಬೊ—ಶರು, ದರು, ತಪಸ್ಸು, ಶೌಚ, ಕ್ಷಾಂತಿ, ಜ್ಞಾನ, ವಿಜ್ಞಾನ,
ಆರ್ಚಾವ.

ಕಾಷ್ಟವನ್ನರುಹಿ—ಕಟ್ಟಿಗೆಯನ್ನು ಉರಿಸಿ.

ಎನ್ನ ಗಂಡ—ಬಿಂಬರೂಹಿಯಾದ ಪರಮಾತ್ಮ.

ಅದುವ ಮಾಡಕೆ—ಅಡುಗೆಮಾಡಬೇವ ಮಾಡಕೆ ; ಕರ್ಮ.

ಉಡುವ ಸೀರೆ—ಭ್ರಮಿಯೆಂಬ ಬಂಧನ (ಸ್ವಾತಂತ್ರ್ಯಭರಮ, ಕರ್ತೃತ್ವ ಭರಮ,
ಕೃತ್ಯಭರಮ)

ಗಿಡದ ತೊಪ್ಪು—ಭಕ್ತಿ

ತಿರುಗಿ ಬಾರದ್ವಾಂಗೆ—ಮತ್ತೆ ಸಂಸಾರಕ್ಕೆ ಬರದಂತೆ ; ಎಂದರೆ ಮುಕ್ತಿಯನ್ನು
ಕೊಟ್ಟು.



ಭೈರವಿ

ಅದಿ

ಬಾರಹ್ಯಣನೆಂದರೆ ಬ್ರಹ್ಮವ ತಿಳಿದವನವನೀಗೆ ಬಾರಹ್ಯಣನೋ

ಪು

ಬ್ರಹ್ಮಭೇದವೆಂದು ಜಗವನ್ನು ಕಂಡವನವನೀಗೆ ಬಾರಹ್ಯಣನೋ

ಅ

ಮೂಗಲ್ಲಿ ವಾಯು ತುಂಬಿ ತುಂಬಿ ಎಳೆಯೋವ ಅವನೀಗೆ ಬಾರಹ್ಯಣನೋ
ನಾಗಸ್ವರದ ಧ್ವನಿ ಕೆವಿಯಲ್ಲಿ ಕೇಳೋವ ಅವನೀಗೆ ಬಾರಹ್ಯಣನೋ
ಬೇಗನೆ ನೆಲಿನೆಲೆ ಅರನ್ನು ಅಡರೋವ ಅವನೀಗೆ ಬಾರಹ್ಯಣನೋ
ವೇಗದಿಂದಲಿ ಚೆಂದ್ರಮಂಡಲದಮೃತವನುಂಡವ ಬಾರಹ್ಯಣನೋ

೧

ಮುತ್ತಿನಂದದಿ ಮಳೆಹನಿ ಉದುರುವಾಗ ತೊಲಗದವ ಬಾರಹ್ಯಣನೋ
ಮತ್ತೆ ದ್ವಿರಳಿದ ಸಿಂಹಾಸನದಲ್ಲಿ ಕುಳಿತವ ಬಾರಹ್ಯಣನೋ
ಎತ್ತೆತ್ತೆ ನೋಡಲು ಸೂಸು ಬೆಳೆದಿಂಗಳು ಕಾಣೋವ ಬಾರಹ್ಯಣನೋ
ಉತ್ತಮ ಸಹಸ್ರಕರುಲ ಗರಿಕೆಯಲ್ಲಿ ಸೇರೋವ ಬಾರಹ್ಯಣನೋ

೨

ಧಳಿಧಳಿಕುವ ಬ್ರಹ್ಮರಂಧ್ರವೇ ಸುಖಿವೆಂದು ಮಲಗುವ ಬಾರಹ್ಯಣನೋ
ಬಲು ರವಿ ಶತಕೋಟಿ ಶಿಂಶುಮಾರದಲ್ಲಿ ಸೇರೋವ ಬಾರಹ್ಯಣನೋ
ಕೆಲೆಯುಗದಲಿ ಹರಿನಾಮದ ಅಮೃತವನುಂಡವ ಬಾರಹ್ಯಣನೋ
ಸುಲಭದಿ ಪ್ರರಂದರವಿಟ್ಟಲರಾಯನ ಸೇರೋವ ಬಾರಹ್ಯಣನೋ

೩

ಬಾರಹ್ಯಣ—ಬ್ರಹ್ಮವಸ್ತುವನ್ನು ಹುಡುಕುವವನು, ಬೆನ್ನಟ್ಟುವವನು, ತಿಳಿಯುವ
ವನು (ಆಣತಿ) ; ಕರೋತಿ ಬ್ರಹ್ಮಭಾವನಾಂ ಸ್ವಧವರ್ಣನಿರತಃ ಶುದ್ಧಸ್ತಸ್ವಾದ್
ಬಾರಹ್ಯಣ ಉಚ್ಯತೇ”.

ಬ್ರಹ್ಮಭೇದವೆಂದು—ಜಗತ್ತು ಬ್ರಹ್ಮನಿಂದ ಬೇರೆಯಾದುದು, ಬ್ರಹ್ಮನಿಂದಲೇ
ಲಾಂಟಾದುದು, ಬ್ರಹ್ಮನಿಗೆ ಅಧಿನವಾದುದು, ಬ್ರಹ್ಮವ್ಯಾಂದೇ ಸ್ವತಂತ್ರವಾದ
ತತ್ತ್ವ ಎಂದು.

ಮೂಗಲ್ಲಿ ವಾಯು ತುಂಬಿ—ಪಾರಣಾಯಾಮದ ವಿಧಾನ.

ನಾಗಸ್ವರದ ಧ್ವನಿ—ನಾಗವೆಂದರೆ ಕುಂಡಲಿನಿ; ಅದರ ಸ್ವರವೆಂದರೆ ಅನಾಹತಚಕ್ರದಲ್ಲಿ ಒದಗಿಸುವ ನಾದ.

ನೇಲೆ ನೇಲೆ ಆರನ್ನ—ಮೂಲಾಧಾರ ವೊದಲಾದ ಅರು ಚಕ್ರಗಳನ್ನು; ಅಡರು, ಏರುವ,

ಚಂದ್ರಮಂಡಲವನ್ನು—ಮೂಲಾಧಾರವು ಆಗ್ನಿಮಂಡಲವೆಂದೂ, ಅನಾಹತವು ಸೂರ್ಯಮಂಡಲವೆಂದೂ, ಸಹಸ್ರಾರವು ಚಂದ್ರಮಂಡಲವೆಂದೂ ತಂತ್ರ ಶಾಸ್ತ್ರದ ನಿದೇಶನ. ಚಂದ್ರಮಂಡಲವನ್ನು ಶಾಧಕನು ಮುಟ್ಟಿದಾಗ ಶೀತಳ ವಾದ ಸುಧಾಸ್ರವಣದ ಅನುಭವವೆಂದು ಹೇಳುತ್ತಾರೆ.

ದ್ವಿದಳದ ಸಿಂಹಾಸನ—ಆಜ್ಞಾಚಕ್ರ; ಭೂಮಧ್ಯದಲ್ಲಿರುವುದು. ಇದನ್ನು ಶಕ್ತಿಕೂಟ ವೆಂದೂ ಕರೆಯುವರು. ಅರು ಚಕ್ರಗಳಲ್ಲಿ ಇದೇ ಹೇಳಿನದು; ಜೀವನ ಸ್ಥಾನವೂ ಹೌದು. ಅದ್ದರಿಂದ ಸಿಂಹಾಸನವೆಂದು ಬಣ್ಣಿಸಿದ್ದಾರೆ.

ಉತ್ತಮ ಸಹಸ್ರಕುಮಲ ಗರಿಕಿಯನ್ನು—ಅರು ಚಕ್ರಗಳ ಮೇಲಾಗದಲ್ಲಿ, ಸುಷುಪ್ತಾನಾಳಿದ ತುತ್ತತುದಿಯಲ್ಲಿ ಬ್ರಹ್ಮರಂಧ್ರಕ್ಕೆ ಸೇರಿಕೊಂಡಿರುವ ಸಹಸ್ರಾರವೆಂಬ ಚಕ್ರ. ಇದು ಪರಮಾತ್ಮನ ನೇಲೆ; ಅದರ ಕಣಿಕೆಗಳಲ್ಲಿ ವಿಹರಿಸುವುದು ಜೀವನ್ನಕ್ಕನ ಭಾಗ.

ಧಳಧಳಿಸುವ ಬ್ರಹ್ಮರಂಧ್ರ—ಮೂಲಾಧಾರದಿಂದ ಹೋರಣಿ ನೇರವಾದ ಸುಷುಪ್ತಾನಾಡಿ ಶಿರಿಕಪಾಲದ ಮೇಲಾಗದಲ್ಲಿ ಮುಗಿಯುತ್ತದೆ. ಇದರಾಚಿ ಇರುವುದು ಸಹಸ್ರಾರ. ಸಹಸ್ರಾರಕ್ಕೆ ಕುಂಡಲಿನಿಯು ಹೋಗಲು ಅನುಕೂಲವಾಗಿರುವ ರಂಧ್ರವನ್ನು ಬ್ರಹ್ಮರಂಧ್ರವನ್ನುತ್ತಾರೆ. ಮೂಲಾಧಾರದಿಂದ ಬ್ರಹ್ಮರಂಧ್ರದ ವರೆಗೆ ಬ್ರಹ್ಮವಿದ್ಯಾಭಾವನೆಯ ವ್ಯಾಖ್ಯಾ.

ಶಿಂಶುಮಾರ—ವಿಷ್ಣುಪುರಾಣ, ಭಾಗವತಪುರಾಣಗಳಲ್ಲಿ ಮೂರೂ ಲೋಕಗಳಿಗೆ ಆಸರೆಯಾಗಿ, ಎಲ್ಲ ತತ್ತ್ವಗಳನ್ನೂ ಎಲ್ಲ ದೇವತೆಗಳನ್ನೂ ಒಳಗೊಂಡೆಂತೆ ('ವಿಷ್ಣುಃ ಸರ್ವದೇವತಾಮಯಂ ರೂಪಂ'), ದೇಶ-ಕಾಲಗಳ ಯುಗನಿಧಿಸಂಕೀರ್ತವಾಗಿ ರುವ ಮೂರಿಕೆಲ್ಪನೆ

ಮುಖಾರಿ

ರಘುಂಚೆ

ಎಲೋ ಎಲೋ ಜೀವಾತ್ಮೆ ನೇ
ಸುಲಲಿತಾತ್ಮನ ನೇನೆದು ಸುಖಿಯಾಗೋ ಮನವೆ

ಪ

ಇಕ್ಕುದಂಡ ಕೈಯೊಳಿರೆ ಇಂಥನವ ಹೆಲಲ್ಲಾಕೆ
ಅಕ್ಕುಯ ಪಾತ್ರೆಯಿರಲು ಹಣಿದು ಇರಲಾಗ್ಕೆ
ನಿಕ್ಕೇವ ನಿಧಿಯಿರಲು ನಿತ್ಯ ದಾರಿದ್ರ್ಯವಾಗ್ಕೆ
ಪ್ರಷ್ಟಿವಾಹನನಿರಲು ಪರದ್ವೆವವ್ಯಾಕೆ

೧

ಸುರಧೇನು ಕೈಸೇರಿ ಸುಖಿವಿಲ್ಲದಿರಲ್ಲಾಕೆ
ಗರುಡ ಮಂತ್ರವ ಜಪಿಸೆ ಗರಳೆ ಭಯವಾಗ್ಕೆ
ತರಣೆ ಹೊದಲುದಯಿಸಲು ಹಲವು ಜೊತ್ತೇಗಳಾಗ್ಕೆ
ಮುರಹರನ ಪೂಜಿಸದೆ ಮುಂದುಗೆಡಲಾಗ್ಕೆ

೨

ಭಾವಶುಧಿಯಿಲ್ಲದಿಹ ಬಯಲ ಡಂಭಕವಾಗ್ಕೆ
ದೇವತಾಂಕಿತವಿರದ ದೇಹ ತಾನಾಗ್ಕೆ
ಆವಾಗ ಹರಿಯಿರಲು ಅನ್ಯಚಿಂತೆಗಳಾಗ್ಕೆ
ಕಾವ ಪ್ರರಂದರವಿರಲನ ಭಜಿಸದೆ ಕೆಡಲಾಗ್ಕೆ

೩

[ಜೀವಾತ್ಮನು ತನೇಷಿಳಗೆ ನಿಯಾಮಕನಾಗಿರುವ ಬಿಂಬರೂಪೀ ಪರಮಾತ್ಮನೇ ಬ್ರಹ್ಮಾಂಡದ ಆಷ್ಟಮಹಾಕಾರಾಗಳನ್ನು ನಡೆಸುತ್ತಿರುವನೆಂಬುದನ್ನು ಅರಿತು ಬಿಂಬಿಸಬಾಕಣೆಯಲ್ಲಿ. ತೊಡಗಬೇಕು. ನೇರವಾಗಿ ಹೃದಯ ಗುಹೆಯಲ್ಲೇ ದೊರೆ ಯಾವನಾದ್ದರಿಂದ ಅವನು ‘ಸುಲಲಿತಾತ್ಮ’ ಮಾನಸಪೂಜೆಯ ಸೌಲಭ್ಯವೇ ಇರುವಾಗ ಬಹು ಪರಿಕರಿಗಳಾಗ್ಕೆ ಬಾಹ್ಯಪೂಜೆಯ ಕ್ಷೇತ್ರವೇತಕ್ಕೆ? ತೀರ್ಥಯಾತ್ರೆ, ದಾನ, ತಪಸ್ಸು, ಪ್ರತ ಹೊದಲಾದವೂ ಆನಗತ್ಯ ಎಂದು ಭಾವ.]

ಇಕ್ಕುದಂಡ—ಕಬ್ಬಿನ ಜಲ್ಲೆ.

ಇಂಥನ—ಇದ್ದಲು.

ಸುರಧೇನು—ಕಾಮಧೇನು.

ಗರಳೆ—ವಿಷ.

ತರಣೆ—ಸೂರ್ಯ.

ನೆಲಿನೊಭ್ರನ ನೀನು ಹಾಡೋ ಚೇಗ
ಒಳಕೆಣ್ಣಿಂದ ಅವನ ನಲಿದಾಡೋ

೩

ಹೃದಯ ಆಕಾಶದಲ್ಲಿರುವ ಅಲ್ಲಿ
ಪದುಮಾತ್ಸ್ಯ ಪ್ರರುಹೋತ್ತಮನೆಂಬಾತ
ಆತನು ಬಹು ರೂಪದಿಂದ ಕಾವ
ಆಧಾರವಾಗಿಪ್ಪ ಸೂಕ್ಷ್ಮಪ್ರದೇಶ

೦

ಎಂಟೊಂದು ಕೆದಗಳ ಮುಚ್ಚೆಣ್ಣ ಮೇಲೆ
ತಂಟೆಯಿಲ್ಲದ ಮನವ ಅವನಲ್ಲಿ ಇರಿಸೋ
ಕುಂಡಲಿ ಮುಧ್ಯದಿ ನೋಡೋ ದಿವ್ಯ
ಮಂಟಪದಲಿ ಜೋತಿ ಥಳಧಳಸುವುದೋ

೨

ಥಳಧಳಸುವ ಬಾಲಕೃಷ್ಣ ಅಲ್ಲಿ
ಬಲು ಕ್ರೀಡೆಗಳನೆಲ್ಲ ಮಾಡಿಸುವನಯ್ಯ
ಒಳಗೆ ಹೊರಗೆ ಪರಿಪೂರ್ಣ ನಮ್ಮ
ಘುಲ್ಲಲೋಚನ ತಂಡ ಪ್ರರಂದರವಿರಲ

೩

ಒಳಗಣ್ಣಿಂದ—ಅಂತಮುರ್ಖಿಪ್ರವೃತ್ತಿಯಿಂದ ; ಯೋಗಸಾಧನೆಯಿಂದ ಬರುವ
ಅರಿವಿನಿಂದ.

ಹೃದಯ ಆಕಾಶ—ಹೃದಯದೊಳಗೆ ಇರುವ ದರೂಕಾಶ ; ಪರಮಾತ್ಮನ ಸ್ಥಾನ.
ಎಂಟೊಂದು ಕದ—ನವದ್ವಾರಗಳು, ದೇಹದ ಒಂಬತ್ತು ಥಿದ್ವಗಳು. ವಿವರಣೆ ಆಗಲೆ
ಬಂದಿದೆ.

ತಂಟೆಯಿಲ್ಲದ ಮನ—ಶಂಕ್ಷದ್ವಾದ ಅಂತಃಕರಣ ; ವಾಸನೆಗಳೆಲ್ಲ ಹರಿದು, ಕ್ಷೇತ್ರ
ಗಳನ್ನು ಕಳೆದುಕೊಂಡು ಹರಿಪೂರಣ ವನ್ನು ಪಡೆದುಕೊಂಡು ಮನಸ್ಸು-
ಕುಂಡಲಿಮುಧ್ಯದಿ—ಕುಂಡಲಿನಿಯೋಗದ ಪ್ರಕಾರ ಸಹಸ್ರಾರದಲ್ಲಿ ಪರಮಾತ್ಮನ ನೆಲೆ.
ಬಲುಕ್ರೀಡೆಗಳನೆಲ್ಲ—ಯೋಗಸಾಧನೆಯಿಂದ ದೂರಕುವ ವಿಭೂತಿಗಳು.
ಒಳಗೆ ಹೊರಗೆ ಪರಿಪೂರ್ಣ—‘ಅಂತರ್ಭಿಂಶ ತತ್ತ್ವವರ್ಣ’ ಎಂಬ ಮಾತಿನ ಭಾಯೆ.

ನಾದನಾಮಕ್ರಯ

ಚಾಪ್ತ

ಮನವ ಶೋಧಿಸಬೇಕು ನಿಚ್ಚೆ, ದಿನ
ದಿನ ಮಾಡುವ ವಾಪ ಪ್ರಣ್ಯಾದ ಬೆಚ್ಚು

ಪ

ಧರ್ಮ ಅಧರ್ಮ ವಿಂಗಡಿಸಿ ಆ
ಧರ್ಮದ ನರಗಳ ಬೇರ ಕತ್ತರಿಸಿ
ನಿರ್ಮಲಾಚಾರದಿ ಜರಿಸಿ ವರ
ಬೋಮ್ಮು ಮೂರುತಿ ಪಾದಕರುಲವ ಭಜಿಸಿ

೦

ತನುವ ವಿಂಡಿಸಿ ಒಮ್ಮೆ ಮಾಣಿಕ್ಯ ನಿನ್ನ
ಮನವ ದಂಡಿಸಿ ಪರಮಾತ್ಮನ್ನ ಕಾಣಿಕ್ಯ
ಕೊನೆಗೆ ನಿನ್ನೊಳುಳು ನೀ ಜಾಣಿಕ್ಯ ಮುಕ್ತಿ
ನಿನಗೆ ದೂರಿಲ್ಲವು ಒಂದೇ ಗೇಣಿಕ್ಯ

೨

ಆತನ ಭಕುತರಿಗೆ ಕೇಡಿಲ್ಲ ಅವ
ಪಾತಕ ಪತಿತ ಸಂಗವ ಮಾಡುವನಲ್ಲ
ನೀತಿವಂತರು ಕೇಳಿರಲ್ಲ ನಮ್ಮ
ಗಾತನೆ ಗತಿ ಈವ ಪುರಂದರೆವಿರಲ

೩

[ಅಧ್ಯಾತ್ಮರೂಪದ ಪ್ರಕಾರವನ್ನು ಈ ಪದವು ಬಿತ್ತರಿಸುತ್ತದೆ]

ಮನವ ಶೋಧಿಸಬೇಕು ನಿಚ್ಚೆ—ಆಂತರಂಗಶೋಧನೆಯೊಂಬ ವಿವರ. ಅಪ್ಪುಂಗ ಯೋಗದಲ್ಲಿ ಪಾರಣಾಯಾಮುದನಂತರ ವಿಹಿತಮಾದ ಪ್ರತ್ಯಾಹಾರ. ಮನಸ್ಸನ್ನು ಇಂದ್ರಿಯಗಳಿಂದ ಸೆಳೆದುಕೊಂಡು ತನ್ನಲ್ಲೇ ಗಮನವನ್ನು ಹರಿಸಿ ಅನುಕೂಲ ಪ್ರತಿಕೂಲ ಪ್ರವೃತ್ತಿಗಳನ್ನು ವಿಂಗಡಿಸಿಕೊಂಡು ಹೇಯ—ಹಾನ—ಹಾನೀ ಪಾಯಗಳೆಂಬ ವಿಧಿಯಿಂದ ಮನಸ್ಸನ್ನು ಸಮಾಧಿಗೆ ಉಪಯುಕ್ತವನ್ನಾಗಿ ಮಾರ್ಪಡಿಸಿಕೊಳ್ಳುವುದು.

ಬೋಮ್ಮು ಮೂರುತಿ—ಪರಬ್ರಹ್ಮ, ಬಿಂಬರೂಪ.

ತನುವ ಖಿಂಡಿಸಿ—ದೇಹದ ನೆನಪನ್ನು ಅಳಿಸಿ (ಶಮಾಧಿಯಲ್ಲಿ).

ಮಾಣೋ—ದೇಹವೂ ವಾರಪನ್ನು ನಿಲ್ಲಿಸು.

ಮನವ ದಂಡಿಸಿ—ಮನಸ್ಸಿನ ವಿಪಯಪ್ರಾವಣ್ಣಪನ್ನು ತಪ್ಪಿಸಿ, ಬಿಗಿಹಿಡಿದು.

ಜಾಣೋ—ತಿಳಿದುಕೊಳ್ಳ (ಜಾಣೋ).

ಮುಕ್ತಿ ಒಂದೇ ಗೇಣೋ—ಬಿಂಬನ ಸ್ಥಾನವು ಹೃದಯಕುಲವಾಗಿದ್ದು, ಪ್ರತಿಬಿಂಬ ನಾದ ಜೀವನ ಸ್ಥಾನವು ಆಚಳ್ಳಿಚಕ್ರವಾದುದರಿಂದ ಎರಡಕ್ಕೂ ನಡುವೆ ಇರುವ ದೂರ ಒಂದು ಗೇಣು ಅಷ್ಟೇ. ಜೀವನು ಹೃದಯದಲ್ಲಿ ಬಿಂಬಾ ಪರೋಕ್ಷಪನ್ನು ಪಡೆದುಕೊಳ್ಳುವ್ಯಾದೇ ಮುಕ್ತಿ.

ಗತಿ ಈವ—ಮುಕ್ತಿಯನ್ನು ನೀಡುವವ.



ಸಕಲವೆಲ್ಲವು ಹರಿಸೇವೆಯೆನ್ನಿ
ಪ

ರುಕುಮಿಣವೆಯರಸ ವಿರ್ತಲನಲ್ಲದಿಲ್ಲವೆನ್ನಿ
ಅ

ನುಡಿಪುದೆಲ್ಲವು ನಾರಾಯಣನ ಕೀರ್ತನೆಯೆನ್ನಿ
ನಡೆಪುದೆಲ್ಲವು ದೇವರ ಯಾತ್ರೆಯೆನ್ನಿ
ಕೊಡುವ ದಾನವು ಕಾರ್ಷಜನಕಗೆಶ್ರಿತವೆನ್ನಿ
ಎಡೆಯ ಅನ್ನವು ಹರಿಯ ಪ್ರಸಾದವೆನ್ನಿ
ಽ

ಹೊಸ ವಸ್ತು ಉಡುವಲ್ಲಿ ಹರಿಯ ಬೆಳ್ಳುಡೆಯೆನ್ನಿ
ಕುಸುಮ ಪರಿಮಳವು ಶ್ರೀಕೃಷ್ಣಗೆನ್ನಿ
ಎಸೆವ ಅಭರಣ ಯಶೋದನಂದನಗೆನ್ನಿ
ಶಶಿಮುಖಿಯರ ಕೂಟ ಸೌಬಗು ಗೋವಳಗೆನ್ನಿ
ಾ

ಆಟಪಾಟಗಳೆಲ್ಲ ಅಂತಯಾರ್ಮಿಗೆ ಎನ್ನಿ
ಉಂಟ ಸತ್ಯಾರ ಕಂಜನಾಭನಿಗೆನ್ನಿ
ನೀಟಾದ ವಸ್ತುಗಳು ಕೃಟಿಭಾಂತಕಗೆನ್ನಿ
ಕೋಟಲೆ ಸಂಸಾರ ನಾಟಕಧರಗೆನ್ನಿ
ಇ

ನಿದ್ರೆ ಜಾಗರವು ಸಮುದ್ರತಯನಗೆನ್ನಿ
ಭದ್ರನಿಧಿ ಗಂಧವರದಗೆನ್ನಿ
ರೌದ್ರ ದಾರಿದ್ರ್ಯ ರಾಘವನ ಮಾಯವೆನ್ನಿ ಶ್ರೀ
ಮುದ್ರೆಗಳ ಧರಿಸಿ ಹರಿದಾಸನೆನ್ನಿ
ಇ

ಅಣುರೇಣು ತ್ಯಾಜಾಪ್ತ ಪರಿಪೂರ್ಣನಹಂಡೆನ್ನಿ
ಎಣಿಸಲಾಗದ ಅನಂತಮಹಿಮನೆನ್ನಿ
ಸೇಣಸುವ ರಕ್ತಸರ ಶಿರವ ಚೀಡಾಡುವ
ಪ್ರಣವ ಗೋಳಕರ ಪುರಂದರೆವಿಶಲನೆನ್ನಿ
ಇ

[ಬಂಬೋದಾಸನೆಗೆ ಮುಖ್ಯವಾದ ಸರ್ವಸಮರ್ಪಣಭಾವ ಇಲ್ಲಿ ನಿರೂಪಿಸಲ್ಪಟ್ಟಿದೆ.]

ಎಡೆಯೆ—ಲೂಟಮಾಡುವ.

ಬೆಳ್ಳುಡೆ—ಬಿಳಿಯ ಪಸ್ತು.

ಎನೆವ—ಹೊಳೆಯುವ.

ಗೋವಳ—ಗೋಪಾಲ.

ನೀಟಾದ—ನೇರವಾದ ; ದೊರಕುವ.

ಭದ್ರನಿಧಿ—ಜಾಗರೂಕತೆಯಿಂದ ಕಾಯ್ದು ಕೊಂಡ ಐಶ್ವರ್ಯ.

ಪ್ರಣವಗೋಚರ—ಒಂಕಾರಸಾಧನೆಗೆ ಸಿಗುವ ('ಪ್ರಣವೋ ಹಿ ಧನುಃ' ಇತಾದಿಯಾದ ಮಂತ್ರ).



ಸಾದನಾಮಕ್ರಿಯೆ

ಚಾಪು

ಅನುಭವದಡುಗೆಯ ಮಾಡಿ, ಅದೆ
ಕ್ಷುನುಭವಿಗಳು ಬಂದು ನೀವೆಲ್ಲ ಕೂಡಿ

ಪ

ತನುವೆಂಬ ಭಾಂಡವ ತೊಳೆದು ಕೆಟ್ಟು
ಮನದ ಚಂಚಲವೆಂಬ ಮುಸುರೆಯ ಕಳೆದು
ಫನವಾಗಿ ಮನೆಯನ್ನು ಬಳಿದು ಅಲ್ಲಿ
ವಿನುಗುವ ತ್ರಿಗುಣದ ಒಲೆಗುಂಡನೆದೆದು

೦

ವಿರಕ್ತಿಯೆಂಬುವ ಮಂಡಿಯುಟ್ಟು ಪೂರ್ಣ
ಹರಿಭಕ್ತಿಯೆಂಬ ನೀರನ್ನೇ ಸರಿಟ್ಟು
ಅರಿವೆಂಬ ಬೆಂಕಿಯ ಕೊಟ್ಟು ಮಾಯಾ
ಮನೆವೆಂಬ ಕಾಷ್ಟ ಮುದದಿಂದ ಸುಟ್ಟು

೨

ಶರಕೆಂಬೋ ಸಾಮಾಗ್ರಿ ಹೂಡಿ ಮೋಕ್ಕೆ
ಪರಿಕರವಾದಂಥ ಪಾಕವ ಮಾಡಿ
ಗುರು ಶರಣರು ಸವಿದಾಡಿ ನಮ್ಮ ಪುರಂ
ದರವಿರಲನ ಬಿಡದೆ ಕೊಂಡಾಡಿ

೩

[ಅಧ್ಯಾತ್ಮಸಾಧನೆಯ ವಿವರಗಳು ಇಲ್ಲಿ ಬಂದಿವೆ.]

ಅನುಭವದಡುಗೆ—ತನ್ನ ಹೃದಯಕೆಮಲದಲ್ಲಿ ಸಾಧಕನು ಮಾಡುವ ಮಾನಸ ಪೂರ್ಣಿಯಿಂದ ಸಿದ್ಧವಾದ ಬಿಂಬಾಪರೋಕ್ಷದ ಅನುಭವ ; ಇದನ್ನು ಅಡಂಗೆ ಯೆಂದು ಕರೆದಿದ್ದಾರೆ.

ಭಾಂಡ—ಗಡಿಗೆ, ಪಾತ್ರ.

ತ್ರಿಗುಣದ ಒಲೆಗುಂಡನೆದೆದು—ಸತ್ಯಾಪ್ತಿ, ರಜಸ್, ತಮಸ್ ಎಂಬ ಮೂರಂ ಗುಣಗಳೇ ಒಲೆಯ ಮೂರು ಕಲ್ಲುಗಳು.

ಅರಿವು—ಹರಿಮಾಹಾತ್ಮ್ಯಯ ಜಾಳನ.

ಮಾಯಾ ಮನೆವೆಂಬ ಕಾಷ್ಟ ಸತ್ಯಾತ್ಮಕಭ್ರಮ, ಕರ್ತೃತ್ಯಾತ್ಮಭ್ರಮ, ಭೋಕ್ತೃತ್ಯಾತ್ಮಭ್ರಮ ಇವು ಮಾಯೆ ; ಅನ್ಧಾಜ್ಞನದಿಂದ ಒದಗುವ ಹರಿವಿಸ್ತರಣೆ ಮರೆವು. ಇವನ್ನು ಕಟ್ಟಿಗೆಯಂತೆ ಸುಡಬೇಕೆಂದು ಭಾವ.

ಶರಕೆಂಬೋ—ಬಿಂಬನೇ ಪ್ರೇರಕ, ನೇಮಕ, ಮುಖ್ಯ ಕರ್ತೃ, ಮುಖ್ಯ ಭೋಕ್ತೃ ಎಂದು ಪ್ರತಿಬಿಂಬನಾದ ಜೀವನು ಬಿಂಬನಲ್ಲಿ ಮೂರೆಹೋಗುವುದು.

ಪಾಕ—ತೀವ್ರವಾದ ಮನಃಪುರಣ್ಯ (ಹರಿಯಲ್ಲಿ).

ಹೂರಣ ಕಡುಬನು ಮಾಡಿದೆ ನಾ
ಕರಿದಾ ಹೂರಣ ಕಡುಬನು ಮಾಡಿದೆ ನಾ ಪ

ಸಾಧನವೆಂಬೋ ಚತುಪ್ಯಯೆದ ಕಲ್ಲಲಿ
ಸಂಶಯ ಜೀವನ ಗೋಧಿಯ ಬೀಸಿ
ನಾಭಿಯ ಅಪ್ಪಾಗಂಗದ ಹಸಿಕಲ್ಲಲಿ
ನಾಲುತ್ತ ತುರತೆದ ಗುಂಡಿಲಿ ಕುಟ್ಟೀ ೦

ರೋಮದ ಮಧ್ಯದಿ ಒಲೆಗಳ ಹೂಡಿ
ಕಡಿಲ್ಲದೆ ಅಗ್ನಿಯ ತುಂಬಿ
ಮಂದ ಅಪ್ಪವೆಂಬೋ ಕಾಪ್ತುವ ಹಚ್ಚಿ
ಇಡಾಪಿಂಗಳ ಕೊಳವೆಯ ಉದಿ ೨

ಕಾರಣವೆಂಬೋ ಮುಡಕೆಯೋಳಿಗೆ
ಕರುಣ ಕಡಲೇಬೀಳಿಯ ಹಾಕಿ
ಪೂರ್ವದಿ ಒಳತಾಗಿ ಕುದಿಸಿ
ಪ್ರೇಮಂ ಹೇಮದ ಸೌಟಿಲ ತೋಳಿಸಿ ೩

ಗುರು ಕರುಣವೆಂಬೋ ಬೆಲ್ಲವ ಹಾಕಿ
ಗುರುವ ನೆನೆಸುತೆ ಕಣಕವ ನೆಗಡಿ
ಪರಿಪರಿ ತೇಜದ ಹೂರಣ ತುಂಬಿ
ಪರಿಪರಿ ಪ್ರಣವದ ಪದವ ಪಾಡುತ್ತಲ ೪

ವರದನೆಂಬೆಣ್ಣೆ ಬಾಂಡೈಯೋಳಿಗೆ
ಕರಹಾಪ್ಯತೆದ ತುಪ್ಪವ ಹಾಕಿ
ತಿರಿ ಹೊರಗೆ ಮುರಿಗೆಯ ಕರಿದು
ಪುರಂದರವಿತಲಗೆ ಎಡೆಯ ಮಾಡಿದನು ೫

[ಬಿಂಬೋಪಾಸನೆಯ ಪದ್ಧತಿಯಲ್ಲಿ ಮಾನಸಪೂರ್ಜಿಯಾದ ಹೇಳಿದೆ ದೇವರಿಗೆ ಹೂರಣ ಕಡುಬನ್ನು ನೈವೇದ್ಯವಾಗಿ ಸಮರ್ಪಿಸುವ ವಿವರ ಇಲ್ಲಿ ಬಂದಿದೆ ಸಾಂಕೇತಿಕ ವಾದ ತಾತ್ಪರ್ಯ ಸ್ವಾರಸ್ಯವಾಗಿದೆ. ಕಡುಬಿನಲ್ಲಿ ಹೂರಣವೇ ಸಾರವತ್ತಾದ ಭಾಗ. ಈ ಭಾಗದಲ್ಲಿ ಅಧ್ಯಾತ್ಮದ ಪ್ರಕ್ರಿಯೆಯನ್ನು ಅಳವಡಿಸಿದ್ದಾರೆ. ಕಡುಬು ಜೀವಾತ್ಮ ನಾದರೆ ಅದರೂಳಗಿರುವ ಹೂರಣ ಪರಮಾತ್ಮೆ]

ಸಾಧನವೆಂಬೋ ಚರ್ತುವ್ಯಯ—(೧) ಶ್ರವಣ, ಮನನ, ನಿದಿಧ್ಯಾಸನ, ಭಕ್ತಿ ;

(೨) ಜ್ಞಾನ, ವಿರಕ್ತಿ, ಭಕ್ತಿ, ಕರ್ಮ.

ಸಂಶಯ ಜೀವನ—ಸಂಶಯವೆಂಬ ಕಲಂಕವನ್ನು ಬಿಟ್ಟು ಶ್ರದ್ಧಾಮಂಬಾದ ಜೀವನ ವನ್ನು ಪಡೆದು..

ನಾಭಿಯ ಅಪ್ಪಾಂಗ—‘ನಾಭಿಚಕ್ರೇ ಕಾಯವ್ಯಾಹಜ್ಞಾನಂ’ (ಪಾಠಂಜಲಿ ಯೋಗ ಸೂತ್ರ) ; ಶರೀರದ ನಡುವೆ ಇರುವ ನಾಭಿಯು ಎಲ್ಲ ನಾಡಿಗಳಗೂ ಮೂಲ ಭೂತವಾದುದು, ಅಲ್ಲಿ ಅವಧಾನವನ್ನಿಡುವ ಅಪ್ಪಾಂಗಯೋಗ, ಯಾವು ನಿಯಮಾದಿಗಳು.

ನಾಲ್ಕು ಶ್ರುತಿ—ನಾಲ್ಕು ಪ್ರಕಾರವಾದ ಶ್ರುತಿ ; ನಾಲ್ಕು ವೇದಗಳು.

ಮುದ ಅಪ್ಯ—ಧನಮುದ, ರೂಪಮುದ, ವಿದ್ಯಾಮುದ, ಯೌವನಮುದ, ಕುಲಮುದ, ಬಲಮುದ, ರಾಜ್ಯಮುದ, ತಪಮುದ.

ಇಡೂ ಪಿಂಗಳ—ಮುಖ್ಯವಾದ ಏರಡು ನಾಡಿಗಳು ; ಸಂಸಾರ ಸ್ಥಿತಿಗೆ ಅಗತ್ಯ ವಾದುವು.

ಕಾರಣವೆಂಬೋ ಮಂಡಕೆ—ಕಾರಣಶರೀರ ; ಲಿಂಗಶರೀರ.

ಕರುಣ—ಭಗವದನುಗ್ರಹ.

ಹೀಮ—ಸುದೃಢವಾದ ಸ್ವೀಕ (ಪರಮಾತ್ಮನಲ್ಲಿ).

ಕೊಕೆ—ಹಿಟ್ಟು.

ನೆಗಟಿ—ಹದಮಾಡಿ (ನೆಗಳ್ಳಿ).

ಪ್ರಣವದ ಪದ—ಲಂಡ್ರಿಧಮಂತ್ರಗಳನ್ನು.

ಕರಹಾಮೃತ—ಅಭಿಮಂತ್ರಣ , ದೇವರನ್ನು ಬಿಜಯವಾಡಿಸುವ ವಿಧಿ (ಆಕರಣ).

ತಿರಿ ಹೊರಗೆ—ತಿರುಗಿಸಿ ಹೊರಗೆ.

ಮುರಿಗೆ—ಹೊಸೆ, ಸುತ್ತುಹಾಕು.

ನೀನಿರುಳ್ಳಿದ್ದ ಹೇಳಯ್ಯ
ಶ್ರೀನಿವಾಸಮೂರುತೆ ಗೋವಳರಾಯ

ಪ್ರ

ಪಾಲಸಾಗರದಿ ಹಾವಿನ ಮೇಲೆ ತಳಿ
ರಾಲದೆಲೆಯ ಮೇಲೆನೋದೆಯು
ತೋಳಿನ ಮೇಲೆ ಗೋಪಿಯರಲಿ ಕ್ರತು
ಶಾಲೆಯೇಳರಷಿ ನೋಡಿದರಿಲ್ಲ

೦

ಕಡೆವಲ್ಲಿ ತುರುವಿಂಡಃಗಳ್ಲಿ ಸತ್ಯ
ನುಡಿವಲ್ಲಿ ಎಡೆಗಾಣಿಸದಲ್ಲಿ
ಮಂಡದಿ ರುಕ್ಖಿಣಿ ಜಾಂಬವತಿಯರಲ್ಲಿ ನಿ
ನ್ನಡಿಗಳರಷಿ ನೋಡಿದರಿಲ್ಲ

೨

ಏಕಾದಶಿಯ ಜಾಗರದಲ್ಲಿ ಪ್ರೇರ್ಯ
ಲೋಕಪಾವನ ಭಾಗವತರಲ್ಲಿ
ವ್ಯಾಖ್ಯಾನ ತೆಗೆದಂ ನೋಡಿದರಿಲ್ಲ ಜಗ
ದೇಕ ಪುರುದರವಿರ್ತಲ

೩

[ಅಧ್ಯಾತ್ಮ ಸಾಧನೆಯಿಂದ ಪರಮಾತ್ಮನು ಸಾಧಕನ ಹೃದಯಕುಲದಲ್ಲೇ ಬಿಂಬಿ
ನಾಗಿ ಅಡಗಿದ್ದನೆ ಎಂಬುದು ಮನದಭಾವದ ಮೇಲೆ, ಬೇಳಕು ಹರಿಯ, ಸಾಧಕನು
ಅವರಿಗೆ ಭಗವದಪರೋಕ್ಷಕ್ಕಾಗಿ ಪಟ್ಟ ಪಾಡೆಲ್ಲಪ್ರಾ ಇರುಳಿಸಂತೆ ತೋರುತ್ತದೆ. ‘ಈಗ
ಬೇಳಕಾದ ಮೇಲೆ ನಿನ್ನನ್ನು ಕಂಡೆ, ಇರುಳಲ್ಲಿ ಎಲ್ಲಿದ್ದೆ?’ ಎಂದು ಸಾಧಕನ ಕುತೂಹಲ.
ಈಗಿರಬಲ್ಲಿಯೇ ಆಗಲೂ ಇದ್ದ ; ಅದರೆ ಇರುಳ ಕತ್ತಲೆಯಲ್ಲಿ ಕಾಣಲಿಲ್ಲ. ಮಧ್ಯಮ
ವರ್ಗದ ಭಕ್ತರು ಭಗವಂತನನ್ನು ಕ್ಷೇರಸಾಗರ ಶಯನನಾಗಿ, ವಟಪತ್ರಶಾಯಿಯಾಗಿ,
ಕೃಷ್ಣಾವತಾರವಿಶೇಷದಲ್ಲಿ, ಅಜಾಂಪುರ್ವಿಯಾಗಿ ಹುಡುಕುತ್ತಾರೆ ; ಉತ್ತರಮ
ಭಕ್ತರಿಗೆ ಅವನು ಅಂತರ್ಯಾಮಿ.]

ವಿನು ಕೌಶಲುಕಪ್ರೋ ಕೃಷ್ಣ, ತಾನೆ ಕನಗಿನೊಳೆ
ಮಾನವರ ತರನಂತೆ ಪರುಳಾಡಿಸಿದನೆನ್ನ

ಪ

ಹಿಂದೆ ಮಾಡಿದ ಪದವ ಒಂದು ಹೇಳಿಂದೆನುತ್ತ
ಮುಂದೆ ಅದರಂದವೆಲ್ಲವನು ತಾ ಹೇಳಿ
ಒಂದು ದೋಸೆಯ ತನಗೆ ತಂದುಕೊಡು ಎಂದೆನಲು
ತಿಂದ ಮಾಸಲು ಕೊಡೆನು ಎಂದು ಹೇಳಿದನು

೦

ಮೋಸಹೋದೆನು ನಾನು ದೋಸೆಯನು ಹರಿಗೆ ಆ
ಪ್ರೇರಣವನಿಕ್ಕದೆ ದೂಷಿದನು
ಮಾಸಲಾದರು ಅಹುದು ದೋಪವಿಲ್ಲೆಂದೆನುತ್ತ
ಆಸುರದ ಮಾತುಗಳ ವಾಸಿ ತೋರಿದನು

೨

ಎಳಿಯ ಪ್ರಾರ್ಥನೆಗಳಿರುವ ಚೆಲುವೆಯೋರ್ವಳು ಬಂದು
ಹೋಳಿಯೋಳಿಗೆ ಈಸಾಡಿ ನಲಿವುದನು ನೋಡಿ
ನಳಿನಮುಖಿಯನು ಮೇಲೆ ಕರೆಸಲಾ ಮೈಲಿಗಿಯು
ತೋಳಕೊಂಡು ಒಳಿಯಿಂತೆ ಬಂದುದನು ಕಂಡೆ

೩

ಈ ರಿತಿ ಸಿರಿ ಸಹಿತ ವಾರಿಜಾಕ್ಷನು ಕೃಷ್ಣ
ತೋರಿದನು ಸ್ವಷ್ಟ ಕತ್ತಾಗಿ ನೋಡಿದೆನು
ಹಾರಿಹೋಯಿತು ಕರ್ಮ ಸೂರೆಗೋಂಡಿನು ಸಿರಿಯ
ಪರಿಬಂದುದು ಸಿರಿಯ ವಾರಿಧಿಯು ಮುಂದೆ

೪

ಈ ಮಹಾ ಮೂರುತಿಯ ರುಧಾಮ ಪರಿಯಂತರದ
ಕಾಮಿಸಿ ನೋಡಿದೆನು ಸೋಮನಸ್ಯದಲಿ
ಆ ಮಹಾ ಹರಿಯು ಪರಂಧಾಮವನು ಕೃಕೊಂಡು
ಭೂಮಿಪತಿಯಾಗಿದ್ದ ಪುರಂದರವಿಶೀಲ

೫

[ಇದೊಂದು ಸ್ವಷ್ಟಪ್ರದ. ಕನಗಿನಲ್ಲಿ ಕೃಷ್ಣನು ಕಾಣಿಸಿಕೊಂಡು ದಾಸರಿಂದ ಸೇವೆ
ಯನ್ನು ಕೈಗೊಂಡದ್ದನ್ನು ತಿಳಿಸುತ್ತದೆ. ಸ್ವಷ್ಟಪ್ರಪಂಚವಾದರೂ ಬಿಂಬಾಪರೋಕ್ಷಮೇ;
ಅದರಿಂದ ಕರ್ಮಗಳು ನೀಗಿದುವು. ಸೋಭಾಗ್ಯವು ಸಂದಿತು. ಕಣ್ಣನಿಗಳಿಗೆ ಅವಸ್ಥ್ಯ
ತ್ರಯವೂ ಏಕರೂಪವಾದುವು.]

ಶ್ರೀರಾಗ್

ಅಟ್ಟ

ಎರಡೂ ಒಂದಾಗೆಯು, ರಂಗ್	ಇ
ಎರಡು ಒಂದಾಗೆಯು ಎಂದೆಂದಿಗು ರಂಗ್	ಉ
ಒಂದು ವೃಕ್ಷದಲ್ಲಿ ಎರಡು ಪ್ರಸ್ತೀಗಳು ಒಂದೆ ಗೂಡಿನಲ್ಲಿ ಇರುತ್ತಿಹಬು ಒಂದು ಪ್ರಸ್ತೀ ಘಲಗಳನುಂಬುದು, ಮು ತೊಂದು ಘಲಂಗಳನುಣ್ಣಿದು ರಂಗ್	೦
ಹೆಲವು ಕೊಂಬೆಗೆ ಒಂದು ಹಾರಿತು ಒಂದು ಹೆಲವು ಕೊಂಬೆಗೆ ಹಾರಲರಿಯೆದು ಹೆಲವನೆಲ್ಲ ಒಂದು ಬಲ್ಲುದು ಒಂದು ಹೆಲವನೆಲ್ಲವೇ ಅರಿಯೆದು ರಂಗ್	೨
ನೂರೆಂಟು ಕೊಂಬೆಗೆ ಹಾರಿತು ಅದು ಹಾರಿ ಮೇಲಕ್ಕೇರಿ ವಿಂಬಿತು ವಿಂಬಿ ಪ್ರರಂದರವಿರಲ ನಿಮ್ಮನು ಸೇರಿ ಸುವಿಯಾಗಿ ನಿಂತಿತು ರಂಗ್	೩

[ಇಂಟೋಬಾಸರೆಯಲ್ಲಿ ಬಿಂಬಿವಾದ ಪರಮಾತ್ಮೆ, ಪ್ರತಿದಿಂಬನಾದ ಜೀವಾತ್ಮೆ ಎಂಬೆರಡು ತತ್ತ್ವಗಳು ಉಬಾಸ್ಯ-ಉಬಾಸಕ ಸಂಖಂಧದಲ್ಲಿ ಸೇರುತ್ತವೆ. ಅವರಂತೆ ಒಂದೇ ಆಗಿಬಿಡುಪ್ಪೆದು ಸಾಧ್ಯವಿಲ್ಲ. ಸಂಖಾರದಲ್ಲಿಗಳಿ ಮತ್ತೆಯಲ್ಲಿಗಳಿ ಬಿಂಬಿ ಸ್ವತಂತ್ರವಾದುದು, ಪ್ರತಿಬಿಂಬಿ ಪ್ರರಂತ್ರವಾದುದು.]


ಒಂದು ವೃಕ್ಷದಲ್ಲಿ...—‘ದ್ವಾರ್ಥಸುಷಕಾರ ಸಯುಂಹಾ ಸಮಾಧಿ ಸಮಾಧೇ ವೃಕ್ಷೀ’ ಎಂಬ ಶ್ರುತಿವಚನದ ಕನ್ನಡರೂಪ; ಆದರೆ ‘ಒಂದೇ ಗೂಡಿನಲ್ಲಿ’ ಎಂಬ ವಿವರ ಮುಲಿದಲ್ಲಿಲ್ಲ. ಇಲ್ಲಿ ಬಹಂತಃ: ‘ಯಾತ್ರ ಏಕ್ಷಂ ಭವತ್ತೇಽನೀದಂ’ ಎನ್ನುವ ಬೇರೆ ಶ್ರುತಿಯನ್ನು ಅಳವಡಿಸಿಕೊಂಡಿದ್ದಾರೆ.

ಒಂದು ಪಕ್ಷಿ ..—‘ತೆಯೋರನ್ಯಃ ಸಾಘಾತ್ತಿ, ಅನಶ್ವನ್ ಅಸ್ಯಃ’ ; ಪರಮಾತ್ಮನು ಸಾಕ್ಷಿಕ ಎನ್ನುವ ಭಾವ ಆದರೆ ‘ಅಭಿಚಾಕರೀತಿ’ ಎನ್ನುವ ಮೂಲದ ಮಾತನ್ನು ಇಲ್ಲಿ ಬಿಡಲಾಗಿದೆ.

ಹಲವು ಕೊಂಬೆಗೆ...—ಇದು ಶುರೂತಿಯಲ್ಲಿದ್ದ ಒಕ್ಕೆಣ. ಒಂದು ಪಕ್ಷಿಯು (ಜೀವಾತ್ಮನು) ಹಲವು ಕೊಂಬೆಗಳಿಗೆ ಹಾರಿತೆಂದರೆ ಹಲವು ಜನ್ಮಗಳನ್ನೆತ್ತಿಲು, ಕರ್ಮಫಲಭೋಗಕ್ಕಾಗಿ. ಮತ್ತೊಂದು (ಪರಮಾತ್ಮಸು) ಜನ್ಮಗಳನ್ನು ಪಡೆಯುವುದಿಲ್ಲ.

ಹಲವನೆಲ್ಲ ಒಂದು ಬಲ್ಲಿದು...—ಪರಮಾತ್ಮನು ಸರ್ವಜ್ಞ, ಜೀವಾತ್ಮನು ಅಲ್ಪಜ್ಞ ಎಂದು ತಾತ್ಪರ್ಯ.

ನೂರೆಂಟು ಕೊಂಬೆಗೆ ಹಾರಿತು ..—ಯೋಗಸಂಧನೆಯಿಂದ ನೂರೆಂಟು ನಾಡಿಗಳಲ್ಲಿ ಸಂಕರಿಸಿ ಜೀವವು ಉಧ್ವರಣಾರ್ಥಿಯಾಗಿ ಸಹಸ್ರರದ್ದು ಹೊಕ್ಕಿತು (ಮೇಲಕ್ಕೇರಿ ವಿಾರಿತು) ಅಲ್ಲಿ ಪರಾರ್ಥನನ್ನು ಬಿಂಬಿರೂಪಿಯಾಗಿ ಅನುಭವಿಸಿ ಆನಂದವನ್ನು ಪಡೆಯಿತು.



ವಾದನಾಮಕ್ಕಿಲ್ಲಿ

ಚಾಪ್ತ

ಸುಲಭವಲ್ಲವೂ ಮಹಡಾನಂದ, ತನ್ನಾಳಗೆ ತಾ
ತಿಳಿಯೋತನಕ ಗುರುದಯಾದಿಂದ

೫

ಬೆಕ್ಕನು ಇಲಿ ನುಂಗೋತನಕ ಕಡು
ರಕ್ಕಿಯೆ ಕಂಡು ಗಿಣ ನುಂಗೋತನಕ
ಮಹ್ಕ್ಕಳಿ ಭಕ್ತಿನೋತನಕ ಮಹದ
ಸೂಕ್ತಿದ ಕರಿಯನು ನರಿ ನುಂಗೋತನಕ

೧

ಇಬ್ಬರೊಡನೆ ಕೂಡೋತನಕ ಮುಪ್ಪ
ಹಸಬ್ಬಿದ ಬಿಟ್ಟವ ನೋಣ ನುಂಗೋತನಕ
ಒಬ್ಬಲೋಡನೆ ಸೇರೋತನಕ ಕೆಟ್ಟ
ಗುಬ್ಬಿಯ ರಾಜದಂಸನ ಮಾಡೋತನಕ

೨

ಒಳಹೊರಗೋಂಡಾಗೋತನಕ ತಾನು
ತಿಳಿದನೆಂಬ ಭಾವ ಬಯಲಾಗೋತನಕ
ಬೆಳಕಿನೋಳಗೆ ಕಾಣೋತನಕ ನವ್ಯ
ಪುರಂದರವಿರಲನ ದಯವಾಗೋತನಕ

೩

[‘ಸಂಧಾಯ’ ಭಾವೇಯಲ್ಲಿ ರಚಿಸಿದ ಪದ. ತಟ್ಟನೆ ಅರ್ಥವಾಗದೆ, ಒಗಟಂತೆ
ತೋರುವ ಮಾತುಗಳು ಗಮನವಿಟ್ಟು ನೋಡಿದರೆ ಅಧ್ಯಾತ್ಮದ ತಾತ್ಪರ್ಯ
ಸ್ವರೂಪದ್ವಾರಾ ಸಾಧನೆಯ ವಿವರಗಳನ್ನು ಹೇಳಿದ ಪದ ಇದು]

ಮಹಡಾನಂದ—ಮುಕ್ತಿಯಲ್ಲಿ ಜೀವನಿಗೆ ದೂರಕುವ ಸ್ವರೂಪದ ಆನಂದ.

ತನ್ನಾಳಗೆ ತಾ . —ಬಿಂಬೋಪಾಸನೆಯ ಕ್ರಮದಿಂದ.

ಬೆಕ್ಕನು ಇಲಿ ನುಂಗೋತನಕ—ಕಾದಿದ್ದು ವಿಷಯಗಳ ಮೇಲೆ ಎರಗುವ ಇಂದಿಯ
ಗಳನ್ನು (ಬೆಕ್ಕು) ಎಲ್ಲಿಡೆಯೂ ದಾರಿಮಾಡಿಕೊಂಡು ಹೋಗುವ ಮನಸ್ಸು
(ಇಲಿ) ಪ್ರತ್ಯಾಹಾರವಿಧಾನದಿಂದ ನಿಗ್ರಹಿಸುವವರೆಗೆ.

ಕಡು ರಕ್ತಸಿಯನು ಕಂಡು ಗಿಣಿ ನುಂಗೋತನಕ—ಮಿಥಾಜ್ಞನ, ಅನ್ಯಧಾಜ್ಞನ ಗಳಿಂದ ಜೀವನನ್ನು ಸಂಸಾರದಲ್ಲಿ ಸಿಲುಕಿಸುವ ಮಾರ್ಯಿಯನ್ನು (ಕಡು ರಕ್ತಸಿ) ಭಗವದನುಗ್ರಹವೆಂಬ ಗಿಣಿಯು (ಲೀಲಾಶುಕ) ನಿಗ್ರಹಿಸುವವರೆಗೆ.

ಮುಕ್ಕಳ ಭಕ್ತಿಸೋತನಕ—ಮಾರ್ಯಿಯ ಮಕ್ಕಳಾದ ಹರಿವಿಸ್ತರಣೆ, ಸ್ವತಂತ್ರಭೂರಂತಿ ಮೌದಲಾದುವನ್ನು ಭಗವದನುಗ್ರಹವೇ ಮರೆಮಾಡುವವರೆಗೆ.

ಮುದ ಸೋಕ್ಕಿದ ಕರಿಯನು ನರಿ ನುಂಗೋತನಕ—ಆಜ್ಞಾನದಿಂದ ಬಲಗೊಂಡ ಕಾಮ ವನ್ನು (ಅನೆ), ಉಪಾಯರೂಪವಾದ ಯೋಗದಿಂದ (ನರಿ) ನಿಗ್ರಹಿಸುವವರೆಗೆ.

ಇಬ್ಬರೊಡನೆ ಕೊಡೋತನಕ—ಚಿಂಬ ಪ್ರತಿಬಿಂಬಗಳು (ಜೀವಾತ್ಮ ಪರಮಾತ್ಮರು) ಏಕತ್ರ (ಹೃದಯಕಮಲದಲ್ಲಿ) ಪರಸ್ಪರ ನಿರೀಕ್ಷಣೆ ಮಾಡುವವರೆಗೆ.

ಮುಷ್ಟಹಂಬಿದ ಚೆಟ್ಟಿವ ನೋಣ ನುಂಗೋತನಕ—ಸತ್ಯ, ರಜಸ್, ತಮಸ್, ಗಳಿಂಬ ತ್ರಿಗುಣಗಳಿಂದ ಉಂಟಾದ ಕರ್ಮರಾಶಿಯನ್ನು (ಚೆಟ್ಟು), ಭಕ್ತಿಯಂಬ ಭೂಪಂರಪು (ನೋಣ) ನಾಶಮಾಡುವವರೆಗೆ.

ಒಬ್ಬಳೊಡನೆ ಸೇರೋತನಕ—ಜೀವರಾಶಿಯಲ್ಲಿ ಸೇರದೆ ಜೀವರಾಶಿಗೂ ಜಡಕ್ಕೂ ನಿಯಾಮಕಳಾದ, ಈಶೋಟ ಪ್ರವಿಷ್ಟಾಳಾದ ಪರಮಾತ್ಮನ ಅನಗ್ರಹಕಕ್ಕೆ ಕಾರಣಳಾದ ಲಪ್ಪಿತ್ಯ ಒಲುವೆಯನ್ನು ಪಡೆದುಕೊಳ್ಳುವವರೆಗೆ.

ಕೆಟ್ಟಗುಬ್ಬಿಯ ರಾಜಹಂಸನ ಮಾಡೋತನಕ—ಕೆಟ್ಟಗುಬ್ಬಿಯೆಂದರೆ ಸಂಸಾರಾವಸ್ಥೆಯಲ್ಲಿರುವ ಜೀವಾತ್ಮ ; ರಾಜಹಂಸನೆಂದರೆ ಮಂಕ್ತಿಯೋಗ್ಯನಾದರ ಜೀವಾತ್ಮ.

ಒಳಹೊರಗೊಂದಾಗೋತನಕ—ಬುರಹಾಂಡಕ್ಕೆ ನಿಯಾಮಕನಾದ ಭಗವಂತನೇ ತನ್ನ ಅಂತರ್ಯಾಮಿ, ಸರೋವರತ್ವಮಾದ ಹರಿಯೇ ತನ್ನ ಚಿಂಬರೂಟೀ ಪರಮಾತ್ಮೆ ಎಂದು ಸಾಧಕನು ತಿಳಿಯುವವರೆಗೆ.

ತಾನು ತಿಳಿದೆನೆಂಬ ಭಾವ ಬಯಲಾಗೋತನಕ—ಜೀವನಿಗೆ ಸ್ವತಂತ್ರಕರ್ತೃತ್ವಭೂಪುಹೊಗಿ ತಾನು ಬಿಂಬಕ್ರಿಯಾಧಿನ ಎಂಬ ಅರಿವು ಮಾಡುವವರೆಗೆ.

ಚೆಕ್ಕಿನೋಳಿಗೆ ಕಾಣೋತನಕ—ಜ್ಞಾನ ಪರಿಪಕ್ವವಾಗಿ ಬಿಂಬಾಪರೋಕ್ಷವೆಂಬ ಮುಕ್ತಿಗೆ ಕಾರಣವಾಗುವವರೆಗೆ.

ભાગ ઇ

સાધન દર્શન

વિરક્તિ
ભક્તિ

ವಿರಕ್ತಿ

‘ಪರಮಾತ್ಮನಲ್ಲಿ ಆಸಕ್ತಿಯಿದ್ದವರಿಗೆ ಸಂಸಾರದಲ್ಲಿ ವಿರಕ್ತಿ; ಸಂಸಾರದಲ್ಲಿ ಆಸಕ್ತಿಯಿದ್ದವರಿಗೆ ಪರಮಾತ್ಮನಲ್ಲಿ ವಿರಕ್ತಿ’ ಎಂಬ ಮಾತಿದೆ. ಪರಮಾತ್ಮನ ಸಾಕ್ಷಾತ್ಕಾರಕ್ಕೆ ಹೊದಲ ಹೆಚ್ಚೆಯೇ ಏಂ ವಿರಕ್ತಿ. ಸಾತ್ತವಕ ಪರ್ಗಕ್ಕೆ ಸೇರಿದ ಜೀವರುಗಳಿಗೆ ಸಂಸಾರದ ದುಃಖದ ಅರಿವಿನಿಂದ (ದೋಷದರ್ಶನ) ಸಂಸಾರದಲ್ಲಿ ಹೇಯಬುದ್ಧಿ ಒದಗಿಸ್ತುದೆ; ಅದರಲ್ಲಿ ತೊಡಗಿರಬೇಕಿಂಬ ತಪಕ ತಪ್ಪುತ್ತದೆ. ವಿಷಯಗಳಿಗೆ ವಿಮುಖವಾಗಿರುವುದೇ (ವಿ-ರಕ್ತ) ವಿರಕ್ತಿಯ ಮುಖ್ಯ ಲಕ್ಷಣವಾದರೂ, ವಿಷಯವಾಸನೆ ಮನಸ್ಸಿನಿಂದ ತೊಲಗಿ ಹೋಗುವವರಿಗೆ ವಿಷಯವೈ ಮುಖ್ಯ, ದೃಢವಾಗುವುದಿಲ್ಲ. ವಿರಕ್ತಿ ಘರಕಾರಿಯಾಗುವುದಿಲ್ಲ. ಸ್ವಾನುಭವ (ತಮ್ಮ ಅನುಭವದಲ್ಲೀ ಬಂದ ಸಂಸಾರದ ಅಸಾರತೆ, ದುಃಖ ಸ್ವರೂಪ) ಅರಂಭಕವಾದುದು; ಆದರೆ ಮನಸ್ಸನ್ನು ಹಿಡಿತದಲ್ಲಿ ತರುವುದು ತೆಂಬ ಕಷ್ಟ, ಅದಕ್ಕೆ ಮುಂದಿನ ಸಂಸಾರ ರಗಳು ಅಗತ್ಯ. ಗುರೂಪದೇಶ ವನ್ನು ಪಡೆದು, ಸಚ್ಯಾಸ್ತುಕ್ರಿಯಣ ಮಾಡಿ, ಯುಕ್ತನುಸಂಧಾನದಿಂದ ಪರಮಾತ್ಮನ ಮಹಾತ್ಮಯಾನ್ನು ಅರಿತುಕೊಂಡು ಹರಿಯ ಕೃಷಗಾಗಿ ಕಾತರಪಡುವುದು ವಿರಕ್ತಿಯಲ್ಲಿ ಸೇರಿಬಿರುತ್ತದೆ.

ಸಚ್ಯಾಸ್ತುಕ್ರಿಯಣವು ಮನಸ್ಸಕ್ಕೆ ಒದಗಿಸುವವರಿಗೆ ಮುಂದುವರಿಯ ಬೇಕು. ಶಾಸ್ತ್ರದಲ್ಲಿ ನಿರ್ಣಯವಾದುದನ್ನು ಅನುಕಿಂತನಮಾಡುವುದು ಮನನ (ವಿಂಡಸ್ಟ್ರೀತಿ). ಯುಕ್ತನುಸಂಧಾನ. ಶ್ರವಣದಿಂದಲೂ ಮನನ ದಿಂದಲೂ ನಿರ್ಣಯವಾದುದನ್ನು ಬೇರೂರಿಸಿಕೊಳ್ಳಬೇಕಾದರೆ ಧಾರ್ಮಿಕ ಅಗತ್ಯವಿದೆ. ಧಾರ್ಮಿಕಕ್ಕೆ ಒದಗಿಸುವವರಿಗೆ ಮನನ ಮುಂದುವರಿಯ ಬೇಕು, ಧಾರ್ಮಿಕವೆಂದರೆ ನಿರಂತರವಾದ ಅನುಕಿಂತನ (ಅವಿಂಡಸ್ಟ್ರೀತಿ). ನಿದಿಧ್ಯಾನನ್. ಹೀಗೆ ಶ್ರವಣ, ಮನನ, ನಿದಿಧ್ಯಾನನಗಳೆಂಬ ಮೂರು ಹೆಚ್ಚೆಗಳಲ್ಲಿ ವಿರಕ್ತಿ ಸೇರಿಕೊಂಡು ಬರಬೇಕು. ವಿರಕ್ತಿಯಿಲ್ಲವಾದರೆ ಭಕ್ತಿಯಲ್ಲ. ಭಕ್ತಿಯಿಲ್ಲದ ಹರಿಪ್ರಸಾದವಲ್ಲ ಹರಿಪ್ರಸಾದವಿರದೆ ಶ್ರವಣ ಮನನ, ನಿದಿಧ್ಯಾನನಗಳಿಗೆ ಫಲವಿಲ್ಲ. ಆದ್ದರಿಂದ ವಿರಕ್ತಿ, ಪರಮಾತ್ಮರತಿ ಎರಡನ್ನೂ ಕೂಡಿಸಿಕೊಂಡೇ ಸಾಧನೆ ಸಾಗಬೇಕು.

ಭಕ್ತಿಯು ವಿರಕ್ತಿಯಿಂದ ದೃಢವಾಗಿ ಮಹಾತ್ಮಜಾನನದಿಂದ ತೊಳಗುವುದಿಂದ ವಾತ್ಸರಾಯಸ್ತಾಮಿಗಳ ನಿರೂಪಣ. ‘ಗಾಳಿಕ್ಕಿದ ದೀವಿಗೆ ಯಂತ ದೇಹ’ ಎಂದು ಮನವಣಿಗ್ನಾವುವುದು ವಿರಕ್ತಿ. ಅವರ ಗುರುಗಳಾದ ಶ್ರೀಪಾದರಾಜರೂ

‘ಭಕ್ತಿಬೇಕು ವಿರಕ್ತಿಬೇಕು

ಶಕ್ತಿಬೇಕು ಮುಂದೆ

ಮಹಕ್ತಿಯ ಬಯಸುವಗೆ’

ಎಂದು ಉಪದೇಶಿಸಿದರು. ವಿರಕ್ತಿಯು ಬಲಿತವನು ಇರುವ ಪರಿಯನ್ನು ಅವರು ಸರಳವಾಗಿ “ಇಟ್ಟಾಗ್ಯಂಗೆ ಇರುವೆನೂ ಹರಿಯೆ ಎನ್ನ ಧೋರಿಯೆ”

ಎಂದು ನಿರ್ದೇಶಿಸಿದರು. ಇದು ‘ಅಲಂಬುತ್ತಿ’ಯನಿಸಿಕೊಳ್ಳುತ್ತದೆ. ಇದ್ದದ್ದು ಸಾಕು, ಬಂದದ್ದು ಬರಲಿ; ಇಲ್ಲವೇನ್ನುವುದಿಲ್ಲ, ಬೇಕೆಂದು ಬಯಸುವುದಿಲ್ಲ. ಕೊಡುವವನು ಹರಿ, ಉಳಿಸುವವನೂ ಅವನೇ, ಕೆಡಿಸುವವನು ಅವನೇ. ಅವನೇ ಎಲ್ಲವನ್ನೂ ಬಿಲ್ಲ.

‘ನಾ ನಿನಗೇನು ಬೇಡುವುದಿಲ್ಲ ಎನ್ನ

ಹೃದಯಮಂಟಪದಲ್ಲಿ ನಿಂದಿರೋ ಕೃಷ್ಣ’

ಶ್ರೀಪಾದರಾಜರ ಈ ಧೋರಣಕೆಯನ್ನು ವಾತ್ಸರಾಯಸ್ವಾಮಿಗಳೂ ಎತ್ತಿಹಿಡಿದರು, ಪುರಂದರದಾಸರೂ ಹಾಡಿಹೊಳಿದರು.

ಆದರೆ ವಿರಕ್ತಿಯೆಂದವೂತ್ತಕ್ಕೆ ಸಂಸಾರವನ್ನು ಕಡೆಗಳ್ಲೇಂದ ಕಾಣುವುದು ಹರಿದಾಸರ ತಾತ್ಪರ್ಯವಲ್ಲ. “ಸಂಸಾರವೆಂಬಂಥ ಭಾಗ್ಯವಿರಲಿ” ಎಂದು ಪುರಂದರದಾಸರೇ ಹೇಳಿದರಷ್ಟೆ. ಅವರ ಗುರುಗಳಾದ ವಾತ್ಸರಾಯಸ್ವಾಮಿಗಳು “ಸಂಸಾರವೆಂಬ ಮಾರಿಗೆ ಸಿಲುಕಿದೆ”ನೆಂದುಹೊಂಡರೂ “ಕೆಂಸಾರಿಯೆಂದು ಸಂಸಾರ ದಾಟುವೆ”ನೆಂಬ ದಿಟ್ಟತನವನ್ನು ತೋರಿದರು. ದಿಟ್ಟವಾಗಿ ಸಂಸಾರವೆನ್ನುವುದು ಹರಿಯ ಸಂಕಲ್ಪದಿಂದಲೇ ಒದಗಿರುವ ಏವರ. ಜೀವರುಗಳ ಸ್ವರೂಪ, ಯೋಗ್ಯತೆಗಳನುಸಾರವಾಗಿ ಶ್ರಿಗುಣಾತ್ಮಕವಾದ ಲಿಂಗದೇಹ ಸಂಬಂಧವನ್ನು ಉಂಟುಮಾಡಿಸುವವನು ಹರಿಯೇ. ಇದರಿಂದ ಬಂಧಕವಾದ ಸುವಿದುಗಳಾನುಭವದ ಸಂಸಾರ. ಆದರೆ ಜೀವನಿಗೆ ಬಂಧಕವಾಗಿಯೇ ಸಂಸಾರವೆಂದಲ್ಲ; ಸಂಸಾರದ ಅಸಾರತೆಯನ್ನು ಅರಿತುಕೊಂಡು ಸ್ವಾತಂತ್ರ್ಯಭೂಮವನ್ನು ಜೀವನು ನೀರಿಕೊಳ್ಳಲೇಂದೂ ಸಂಸಾರ ಏರ್ಜಿದೆ. ಸಂಸಾರವೇ ಮುಕ್ತಿಗೇ ನೇರವಾಗಬಲ್ಲಿದು. ಆದ್ದರಿಂದ ಮನುಷ್ಯನಿಗೆ ದೊರೆತಿರುವ ಶರೀರ ‘ಸಾಧನ ಶರೀರ’; ಇದಿಲ್ಲದೆ ಜೀವನು ತನ್ನ ಸ್ವರೂಪ ಸಾಕ್ಷಾತ್ಕಾರದಿಂದ ಬಿಂಬಾಪರೋಕ್ಷವನ್ನು ಮಾಡಿಕೊಳ್ಳುವುದು ಸಾಧ್ಯವಿಲ್ಲ.

ಈ ದೃಷ್ಟಿಯಿರುವುದರಿಂದ ಹರಿದಾಸರು ವಿರಕ್ತರಾದರೂ ಸಂನ್ಯಾಸಿಗಳಾಗುವುದಿಲ್ಲ; ಗೃಹಸ್ಥರಾಗಿಯೇ ಉಳಿದು, ಏಧಿವಿಹಿತವಾದ ಕರ್ಮಗಳನ್ನು ಮಾಡುತ್ತ್ವ ಬಾಳನ್ನು ಕಳೆಯುತ್ತಾರೆ. ಸಂಸಾರದ ದೋಷವನ್ನು ಎತ್ತಿ ಆಡಿದರೂ, ಸಂಸಾರದ ಗುಣವನ್ನೂ ಹಾಡಿ ಹೊಗಳುತ್ತಾರೆ. ಸಂಸಾರದಲ್ಲಿಯೇ ಇದ್ದ ಕೊಂಡು ಸಾಧನೆ ಮಾಡಬೇಕಾದ ಅಗತ್ಯವಿರುವುದರಿಂದ ಸಂಸಾರದ ಎಲ್ಲ ಏವರಗಳನ್ನೂ ಸಾಧನೆಯ ಅಂಗಗಳಾಗಿ ಮಾರ್ಚಿಸಿಕೊಳ್ಳುವುದು ಅವರ ನಿಲುವು. ಆದರೆ ಇಂದ್ರಿಯಜಯ, ಅರಿವಡ್ಡಗ್ರಾಗಳ ನಿಗ್ರಹ, ಅಹಂಕಾರ ಮಮಕಾರ ತಾಗ್. ಸಂಸಾರದ ಅಸಾರತೆಯ ಅರಿವು ಇವು ವಿರಕ್ತಿಯ ಮುಖಿಗಳಾಗಿ ಸಂಸಾರ ಪ್ರಸಂಗದಲ್ಲಿ ಸೇರಿಕೊಳ್ಳಬೇಕು. ಸಂಸಾರದಲ್ಲಿ ವಿರಕ್ತಿ ಹೆಚ್ಚಿದುದಕ್ಕೆ ಹರಿಯಲ್ಲಿ ಭಕ್ತಿ ಬೇರೂರುವುದೇ ಫಲವಾಗಬೇಕು. ವಿರಕ್ತಿಗೆ ಸ್ವತಂತ್ರವಾದ ಪ್ರಯೋಜನವಿರದು; ಭಕ್ತಿಗೆ ಉಪಕಾರಕವಾಗಿ ಅದರ ಬೆಲೆ. ಭಕ್ತಿಯ ಕಡೆ ಗಮನವಿರದ ವಿರಕ್ತಿಯನ್ನು ಹರಿದಾಸರು ಒಪ್ಪುವುದಿಲ್ಲ, ನೆಟ್ಟುವುದಿಲ್ಲ, ಮಚ್ಚುವುದಿಲ್ಲ.

ಮಧ್ಯಮಾಹತಿ

ಅದಿ

ತಾಸು ಬಾರಿಸುತ್ತಿದೆ ಕೇಳಿ, ಹರಿದಾಸರೆಲ್ಲ

ಪ

ಶ್ರೀಶನ ಭಜನೆಯ ಮಾಡದ ಮನುಜನ
ಆಯುಷ್ಯ ವೃಧಾ ಹೋಯಿತು ಎಂದು

ಅ

ಹಾಸು ಮಂಚ ಸುಪ್ಪುತ್ತಿಗೆಯಲ್ಲಿ ಹಗಲು ಇರುಳು
ಹೇಸರ ಕತ್ತೆಯಂತೆ ಹೊರಳಿ ಸ್ತ್ರೀಯರ ಕೂಡಿ
ಬೇಸರದೆ ನಿತ್ಯ ಉರುಳಿ ಈ ಪರಿಯಂದಲಿ ಮಾನುಪ ಆಯುವು
ವೃಧಾ ಹೋಯಿತು ಹೋಯಿತು ಎಂದು

ಂ

ವಾರ್ಥಕ್ಕೆ ಬಾಲ್ಯ ಕೆಲವು ಕಾಲ ಏವೇಕವಿಲ್ಲದ
ಬುದ್ಧಿಮಾಂದ್ರ ಕೆಲವು ಕಾಲ ಅಜ್ಞಾನದಿಂದ
ನಿದ್ರೆಯಂದಲಿ ಅತಿಲೋಲ ಈ ಪರಿಯಂದಲಿ ಕಾಲನ ಮನೆಯು
ಸಮಾಪವಾಯಿತು ಆಯಿತು ಎಂದು

೨

ಕಂಡ ಕಂಡ ವಿಷಯವ ಕಾಮಿಸಿ ಕವ್ಯವ ಪಡದೆಲೆ
ತಾಂಡವ ಶ್ರೀಕೃಷ್ಣನ ಭಜಿಸಿ
ಪುಂಡರೀಕಾಕ್ಷನ ಪುರಾಣಪುರುಷನ
ಪುರಂದರವಿರಲನ ಭಜಿಸಿ ಬದುಕು ಎಂದು ಧಂಢಣಾ ಧಣರೆಂದು

೩

[ಪರಮಾತ್ಮನ ಸ್ವರಕ್ಷಯನ್ನು, ಭಜನೆಯನ್ನು ಮಾಡುತ್ತದೇ ಸಾಧನಶರೀರ ಒದಗಿ
ಬಂದುದರ ಪ್ರಯೋಜನ. ಅವನ ಅನುಗ್ರಹವನ್ನು ಸಂಪಾದಿಸಿ ಸಂಸಾರದ ಕವ್ಯ
ಕೋಟಿರೇಗಳಿಂದ ಪಾರಾಗಿ, ಜೀವನು ತನ್ನ ಸ್ವರೂಪಸೂಕ್ತಾತ್ಮಾರವನ್ನು ಪಡೆದುಕೊಳ್ಳ
ಬೇಕು. ಇದನ್ನರಿಯಾದ ವಿಷಯಭೋಗಿಗಳಲ್ಲೇ ತೊಡಗಿ ಜೀವನವನ್ನು ಹಾಳು
ಮಾಡಿಕೊಂಡರೆ ಜನ್ಮ ವೃಧಿವಾಯಿತು. ಒಂದು ಗಂಟೆ ಕಳೆದೊಡನೆ ಗಂಟೆ ದಾರಿಸು
ತ್ತದೆ; ಒಂದು ಗಂಟೆ ಕಳೆದುಹೋಯಿತೆಂದು. ನಮ್ಮ ಆಯುಗ್ನಿನಲ್ಲೇ ಒಂದು ಗಂಟೆ
ಕಳೆದುಹೋಗುವುದು!]

ಬೇಗಡे

ಅಟ್ಟು

ಜತನ ಮಾಡೋ ಜೀವನವ ಮುಂದೆ
ಮತಿಭ್ರಷ್ಟನಾಗಿ ನೀ ಕೆಡಬೇಡ ಮನುಜ

ಪ

ಅಸ್ತಿ ಮಲ ಪಾಂಸಾದಿಮಾತ್ರ ಅದರ
ಸುತ್ತಿಕೊಂಡಿರುವೋದು ಆ ಮರದ ಬಳ್ಳಿ
ಇಟ್ಟಿಡೆಯಲಿ ಬಾಹೋ ರಭಿಸ ಅದರ
ಹುಟ್ಟು ನೋಡಿದರೆ ಕಂಬಾರನ ತಿಮಿರಿ

ಂ

ಹಿಂದೆ ತಗರು ಮುಂದೆ ಬಾವಿ ಅದರ
ಸಂದರ್ಭಸುವ ವಡಬಿಲದಿ ಮದ್ದಾನೆ
ಒಂದಕ್ಕೆ ಒಂದು ಸಾಧನವು ಅದರ
ಮುಂದೆ ನೋಡಿದರೆ ತಾನದ ಸೋನೆ

೨

ಹಮ್ಮು ಹಂಕಾರ ಈಡ್ಯಾಡು ಪರ
ಬೋಮ್ಮಾನಂದದಲ್ಲಿ ತೇಲಿ ಮುಖಿಗಾಡು
ಸನ್ನಲ್ಲಿ ನೀ ತಿಳಿದುನೋಡು ಪ್ರ
ಸನ್ನ ಶ್ರೀ ಪುರಂದರವಿರಲನ್ನ ಕೂಡು

೩

ಜತನ ಮಾಡೋ—ಜಾಗ್ರತೆಯಿಂದ ಕಾಪಾಡು.

ಮರದ ಬಳ್ಳಿ—ಜೀವನಸೂತ್ರ ; ಪ್ರಾಣವೆಂಬ ನೂಲು.

ಇಟ್ಟಿಡೆ—ನೂಕುನುಗ್ಗ ಲು ; ಕಿರಿದಾದ ಜಾಗದಲ್ಲಿ ಜನಃಂದಣಿ.

ತಿಮಿರಿ—ಚಕ್ರ.

ತಗರು—ಟಗರು ; ಹಿಂದಿನಿಂದ ತಿವಿಯಲು ಬರುತ್ತಿದೆ ; ಬಲವಾಗಿರುವ ಕರ್ಮ.

ಬಾವಿ—ಗತಿಯೇನೆಂದು ತಿಳಿಯದ ಹೆಳ್ಳು.

ಮದ್ದಾನೆ—ರಾಗದ್ವೇಷಗಳು.

ತಾನದ ಸೋನೆ—ಸಂಸಾರದ ಸುರಿವಳಿ.

ಹಮ್ಮು ಹಂಕಾರ—ನಾನೇ ಏಗಿಲಾದವನೆಂಬ ಹೆಮ್ಮೆ, ನನಗಾಗಿ ಎಲ್ಲ ಎಂಬ
ಅಹಂಕಾರ.

ಈಡ್ಯಾಡು—ಕಿತ್ತು ಬಿಸಾಡು.

ನಿನ್ನಲ್ಲಿ—ನಿನ್ನ ಹೃದಯಕಮಲದಲ್ಲಿ ಬಿಂಬರೂಹಿಂಪರಮಾತ್ಮನನ್ನು.

ಕಾಂಬೋದಿ

ರಘುಂಪೆ

ಈ ಸಿರಿಯ ನಂಬಿ ಹಿಗ್ಗೆ ಲಿಬೇಡ ಮನವೇ ಪ್ರ

ವಾಸುದೇವನ ಭಚಿಸಿ ಸುಶಿಯಾಗು ಮನವೇ ಅ

ಮಂಡದಿ ವಕ್ಕುಳು ಎಂದು ವಡವೆ ವಸ್ತುಗಳೆಂದು
ಸಡಗರದಿ ತಾ ಕೊಂಡು ಭೃಮಿಸಲೇಕೆ
ಬಿಡದೆ ಯಮನಾಳುಗಳು ಬಾ ಎಂದು ಎಳೆವಾಗ
ಮಂಡದಿ ವಕ್ಕುಳು ಕಡೆಗೆ ತೊಲಗುವರೋ ಮರುಳೆ ಇ

ನಂಟರೂರಿಗೆ ಪ್ರೋಗಿ ನಾಲ್ಕು ದಿನವಿದ್ದರೆ
ಎಂಟು ದಿನದಾಯಾಸ ಪ್ರೋಗುವಂತೆ
ಉಂಟು ಸೌಭಾಗ್ಯವೆಂತೆಂಬ ಧೈಯವ ಬಿಟ್ಟು
ವೈಕುಂಠನ ಭಜಿಸು ನೀ ಭೃಷ್ಟಮನವೇ ಅ

ಉಂಟು ಆಶ್ರಯವೆಂದು ಬಡವನ ಕರೆತೆಂದು
ಕೊಟ್ಟು ಮಾಡಿದ ಧರ್ಮಫಲ ತನ್ನದು
ಇಷ್ಟಮಾರುತಿ ನಮ್ಮ ಪುರಂದರೆವಿಶಲನ
ನಿಷ್ಟೆಯಿಂದಲೀ ಭಜಿಸು ದುಷ್ಟಮನವೇ ಇ

ಸಿರಿಯ—ಪ್ರಾಪಂಚಿಕ ಸಂಪತ್ತನ್ನು.

ಉಂಟು ಸೌಭಾಗ್ಯವೆಂತೆಂಬ—ಪ್ರಪಂಚದ ವಿಷಯಭೋಗದಲ್ಲಿ ಸುಶಿವಿದೆಯೆಂದು.

ವೈಕುಂಠನ—ಪರಮಾತ್ಮನ (ಯಾವ ಕೊರತೆಯೂ ಇಲ್ಲದಿರುವುದು ವಿಕುಂಠ, ಅದರ ಭಾವ ವೈಕುಂರ).

ಕಾಂಚೋದಿ

ಅದಿ

ಬರಿದೆ ನೀ ಬಯಸದಿರಿಹಲೋಕ ಸುಖವೆಂಬೋ
ಅರಗಿನ ಪಾಯಸವ

ಪ

ಕರಣಶುದ್ಧ ದಿ ಗಳಿಸು ಪರಲೋಕ ಸುಖವೆಂಬ
ಶಾತ್ಮವಿಗೆ ಪಾಯಸವ ಹೇ ಮನವೆ

ಅ

ಮುಂದುಪರಿಯದೆ ಭಾಷ್ಟ ಮೂಡ ನೃವನ ಸೇವೆ
ಮುಗ್ನ ರಾಗಿಯ ಹಿಟ್ಟು
ಮಂದಮತಿಗಳೊಳ್ಳು ಸ್ನೇಹವ ಮಾಡಲು
ನೀ ಪ್ರೋಗುವೆ ಕೆಟ್ಟು
ಸಂದೇಹವಿಲ್ಲದೆ ದೊಡ್ಡ ಮಾರ್ಗದಲಿ ಮು
ಕುಂದನಂಭೀರುಯ ಕಟ್ಟು ಹೇ ಮನವೆ

೦

ಅಗ್ನಿ ದಾಸೆಗೆ ಸಂಗ್ರಹಿಸಬೇಡಫುವೆಂಬ
ಅಡಿಗಂಟು ದವಸವನು
ನುಗ್ನ ಲೋತ್ತಿ ಕಾಪಾದಿಗಳನು ಸಂಪಾದಿಸು
ಸತ್ಯಮರ್ಮವೆಂಬುದನು
ಯೋಗ್ಯರದಿಗೆ ತುದ್ದ ಮನದಿಂದ ಕಾಪುರ್ಕ
ದಂದದಲಿ ಶಿರವನು
ಬಗ್ಗಿ ನಡೆದು ಪರಿಹರಿಸಿ ಕಾಡುವ
ಸಂಸಾರ ಭಂಗವನು ಹೇ ಮನವೆ

೨

ಸಕ್ಕರೆ ಘೃತಪಾಲಿನಿಂದತಿಶಯ ರುಚಿಯೆಂಂ
ದನೇವೀ ಹರಿಕಥೆಯು
ಚೋಕ್ಕ ಬುದ್ಧಿಯಿಂದ ಸಂಪಾದಿಸು ತೋರೆ
ಅಲ್ಪರ ಸಂಗತಿಯು
ಸೋಕ್ಕೊಳ್ಳಿತಲ್ಲ ಕೇಳಲ್ಲೋ ಮಂದಡಾತ್ತನೇ
ಸಾಷ್ಟಮಿ ಸೇವಕ ಶಿಫಿಯು
ಘಕ್ಕನರಿತು ಸೇರು ಪುರಂದರವಿರಲನ್ನ
ಚರಣಕಮಲದ್ವತಿಯ ಹೇ ಮನವೆ

೩

ಅರಗಿನ ವಾಯಸ—ನೋಡಲು ಪಾಯಸದಂತೆ ಕಂಡರೂ, ವಾಯಸವಲ್ಲದೆ ಮಾರಕ ವಾದುದು.

ಕರಣಶುದ್ಧ ದಿ—ಅಂತಃಕರಣ ಶುದ್ಧಿಯಿಂದ.

ವರುಂದುವರಿಯಿದೆ—ಆಧ್ಯಾತ್ಮಿಕವಾಗಿ ಪ್ರಗತಿಹೊಂದದೆ.

ಅಫ್—ಪಾಪ.

ಕಾಮುಕ—ಬಿಲ್ಲು.

ಮಂದಾತ್ಮೈ—ಮರುಳೆ.

ಚರಣಕಮಲದ್ವಾತ್ಮಿ—ಅಡಿದಾವರೆಗಳ ಬೆಳಕು ; ಪರಮಾತ್ಮನ ಅನುಗ್ರಹವಂಬ ಅನುಕೂಲ.



ಕಾಂಚೋದಿ

ರ್ಯಾಂಪೆ

ಇಂದ್ರಿಯಂಗಳ ಸುಖವ ನೇಚ್ಚಿದಿರು ಕಂಡ್ತ
 ಇಂದ್ರಾದಿಲೋಕವೆಲ್ಲವು ಕಾಲ ಕಂಡ್ತ
 ಎಂದಿನೆಂತಲ್ಲ ಈ ದೇಹ ಕಲೀಕಂಡ್ತ
 ಹಿಂದು ಮುಂದಣ ಗತಿಯ ಅರಿತಿಹುದು ಕಂಡ್ತ ೧

ಎಳೆ ತುಳಸಿ ವನಮಾಲೆ ಧರಿಸಿಕೊಳೆಬೇಕು
 ಫೂಳಿಲನೇ ಹರಿಯ ಪೂಜಿಸುತ್ತಿರಲು ಬೇಕು
 ಕಳಿಕಳಿನೆ ಏಕವನ ಕರಗುತ್ತಿರಬೇಕು
 ನಾನನಾಭನ ಪಾದ ಪ್ರೋಗಣುತ್ತಿರಬೇಕು ೨

ಹರಿಕೃಷ್ಣ ಶರದೇನ್ನ ಅದು ನಿಮಗೆ ಲೇಸು
 ಹರಿಕಥಾವೃತವನ್ನೆ ಜಗದೋಳಿಗೆ ಸೂಸು
 ಹರಿಧೃತಿಯಲ್ಲದವರ ಸಂಗಕ್ಕೆ ಹೇಸು
 ಹರಿಯ ಮರೆತರೆ ಮುಂದೆ ನರಕದೋಳಗ್ಗಾಗ್ಗು ಸು ೩

ದುರ್ಜನರ ಮನೀಯೋಳಿಹ ಹಾಲ ಸವಿಗಿಂತ
 ಸಜ್ಜನರ ಮನೀಯೋಳಿಹ ನೀರು ಲೇಸು
 ದುರ್ಜನರ ಸಂಗದೇದ ಕೂಡಿಯಾಟಿದಕಿಂತ
 ಸಜ್ಜನರ ಕೂಡೆ ಕಾದಾಡುವುದೆ ಲೇಸು ೪

ಹರಿಯನೇ ಅನವರತ ನನೆಯುತ್ತಿರಬೇಕು
 ಕರಗಳಲಿ ಹರಿಯ ಪೂಜಿಸುತ್ತಿರಲು ಬೇಕು
 ಚರಣಂಗಳಲಿ ಪುಣ್ಯಸ್ಥಳವ ಮಂಟ್ಟಲು ಬೇಕು
 ಪುರಂದರವಿರಲನ್ನ ನನೆಯುತ್ತಿರಬೇಕು ೫

ಇಂದ್ರಾದಿಲೋಕವೆಲ್ಲವು ಕಾಲ—ಒಂದು ಕಾಲದಲ್ಲಿ ಇರುವುದು, ಇನ್ನೊಂದು ಕಾಲ
 ದಲ್ಲಿ ಹೋಗುವುದು, ಪುಣ್ಯವಿರುವಷ್ಟು ಕಾಲ ಸ್ವಾಗತ, ಅದು ತೀರಿತಂದರೆ
 ಮತ್ತೆ ಬುಬಿ
 ಫೂಳಿಲನೆ—ಬೀಗನೆ.
 ಸೂಸು—ಸಿಂಪಡಿಸು.
 ಹಾಸು—‘ಹಾತ’ದ ತದ್ವವ; ಕುತ್ತಿಗೆಗೆ ಬಿಗಿಯುವ ಹಗ್ಗು.

ಅನಂದಭ್ರಂತಿ

ಆದಿ

ಸಾಕು ಸಂಸಾರ ನಮಗಿನ್ನೇ ಇತರ ಒಗೆತನ

ಪ

ಲೋಕದೊಳಗೆ ಎನ್ನ ಬೇಕೆಂಬುವರಿಲ್ಲ ವಿ

ವೇಕ ಪುರುಷ ಪರವಶನಾದರೆ ಏತರ ಸಂಸಾರ

ಅ

ಕಾಮವೆಂಬೊ ನೆಗೆಹೆಣ್ಣು ಎನ್ನ ಕಟ್ಟಿ ಆಳುತಾಳೆ

ಕೊರ್ಜವೆಂಬ ಸವತಿ ಕೊಲ್ಲುತಾಳೆ ಏತರ ಒಗೆತನ

ಿ

ಮದವೆಂಬ ಮೈಡುನೆ ಎನ್ನ ಒಡನೆ ನಗುತಾನೆ

ಮತ್ತರವೆಂಬ ಭಾವ ಎನ್ನ ತುಚ್ಚಪ್ರ ಮಾಡುತಾನೆ ಏತರ ಒಗೆತನ

ಾ

ಮೋಹವೆಂಬ ಅತ್ಯಿಗೆಯೆನ್ನ ಕೊಂಡೆ ಮುಣುಗುತಾಳೆ

ಲೋಭವೆಂಬೊ ನಾದಿನಿ ಒರಸುತಾಳೆ ಏತರ ಒಗೆತನ

ಿ

ಅಜ್ಞಾನವೆಂಬೊ ಅತ್ತೆ ಎನ್ನ ಅಟ್ಟಿ ಬಡಿತಾಳೆ

ಸುಜ್ಞಾನಿ ವೂವ ಕುರುಡನಾದರೆ ಏತರ ಒಗೆತನ

ಾ

ತಾಪತ್ರಯದಲ್ಲಿ ನಾನು ತೇಲಿ ಮುಣುಗುತ್ತೇನೆ

ಅವತ್ಸು ಪರಿಹರಿಸುವೆ ಪ್ರರಂದರವಿಶಲ ಏತರ ಒಗೆತನ

ಃ

ಒಗೆತನ—ಒಗೆತನ, ಗಂಡಹೆಂಡಿರು ಅನೊಂದ್ರೆವಾಗಿದ್ದು ಕೊಂಡು ಬಾಳುವುದು.

ನೆಗೆಹೆಣ್ಣು—ಒಂದೆದೆಯಿಂದ ಇನೊಂದೆಡೆಗೆ ನೆಗೆಯುವ ಹೆಣ್ಣು ; ಚೆಂಡೆಲೆ.

ಕಾಮವೆಂಬೊ...—ಸಂಖಾರಿಯಾದ ಜೀವನಿಗೆ ಬಯಕೆ ಅಥವಾ ಕಾಮವೆಂಬುದು

ಹೆಂಡತಿ ; ಯಾವಾಗಲೂ ಜೊತೆಯಲ್ಲಿ ಇರುವುದು. ಕಾಮದೊಂದಿಗೆ

ಕೊರ್ಜಿ, ಕಾಮವು ಕೈಗೊಡಿದ್ದರೆ ; ಆದ್ದರಿಂದ ಸಿಟ್ಟು ಸವತಿಯಾತೆ.

ಕಾಮದೊಂದಿಗೇ ಹುಟ್ಟಿಕೊಂಡು ಕಾಡುವುದು ಮದ ; ಮತ್ತರವೂ

(ಅಸೂಯೆ) ಕಾಮದ ಸೋದರನೇ. ಕಾಮಕ್ಕಿಂತ ಮೊದಲೇ ಹುಟ್ಟಿ

ಕೊಂಡಿರುವುದು ಮೋಹ (ತತ್ತ್ವವನ್ನು ತಿಳಿಯಿದಂತೆ ಮಾಡುವ ಭ್ರಮೆ).

ಕಾವುದನಂತರ ತೋರಿಕೊಳ್ಳಲ್ಪಡು ಲೋಭ (ಅತಿಯಾಸೆ). ಕಾವುದ ಉಗಮಸ್ಥಾನ ‘ಅದ್ಯನ್ಯಧಾಜ್ಞಾನ’ (ಅಜ್ಞಾನ). ಪರಮಾತ್ಮನ ಸಂಕಲ್ಪ ದಿಂದಲೇ ಅಜ್ಞಾನ ಒದಗುಪ್ತದು; ಜೀವರ ಉದ್ಘಾರಕ್ಷಾಗಿಯೇ. ಆದರೆ ಈ ಅರಿವು ಇಲ್ಲದಿರುವುದು ಹರಿಯ ವಿಸ್ತೃರಣೆಯಿಂದ (*ಸುಜ್ಞನಿ ಕುರುಡೆ). ತಾಪತ್ರಯ—ಅಧ್ಯಾತ್ಮಕ (ಶಾರೀರ, ವಾನಸ), ಅಧಿಭೌತಿಕ (ಇತರರಿಂದ, ಕಳ್ಳಿ ಕಾಕರಿಂದ, ಹಾವು-ಚೀಳಗಳಿಂದ ಇತ್ಯಾದಿ), ಅಧಿದ್ಯೈಕ (ಅಕ್ಷಿಕ, ಅತಿಯಾದ ಮಣಿ, ಬಿಸಿಲು, ಬಿರಗಾಳಿ, ಸಿಡಿಲು ಪೊದಲಾದುವುಗಳಿಂದ) ಒದಗುವ ತೊಂದರೆಗಳು (ತಾಪ).



ಈ ತನುವ ನಂಬಲು ಬೇಡೋ ಜೀವವೆ	ಪ್ರ
ಅನುವಾಗಿ ನಿನ್ನಂಗಕೆ ಕೆಲಕಾಲ ತೋರುವುದೋ ಅನುವಿಲ್ಲಿದಾಗ ಈ ತನುವೆ ನಿನಗೆ ಮೈರಿ	ಅ
ಜರೆಯು ಮರಣದಿಂದ ಭರಿತವಾದುದೀ ಕಾಯು ಸ್ಥಿರವೆಂದು ನಂಬಿ ನೀ ಮರುಳಾಗಬೇಡ	ಎ
ಧನೇಧಾನ್ಯ ಪಶುಪತಿ, ಸ್ಥಿರವೆಂದು ತಿಳಿದು ಮನುಮಧನಯ್ತನ ಮರೆಯದೆ ಮನವೆ	೨
ಶರಣಿಂದವರ ಕಾವ ಗರುಡಕೇತನ ನಮ್ಮ ಪುರಂದರ್ಬಿರಲನ್ನ ಮರೆಯದೆ ಮನವೆ	೩

ಅನುವಾಗಿ—ಪೂರ್ವಕಮ್ಮಕೆ, ಅನುಸಾರವಾಗಿ ಹಿಂಬಾಲಿಸಿಕೊಂಡು ಬಂದು ನಿನಗೆ
ಅನುಕೂಲವಾಗಿ, ಹಿತವಾಗಿ.

ನಿನ್ನಂಗಕೆ—ನಿನ್ನ ಲಿಂಗದೇಹಕೆ (ಅನಾದಿಸಿದ್ದ ವಾದ ದೇಹ).

ಗರುಡಕೇತನ—ಗರುಡಧ್ವಜ, ವಿಷ್ಣು.

ಹಿಂದುಸ್ಥಾನದೇಶಿ

ರಾವಕ

ನಾಕು ಸಂಸಾರ ತರೆಯ ನೂಕಲಾರೆನು
ಬೇಕು ನಿನ್ನ ಚರಣಕವುಲ ಬೇರೆ ಅನ್ಯತ್ರ

ಗತಿಯ ಕಾಣೆ ಪೇ

ಹಂಟ್ಯಿದಂದಿನಿಂದ ಕಷ್ಟ
ಪಟ್ಟಿ ಕಂಗೆಟ್ಟು ಮನದಿ
ಗುಟ್ಟು ವೇಳ್ಣಿನಯ್ಯ ಒಂ
ದಿಷ್ಟು ಲಾಲಿಸೋ
ಕೆಟ್ಟಿ ಕಳಿತ ಹಣ್ಣು ನೆಲಕೆ
ತಟ್ಟಿದಲ್ಲದೆ ಬಿಡದು ಮೂರೆ
ಯಿಂಟ್ಟೆ ಕಾಯುದಿರೆ ದೂರು ಮಂಟ್ಟುವುದು

ಶ್ರೀ ಲಕ್ಷ್ಮೀರಮಣ ೦

ತಂದೆತಾಯಿ ಬಂಧುಬಳೆಗ
ಮೆಂದು ಪಾಶಕ್ಕೆ ಸಿಕ್ಕು
ಒಂದು ದಿನದ ಸುಖಿವನು ಇಂದು ಕಾಣಿಸೋ
ಕಂದಪರ್ವತನಕ ನೀನು
ಕರುಣಾವಿಟ್ಟು ಕಾಯುದಿರೆ
ಕುಂದು ನಿಂದ ಬಂದರೆ ದೂರು ತಂದು
ಕೊಡುವರು ಲಕ್ಷ್ಮೀರಮಣ ೨

ತುಂಡು ತುತ್ತು ಕೂಳಿಗಾಗಿ ಕಂಡವರ ಕಾಡಿ
ಹಿಂಡಿ ಹಿಪ್ಪೆ ಮಾಡಿ ಮನವ
ಹೀನಗೋಳಿಸಿದೆ
ಲಣ್ಣು ಬಾರದ ಲಾಟವನ್ನು
ಕಾಣಬಾರದ ಕರ್ಮಾವನ್ನು
ಗುಂಡೆಗಾರರ ಕೇರಿಗೆ ಸಿಕ್ಕೆ
ಚೆಂಡಿಗಿಂತ ಹಗುರವಾದೆ


೨

ವಾಸಿಪೆಂಧಕಾಗಿ ಎನ್ನ
ಭಾವೇಯನ್ನು ಜನರು ನೋಡಿ
ಅಶೇಮಾದಿ ಕೊಂಡರೆ ನಿ
ರಾತೆಯಾಯಿತೋ
ವೋಸದಿಂದ ಮಂಡುವ ಧುಮುಕಿ
ಕ್ಷಾಸಲಾರೆ ಮುಳುಗಿ ಮುಳುಗಿ
ಫಾಸಿಯಾಗುತ್ತೇನೆ ಕೇಳು
ವಾಸುದೇವ ಸುಪ್ರಸನ್ನಾ

೪

ಇಪ್ಪು ದಿನದಿ ಜನರ ಕೈಯ
ನಿಮ್ಮಾರದ ಮಾತು ಕೇಳಿ
ಕಷ್ಟಕಾಲ ಬಂತು ಫೂಳಿಗೆ
ಕಳೆಯಲಾರೆನು
ಇಪ್ಪರ ಮೇಲಿನ್ನು ಮನಸು
ಎರಕವಿಲ್ಲದೆ ಕೇಳು
ಇಪ್ಪ ನೀನಹುದು ಪ್ರರಂದರ
ವಿರಲ ನೀನಲ್ಲದಿಲ್ಲ

೫



ಯಾರುಕುಲ ಕಾಂಚೋದಿ

ಶ್ರೀವಿದೆ

ಯಾರು ಬರುವರು ನಿನ್ನ ಹಿಂದೆ ಇತ್ತು

ಪ

ಬಾರೆಂದು ಯವುಭೇಟರು ಸೇಳಿದೊಯ್ಯಾವಾಗೆ

ಅ

ಸತಿಸುತಾದಿಗಳು ಬರುವುದಿಲ್ಲ ನಿನ್ನ

ಹಿತವಾದ ಬಂಧು ಸ್ವೇಹಿತರು ಬರುವುದಿಲ್ಲ

ಷ್ಟೀತಿ ಮಾನ್ಯ ಷ್ಟೀತ್ರ ಬರುವುದಿಲ್ಲ ಲಷ್ಟೀತ್ರ

ಪತಿಯೋಬ್ಬಿನಲ್ಲದೆ ಗತಿಯೋಬ್ಬಿರಲ್ಲ

ಒ

ತುರಗ ಗಜಗಳು ಬರುವುದಿಲ್ಲ ನಿನ್ನ

ಮುರವಣಿಗೆ ಮಾಡುವ ತನು ನಿನ್ನದಲ್ಲ

ನರಪತಿಯ ಸೇವೆ ಸ್ಥಿರವಲ್ಲ ನರ

ಹರಿಯೋಬ್ಬಿನಲ್ಲದೆ ಗತಿಯೋಬ್ಬಿರಲ್ಲ

ಅ

ಧನಧಾನ್ಯಗಳು ಬರುವುದಿಲ್ಲ ನಿನ್ನ

ಅನುವಾದ ಕನಕ ಸೌಧಗಳು ಬರುವುದಿಲ್ಲ

ಜನಿ ಜನಕರು ಬರುವುದಿಲ್ಲ ನಮ್ಮು

ಜನಕಕಾಪತಿ ಹೊರತು ಗತಿಯೋಬ್ಬಿರಲ್ಲ

ಒ

ಈ ದೇಹ ನೀ ಬಿಟ್ಟು ಬಳಕ ನಿನ್ನವರು

ಬೀದಿಯಲಿ ನಿಂತು ಬೋಬ್ಬೆ ಹಾಕುವರು

ಬಾಧೀಗೋಸ್ಯಾರ ಬೆಂಕಿ ಹಾಕ ಸುಡುವರು ನಿಂತ

ಬೂದಿಯ ನೀರೋಳು ಬೆರಸಿ ಚೆಲ್ಲುವರು

ಉ

ಇನ್ನಾದರೂ ಕೋಗೋ ಗತಿ ನೀನೆಯೆಂದು ಮಂ

ತ್ತುನ್ಯ ರೆಕ್ಕೆಕರು ಯಾರಿಲ್ಲವೆಂದು

ಎನ್ನೋಡೆಯ ತಂದೆ ನಿನ ಕಂದನೆಂದು

ಮನ್ನಿಸಿ ಪ್ರರಂದರವಿತಲ ಸಲಹೆಂದು

ಇ

ಶಂಕರಾಭರಣ

ಪತ್ರ

ಹರಿನಾರಾಯಣ ಜಯ ಪುರುಷೋತ್ತಮ
ಹರಿನಾರಾಯಣ ಎನ್ನ ಮನವೇ

ಪ

ದುರಿತ ಭಯವನುತ್ತರಿಸಬೇಕಾದರೆ
ಸಿರಿಯರಸನ ಸೃಂಗಿಸಲೆ ಮನವೇ

ಫೋರತರದ ಸಂಪಾರ ದುಃಖಿದ
ಪಾರಿಧಿ ಇದರೊಳಗೇನುಂಟು
ಮೂರು ದಿವಸ ನೀ ಬಾಳುವ ಬಾಳಿಗೆ
ಹಾರ್ಮಸುವುದೇತರ ನಂಟು
ತೋರುವ ಸಿರಿ ಸಂಪತ್ತಿನ ನೆಲೆಯು
ವಿಚಾರಿಸಲದು ಕನಷಿನ ಗಂಟು
ಹಾರವುಣಿನ ಮನಮುಟ್ಟಿ ಭಜಿಸಲು
ಕಾರುಣ್ಯದ ಮುಕುತಿಯು ಉಂಟು

೮

ಕೂಳಿನ ಬಲದಲಿ ಬೆಳಿದ ಕಾಯದ
ಬಾಳುವಯೆಂಬುದು ಸ್ಥಿರವಲ್ಲ
ಮಾಳಿಗೆ ಮನೆಯುಪ್ಪರಿಗೆಯು ಕೋಣೆಯು
ಪೌಳಿಗಳಲ್ಲಿಹಂಡಲ್ಲ
ಜಾಳಿಗೆ ತಂಬಿದ ಹೊನ್ನಾಭರಣವು
ನಾಳಿಗೆ ಸಂಗಡ ಬಹುದಲ್ಲ
ಕಾಲನ ಬಾಧೆಯ ಕಳೆಯಬೇಕಾದರೆ
ನಾಲಿಗೆಯಲಿ ನುಡಿ ಹರಿ ಸೂಲ್ಲ

೯

ಮಂಡದಿ ಮಕ್ಕಳ ಮಮಕಾರಕ ಮನ
ಒಡಂಬಡುತ ನಗುತ್ತಲಿರಬೇಡ
ಬಿಡಲಾರದೆ ಮಾಯಾಪಾಶಕೆ ಸಿಲುಕಿ
ಕಡೆಗಾಣದೆ ನೀ ಕೆಡಬೇಡ
ಹಂಡುಕುತ ಬಂದ್ಯಮನವರುಹೊರಡೆನ್ನುತ
ತಡೆಯದೆ ಕೊಂಡೊಯ್ದರು ಗಾಢ
ಕಡಲ ಶಯನನ ಮನಮುಟ್ಟಿ ಭಜಿಸಲು
ಕಡೆಯಾಲಿ ಮುಕ್ಕಿ ಬಹುದು ನೋಡ

೧೦

ಲೆತ್ತ ಪೆಗಡೆ ಚೆದುರೆಂಗಗಳಾಡುತ್ತ
ಹೊತ್ತೆ ಕಳಿಪುದೇತಕೆ ನೀನು
ಸುತ್ತಿ ತೊಳಿ ಬಳಲುತ್ ಮಾಡುವ ಗೃಹ
ಕೃತ್ಯದಿ ನೀನಿದ್ದು ಘಲವೇನು
ಕತ್ತಯಂದದಿ ಕಾಲವ ಕಳಿದು
ನ್ನತ್ತನಾಗಿ ಬಾಳಂವೆ ನೀನು
ಮೃತ್ಯಭಯವನುತ್ತರಿಸುವಡೆ ಪುರು
ಹೋತ್ತಮು ನರಹರಿ ಶರಣೆನ್ನ

ಳಿ

ಕುಮಾತಿಗಳಾದರಿಷಟ್ಟಗ್ರ ಪರಾ
ಕ್ರಮಾಗತಿಗಳನೆಲ್ಲವ ನೀ ಜಯಿಸು
ಭ್ರಮೆಗೊಳಿಸುವ ಇಂದಿರಯಗಳಿಚ್ಛಿಯ
ಶ್ರವಣಗೊಳಿಸುವ ಕಾರ್ತ್ಯವ ತ್ಯಜಿಸು
ರಮೆಯ ರಮಣ ಹರಿದಾಸರುಗಳ
ಮುವುತೆಯಿಂದಲನುದಿನ ಭಜಿಸು
ಅಮಿತಮಹಿಮ ಶ್ರೀಪುರಂದರವಿರಲನ
ಸುಮಾತಿಯಾಗಿ ಧಾತ್ನಸದೊಳಿಸು

ಒಂ

ಲುತ್ತರಿಸಬೇಕಾದರೆ—ದಾಟಬೇಕಾದರೆ.

ಜಾಳಿಗೆ—ಚಾಳಿಗೆ ; ಹಣ ಇರಿಸುವ ಬೀಲ, ಥೈಲ.

ಹರಿ ಸೊಲ್ಲ—ಹರಿಯೆಂಬ ಮಾತನ್ನು.

ಕಡೆಗಾಣದೆ—ದಿಕ್ಕು ಕಾಣದೆ.

ಬಹುದು—ಬರುವುದು.

ಲೆತ್ತ—ಒಂದು ಅಟ ; ಸಂಸ್ಕೃತದಲ್ಲಿ ದೇವನ.

ಅರಿಷಟ್ಟಗ್ರ—ಕಾಮ, ಕೊರ್ಮಧ, ಮದ, ಮಾತ್ಸಯ, ಲೋಭ. ಹೋಹ ಇವು
ಅರು ಮನುಷ್ಯರಿಗೆ ಶತ್ತುಗಳನು.

ಸುರಚಿ

ಅದಿ

ಮೋಸ ಹೋದೆನಲ್ಲ ಸಕಲವು ವಾಸುದೇವ ಬಲ್ಲ ಪೆ

ಭಾಸುರಾಂಗ ಶ್ರೀ ವಾಸುಕಿತಯನನ
ಸಾಸಿರ ನಾಮವ ಲೇಖಾಗಿ ಪರಿಸದೆ ಅ

ದುಷ್ಪ್ರಜನರ ಕೂಡಿ ನಾನತಿ
ಭೃಪ್ರಜನಾದ ನೋಡಿ
ದುಷ್ಪ್ರನು ಪಾಪರ ಮುಷ್ಟಿಕ ವೈರಿಯ
ಸೃಷ್ಟಿಯೋಳಿಗೆ ನಾ ದೃಷ್ಟಿಸಿ ನೋಡದೆ ಓ

ಪಾರಯ ಬಂದಿತಲ್ಲಾ ಮೈಯೋಳು
ಮಾರಯ ತಂಬಿತಲ್ಲಾ
ಪಾರಯಪದದಿ ಪರಸ್ಪ್ರೀಯರ ಕೂಡುತ
ಕಾಯಜಜನಕನ ಗಾಯನ ಮಾಡದೆ ಇ

ಕಂಗಳಿಂದಲಿ ನೋಡೋ ದೇವ ಎ
ನ್ನಂಗ ಸಂಗವ ಮಾಡೋ
ಮಂಗಳಮೂರುತಿ ಪ್ರರಂದರವಿರಲನೆ
ಭಂಗಪಡಿಸದೆ ಕೃಪಾಂಗನೆ ದಯಮಾಡೋ ಇ

ಮುಷ್ಟಿಕ—ಕಂಸನು ಕೃಷ್ಣನಮ್ಮ ಕೊಲ್ಲಲು ಬಿಟ್ಟಿದ್ದ ಇಬ್ಬರು ಮಲ್ಲರು, ಚಾಣಾರ
ಮತ್ತು ಮುಷ್ಟಿಕ, ಇವರಿಬ್ಬರೂ ಕೃಷ್ಣನಿಂದ ಕೊಲ್ಲಲ್ಪಟ್ಟರು.
ಕಾಯಜ ಜನಕ—ಮನ್ಮಧನ ತಂದೆ, ವಿಷ್ಣು.
ಅಂಗಸಂಗ ಮಾಡು—ಲಿಂಗದೇಹದಲ್ಲಿ ಕಾರುಣ್ಯದಿಂದ ಕೂಡಿಕೋ.

ದೇಶ

ಆದ

ಹಾ ಹಾ ಹಾ ಹಾ ಮಾನವ ಹೀಗೇಕೆ ಕೆಟ್ಟೆ

ಪ್ರ

ಹರಿಭಜನೆಯ ಬಿಟ್ಟೆ

ಅ

ಜನ್ಮಾಂತರದಲ್ಲಿ ಮಾಡಿದ ಪ್ರಣಾದಿಂದಿಗೆ ಭೂಸುರಜನ್ಮವ ಕೊಟ್ಟ
ದೇವವರೇಣ್ಯ ಸನ್ಮಾನದಿ ಮಾನ್ಯ ಮನುಮಧನಯ್ಯನ ಧನ್ಯಚರಿತ್ರನ
ಒಮ್ಮೆಯಾದರು ನೀ ಮನ್ಮಿಷಲೀಲ ರೋಣ್ಯ

೦

ತನುವಿನ ಚಿಂತೆ ತನಯರ ಚಿಂತೆ ಧನಧಾನ್ಯದ ಚಿಂತೆ ವನಿತೆಯರ
ಚಿಂತೆ ಉದರದ ಚಿಂತೆ ಅನುದಿನದಲ್ಲಿ ತನುವ ನೆನಸುತ ಕನಗಿನಂತೆ

೨

ಮಂಡದಿಮಹಕ್ಕಾಗಿ ಒಡವೆಯ ಗಳಿಸಬೇಕೆಂಬೋ
ಚಿಂತೆ ಮನೆ ಚಿಂತೆ ಮಾನ್ಯದ ಚಿಂತೆ ಮನುಜರಿಗೆ
ಅನುದಿನ ಪ್ರರಂದರವಿರಲನ ನೆನೆಯಾದೆ ಕನಗಿನಂತೆ

೩

ಭೂಸುರ ಜನ್ಮವ—ಭೂಮಿಯ ಮೇಲೆ ಸಾತ್ತ್ವಿಕ ಜನ್ಮವನ್ನು ; ದೇವತೆಗಳಲ್ಲಿ ಜ್ಞಾನ
ಭಕ್ತಿವೈರಾಗ್ಯಗಳು ಪ್ರಕಾರವಾಗಿರುವುದರಿಂದ, ಇವು ಯಾವ ಮನುಷ್ಯರಲ್ಲಿ
ಇರುವುದ್ದೇ ಅವರು ಭೂಸುರರು.

ರೋಣ್ಯ.—ಟೊಕೆಯು, ಬೋಜ್ಜುಮೈ ಬೆಟ್ಟೆ.

ಕನಗಿನಂತೆ—ಕನಗು (ಕಗ್ಗು) ; ಒಂದು ಬಗೆಯ ಹುಲ್ಲು, ತೀರಕೆಟ್ಟವಾಸನೆಯಿದ್ದು
ತೊಂದರೆಯಾನ್ನು ಒಟ್ಟುಮಾಡುವುದು.

ಕಾಂಚೋದಿ

ರುಂಪೆ

ಎವ್ವಾದರು ಮುನ್ನ ಕೊಟ್ಟಿಲ್ಲದಿಲ್ಲ ಪಡೆ

೫

ದಷ್ಟ ಅಲ್ಲದೆ ಬೇರೆ ಬಯಸಿದರಿಲ್ಲ

೬

ಯಾರಾತ್ಯರ ಮನಗಳಿಗೆ ಹೋಗಿ ಬಂದರು ಇಲ್ಲ

ಉರಸಾಳುವ ಧೂರಂತು ಸೇರಿದರಿಲ್ಲ

ನಿಶೋಳಿಗೆ ತಾ ಮುಳುಗಿ ಜವವ ಮಾಡಿದರಿಲ್ಲ

ಹೇರಳ ವಿದ್ಯಾಗಳ ಕಲಿತರಿಲ್ಲ

೭

ತನೊಂದನೆ ಪ್ರಟ್ಟಿಹರ ಭಾಗ್ಯವು ತನಗಿಲ್ಲ

ಹೆಣ್ಣಿನ ದೆಸೆಯಿಂದ ಬಾಹೋದಿಲ್ಲ

ಅನ್ಯರನು ಸೋಡಿ ತಾ ಕೂರಗಿ ಸೂರಗಿದರಿಲ್ಲ

ತನ್ನ ಮಕ್ಕಳು ಪಡೆದ ಪ್ರಾಣ ತನಗಿಲ್ಲ

೮

ಬಿಟ್ಟಿ ದುಡಿದು ಬಾಯಬಿಟ್ಟು ಬೇಡಿದರಿಲ್ಲ

ಕಟ್ಟಾಟು ತಾನಾದರೇನು ಘಲವಿಲ್ಲ

ಸೃಷ್ಟಿಯೋಳಿಗೆ ನಮ್ಮ ಪ್ರರಂದರವಿರಲನ

ಮುಂಟ್ಟಿ ಪ್ರಾಜಿಸಿದರುಂಬು ಉಡಲುಂಬು

೯



ಕಾಂಟೋದಿ

ಶ್ರೀಮದೆ

ಎಂದೆಂದು ನಿನ್ನ ಪಾದವೇ ಗತಿ ಎನಗೆ, ಗೋ
ಎಂದ ಬಾರಯ್ತ ಎನ್ನ ಹೃದಯಮಂದಿರಕೆ

ಪ

ಹೊದಲಿಂದ ಬರಲಾರದೆ ನಾ ಒಂದೆ
ಇದರಿಂದ ಗೆದ್ದ ಪೋಪ್ಯುದು ಕಾಣಿ ಮುಂದೆ
ತುದಿ ಹೊದಲಿಲ್ಲದೆ ಪರರಿಂದ ಸೊಂದೆ
ವೆದುಮನಾಭನೆ ತಪ್ಪಿ ಕ್ಷಮೆ ಮಾಡೋ ತಂದೆ


೮

ಹೆಣ್ಣು ಹೊನ್ನು ಮಣ್ಣಿ ಸಾಸೆಗೆ ಬಿದ್ದು
ಪುಣ್ಯ ಪಾಪವನು ನಾ ತಿಳಿಯಂದೆ ಇದ್ದು
ಅನಾತ್ಯಯವಾಯಿತು ಇದಕೇನು ಮದ್ದು
ನಿನ್ನ ಧಾತ್ರನೆ ಎನ್ನ ಹೃದಯದೊಳಿದ್ದು

೯

ಹಿಂದೆ ನಾ ಮಾಡಿದ ಪಾಪವ ಕಳೆಯೆ
ಮುಂದೆನ್ನ ಜನ್ಮ ಸಫಲ ಮಾಡಿ ಪೋರೆಯೆ
ತೊಡೆ ಶ್ರೀ ಪುರಂದರೆವಿರಲನ್ನ ನೇನೆಯೆ
ಎಂದೆಂದಿಗಾನಂದ ಸುಖಿವನ್ನೆ ಕರೆಯೆ

೧೦



ಆರಭಿ

ಅಟ್ಟಿ

ಯಾವಾಗಲೂ ಹೇಳಬಾರದೆ ವಾಸು
ದೇವನೆ ಕೈಬಿಡಬೇಡಪೆಂದೆನುತಲ

ಷ

ಇಕ್ಕೆ ಎರೆವರಿಲ್ಲ ಇಷ್ಟೆ ಬಂಧುಗಳಿಲ್ಲ¹
ಅಕ್ಕತಂಗಿಯರಣ್ಣತಮ್ಮಂದಿರಿಲ್ಲ²
ಒಕ್ಕಟೀಯಾಗಿ ನಾ ಬಳಲುತ್ತಲಿ ಸದಾ
ದುಃಖಪಡುವೆನೆಂದು ರಕ್ಷಾಂತಕೊಳು

೦

ಮಂಡದಿ ಮಹ್ಕಳು ಇಲ್ಲ ಒಡವೆ ವಸ್ತುಗಳಿಲ್ಲ³
ಪಡೆದ ತಾಯಿತಂದೆಯೊಬ್ಬರಿಲ್ಲ⁴
ಎಡಹಿ ಬೀಳುತಲಿರೆ ಎತ್ತಿಕೊಂಬುವರಿಲ್ಲ⁵
ಒಡೆಯನೆ ಕೈಬಿಡಬೇಡಪೆಂದೆನುತಲಿ

೨

ಮಾಡಿಟ್ಟಿ ಮನೆಯಿಲ್ಲ ಕೂಡಿಟ್ಟಿ ಧನವಿಲ್ಲ⁶
ಅಡಿಸಿಕೊಳ್ಳಲು ಮಹ್ಕಳಿಲ್ಲ⁷
ಪಾಡಿ ನಿನ್ನನು ಸ್ತುತಿ ಮಾಡುವೆನೆಂದರೆ
ಮೂಢರೊಳಗೆ ಬಲುಮೂಢನಾಗಿಹೆನೆಂದು

೩

ಇಷ್ಟರೆ ಮೇಲೆ ಕೈಬಿಟ್ಟಿಯಾದರೆ ಇನ್ನು
ಶಿಷ್ಟರು ನೋಡಿ ನಗದಿಹರೆ
ಇಷ್ಟಾರ್ಥ ಕೂಡುವಂಥ ದೇವನಲ್ಲವೆಂದು
ಸೃಷ್ಟಿಯೊಳಪಕೀತಿರ್ ತಟ್ಟದೆ ಇರದೆಂದು

೪

ಮೋಕ್ಷದಾಯಕ ವಿಶ್ವರೂಪ ವಿಶ್ವಾತ್ಮಕ
ಸಾಕ್ಷಿಸ್ವರೂಪ ಸವೇಶಶ್ವರನೆ
ಸಾಕ್ಷಾತು ಶ್ರೀ ಸಿರಿ ಪುರಂದರವಿರಲನೆ
ರಕ್ಷಿಸಬೇಕೆಂದು ಲಕ್ಷ್ಮಿಪಲ್ಲಭನೊಳು

೫

ಹರಿ ನಿನೊಂದು ಲುವೆಯು ಆಗುವತನಕ ಅರಿತು ಸುಮೃದುರುಪುದೆ ಲೇಸು	ಪ
ಮರಳಿ ಮರಳಿ ತಾ ಪಡೆಯುದ ಭಾಗ್ಯಕೆ ಹೊರಳಿ ಹೊರಳಿ ಅಶ್ವರೆ ಬಂದೀತೆ	ಅ
ದೂರುಬಿರುವ ತರ ನಂಬಿಕೆ ಕೊಟ್ಟಿರೆ ದುರ್ಜನ ಬರುಪುದು ತಪ್ಪಿತೆ ದೂರದಿ ನಿಂತು ವೋರೆಯಿಟ್ಟು ಕಾಗಲು ಚೋರರಿಗೆ ದಯ ಪ್ರಟ್ಟಿತೆ	ಎ
ಬಾರಿ ಬಾರಿಗೆ ಪ್ರತಿಪ್ರತಿತನ ಬೋಧಿಸೆ ಜಾರೆಗದರ ನಿಜ ಸೋಗಸಿತೆ ಉಂರು ಬಿಟ್ಟು ಪರಪೂರಿಗೆ ಹೋದರೆ ಪ್ರಾರಭ್ಯವು ಬೇರಾದೀತೆ	ಉ
ಪಟ್ಟೆಮಂಚ ತಿರುವಿಟ್ಟಿರೆ ಘಟೆಯೋಳು ಹುಟ್ಟಿದ ಭೃಪೆಯು ಬಿಟ್ಟಿತೆ ಹೊಟ್ಟೆಲ್ಲ ಸುತರಿಲ್ಲಂದತ್ತ ಕರೆದರೆ ಹುಟ್ಟುಬಂಜಿಗೆ ಮಂಕ್ಕಾದೀತೆ	ಇ
ಬೆಟ್ಟಿದ ನವಲಿಗೆ ಕಣ್ಣೀರು ಬಂದರೆ ಬೇಟೆಗಾರನಿಗೆ ದಯ ಪ್ರಟ್ಟಿತೆ ಕೆಟ್ಟ ಹಾವು ಕಚ್ಚಿದ ಘಾಯಕ್ಕೆ ಹೆಚ್ಚಿ ಬಟ್ಟೆಯೋರಸೆ ವಿಷ ಹೋದೀತೆ	ಇ
ಧನಿಕರ ಕಂಡು ದೃಷ್ಟಿಪಟ್ಟಿರೆ ತನ ದಾರಿದ್ರ್ಯವು ಹಿಂಗಿತೆ ಎಣಿಸಿಕೊಂಡೇಳುಹಂಚಿಯ ನೂತರೆ ಮಣಿಯುದ ಸಾಲವು ತೀರಿತೆ	ಇ
ಮುನಿಸಿಂದ ಬೈದಾಡುತಲಿದ್ದರೆ ಮುರಕರ ಭಜನೆಯು ಆದೀತೆ ಅನುದಿನ ನಮ್ಮ ಪ್ರರಂದರವಿರಲನ ನನೆದ್ಲಿದೆ ಭವ ಹಿಂಗಿತೆ	ಉ

ಇರಬೇಕು ಇರದಿರಬೇಕು ಸಂ
ಸಾರದಿ ಜನಕಾದಿ ಮಂಟಿಗಳಂತೆ ಪ
ಮಿಥಿಲಾ ವಟ್ಟಿಣವು ದಹಿಸಿತೆಂಬುದ ಕೇಳಿ
ಮಿಥಿಲೀಶೆ ‘ಮಹಿ ಕಿಂಚಿನ್ನ ದಹ್ಯತೇ’ ಎಂಬಂತೆ ಇರಬೇಕು ೧
ದಧಿಃಚಿ ಖುಷಿ ತನ್ನ ಅಷ್ಟಿ ಸುರರಿಗಿತ್ತು
ಮಹಿಂದ್ರೈ ವೈಕಂರಪ್ರರವಿತ್ತ ತೆರದಂತೆ ಇರಬೇಕು ೨
ಪುರಂದರವಿರಲನ್ನ ದಾಸರ ಸಂಗಡ
ಪುತ್ರ ಮಿತ್ರ ಕಳತ್ರ ಬಂಧುಗಳಂತೆ ಇರಬೇಕು ೩

ಜನಕಾದಿ...—ಮಿಥಿಲಾನಗರದ ದೊರೆಯಾಗಿದ್ದ ಜನಕ ಅಧ್ಯಾತ್ಮತತ್ತ್ವವನ್ನು ಬಿಲ್ಲ
ವನು. ಅವನ ಆಸ್ಥಾನದಲ್ಲಿ ಯಾವಾಗಲೂ ತತ್ತ್ವಶಾಸ್ತ್ರವನ್ನು ಕುರಿತು
ಚಿಹ್ನಾಸೆ ನಡೆಯುತ್ತಲೇ ಇದ್ದಿತು. ಒಮ್ಮೆ ಹೀಗೆ ದಾರ್ಶನಿಕರೊಂದಿಗೆ
ಸಂಘಾದಮಾಡುತ್ತ ಕುಳಿದ್ದಾಗ ಅವನ ವಿರಕ್ತಿಯನ್ನೂ ಚಿತ್ತಸ್ಥಿತ್ಯಾಯವನ್ನೂ
ಪರೀಕ್ಷಿಸಲು ಮಿಥಿಲಾನಗರದಲ್ಲಿ ಬೆಂಕಿ ಎದ್ದಂತೆ ಖುಷಿಗಳು ತೋರಿಸಿ ಅವನಿಗೆ
ಕ್ಷ ಸುದ್ದಿ ಪುಟ್ಟಿಸಲು, ಜನಕನು ಬಂದಿಷ್ಟೂ ಉದ್ದೇಗಿಸಿಕೊಳ್ಳಿದೆ “ನನ್ನ
ದೆಂಬುದೇನು ಸುಟ್ಟಿಹೋಗಲಾರದು” (“ಮಹಿ ಕಿಂಚಿನ್ನ ದಹ್ಯತೇ”) ಎಂದು
ಹೇಳಿದನಂತೆ. ಇಲ್ಲಿ “ನನ್ನದೇ”ಂದರೆ ಆತ್ಮಗುಣಗಳು : ಅವಕ್ಕ ಹುಟ್ಟಿ—ಸಾವು
ಮೊದಲಾದ ವಿಕಾರಗಳಿಲ್ಲವೆಂದು ಇಂಗಿತ.

ದಧಿಃಚಿ—ಸ್ವಾಯಭಾವ ಮನ್ವಂತರದಲ್ಲಿದ್ದ ಬಬ್ಬಿ ಖುಷಿ ; ಭೃಗುಮಹಿಂತಯ
ಮಗ. ಇಂದ್ರನಿಂದ ಮಹಿಂದ್ರೈಯನ್ನು ಕೆಲಿತು ಅಶ್ವನಿದೇವತೆಗಳಿಗೆ ಹೇಳಿ
ಕೊಟ್ಟಿ. ಇವನು ಸರಸ್ವತಿಶೀತಿರದಲ್ಲಿ ತಪಸ್ಸು ಮಾಡುತ್ತಿದ್ದಾಗ ದೇವತೆಗಳು
ಬಂದು ತಮ್ಮ ಅಸ್ತುಗಳನ್ನೆಲ್ಲ ಇವನಲ್ಲಿ ನಾಯವಾಗಿ ಇಟ್ಟಿಹೋದರು. ಬಹು
ಕಾಲದವರೆಗೂ ದೇವತೆಗಳು ಅಸ್ತುಕ್ಷಾಗಿ ಬರದಿರಲು, ಅಸ್ತುಗಳನ್ನು ದಧಿಃಚಿ
ನೀರಿಗಿಸಿದುಬಿಟ್ಟಿ. ಅನಂತರ ದೇವತೆಗಳು ಬಂದು ತಮ್ಮ ಅಸ್ತುಗಳನ್ನು ಹೇಳಿ
ದಾಗ “ಅವೆಲ್ಲ ನನ್ನ ಮೂಳಿಗಳಲ್ಲಿ ಬೇರೆತುಹೋಗಿವೆ. ನನ್ನ ಮೂಳಿಗಳನ್ನೇ
ತೆಗೆದುಕೊಂಡು ವಿಶ್ವಕರ್ಮಾನಿಂದ ನಿಮಗೆ ಬೇಕಾದ ಅಸ್ತುಗಳನ್ನು ಮಾಡಿಸಿ
ಕೊಳ್ಳಿ” ಎಂದು ಹೇಳಿ ಯೋಗಬಲದಿಂದ ದೇಹತ್ವಾಗಮಾಡಿದ. ದೇವತೆ
ಗಳು ಹಾಗೆಯೇ ವಾಡಿದರು.

ಮೋಹನ

ಅಟ್ಟ

ಹರಿಕಥಾಮೃತ ಸೇವೆ ಹರಿದಾಸರಲ್ಲದಲ್ಲಿ
ದುರುಳ ಮೂಡರು ಬಲ್ಲಾರೆ

ಪ

ಸ್ತುನ್ಯಪಾನದ ಸವಿಯ ಕೊನೆ ಚಿಣ್ಣ ರವಿಯುವಂತೆ
ಮಣ್ಣ ಗೊಂಬೆಯು ಬಲ್ಲಾದೆ
ಅನ್ನಪಾನದ ಸವಿಯ ಕೊನೆ ನಾಲಿಗೆ ಅರಿವಂತೆ
ಅಣವಾಡಿ ಕೊಡುವಂಥ ಕರೆ ಬಲ್ಲಾದೆ

೦

ನವ ನೀರದಾಭರ್ತಣಕೆ ನವಿಲುಗಳು ನಲಿವಂತೆ
ಕಾವ್ಯ ಕಾವೆಂಬ ಕಾಕವ್ಯ ನಲಿವ್ಯದೆ
ದಿವಸಾಧಿಪತಿಯು ಉದಿಸಲರಳುವಬ್ಜಗಳಂತೆ
ದಿವಸಾಂಥ ಪಕ್ಷಿಗಳು ಹರುಷಿಸುವ್ಯವೆ

೨

ಮೊಲ್ಲೆ ಮಲ್ಲಿಗೆ ವುಡಿಯಬಲ್ಲ ಮಾನವರೆಂತೆ
ಭಲ್ಲೂಕಗಳು ಅದರ ಬಗೆ ಬಲ್ಲಾವೆ
ಪುಲಾಳಕ್ಕ ರಘುಪತಿ ಪುರಂದರವಿರ್ತಲನೆ
ಬಲ್ಲ ಸಜ್ಜನರಂತೆ ಖಿಲ್ಲರಿಯುವರೆ

೩

ಕೊನೆ ಚಿಣ್ಣ—ಕೊನೆದ ಚಿಣ್ಣ ; ತನ್ನ ಬಯಕೆ ಕೈಗೂಡಿದ ಸಣ್ಣ ಕೂಸು.

ನವ ನೀರದಾಭರ್ತ—ಆಗತಾನೆ ಬಂದಡರಿದ ಮೋಡಗಳ ಶಬ್ದ.

ದಿವಸಾಧಿಪತಿಯು—ಸೂರ್ಯ ; ಅಬ್ಜವು—ತಾವರೆ ಅರಳುತ್ತಿದ್ದ ಸಂತೋಷ ಗೊಂಡಂತೆ.

ದಿವಸಾಂಥಪಕ್ಷಿಗಳು—ಗೂಟಿಗಳು (ಹಗಲು ಅವು ಕುರುಡೆಂದು ಪ್ರತೀತಿ).

ಭಲ್ಲೂಕಗಳು—ಕರಡಿಗಳು.

ಖಿಲ್ಲರು—ನೀಜರು (ಕ್ಷಾದ್ರ).

ಭಾಷಾಳಿ

ಶ್ರವಣ

ಗೋವಿಂದ ನಮೋ ಗೋವಿಂದ ನಮೋ
ಗೋವಿಂದ ನಾರಾಯಣ

ಪ

ಗೋವಧನ ಗಿರಿಯನೆತ್ತಿದೆ ಗೋವಿಂದ ನಮ್ಮ ರಕ್ಷಿಸ್ಯೇ ಅ

ಮಂಚ ಬಾರದು ಮಡದಿ ಬಾರಳು
ಕೆಂಚು ಕನ್ನಡಿ ಬಾರವು
ಸಂಚಿತಾರ್ಥದ ದ್ರವ್ಯ ಬಾರದು
ಮಂಚಿ ವಾಡಿರೂ ಧರ್ಮವ

೦

ಅರ್ಥವಾಗ್ಯರಿಗೆ ಪ್ರತ್ಯರಾಗ್ಯರಿಗೆ
ಮಿತ್ರ ಬಾಂಧನರಾಗ್ಯರಿಗೆ
ಕರ್ತೃ ಯಮನವರೆಳೆದು ಒಯ್ಯಾಗೆ
ಅರ್ಥಪ್ರತ್ಯರು ಕಾಯ್ದುರೆ

೨

ತಂದು ಬಂದರೆ ತನ್ನ ಪ್ರರುಷನ
ಬಂದಿರಾ ಬಳಿದಿರಾ ಎಂಬಳು
ಒಂದು ದಿವಸ ತಾರದಿದ್ದರೆ
ಹಂದಿ ನಾಯಂತೆ ಚೋಗಳ್ಳಳು

೩

ಪೂರಣವಲ್ಲಭಿ ತನ್ನ ಪ್ರರುಷನ
ಕಾಳದೆ ನಿಲ್ಲಲಾರಳು
ಪೂರಣಹೊಗುವ ಸಮಯದಲ್ಲಿ
ಜಾಣತ ಕರೆದರೆ ಬಾರಳು

೪

ಉಂಟು ಕಾಲಕೆ ನಂಟರಿಷ್ಟರು
ಬಂಟರಾಗಿ ಕಾಯ್ದುರು
ಕಂಟಕ ಯಮನವರು ಎಳೆವಾಗಿ
ನಂಟರಿಷ್ಟರು ಬಾರರು

೫

ಒಡವೆ ಅರಸಿಗೆ ಒಡಲು ಅಗ್ನಿಗೆ
ಪುಂಡಿ ಮತ್ತೊಳಿಟ್ಟ ಚೆಲುವಗೆ
ಬಡಿದು ಹೊಡೆದು ಯಾಮನವರೆಳೆವಾಗೆ
ಎಡವಿ ಬಿದ್ದಿತು ನಾಲಗೆ

೬

ದಿಟ್ಟತನದಲಿ ಪಟ್ಟವಾಳುವ
ಕೃಷ್ಣ ರಾಯನ ಚರಣವ
ಮುಟ್ಟಿ ಭಚ್ಚಿಸಿರೋ ಸಿರಿ ಪುರಂದರೆ
ವಿರ್ತುಲೇಶನ ಚರಣವ

೭



ಕಲಾತ್ಮಕ

ರಘುಂಚೆ

ಹಮ್ಮು ಮಾಡಲಿಬೇಡಿ ಹಮ್ಮು ಈಡಾಡುವುದು
ಹಮ್ಮಿನಿಂದಲಿ ನೀವು ಕೆಡಬೇಡಿರಯ್ಯ

ಷ

ಮುನೊಂಬ್ಬಿಟ್ಟಿ ರಾವಣನು ಜನಕನ ಸಭೆಯಲ್ಲಿ
ತನ್ನ ಅವನರಿಯದೆ ಧನುವತ್ತಲು
ಉನ್ನ ತವಾದ ಧನುವ ಎದೆಮೇಲೆ ಬೀಳಲು
ಬಿನ್ನಬಟ್ಟದ್ದಲ್ಲ ಕೇಳಿ ಬಲ್ಲಿರಯ್ಯ

೦

ಕುರುಪನ ಸಭೆಯಲ್ಲಿ ಕೃಷ್ಣ ತಾ ಬರಲಾಗಿ
ಕರೆದು ಮನ್ನಣೆಯ ತಾ ಮಾಡದಿರೆ
ಧರೆಗೆ ಶ್ರೀ ಕೃಷ್ಣನುಂಗುಷ್ಟವನೊತ್ತಲು
ಅರಸು ಸಿಂಹಾಸನದಿಂದ ಬಿದ್ದರುಳಾಡಿದ

೨

ಅತಿ ವೇಗದಲಿ ಕೃಷ್ಣ ಸತ್ಯಭಾವೆಯ ಕರೆದು
ಸತಿ ಸೀತೆ ಆಗೆಂದು ನೇಮಿಸಲಾಗ
ಮತಿವಂತೆ ಬಗೆಬಗೆ ಶೃಂಗಾರವಾದರು
ಸೀತಾಸ್ವರೂಪವು ತಾನಾಗಲಿಲ್ಲ

೩

ಹನುಮಂ ಕರೆಯೆಂದು ಗರುಡನ ಕಳುಹೆಲು
ಮನದಲ್ಲಿ ಕಡುಕೋಪದಿಂದ ನೊಂದು
ವನಚರ ಬಾಯೆಂದು ಗರುಡ ತಾ ಕರೆಯಲು
ಹನುಮಂತ ಗರುಡನ ತಿರುವಿ ಬಿಸಾಡಿದ

೪

ಇಂಥಿಂಥ ದೊಡ್ಡವರು ಈ ವಾಡು ಪಡಲಾಗಿ
ಪಂಥಗಾರಿಕೆ ತರವೆ ಮನುಜರಿಗೆ
ಕಂತುಜನ ಚೆಲ್ಲು ಪ್ರರಂದರವಿರಲನ
ಸಂತತ ಮನದಲಿ ಬೆಂತಿಸಿ ಸುಖಿಸಿರೋ

೫

ಹಮ್ಮು—ಪಬುಂ, ಗವ್ರ, ಹೆಮ್ಮು.

ಈಡಾಡುವುದು—ಚೆಲ್ಲಾಡುವುದು ; ಬಿಸಾಡುವುದು.

ರಂಗ ಬಂದ ಮನೆಗೆ ಶ್ಯಂಗಾರ ನೋಡಿರೋ
ಹಿಂಗದಂಥ ಬಡತನ ಭಂಗವಾಗಿ ಹೋಯಿತೋ ಪ

ಹೊತ್ತಾರೆದ್ದ ಹೋಗಿ ಪರರ ಭೃತ್ಯನಾಗಿ ದುಡಿದರೆ
ತುತ್ತು ಅನ್ನ ಕಾಣದೆ ನಾ ಹೊತ್ತು ಕಳಿದನೋ
ಇತ್ತಲಾಗಿ ರಂಗ ಬರಲು ಸುತ್ತಿಕೊಂಡ ಬಡತನ
ಎತ್ತ ಹೋಯಿತೋ ಏನಾಯಿತೋ ಕಾಣಬಾರದು ಱ

ಮಾನಾಭಿಮಾನವ ಬಿಟ್ಟು ನಾನಾರಣ್ಯ ತಿರುಗಿದರೆ
ಗೇಣು ಅರಿವೆ ಉಟ್ಟೇನೆನಲು ಹುಟ್ಟು ದೊರೆಯದು
ದಾನವಾಂತಕ ರಂಗ ಬರಲು ನಾನಾಪರಿಯ ಪಟ್ಟವಾಳ
ತಾನೆ ಬಂದು ಮನೆಯೋಳು ನಿಧಾನವಾಯಿತೋ ೨

ಹುಟ್ಟಿದ್ದ ವೊದಲು ನಾನು ಮೆಟ್ಟಿ ತುಳಿದೆ ದೇಶವೆಲ್ಲ
ಇಟ್ಟೇನೆಂದರೆ ಸೋಟ್ಟಿ ಕಿವಿಗೆ ಫುಟ್ಟಿ ಮುರುವು ಕಾಣೆನೋ
ವಿತ್ತಲ ಮನೆಗೆ ಬರಲು ಸೃಷ್ಟಿಯೋಳಿಗಿಲ್ಲದಂಥ
ಅಷ್ಟ ಸೌಭಾಗ್ಯಗಳ ಮೆಟ್ಟಿ ತುಳಿದನೋ ೩

ಹಿಂದೆ ರಂಗನ ಭಜಿಸದೆ ಅನೇಕ ಭಂಗವ ಪಟ್ಟೆ
ಮುಂದೆ ರಂಗನ ಭಜಿಸಲು ಸುಕೃತ ಘಲವು
ತಂದೆ ಪುರಂದರವಿರಲನ್ನ ಹೋಂದಿ ಭಜಿಸಲಾಗಿ
ಬಂದನು ಭಾಗ್ಯದ ಸಿರಿಲಕುಮಾರನೇಡಗೂಡಿ ೪

ಪಟ್ಟವಾಡ—ರೇಷ್ಟೆ ಪಟ್ಟೆಯ ಸೀರೆ.

ಫುಟ್ಟಿಮುರುವು—ಒಂಗಾರದ ಹಿಲೆ.

ಅಷ್ಟಸೌಭಾಗ್ಯ—ಗೃಹ, ಶಯ್ಯ, ವಸ್ತ್ರ, ಆಭರಣ, ಸ್ತ್ರೀ, ಪುಷ್ಟಿ, ಗಂಧ, ತಾಂಬೂಲ.

ಭಂಗವ—ಅವವಾನಗಳನ್ನು.

ಚಿಲಹರಿ	ಚಾಪ್ತे
ರಾಮು ರಾಮು ರಾಮು ರಾಮು ರಾಮು ಎನ್ನಿರೋ ರಘು	ಪ
ರಾಮನ ನಾಮವನುದಿನ ಪಾಡಿರೋ	ಅ
ತುಂಬಿದ ಪಟ್ಟಣಕೆ ಒಂಭತ್ತು ಬಾಗಿಲು ಸಂಭ್ರಮದರಸುಗಳೈದು ಮಂದಿ ಡಂಭಕತನದಿಂದ ತಿರುಗು ಕಾಯಾದಿ ನಂಬಿಕೆ ಇರಿಸಿ ನೀವು ಕೆಡಬೇಡಿರೋ	ಇ
ನೆಲೆಯಿಲ್ಲದೀ ಕಾಯು ಎಲುವಿನ ಹಂಡರ ಬಲಿದು ಹೊಡ್ದಿಸಿದ ಚರ್ಮದ ಹೊಡ್ದಿಕೆ ಮಾಲಮೂತ್ರಗಳು ಮಾಂಸ ರಕ್ತದ ರಾಶಿಯು ಹೊಲಸು ದೇಹವ ನೆಚ್ಚಿ ಕೆಡಬೇಡಿರೋ	ಉ
ತೊಗಲು ಬೊಂಬೆಯ ಮಾಡಿ ಜಗದೊಳೆ ನಿಲ್ಲಿಸಿ ನೆಗೆದಾಡಿಸಿ ಹೊತ್ತು ಹೋಗವಂತೆ ಒಗುಮಿಗೆಯಿಂದಲೀ ಉಬ್ಬವ ಕಾಯಾವ ಹಗಲು ಇರುಳು ನೆಚ್ಚಿ ಕೆಡಬೇಡಿರೋ	ಇ
ಮಂಡಿದಿಯು ಮಕ್ಕಳು ಒಡವೆಗಳುಂಟೆಂದು ಕಡು ಕೊಬ್ಬತನದಿಂದ ತಿರುಗಬೇಡಿರೋ ಹಿಡಿದೆಳಿತಾರಂದು ಯಮನು ಹೀಡಿಸಲಾಗ ಒಡನೆ ಆರೊಬ್ಬರು ಬಾಹೋರಿಲ್ಲವೋ	ಇ
ಹರಬುಹ್ಯಸುರರಿಂದ ವಂದಿತನಾಗಿಪ್ಪು ಹರಿ ಸಪೋರ್ತುಮನೊಬ್ಬನೆ ಕಾಣಿರೋ ಪುರಂದರವಿಶಲನ ಸ್ವರಣೆಯ ಮಾಡಲು ದುರಿತ ಪರವತವೆಲ್ಲ ಪರಿಹಾರವೋ	ಇ

ತುಂಬಿದ ಪಟ್ಟಣಕೆ ಒಂಭತ್ತು ಬಾಗಿಲು—ವಂಚಭಾತ್ಗಳಿಂದ ತುಂಬಿದ ಶರೀರವೇ ಪಟ್ಟಣ (ಪುರ, ‘ತುಂಬಿದುದು’); ಅದಕ್ಕೆ ಕಣ್ಣಗಳೆರಡು, ಕಿವಿಗಳೆರಡು, ಮೂಗಿನ ಹೊಲ್ಮಗಳೆರಡು, ಬಾಯಿ, ಮೂತ್ರದ್ವಾರ, ಮಲದ್ವಾರ ಹೀಗೆ ಒಂಭತ್ತು ಬಾಗಿಲುಗಳು (‘ನವದ್ವಾರೇ ಪುರೇ ದೇಹೇ’). ಹೊರಗಳ ವಿಷಯ ಗಳ ಅನುಭವಗಳು ಜೀವಕ್ಕೆ ಒದಗುವುದು ಈ ಬಾಗಿಲುಗಳಿಂದ; ಒಳಗಿನ ಜೀತನ ಹೊರಗೆ ಹರಿಯುವುದೂ ಈ ಬಾಗಿಲುಗಳಿಂದ.

ಸಂಭ್ರಮದರಸುಗಳ್ಳಿದು ಮಂದಿ—ಬಿದು ಜ್ಞಾನೇಂದ್ರಿಯಗಳು; ಕಣ್ಣ, ಕಿವಿ, ಮೂಗನು, ನಾಲಗೆ, ಚೆಮ್ಮೆ.

ತಿರುಗು ಕಾರ್ಯದಿ—ಸಂಸಾರಚಕ್ರದಲ್ಲಿ ತಿರುಗಾಡುವ ದೇಹದಲ್ಲಿ.

ಬಲಿದು—ಬೆಳೆದು,

ನೆಗೆದಾಡಿಸಿ—ಕುಣಿಸಿ.

ಒಗುಮಿಗೆಯಿಂದಲಿ—ಸಂಭ್ರಮದ ಅತೀರೇಕದಿಂದ



ಕಾಂಚೋದಿ	ರಸುಂಪೆ
ವಾಸುದೇವನ ನೇನೆದು ಸುಖಿಯಾಗು ಮನವೆ	ವ
ಈ ಶರೀರದ ಭಾರ್ಯಂತಿ ಇನ್ನೇಕೆ ಮನವೆ	ಉ
ದಂತಗಳು ಸಡಲಿದವು ಧಾತುಗಳು ಕುಂದಿದವು ಕಾಂತಯರು ಜರಿದು ಓಕರಿಸುತ್ತಿಹರು ಚಿಂತೆ ಇನ್ನೇತಕೆ ಬಯಲಾದ ದೇಹಕ್ಕೆ ಇಂತಂದು ತಿಳಿದು ಶ್ರೀಕಾಂತನ್ನ ನೇನೆ ಮನವೆ	೦
ಕಾಲು ಜವಗುಂದಿತು ಕಂಗಳ ದೃಷ್ಟಿ ಹಿಂಗಿತು ಮೇಲೆ ಯೋವನ ಪೋಗಿ ಜರೆ ಬಂದಿತು ಕಾಲ ಕರ್ಮಗಳು ಸಂಧಿಸಿದ ಸಮಯದಲ್ಲಿ ಬಾಲ ತನುವಿನ ಆಸೆಯಿಲ್ಲಿಹುದೊ ಮನವೆ	೨
ನೀರ ಬೊಬ್ಬಿಳಿಯಂತೆ ನಿತ್ಯವಲ್ಲವೇ ದೇಹ ಧಾರುಣ ಧನ ಸ್ತ್ರೀಗೆ ಮರುಳಾಗಬೇಡ ನೀರಜನಾಭ ಶ್ರೀ ಪುರಂದರ್ಭವಿರ್ತಿಲನ ಬಾರಿ ಬಾರಿಗೆ ನೇನೆದು ಸುಖಿಯಾಗೋ ಮನುಜ	೩

ಧಾತುಗಳು—ಶರೀರದ ಸಪ್ತಧಾತುಗಳು : ರಸ, ರಕ್ತ, ಮೇದಸ್ಸು, ಮಾಂಸ,
ಮಜ್ಞಾ, ಅಸ್ಥಿ, ಶುಕ್ರ.

ಜವಗುಂದಿತು—ಬಲಗುಂದಿತು.

ಬೊಬ್ಬಿಳಿ—ಬುದ್ಧಿ, ಗುಳ್ಳಿ.

ಮುಖಾರಿ	ರಘುಂಪೆ
ಅರೇನ ಮಾಡುವರು ಅರಿಂದಲೇನಹುದು	ಪ್ರ
ಪೂರ್ವಜನ್ಮದ ಕರ್ಮ ವಿಧಿ ಬೆನ್ನಬಿಡು	ಅ
ಉರೆಲ್ಲ ನಂಟರು ಉಣಬಡಿಸುವವರಿಲ್ಲ ಬಾಯಾರಿ ಹೋದರೆ ಕೆರೆ ಬತ್ತಿತು ತಾಯಿ ಸೋದರರೆಂದು ಹಾರ್ಯಾಸಿ ಹೋದರೆ ದೂರದಲ್ಲಿ ನೋಡಿ ನಗುತಾರೆ ಕೃಷ್ಣ	೦
ಹಸಿದು ನಂಟರ ಮನೆಗೆ ಉಣಲಿಕ್ಕಿ ಹೋದರೆ ಹಸಿವರಿತು ಎನ್ನ ಸಲಹುವರ ಕಾನೆ ರಸದಾಳಿಯ ಕಬ್ಬಿ ಮೆಲಲೆಂದು ಹೋದರೆ ವಿಷವಾಗಿ ಬಾಯಿಗೆ ತೋರುತ್ತಿದೆ ಕೃಷ್ಣ	೨
ಮರದ ನೇರಳು ಎಂದು ಮರದಡಿಗೆ ಹೋದರೆ ಉರಿದು ಧಗಧಗನೆ ಕೆಂಡಗಳಾದವು ಹರಿವ ನೀರೆಂದು ನಾ ನೀರಕುಡಿಯ ಹೋದರೆ ತೊರೆ ಬತ್ತಿ ಬಚ್ಚ ಲಾಯಿತು ಕೇಳೊ ಕೃಷ್ಣ	೩
ಮನಕೆ ಬಾರದ ಹೆಣ್ಣ ಮನೆಗೆ ಹಬ್ಬಿದ ಬಳ್ಳ ಮನವರಿತು ನಡೆಯದ ಮನುಜ ಸಂಗ ಎನಗೆ ನೀ ಗತಿಯೆಂದು ದೃಢವಾಗಿ ನಂಬಿರಲು ಎನ್ನ ನಡುನೀರನೊಳು ಕೈಬಿಡುವರೆ ಕೃಷ್ಣ	೪
ನಡೆವುದಕೆ ಕಾಲಿಲ್ಲ ಕೊಡುವುದಕೆ ಧನವಿಲ್ಲ ನುಡಿವ ನಾಲಿಗೆಯ ಹರಣವು ಗುಂದಿತು ಬಡವರಾಥಾರಿ ಶ್ರೀ ಪುರಂದರವಿಶಲನ ಚರಣವನು ನೆರೆನಂಬಿ ಸುಶಿಯಾಗು ಮನವೆ	೫

ಹರಣ—‘ಪಾರಾ’ದ ತರ್ಥವ, ಒಲ.

ಕಾಂಚೋದಿ	ಶ್ರೀಮದೆ
ನಿತ್ಯವಲ್ಲ ನಿತ್ಯವಲ್ಲ ಅನಿತ್ಯ ದೇಹವಿದಣ್ಣ	ಪ್ರ
ಮತ್ತೆ ಮುರಾರಿ ಕೃಷ್ಣನ ನನೆಯಲು ಮುಕ್ತಗೆ ಸಾಧನವಣ್ಣ ದೇಹ	ಅ
ಮಾನಿನಿಯರ ಕುಚಕೆ ವರಳಾಗದಿರು ಮಾಂಸದ ಗಂಟುಗಳಲ್ಲಿ ನಾನಾ ಪರಿಯಲಿ ಹೋಹಪಡದಿರು ಹೀನ ಮೂತ್ರದ ಕುಳಿಯಲ್ಲಿ	
ಜಾನಕಿರಮಣ ಧ್ವನವ ಮಾಡಲು ಜಾಣನಾಗುವಿ ಅಲ್ಲಿ, ಪಾರಣೆ	೦
ತಂದೆ ತಾಯಿ ಅಣ್ಣ ತಪ್ಪುಂದಿರು ಬಂಧುಭಳಿಗದವರೆಲ್ಲ ಹೊಂದಿ ಹೊರೆಯುವ ನೆಂಟಿರಷ್ಟುರು ಹರಿದು ತಿಂಬುವರೆಲ್ಲ ಬಂದು ಯಮದೂತರು ಸೇಳಿದೊಯ್ಯಾವಾಗ ಹಿಂದೆ ಬಾಹೋರಿಲ್ಲ ಪಾರಣೆ	೨
ಕತ್ತಲೆ ಬೆಳದಿಂಗಳ ಸಂಪಾರ ಕಟ್ಟೊಂ ಧಮರ್ದ ಮಣಿ ಚಿತ್ತ ಶುದ್ಧನಾಗಿ ನಡೆಯಾದಿದ್ದರೆ ವೃಧ್ಢವಾಗಿ ನೀ ಕೆಟ್ಟಿ ಚಿತ್ತಜನಯ ಶ್ರೀ ಪುರಂದರೆವಿಲೆಲನ ಭಜಿಸೋ ಬೇಗ ಮನಮುಣಿ	೩

ಕೇದಾರಗೌಳ

ಅಟ್ಟ

ನಂಬು ಕಂಡ್ಯ ಮನವೆ	
ನಂಬು ಶ್ರೀಕೃಷ್ಣನ ಚರಣಕಮಲವ	೨
ಒಂಭತ್ತು ಬಾಗಿಲ ಪಟ್ಟಣದೊಳಗೆ	
ಸಂಭ್ರಮದಿಂದ ಬೈಲಾಗುವ ಮುನ್ನ ನೀ	೩
ಆರು ಮಂದಿ ಕಳ್ಳರು ಉರೋಳಗೆ	
ಸೂರೇಮಾಡಿ ಗಾಸಿಮಾಡುವ ಮುನ್ನ ನೀ	೪
ಏಳುಸುತ್ತಿನ ಕೋಟಿ ಘನ ದುರ್ಗವನ್ನು	
ಕಾಲನವರು ಬಂದು ಕರೆಯುವ ಮುನ್ನ ನೀ	೫
ದೇಹ ನಾಯಕ ದೇವರು ತಾವು	
ದೇಹವ ಬಿಡದೆ ಬಿಡುವಾಗುವ ಮುನ್ನ ನೀ	೬
ಪುರವಿದು ಸ್ಥಿರವಲ್ಲ ಮೆಚ್ಚಿ ಕೆಡಲುಬೇಡ	
ಪುರಂದರವಿಲಿಲನ್ನ ಆ ಪಾದಪದುಮವ	೭

ಒಂಭತ್ತು ಬಾಗಿಲ ಪಟ್ಟಣ—‘ನವದ್ವಾರೇ ಪುರೇ’, ವಿವರಣೆ ಆಗಲೆ ಬಂದಿದೆ.
ಬೈಲಾಗದ—ಬಯಲಾಗದ ; ನಿರಾಶನಾಗುವ ವೋದಲು.

ಆರು ಮಂದಿ ಕಳ್ಳರು—ಕಾಮ, ಕೋಧ, ಲೋಧ, ವೋಹ, ಮದ, ಮಣಿರ
(ಅರಿಷಡ್ಗರ್).

ಉರೋಳಗೆ—ಬದುಕಿನಲ್ಲಿ (ಕ್ಷೇತ್ರ).

ಏಳು ಸುತ್ತಿನ ಕೋಟಿ—ಶರೀರವನ್ನು ಕಾಪಾಡುವ ಸಪ್ತಧಾತುಗಳು, ವಿವರಣೆ
ಆಗಲೆ ಬಂದಿದೆ.

ಕಾಲನವರು—ಯಂತುದೂತರು.

ದೇಹನಾಯಕದೇವರು—ಮುಖ್ಯಪಾರಣ ; ಸೂತ್ರನಾಮಕ ವಾಯುದೇವರು.

ತಂಕರಾಭರಣ	ಅದಿ
ಮನುಜ ಶರೀರವಿದೇನು ಸುಖ ಏನು ಸುಖ ಇದು ಏನು ಸುಖ ಇದ ನೆನೆದರೆ ಫೋರವಿದೇನು ಸುಖ	ಪ
ಜನನ ಮರಣ ಮಲದಾ ಕೂಪದಲ್ಲಿದ್ದ ಅನುಭವಿಸುವುದು ಇದೇನು ಸುಖ ತನುವಿದ್ದಾಗಲೇ ಹೃದಯದಶಾಚಕದ ಸ್ತನಗಳನುಂಬುವುದೇನು ಸುಖ	ಅ
ದಿನ ದಿನ ಹಸಿವೆ ತೈತ್ತಿ ಘನ ಘನ ರೋಗದೊ ಳನುಭವಿಸುವುದು ಅದೇನು ಸುಖ ನೆನೆಯಲನಿತ್ತ ನೀಗಂಳ್ಯಾಯಂತಿರುತ್ತವ್ವೆ ತನು ಮಲ ಭಾಂಡವಿದೇನು ಸುಖ	ಒ
ಪರಿ ಪರಿ ವಿಧದಲಿ ಪಾಪವ ಗಳಿಸುತ್ತ ನರಕಕೆ ಬೀಳುವುದೇನು ಸುಖ ಪುರಂದರವಿರಲನ ಮನದಿ ನೆನೆದು ಸ ಧ್ವ ಮಂಡೊಳು ನಡೆದರೆ ಆಗ ಸುಖ	ಶಿ

ಫೋರ—ಭಯಂಕರ, ಭಯವನ್ನು ಉಟುವಾಡುವುದು.

ಕೂಪ—ಬಾವಿ.

ತೈತ್ತಿ—ಬಾಯಾರಿಕೆ.

ತನು ಮಲಭಾಂಡ—ಶರೀರವೆನ್ನುವುದು ಕೊಳೆಗಳ ಮಡಕೆ.



ಭಕ್ತಿ

ಭಕ್ತಿಯೆನ್ನು ಪಾಠನೇ ಭಾಗವತಪರಂದಲ್ಲಿ ತುಂಬ ಮುಖ್ಯವಾದುದು ; ಅದನ್ನು ಸಾಧನೋತ್ತಮವೆಂದು ಬಣ್ಣಿಸುತ್ತಾರೆ. ಉಳಿದ ಸಾಧನೆಗಳಾದ ಜಾಳನ, ವಿರಕ್ತಿ, ಕರ್ಮಗಳಿಗೆ ಭಕ್ತಿಯಂದಲೇ ಪರಿಪಾಕ ಒದಗಿಸುದು. ಭಕ್ತಿಯಂದಲೇ ಪರಮಾತ್ಮನು ಒಲಿಯುವನೆಂದೂ, ಬೇರೆ ಯಾವ ಉಪಾಯವೂ ಹೀಗೆ ಫಲಕಾರಿಯಾಗದೆಂದೂ ನೇಣಿಕೆಯಿಡೆ. ಹರಿದಾಸರು ಭಕ್ತಿಯನ್ನು ಮಧ್ಯಾಚಾರ್ಯರು ಒದಗಿಸಿದ ಚೌಕಟ್ಟಿನಲ್ಲಿ ಗೃಹಿಷಿದ್ದಾರೆ. ಪರಮಾತ್ಮನ ಮಾಹಾತ್ಮೀಯನ್ನು ಅವಶ್ಯಕೀಯಂದು, ಅನಂತರ ಅವನೇ ಸ್ವಂತತ್ವ ತಾನು ಪರಿತಂತ್ರ, ಅವನು ಅಂಶ ತಾನು ಅಂಶ, ಅವನು ಬಿಂಬ ತಾನು ಪ್ರತಿಬಿಂಬ, ಅವನು ಈಶ ತಾನು ದಾಸ ಎಂಬ ತತ್ತ್ವಾನಿಕ್ಷಯದಿಂದ ಅವನಲ್ಲಿ ಅತ್ಯಂತ ಸ್ನೇಹವನ್ನು ಮಾಡುವುದು ಭಕ್ತಿಯೆಂದು ಮಧ್ಯಾಚಾರ್ಯರ ನಿರೂಪಣೆ ('ಜ್ಞಾನಪೂರ್ವ ಪರಸ್ಯೇಹಃ', 'ಸ್ನೇಹಾನುಬಂಧೋಽಯಸ್ತಿಸ್ಯಾನ್ ಬಹುಮಾನಪೂರ್ವಸರ್ಣಃ'; 'ಮಾಹಾತ್ಮೀಭಜಾನಪೂರ್ವಸುತ್ತಂಧಃ ಸರ್ವತೋಽಧಿಕಃ'). ಅದು ಪರಮಬ್ರೇಹನಾಪರಮಾದುದೆಂಬ ನಾರದ ಭಕ್ತಿಸೂತ್ರದ ಒಕ್ಕನೇಯೂ, 'ಹರಿಮಂದಿಶ್ಯ ಯಾ ಶ್ರಯಾ ಸೈವ ಭಕ್ತಿರಿತಿ ಪ್ರೋಕ್ತಾ' ಎಂಬ ನಾರದ ಪಾಂಚರಾತ್ರದ ಮಾತೂ ಸಮುತ್ತ ವಾದುವೇ. ಹರಿದಾಸರು ಭಕ್ತಿಯ ಪ್ರಕ್ರಿಯೆಯನ್ನು ಭಾಗವತಪ್ರಾಣಿದ ಅಥಾರದ ಮೇಲೆ ಅಳವಡಿಸಿಕೊಂಡಿದ್ದಾರೆ. ಅದರಲ್ಲೂ ವಿಜಯಧ್ವಜೀಯ ವ್ಯಾಖ್ಯಾನದ 'ಭಕ್ತಿಯಾಳ್ಳಿ ಸಾಧಕನಿಗೆ ಬೇರೆ ಯಾವ ಸಾಧನದ ಅಗತ್ಯವೂ ಇರದು' ('ಭಕ್ತಿಂ ಲಭ್ಯವತಃ ಸಾಧೋಽಃ ಕಿರುನ್ಯದವಶಿಷ್ಯತೇ') ಎಂಬ ನಿಲುವು ಹರಿದಾಸರ ಅದರವನ್ನು ಸೂರೆಗೊಂಡಿದೆ.

ಭಾಗವತದಲ್ಲಿ ಕಹಿಲರು ದೇಹಕೂಟಿಗೆ ಭಕ್ತಿಯೋಗವು ಬಹುವಿಧ ವಾದುದೆಂದು ಹೇಳಿದ್ದಾರೆ. ಸಾತ್ಮಾಪಕ, ರಾಜಸ, ತಾಮಸ ಎಂಬ ಸಂಗ್ರಂಭಕ್ತಿವಿಧಗಳು, ಅವನ್ನು ವಿಾರಿದ ನಿಗುರ್ಣಾವೆಂಬ ಅತ್ಯಂತಿಕ ಭಕ್ತಿ, ಅಹೇತುಕವಾದ (ಪ್ರಯೋಜಸಾಪ್ತಿಯಿಲ್ಲದ, ಕಾಮನೆಯಿಲ್ಲದ) ಅವ್ಯವಹಿತವಾದ (ನಿರಂತರವಾದ, ಎಡಬಿಡದ) ಪ್ರೇಮಪ್ರವಾಹವೇ ನಿಗುರ್ಣಾ ಭಕ್ತಿಯ ಸ್ವಾರ್ಥ ; ಇದೇ ಅಪರೋಕ್ಷಕ್ಷೇತ್ರ ಕಾರಣವಾಗುವಂಧಯ. ಸಾಲೋಕ್ಯ, ಸಾರಿಷ್ಟ, ಸಾಮಿಂತ್ರ, ಸಾಯುಜ್ಯಗಳಿಂಬ ಮುಕ್ತಿಗಳಲ್ಲಿ ಆಯಾ ಘಲವನ್ನು ನೀಡುವೆನೆಂದರೂ ಅದಕ್ಕೆ ಒಡಂಬಿಡದೆ 'ನಿನ್ನ ಸೇವೆಯನ್ನಷ್ಟೇ ಕೊಡು' ಎಂದು ಬೇಡಿಕೊಳ್ಳುವ ಭಾವ. ಈ ಬಗೆಯ ಭಕ್ತಿಯ ಮುಖ್ಯಸಾಧಕತ್ವವನ್ನೂ ಅಧಿಕವನ್ನೂ ಶ್ರೀಪಾದರಾಜರೂ, ವ್ಯಾಸರಾಯ ಸಾಫ್ತ್ವಮಾಗಳೂ, ಪುರಂದರಾಸರೂ ತಮ್ಮ ಕೃತಿಗಳಲ್ಲಿ ಎತ್ತಿ ತೋರಿಸಿದ್ದಾರೆ.

ಜೀವಾತ್ಮೆ ಪರಮಾತ್ಮಾಗಿ ಇರುವ ನಿತ್ಯಸಂಬಂಧದಲ್ಲಿ ಭಕ್ತಿಯೇ ಮುಖ್ಯಪ್ರಕಾರ. 'ಭಜ' ಎಂಬ ಧಾತುವಿನಿಂದಾದ ಈ ಪದಕ್ಕೆ "ಸೇರು", "ಅಶ್ರಯಿಸು", ಎಂದು ಅಥ ಅಪ್ರಯವನ್ನು ಬಯಸುವವನು ಜೀವಾತ್ಮೆ.

ಆಶ್ರಯವನ್ನು ನೀಡುವದನು ಪರಮಾತ್ಮ : ಆಶ್ರಯವನ್ನು ಬಯಸಿ ಪಡೆದು ಕೊಳ್ಳಲ್ಪಟಿದೆ ಭಕ್ತಿ. ಭಕ್ತಿಯಲ್ಲಿ ಅರಿವಿನ ಅಂಶವಿದೆ (ಜ್ಞಾನ), ಶ್ರೀತಿಯ ಅಂಶವೂ ಇದೆ (ಸೈಹ). ವಸ್ತುವಿನ ಮೇಲೆ ಶ್ರೀತಿ ಒದಗಿಬೇಕಾದರೆ ಅದರ ಹಿಂಬೆಯನ್ನು ಕುರಿತ ಅರಿವಿರಬೇಕು (ಮಾಹಾತ್ಮಜ್ಞಾನ), ಅದನ್ನು ಪಡೆದುಕೊಳ್ಳಲ್ಪವ ಬಗೆಯ ಅರಿವೂ ಇರಬೇಕು (ಇವ್ವಸಾಧನತಾ ಜ್ಞಾನ). ಶ್ರೀತಿಯಲ್ಲಿ ಪೂರ್ವಂಚಿಕ ವಿಷಯಗಳು ಉಯಿಕೆಯಾದುವು ಎಂಬ ಏರಿಕ್ಕಿ ಯಿದ್ದು, ಪರಮಾತ್ಮನ ಪ್ರಸಾದವೈಗಿಂದಿರಿಂದಲೇ ಮುಕ್ತಿಯನ್ನು ವಿಶಾರದ ದಿಂದ ಮುಕ್ತಿಗೆ ನೇರವಾಗುವ ಜ್ಞಾನವನ್ನು ಪಡೆದುಕೊಳ್ಳಬೇಕಿಂಬ ಕಾರಣ ವಿದ್ಯರೆ, ಅದಕ್ಕನುಗುಣಾವಾದ ಸೈಹವಿದ್ದರೆ ಅದು ‘ಅಮಲಭಕ್ತಿ’. ವ್ಯಾಸರಾಯನಾತ್ಮಿಗಳು ತಮ್ಮ ಪ್ರಮೇಯರತ್ನಮಾಲಿಕೆಯಲ್ಲಿ ‘ಅಮಲಭಕ್ತಿತ್ವತತ್ವಧಾನಂ’ ಎಂದು ಹೇಳಿರುವುದರ ಅರ್ಥ ಇದು. ಮುಂದು-ಮಧ್ಯಮಾಧಿಕಾರಿಗಳಿಗೆ ಮಲಭಕ್ತಿಯಿಂದೂ, ಉತ್ತಮಾಧಿಕಾರಿಗಳಿಗೆ ಅಮಲಭಕ್ತಿಯಿಂದೂ ವಿವರಣೆ, ಅಮಲಭಕ್ತಿಯಲ್ಲಿ ಸಂಸಾರ ಬಂಧನದಿಂದ ಪಾರಾಗುವುದು (ಇವ್ವಪೂರ್ವ) ಮುಖ್ಯ ಫಲ; ಮುಕ್ತಿಯು ದೋರುಕುವುದು (ಇವ್ವಪೂರ್ವ) ಮುಖ್ಯ ಫಲ. ನಿತ್ಯಚೀವನದ ಎಲ್ಲ ವಿವರಗಳಲ್ಲಿ ಭಕ್ತಿ ಸೇರಿದರೆ ಅದು ಮುಕ್ತಿಗೆ ಸಾಧನವಾಗುತ್ತದೆ.

ಜ್ಞಾನ, ಭಕ್ತಿಗೆಲಿರುತ್ತಾ ಜೀವನಿಗೆ ಸ್ವರೂಪಭೂತವಾದ ಗುಣಗಳು ಅದರೆ ಅವು ಅನಾದ್ಯಜ್ಞಾನ, ಹರಿವಿಸ್ತುರಂಗರೆಂದಾಗಿ ಮರಿಮಾಡಿಹೋಗಿವೆ, ಅವು ಮತ್ತೆ ಪ್ರಕಾಶಕ್ಕ ಬಿರಲು ಏರಿಕ್ಕ, ಸತ್ಯಂಗ, ಸತ್ಯಾಸ್ತುಶ್ರವಣ, ವಿಹಿತಕರ್ಮಾನಸುವಾನ, ದಾನ, ತೀರ್ಥಯಾತ್ರ, ತಪಸ್ಸು, ಮೂದಲಾದುವು ನೇರವಾಗುತ್ತವೆ ಏಹಿತಕರ್ಮಾನಸುವಾನ, ಸತ್ಯಾಸ್ತುಶ್ರವಣಗಳಿಂದ ಮನಸ್ಸಿನ ಕೂಡಿ ಕರಿಯುವುದಿಂದೂ (ಮನೋಮಲನಾಶ), ಸತ್ಯಂಗ, ಏರಿಕ್ಕ, ಹರಿಕಥಾಶ್ರವಣ, ತೀರ್ಥಯಾತ್ರ, ಮೂದಲಾದಪ್ರಗಳಿಂದ ಭಕ್ತಿಯು ದೃಢವಾಗುವುದಿಂದೂ ಕಲ್ಪನೆ. ಭಕ್ತಿಯ ಸ್ವಷ್ಟಿ ಮತ್ತು ದಾಢ್ಯಗಳು ಜೀವರುಗಳ ಸ್ವರೂಪ, ಯೋಗ್ಯತೆಗಳಲ್ಲಿರುವ ತಾರತಮ್ಯವನ್ನು ಅನುಸರಿಸುತ್ತವೆ.

ಭಕ್ತಿಯು ನಷ್ಟವಿಧಿವಾದುದಿಂದು ಭಾಗವತರ ಕಲ್ಪನೆ. ಶ್ರವಣ, ಕೀರ್ತನ, ಸ್ವರ್ಗಾ, ಪಾದಸೇವನ, ಅರ್ಚನ, ವಂದನ, ದಾಸ್ಯ, ಸಮಿತಿ, ಆತ್ಮವಿವೇದನ ಈ ಒಂಬತ್ತುರಳ್ಳಿ ಹಿಂದಿನದು ಮುಂದಿನದಕ್ಕೆ ಉಪವಾದಕ ಮತ್ತು ಸಾಧಕ. ಹರಿಕಥಾಶ್ರವಣ ಮೂದಲ ಜೆಜ್ಞಾ : ಆತ್ಮವಿವೇದನ ಕಡೆಯಿ ಜೆಜ್ಞಾ. ಹರಿಯೇ ತನ್ನ ಅಂಶಯಾವಿಯಾಗಿ ತನಗೆ ನಿಯಾಮಕ, ಸಂಸಾರದಲ್ಲಿಯೂ ಮುಕ್ತಿಯಲ್ಲಿಯೂ ತನಗೆ ಸ್ವಾಮಿ, ತಾನು ಮೂಡುವ ಸಕಲವೂ ಹರಿಸೇವ ಎಂಬ ಭಾವವನೆಯೇ ಆತ್ಮವಿವೇದನವೆನಿಸಿಕೊಳ್ಳುತ್ತದೆ. ನಾಭರೂ ಭಕ್ತಿಯಲ್ಲಿ ಸರ್ವಸಮರ್ಪಣ ಭಾವವೇ ಮುಖ್ಯವಂದು ಜೇಳಿದ್ದಾರೆ (“ನಾರೆದಸ್ತು ತದರ್ಸಿತಾವಿಲಾಭಾರಿತಾ”). ಮತ್ತು ಪರಮಾತ್ಮನನ್ನು ಮರುತಾಗ ದುಗುಡಪುಂಟಾಗಾಗುವುದು (“ತದ್ವಿಸ್ತರಣೇ ವಾಕುಕುಲತಾ”) ಭಕ್ತಿಯ ಲಕ್ಷ್ಯ. ಇದು ಆತ್ಮಭಾವವನಿಸಿಕೊಳ್ಳುತ್ತದೆ.

ಶಂಕರಾಭರಣ

ತ್ರಿವಿದೆ

ನಿನ್ನ ಭಕ್ತಿಯನ್ನು ಬೀರೋ ದೇವ ವೇ

ಎನ್ನ ವನ್ನಿಸಿ ಸಲಹಾವರಾರೋ ಅ

ಪನ್ನಂಗಶಯನ ಲಕ್ಷ್ಮೀತೆ ವೇದ

ಸನ್ನತಪಾದ ಸರ್ವೇತೆ

ಇನ್ನು ಬಿಡಿಸೊ ಮೋಹಪಾತೆ ಆ

ಪನ್ನ ರಕ್ಷಕ ಶ್ರೀನಿವಾಸೆ ಱ

ನಾರದ ಗಾನವಿಲೋಲ ಸ್ವಾಮಿ

ಭೂರಿ ಭಕ್ತರ ಪರಿಪಾಲ

ಶ್ರೀ ರಮಣ ಕರುಣಾಲವಾಲ ದೇವ

ನೀರದ ಶಾಂತ ಗೋವಾಲ ಅ

ಕರಿರಾಜವರದ ಅಪ್ರಮೇಯ ಎನ್ನ

ಅರಿತು ಪಾಲಿಸೊ ಯೋಗಿ ಧೈಯ

ಸುರಮುನಿ ಹೃದಯ ನಿಕಾಯ

ಗುರು ಪುರಂದರೆವಿರ್ತಲರೇಯ ಇ

ಪನ್ನಂಗ—ಪನ್ನಂಗ, ತೇವ.

ವೇದ ಸನ್ನತಪಾದ—‘ಸವೇರ್ ವೇದಾ ಯತ್ಪದಮಾಮನಂತಿ’ ಎನ್ನ ವ ಉಪ ನಿವದ್ವಾಕ್ಯದ ಭಾಯೆ.

ಅಪನ್ನ ರಕ್ಷಕ—ತೊಂದರೆ (ಅಪತ್ತು)ಗಳಿಗೆ ಒಳಗಾದವರನ್ನು ಕಾಫಿಡುವವನು.

ಕರುಣಾಲವಾಲ—ಗಿಡಕ್ಕೆ ನೀರಿನ ಪಾತಿಯಿದ್ದಂತೆ, ಜೀವನಿಗೆ ಪರಮಾತ್ಮನ ದಂತೆ.

ನೀರದ ಶಾಂತ—ಮೋಡ(ನೀರ-ದ)ದಂತ ನಿಂಲಿಗಿಟ್ಟಿನ ಮೃಯುಳ್ಳವನು.

ಯೋಗಿ ಧೈಯ—ಯೋಗಿಗಳ ಧಾರ್ಮಕ್ಕೆ ವಿಷಯನಾದವನು.

ಸುರಮುನಿ ಹೃದಯ ನಿಕಾಯ—ದೇವತೆಗಳ ಮತ್ತು ಮುಂಬಿಜನರ ಹೃದಯವೇ ತನ್ನ ಮೃಯಾಗಿ ಉಳ್ಳವನು.

ಪಂತುವರಾಳಿ

ಚಾಪ್ಯ

ನಂಬಿ ಭಜಿಸಿರೋ ಜನರು ನಂಬಿ ಭಜಿಸಿರೋ

ಪ

ನಂಬಿ ಭಜಿಸಿ ಜನದ ಡಂಭಕೆನವ ಬಿಟ್ಟು

ಅಂಬುಜಾಕ್ಕೆ ಚಾಣಾರ ಮಲ್ಲಾರಿಯ

ಅ

ಚೆಲ್ಲಾವ ಉಟ್ಟು ತೊಟ್ಟು ಮಲ್ಲಾಗಟ್ಟ ಬಿಗಿದು ಕಟ್ಟಿ ಗೋವ

ಶೀಲರ್ಲಾಡನೆ ಕೂಡಿ ವೇಕ್ಕು ಮಲ್ಲಾರಂಗವ ಬಲರಾಮ ಕೂಡಿ ಅಡಿ ಕು

ವಲರೂಗಜವ ಹಿಡಿದು ಇಂಥಾ

ಬಿಲ್ಲನು ಲಘುಮಾಡಿದನೆಂಬ ಮಲ್ಲಾರಿಯ

೦

ಅಟ್ಟಿಗೆಟ್ಟಿ ತೋಕು ತೊಡೆಯು ತಟ್ಟಿ ಬೋಬೆ

ನಿಟ್ಟು ಬೆನ್ನಿಟ್ಟಿ ಗಗನಕ್ಕೆ ಪ್ರೀಟಿ ನೆಗೆಯುತ

ಬಿಟ್ಟಿ ಮುಟ್ಟಿಕೆನ ಗೋಳಾ ಮೆಟ್ಟಿ ಅತುಳ ರಜಕ

ಜಟ್ಟಿ ಮೇರೆದ ಚಾಣಾರ ಮಲ್ಲಾರಿಯ

೨

ಕೊಂಬು ಕೊಳೆಲು ಜೆಕ್ಕೆ ಧಕ್ಕೆ ಬೋಬು ಓಯಲ್ಲಿ ಬಾರಿಸುತ್ತು

ಭೋಂ ಭೋಂ ಭೋಂ ಭೋಂ ಭೋಂ ಎಂಬ

ಶಂಬ ರನ್ನ ರಭಸದಿ ಮಾಯುವಿಡಲು ಅಂಬುಧಿಯೋಳಗಲ್ಲಾಡಿ

ಅಂಬುಜಾಕ್ಕೆ ಚಾಣಾರ ಮಲ್ಲಾರಿಯ

೩

ಮಂಡೆ ಗಲ್ಲವ ಹಿಡಿದು ದೃತ್ಯ ಬಿಡದೆ ಬಲದ

ದೊಡ್ಡ ತಾಂಡವ ಚಾಣಾರ ಶಿರವ ಕಡಿಯುತ

ವಿಂಡ ತುಂಡ ಮಾಡಿ ಅಸುರ

ಕಂಡು ಹಾ ಹಾ ಎನಲು ಜಗದಿ ಮೇರೆದ ಚಾಣಾರ ಮಲ್ಲಾರಿಯ

೪

ಮಾವನ ಶಿರವ ಕಡಿದು ದೇವಕಿಗೆ ಸಂತಾಂಪವಿತ್ತು.

ದೇವ ಉಗ್ರಸೇನಗೌಲಿದು ಪಟ್ಟಗಟ್ಟಿದ

ದೇವತೆಯರು ಗಗನದಲ್ಲಿ ಷೂವಿನ ಮಳಿಗರೆಯಲಾಗಿ

ದೇವ ಪ್ರರಂದರವಿಲರಾಯ ತಾನು ಮೆಚ್ಚಿದ

೫

ಮಲ್ಲಾರಿ—ಕಂಸನು ಬಲರಾಮ ಕೃಷ್ಣರನ್ನು ಕೊಲ್ಲಲು ಕೆಳುಹಿಸಿದ ಚಾಣಾರ ಮುಟ್ಟಿಕೆ ಎಂಬ ಮಲ್ಲಾರನ್ನು ಕೊಂಡವನು. ಈ ಪದದಲ್ಲಿ ಕೃಷ್ಣನು ಮಲ್ಲಾರಿಬ್ಬರನ್ನೂ ಸೆಣಿ ಕೊಂಡ ವಣಸೆಯಿದೆ. ಕಡೆಯು ನುಡಿಯಲ್ಲಿ ಕೃಷ್ಣನು ತನ್ನ ಸೋದರಮಾವನಾದ ಕಂಸನನ್ನೂ ಕೊಂಡ ವಿವರವಿದೆ. ಕಂಸನು ಸೆರೆಯಲ್ಲಿಟ್ಟ ತಂದೆ ಉಗ್ರಸೇನನನ್ನು ಕೃಷ್ಣನು ಸೆರೆಯಿಂದ ಬಿಡಿಸಿ ಮತ್ತೆ ಮಧುರೆಯ ಆರಸನೆಂದು ನೇಮಿಸಿದುದನ್ನೂ ಹೇಳಿದೆ.

ನಾದನಾಮಕ್ತಿಯೆ

ಅದ

ದಾಸನ್ನ ಮಾಡಿಕೊ ಎನ್ನು. ಇಷ್ಟು ಬೇ

ಫಾಸಿ ಮಾಡುವರೇನೋ ಕರುಕಾಸಂಪನ್ನು ಅ

ದುರುಳ ಬುದ್ದಿಗಳೆಲ್ಲ ಬಡಿಸೋ ನಿನ್ನ
ಕರುಣ ಕವಚವೆನ್ನ ಹರಣಕ್ಕೆ ತೊಡಿಸೋ
ಚರಣ ಸೇವೆ ಎನಗೆ ಕೊಡಿಸೋ
ಅಭಯಕರಪುಷ್ಟ ಎನ್ನಯ ಶಿರದೋಳು ಮಂಡಿಸೋ ರ

ದೃಢಭಕ್ತಿ ನಿನ್ನಲ್ಲಿ ಬೇಡಿ ದೇವ
ಅಡಿಗಿರಗುವೆನಯ್ಯ ಅನುದಿನ ಪಾಡಿ
ಕಡೆಗಣ್ಣ ಲೇಕೆನ್ನ ನೋಡಿ ಬಿಡುವೆ
ಕೊಡು ನಿನ್ನ ಧಾರ್ಥನವ ಮನ ಶುಚಿ ಮಾಡಿ ಉ

ಮೊರೆ ಹೊಕ್ಕುವರ ಕಾಯ್ದ ಬಿರುದು ನೀ
ಮರೆಯದೆ ರಕ್ಷಣೆ ಮಾಡೆನ್ನ ಪೊರೆದು
ದುರಿತ ರಾಶಿಗಳೆಲ್ಲ ತರಿದು ಸ್ವಾಮಿ
ಪುರಂದರವಿರಲ ಕರುಣದಿ ಕರಿದು ಇ

ಹರಣಕ್ಕೆ—ಪಾರಣಕ್ಕೆ.

ಅಭಯಕರಪುಷ್ಟ—ಅಭಯವನ್ನುಂಟುವರಾಡುವ ಹೂವನ್ನು-

ಧನ್ಯಾಸಿ

ಆದಿ

ಕಡು ಭಕುತಿಂದಲಿ ಕೃಷ್ಣನ ನೆನೆವರೆಗೆ ಸತ್ಯವಚನವೇ ಸಾಫ್ತೀ	ಪ
ದೃಢ ಭಕುತಿಂದಲಿ ಉಣಬಡಿಸಿದವರೆ ಪಡುರೆಸಾನ್ಯ ವೇ ಸಾಫ್ತೀ	ಅ
ಮಂಡದಿ ಮಕ್ಕಳನು ಏಂಡುಕಿಸಿದವರೆ ಕಡುದಾರಿದ್ರ್ಯವೆ ಸಾಫ್ತೀ ಪಡೆದು ದಾನಧರ್ಮ ಮಾಡದವನು ಪರರಿಗೆ ಬಾಯಿಷ್ಟುವುದೆ ಸಾಫ್ತೀ	ಽ
ತಾನೋಂದುಂಡು ಪರರಿಗೆಂದಿಕ್ಕುವರೆಗೆ ಗುಲ್ಮರೋಗವೆ ಸಾಫ್ತೀ ಹೀನನಾಗಿ ಗುರುಹಿರಿಯರ ದೂಷಿಪರೆಗೆ ಹೀನ ನರಕವೇ ಸಾಫ್ತೀ	೨
ಕನ್ಯಾದಾನವ ಮಾಡಿದವರೆ ದಿವ್ಯ ಹೆಣ್ಣಿನ ಭೋಗವೆ ಸಾಫ್ತೀ ಕನ್ಯಾದಾನವ ಮಾಡದವನು ಹೆಣ್ಣಿಂದು ವರಲೋದೆ ಸಾಫ್ತೀ	೩
ಅನ್ನದಾನವ ಮಾಡಿದ ಮನುಜ ಮೃಷ್ಣಾನ್ನ ಉಂಬುವುದೆ ಸಾಫ್ತೀ ಅನ್ನದಾನವ ಮಾಡದವನು ಕಡು ದೈನ್ಯ ಪಡುವುದೇ ಸಾಫ್ತೀ	೪
ಕ್ಷೇತ್ರದಾನವ ಮಾಡಿದವರೆ ಏಕಷ್ಟತಾರ್ಥಿಪತ್ಯವೆ ಸಾಫ್ತೀ ಪಾತ್ರವರಿತು ಧರ್ಮ ಮಾಡಿದವನು ಸತ್ಯತ್ರರ ಪಡೆವುದೆ ಸಾಫ್ತೀ	೫
ಕಂಡ ಪುರುಷನಿಗೆ ಕಣ್ಣಿಡುವವಳಿಗೆ ಗಂಡನ ಕಳಿವುದೆ ಸಾಫ್ತೀ ಪುಂಡತನದಿ ಪರರ ಹಂಡಿರ ಕೆಡಿಪರೆ ಹಂಡಿರ ಕಳಿವುದೆ ಸಾಫ್ತೀ	೬
ಭಕ್ತಿಯನರಿಯದ ಆಧಮನಿಗೆಂದೂ ಕತ್ತಲೆಮನೆಯೆ ಸಾಫ್ತೀ ಮುಕ್ತಿ ಪಡೆವುದಕೆ ಪುರಂದರೆವಿರಲನ ಭಕ್ತನಾಗಿರುವುದೆ ಸಾಫ್ತೀ	೭

[ಪಲ್ಲವಿಗೆ ಈ ಪಾಠಾಂತರವಿದೆ—ಕಡುಕೃಪೆಯಿಂದ ಹರಿ ಒಲಿದವನಿಗೆ ನಡೆಸುಡಿ
ಸತ್ಯವೆ ಸಾಫ್ತೀ.]

ಸಾಹೇರಿ

ಅಟ್ಟ

ನಿನ್ನನೇ ನಂಬಿದೆನು ನಿನ್ನನೇ ಸಲಹೆಯ್ಯ ಪ

ಎನ್ನ ಗುಣದೋಷಗೆಳನೆಳಿಸಬೇಡಯ್ಯ ಅ

ಬಾಲ್ಯದಲಿ ಕೆಲವು ದಿನ ಬರಿದೆ ಹೋಯಿತು ಹೊತ್ತು
ಮೇಲೆ ಯೋವಣ ಮದದಿ ವುಂದರಿಯಾದಿದ್ದೆ
ಜಾಲ ಸಂಸಾರದಲಿ ಸಿಲುಕಿ ಬಳಿದೆನಯ್ಯ
ಪಾಲಿಸೋ ಪರಮಾತ್ಮ ಭಕ್ತಿಯ ಕೊಟಪ್ಪ ೦

ಆನೆಯೆಂಬಿದು ಅಜನ ಲೋಕವನು ವುಟ್ಟಿತೆ
ಬೇಸರದು ಶ್ರೀಯರಲಿ ಬುದ್ಧಿಯೆನಗೆ
ವಾಸುದೇವನ ಸ್ತುರಣೆಯೊಮ್ಮೆಯಾದರು ಇಲ್ಲ^೨
ಕ್ಷೇತ್ರವನು ಬಿಡಿಸಿ ನಿನ್ನ ದಾಸನೆನಿಸಯ್ಯ ೨

ಕು ತೆರದಿ ಕಾಲವನು ಇಂದಿರೇಶನೆ ಕಳಿದೆ
ಭೀತಿಯಿಲ್ಲದೆ ಜಾಳನರಹಿತನಾಗಿ
ಮಾತೆ ತನ್ನಯು ಶಿಶುವ ಮನ್ಮಂಸವ ತೆರನುತೆ
ದಾತ ಪ್ರರಂಧರವಿರಲ ದಯಮಾಡಿ ಸಲಹೊ ೩

ಅಜನ ಲೋಕವನು—ಬ್ರಹ್ಮಲೋಕವನ್ನು, ಎಂದರೆ ವುಗಿಲಾಮುಟ್ಟಿದೆ.

ಭೀತಿಯಿಲ್ಲದೆ—ಸಂಸಾರ ದುಃಖದ ಅಂಚಿಕೆಯಿಲ್ಲದೆ, ನರಕ ಒದಗೀತೆಯ ಕಳವಳ ವಿಲ್ಲದೆ.

ಯರುಕುಲಕಾಂಚೇಳದಿ

ಚಾಪ್ತಿ

ಒಂದೆ ಮನದಿ ನಾನಿಂದು ನಮಿಸುವೆ
ಸಿಂಧುಶಯನನೆ ಮಂದಹಾಸನೆ ಪ

ಒಂದ ದುರಿತಗಳೊಂದು ಕೂಡಿದೆ
ತಂದೆ ಸಲಹಬೇಕೋ ಅ

ನಿನ್ನ ಹೊರತು ನಾನನ್ನರೊಬ್ಬರ
ಇನ್ನು ಕಾಣಿಸೋ ಎನ್ನ ಸಾಕುವ
ಜಿನ್ನ ವಾಗಿ ಪ್ರಸನ್ನನಾಗೆಲೊ
ಫ್ಲನ್ನ ಮಹಿಮು ನೀನು ರ

ಕೊರಿ ನಿನ್ನನು ಭಾರಿ ಭಾರಿಗೆ
ಸಾರಿದೆ ನಾ ವಾರಿಜಾಕ್ಷನೆ
ತೋರು ನಿನ್ನ ಯ ಚಾರುಚರಣವ ಅ
ವಾರ ಕರುಣಾನಿಧಿಯು ಉ

ತುಂಗ ನಿನ್ನ ಪಾದಾಬ್ಜಿಭೃಂಗ ನಾ
ಮಂಗಳಾಂಗನೆ ಭಂಗಮಾಡದೆ
ರಂಗ ನಿನ್ನಂತರಂಗ ಭಕ್ತರ
ಸಂಗ ನೀಡಬೇಕೋ ಇ

ಕಾವುಜನಕ ಸುದಾಮುಮಿತ್ರನೆ
ದಾಮುಪುದರನೆ ನೇಮಾದಿಂದಲಿ
ರಾಮು ನಿನ್ನ ಯ ನಾಮು ಭಜಸೆಗಳ
ಪ್ರೇಮು ಮಾಡಬೇಕೋ ಇ

ದೇವದೇವನೆ ಸಾವರ್ಭೌಮನೆ
ಯಾವ ಕಾಲದಿ ಯಾವ ದೇಶದಿ
ಜೀವರೆಲ್ಲರ ಕಾವ ದೇವನೆ
ಗೋವಿಂದ ಗೋಪತಿಯೆ ಇ


ಕಾಶ ಎನುತೆಂಬೆ ಜಗದಿಃಶಿ ನಿಸ್ಸುನು
ಶ್ರೀಶ ಮನ್ಮಿಸೋ ಶೇವರಯನನೆ
ದಾಸ ಎನ್ನನು ಗಾಸಿ ಮಾಡದೆ
ಪ್ರೋಫಿಸಬೇಕೋ ನೀನು

೧

ಪರಾಕು ಎಂಬೆ ನಾ ಪರಾಕುಮಾಡದೆ
ಹರಾದಿ ವಂದ್ಯನೆ ಸುರರ ವಕ್ಕನೆ
ಚರಾಚರದಲಿ ವಿರಾಜಿತ ತಂದೆ
ಪ್ರರಂದರವಿರಲರಾಯಾ

೨

ಪರಾಕು—ಕ್ಷಿ ಮಾತಿಗೆ ಎರಡಳಿಗಳಿವೆ; ಎರಡನ್ನೂ ದಾಸರು ಬಳಸಿದ್ದಾರೆ.
ವೊರಲ ಅಥ್ರ, ‘ಕೇಳು’, ‘ಗಮನವಿಡು’; ಎರಡನೆ ಅಥ್ರ ‘ಲುದಾಸಿನ
ಮಾಡಿ’, ‘ಅಸಣ್ಣ ತೋರಿಸಿ’ (ಪರಾಂಚೋ, ಬೆಸ್ಸು ತಿರುಗಿಸಿ)



ಕಾಂಚೋದಿ

ರಘುಂಪೆ

ಕೆಂಡಕೆ ಒರಳೆ ಮುತ್ತುವುದುಂಟೆ
ಪಾಂಡುರೆಂಗನ ದಾಸರಿಗೆ ಭಯವುಂಟೆ ಪ

ಅನೆ ಸಿಂಹನ ಕೂಡೆ ಸ್ನೇಹ ಬೆಳೆಸುವುದುಂಟೆ
ಶಾಷ್ಟಿನಗೆ ಹೆಬ್ಬಲಿ ಕೂಡೆ ಸರಸವುಂಟೆ
ಬಿಸೆಂಬೆ ಮನದಲ್ಲಿ ಸರ್ವದಾ ನಿನ್ನಂಧಿ
ಧಾರ್ಥನದೊಳಿದ್ದವರಿಗೆ ದಾರಿದ್ರ್ಯವುಂಟೆ ೦

ಕತ್ತಲೆಯೊಳು ರವಿ ಕವಿದು ಮುಖ್ಯವುದುಂಟೆ
ಹುತ್ತಸರ್ಪನ್ನ ಕಪ್ಪೆ ಸುಂಗುವುದುಂಟೆ
ಅತ್ತಿತ್ತ ತೊಲಗದೆ ಚಿತ್ತಜನಯನ್ನ
ಚಿತ್ತದೊಳಿಟ್ಟವರಿಗೆ ಚಿಂತೆಯಂಟೆ ೨

ಆ ಮಾರುತನ ಗುದ್ದಿ ಅಂಗ ನೋಯಿಪುದುಂಟೆ
ಹೇಮಗಿರಿಯ ವಜ್ರ ಸೀಳುವುದುಂಟೆ
ಸಾಷಾಧಿ ಶ್ರೀಪುರಂದರವಿರಲರಾಯನ
ನಾಮಧಾರಿಗಳಿಗೆ ನರಕವುಂಟೆ ೩

ಒರಳೆ—ವರಟೆ, ಕಣಜಿಗೆಹುಳು.

ಶಾಷ್ಟಿನಗೆ—ನಾಯಿಗೆ.

ಮಾರುತನ—ಗಾಳಿಯನ್ನ.

ಹೇಮಗಿರಿ—ಮೇರುಪರವತೆ.

ನಾಮಧಾರಿಗಳಿಗೆ—ನಾಮಸ್ತರಣೆಯನ್ನ ವೂಡುತ್ತಿರುವವರಿಗೆ.

ಕಾಂಚೋದಿ

ರಮುಂಹೆ

ನಿನ್ನ ಒಲುಮೆಗೆ ನಾನು ಈಡೇನೋ ರಂಗೆ

ಪ್ರ

ಸಣ್ಣ ವನು ನಾನಯ್ತ ಪನ್ನಗಾಚಲವಾಸ

ಅ

ಅಜಿತೆನಾವುಕ ನೀನು ಅಲ್ಪಶ್ರೇಣು ನಾನು
ಕುಜನದ್ವಾಪಕ ನೀನು ಅವರ ಮಿಶ್ರನು ನಾನು
ವ್ರಜದ ಶ್ರೀರಂಗ ಮನವ ಸೂರೆಗೊಂಡ ಸ್ವಾಮಿ
ಅಜನ ಪೆತ್ತ ನಿನಗೆ ಸರಿ ಯಾರು ಹೇಳಿಯ್ತ

ಎ

ಅನೇಕ ಅದ್ಬೃತ ಚರಿತ್ರ ತಿಡಿದೆ ಹೇಸಿಗೆ ಮಾಗ್ರ
ಅನೇಕ ಭಕ್ತರ ಪ್ರೋಷಕ ನಾನವರ ದೂಷಕ
ಅನೇಕ ಭಾಹುಗಳು ಮತ್ತನೇಕ ಪಾದಗಳಿಯ್ತ
ಅನೇಕ ದಿವಾಖರಣ ವಿಶ್ವರೂಪ ನಿನಗೆ

೨

ಪರಮಾಪಾವನ ನೀನು ದುಷ್ಪ ಶರಳನು ನಾನು
ಕರುಣಾಭಿಯು ನೀನು ಕರಿಣ ಚಿತ್ತ ನಾನು
ಶರಣೆಂಬೆ ಗಿರಿರಾಯ ನಿನ್ನ ಪ್ರೋಲುಪರುಂಟೆ
ಮರಳ ಪುಟ್ಟದೆ ಮಾಡು ತಂದೆ ಪ್ರರಂದರವಿರಲ

೩

ಈಡೇನೋ—ಸರಿಯೇ ? ಸಮಾನನೇ ?

ಪನ್ನಗಾಚಲ—ಶೇಷಾಚಲ (ತಿರುಮಲೆಯ ಬೆಟ್ಟಗಳೆಲ್ಲಂದು).

ಅಜಿತ—ಸರ್ವಶಕ್ತಿ.

ಕುಜನದೂಷಕ—ಕೆಟ್ಟವರನ್ನ ಭಂಗಪಡಿಸುವವ.

ವ್ರಜ—ಗೋಕುಲ.

ಅಜನ ಪೆತ್ತ—ಬುಹ್ಯನನ್ನ ತನ್ನ ನಾಭಿಕಮಲದಿಂದ ಹೂರಹೊಮ್ಮಿಸಿದ.

ಅನಂದಭ್ಯರವಿ

ಆದ

ಯಾರು ಒಲಿದರೇನು ನಮಗಿ
ನ್ನಾರು ಮುನಿದರೇನು

ಪ

ಕ್ಷೀರಸಾಗರಶಾಯಿಯಾದವನ
ಸೇರಿದಂಥ ಹರಿದಾಸರಿಗೆ

ಅ

ಉರನಾಳುವ ದೇಹೆಗಳು ನಮ್ಮನ್ನು ದೂರ ಅಟ್ಟಿದರೇನು
ಖೋರಾರಣ್ಯದಿ ತಿರುಗುವ ಮೃಗಗಳು ಅಡ್ಡ ಗಟ್ಟಿದರೇನು
ಮಾರಿಹಿಂಡು ಮತ್ತೆ ಮುಸುಕಿನ ದಂಡು ಮೈಗೆ ಮುತ್ತಿದರೇನು
ಮಾರಿಜನಾಭನ ಪಸುಡೆವಸುತನ ಸಾರುವಂಥ ಹರಿದಾಸರಿಗೆ

೦

ಪದೆದ ತಾಯಿ ತೆಂದೆ ನಮ್ಮೊಳ್ಳು ಅಹಿತ ಮಾಡಿದರೇನು
ಪಾಡದಿ ಪಕ್ಕಾಳು ಮನೆಯ ನೆಂಟರು ಪುನಿಸುಗುಟ್ಟಿದರೇನು
ಒಡನಾಡುವ ಗೆಳ್ಳಿಯರು ನಮ್ಮೊಳ್ಳು ವೈರವ ಬೆಳೆಸಿದರೇನು
ಕಡಲಶಯಾನ ಕರುಣಾನಿಧಿ ನಾಮವು ಒಡಲೊಳಗಿಹ ಹರಿದಾಸರಿಗೆ

೨

ಕಾನನದೊಳ್ಳು ರಿದಾಡುವ ಸರ್ವವು ಕಾಲಿಗೆ ಸುತ್ತಿದರೇನು
ಜೀನಿನಂದದದ ಕೀಟ ಶ್ರಮಿಗಳು ಚಮ್ಮೆಕೆ ಮುತ್ತಿದರೇನು
ಭಾನುನಂದನ ಬುಧ ಮಂಗಳರೂ ಬಲವು ತಟ್ಟಿದರೇನು
ದೀನನಾಥ ಶ್ರೀ ಪುರಂದರವಿರಲನ ಧ್ಯಾನಪುಳ್ಳ ಹರಿದಾಸರಿಗೆ

೩

ಮಾರಿಹಿಂಡು—ಕ್ಷುದ್ರದೇವತೆಗಳು, ಉಪದ್ರವವನ್ನು ರೋಗಗಳನ್ನು ಒದಗಿಸು
ವಂಥವು.

ಮುಸುಕಿನ ದಂಡು—ಕರಿಮೋರಿಯ, ಆ ಕ ಳ ಬಾ ಲ ದ ಕಟಿಗಳ ಗುಂಪು
(ಗೋಲಾಂಗೋಲ); ಮುಸುಕಿಂದರೆ ಮೋಹ, ಅಜ್ಞಾನ, ಭ್ರಮೆ ಎಂದೂ
ಆಗುತ್ತದೆ.

ಭಾನುನಂದನ—ಶನಿ, ಶನ್ಯೇಶ್ವರ.

ಪ್ರಾವಿ

ಅಂಪ

ಭಕುತರ ಸೇವೆಯ ಕೊಡುಕೆಂಡ್ಯ ನಿನ್ನ
ಭಕುತರ ಸಂಗವ ಕೊಡುಕೆಂಡ್ಯ ಹರಿಯೆ

೪

ಶ್ರೀತುಲಸಿ ಪದುಮಾಷ್ಟೆದ ಸರವಿಟ್ಟು
ಶ್ರೀತಿಯಿಂದ ಏಕಾದಶಿಯ ಮಾಡಿ
ಚಾತುಜಾರವದ ಹೊತ್ತು ಜಾಗರಗಳ ಮಾಡಿ
ಪೂತರೋಳಾಡುತ್ತಲಿಪ್ಪ ಶ್ರೀಹರಿಯ

೫

ಶಂಖಚಕ್ರಂಗಳನೊತ್ತಿಕೊಂಡು
ಶಂಖಚಕ್ರಧರನೆಂಜಲಪನುಂಡು
ಕಂಕರತರ ದೇಹ ಪರವತವಾಗಲು
ರ್ಯೋಂಕರಿಸುತ ಜರೆದಾಡುತ ನಲಿವ

೬

ದ್ವಾದಶ ನಾಮಂಗಳನುಛಿ ರಿಸುತ
ದ್ವಾದಶ ನಾಮಂಗಳಿಟ್ಟುಕೊಂಡು
ದ್ವಾದಶಿ ಸಾಧನಿ ಪಾರಣೆಗಳ ಮಾಡಿ
ದ್ವಾದಶವಂತಿಯ ಮನದಲಿ ನೆನೆವ

೭

ಹರಿಗೆ ಸಿರಿ ರಾಣಿವಾಸಯೆಂಬ ಶ್ರೀ
ಹರಿಗೆ ಬೊಮ್ಮು ಕುಮಾರನೆಂದೆಂಬ
ಹರಿಗೆ ಹರನು ಮೊಮ್ಮುಗನೆಂದೆಂಬ ಶ್ರೀ
ಹರಿಗೆ ಸುರರಾಳುಗಳಿಂದೆಂಬ

೮

ಅಪತ್ತು ಬಂದರೆ ಸಂಪತ್ತು ಬಂದರೆ
ಲೇಖಿಸಿಕೊಂಡಿರದೆ ನಮ್ಮ
ಶ್ರೀಪುರಂದರವಿರಲ ಚರಣವೆಂಬ
ಪಾದಪದುಮವ ಮನದಲ್ಲಿ ನೆನೆವರ

೯

ಪೆದುಮಾಡುವ ಸರ—ಕಮಲದ ಬೀಜಗಳ ಮಾಲೆ ; ತುಳಸೀ ಮಣಿಯ ಮಾಲೆ
ಯೋಂದಿಗೆ ಭಾಗವತರು ಕೊರಳಲ್ಲಿ ಧರಿಸುತ್ತಾರೆ ; ಹೆಂಗಸರು ಜಪಕ್ಕಾಳ
ಬಳ್ಳಸುತ್ತಾರೆ

ಚೆತುಜಾವ—ರಾತ್ರಿಯ ನಾಲ್ಕು ರುಃಪಗಳು (ಯಾಮ, ಪ್ರಪರ) ; ಏಕಾದಶಿ
ಯಂದು ಎಚ್ಚರಾಗಿರುವದು ಜಾಗರಪೋಸುತ್ತದೆ
ಪ್ರಾತರೋಳು—ಪವಿತ್ರರಾದವರಲ್ಲಿ
ಎಂಜಲವನು—ಪ್ರಸಾದವನ್ನು.


ದ್ವಾದಶ ನಾಮಂಗಳನ್ನು ಚ್ಯಾರಿಸುತ್ತ—ಕೇಶವ, ನಾರಾಯಣ, ಮಾಧವ, ಗೋವಿಂದ,
ವಿಷ್ಣು, ಮಧುಸೂದನ, ಶ್ರಿವಿಕ್ರಮ, ವಾಮಂ, ಶ್ರೀಧರ, ಘೃತೀಕೇಶ, ಪದ್ಮ
ನಾಥ, ದಾರ್ಮಾದರ.

ದ್ವಾದಶನಾಮಂಗಳಿಣ್ಣ ಕೊಂಡು—ಹಣೆ, ಹೊಟ್ಟೆ, ಎದೆ, ಕಟ್ಟು, ಎರಡು ಬಗೆಲು
ಗಳು, ಎರಡು ತೋಳುಗಳು, ಕಿವಿಗಳ ಹಿಂದೆ, ಬೆನ್ನು ಈ ಪ್ರದೇಶಗಳಲ್ಲಿ
ಗೋಳಿಣಿಯನ್ನು ಧರಿಸುವುದು.

ದ್ವಾದಶಮಾತ್ರಿಯ—ಸಂಕರಣ, ವಾಸುದೇವ, ಪ್ರದ್ಯಮನು, ಅನಿರುಧ್ನ,
ಪುರುಷೋತ್ತಮ, ಅಧೋಕ್ಷಜ, ನಾರಸಿಂಹ, ಅಚ್ಚುತ, ಜನಾದರ್ಣ,
ಉಪೇಂದ್ರ, ಹರಿ, ಕೃಷ್ಣ.

ರಾಣಿಪಾಸ—ಹೆಂಡತಿ

ಲೇಪಿಸಿಕೊಂಡಿರದೆ—ತಪ್ಯ ಸುಖಿಗಳನ್ನು ಅಂಟಿಕಿಕೊಳ್ಳಬೇಕೆಂದೆ



ನಾದನಾಮಕ್ರಯೆ

۶۸

యారు బిట్టరు క్షేయ నీ బిడదిరు కండ్క
నారాయణ, స్వామీ
నీ బిట్టరే వుందినాయిరు కాయ్యిర కాణే
నారాయణ

○

ముందే నోడిదరే హబ్బుపై సంగుతిలేదే
పారాయణ, స్వాచ్ఛ
కిందే నోడిదరే హబ్బులి బాయిచ్చుకిదే
పారాయణ

9

ನಂಬಿ ನಾ ಬಿಡಿದರೆ ಕೊಂಬೆಲ್ಲ ಮುರಿದಾಪ್ತ
ಸಾರಾಯಣ, ಸಾಮ್ಮೀನ
ತುಂಬಿದ ಹೂಳಿಯಲ್ಲಿ ಹರಿಗೋಳನೇರಿದೆ
ಸಾರಾಯಣ

६८

ಶಿಶು ಅವತಾರದಿ ಪಶುಗಳ ನೀ ಕಾಯ್ದು
ನಾರಾಯಣ, ಸಾಮ್ಮಿನಿ
ದತ ಅವತಾರದಿ ಭೂಬಕ್ಕೆ ವ ಪೋರೆದೆ
ನಾರಾಯಣ

2

ವಿಷದ ಕಾಳಿಂಗನ ಮುಡುವ ಧುಮುಕಿ ಬಂದೆ
ನಾರಾಯಣ. ನಾಷ್ವಿಂ
ಪಸುಧೇಯೋಳಿಗಧಿಕ ಶ್ರೀ ಪೂರಂದರವಿರಲನೆ
ನಾರಾಯಣ

ಕಾಂಚೋದಿ

ರಘುಂಪೆ

ದಂಭಕ ಭಕ್ತಿಗೆ ಮೆಚ್ಚಿ ಕೊಡನು ಕೈಪ್ಪಣಿ ಪ್ರ

ಡೊಂಬಲಾಗವ ಹಾಕಿ ಡೊಂಡೊಂಡೆ ಹೊರಳಿದರಿಲ್ಲ ಅ

ಹೆಚ್ಚಿ ಚ್ಚೆ ಬಯಸಿದರಿಲ್ಲ ಹುಟ್ಟಿಗೆ ತಪವಿಲ್ಲ^೧
ಕಚ್ಚಿ ಕೈ ಶುದ್ಧವಿಲ್ಲದೆ ಕಮರ್ವಿಲ್ಲ^೨
ಬಜ್ಜಿ ಟಪ್ಪಿಲ್ಲ ನಿಖಾರಗ್ತಿಗೆ ಇಂದನ್ನು
ಅಚ್ಚಿತಾನಂತ ಶ್ರೀ ಹರಿಯ ನೇನೆಕಂಡ್ಯ ಮನವೆ

ಕೆಟ್ಟಿನೆಂದರು ಇಲ್ಲ ಕ್ಲೇಶಬಟ್ಟಿರು ಇಲ್ಲ^೩
ಅಟ್ಟಿದೆ ನಿಷ್ಮಾರ ಆಡಿದರಿಲ್ಲ^೪
ವಟವಟನೆ ಕವ್ಯೇಯಂತೊದರಿಕೊಂಡರು ಇಲ್ಲ^೫
ಬೆಟ್ಟಿದಿಂದ ತಲೆಕೆಳಗೆ ಬಿದ್ದರೂ ಇಲ್ಲ

ಕನ್ನವಿಟ್ಟಿರು ಇಲ್ಲ ಕಡಿದಾಡಿದರು ಇಲ್ಲ^೬
ಕಂನ್ನಿಯಂತೆ ಯಾವಾಗ ಕೂಗಿದರು ಇಲ್ಲ^೭
ತಾನೆ ಕೊಡನ್ನಕ ಕೊಸರಿಕೊಂಡರು ಇಲ್ಲ^೮
ಚೆನ್ನ ಪುರಂದರವಿರಲನ್ನ ದೂರಿದರಿಲ್ಲ



ಕಾಂಚೋದಿ

ಅಪ್ತ

ವರುಪ ಕಾರಣವಲ್ಲ ಹರಿಭಜನೆಗೆ ಪ

ಅರಿತು ತತ್ತ್ವಜ್ಞರು ಕೇಳಿ ಸನ್ಮುದ್ದದಿ ಅ

ತರಳತನದಲ್ಲಿ ಕೆಂಡ ಹರಿಯ ಧ್ವನಿಪರಾಯನು
ಹಿರಿಯ ತಾನವನಪ್ಪು ಕಂಡನೇನೋ
ತರಳ ಪ್ರಹಳಿದನು ನರಹರಿಯ ತಾ ಕೆಂಡ
ಹಿರಿಯನವನಪ್ಪು ತಾ ವರೆಯಲ್ಲೇನೋ ರ

ಹಿರಿದಾಗಿ ಬಹುಕಾಲ ಮರದ ಮೇಲ್ ಬಾಳುವ
ಇರುಳಂಗಣ್ಣಿನ ಗೂಟೆ ತಾ ದೊಡ್ಡದೆ
ಮರಿಯಾದ ಅರಿಣಿಯು ಹರಿಕೃಷ್ಣ ಎಂದೊದರೆ
ಮರಿ ದೊಡ್ಡದೆಂತೆಂದು ಹೇಳುವರು ಜನರು ಅ

ಸರುವದಾ ವದರುವರು ಅರಣ್ಯವಾಸಿಗಳು
ಮರದಿಗೆ ಬಿಡ್ಡ ಎಲೆಗಳ ತಿನ್ನುತ್ತ
ಪರಮಪಾತಕ ಅಜಾಮಿಳನು ನಾರಣಾ ಎನಲು
ಭರದಿಂದ ಸಲಹಿದನು ಪ್ರರಂದರವಿತಲ ಇ



ವೋಹನ

ಅಷ್ಟ

ನಿನ್ನ ದಯದ್ವಷ್ಟಿಗೆ ಚಿತ್ತವಿಲ್ಲದಿರೆ

ಮಂಸ್ಯೇನು ಗತಿರೂ ಎನಗೆ

ಪ

ಚೀನ್ನಾರ ಜೆಲುವ ಕೇರವರಾಯ ನಂಬಿದೆನೊ

ಧನ್ಯನ ಮಾಡಿ ಸಲಹೋ ದೇವ

ಅ

ಅರಿಯೆನೋ ತಾರತಮ್ಯನು ಸಾರಗಳಿಂದ ಗುರುಂಟಿಯರನು ಭೂಜಿಸದೆ

ಗರುವ ಅಹಂಕಾರದಲ್ಲಿ ಐಶ್ವರ್ಯ ಮಂದಾದಿಂದ ಪರರ ನಿಂದಿಸುತ್ತಿದ್ದೆ

ಅರುಣೋದಯದಲ್ಲಿದ್ದ ಕ್ಷಮಾಪಾಪಹಂದು ಮೋರೆ ತೊಳೆಯಾದ ಮಲ್ಲುತ್ತಿದ್ದೆ

ಫೋರದಂತಗಳ ಎಣಿಕಿದರೆ ನೆಲೆಗಳಾಗಿ ಹೊರೆಮೊಕ್ಕೆ ಹರಿ ರಾಷ್ಟ್ರಿಸೋ

೦

ಸ್ವಾನಮಾಡಿದೆನ್ನ ದೇಹ ತಾಳದು ಎಂದು ಕಳ್ಳುಸಾಮಾವ ತಿದ್ದುವೆ

ಫುನ್ನ ಬರಹ್ಯರು ಉವನಾಯಾ ಸ ಮಾಡಿದರೆ ಕಂಡು ಕೋಪದಿ ನೂಕುವೆ

ದೀನತ್ವದಿಂದ ಬಬ್ರಿಗೆ ರುಷ್ಯಾ ಕೊಡಡಲೆ ಧನಗಳಿಗೆ ಕೂಡಾನ್ನಿಂದ ಕುವೆ

ಮಿನು ಮಾಡಲಿ ಜನ್ಮ ವ್ಯಾಧಾಪಲ್ಲದ ಕೆಟ್ಟೆ ನೀನೆ ರಕ್ತಕನು ಕಾಯೋ ದೇವ

೨

ಸತಿಸುತ್ತರ ಮಚ್ಚಿ ತಾಯಿ ತಂದೆಯ ಕೂಡೆ ಅತಿ ದ್ವೈಷವನು ಮಾಡುವೆ

ಪ್ರತ್ಯೇಕ ಒಂಟಿಯಲ್ಲಿ ಒಗೆತನದಿ ಮನೆಯೋಳಿಗೆ ನಿಗ್ರಹವ ಮಾಡುವೆ

ಕಢೆ ಪುರಾಣಶ್ರವಣ ಮಾಡುವರ ಬಳಗೊಂದಿಗೆ ಪ್ರತಿಭಂಡ ಮಾತಾಡುವೆ

ಚಿತ್ತಜನ ವಡೆದಂಥ ಅಚ್ಯುತನ ಲಾಲಿಸೋ ಕುಟ್ಟಿತ್ತ ಬುದ್ಧಿಗಳ ಬಿಡಿಸೋ ದೇವ

೩

ಇರುಳು ಹಗಲು ಮನಸಿಸೋಳಳ ಕ್ಷಮಾಪಾತಿನ ಧಾರ್ಯನ ಹರಿಯೆಂದು ಸೃಷ್ಟಿಲಿಲ್ಲ

ಧರಧರಕ ಪರರಂಗಸೆಯರ ಜೆಲುವಿಕೆ ಕಂಡು ಬಿದ್ದೊಳಿ ಕೆಟ್ಟೆನಲ್ಲ

ಹೊರವರು ಎನ್ನ ಮಂವ್ಯತ್ತೆರಡು ಮಂದಿಗಳ ಗುರಿಗೆ ಬಲಿಯಾದೆನಲ್ಲ

ಶ್ರೀರವಂಜ ಕ್ಷಮಾಪಯ್ಯ ಸವಾಪರಾಧಗಳ ನಿನ್ನ ಕಿಂಕರನೆನಿಸೋ

೪

ಕೆಟ್ಟೆ ಅಜಮಿಳಿಗೆ ನೀ ಕೊಟ್ಟೆ ಮುಕ್ಕತಿಯ ಬೇಗ ಕಾಯ್ದೆ ದೌರ್ವಾಪದಿವಾನವೆ

ಸೃಷ್ಟಿಶ ನೀನರಿಯ ಅವರ ಸರಿಯಾಗುವೆನೆ ದಾಸಾನುದಾಸ ನಾನು

ಇಟ್ಟಿ ನಿವ್ಯ ವಾದದಡಿಯಲ್ಲಿ ಹಲಕಾಲ ಮನವಿಡುವಂತೆ ಮಾಡಲೆನ್ನು

ಸಟೆಯನಾಡುವನಲ್ಲ ಪುರಂದರವಿರಲ ದಡ ಸೇರಿಸೋ ಎನ್ನನು ದೇವ

೫

ದಯಾದೃಷ್ಟಿಗೆ ಚಿತ್ತವಿಲ್ಲದಿರೆ—ನಿನ್ನ ಕರುಹೆಂಮೀಂಬಿ ಸೋರಟಕ್ಕೆ ಸಸ್ನೇಹಿ ಅವಧಾಸವಿಲ್ಲ ದಿದ್ದರೆ.

ಮುನ್ಸೈನು—ಮಂಂದೇನು.

ಕ್ಷಾದ್ಭುತಳೆವಹಂದೆಂದು—ತುಂಬಿ ಹಸಿಪೆಯೆಂದು


ಬ್ರಹ್ಮರು—ಬಾಬ್ರಹ್ಮಿರು.

ರುವ್ವಿ—ಕಾಸು, ಆಣೆಯ ಹನ್ನೆರಡನೆ ಒಂದು ಭಾಗ.

ಚಿತ್ತಜನ ವಡೆದಂಥ—ಮನ್ಮಧನನ್ನು ಮಗಸಾಗಿ ವಡೆದ.

ಧರಧರಕೆ—ಧರಧುರ, ಹೆಚ್ಚಿದ; ಏಗಿಲಾದ.

ಹೊರವರು ಎನ್ನ ಮೂವತ್ತೆರಡು ಮಂದಿಗಳ ಗುರಿಗೆ. —ಹಾಕು ಸೇರಿಲಿರುವ ಮೂವತ್ತೆರಡು ನರಕಗಳು, ನರಕ, ಮಹಾಸರಕ, ರಾಜಸರಕ, ರಾಜರಾಜಸರಕ ಎಂಬ ನಾಲ್ಕು ಭೇದಗಳಲ್ಲಿ ಒಂದೊಂದರಿಖ್ತಾ ಎಂಟು ಪ್ರಭೇದಗಳು (ಮಿವೇಕ ಚಿಂತಾಮಣಿಯಲ್ಲಿ ಹೆಸರುಗಳಿವೆ).



ಮನ್ಯಾಧಿಜನಕನ ಮರೆತ ಮನುಜರು

ಮರ ಮರ ಮರ ಮರಾ ಮರಾ

ಚೆನ್ನೀಯರೂಪನ ಚೆಂತಿಸದವನು

ಬೀ ಬೀ ಬೀ ಬೀ ಬೀ ಮನುಜ

ಪ

ಸುರರಿಂ ವಂದ್ಯನ ಸುತ್ತುದ ಕಾಲು ಸೂಳೆಮನೆ ಮಂಬದ ಕಾಲು
ಲಂರಗಶಯನನ ನುಡಿಯಾದ ನಾಲಿಗೆ ಲಂಡುವಿನ ನಾಲಿಗೆಯು

ಇ.

ನಾರಾಯಣನ ಕಥೆ ಕೇಳಿದ ಕಿವಿ ಸೋರುವ ಮಾಳಿಗೆ ನಾಳಿಗಳು
ಸರೈಷಿಜನಾಭನ ಎತ್ತುದ ಹೆಗಲು ಸತ್ತು ಕುರಿಯ ಹೆಗಲು

೨

ಹರಿನ್ಯವೇದ್ಯ ಉಣಿದ ಬಾಯಿ ಹರಿದಾದುವ ಹಾವಿನ ಹೋರು
ನರಹರಿರೂಪನ ನೋಡದ ಕಣ್ಣ ನವಿಲುಗರಿಯ ಕಣ್ಣ

೩

ಕರಿವರದನ ಪೂಜಿಸದ ಕರಗಳು ದಾರಿಯ ತೋರುವ ಮರದ ಕೈಗಳು
ಗರುಡಗಮನ ನಮಿಸದ ಶಿರವು ಲಂರಗನ ವಿಷತೆಯು

೪

ಮಂಗಳ ಮೂರ್ತಿಯ ಪಾಡದ ಕುರ ಒಡೆದು ಹೋದ ಹರವಿನ ಕಂತ
ರಂಗ ಪುರಂದರವಿರಲನ ಮರೆತವ ರಜಕನ ಮನೆ ಕತ್ತುಯೆ ನಿಜವು

೫

ಸುರರಿಂ ವಂದ್ಯನ ಸುತ್ತುದ—ದೇವತೆಗಳಿಂದ ಪೂಜಿಸಲ್ಪಡುವ ನಾರಾಯಣನಿಃ
ಪ್ರದಕ್ಷಿಣ ಮಾಡದ.

ಲಂಡು—ಲಂಡ ; ಬಾದು ಬಗೆಯು ಪ್ರಾರ್ಥಿ ; ಗೋಧೆ, ಮುಶಲಿಕ.

ಹಾವಿನ ಹೋರು—ಹಾವಿನ ಹುತ್ತು.

ಹರವಿನ ಕಂತ—ಮಣಿನ ಕೊಡದ (ಪರವಿ) ಕತ್ತು.

ರಜಕ—ಅಗ್ನಿ.

ಅಂಬಿಗ ನಾ ನಿನ್ನ ನಂಬಿದೆ ಜಗ
ದಂಬಾರಮಣ ನಿನ್ನ ನಂಬಿದೆ ವ

ತುಂಬಿದ ಹರಿಗೋಲಂಬಿಗ ಅದ
ಕೊಂಬತ್ತು ಫಿದ್ರ ನೋಡಂಬಿಗ
ಸಂಭ್ರಮದಿಂದ ನೀನಂಬಿಗ ಅದ
ರಿಂಬು ನೋಡಿ ಸದೆಸಂಬಿಗ ೦

ಹೊಳೆಯ ಭರವ ನೋಡಂಬಿಗ ಅದಕೆ
ಸೇಳಿಪು ಘನವಯ್ಯ ಅಂಬಿಗ
ಸುಳಿಯೋಳು ಮುಳುಗಿದೆ ಅಂಬಿಗ ಎನ್ನ
ಸೇಳಿದುಕೊಂಡೊಯೋ ನೀನಂಬಿಗ ೨

ಆರು ತರೆಯ ನೋಡಂಬಿಗ, ಅದು
ಮಾರಿ ಬರುತಲಿದೆ ಅಂಬಿಗ
ಯಾರಿಂದಲಾಗದು ಅಂಬಿಗ ಅದ ನಿ
ವಾರಿಸಿ ದಾಟಸೂ ಅಂಬಿಗ ೩

ಹೊತ್ತು ಹೊಯಿತು ನೋಡಂಬಿಗ, ಅಲ್ಲಿ
ಮತ್ತೆ ಪರೀಕ್ಷರು ಅಂಬಿಗ
ಒತ್ತಿನಡೆಸು ನೋಡಿ ಅಂಬಿಗ
ಎನ್ನ ಸತ್ಯಲೋಕಕೆ ಒಯೋ ಅಂಬಿಗ ೪

ಸತ್ಯಪಥದೊಳಗಂಬಿಗ ಪರಾ
ಭಕ್ತಿ ಹಂಟಿನು ಹಾಕಿ ಅಂಬಿಗ
ಮುಕ್ತಿದಾಯಕ ನಮ್ಮ ಪ್ರರಂದರವರಲನ
ಮುಕ್ತಿಮಂಟಪಕೊಯೋ ಅಂಬಿಗ ೫

ಅಂಬಿಗ—ದೋಷಿ ನಡೆಸುವವ ; ಸಂಸಾರದಿಂದ ಕಡೆಹಾಯಿಸುವ ಪರಮಾತ್ಮ.

ಜಗದಂಬಾರಪುಣಿ—ಜಗತ್ತಿಗೆ ಮೂಲಪ್ರಕೃತಿಯಾಗಿ ತಾಯಿಯಂತಿರುವ ಲಕ್ಷ್ಯ.

ಗಂಡ.

ಹರಿಗೋಲು—ಸಂಸಾರವೆಂಬ ನೀರಿನ ಹೇಳಿ ತೇಲುವ ದೇಡ.

ಒಂಬತ್ತು ಟಿಡ್—ಒಂಬತ್ತು ಬಾಗಿಲುಗಳು ('ನವದ್ವಾರ'), ವಿವರಣೆ ಆಗಲೆ ಬಂದಿದೆ.

ಇಂಬು—ನೆಲೆ.

ಹೊಳೆ—ಬದುಕೆಂಬಿದು.

ನೆಳೆಪ್ಪ—ಅದನ್ನು ನೂಕಿಕೊಂಡು ಹೋಗುವ ಕೆಮ್ರೆ ; ದಟ್ಟವಾಗಿದೆ.

ಸುಳಿ—ಬಕ್ಕಪೆಂಬುದರ ಫಾಯೆ; ಜನನ ಮರಣಗಳೆಂಬ ತಿರುಗಣೆ.

ಆರು ತರೆ—ಹಸಿಪ್ಪ, ಬಾಯಾರಿಕೆ, ಶೋಕ, ಮೋಹ, ಜರೆ, ಸಾಪು ಇವು ಷಡೂರ್ವಿಗಳೆಂದು ಪ್ರಸಿದ್ಧವಾಗಿವೆ : ಅವು ಎಲ್ಲ ಪ್ರಾಣಿಗಳನ್ನೂ ಕೊಳ್ಳಿಕೊಂಡು ಹೋಗುವುವು.

ಹೊತ್ತು ಹೋಯಿತು—ಬರಿದೆ ಆಯುಸ್ಸು ಸಾಗುತ್ತಿದೆ.

ಖವರೀಷರು—ಬಿದು ಜ್ಞಾನೇಂದ್ರಿಯಗಳು (ಕಣ್ಣ, ಕೀವಿ, ಮೂಗು, ನಾಲಗಿ ಕೆಮ್ರೆ), ಬಿದು ಕರ್ಮಾಂದಿರಿಯಗಳು (ಕೈ, ಕಾಲು, ಮಾತು, ಪಾಯು, ಉಪಸ್ಥಿತಿ).

ಸತ್ಯಲೋಕಕೆ—ತತ್ತ್ವದರ್ಶನಕ್ಕೆ ; ಪೂರ್ಯದ ಈ ಸಂಸಾರದಿಂದ ದಿಟವಾದ ಪರಮಾತ್ಮನಡೆಗೆ.

ಸತ್ಯಾಪಧ—ಸತ್ಯಾಗುಣದ ಉದ್ರೇಕವಿರುವಂಧ ದಾರಿ ; ಸದಾಚಾರ.

ಪರಾಭಕ್ತಿ—ಅತ್ಯಂತಿಕ ಭಕ್ತಿ ; ಯಾವ ಕಾವುನೆಯೂ ಇಲ್ಲದೆ ಹರಿಸ್ವೇಣತ್ವಮತ್ತು ವನ್ನು ಅರಿತು, ಹರಿಸೇವಯೇ ಬದುಕಿನ ಗುರಿ ಏಂದು ಭಾವಿಸಿ, ಮುಕ್ತಿಗೆ ಕಾರಣವಾಗುವ ಜ್ಞಾನವನ್ನು ಪಡೆಯಲೀಂದೇ ಭಕ್ತಿಯನ್ನು ಮಾಡುವುದು ; ಇದನ್ನು ನಿಗುರ್ಣಾಭಕ್ತಿಯೆಂದೂ ಕರೆಯಾತ್ಮಾರೆ. ಸಂಸಾರಸಾಗರವನ್ನು ದಾಟಲು ಇದೇ ವುಖ್ಯಸಾಧನಯಾದುದರಿಂದ ಅದನ್ನು ದೋಷಿಯ ಹುಟ್ಟಿಹಾಕಬುದ್ಧಿಕ್ಕೆ ಹೋಲಿಸಿದ್ದಾರೆ.

ಮುಕ್ತಿಮಂಟಪ—ವೈಕುಂಠ ; ಮುಕ್ತರು ಪರಮಾತ್ಮನ ನಿತ್ಯಂಲಗಂದಲ್ಲಿ ಅನಂದಿಸುವ ಎಡೆ.

ನೀನೇ ಅನಾಥಬಂಧು ಕಾರುಣ್ಯಸಿಂಧು ವೆ

ಮೆದಗಜವೆಲ್ಲ ಕೊಡಿದರೇನು ಅವರ ವಾಕ್ಯಕ್ಕೆ ಒಂದರಿಲ್ಲ
ಮದನನಯ್ಯ ಮಧುಸೂದನ ಎನ್ನಲು
ಮುದದಿಂದಲೀ ಬಂದೊದಗಿದೆ ಕೃಷ್ಣ ೦

ಪತಿಗಳೈವರಿದ್ದ ರೇನು ಸತಿಯ ಭಂಗ ಬಿಡಿಸಲಿಲ್ಲ^{೨೨೨}
ಗತಿ ನೀನೇ ಮುಕುಂದ ಎನ್ನಲು
ಅತಿವೇಗದಿ ಅಕ್ಕಯವಿತ್ತೆ ಕೃಷ್ಣ ೨೩೧

ಶಿಲೆಯ ರಕ್ಷಿಸಿ ಕುಲಕೆ ತಂದೆ
ಬಲಿಗೆ ಬಲಿದು ಪದವಿಯನತ್ತೆ
ಸುಲಭದಿ ಭಕ್ತರ ಸಲುಹಾವ ನಮ್ಮ
ಚೆಲುವ ಪ್ರರಂದರವಿರ್ತಿ ಲರಾಯ ೨೩೨

ಮೆದಗಜವೆಲ್ಲ...—ಗಳೇಂದ್ರನನ್ನ ಹೊಕಲೆ ಹಿಡಿದು ಎಳೆಯತ್ತಿರಲು, ಆದನ್ನು
ಬಿಡಿಸಲೆಂದು ಉಳಿದ ಅನೆಗಳಿಲ್ಲ ಹಿಡಿದೆಳೆದರೂ ಪ್ರಯೋಜನವಾಗಲಿಲ್ಲ.
(ಅದರ ಹೊತ್ತಿಗೆ ಆಗಲಿಲ್ಲ, ‘ವಾಕ್ಯಕ್ಕೆ ಒಂದರಿಲ್ಲ’).

ಪತಿಗಳೈವರು...—ತುಂಬಿದ ಸಭೆಯಲ್ಲಿ ದುಃಶಾಸನನು ದೌರ್ಪಡಿಯ ಮಾನ
ಭಂಗಮಾಡಲು ಯತ್ತಿಸಿದಾಗ ಅಲ್ಲೇ ಇದ್ದ ಪವರು ಪಾಂಡವರು ನೇರವಿಗೆ
ಬರಲಿಲ್ಲ.

ಶಿಲೆಯ ರಕ್ಷಿಸಿ...—ರಾಮಾವತಾರದಲ್ಲಿ ಅಹಲ್ಯೆಯನ್ನ ಧರಿಸಿದ ಪ್ರಸಂಗ.

ಬಲಿಗೆ ಬಲಿದು...—ವಾಮನಾವತಾರದಲ್ಲಿ ಬಲಿಗೆ ಭಾವಿ ಇಂದ್ರಪದವಿಯನ್ನು
ಕೊಟ್ಟನೆಂಬ ಉಲ್ಲೇಖಿ.

ಕಲಾಟ

ಅಟ್ಟ

ಒಂದೇ ಕೂಗೆಳತೆ ವೈಕುಂರೆ ಪ

ಸಂದೇಹವಿಲ್ಲವೋ ಸಾಧು ಸಜ್ಜನರಿಗೆ ಅ

ಸರಸಿಯಲ್ಲಿ ಆನೆ ಪೋರೆಯೆಂದು ಕರೆಯಲು
ತ್ವರಿತದಿ ಬಂದು ಕಾಯ್ದಾ
ನರಹರಿ ಕೃಷ್ಣ ಸಲಹೆಂದು ಚೀರಲು
ತರಳ ಪ್ರಹಳಾದಗೆ ಕಂಭದಿಂದಲಿ ಬಂದ
ರ

ಅಂಬರೀಷ ದ್ವಾರಾ ದಶೀ ಪ್ರತಮಾಡಲು
ದೊಂಬಿ ವಾಡಿದ ದೂರಾಸ ಮುನಿ
ಕುಂಭಿನೇಪತಿ ಕೃಷ್ಣ ಕಾಯೆಂದು ಮೊರೆಯಿದೆ
ಬೆಂಬತ್ತಿ ಚೆಕ್ಕರಿಂ ಮುನಿಶಾಪವ ಕಳೆದ
೨

ದುರಪದರಾಯನ ಪ್ರತಿಯಾಪತ್ತ ಕಳೆಯೆನೆ
ಕೃಪೆಯಿಂದ ಅಕ್ಷಯವಿತ್ತ ತಾನು
ಕವಟನಾಟಕ ಕೃಷ್ಣ ಪ್ರರಂದರವಿರಲನ
ಗುಪಿತದಿ ನೆನೆವರೆ ಹೃದಯವೇ ವೈಕುಂರೆ
೩

ಕೂಗೆಳತೆ—ಕೂಗಿದರೆ ಕೇಳುವಷ್ಟು ದೂರ; ‘ಎಲ್ಲಿ ಕರೆದರೆ ಅಲ್ಲಿ ಬಂದೊದಗುವ’
ಎಂಬುದರ ಭಾವ.

ಸರಸಿಯಲ್ಲಿ...—ಗಜೀಂದ್ರಪೋಕ್ಕಣಿದ ಪ್ರಸಂಗ
ನರಹರಿ ಕೃಷ್ಣ...—ನರಸಿಂಹಾವತಾರ.

ಅಂಬರೀಷ...—ವಿಷ್ಣುಭಕ್ತನಾದ ಅಂಬರೀಷನ ಪ್ರತಭಂಗವಾಡಲು ಬಂದ
ದೂರಾಸನನ್ನು ಬೆನ್ನಟ್ಟಿ (ಬೆಂಬತ್ತಿ) ವಿಷ್ಣುಚೆಕ್ಕವು ಕಾಡಿದ ಪ್ರಸಂಗ.
ಕುಂಭಿನೇಪತಿ—ಭೂಮಿಗೆ ಒಡೆಯನಾಡವನು, ಅಂಬರೀಷರಾಜ.

ದುರ್ಪದರಾಯನ ಪೃತ್ತಿ—ದೌರ್ವದಿಯ ಮಾನಭಂಗಪ್ರಕರಣದಲ್ಲಿ ಅಕ್ಷಯ ವಸ್ತುದಾನ ಮಾಡಿದ ಪ್ರಸಂಗ.

ಗುಣತದಿ—ಅಂತರಂಗದಲ್ಲಿ ; ಧಾರ್ಮಾನಮಾರ್ಗವನ್ನು ಹಿಡಿದು.

[ಮೋದಲ ಸುಡಿಯಲ್ಲಿ ಈ ಪಾರಾಂತರವಿದೆ
ಕರಿರಾಜ ವನದಲಿ ಉಳುಹೆಂದು ಕೊಗಲು
ತ್ವರಿತದಿಂದಲಿ ಬಂದು ಕಾಯ್ದು ತಾನು
ಕರುಣಸಾಗರ ಕೃಷ್ಣ ಕಾರುಬೇಕೆನುತ್ತೆ
ತರಳ ಪ್ರಕಾಶದನ ಕೆಂಬಿ ಬಂದುದು]



ಚೇಹಾಗು

ಅಟ್ಟ

ನಾನು ಬೇರ ಮಾಡುವೆ ಎನ್ನ ನಾಲಿಗೆಯೆಂಬೋ ಎತ್ತನೇರಿಕೊಂಡು	ಪ
ತನುವೆಂಬೋ ಒಂದು ಗೋಣೆಯಲ್ಲಿ ರಾಮನಾಮವೆಂಬೋ ಸರಕು ತುಂಬಿಕೊಂಡು	೧
ಇಂದ್ರಿಯಗಳಿಂಬ ಸುಂಕದವರದ್ದು ಬಂದರೆ ಮು ಕುಂದ ಮುದ್ದೆಯ ತೋರಿಸಿ ಹೊಡೆದಾಡಿ	೨
ಅಚಲಾನಂದ ಪ್ರರಂದರವಿರಲನಲ್ಲಿ ಪೋಗಿ ಪ್ರಚುರಭಕ್ತಿಯನಿತ್ತ ಮುಕ್ತಿಯ ಪಡೆದು	೩

ಚೀರ—‘ವ್ಯಾಪಾರ’ ಎನ್ನವುದರ ತದ್ಭವ. ಚೀಹರ>ಬೇರ.

ನಾಲಿಗೆಯೆಂಬೋ...—ನಾಮಸ್ವರಕ್ಷೇ ಮಾಡುತ್ತ ; ಸಂಕೀರ್ಣನ ಮಾಡುತ್ತ.

ತನು ..—ದೇಹವೆನ್ನವುದೇ ಚೀಲ.

ಪ್ರಚುರಭಕ್ತಿಯನಿತ್ತ...—ಆತ್ಮಾತಿಕ ಭಕ್ತಿಯನ್ನ ಕೊಟ್ಟು. ಜೀವಾತ್ಮೆ ಪರ ಮಾತೃರಿಗೆ ಇರುವ ನಿತ್ಯಸ್ನೇಹಸಂಬಂಧವು ಜೀವಾತ್ಮನಲ್ಲಿ ಭಕ್ತಿಯಂತೆ ಪರ ಮಾತೃನಲ್ಲಿ ಅನುಗ್ರಹದಂತೆ (ಪ್ರಸಾದ) ತೋರಿಕೊಳ್ಳುತ್ತದೆ. ಜೀವಾತ್ಮನು ಸಾಧನದಿಂದ ಭಕ್ತಿಯನ್ನ ಮಾಡಿದರೆ ಪರಮಾತ್ಮನು ಮುಕ್ತಿಯನ್ನ ಆನುಗ್ರಹಿಸುವನು.

ಕಾಂಪೋಡಿ

ರುಂಪೆ

ಇದ ಕೊಳ್ಳಿ ಭವರೋಗಕೊಷಧವನು
ಇಂದ್ರಿಯಾವ ಜಯಿಸುವುದೇ ಇದಕೆ ಇಚ್ಛಾಪರ್ಥಿ

೫

ವಾಸುದೇವನ ನಾಮ ವಾತವಿಧ್ವಂಸಿನಿ
ಜನಾರ್ಥನನ ನಾಮ ಜ್ಞರಾಂಕಣತ
ಮಾಧವನ ನಾಮವೇ ಮನಗಂಡ ಮಂಡಾರ
ಮಂಗಳಾತ್ಮನ ನಾಮ ಮೌಲ್ಯವಸಂತ

೦

ಅಜಪಿತನ ನಾಮ ಶ್ರೀಲೋಕ್ಯಚಿಂತಾಮಣಿ
ಭುಜಗಶರ್ಯನನ ನಾಮ ಭೂಪತಿಮಾತ್ರ
ರಾಜೀವಲೋಚನನ ನಾಮ ರಸಕಪೂರ
ಸಿಂಹಾವತಿಯ ನಾಮ ದಿವ್ಯಸೀಂಧೂರ

೨

ನಾರಾಯಣನ ನಾಮ ದಿವ್ಯ ತಾಮೃಭಸ್ತು
ಲೋಕದೊಡೆಯನ ನಾಮ ಲೋಹಭಸ್ತು
ವೈಕುಂಠಪತಿಯೆಂಬ ವಂಗಭಸ್ತುವ ಕೊಳ್ಳಿ
ಶ್ರೀನಿವಾಸನ ನಾಮ ಸ್ವಾರ್ಥಭಸ್ತು

೩

ರಾಮಚಂದ್ರನೆಂಬ ಪೂರ್ಣಚಂದ್ರೋದಯವು
ಕೃಷ್ಣ ಕೃಷ್ಣನೆಂಬ ಶ್ರೀಷ್ಟಿ ಕುರಾರ
ವಾರಿಜಾಂಬಕನೆಂಬ ವಸಂತಕುಸುಮಾಕರ
ಕವಲನಾಭನೆಂಬ ಕರ್ಣಚೂರಿವಿದಕೊಳ್ಳಿ

೪

ಇದನು ಕೊಂಡವರ ವೇಸರನು ಪೇಕುವನು ಕೇಳಿ
ಮುದದಿ ಪ್ರಹಾಲಿದ ಮುಚುಕುಂದ ಧುರವನು
ಸದಮಲೆ ದ್ರೌಪದಿ ಅಜಮಿಳನು ಬದುಕಿದನು
ಪದುಮಾಳ್ಳಿ ಪ್ರರಂದರವಿರಲನೆಂಬೊಷಧವು

೫

ಆತನ ಪಾಡುವೆ ಅನವರತ
ಪ್ರೀತಿಯಂದಲಿ ತನ್ನ ಭಕ್ತಿರ ಸಲಹುವ ಪ್ರ

ಆವಾತನ ಕೇತ್ತಿ ಪರೀಕ್ಷಿತ ಕೇಳಿ
ಪಾವನವಾದನು ಮೂಜಗವರಿಯೆ
ಭಾವಶುದ್ಧಿಯಲಿ ಶುಕನಾರ ಪೋಗಳುವ
ಆವಾಗ ಪ್ರಕ್ಳಾದ ಆರ ನೇವನಯ್ಯ ೧

ಶೀಲೆಯ ಬಾಲೆಯ ಮಾಡಿದ ಪಾದವಾರದು
ನೆಲಿಸಂಭವನ ಹೆತ್ತವರಾರು
ಕಲಿಯುಗ ಜನರಿಗೆ ಆರ ನಾಮವೆ ಗತಿ
ಇಳೆಯ ಭಾರವನಿಳಿಹಿ ಸಲಹಿದವರಾರಯ್ಯ ೨

ದುಪದನ ಸುತೆ ಅಭಿಮಾನರಕ್ಷಕರಾರು
ನೃಪ ಧರ್ಮಜಗೆ ರಕ್ಷಕನಾರು
ಕೃಪೆಯಂದ ವಿದುರನ ಮನೆಯಲುಂಡವನಾರು
ಅಪತ್ವಲದಿ ಗಜನ ಸಲಹಿದವರಾರಯ್ಯ ೩

ಅತಿಶಯದಿಂದ ಅಜುಂನಗೆ ಸಾರಥಿಯಾಗಿ
ರಥವನೇರಿ ನಡೆಯಾಸಿದವರಾರು
ಪೃಥಿವಿಯೆಲ್ಲವ ಬಲಿ ಯಾರಿಗೊಟ್ಟಿಸಿದನು
ಮತಿವಂತ ಧುರವನ ರಕ್ಷಕರಾರು ವೇಳೆಯ್ಯ ೪

ಸಾಗರನ ಮಣಿಗಂ ಆರ ನಾಮವೆ ಗತಿ
ಯೋಗದಿ ನಾರದನಾರ ಭಜಿಬನು
ರಾಗರಹಿತ ಹನುಮಂತನೋಡೆಯನಾರು
ಭಾಗವತರ ಶ್ರಿಯ ಪ್ರರಂದರವಿರಲ ೫

[ಭಾರತ-ರಾಮಾಯಣ-ಭಾಗವತಗಳಲ್ಲಿ ಬರುವ ಪ್ರಸಂಗಗಳನ್ನು ಪ್ರೇರಣಿ ಜರಿಯ
ಮಾಹಾತ್ಮ್ಯಯನ್ನು ಹಾಡಿದ್ದಾರೆ ಅಜುಂನನ ಮೊಮ್ಮೆಗಾದ ಪರೀಕ್ಷಿದ್ವಾಜನಿಗೆ ಶುಕ
ಮುನಿಗಳು ಏಳು ದಿನಗಳ ಕಾಲ ಭಾಗವತ ಪ್ರರಾಣದ ಶ್ರವಣ ಮಾಡಿಸುದ್ದನ್ನೇ
ಮೊದಲಲ್ಲಿ ಎತ್ತಿಕೊಂಡು ಪ್ರಕ್ಳಾದ, ಅಹಲ್ಯೆ, ಬ್ರಹ್ಮ, ಧೂಪದ, ಯುಧಿಷ್ಠಿರ,
ವಿದುರ, ಇಂದ್ರದ್ವಾಮ್ಮ (ಗಜೀಂದ್ರ), ಅಜುಂನ, ಬಲ, ಧೂಪ, ಲಕ್ಷ್ಮಿ, ನಾರದ,
ಹನುಮಂತ ಇವರಲ್ಲಿ ಪರಮಭಾಗವತರಂದು ನಿರ್ದೇಶಿಸಿದ್ದಾರೆ]

ಏನಿತ್ತು ಹೆಚ್ಚಿ ಸುವನೊ ಏನೋ ವಿರಲ	ಪ್ರ
ದೀನರಕ್ಕೆ ನಿನ್ನ ಧಾರ್ಶನೀಯೋ ವಿರಲಯ್ಯ	ಅ
ಓದಿ ನಿನ್ನ ಮೆಚ್ಚಿ ಸುವನೇ ವೇದವ ತಂದಜನಿಗಿತ್ತು ವಾದಿಸಿ ನಿನ್ನ ಹೆಚ್ಚಿ ಸುವನೇ ಆದಿಶೇಷತಯೆನನೆ	ಎ
ಆಡಿ ನಿನ್ನ ಮೆಚ್ಚಿ ಸುವನೇ ವೃದ್ಧನಯ್ಯನಯ್ಯನೆ ಪಾಡಿ ನಿನ್ನ ಮೆಚ್ಚಿ ಸುವನೇ ಪವನಜನ ಸ್ವಾಮಿ ನೀನೆ	೨
ಚೆನ್ನೆವಿತ್ತು ಮೆಚ್ಚಿ ಸುವನೇ ಸಿರಿದೇವಿಯಾರಸನೆ ಪೂರ್ಣಾನಂದ ಸ್ವಾಮಿಯೆ ಪ್ರರಂದರವಿಶಲನಯ್ಯ	೩

[ಅಲ್ಲಜ್ಞನೂ, ಅಲ್ಲಶಕ್ತನೂ, ಅಲ್ಲಾಂತನೂ, ಪರಾಧಿನನೂ ಆದ ಜೀವವು ಸರ್ವಜ್ಞನೂ, ಸರ್ವಶಕ್ತನೂ, ಅಂಶಿಯೂ, ಸ್ವತಂತ್ರನೂ ಆದ ಪರಮಾತ್ಮನಿಗೆ ಏನನ್ನ ತಾನೆ ಸಲ್ಲಿಸಿ ಹೆಚ್ಚಿ ಸುಖಹುದು ? ಧಾರ್ಶನೋಂದೇ ಜೀವಕ್ಕೆ ಸಾಧ್ಯವಾದುದು. ಆದರೆ ಅದಕ್ಕೆ ಬೀಕಾಗುವ ಮನಃಪುಣ್ಯವನ್ನೂ ಬಲವನ್ನೂ ಪರಮಾತ್ಮನೇ ಕೊಡಬೇಕು.]

ಓದಿ...—ವೇದವಿದ್ಯೆಯಲ್ಲಿ ತೊಡಗಿ ; ವೇದವನ್ನು ಮೆಟ್ಟಿಮೊದಲು ಪಡೆದು ಕೊಂಡ ಬ್ರಹ್ಮನೇ ಅವನಿಗೆ ಮಗ ; ಎಂದಮೇಲೆ ಬೀರೆ ಯಾವನು ತನ್ನ ವೇದ ಪಾಂಡಿತ್ಯದಿಂದ ಅವನನ್ನು ಬೆರಗುಗೊಳಿಸಲು ಸಾಧ್ಯ ?

ವಾದಿಸಿ...—ಅದಿಶೇಷನು ತನ್ನ ಸಾವಿರ ಹಡೆಗಳಿಂದ ವಿಷ್ಣುಸರ್ವೋತ್ತಮತ್ವವನ್ನು ಸಾರುತ್ತ, ಅದರ ವಿರುದ್ಧ ವಾದಿಸುವವರ ಬಾಯಿಕಟ್ಟಿವನೆಂದು ಪ್ರತೀತಿ.

ಆಡಿ...—ನಾಟ್ಯವಾಡಿ; ವೃದ್ಧನೆಂದರೆ ಶಿವ, ನಟರಾಜ; ವಿಷ್ಣುವಿಗೆ ಮಗನ್ ಮಗ (ಬ್ರಹ್ಮನ ಮಗ).

ಪಾಡಿ...—ಹಾಡಿ, ಹನುಮಂತನು ಸಂಕೀರ್ತನ ಪದ್ಧತಿಯ ಪ್ರವರ್ತಕ ; ಸಂಗಿತ ಶಾಸ್ತ್ರದಲ್ಲಿ ಪರಂಪರೆಯನ್ನು ಸ್ಥಾಪಿಸಿದವನು.

ಕಾಂಚೋದಿ

ವಾರ್ಥಿಕ ಪಟ್ಟದ

ಮರೆಯದಿರು ಮರೆಯದಿರು ಶ್ರೀ ಹರಿಯನು ಪ

ಮರೆಯದಿರು ಶ್ರೀ ಹರಿಯ ಮರಣಾತುರದಿ ಮಗನ
ಕರೆದವರೆ ಸಾಯುಜ್ಯವಿಶ್ವ ನಾರಾಯಣನ
ಸೃಜಕೆಯನು ಮಾಡುವ ಚರಣಸೇವಕರಿಗೆ
ಪರಮಪದೇವ ಹರಿಯ ಅ

ದೇವಕಿಯ ಬಂಧವನು ಪರಿದವನ ಪೂತನಿಯ
ಜೀವರೆಸವೀಂಟಿದನ ಮಾವನೆನು ಮಡುಹಿದನ
ಪಾವನ ತರಂಗಿನೆಯ ಪದನಖಿದಿ ಪಡೆದವನ
ಗೋವರ್ಧನೇಶ್ವರಣ
ದಾವಾನಲನ ಒಡಿದು ನುಗಿದನ ಲೀಲೆಯಲಿ
ಶ್ರೀವಕ್ಷ್ಮಿ ಗೋಪಾಲ ರೂಪವನು ತಾಳ್ಳುವನ
ದೇವ ಮುನಿಮುಖಿ ರಾರಾಧಿಸುವ ದಿವ್ಯ ಶ್ರೀ
ಪಾದವನು ಭಜಿಸು ಮನವೇ ಱ

ಕಂಜಸಂಭವ ಷಿತನ ಕರುಣಾಪಯೋನಿಧಿಯ
ಕಂಜರನ ನುಡಿ ಕೇಳಿ ಒದಗಿ ರಣದೋಳು ಧು
ನಂಜಯನ ಜೀವವಂ ಕೃಷ್ಣೀಂದ ಕಾಲಿದವನ
ಅಂಜನೇಯನನಾಳ್ಳನ
ರಂಜಸುವ ಕೊಸ್ತುಭ ವಿಭೂತಣನ ಜಲಧಿಯಲಿ
ನಂಜನೋಡೆಯನ ಮೇಲೆ ಮಲಗಿ ತಮದೋಳು ಪ
ರಂಜೋತಿಪಾಯನಾಗಿ ಬೆಳಗುವನ ಶ್ರೀ ಚರಣ
ಕಂಜವನು ಭಜಿಸು ಮನವೇ ಉ

ವಾರಿಧಿಯೋಖಾಡಿದನ ವನಗಿರಿಯ ತಾಳಿದನ
ಧಾರುಕೆಯ ತಂದವನ ದೃತ್ಯನೆನು ಕೂಂದವನ
ಕರಡಿಯಲಳಿದವನ ಮೌನಗೋಡಲಿ ಷಿಡಿದವನ
ನೀರಧಿಯ ಬಂಧಿದನ
ದ್ವಾರಕಿಯನಾಳ್ಳವನ ತ್ರಿಪುರಗಳ ಜಗುಳ್ಳವನ
ಭಾರುಹಯವೇರಿದನ ಸಕಲ ಸುಜನರ ಘೋರವ
ಧಿರ ಶ್ರೀ ಪುರಂದರಬಿರಲನ ಚರಣಕಮಲವ
ನಂಬಿ ನೀ ಭಜಿಸು ಮನವೇ ಉ

ಮುರಣಾತುರದಿ ..—ಅಜಾಮಿಳನ ಕಢೆ.

ಪರಿದವನ—ಹರಿದುಹಾಕಿದವನ.

ಮಾವನನು ..—ಕೆಂಸನನ್ನು ಕೊಂಡವನ.

ಪಾವನ ತರಂಗಿನೀಯ...—ತ್ರಿವಿಕ್ರಮಾವತಾರದಲ್ಲಿ ಗಂಗೆಯನ್ನು ತನ್ನ ಬಲಗಾಲ ಉಗುರಿನಿಂದ ಹೊರಹೊಮ್ಮಿಸಿದವನ.

ಗೋಽಪರ್ಥನೋದ್ದರಣ—ಕೃಷ್ಣ ವತಾರದಲ್ಲಿ.

ದಾವಾನಲನ—ಗೋಽಕುಲದಲ್ಲಿ ಕೃಷ್ಣನ ಒಡನಾಡಿಗಳಾದ ಗೋವಳರು ಹಸುಗಳನ್ನೆಟ್ಟಿ
ಕೊಂಡು ಈಷಿಕೆಯೆಂಬ ಅರಣ್ಯಪೂರ್ಂತ್ಯಕ್ಕೆ ಹೋಗಿರಲು ಅಲ್ಲಿ ಕಾಡುಕಿಳ್ಳು
(ದಾವಾನಲ) ಎದ್ದು ಅವರನ್ನು ಕಾಡಲು, ಕೃಷ್ಣನು ಅದನ್ನು ನುಂಗಿ
ಗೆಳೆಯರನ್ನೆಲ್ಲ ಕಾಪಾಡಿದನೆಂಬ ಕಢೆ ಭಾಗವತದಲ್ಲಿದೆ.

ಶ್ರೀಪತ್ರ—ಲಕ್ಷ್ಮಿಯನ್ನು ಪತ್ರಣಿಸ ಇದಲ್ಲಿರಿಸಿಕೊಂಡವನು.

ಕಂಜಸಂಭವ—ವಿಷ್ಣುನಾಭಿಕಮಲ (ಕಂಜ)ದಿಂದ ಹುಟ್ಟಿದ ಬ್ರಹ್ಮ.

ಕುಂಜರನ ನುಡಿ. .—ಗಜೀಂದ್ರ ಮೋಕ್ಷದ ಪ್ರಸಂಗ.

ರಣಚೋಳು ಧನೆಂಜಯನ—ಮಹಾಭಾರತ ಯುದ್ಧದಲ್ಲಿ ಅಜುಣನ ಪಾರಣವನ್ನು
ಉಳಿಸಿದವನು ಕೃಷ್ಣ.

ಅಂಜನೇಯನನಾಲ್ಕನ್ನ—ರಾಮಾವತಾರದಲ್ಲಿ.

ರಂಜಸುವ ಕೌಸ್ತುಭ—ವಿಷ್ಣುವಿನ ಆಭರಣವಿಶೇಷ.

ಜಲಧಿಯಲ್ಲಿ ನಂಜನೊಡಿಯನ ಮೇಲೆ ಮಲಗಿ—ಸ್ವೀರ ಸಮುದ್ರದಲ್ಲಿ ಆದಿಶೇಷನ
(ನಂಜನ ಒಡೆಯು; ವಿವೃಷ್ಟಿದ್ದು, ಹಾವು) ಮೇಲೆ ಮಲಗಿರುವವ.

ತಮದೋಳು—ಮಹಾಪರಲಯದಲ್ಲಿ ದುಗ್ರಾದೇವಿಯು ತೋರಿಕೊಂಡ ಕತ್ತಲೆಯಲ್ಲಿ.

ವಾರಿಧಿಯೋಳಾಡಿದವನ—ಯಮಾನಾ ನದಿಯ ಕಾಳಿಂದಿ ಮಡುವಿನಲ್ಲಿ ಕಾಳಿಂಗನ
ಮೇಲೆ ನಾಟ್ಯಮಾಡಿದವನ (ಕೃಷ್ಣ ವತಾರದಲ್ಲಿ).

ಪನಗಿರಿಯ ತಾಳಿದವನ—ಗೋಽಪರ್ಥನೋದ್ದರಣ.

ಧಾರುಣೀಯ ತಂದವನ—ವರಾಹಾವತಾರದಲ್ಲಿ.

ದೃತ್ಯನನು ಕೊಂಡವನ—ನರಸಿಂಹಾವತಾರದಲ್ಲಿ.

ಕರಡಿಯಲ್ಲಿದವನ—ವಾಮನಾವತಾರದಲ್ಲಿ.

ಮೋನೆಗೊಡಲಿ ಷಿಡಿದವನ—ಪರಶುರಾಮಾವತಾರದಲ್ಲಿ;

ನೀರಧಿಯ ಬಂಧಿಸಿದನ—ರಾಮಾವತಾರದಲ್ಲಿ (ಸೇತು ಬಂಧನ).

ದ್ವಾರಕಿಯನಾಲ್ಕನ ವನ—ಕೃಷ್ಣನಾಗಿ.

ಶ್ರಿಪುರಗಳ ಜಗುಳ್ಳವನ—ಬೌದ್ಧವತಾರದಲ್ಲಿ.

ಜಾರು ಹರುವನೇರಿದನ—ಕಲ್ಯಾಯ ಅವತಾರದಲ್ಲಿ.

ಪೂರ್ವಕಲಾರ್ಥ

ಅದಿ

ಯಾತಕೆ ನೋಡುತ್ತಿ ಯಮನ ಪಾಶಕೆ ಬೀಳುತ್ತಿ

ಪ

ನಾಧ ನಾರಾಯಣ ಹರಿಕೃಷ್ಣ ಎಂಬುವ

ಕೀರ್ತನೆಯನು ಕೇಳಿ ದೂಷಿಸಿ ನಗುತ್ತಿ

ಅ

ಮುಂಧತನದಿ ಮುಲಮೂತ್ರದ ಭಾಂಡಕೆ ಬಹು ಶೈಲಿಗಾರವ ಮಾಡುತ್ತಿ
ಗಾಡಾಂಧಕಾರದ ಮದ ಉನ್ನತ್ತದಿ ಕವಿದು ಮುಗ್ಗುಂಡಿಗೆ ಬೀಳುತ್ತಿ
ಪಾಡಿ ಹೋಗಳಿ ನಿನ್ನ ಬಿಡಿಯಲ್ಲಿರುವವರು ಕಾದುಕೊಂಡಿಪರೆಂದು ನೋಡುತ್ತಿ
ಹೇಡಿಸಿ ಕಾಲನ ದೂತರು ಎಳಿವಾಗ ಬೇಡಿ ನೀ ಭಯದಲ್ಲಿ ಕೂಗುತ್ತಿ

೦

ಶಿಂಡ ಮಾಂಸಗಳು ತುಂಬಿದ ದೇಹವ ಕಂಡು ಸಂತೋಷದಿ ಉಬ್ಬುತ್ತಿ
ಕಂಡಕಂಡುದಾಪೇಕ್ಕಿ ಮನದಲಿ ಉಂಡೇನ್ನುತ್ತ ಹಿಗ್ಗುತ್ತಿ
ಕಂಡುಕೊಳ್ಳುದೆ ಮುಂದಿನ ಮಾರ್ಗವ ಪುಂಡಾಟಗಳನು ಮಾಡುತ್ತಿ
ಕಂಡ್ಯಮದೂತರು ಕೊಂಡೊಯ್ದು ನಿನ್ನನು ದಂಡಿಸುವಾಗ ಕಣ್ಣಿಷ್ಟುದುತ್ತಿ

೨

ದುಷ್ಪ ಯಮದೂತರು ಕಟ್ಟಿ ಎಳಿಯಲು ಬಿಟ್ಟು ಪೋಪುದೀ ಪೂರ್ವಾವು
ಕಟ್ಟಿದ ಮನೆಯನು ಬಿಟ್ಟು ಹೋಗುವಂತೆ ಬಿಟ್ಟು ಪೋಪುದೀ ಜೀವವು
ಒಟ್ಟಿದ ಕಸವು ಸುಟ್ಟಿಹೋಗುವ ಹಾಗೆ ಸುಟ್ಟು ಪೋಪುದೀ ದೇಹವು
ಹಂಟಿದ ಮಕ್ಕಳು ಕೊಟ್ಟಿಗೆ ಪರುಗಳು ಪೆಟ್ಟಿಗೆ ನಗ ಬೆನ್ನಟ್ಟಿ ಬಾರವು

೩

ಇರುಳು ಹಗಲು ನರಹರಿಯನು ತುತ್ತಿಸದೆ ನರಪತಿಗಳ ಕೊಂಡಾಡುತ್ತಿ
ಸುರಧೇನುವು ತಾನಿರುತ್ತಿರೆ ನರಮನೆ ಹುಳಿ ಮಜ್ಜಿಗೆಯನು ಬೇಡುತ್ತಿ
ಹರಿವ ಭಾಗೀರಥಿ ಎದುರ್ಲಿಲ್ಲ ನೀ ಒರತೆಯ ಜಲಪಾನ ಮಾಡುತ್ತಿ
ಮುರಹರ ನಗಧರ ಮಾಕುಂದ ಎನ್ನದ ನರಕಭಾಧಿಗೆ ಗುರಿಯಾಗುತ್ತಿ

೪

ಸಿಟ್ಟಿಲಿ ನೀ ಹರಿದಾಸರ ಮುಖವನು ದೃಷ್ಟಿಸಿ ನೋಡದೆ ಹೋಗುತ್ತಿ
ಮುಷ್ಟಿಯೋಳಿಗೆ ಒಂದಿಪ್ಪುಕೊಡದೆ ನಿನ್ನ ಹೊಟ್ಟೆ ತುಂಬುಪುದೇ ನೋಡುತ್ತಿ
ಬಟ್ಟಿಬಯಲು ಸಂಸಾರದಲನುದಿನ ದಿಟ್ಟುತ್ತನೆದಲೋಡಾಡುತ್ತಿ
ನೆಟಿನೆ ಪ್ರರಂದರವಿರಲನೆನದೆ ಮುಕ್ತಿಬಟ್ಟಿಯ ಕಾಣದ ಹೋಗುತ್ತಿ

೫

ನೋಡುತ್ತಿ—ನೋಡುವೆ.

ಮುಲಮೂತ್ರದ ಭಾಂಡಕೆ—ಶರೀರಕ್ಕೆ.

ಮುಗ್ಗುಂಡಿ—ಅಳೆವಾದ ಹಳ್ಳ.

ಮುಂದಿನ ಮಾರ್ಗವ—ಸಾಧನೆಯ ದಾರಿಯನ್ನು.

ಒರತೆ—ನೀರು ಜಿನುಗುವ (ಉಟಕೆ) ಹಳ್ಳ.

ಮುಕ್ತಿಬಟ್ಟೆ—ಮುಕ್ತಿಯ ದಾರಿ (ವಾಟ, ವತ್ತು).

ಸುರಂಟಿ

ಅದಿ

ನಾಚಿಕೆಗೊಳಿಬೇಡ ಪುನರ್ದಲಿ ಯೋಚಿಸಿ ಕೆಡಬೇಡ

ವೇ

ನೀಒಪೇನೋ ನೆಮ್ಮುಚ್ಚೆತ್ತನೋಲಗ
ಮೊಷ್ಟಿಕೊಟ್ಟಿದೆ ನಿನಗೆ ಹೆಚ್ಚಿನ ಪದವಿಯು

ಅ

ಹರಿ ಹರಿಯಂದೊದರೋ ಹತ್ತಿದ
ದುರಿತಗಳಿಗೆ ಬೆದರೋ
ನೀರಜಾಕ್ಕು ನಿಜರಪತಿ ಹರಿಯಂದು
ಚೀರಿ ಹಾರಿ ಭೋರಿಡುತ್ತಲಿ ಕುಣಿಯೋ

೦

ಯಾರ ಗೊಡವೆಯೇಕೋ ನರಕದ
ದಾರಿ ತಪ್ಪಿಪರೇನೋ ನೀ
ಸಾರಿಸಾರಿ ಸರ್ವೇಶನ ನಾಮವ
ಬೀರಿ ಬೀರಿ ಕೈ ಮುಗಿದು ಕೊಂಡಾಡೋ

೨

ಭಕ್ತಿಜನರ ಕೊಡೋ ಭವಭಯು
ಬತ್ತಿಪ್ಪೋಪ್ಪೆದು ನೋಡೋ
ಮುಕ್ತಿದಾಯಕ ಶ್ರೀಪುರಂದರವಿರಲನ
ಭಕ್ತಿಯಿಂದ ನೀ ಕುಣಿಯುತ ಪಾಡೋ

೩

ಹೆಚ್ಚಿನ ಪದವಿ—ಮನುಷ್ಯ ಜನ್ಮ ; ಅದೇನು ಕೀಳಾದುದ್ದಲ್ಲ ; ಪರಮಾತ್ಮನ ಅನು
ಗ್ರಹದಿಂದಲೇ ಬಂದದ್ದು ; ಸಾಧನೆಗೆ ಅನುಕೂಲವಾದದ್ದು.

ಶಿಕ್ಷನ

ಆದಿ

ಗೋವಿಂದನ ಧಾತ್ನನ ಬಲು ಶುಭಕರವೋ	ಪ
ಭಾವಿಸಿ ನೋಡಲು ಬಹು ಜನ್ಮಗಳ ಪಾಪದರವೋ	ಅ
ಒಂದಾವತ್ತೀ ನೇನೆಯಲು ಭವಬಂಧ ವಿಲವೋ ಹಿಂದಿನ ಸುಕೃತಕೆ ಮುಂದಿನ ಸುಕೃತಾನಂದ ಫಲವೋ	ಇ
ವಿಧವಿಧ ಸಾಧನಕಿಂತ ಇದು ಬಲು ಘನವೋ ಉದರಂಭರಣಕ್ಕೆ ಉಡುವ ವಸನಕ್ಕೆ ಇದು ಸುಸಾಧನವೋ	ಉ
ಶ್ರೀರಾಮ ಷುರಂದರವಿರಲ ಆರ ಪಾರವೋ ನೇರಿದವರಿಗೆ ಈ ಹರಿಧಾತ್ನ ಕೌರಗೆ ದೂರವೋ	ಇ

ಭವಬಂಧ—ಸಂಸಾರದ ತೊಡಕು.

ವಿಲ—ಬಿಟ್ಟುಹೊಗುವುದು.

ವಿಧವಿಧಸಾಧನಕಿಂತ—ವಿರಕ್ತಿ, ಸಚ್ಚಾಸ್ತ್ರವಣ, ಯೋಗಸಾಧನೆ, ಕೃಚ್ಛರದಿ ತಪ,
ತೀಧ್ಯಯಾತ್ರೆ, ಧಾತ್ನ, ವ್ರತ ಹೊದಲಾದವುಗಳಿಗಂತೆ.

ಉದರಂಭರಣಕ್ಕೆ...—ಇಹದ ಅಭ್ಯುದಯಕ್ಕೂ (ಉಟಟ, ಉಡುಗೆಗಳಿಗೆ) ಕಾರಣ
ವಾಗುತ್ತದೆ.

ಆರಪಾರವೋ—ಆರುಪಾರು, ನಿರಂತರ, ನೇರ, ಸ್ವಷ್ಟ.

ಅನಂದಭ್ರಮವಿ

ಅಷ್ಟ

ಸುಮೃದ್ಧಿ ಬರುವುದೆ ಮುಕ್ತಿ

ಪ

ನಮ್ಮ ಅಚ್ಯುತಾನಂತನ ನೇನೆಯದೆ ಭಕ್ತಿ

ಅ

ಮನದಲ್ಲಿ ದೃಢವಿರಬೇಕು ಪಾಶಿ
ಜನರ ಸಂಸಗ್ರಹ ನೀಗಲಿ ಬೇಕು
ಅನುಮಾನವನು ಬಿಡಬೇಕು ತನ್ನ
ತನುಮನ ಧನವನೊಷ್ಟಿಸಿಕೊಡಬೇಕು

ಂ

ಕಾಮ ಕೋಧವ ಬಿಡಬೇಕು ಪರ
ಕಾಮಿನಿಯರ ಹಂಬಲ ಬಿಡಬೇಕು
ಹೇಮದಾಸೆಯ ಸುಧಬೇಕು ಹರಿ
ನಾಮ ಸಂಕೀರ್ತನೆ ಮಾಡಬೇಕು

೨

ಸಂದರ್ಭಗಳ ಬಿಡಬೇಕು ದೇಶ
ಬಂಧು ಬಾಂಧವರ ಸ್ನೇಹವ ಬಿಡಬೇಕು
ನಿಂದಿಸಿದರೆ ಹಿಗ್ಗಬೇಕು ಕೋಪ
ಬಂದಾಗ ಸೈರಕ್ತ ಬಿಡದಿರಬೇಕು

೩

[ಭಕ್ತಿಯ ಬೇರೂರಲು ಅಗತ್ಯವಾದ ಸಾಧನಗಳನ್ನು ಇಲ್ಲಿ ಒಕ್ಕಣಿಸಿದ್ದಾರೆ.]

ಹೇಮದಾಸ—ಹೋನ್ನಿನ ಆಸೆ, ಎಂದರೆ ಬಂತ್ಯಯ್ವಾಸನ್ನು ಗಳಿಸುವ ಬಯಕೆ.
ಸಂದರ್ಭ—ಜನರ ಗುಂಪು (ಭಗವದ್ಗೀತೆಯ ‘ಅರ್ಥಿಜನ ಸಂಸದಿ’ ಎಂಬ ಮಾತಿನ ಭಾಯೆ.

ದೇಶ ಬಂಧು ಬಾಂಧವರ ಸ್ನೇಹ—ತನ್ನ ಉರು, ತನ್ನ ವರು, ತನ್ನ ಹಿತವರು ಎಂಬ ಅಭಿಮಾನ (ಮಹಾಕಾರ).

ನಿಂದಿಸಿದರೆ...—ಮಾನವನೂ ಅವಮಾನವನೂ ಸಮನಾಗಿ ಕಾಣುವುದು ತಾತ್ಯಯ್ವ (‘ಸಮಂ ಮಾನಾಪಮಾನಯೋಃ’).

ಕೋಪ ಬಂದಾಗ...—‘ನೋದ್ವಿಷಿತ್ತಾ ಪ್ರಾಪ್ತ ಚಾಷಿಯಂ’ ಎಂಬ ಗೀತಾವಾಕ್ಯದ ಭಾಯೆ.

ಕಲ್ಯಾಣೆ

ಅಟ್ಟ

ಸಲ್ಲದೊ ಕೈಪ್ಪು ಸಲ್ಲದೊ	ಪೇ
ಸಿರಿ ವಲ್ಲಭ ಇದ ನೋಡಿ ಪಾಲಿಸಬೇಕೊ	ಅ
ಬಿಶ್ವ ಬೆಳಿಸಿ ತಲೆಯೆತ್ತಿದ ವೈರನೆ ಮತ್ತೆ ತುರುವಿಂಡು ಬಿಟ್ಟು ಮುಲ್ಲಿಸುವುದು	ಱ
ಸಾವಿರ ಹೊನ್ನಿಕ್ಕಿ ಸದನವ ಸಾಧಿಸಿ ಪಾವಕನುರಿಗೆ ನೀನೋಟ್ಟಿಸಿಕೊಡುವುದು	೨
ಕುಶಲದಿ ಬಣ್ಣಿಸಿ ಬರೆದ ಚಿತ್ತಾರವ ಮಹಿ ಮಣ್ಣ ಮಾಡಿ ನೀ ಕೆಡಿಸುವುದು	೩
ಬಲುಕಾಲ ಮುದ್ದಿಸಿ ಕಲಿಸಿ ಮಾತಃಗಳ ಗಳಿಯ ಸಾಕಿ ಬಾವುಗರೆ ಒಟ್ಟಿಸುವುದು	೪
ಕರುಣೆಸು ಸಿರಿ ಪುರಂದರೆವಿಟ್ಟಿಲ ನಮ್ಮ ಹಿರಿದು ಮಾಡಿ ಮತ್ತೆ ಕಿರಿದು ಮಾಡುವುದು	೫

[ಮನುಷ್ಯ ಜನ್ಯ ಬಂದಿರುವುದೇ ಹಗ್ಗಳಿಕೆ; ಅನೇಕ ಜನ್ಮಗಳ ಪ್ರಣಾಫಲ. ಹೀಗಿರು ವಾಗ ಈ ಜನ್ಮದಲ್ಲಿ ಸಾಧನೆಗೆ ಅವಕಾಶಮಾಡಿಕೊಡದೆ ಅದನ್ನು ವ್ಯಾಘರಿಷಾಗಿ ನೀಗಿಸುವುದು ಅಥವಾ ಪಾವಕಿಗಳನ್ನು ಮಾಡಿಸಿ ದುರ್ಗಾತಿಗೆ ಎಳಿಯುವುದು ಸಲ್ಲದು. ಮನುಷ್ಯ ಜನ್ಮವನ್ನು ಒದಗಿಸಿದ ಪರಮಾತ್ಮನೇ ಸದ್ಗುರುತಿಗೂ ಅವಕಾಶ ಮಾಡಿಕೊಡಬೇಕು ಎಂದು ಅವನಲ್ಲಿ ಆಗ್ರಹಮಾಡಿ ಬೇಡಿಕೊಂಡಿದ್ದಾರೆ.]

ತುರುವಿಂಡು—ಹಸುಗಳ ಗುಂಪನ್ನು.

ಸಾಧಿಸಿ—ಕಟ್ಟಿಸಿ.

ಪಾವಕನುರಿಗೆ—ಬೆಂಕಿಗೆ.

ಚಿತ್ತಾರ—ಚಿತ್ರ.

ಬಾವುಗೆ—ಗಂಡುಬೆಕ್ಕು (ಬೋಕಾ).

ಅಂದಿಗಲ್ಲದೆ ಮನದ ಪರಿತಾಪವಡಗದೋ ಮು
ಕುಂದ ಮಾಧವ ಮುರಾರೆ ಶೌರೇ

ಒ

ಎಂದಿಗೆ ನಿನ್ನ ಭಕ್ತಿರ ಸಂಗ ಸೌಖ್ಯಗಳೊ
ಎಂದಿಗಭಯವ ಪಡೆವನೋ ಕೃಷ್ಣ

ಅ

ಎಂದಿಗೀ ಜನನ ಮರಣಾದಿಗಳು ಪರಿಹರವು
ಎಂದಿಗೆ ಏಕಾಂತ ಭಕ್ತಿಯೋ ಕೃಷ್ಣ
ಎಂದಿಗೀ ಮಾನಾವಮಾನ ಸುಖ ದುಃখ
ನಿಂದೆವಂದನೆಗಳಲ್ಲಿ ಸಮತೆಯೋ ಕೃಷ್ಣ
ಎಂದಿಗೆ ಈ ಹೀನ ಜನಸಂಗ ಪರಿಹರವೋ
ಎಂದಿಗೆ ಸುಜ್ಞನ ಪಡೆವನೋ ಕೃಷ್ಣ
ಎಂದಿಗೆನ್ನದು ತನ್ನದೆಂಬ ದುರೋಹಕ
ವೃಂದಗಳ ಕಡೆಗೆಣಿಪೆನೋ ಕೃಷ್ಣ

ಱ

ಎಂದಿಗೆ ಈ ಕರ್ಮಕಾನನವ ತರಿವುದೋ
ಎಂದಿಗಪರೋಕ್ಷ ಸುಖವೋ ಕೃಷ್ಣ
ಎಂದಿಗೆ ತಮದಮಗಳನ್ನ ನಾ ಪಡೆವುದೋ
ಎಂದಿಗಾಸೆ ನಿರಾಸಯೋ ಕೃಷ್ಣ
ಎಂದಿಗೀ ಕಾಮಸಂಕಲ್ಪದಿ ದೋಷಗಳ
ದ್ವಾಂದ್ವಗಳ ಕಡೆಗೆಣಿಪೆನೋ ಕೃಷ್ಣ
ಎಂದಿಗೀ ಕಾಯಕರಣಾದಿಗಳು ನಾನಲ್ಲ
ಬೆಂದೆಂಬ ನಿಜದ ನೆಲೆಯೋ ಕೃಷ್ಣ

ಅ

ದುರಿತಕೋಟಿಗಳನಳವಡಿಸಿಪ್ಪ ಸಂಸಾರ
ಸೇರಿಮನೆಯ ಕಳೆವುದೆಂದೋ ಕೃಷ್ಣ
ಕರಣಗಳ ಕಾದಾಟವನು ಬಿಡಿಸುವಭಾಸ
ಪರಿ ನಾನು ಪಡೆವುದೆಂದೋ ಕೃಷ್ಣ
ತರತರದ ತಾಪತ್ರಯಗಳನು ನೀಗಿಸಿ
ಸಿಫಾರಚಿತ್ತ ಪಡೆವುದೆಂದೋ ಕೃಷ್ಣ
ಸಿರಿ ಪುರಂದರವಿರಲರಾಯ ನಿನ್ನಯ ದಿವ್ಯ
ಚರಣದೋಲುಮೆಯು ಎಂದಿಗೋ ಕೃಷ್ಣ

ಇ

ಮಂಧ್ಯಮಾವತಿ

ಆದಿ

ಮನವೆ ಚಂಚಲಮತಿಯ ಬಿಡು

ಪ್ರ

ನಮ್ಮ ಪನಜನಾಭನ ಭಜನೆಯ ಮಾಡು

ಅ

ಬಡಮನುಜಗೆ ಬಾಯಂಬಿಡುತ ದೃಷ್ಟಿ ದಲವನ
ಅಡಿಗಳಿಗೆಗಲು ಪಡೆವುದೇನೋ
ಕಡಲಶಯಾನ ಜಗದೊಡೆಯನ ನೆನೆಯೆ ಕೈ
ಪಿಡಿದು ಸಲಹುವನು ಬಿಡದೆಲೆ ಅನುಗಾಲ

೦

ಬಲ್ಲಿದ ಭಜಕರೆ ಬಲ್ಲವ ಬಲುಸಿರಿ
ಯಾಳ್ಳಿನು ಕರುಣೆಯು ನಲ್ಲನಿರೆ
ಕ್ಷುಲ್ಲಕರನು ಕಾಯೆ ಸಲ್ಲದೆಂದೆಂದಿಗು
ನಿಲ್ಲು ಹರಿಯ ಪಾದದಲಿ ತಲ್ಲಣಸದೆ

೨

ಮುಗಿಲು ಮೇಲುಗಡೆ ಆಗಣತ ಆಪೆ
ತ್ವಂಗಳು ಬಂದಡರಲು ನಗುತೆಲಿರು
ಜಗದುದರನ ಪಾಹಿಮುಗೆ ನಮೋ ನಮೋ ಏಂದು
ಪ್ರಾಗಳುತ್ತ ಬಾಳಫಾಗಳನು ಗಣಸದಲೆ

೩

ಆವಾವ ಕಾಲಕ್ಕೆ ದೇವನಿಕ್ಷೇಯಿಂದ
ಆವಾಪ್ಯದು ಬರೆ ಸುವಿವೆ ಎನ್ನು
ಶ್ರೀವರ ಅನಾದಿ ಜೀವರ ಕ್ಷುಪ್ತದಂತ
ಕಃವನು ನಿಜ ಸ್ವಭಾವ ಬಿಡದೆ ನಿತ್ಯ

೪

ಕೇಶವಾಚ್ಯತ ಶ್ರೀನಿವಾಸ ಮುರಾರೇ
ದೋಷರಹಿತ ಕ್ಷೇತ್ರನಾಶನನೆಂದು
ಮೋಸಗೊಳಿಪ ಭವಪಾಶವ ವಿಂಡಿಪ
ಶ್ರೀತ ಪ್ರರಂದರವಿರಲನು ಜಗತ್ತಿರೆ

೫

ಬಡಮನಂಜಗೆ—ಹಂಲುಪೂನವನಿಗೆ.

ನಲ್ಲ—ಸ್ವಿರಯ.

ಕ್ಷುಲ್ಲಕರನು ಕಾಯೆ—ಕ್ಷುದ್ರರಾದ ಮನುಷ್ಯರ ಬಾಗಿಲ ಕಾಯುವುದು.

ಬಾಳಷ್ಟೇಗಳನು—ಬದುಕಿನ ಪಾಪಗಳನ್ನು.

ಕ್ಷುಪ್ರದಂತೆ...—ಕ್ರಮದಂತೆ; ಪ್ರತಿಜೀವರ ಯೋಗ್ಯತಾನುಸಾರವಾಗಿ ಕರ್ಮಫಲ
ಗಳನ್ನು ಪೆರಮಾತ್ಮನು (ಶ್ರೀವರ) ಒದಗಿಸಿಕೊಡುವನು (ಕ್ರಮನು); ಅವನಿಗೆ
ಜೀವರನ್ನು ಕುರಿತು ಆದರ, ನಿರಾದರಗಳಿಲ್ಲ; ಕರ್ಮಫಲ ಕೊಡುವಾಗಲೂ
ಅವನಿಗೆ ಸ್ವಭಾವಶಿಧ್ವವಾದ ಕಾರುಣ್ಯ ಮರೆಯಾಗುವುದಿಲ್ಲ (ನಿಜ ಸ್ವಭಾವ
ಬಿಡದೆ).



ಪುನಾದ್ಗವರಾಳಿ

୫୮

ಗುಡಿಗುಡಿಯನ್ನು ಸೇದಿ ನೋಡೊ ಪ್ರ

ಒಡಲ ಪಾಪಂಗಳನ್ನೆಲ್ಲ ಈಡಾಡೋ

ಮನವೆಂಬೋ ಸಂಚಿಯ ಬಿಜ್ಞಿ ನಿನ್ನ
ದಿನದ ಪಾಪಗಳೆಂಬೋ ಭಂಗಿಯ ಕೊಜ್ಞಿ
ತನುವೆಂಬೋ ಜಿಲ್ಲಾಮೈಯೋಳಿಕ್ಕಿ ಅಳ್ವಿ
ತನ ಧಾರ್ಥವೆಂತೆಂಬೋ ಬೆಂಕಿಯ ಹಜ್ಞಿ

ಬುರುದೆಯೆಂಬೋದು ಈ ಶರೀರ ನಿನ್ನ
ಗುರುಭಕ್ತಿಯೆಂಬೋದು ಕೊಳ್ಳವಿಯಾಕಾರ
ಸಿರಿನಾರಾಯಣನೆಂಬೋ ನೀರ ಅದ
ನರಿತೆ ತುಂಬಿಕೊಳ್ಳೋ ಎಲೆ ಹೋಜುಗಾರ ೨

ಸದ್ಯದಿಂದಮಲು ಪರುವುದು ದಾ
ರಿದ್ದು ದೋಷವು ಸುಟ್ಟು ಹೊಗೆಯು ಹಾರುವುದು
ಬುದ್ಧಿಗೆ ಜ್ಞಾನ ತೋರುವುದು ಗುರು
ಮಧ್ಯೇತ ಪುರಂದರವಿರಲನ ತೋರುವುದು ೩

[ಮೋಜುಗಾರರು ಗುಡಿಗುಡಿಯನ್ನು ಸೇದುತ್ತಿರುವುದನ್ನು ಕಂಡು, ಅದರ ವರಗಳನ್ನು ಅಧ್ಯಾತ್ಮದ ಹಂಡರದಲ್ಲಿ ಸೇರಿಸಿದ್ದಾರೆ.]

ತೋಡಿ

ರೂಪಕೆ

ಪ್ರಾಜೆ ಯಾತಕೋಽ ಮನುಜ ಪ್ರಾಜೆ ಯಾತಕೋಽ

ಪ

ಪ್ರಾಜೆಯಲಿ ನಿನ್ನ ಮನ ನಿಲ್ಲದಿದ್ದ ಮೇಲೆ ನಿನಗೆ

ಅ

ಭೂತದಯಾ ಪಶ್ಚಾತ್ತಾಪ

ನೀತಿಯೆಂಬುದು ಮತ್ತಿಲ್ಲ

ಮಾತಿನಲ್ಲಿ ಜಾಳ್ಳನಿಯೆಲ್ಲ

ಕೋತಿ ಬುದ್ಧಿ ಬಿಡಲೀಲ್ಲ

ಎ

ಹಾಕುವುದು ಸಾಧು ವೇಷ

ಸಾಕುವುದು ಹಲವು ದೋಷ

ಬೇಕೆ ನಿನಗೆ ಒಳ್ಳೆ ಪದ

ಏಕೆ ಭೂರಂತಿ ಉನ್ನತ್ತೆ

ಉ

ಪ್ರಾಜೆಯಲ್ಲಿ ಪಾಪಬುದ್ಧಿ

ಜಾಜಿ ತುಳಸಿ ಕೈಯಲ್ಲಿ

ಮುಂಜಗದೊಡೆಯು ಅವನು ಎಲ್ಲಿ

ಮಾಜಾರಲನಂತೆ ನೋಟದಲ್ಲಿ

ಇ

ಆಸೆಯನ್ನು ಬಿಡಲೀಲ್ಲ

ಶೇಷಶಯಂನನ ಪ್ರಾಜೆಯೆಲ್ಲ

ಗಾಸಿಪಟ್ಟು ಮಾಡುತ್ತಿಯಲ್ಲ

ಮೋಸ ಹೋಗದೆ ತಿಳಿಯೋ ಎಲ್ಲಿ

ಇ

ತಂದೆ ಪುರಂದರೆವಿರಲನ

ಒಂದೆ ಮನದಿ ನೇನೆಯೋ ಅಣ್ಣಿ

ಎಂದು ಕುಂದದ ಪದವನೀವೆ

ನಂದನಂದನ ತಂದೆ ಕೃಷ್ಣ

ಇ

ಒಳ್ಳೆ ಪದ—ಸದ್ಗುತ್ತಿ ; ಉತ್ತೇಮವಾದ ಪದವಿ.

ಮಾಜಾರಲನಂತೆ—ಬೆಕ್ಕಿನಂತೆ (ಬೂಟಿಕದ ಧಾರ್ಯ).

ಎಂದು ಕುಂದದ ಪದ—ಮುಕ್ತಿ.

ಕಾಂಟೋರಿ		ರಘುಂಪೆ
ಹೂವ ತರುವರ ಮನೆಗೆ ಹುಲ್ಲ ತರುವ		ಪೆ
ಅವ್ಯೇ ಲಕುಮಾರಮಣ ಇವಗಿಲ್ಲ ಗರುವ		ಅ
ಒಂದು ದಳ ಶ್ರೀ ತುಳಸಿ ಬಿಂದು ಗಂಗೋದಕವ ಇಂದಿರಾರಮಣಗ್ರಿತವೆನ್ನಲು ಒಂದೆ ಮನದಲಿ ಸಿಂಧುಶಯನ ಮುಕುಂದಯೆನೆ ಎಂದೆಂದು ವಸಿಪನಾ ಮಂದಿರದೊಳಗೆ		ಽ
ಪರಿಪರಿಯ ಪ್ರವ್ಯಾಗಳ ಪರಮಾತ್ಮಾಗ್ರಿಫಿ ಪರಿಪೂರ್ಣನೆಂದು ಪೂಜೆಯನು ಮಾಡೆ ಸರೇಸಜಾಕ್ಷನು ತನ್ನ ಸಕಲ ಸ್ವಾತಂತ್ರ್ಯದಲಿ ಸರಿಭಾಗ ಕೊಡುವ ತನ್ನರಮನೆಯ ಒಳಗೆ		ಉ
ಪಾಂಡವರ ಮನೆಯೊಳಗೆ ಕುದುರೆಗಳ ತಾ ತೊಳೆದು ವ್ಯಂಡರೀಕಾಕ್ಷ ತಾ ಹುಲ್ಲ ತಂದ ಅಂಡಜಾಧಿಪ ನಮ್ಮ ಪುರಂದರೆವಿತ್ತಲನು ತೊಂಡರಿಗೆ ತೊಂಡನಾಗಿ ಸಂಚರಿಸುತ್ತಿಹನು		ಇ.
[ಭಕ್ತಿಯಿಂದ ಸುಲಭಪೂಜೆಯನ್ನ ಮಾಡಿ ಬಿಂದೇ ಹೂವನ್ನು ಒಸ್ಪುಸಿದರೆ, ಅಂಥ ವರಿಗೂ ಒಲೆದು ಅವರ ಬದುಕಿನ ಏಲ್ಲ ಭಾರವನ್ನೂ ಹೊತ್ತುಕೊಳ್ಳುವವ. ಜಗತ್ತಿನ ಐಶ್ವರ್ಯಕ್ಕೆಲ್ಲ ಅಧಿದೇವತೆಯಾದ ಲಕ್ಷ್ಮೀಯ ಗಂಡನಾದರೂ ಆವನಗೇನು ಹೆಮ್ಮೆಯಲ್ಲ, ಬಿಂಳಿಲ್ಲ, ಬಿಸುಮಾನವಿಲ್ಲ. ಭಕ್ತಿಯಿಂದ ಬಡತನದ ಪೂಜೆ ನಡೆದರೂ, ಅಲ್ಲಿ ಎಂದೆಂದಿಗೂ ನೆಲೆಸಿರುವನು.]		
ಅವ್ಯೇ—ಇಡೀ ಬ್ರಹ್ಮಾಂಡಕ್ಕೆ ತಾಯಿಯಾದ ಲಕ್ಷ್ಮಿ, ಮೂಲಪುರಕೃತಿ. ಬಿಂದು ಗಂಗೋದಕ—ಬಿಂದು ತೊಟ್ಟು ನೀರು (ಪೂಜೆಯಲ್ಲ). ತನ್ನ ಸಕಲ ಸ್ವಾತಂತ್ರ್ಯದಲಿ ಸರಿಭಾಗ ..—ತನ್ನ ಸಂಕಲ್ಪನುಸಾರವಾಗಿ, ಭಕ್ತವ ಯೋಗ್ಯತೆಗೆ ತಕ್ಕುಂತೆ (ಸರಿ) ಪದವಿಯನ್ನು ವೈಕುಂಠದಲ್ಲಿ (ತನ್ನರಮನೆ) ಒದಗಿಸಿಕೊಡುವನು.		
ಅಂಡಜಾಧಿಪ—ಅಂಡ-ಜ ವೆಂದರೆ ಮೊಟ್ಟೆಯಿಂದ ಹೊರಬರುವ ಹಕ್ಕು; ಇಲ್ಲಿ ಗರುಡ, ಅದಕ್ಕೆ ಒಡೆಯಿ. ತೊಂಡರು—ಭಕ್ತರು.		

ಸುರಚಿ

ಅದಿ

ಬಂದದ್ದಲ್ಲಿ ಬರಲಿ, ಗೋವಿಂದನ ದಯ ನಮಗಿರಲಿ ಪ್ರ

ಇಂದಿರೆ ರಮಣನ ಧಾತನವ ಮಾಡಲು
ಬಂದ ದುರಿತ ಬಯಲಾದುದಿಲ್ಲವೆ ಅ

ಆರಗಿನ ಮನೆಯೊಳಿಗಂದು, ಪಾಂಡವರನು ಕೊಲಬೇಕೆಂದು
ದುರುಳಿ ಕೌರವ ಬಂದು, ಅತಿ ಹರುಪದಲಿರುತ್ತಿರಲಂದು
ಹರಿ ಕೃಪೆ ಅವರಲ್ಲಿದ್ದ ಕಾರಣ ಬಂದ
ಫೋರ ದುರಿತ ಬಯಲಾದುದಿಲ್ಲವೆ ? ರೀ

ಆರು ಒಲಿಯಾದಿರಲ್ಲಿನ್ನು, ಮುರಾರಿ ಎನಗೆ ಪ್ರಸನ್ನ
ಹೋರುವ ದುರಿತದ ಬನ್ನು, ನಿವಾರಿಪ ಕರುಣ ಸಂಪನ್ನು
ಶ್ರೀರಮಣನ ಸಿರಿ ಚರಣ ಶರಣರಿಗೆ
ಕೊರರ ಯಮನು ಶರಣಾಗತನಾಗಲಿಲ್ಲವೆ ? ಉ

ಸಿಂಗನ ಪೆಗಲೇರಿದವರೆ, ಕರಿ ಭಂಗವೇಕೆ ಮತ್ತುವರೆ
ರಂಗನ ಕೃಪೆಯುಳ್ಳವರೆ, ಭವ ಭಂಗಗಳೇತಕೃವರೆ
ಮಂಗಳ ಮಹಿಮೆ ಪ್ರರಂದರವಿರಲ ಶು
ಭಾಂಗನ ದಯವ್ಯೋಂದಿದ್ದ ರೆ ಸಾಲದೆ ಈ

ಹೋರುವ—ಸೇಣಸುವ.

ಬನ್ನು—ಭಂಗ ; ಬವಕೆ.

ಸಿಂಗನ ಪೆಗಲೇರಿದವರೆ—ಸಿಂಹವನ್ನೇರಿ ಕುಳಿತುವಣಿಗೆ.

ಕರಿ ಭಂಗವೇಕೆ—ಆನೆಯಿಂದ ಕಾಟವಿದೆಯೇ ?

ಶಂಕರಾಭರಣ

ಅದ

ದೃಷ್ಟಿ ನಿನ್ನ ಪಾದದಲ್ಲಿ ನೇಡೋ ಹಾಂಗೆ
ದುಷ್ಪ ಜನ ಸಂಗಾಗಳ ಬಿಡೋ ಹಾಂಗೆ

ಪ

ಕೆಟ್ಟ ಮಾತು ಕೇಳಿ ಕಿವಿ ಕೊಡದ್ದಾಂಗೆ, ಮನ
ಕಟ್ಟಿಸಯ್ಯ ನಿನ್ನ ಪಾದ ಬಿಡದ್ದಾಂಗೆ

ಅ

ಧಿಟ್ಟನಾಗಿ, ಕೈಯಾನೆತ್ತಿ ಕೊಡೋ ಹಾಂಗೆ
ಶ್ರೀಕೃಷ್ಣ ನಿನ್ನ ಪೂಜಿಗಳ ಮಾಡೋ ಹಾಂಗೆ
ಭೃತ್ಯನಾಗಿ ನಾಲ್ಕು ರೋಳಗೆ ತಿರುಗದ್ದಾಂಗೆ
ಶಿವ್ಯಜನ ಸೇವೆಯನು ಮಾಡೋ ಹಾಂಗೆ

ಇ

ಪುಟ್ಟಿಸಿದ ತಾಯಿತಂದೆಯಲ್ಲಾಲ್ಲ ನೀನು
ಹೊಟ್ಟಿಗಾಗಿ ದೈನ್ಯ ಪಡಲಾರೆ ನಾನು
ಪಟ್ಟಿ ಪಟ್ಟಿವಾಳಿ ಬೇಡಲಿಲ್ಲ ನಾನು
ಗುಟ್ಟು ಅಭಿಮಾನಿಗಳ ಕಾಯೋ ನೀನು

ಉ

ನಟ್ಟಿ ನೀರೋಳಗೆ ಈಸಲಾರೆ ನಾನು
ಕಟ್ಟಿ ಸೇರಿಸಬೇಕಯ್ಯ ನೀನು
ಕಟ್ಟಿ ಕಾಣದೆ ಅಲ್ಲಾಡುವೆನು ನಾನು, ಕೈಯ
ಬಿಟ್ಟು ನೋಡುವರೆ ಪುರಂದರವಿರಲ ನೀನು

ಇ

ಶಿವ್ಯಜನ—ಸಾಧುಸಜ್ಜನರು, ಸದಾಚಾರಸಂಪನ್ಮೂರು.

ಪಟ್ಟಿ ಪಟ್ಟಿವಾಳಿ—ರೇಷ್ಯೆಯು, ಪಟ್ಟಿಸೀರೆ.

ಗುಟ್ಟು ಅಭಿಮಾನಿಗಳ—ಪಕಾಂತ ಭಕ್ತರನ್ನು.

ಕಟ್ಟಿ—ದಡ.

ಆನಂದಭೈರವ

ಅದಿ

ಶ್ರೀನಿವಾಸ ನೀನೆ ಪಾಲಿಸೋ ಶ್ರತಜನಪಾಲ
ಗಾನಲೋಲ ಶ್ರೇ ಮುಕುಂದನೆ

ಪ

ಧ್ಯಾನಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಸುವ
ವೇಣುಗೋಪಾಲ ಗೋವಿಂದ ವೇದವೇದ್ಯ ನಿತಾನಂದ

ಅ

ಎಷ್ಟುದಿನ ಕಷ್ಟಪಡುವುದೋ ಯಂತೋದ ಕಂದ
ದೃಷ್ಟಿಯಿಂದ ನೋಡಲಾಗದೆ
ಮುಟ್ಟಿ ನಿನ್ನ ಭಜಿಸಲಾರೆ, ಕಟ್ಟ ನರಜನ್ಮದವ
ದುಷ್ಪಕಾರ್ಯ ಮಾಡಿದಾಗ್ಯಾ ಇಷ್ಟನಾಗಿ ಕೈಯ ಹಿಡಿಯೋ ೦

ಎಂದಿಗೆ ನಿನ್ನ ಪಾದಾಬ್ಜಿವ ಪ್ರೊಂದುವ ಸುಖ
ಎಂದಿಗೆ ಲಭ್ಯವೋ ಮಾಧವ
ಅಂಥಕಾರಣ್ಯಾದಲಿ ನಿಂದು ತತ್ತ್ವರಿಸುತ್ತಿಹಿನೋ
ಅಂದದಿಂ ಭವಾಬ್ಜಿಯೋಳು ನಿಂದು ನೋಂದೆನೋ ಗೋವಿಂದ ೨

ಅನುದಿನ ಅನೇಕ ರೋಗಗಳ ಅನುಭವಿಸಿದೆನು
ಘನ ಮಹಿಮನೆ ಕೇಳಿಯ್ಯ
ತನುವಿನಲ್ಲಿ ಬಲವಿಲ್ಲ, ನನೆದ ಮಾತ್ರದಿ ಸಲಹೋ ಯಿನ್ನ
ಹನುಮದೀತ ಪ್ರರಂದರವಿತ್ತಲನೆ ಕೈಯ ಹಿಡಿದು ೩

ಮಾನದಿಂ—ಆದರದಿಂದ, ತನ್ನವರೆಂಬ ಅಭಿಮಾನದಿಂದ.
ಇಷ್ಟನಾಗಿ—ಪರಮಾಪ್ತನೇನಿಸಿದ ಬಿಂಬರೂಪೀ ಪರಮಾತ್ಮ.
ಅಂಥಕಾರಣ್ಯಾದಲ್ಲಿ—ಸಂಸಾರವೆಂಬ ಕತ್ತಲೆಯ ಕಾಡಿನಲ್ಲಿ.
ಹನುಮದೀತ—ಮುಖ್ಯಪೂರ್ಣಾಗಿ ಅಂತಯಾರ್ಥಿಯಾದ.

ಪಂತುವರಾಳಿ

ಬಾಪ್ಪು

ಮನೇನು ದಾನವ ಮಾಡಲಿ, ಹರಿ
ಧ್ಯಾನಕೆ ಸಮವಾದ ದಾಸಗಳುಂಟೆ

೪

ಶತಕೋಣಕೆ ಕನ್ನಾಪ್ರದಾನವ ಮಾಡಲಿ
ಅತಿಶಯ ಉದಕ ದಾನವ ಮಾಡಲಿ
ಪುತಿಶುದ್ಧನಾಗಿ ಭೂದಾನವ ಮಾಡಲಿ
ಕೃತಿರಮಣ ಧ್ಯಾನಕೆ ಸರಿಯುಂಟೆ

೯

ದಿನಕೊಂದು ಸಾಪಿರ ಗೋದಾನಮಾಡಲಿ
ಅನುದಿನ ಅನ್ನದಾನವ ಮಾಡಲಿ
ಘನವಾಗಿ ಸಂಖಣ ದಾನವಮಾಡಲಿ
ವನಜನಾಭನ ಧ್ಯಾನಕೆ ಸರಿಯುಂಟೆ

೧೦

ಸಾದರದಿ ತರ್ಕ ವ್ಯಾಕರಣ ಹೇಳಲಿ
ವೇದ ಗೀತ ಭಾವ್ಯವನೋದಲಿ
ಸಾಧಿಸಿ ಸಾನ್ನ ಜಪಂಗಳ ಮಾಡಲಿ
ಮಾಧವನ ಧ್ಯಾನಕೆ ಸರಿಯುಂಟೆ

೧೧

ಉತ್ತಮವಾದ ವಸ್ತುವ ದಾನಮಾಡಲಿ
ಮುತ್ತು ವ್ಯಾಪ್ತಿಕೆ ದಾನವ ಮಾಡಲಿ
ಅತ್ಯಂತ ವಿದ್ಯಾಪ್ರದಾನವ ಮಾಡಲಿ
ಚಿತ್ತಜಪಿತನ ಧ್ಯಾನಕೆ ಸರಿಯುಂಟೆ

೧೨

ನಾನಾ ತೀರ್ಥಗಳಲ್ಲಿ ಸ್ವಾನವ ಮಾಡಲಿ
ಕಾನಸದೋಳಗೆ ತಪವ ಮಾಡಲಿ
ಜ್ಞಾನದಿಂದ ಶಾಸ್ತ್ರಾರ್ಥಮಾಡಲಿ
ನಿನ್ನ ಧ್ಯಾನಕೆ ಸರಿಯುಂಟೆ ಪುರಂದರವಿರಲ

೧೩

ಕೃತಿರಮಣ—ಲಕ್ಷ್ಮೀಯ ಒಂದು ರೂಪಕೃತಿ ; ಅನಿರುದ್ಧನು ಕೃತಿರಮಣ.

ಕಾನಡ

ರೂಪಕ

ನಾ ನಿನ್ನ ಧಾರ್ಯನದೊಳಿರಲು, ಏಂಕ್ಕೆ
ಹೀನವೂನವರೇನ ವಾಡಬಿಲ್ಲರೋ ರಂಗ ಪ

ಮಂಚ್ಚೆ ರಿಸುವರೆಲ್ಲ ಕೂಡಿ ವೊಡುವದೇನು
ಅಚ್ಚುತ ನಿನದೊಂದು ದಯೆಯಿರಲು
ವಾತ್ಸಲ್ಯ ಬಿಡದಿರು ನಿನ್ನ ನಂಬಿದೆ ದೇವ
ಕಿಟ್ಟಿಗೆ ಇರುವೆ ಮುತ್ತುವುದೆ ಕೇಳಿಲೋ ರಂಗ ೦

ಧಾಳಿಲಿ ಕುದುರೆ ವೈಯಾರದಿ ಕುಣಿಯಲು
ಧೂಳಿ ರವಿಯ ಮೇಲೆ ಮುಸುಕುವುದೆ
ತಾಳಿದವರಿಗೆ ವಿರುದ್ಧ ಲೋಕದೊಳುಂಟೆ
ಗಾಳಿಗೆ ಗಿರಿಯು ಅಲ್ಲಾದಬಲ್ಲುದೆ ರಂಗ ೨

ಕನ್ನಡಿಯೋಳಿಗಿನ ಗಂಟು ಕಂಡು ಕಳ್ಳು
ಕನ್ನುವಿಕ್ಕುಲವನ ವಶವಹುದೆ
ನಿನ್ನ ನಂಬಲು ಮುದ್ದು ಪುರಂದರವಿರಲ
ಚಿನ್ನಕ್ಕೆ ಪುಟವಿಟ್ಟಂತೆ ಅಹುದು ರಂಗ ೩

ಮಂಚ್ಚೆ ರಿಸುವರೆಲ್ಲ—ನನ್ನಲ್ಲಿ ಅಸೂಯೆಗೊಂಡು ನಾನು ಹಾಳಾಗುವುದನ್ನೇ
ಬಯಸುವವರು.

ಕಿಟ್ಟಿಗೆ—ಬೆಂಕಿಗೆ.

ಧಾಳಿ—ಯುದ್ಧದಲ್ಲಿ.

ಎಲೆ ಮನವೇ ಹರಿಧಾತ್ನ ಮಾಡು

ಪು

ಎಲೆ ಜಿಹ್ಯೆ ಕೇಳು ಕೇಶವನ ಗುಣಗಳ ಸುತ್ತಿಸು
ಎಲೆ ಮನವೇ ಮುರೈ ಲಿಯಂಫ್ರಿಗಳ ಭೇಜಿಸು
ಎಲೆಲೆ ಕರಗಳಿರ ಶ್ರೀಧರನ ಸೇವಯ ಮಾಡಿ
ಎಲೆ ಕಣಗಳಿರ ಅಚ್ಯುತನ ಕಥೆ ಕೇಳಿ

೦

ಎಲೆ ನೇತ್ರಗಳಿರ ಶ್ರೀಕೃಷ್ಣ ಮೂರ್ತಿಯ ನೋಡಿ
ಎಲೆ ಪಾದಗಳಿರ ಹರಿಯಾತ್ರೆಯನೇ ಮಾಡಿ
ಎಲೆ ನಾಸಿಕವೆ ಮುಕುಂದನ ಚರಣಕ್ರಿಂಜಿದ
ತುಲಸಿ ಪರಿಮಳವನಾಫಾರ್ಣಿಸು ಅನುದಿನವು

೨

ಎಲೆ ತಿರಪೆ ನೀ ಕೇಳಿದೊಕ್ಕುಜನ ಸಿರಿಚರಣ
ಜಲರುಹದೊಳಳಿಯಂತೆ ಬಿಡದೆ ಓಲಾತ್ತಡು
ಎಲೆ ತನುವೆ ನೀನು ಶ್ರೀಪುರಂದರವಿರ್ತಿಲನ
ಸಲೆ ಭಕ್ತತ ಜನರ ಸಂಗತಿಯಲ್ಲಿ ಬಾಳು

೩

ಅಧೇರೋಕ್ಕುಜನ ಸಿರಿಚರಣ ಜಲರುಹದೊಳು ಅಳಿಯಂತೆ—ನಾರಾಯಣನ ಅಡಿದಾವರೆ
ಗಳಲ್ಲಿ ದುಂಬಿಯಂತೆ.

ಸಲೆ—ಚೆನ್ನಾಗಿ.

ಅನಂದಭ್ರೇರವಿ

ಅಟ್ಟ

ನೀನೆ ದಯಾಕೊಂಡು ನಿಮ್ಮಲಚಿತ್ತ ಗೋವಿಂದ
ನಿಗಮಗೋಚರ ಮುಕುಂದ

೫

ಜ್ಞಾನಿಗಳರಸ ನೀನಲ್ಲಿದೆ ಜಗತ್ತಿನ್ನು
ಮಾನದಿಂದಲಿ ಕಾವ ಧೋರೆಗಳ ನಾ ಕಾಣೆ

೬

ದಾಸವಾಂತಕ ದಿನೆಚಂಪಂದಾರನೆ
ಧ್ಯಾನಿಪರ ಮನಸುಚಾರನೆ
ಹೃಷಿವಾದೆನು ನಿನ್ನ ಧ್ಯಾನಾನಂದದಿ ಈಗ
ಸಾನುರಾಗದಿ ಕಾಯೋ ಸನಕಾದಿವಂದ್ಯನೆ

೭

ಒಗೆ ಬಗೆಯಲಿ ನಿನ್ನ ತುತ್ತಿಪೆನೊ ನಗಧರ
ವಿಗಪತಿವಾಹನನೆ
ಮಂಗುವಿನ ಮಾತೆಂದು ನಗುತ ಕೇಳುತೆ ಬುದೆ
ಬೇಗದಿಂದಲಿ ಕಾಯೋ ಸಾಗರಶಯನನೆ

೮

ಮಂದರಧರ ಅರವಿಂದಲೋಚನ ನಿನ್ನ
ಕಂದನೆಂದೆಂಬೇಕೊ ಏನ್ನ
ಸಂದೇಹವೇಕಿನ್ನು ಸಾಪ್ತಾಮಿ ಮುಕುಂದನೆ
ಬಂದೆನ್ನ ಕಾಯೋ ಶ್ರೀಪುರಂದರವಿರಲ

೯

ನಿಗಮಗೋಚರ—ವೇದಗಳಿಂದಲೇ ತಿಳಿಯಲ್ಪಡತಕ್ಕವನು.
ಮಾನದಿಂದಲಿ—ಅಭಿವೂನದಿಂದ (ನಿನ್ನ ಪನೆಂಬ ಹ್ರೀತಿಯಂದ).
ವಿಗಪತಿವಾಹನನೆ—ಗರುಡವಾಹನನೆ.

ರೇಗುತ್ತು

ಚಾಪ್ತ

ಅಂತರಂಗದಲಿ ಹರಿಯ ಕಾಣದವ ಹುಟ್ಟು ಕುರುಡನೋ

ಪ

ಸಂತತ ಶ್ರೀಕೃಷ್ಣ ಚರಿತೆ ಕೇಳದವ ಜಡಮಾತಿ ಕಿವುಡನೋ

ಎಂದೆಂದಿಗು

ಅ

ಹರುಪದಿಂದಲಿ ಹರಿಯ ಪೂಜೆ ಮಾಡದವ ಕರವು ಮುರಿದವನೋ
ಸುರವರನ ಮುಂದೆ ಶ್ರೀಕೃಷ್ಣ್ಣ ಎಂತೆಂದು ಕುಣಿಯುದವನೆ ಕುಟನೋ
ನರಹರಿ ಚರಣೋದಕ ಧರಿಸದ ಶಿರ ನಾಯಂಬೋ ಹಂಚು ಕಾಣೋ
ಸಿರಿವರಗರ್ಭಿಸದಲೆ ಮಾಡಿದ ಉಂಟವು ಸೂಕರಭೋಜನವೋ

ಎಂದೆಂದಿಗು

೦

ಅಮರೇಶ ಕೃಷ್ಣ ಗರ್ಭಿತವಲ್ಲದ ಕರ್ಮ ಅಸತಿಯ ವರತನೇಮವೋ
ರಹೇಯರಸನ ಶ್ರೀತಿಪಡಿಸದ ವಿತರಣೆ ರಂಡೆ ಕೊರಳ ಸೂತ್ರವೋ
ಕೆಮಲನಾಭನ ಪ್ರೇಗಳದ ಸಾರಸಂಗೀತ ಗಾದ್ಯಭರೋದನವೋ
ಮಾಮತೆಯಿಂದಲಿ ಕೇಶವಗೆ ನಮಸ್ಕಾರ ಮಾಡದವನೆ ಖಳನೋ

ಎಂದೆಂದಿಗು

೨

ಜರೆ ಹುಟ್ಟು ಮರಣ ಕಡೆಯ ಸುದ್ದಿಯ ಬಿಟ್ಟು ನರರ ಸೇವಿಸಬೇಡವೋ
ಸುರಧೇನು ಇರಲಾಗಿ ಕಾಣದೆ ಪೊಲೆಹಾಲು ಕರೆದು ಕುಡಿಯಬೇಡವೋ
ಕೆರಿ ತುರಗವಿರಲು ಬಿಟ್ಟು ಕೆಡೆಹುವ ಕತ್ತೆಯೇರಲು ಬೇಡವೋ
ಪರಮಪುರುಷ ಪುರಂದರವಿರಲನಿರಲು ನರರ ಭಜಿಸಬೇಡವೋ

ಎಂದೆಂದಿಗು

೩

[ವಾಸರಾಯಸ್ಕಾಮಿಗಳ ಕೃತಿಯೋಂದೂ ಹೀಗೆಯೇ ಇದೆ.]

ಧನಾಸರಿ

ಆದಿ

ಕರುತಾಕರೆ ನೀನೆಂಬುವುದಾಗ್ಯಕೋ
ಭರವಸೆ ಇಲ್ಲಿನಗೆ

ಪ

ಪರಿ ಪರಿಯಲ್ಲಿ ಸರಜನ್ಯವನಿತ್ತ
ತಿರುತರುಗಿ ಮನ ಕರಗಿಸುವುದ ಕಂಡು

ಅ

ಕರಿ ಧುರವ ಬಲಿ ಪಾಂಚಾಲಿ ಅಹಲ್ಯೆಯ
ಪ್ರೋರೆದವ ನೀನಂತೆ
ಅರಿತು ವಿಚಾರಿಸಿ ನೋಡಲದೆಲ್ಲವು
ಪರಿಪರಿ ಕಂತೆಗಳಂತಿದ ಕೃಷ್ಣ

ಂ

ಕರುತಾಕರೆ ನೀನಾದರೆ ಈಗಲೇ
ಕರ ಹಿಡಿದೆನ್ನನು ಹರಿ ಕಾಯೋ
ಸರಸಿಜಾಕ್ಕನೆ ಸರಕ ನೀನಾದರೆ
ದುರಿತಗಳೆನ್ನನು ಹೀಡಿಪ್ಪದುಂಟೆ

ಉ

ಮರಣ ಕಾಲದಲ್ಲಿ ಅಜಾಮಿಳಗೊಲಿದೆ
ಗರುಡಧ್ವಜನೆಂಬ ಬಿರುದಿನಿಂದ
ವರ ಬಿರುದಾಗಳು ಉಳಿಯಬೇಕಾದರೆ
ತ್ವರಿತದಿ ಕಾಯೋ ಪುರಂದರವಿರಲ

ಇ

ಕರಿ—ಗಜೇಂದ್ರ.

ಪಾಂಚಾಲಿ—ದೌರ್ವದಿ.

ಕಂತೆಗಳಂತೆ—ಕಟ್ಟು ಕತೆಗಳಂತೆ.

ಸೌರಾಹ್ನ

ಅಟ್ಟ

ತಾಯಿ ತಂದೆಯೆನ್ನ ಗುರು ದೈವ ನೀನೇ ಕೃಷ್ಣ
ಪಾಹಿ ಪಂಚಾಕ್ಷರ ಪರಮಪುಣ್ಯ ನೀನೆ

ಪ

ಕಂದನು ವಾಡಿದ ತಪ್ಪ ಕಾವ್ಯವ ನೀನೇ ರಾಮ
ಕಂದಪಾಜನಕನೆ ವೋಕ್ಕುದಾತನು ನೀನೆ

೦

ಅರುಣ ಕರುಣ ಷಿಡಿದು ಕರು ಕಳೆಯೆಚೇಕೊ ಮುಂದೆ
ಮರಣಜನನವಿಲ್ಲದ ಪದವಿ ಸೇರಿಸಬೇಕೊ

೨

ಎಂದೆಂದಿಗೂ ನಿನ್ನ ದಾಸನಾಗಬೇಕೊ
ಪುರಂದರವಿರಲ ಚರಣವನು ತೋರಬೇಕೊ

೩

ಪಂಚಾಕ್ಷರ—‘ಕೃಷ್ಣ ಯ ನಮಃ’ ಎಂಬ ಐದಕ್ಕರಿಂದ ಮಂತ್ರ.

ಅರುಣ ಕರುಣ ಷಿಡಿದು—ಅವ್ಯಾಜಪಾದ ದಯೆಯಿಂದ.

ಮರಣಜನನವಿಲ್ಲದ ಪದವಿ—ಮುಕ್ತಿ.



ಮೋಹನಸಾಹೇರಿ

ಶ್ರಮಿದೆ

- ನಿನ್ನ ನಂಬಿದೆ ನೀರಜನಯುನ
ಎನ್ನ ಪಾಲಿಸೊ ಇಂದಿರಾರಮಣ ಪ ೧
- ಮುನ್ನ ಪಾಂಚಾಲೀಯ ಮೋರೆಯ ಲಾಲಿಸಿ ಕಾಯ್ದು
ಪನ್ನಗತಯನ ನೀ ಪರಮ ಪುರುಷನೆಂದು ಅ ೨
- ಪರಿ ಸಪ್ತೋಽತ್ಯಮನಹುದೆಂಬೋ ಭಾಲಕನ
ಹಿರಣ್ಯಕಶಿಪು ಹಿಡಿದು ಬಾಧಿಸಲು
ನರಹರಿ ರೂಪದಿಂದವನ ವಾಕ್ಯವ ಸೀಳ್ಣಿ
ವರ ವಿಶ್ವಾತ್ಮಕನಹುದೆಂದು ನಾ ದೃಢವಾಗಿ ೩
- ಪಾದವ ಹಿಡಿದು ನೀರೋಳಗೆಳಿವ ನಕ್ರನ
ಬಾಧೆಯ ತಾಳದೆ ಕರಿ ಮೋರೆಯಿಡಲು
ಅದಿಮಾರುತಿ ಚಕ್ರದಿ ನಕ್ರನ ಕೊಂಡ
ವೇದಾಂತ ವೇದ್ಯ ಆನಾಧರಕ್ಷಕನೆಂದು ೪
- ಇಳಿಯೋಡೆಯನ ತೊಡೆಗೆ ನೀನಹ್ಯನಲ್ಲಿಂದು
ಲಲನೆ ಕೃಷಿಡೆಳೆಯಲು ಕಂಡನ
ನಾಳಿನಾಳ್ಕಿ ನಿನ್ನ ಮೋರೆಯ ಹೊಕ್ಕು ತಪಿಸಲು
ಒಲಿದು ಧುರವಗೆ ನಿಜರೋಕವಿತ್ತವನೆಂದು ೫
- ಸುದತಿ ಗೌತಮಸತಿ ಮುನಿಶಾಪಮಿಂದಲ್ಲಿ
ಒದಗಿ ಪಾಂಚಾಳರೂಪದಲೀರಲು
ಪದರಜದಿಂದಲ್ಲಿ ಸತಿಯ ವಾಕಿದ ಯೋಗಿ
ಹೃದಯ ಭೂಷಣ ನಿನ್ನ ಪಾದಮಹಿಮೆಯ ಕಂಡು ೬
- ಪರಮ ಪಾವನ ಜಗವೇಕಮಾತೆಯನು
ದುರುಳಿ ರಾವಣನು ಶದೋಽಯ್ಯಿರಲು
ಶರಣೇದು ವಿಭೀಷಣ ಚರಣಕೆರಗಲಾಗಿ
ಖ್ಯಾರಪಟ್ಟವನು ಕೊಟ್ಟಿ ಪರಮಾತ್ಮನಹುದೆಂದು ೭

ಅಂಬರೀಷನೆಂಬ ನೃಪ ದಾಢಿದಂತ ವರತ
ಸಂಭ್ರಮದಲಿ ಹರಿಗಹೀಸಲು
ದೊಂಬಿ ಮಾಡಿ ದೂಪಾಸ ಶಪಿಸಲಾಗಿ
ಬೆಂಬಿಡದೆಲೆ ಚಕ್ರದಿಂದ ಕಾಯ್ದ ವನೆಂದು

೬

ಧರೆಯೋಳು ನಿಮ್ಮ ಮಹಿಮೆಯ ಪ್ರೋಗಳುವರೆ
ಸರಿಸಿಜೋಽಧ್ವರ ಶೇಷರಗರಿದು
ಸ್ವರಣೆ ಮಾತ್ರದಿ ಅಜಾಮಿಳಗೆ ಮುಕ್ತಿಯನಿತ್ತ
ಪುರಂದರವಿರಲ ನೀ ಜಗದೀಶನೆಂದು

೭



ಶಂಕರಾಭರಣ

ಅಟ್ಟ

- | | |
|---|---|
| ನೀನೇ ದಯಾಪರನೊ ನಿನ್ನ ವರ ಸಾಧನವೋ
ಮುದ್ದು ಹಯವದನ ಸುಖಿಸದನ ಪೇಳಿದನ
ಪಡಕರಿಯು ಸರಸಿಯೋಳೆ ಮಕರಿಬಾಧೆಗೆ ಸಿಲುಕಿ
ಪದುಮೇಶ ಪದುಹಾಕ್ಕೆ ಪದುಮನಾಭೆ
ಪದುಮಸಂಭವನಯ್ಯ ಪಾಹಿಮಾಹಿ ಎನಲು
ಒದಗಿ ಪಾಲಿಸಿದೆ ತವ ದಯವೈಂದೆ ಸಾಧನವೋ | ಷ |
| ಅಂತ್ಯಜಳ ಸಹವಾಸದಿ ವಿಪ್ರವರನೊಬ್ಬ
ಸಂತೋಷದಿಂದ ಬಹಂಕಾಲ ಕಳಿದು
ಅಂತ್ಯಕಾಲಕೆ ತನ್ನ ಮಗನ ಕರೆಯಲು ಕಾಯ್ದು
ಕಂತುಜನಕ ನಿನ್ನ ದಯವೈಂದ ಸಾಧನವೋ | ಉ |
| ಅವರವರ ಯೋಗ್ಯತೆಯನ್ನಿತು ಪ್ರೇರಕನಾಗಿ
ಅವರಿಂದ ನುಡಿಸಿ ಅವರ ನುಡಿಗಳಿಗೆ ಹಿಗ್ಗಿ
ಅವರಿಗೂಲಿವೆ ನಮ್ಮ ಪುರಂದರವಿರ್ತುಲ
ಅವನೀಶನೆ ನಿನ್ನ ದಯವೈಂದ ಸಾಧನವೋ | ಇ |

[ಹೊದಲ ನುಡಿ ಗಜೀಂದ್ರ, ಹೋಕ್ಕೆದನ್ನೂ, ಎರಡನೆಯದು ಅಜಾಮಿಳೋಪಾ ಶ್ವಾಸದನ್ನೂ ಉತ್ತೇಶಿಸುವುದು. ಜೀವರ ಯೋಗ್ಯತಾನುಸಾರ ಅವರಿಂದ ಕರ್ಮ ಮಾಡಿಸಿ ಅದರ ಫಲವನ್ನೊಳ್ಳುವಂತೆ ಮಾಡುವವನು ಪರಮಾತ್ಮನೇ. ಜೀವರು ಹೀಗೆ ಮಾಡುವ ಕರ್ಮಗಳೆಲ್ಲ ಸಾಧನೆಗಳೇ : ಅವನ್ನ ಅವರಿಂದ ಮಾಡಿಸಿ ಕಡೆಗೆ ಮುಕ್ತಿಯ ದಾರಿಗೆ ತರುವುದು ಅವನ ದಯವೇ. ಯೋಗ್ಯತೆಯುಕ್ಕ ಜೀವರಿಗೆ ಭಕ್ತಿಯನ್ನು ನೀಡುವವನೂ, ಆ ಭಕ್ತಿಯಿಂದ ಪ್ರಸನ್ನನಾಗುವನೂ ಅವನೇ.]

ಕರ್ಮಾಚಲ	ಚೂಪು
ನೀ ತಂದೆ ನಾ ಬಂದೆ	
ನೀ ಎನ್ನ ತಂದೆ	ಪ
ಮನ್ನನೆದಾಧಿನ ಪೇಠಿನ್ನ ತಂದೆ	ಅ
ಒಂದಲ್ಲಿ ಏರಡಲ್ಲಿ ಮೂರಲ್ಲಿ ನಾಲ್ಕಾಲ್ಲಿ ಎಂಭತ್ತನಾಲ್ಕಾಲಕ್ಕೆ ಯೋನಿಗಳಲ್ಲಿ ನೀ ತಂದೆ	ಇ
ಕಾಮದಲಿ ಎನ ತಂದೆ ಕೋಧದಲಿ ಎನ ತಂದೆ ಉನ್ನದಾಭರಣಗಳನ್ನಲ್ಲಿ ತಂದೆ	ಉ
ಹಿಂದೆ ಬರೆದಾ ಬರಹ ಹೆಗಾದರಾಗಲಿ ಮುಂದೆ ಚಂದಾಗಿ ಬರೆಯಂತ್ಯ ಪ್ರ ರಂದರವಿರಲ	ಇ
ನೀ ತಂದೆ—ನನ್ನನ್ನ ನಿನ್ನನ್ನ ಸಂಸಾರಕ್ಕೆ ಎಳಿದು ತಂದವನು. ಜೀವರಿಗೆ ಅನಾದಿ ಸಿದ್ಧವಾದ ಲಿಂಗದೇಹದ ಸಂಬಂಧವನ್ನು ಒದಗಿಸುವುದು ಪರಮಾತ್ಮನ ಸಂಕಲ್ಪವೇ. ಲಿಂಗದೇಹದ ಸಂಬಂಧವೇ ಜನ್ಮ.	
ನೀ ಎನ್ನ ತಂದೆ—ಸೃಷ್ಟಿಗೆ ಮೂಲವಾದಿದು ಅವನ ಸಂಕಲ್ಪವೇ ಆದುದರಿಂದ ಎಲ್ಲ ಜೀವ ಜಡಜಗತ್ತಿಗೂ ಅವನೇ ತಂದೆ.	
ಮನ್ನನೆದಾಧಿನ—ನನ್ನ ಮನಸ್ಸಿನ ಪ್ರವೃತ್ತಿಗೆ ಒಳಗಾಗುವವನು; ಭಕ್ತಿಗೆ ವಶವಾಗುವವನು.	
ಎಂಭತ್ತನಾಲ್ಕಾಲಕ್ಕೆ ಯೋನಿಗಳಲ್ಲಿ—ಪುರಾಣಗಳಲ್ಲಿ ಬರುವ ಎಣಿಕೆ ವೃತ್ತಾದಿ ಯೋನಿ ಇಪ್ಪೆತ್ತು ಲಕ್ಷ್ಯ, ಅಂಡಜ-ಸ್ವೇದಜಯೋನಿ ಹತ್ತುಲಕ್ಷ್ಯ, ಶ್ರಮಿಯೋನಿ ಹನೊಂದು ಲಕ್ಷ್ಯ, ಜಲಜಯೋನಿ ಒಂಬತ್ತು ಲಕ್ಷ್ಯ, ಪಶ್ವಾದಿಯೋನಿ ಮೂಲವತ್ತು ಲಕ್ಷ್ಯ, ಮನಸ್ಸಾಯೋನಿ ನಾಲ್ಕಾಲಕ್ಷ್ಯ ಲಕ್ಷ್ಯ, ಒಟಪ್ಪಿ ಎಂಭತ್ತು ನಾಲ್ಕಾಲಕ್ಷ್ಯ ಯೋನಿಗಳು. ಜೀವವು ಈ ಎಲ್ಲ ಯೋನಿಗಳಲ್ಲಿ ಬಂದು ಕಡೆಗೆ ಮನಸ್ಸಾಯೋನಿಯಲ್ಲಿ ಹುಟ್ಟುಪ್ರದೇಂದು ಸಂಬಿಕೆ. ಪುರಂದರದಾಸರ ‘ಎಂದಿಗೆ ನಾನಿನ್ನ ಧನ್ಯನಹೆನ್ನೋ’ ಎಂಬ ಕಾಂಚೋದಿರಾಗದ ಕೃತಿಯಲ್ಲಿಯೂ ಈ ಎಣಿಕೆಯಿದೆ.	

ಪಂತುವರಾಳಿ

ಅಟ್ಟ

ಬಂದೆಯ ಪರಿಕಾಮಕೆ ನಿನ್ನ
ಬಂಧುಭಳಗವೆಲ್ಲ ಬಿಟ್ಟು ಸನ್ನಾಗ್ರಹಕೆ

ಪ

ಸ್ತೋಲ ಸೂಕ್ತೇಶ ಕಾರಣ ದೇಹಂಗಳ
ಬೀಳುಗೆಡಹಿ ಪಂಚಭೂತಂಗಳ
ಪಾಳುಮಾಡಿ ಪಂಚೀಂದ್ರಿಯಗಳನ್ನೆಲ್ಲ¹
ಕೋಳಕ್ಕೆ ತಗಲ್ಲೂಕಿ ಕೊನಬುಗಾರನಾಗಿ

೦

ಸಂಚಿತ ಆಗಾಮಿ ಪೂರಬ್ಜಗಳನ್ನೆಲ್ಲ²
ಸಂಚುವರಾಡಿ ಸಂಕೋಳೆ ಹಾಕಿ
ಮಿಂಬುದ ಧನಪ್ರತ್ಯರಾರೇಷಣವೆಂಬ
ವಂಚಿವ ಕವಲದಾರಿಯ ಬಿಟ್ಟು ಮಾಗ್ರಹಕೆ

೨

ಅಪ್ಯಮಾದಂಗಳ ನಷ್ಟವನ್ನೆಮಾಡಿ
ಅಪ್ಯಶ್ವಯೆವ ಕಿಟ್ಟುಮಾಡಿ
ಅಪ್ಯಭೋಳಗಂಗಳ ಕುಟ್ಟಿ ಕೆಡಹಿ ಬಹ
ನಷ್ಟತುಷ್ಟಿಗಳನೆಳ್ಳುವು ಲಕ್ಷ್ಯಸದೆ

೩

ಕಾವಂವ ವಿಂಡಿಸಿ ಕೋರ್ಕಿಂಧವ ದಂಡಿಸಿ
ಕಾಮಿನಿ ಹೇಮ ಭೂಮಿಯ ನಿಂದಿಸಿ
ತಾವಂಸ ಒಂದಿಂದಿಯ ನೀಗಿಸಿ ಕಮರ್ ನಿ
ನಾರ್ಮಾಗ್ನೀಸಿ ಮಾದಮತ್ತುರ ದಹಿಸಿ

೪

ಹೋಳಿವ ಪ್ರಪಂಚದ ಬಳಗದ ಬಳ್ಳಿಯು
ಬಲೆಗಳೋಳಗೆ ಸಿಲುಕದೆ ಹರಿದು
ಒಲಿದು ಮುಕ್ತಿಯನೀವೆ ಪ್ರರಂದರವಿಶಲನ
ಒಲುಮೊರೂದುದರಿಂದ ನಾನು ನೀನೆನ್ನುದೆ

೫

ಪರಿಣಾಮಕೆ—ಸಂಸಾರಕ್ಕೆ.

ಸ್ವಲ್ಪ ಸೂಕ್ಷ್ಮ ಕಾರಣದೇಹಂಗಳ—ಮೂರು ದೇಹಗಳ ಎಣಿಕೆಯಿದೆ. ಪಾಂಚಭೌತಿಕ ವಾದ ದೇಹ ಮತ್ತು ಇಂದಿರಿಯಗಳು ಸ್ವಲ್ಪದೇಹ (ಅನ್ನಮಯಕೋಶ); ದತ್ತ ಇಂದಿರಿಯಗಳು, ಪಂಚವಾಯುಗಳು, ಮನಸ್ಸು, ಬುದ್ಧಿ ಇಷ್ಟ ಸೇರಿ ಸೂಕ್ಷ್ಮದೇಹ (ಪ್ರಾಣಮಯ, ಮನಸೋಮಯ, ವಿಜ್ಞಾನಮಯ ಕೋಶಗಳು); ಕರ್ಮಕ್ಕೆ ಅಶ್ರಯವಾಗಿ, ಜೀವಕೂತ್ ದೇಹಕೂತ್ ಸಂಬಂಧವನ್ನು ಒದಗಿಸುವ, ದೇಹಪೂತಾನಂತರ ಮುಂದೆ ದೇಹವನ್ನು ಪಡೆಯುವ ಆತ್ಮವಾಹಿಕ ಕಾರಣ ಶರೀರ (ಅನಂದಮಯಕೋಶ).

ಪಂಚಭೂತಂಗಕ್ಕು—ಪ್ರದ್ರೀಂ, ಆಪ್, ತೇಜ, ವಾಯು, ಆಕಾಶ.

ಪಂಚೀಂದಿರಿಯಗಳು—ಚಕ್ರ, ಶೌರೀತ್ರ, ಘಾರ್ಣಿ, ರಸನಾ, ಸ್ವರ್ದ.

ಕೊಳಳ—ಕೈಗೆ ತೊಡಿಸುವ ಸುಕೋಲೆ.

ಕೊನೆಬುಗಾರ—ಒನಪ್ಪುಗಾರ, ಬೆಂಗುಗಾರ.

ಸಂಚಿತ ಆಗಾಮಿ ಪ್ರಾರಬ್ಧಗಳು—ಮೂರು ಬಗೆಯ ಕರ್ಮಗಳು. ಹಿಂದಣಿ ಜನ್ಮಗಳಿಂದ ಕೊಡಿಹಾಕಿಕೊಂಡು ಬುದಿರುವ ಕರ್ಮಗಳು ಸಂಚಿತ; ಮುಂದೆ ಘಲವನ್ನು ಕೊಡಲಿರುವುದು ಆಗಾಮಿ; ಈ ದೇಹಕ್ಕೆ ಈ ಸ್ಥಿತಿಗೆ ಕಾರಣವಾಗಿ ಘಲವನ್ನು ಕೊಡಲು ಆಗಲೆ ತೊಡಗಿರುವುದು ಪ್ರಾರಬ್ಧ.

ಧನಪುತ್ರದಾರೇಷಣ—ಏಷಣಾತ್ಮಯ. ಏಷಣವೆಂದರೆ ಅರಸಿಕೊಂಡು ಹೋಗುವುದು; ಎಲ್ಲ ಕರ್ಮಗಳಿಗೂ ಪ್ರೇರಕವಾಗಿರುವುದು. ಇವು ಮೂರು ಬಗೆ. ಸಂಪತ್ತಿನ ಏಷಣ, ಮಕ್ಕಳಾಗಬೇಕೆಂಬ ಏಷಣ, ಹಂಗಳೆಯರ ಏಷಣ.

ಅಪ್ಯಮುದ—ಕುಲ, ಧನ, ವಿದ್ಯಾ, ರೂಪ, ಅನ್ನ, ಅರ್ಥ, ಯೋವನ, ಬಲ.

ಅಪ್ಯಾಶ್ಯಯು—ಧನ, ಧಾನ್ಯ, ವಾಹನ, ವಾಸತ್ತ, ಪ್ರತ್ರ, ಮಿತ್ರ, ಕಳತ್ರ, ಭೃತ್ಯ.

ಅಪ್ಯಭೋಗ—ಗೃಹ, ಶಯ್ಯಾ, ವಸ್ತ್ರ, ಆಭರಣ, ಸ್ತ್ರೀ, ಪುಷ್ಟಿ, ಗಂಧ, ತಾಂಬೂಲ.

ನವ್ಯತುಷ್ಟಿಗಳನೆಳ್ಳಿಮ್ಮು—ಲಕ್ಷ್ಯಸದೆ—ಸಮಬುದ್ಧಿ; ‘ಲಾಭಾಲಾಭೀ’ ಇತ್ಯಾದಿ.

ತಾಮಸಬುದ್ಧಿ—ಅಧ್ಯಾತ್ಮದಲ್ಲಿ ಅಲಿಗೆ.

ಬಳಗದ ಬಳ್ಳಿ—ಪ್ರಾಪಂಚಿಕ ಅಕರ್ಣಣ, ಪ್ರಲೋಭನೆ; ನೆಂಟರಿಷ್ಟರೆ ಕರುಳಳಬಳ್ಳಿ.

ನಾದನಾಮಕ್ಕೆಯೇ

ಒಟ್ಟು

ಬುರಹಾನಂದದ ಸಭೆಯೋಳಗಲ್ಲಿ ಸುಮೃದ್ಧಿ ಇರುತ್ತಿಹುದೇನಯ್ಯ

ಪಡು

ಮೂಡದು ಉಣಿದು ಕೂಡದು ಮಾಣದು
ಕಾಡದು ಬೇಡದು ಕಂಗೆಡದು
ನಾಡ ಪಾತುಗಳ ಬಲ್ಲದು ಆಡದು
ರೂಧಿಯೋಳರೆತಿಹುದೇನಯ್ಯ

೦

ಪೋಡವಿಗಧಿಕವೆಂಬುವರಿಗೆ ಬಲ್ಲದು
ಕಡೆ ವೋಡಲಿಲ್ಲದ ಒಡಲಿಹುದು
ಬೆಡಗನರಿವೆನೆಂಬುವರಿಗೇಂಜರ
ಪೋಡವಿಯೋಳಗಣ ಭಕ್ತರ ಬಲ್ಲದು

೨

ನಿಲ್ಲದು ನಿಲುಕದು ಎಲ್ಲಿಗೆ ಪೋಗದು
ಬಲ್ಲನೆಂಬುವರಿಗಳವಡದು
ಬಲ್ಲಿದ ನಮ್ಮ ಪುರಂದರವಿರ್ಧಲ
ಗಲ್ಲದೆ ತಿಳಿಯದು ಜಗದೋಳಗ

೩

【ಬುರಹಾನಂದದ ಸಭೆಯೆಂದರೆ ಮುಕ್ತಿಮಂಟಪ, ವೈಕುಂಠ. ಅಲ್ಲಿ ಮುಕ್ತರು ನರದಿದ್ದು ಪರಮಾತ್ಮನನ್ನ ಸರ್ವದಾ ಓಲ್ಲೆಸುವರು. ಅವರಿಗೆ ಲಿಂಗದೇಹದ ಭಂಗ ವಾಗಿರುವುದರಿಂದ ಲೋಕ ವ್ಯಾಪಾರಗಳೇನೂ ನಡೆಯದು. ಮುಕ್ತಿಯಲ್ಲಿ ಜೀವಿತ ಗಳು ತಮ್ಮ ಸ್ವರೂಪವನ್ನ ಅರಿಯಾವರು, ಪರಮಾತ್ಮನ ಸರ್ವಾಧಿಕ್ಷವನ್ನೂ ಅರಿಯಾವರು. ಈ ಸ್ಥಿತಿಗೆ ಅದಿಯಾಗಲಿ, ಅಂತ್ಯವಾಗಲಿ, ವಿಕಾರವಾಗಲಿ ಇಲ್ಲ.】

ನಾದನಾಮಕ್ರಿಯೆ

ಅದ

ಮನವ ನಿಲಿಸುವುದು ಬಹು ಕಷ್ಟ
ಹರಿದಾಡುವಂಥೆ

ಪ

ಕಾತಿಗೆ ಹೋಗಲಿಬಹುದು ದೇಶ ತಿರುಗಲಿಬಹುದು
ಆಸೆ ಸುಟ್ಟುಂತೆ ಇರಬಹುದು
ಹರಿದಾಡುವಂಥೆ

ಎ

ಜಪವ ಮಾಡಲಿಬಹುದು ತಪವ ಮಾಡಲಿಬಹುದು
ಉಪವಾಸ ಪ್ರತಿದಲ್ಲಿರಬಹುದು
ಹರಿದಾಡುವಂಥೆ

೨

ಸ್ವಾನ ವರಾಡಲಿಬಹುದು ಮೌನ ಮಾಡಲಿಬಹುದು
ಧ್ಯಾನದಿ ಪ್ರರಂದರವಿರಲನ ಚರಣದಲ
ಹರಿದಾಡುವಂಥೆ

೩

[ಮನಸ್ಸು ದುರ್ವಾಗ್ರಹವಾದುದೆಂದೂ, ಕಡಂಬಲವೆಂದೂ, ಪ್ರಮಾಧಿಯೆಂದೂ ಭಗವದ್ವೀತಯಲ್ಲಿ ವಿವರಣೆಯಿದೆ. ಇಂದ್ರಿಯ ವ್ಯಾಪಾರದಿಂದ ಪ್ರಷ್ಟವಾದ ಮನಸ್ಸು, ವಿವರಣಾಭೋಗಗಳಿಂದ ಬೇಳಿದು ಅದರಲ್ಲೇ ಬೇರೂರಿದ ಮನಸ್ಸನ್ನು ವಾಸ್ತವಾಡಿಕೊಳ್ಳುವುದು ಕಷ್ಟ ವೆಂದು ವ್ಯಾಸರಾಯಸ್ವಾಮಿಗಳ ಕೀರ್ತನೆಗಳಲ್ಲಿ ಬರುತ್ತದೆ. ಭಾರಂತಿಯಿಂದ ಮನಸ್ಸನ್ನು ತಿರುಗಿಸಬೇಕಾದರೆ ಹರಿಯ ಕಾರುಣ್ಯವೇ ಬೇಕೆಂದು ಅವರು

‘ಎನ್ನ ಮನ ಕಂಡ ಕಡೆಗೆ ಎರಗುತ್ತಿದೆ

ನಿನ್ನ ಲಿನಿಸೊ ಕಾಯೋ’

ಎಂದು ಬೇಡಿಕೊಂಡರು. ಒಮ್ಮೊಮ್ಮೆ ಬೇಸತ್ತನ್ನು

‘ಭೀ ಭೀ ಮನವೆ ನಾಳದ ತನುವೆ

ನೀಳಕವ್ಯತೀಯ ಬಿಟ್ಟು ನೇನೆ ಕಂಡ್ತ ಹರಿಯ’

ಎಂದು ಬೋಧಿಸಿದರು..]

ಬೇಂಗಾಗು

ಆದಿ

ನೀ ಕೊಡೆ ನಾ ಬಿಡೆ, ಕೇಳಿಯ್ತ ಮಾತೆ	ಪ
ಗೋಕುಲಪತಿ ಗೋವಿಂದಯ್ತ	ಅ
ಪಾಡುವೆ ನಿನ್ನಯ ಲೀಲೆಯ ಗುಣಗಳೆ ಕಾಡುವೆ ಬೇಡುವೆ ನಾಡೊಳಗೆ ಮೋಡಿಯ ಬಿಡು, ಕೊಡು ಮೋದಲಿಗೆ ಬಡ್ಡಿಯ ಕಾಡೊಳು ತುರುಗಳೆ ಕಾಯುವನೆ	೦
ಎಂಟಕ್ಕರವಿದೆ ದ್ವಾರು ಸಾಕ್ಷಿಗಳಿವೆ ಗಂಟಿಗೆ ಮೋಸವೆ ದಾಸವಿಗೆ ಉಂಟನಿಸುವ ನಿನ್ನ ಭಂಟರ ಬಾಯೊಳು ಉಂಟಾದ ಬಡ್ಡಿಯ ಕೊಡು ತುಡುಗ	೨
ಅಗಭೋಗಗಳಿವೆ ಅನುಭೋಗಗಳಿವೆ ಶುಗಲೆ ಕೊಡೆನಗೆ ಮುಕ್ತಿಯನು ವಾಗಶಯನ ಶ್ರೀ ಪುರಂದರವಿಶಲನೆ ಬೇಗನೆ ಕೊಡು ಸಾಯುಜ್ಯವನು	೩

ಮೋಡಿ—ಮಾಯಂ, ಕಪಟ, ಸೋಗು.

ಎಂಟಕ್ಕರವಿದೆ—‘ಓಂ ನಮೋ ನಾರಾಯಣಾಯ’ ಎಂಬ ಅಪ್ಪಕ್ಕರಿ ಮಂತ್ರ.

ದ್ವಾರುಸಾಕ್ಷಿ—‘ನ ಮೋ ಭಕ್ತಃ ಪ್ರಜಿತ್ಯತಿ’ (“ನನ್ನ ಭಕ್ತರು ಹಾಳಾಗುವುದಿಲ್ಲ”) ಮತ್ತು ‘ಅಹಂ ತ್ವಾ ಸರ್ವಪಾಪೇಭೋಽ ಮೋಕ್ಷಯಿಷ್ಯಾಮಿ’ (“ನಿನ್ನನ್ನು ಎಲ್ಲ ಪಾಪಗಳಿಂದಲೂ ಬಿಡಿಸುತ್ತೇನೆ”) ಎಂಬ ಭಗವಂತನೇ ಕೊಟ್ಟಿರುವ ಎರಡು ಆಶ್ಚರ್ಯಸನೆಗಳು.

ಗಂಟು—ಹರಿದಾಸರ ಮೂಲಧನ, ಆತ್ಮಂತಿಕ ಭಕ್ತಿ.

ತುಡುಗೆ—ಕಳ್ಳು.

ಅಗಭೋಗ—(ಅಗಸ್) ದುರಾಚಾರದ ವಿಪಯಂತ್ರಪ್ರಯೋಗ.

ಅನಂಭೋಗ—ಪೂರ್ವಕವುದ ಫಲವನ್ನು ಅನುಭವಿಸುವುದು.

ಸಾಯುಜ್ಯ—ಮುಕ್ತಿಯಲ್ಲಿಂದು ಬಗೆ.

ಮುಖಾರಿ

ರಘಂಪೆ

ಯಾಕೆ ಈ ದೇಹವನು ದಂಡಿಸುವೆ ವ್ಯಧಿ

ಪ

ಪಕಚಿತ್ತದಲ್ಲಿ ಲಕ್ಷ್ಮೀಪತಿ ಎನ್ನದೆ

ಅ

ಸ್ವಾನವನು ಮಾಡಿ ನಿಂ ಧಾತ್ನಿಶುಪನೆಂದೆನುತ್ತ

ವರೋನದಲ್ಲಿ ಕುಳಿತು ಬಕಪ್ಪೀಯಂತೆ

ಹೀನಬುದ್ಧಿಗಳೆ ಯೋಜಿಸಿ ಕುಳಿತು ಘುಲಮೇನು

ದಾನವಾಂತಕನ ಧಾರ್ಥಕೆ ಮಸವೃಂಟಿ

ಒ

ಜಪವ ಮಾಡುವನೆನುತ್ತ ಕಪಟಬುದ್ಧಿಯ ಗುಣಿಸಿ

ಗುಪಿತದಲ್ಲಿ ಕುಳಿತು ಘುಲಮೇನು ನಿನಗೆ

ಅಪರಿಮಿತ ಮಹಿಮ ನಾರಾಯಣ ಎಂದೆನಲು

ಸಫಲವಲ್ಲದೆ ಬೇರೆ ಜಪವು ತಾಸಂಂಟಿ

೨


ಹಿಂದಜಾಮಿಳಿಗೆ ಮುಕುತಿಯ ನಾವ್ಯಮಾತ್ರದಲ್ಲಿ

ಚೆಂದದಿಂ ಕರುಣೆಸಲಿಲ್ಲವೇನೋ

ಸಂದೇಹವನು ಬಿಟ್ಟು ನೀನೊಂದು ಕ್ಷೇತ್ರ ಬಿಂದೆ

ತಂದ ಪ್ರರೆಂದರವಿರಲನ ನೇನೆ ಕಂಡು ಮನವೆ

೩



ಕಲಾತ್ಮಕ

ಅಟ್ಟ

ಯಾಕೆ ಕಕುಲಾತಿಪಡುವೆ ಎಲೆ ಮರುಳೆ

ವೇ

ಲೋಕ ಮೂರನು ಅಳ್ಳೆ ಶ್ರೀನಿವಾಸನು ನಮ್ಮ
ಸಾಕಲಾರದೆ ಬಿಡುವನೇ, ಮರುಳೆ

ಅ

ಕಲ್ಲು ಪಡೆಯಲಿ ಹುಟ್ಟಿರುವ ಮಂಡೂಕಕೆ
ಅಲ್ಲಿ ತಂದಿಡುವರ್ತಾರ್ಥೇ
ಎಲ್ಲವನು ತೂರೆದಿರುವ ಅರಣ್ಯವಾಸಿಯನು
ಅಲ್ಲಿ ಸಲಹದೆ ಬಿಡುವನೇ, ಮರುಳೆ

೦

ಅದವಿಯೊಳು ಹುಟ್ಟುವ ಮೃಗಜಾತಿಗಳಿಗೆಲ್ಲ
ಬಿಡದೆ ತಂದಿಡುವರ್ತಾರ್ಥೇ
ಗಿಡದಿಂದ ಗಿಡಗಳಿಗೆ ಹಾರುವ ಷಕ್ತಿಗೆ
ಪಡಿಯನಳಿಯದೆ ಬಿಡುವನೇ, ಮರುಳೆ

೨

ಎಂಭತ್ತುನಾಲ್ಕು ಲಕ್ಷ ಜೀವರಾಶಿಗಳನ್ನು
ಇಂಬಾಗಿ ಸಲಹಾತಿಹನು
ನಂಬು ಶ್ರೀ ಪ್ರರಂದರವಿರಲನ ಚರ್ಚಾವನು
ನಂಬಿದರೆ ಸಲಹದಿಹನೇ, ಮರುಳೆ

೩

ಕಕುಲಾತಿ—ಕಕುಲತೆ, ಶ್ರೀತಿಯಿಂದ ಒದಗುವ ಕಾಳರ.

ಪಡೆ—ಪ್ರೋಟರೆ, ಡೋಗರು.

ಪಡಿಯನು—ನಿರ್ಬಿಷ್ಟವಾದ ಆಹಾರವನ್ನು.

ಇಂಬಾಗಿ—ಸೋಗಸಾಗಿ, ಜೆನ್ನಾಗಿ.

ಶಂಕರಾಭರಣ

ಆದ

ಯಮನೆಲ್ಲೊ ಕಾಣೆಂದ್ದೇ ಇಂಬೇಡ	ವ
ಯಮನೆ ಶ್ರೀರಾಮನು ಸಂದೇಹ ಬೇಡ	ಅ
ನಂಬಿದ ವಿಭೀಷಣಗೆ ರಾಮನಾದ ನಂಬದಿದ್ದ ರಾವಣಗೆ ಯಮನಾದ	ಇ
ನಂಬಿದ ಅಜುಂನನಿಗೆ ಭೃತ್ಯನಾದ ನಂಬದ ದುರ್ಯೋಽಧನನಿಗೆ ಮೃತ್ಯವಾದ	ಉ
ನಂಬಿದ ಪ್ರಕಳ್ಳದನಿಗೆ ಹರಿಯಾದ ನಂಬದ ಹಿರಣ್ಯಕನಿಗೆ ಉರಿಯಾದ	ಇ
ನಂಬಿದ ಉಗ್ರಸೇನಿಗೆ ವಿತ್ರನಾದ ನಂಬದಿದ್ದ ಕಂಸನಿಗೆ ತತ್ಪವಾದ	ಉ
ನಂಬಿಕೊಳ್ಳಿ ಬೇಗ ಶ್ರೀಕೃಷ್ಣದೇವನ ಕಂಬು ಚಕ್ರಧಾರಿ ಪುರಂದರವಿರಲನ	ಇ

ಹಿರಣ್ಯಕ—ಹಿರಣ್ಯಕೆಂಪು.

ಉಗ್ರಸೇನ—ಮಧುರೆಯ ರಾಜನಾಗಿದ್ದವನು ; ಕಂಸನ ತಂದೆ. ದುರಾಜಾರಿಯಾದ ಕಂಸನು ರಾಜನಾಗಬೇಕೆಂಬ ಆಸೆಯಿಂದ ತಂದೆಯನ್ನೇ ಸೇರೆಯಾಗ್ಗಿ, ತಾನು ಆಡಳಿತ ನಡೆಸಲೊಡಗಿದ. ಉಗ್ರಸೇನನ ಸೋದರ ದೇವಕನೆಂಬವನ ಮಗಳೇ ದೇವತೆ, ಕೃಷ್ಣನ ತಾಯಿ. ಅಹುಕನೆಂಬ ಚಂದ್ರವಂತದ ಅರಸನ ಮಂಕ್ಕಳು ದೇವತೆ, ಉಗ್ರಸೇನರು.

ಕಂಬು—ತಂಖಿ.

ಹೇವವೆಲ್ಲಿಹುದಯ್ತ ವೈಕುಂಠಪತಿಗೆ

ಬ

ಮರೈನದಿಂ ಭಾಗ್ರವನು ಮಾತೆಯ ಶಿರವ ತರಿದ

ಒಬ್ಬ ಮಾವನ ಕೊಂಡ ಒಬ್ಬ ಮಾವನ ಎಸೆದ

ಒಬ್ಬ ಮಾವನ ಕೊಡೆ ಕಡಿದಾಡಿದ

ಒಬ್ಬ ಭಾವನ ಹಿಡಿದು ಹೆಡೆ ಮುರಿಯ ಕಟ್ಟಿದ

ಒಬ್ಬ ಮೈದುನಗೆ ಬಂಡಿಯ ಬೋವನಾದ

೮

ಕುಂಭಿನಿಗೆ ಪತಿಯಾದ ಕುಂಭಿನಿಗೆ ಸುತನಾದ

ಕುಂಭಿನಿ ಮಗನ ಸಂಹಾರ ಮಾಡಿದ

ಅಂಬುಧಿಗೆ ಬಿತ್ತನಾದ ಅಂಬುಧಿಗೆ ಸುತನಾದ

ಅಂಬುಧಿಜಾತೆಗೆ ಸ್ವಾಮಿಯಾದ

೯

ಬೋಮ್ಮನ ಸಂಪರಿಸಿ ಅವನ ಮಕ್ಕಳನು

ಈ ಪೂರ್ಣಿಯೋಳಗವರ ಹತಮಾಡಿದ

ರಮ್ಮೆ ವೈಕುಂಠಪತಿ ಪುರಂದರೆವ್ರುಲ

ಬೋಮ್ಮನ ಮೂರುತಿಗೇಕೆ ಬಂಧು ಬಳಗ

೧

ಹೇವ—ನಾಚಿಕೆ, ಮಾನ.

ಭಾಗ್ರವನು...—ವರಶುರಾಮನು ತನ್ನ ತಾಯಿ ರೇಣುಕೆಯ ತಲೆಯನ್ನು ಕತ್ತರಿಸಿದ
ಪ್ರಸಂಗ.

ಒಬ್ಬ ಮಾವನ ಕೊಂಡ—ಕಂಸನನ್ನು (ಸೋಧರಮಾವ).

ಒಬ್ಬ ಮಾವನ ಎಸೆದ—ರಾಮಾವತಾರದಲ್ಲಿ ಸಮುದ್ರಾಜನನ್ನು ಬಾಣದಿಂದ ದೂರ
ಸರಿಸಿದ ಪ್ರಸಂಗ; ಲಕ್ಷ್ಮಿಯು ಸಮುದ್ರತನಯೆಯಾದುದರಿಂದ ಸಮುದ್ರವು
ವಿಷ್ಣುವಿಗೆ ಮಾವ.

ಒಬ್ಬ ಮಾವನ ಕೂಡೆ ಕಡಿದಾಡಿದ—ಕೃಷ್ಣನ ಹೆಂಡತಿ ಜಾಂಬವತಿಯ ತಂದೆ ಖುಸ್ಕ
ರಾಜ ಜಾಂಬವಂತನೊಂದಿಗೆ ಕಾದಾಡಿದ ಪ್ರಸಂಗ (ಸ್ತುಪುಂತಕ ಮಣಿಯನ್ನು
ತಂದ ಸಂದರ್ಭ)

ಒಬ್ಬ ಭಾವನ ಹಿಡಿದು ಹಡೆಮುರಿಯ ಕಟ್ಟಿದ—ರುಕ್ಷಿಣೀಯ ಸೋದರ ರುಕ್ಷನನ್ನು
(ರುಕ್ಷಿಣೀ ಕಲ್ಯಾಣದ ಸಂದರ್ಭದಲ್ಲಿ).

ಒಬ್ಬ ಮೈದುನಗೆ ಬಂಡಿಯ ಬೋವನಾದ—ಅಜ್ಞನನಿಗೆ ಸಾರಥಿಯಾದದ್ದು.

ಕುಂಭಿನಿಗೆ ಪತಿಯಾದ—ಕುಂಭಿನಿಯೆಂದರೆ ಭೂಮಿ; ಭೂದೇವಿ ಲಷ್ಣಿಯ
ಅವತಾರವೇ.

ಕುಂಭಿನಿಗೆ ಸುತನಾದ—ಹಾಲು ವೋಸರಿನ ಮುಡಕೆಗಳನ್ನು ಹೊತ್ತು ಹಾಲು
ವೋಸರನ್ನು ವಾರಾಟ ಮಾಡುತ್ತಿದ್ದ ಜನರ ಒಡೆಯು ನಂದಗೋಪನಿಗೆ
ಕುಂಭಿಯೆಂದು ಹೆಸರು; ಅವನ ಹೆಂಡತಿ ಯಂಶೋದೆ ಕುಂಭಿನಿ; ಕೃಷ್ಣನ
ಸಾಕುತಾಯಿ.

ಕುಂಭಿನಿ ಮಗನ ಸಂಹಾರ ಮಾಡಿದ—ಯಂದುವಂತದ ದುರಘಾಷನ ಹೆಂಡತಿ
ಶ್ರುತಶ್ರವೇ (ವಸುದೇವನ ಸೋದರಿ)ಗೆ ಕುಂಭಿನಿಯೆಂಬ ಹೆಸರಿದ್ದಿತು; ಅವಳ
ಮಗ ಶಿಶುಪಾಲ. ಅವನನ್ನು ಯುಧಿಷ್ಠಿರನ ರಾಜಸೂಯಯಾಗದ ಸಂದರ್ಭ
ದಲ್ಲಿ ಕೃಷ್ಣನು ಕೊಂದನು.

ಅಂಬುಧಿಗೆ ಫಿತನಾದ—ಇಲ್ಲಿ ಅಂಬುಧಿಯೆಂದರೆ ನದಿ; ಗಂಗೆಯು ವಿಷ್ಣುವಿನ ಪಾದ
ಗಳಿಂದ ಹಂಟಿದಳಾಗಿ (ತ್ರಿವಿಶ್ರಮಾವತಾರದಲ್ಲಿ) ಗಂಗೆ ವಿಷ್ಣುವಿನ ಮಗಳು.

ಅಂಬುಧಿಗೆ ಸುತನಾದ—ಮತ್ತಾಚತಾರ; ಏಂದು ಸಮುದ್ರದಲ್ಲೇ ಹುಟ್ಟುವುದ
ರಿಂದ ನೀರಿನ ಮಗು.

ಅಂಬುಧಿಜಾತಿಗೆ ಸ್ವಾಮಿ—ಸಮುದ್ರಮಧನ ಸಂದರ್ಭದಲ್ಲಿ ಸಮುದ್ರದಿಂದ ಹೊರ
ಹೊಮ್ಮಿದವರು ಲಷ್ಣಿ; ಅವರು ನಾರಾಯಣನನ್ನು ವರಿಸಿದಳು.

ರಮೇ—ರಮೇ, ಲಷ್ಣಿ.

ಮೋಮ್ಮೆಮೂರುತಿ—ಪರಬ್ರಹ್ಮ; ಏಕಮೇವಾದ್ವಿತೀಯ.

ಸಾವೇರಿ

ಶ್ರವಿದೆ

ಹರಿಯ ದರುಭನಕಾಗಿ ನಾರದರು ಒರೆಲು
ಸಿರಿದೇವಿ ಹೊರಗಿನ ಭಾಗಿಲಲ್ಲಿರಲು

ಷ

ಕರಕವುಲ ಮುಗಿದು ದೊರೆ ಸಮಯವೇನೆನಲು
ನಾರಿವಣಿ ಲಕುಮಿಯು ಅರುಹುವಳಾಗ
ವರದೇವತಾಚನೆಗೆ ಅರಮನೆಯೋಳಗೆ
ಭರದಿಂದ ಕುಳಿತಿಹನು ಪರಮಾತ್ಮನು

ಂ

ಸರಸಿಚೋದ್ಘವ ಮುಖ್ಯ ಸುರರಿಗೆ ದೊರೆಯಾತ
ಪರಮ ಆಶ್ಚರ್ಯವನರಿಯಬೇಕೆಂದ
ಕಳವಳಿಸುತ ಮನೆಯೋಳಗೆ ದೂರುತ ಕಂಡ
ಧಾರಿಧಾರಿಸುವ ರನ್ನ ಸಂಪುಟದಿ

೨

ಕಲುಪದೂರರಾದ ಪ್ರಕ್ರಿಯ ನಾರದ
ವರ ಅಂಬರೀವ ಮುಖ್ಯರ ಪೂಜೆಗೈಪ್ರದನು
ಹರಿದಾಸರ ಚರಣ ರಜಗಳ ತುಂಬಿಟ್ಟು
ತೇರೆದು ತೋರಿದ ಮುನಿಗೆ ಪರಮಾತ್ಮನು

೩

ಪರಮಾನಂದಭರಿತನಾಗಿ ನಾರದಮುನಿ
ಸಿರಪತಿ ಪುರಂದರೆವಿರಲನು ಸ್ತುತಿಸಿದ

೪

[ಪರಮಾತ್ಮನು ಭಕ್ತರ ಅಧೀನವೇದೂ, ತನ್ನ ತೊಂಡರಿಗೆ ತಾನೇ ತೊಂಡನೆಯೂ ಭಾಗವತರಲ್ಲಿ ಪ್ರಸಿದ್ಧಿ. ‘ಹೂವ ತರುವರ ಮನೆಗೆ ಹುಲ್ಲ ತರುವ’ ಎಬು ಭಾವ ಅವರ ಪರಮವಿಶ್ವಾಸಕ್ಕಿ ಕಾರಣ. ಇದನ್ನು ಒಂದು ಶ್ರಸಂಗಿಂತೆ ಕಲ್ಪಿಸಿಕೊಂಡು, ವೈಕುಂಠದಲ್ಲಿ ಪರಮಾತ್ಮನು ಭಕ್ತರ ಪೂಜೆಯಲ್ಲಿ ತೊಡಗಿರುವಂತೆ ಈ ಪದದಲ್ಲಿ ಕಾಣಿಸಿದ್ದಾರೆ.]

ಅರಮನೆಯೋಳಗೆ—ವೈಕುಂಠದಲ್ಲಿ.

ಭರದಿಂದ—ಸಂಭ್ರಮದಿಂದ.

ಪ್ರಕಾಶದ—ಹಿರಣ್ಯಕಶಿಪುವೆಂಬ ದಾಸವ ಮತ್ತು ಇವನ ಹೆಂಡತಿ ಕರ್ಯಾಧ್ಯಾ ಇವರ ಮಗ, ವಿಷ್ಣುಭಕ್ತ ನರಸಿಂಹಾದತಾರಕ್ಕೆ ಕಾರಣನಾದ. ಇವನ ಕಥೆ ಭಾಗವತ, ವಿಷ್ಣುಪುರಾಣ ಮತ್ತು ಮಂತ್ರಪುರಾಣಗಳಲ್ಲಿ ಬರುತ್ತದೆ.

ನಾರದ—ಸ್ವಾಯಂಭುವ ಮನ್ಸೂರಿರದಲ್ಲಿ ಬ್ರಹ್ಮನ ಮಾನಸಪುತ್ರ; ದೀವಾಲಿಯೊಂದು ಪ್ರಸಿದ್ಧನಾದವನು. ವಿಷ್ಣುಭಕ್ತ ; ಸಂಕೀರ್ತನ ಪದ್ಧತಿಯ ಪ್ರವರ್ತಕ. ನಾರಾಯಣನು ಇವನಿಗೆ ಶೈತಿಂದ್ರಿಪದಲ್ಲಿ ಭಾಗವತ ಧರ್ಮವನ್ನು ಬೋಧಿಸಿದನು.

ಅಂಬರೀಷ—ಸೂರ್ಯ ವಂಶದಲ್ಲಿ ಬಂದ ರಾಜ, ವೈವಿಷ್ಣವನುವನು ವೋಮೃಗ, ನಾಭಾಗನ ಮಗ, ವಿಷ್ಣುಭಕ್ತ. ಏಕಾದಶೀ ವೃತಪಾಲನೆಯಲ್ಲಿ ನಿಷ್ಠ ; ಇವನ ವೃತವನ್ನು ಮೂರಿಯಲೇಂದು ಬಂದ ದುರ್ವಾಸನು ವಿಷ್ಣುಚಕ್ರದಿಂದ ಬವಣಿ ಪಟ್ಟ ಕಥೆ ಭಾಗವತದಲ್ಲಿದೆ.



ಷ್ವಾರ್ಮಿಕಲಾಯಿನೆ

ಅಟ್ಟ

ಪೆಲ್ ಚಿತ್ತೈ ಸತ್ಯ ಹರಿ ಚಿತ್ತೈ ಪ್ರ

ನರ ಚಿತ್ತಕ್ಕು ಬಂದದ್ದು ಲವಲೇಶ ನಡೆಯಿದು ಅ

ಮಂಡಿದ ಮಂಕ್ಕಳಿ ಭಾಗ್ಯ ಬಯಸೋದು ನರಚಿತ್ತ
ಮಂದುವಾಗಿದಿರುವುದು ಹರಿಚಿತ್ತವು
ಕುದುರೆ ಅಂದಣ ಆನೆ ಬಯಸೋದು ನರಚಿತ್ತ
ಪದಚಾರಿಯಾಗೋದು ಹರಿಚಿತ್ತವಯ್ಯಾ ೦

ವಿಧವಿಧ ಯಾತ್ರೆಯ ಬಯಸೋದು ನರಚಿತ್ತ
ಒದಗಿಬರುವ ರೋಗ ಹರಿಚಿತ್ತವು
ಸದಾ ಅನ್ನದಾನವ ಬಯಸೋದು ನರಚಿತ್ತ
ಹಸಿದು ಅಳುವುದು ಹರಿಚಿತ್ತವಯ್ಯಾ ೨

ಧರಣೀಯನಾಳಿಬೇಕಿಂಬುದು ನರಚಿತ್ತ
ಪರರ ಸೇವಿಸುವುದು ಹರಿ ಚಿತ್ತವು
ಪುರಂದರವಿರಲನ ಬಯಸೋದು ನರಚಿತ್ತ
ದುರಿತವ ಕಳಿವುದೆ ಹರಿಚಿತ್ತವಯ್ಯಾ ೩

ಅಂದಣ—ಪ್ಲಲಕ್ಷ್ಯ.

ಪದಚಾರಿಯಾಗೋದು—ಕಾಲಲ್ಲೀ ನಡೆಯಬೇಕಾಗಿ ಬರುವುದು.

ಒದಗಿಬರುವ ರೋಗ—ಯಾತ್ರೆಮಾಡಲು ಅಡ್ಡಿಯಾಗಿ.

ಪುರಂದರವಿಲಿನ ಬಯಸೋದು...—ಭಕ್ತಿಮಾಡುವುದು ಜೀವರ ಹೊಣೆ;

ಪಾಪಗಳನ್ನು ಕಳಿದು, ಮುಕ್ತಿಗೆ ಬೇಕಾಗುವ ಜ್ಞಾನವನ್ನು ಹೊಡುವುದು
ಪರಮಾತ್ಮನ ಹೊಣೆ.

ಪರಂತುವರಾಳಿ

ರಘುಂಬ

ಒಳಿತೀ ಶಕ್ತನಫಲವಿಂದೆಮಗೇ

ಪ

ಜಲಜಾಕ್ಷನೋಲಾಮೆಯಾಗಃಪ್ರದು ಕೇಳೈ ಲೆದಿ

ಅ

ವಾಮ ಗರುಡ ನೋಡು ವಾಯಸ ಬಲ ನೋಡು
ಕೋಮಲಾಂಗೀರ ಉದಕುಂಭ ನೋಡಂ
ಸಾಮಾನ್ಯವಲ್ಲ ಗೌಳಿ ಬಲಕೆ ನುಡಿಯಾತಿದೆ
ಪೇಮದಿ ಮಧುರ ವಚನ ಕೇಳಿ ಕೆಳದಿ

ಂ

ಬೇರಿ ತಂಖಿವು ಫುಂಟಾವಾದ್ಯವಾಗುತಲಿದೆ
ಸ್ತೇರ ಘೃತ ಫಲಪ್ರವ್ಯು ಎದುರಾದುವು
ಭಾರದ್ವಾಜ ಪೆಸ್ತೀ ಎಡವಾಗುವುದು ಕಂಡ್ಯ
ತೋರುತ್ತಿವೆ ಶುಭ ಶಕ್ತನಗಳಿದೆಕೊ

ಣಿ

ನೋಡು ದ್ವಯವಿಪ್ರರು ಎದುರಾಗುತ್ತೇದಾರೆ
ಕೂಡುವುದು ಮನದ ವಾಂಭಲ್ವವೆಲ್ಲ
ಬೇಡಿದ ಪರಗಳ ಕೂಡುವ ಪುರಂದರೆವಿರಲನ
ಕೂಡಿ ಇಹವರ ಸುಖಿದಿಂದಿರುವ ರಮಣೆ

ಇ

[ಭಕ್ತ ಭಾಗವತರಿಗೆ ಭಗವಂತನ ಒಲುಮೊಯೇ ಶುಭಶಕುನ. ಅದೊಂದು ಒದಗಿ
ತಂದರೆ ಉಳಿದೆಲ್ಲ ಸಾಂಪ್ರದಾಯಿಕ ಶಕ್ತನಗಳೂ ಶುಭಕರವಾದುವೇ. ಈ ಪದದಲ್ಲಿ
ಶುಭ ಶಕ್ತನಗಳ ಪಟ್ಟಿಯಿದೆ. ಎಡಗಡೆ ಗರುಡ ಕಾಣುವುದು, ಬಲಗಡೆ ಕಾಗೆ ಕಾಣು
ವುದು, ಹಂಗಳಿಯರು ನೀರಿನ ಕೊಡಗೆಳನ್ನು ಹೊತ್ತು ಬರುವುದು, ಬಲಭಾಗದಲ್ಲಿ
ಹಲ್ಲಿ ಲೊಚಗುಟ್ಟಿವುದು, ದಾರಿಯಲ್ಲಿ ಭೇರಿ, ತಂಖಿ, ಗಂಟೆಗಳ ದನಿ ಕೇಳುವುದು,
ಹಾಲು-ಹೊಸರು-ತುಪ್ಯ ಅಥವಾ ಹೂವು-ಹೊಸ್ತುಗಳನ್ನು ಹೊತ್ತುಪರು ಎದುರಿಗೆ
ಬರುವುದು, ಭರದ್ವಾಜವೆಂಬ ಹಕ್ಕ ಎಡಗಡೆಗೆ ಹಾರುವುದು, ಇಬ್ಬರು ಬಾರಹ್ಕುಣಿರು
ಎದುರಿಗೆ ಬರುವುದು ಇವೆಲ್ಲ ಶುಭಶಕ್ತನಗಳಿಂದೂ, ಈ ಶಕ್ತನಗಳು ತೋರಿದರೆ ಮನ
ಸ್ವಿನ ಬಯಸ (ವಾಂಭಲ್ವವೆಲ್ಲ) ಕೈಗೂಡುವುದೆಂದೂ ನಂಬಿಕೆ. ಆದರೆ ಬೇಡಿದ ಪರ
ಗಳನ್ನು ಕೂಡುವವವ ಪರಮಾತ್ಮನೊಳಬ್ಬನೆ. ಅವನು ಒಲಿದನೆಂದರೆ ಎಷ್ಟ ಶಕ್ತನಗಳೂ
ಶುಭವೇ.]

ಮೋಹನ

ಅದಿ

ಇಂತು ಹೇಡಾಂತಗಳೆಲ್ಲಿ ಸುರರು ನಿನ್ನ ಎಣಿಸುವರು

ಅಹುದಹುದಯ್ಯ

ಪ

ಅಂತರ ತಿಳಿಯಲು ಬ್ರಹ್ಮಾದ್ಯರಿಗೆ ಅಳವಲ್ಲವು

ಅಹುದಹುದಯ್ಯ

ಅ

ರಂಡೆಯ ಮಕ್ಕಳೆ ಕುಂಡಗೋಳಕರು ರಾಯರು

ನಿನ್ನಿಂದಯ್ಯ

ಪಂಡಿತರಾದ ದ್ವಿಜರಿಗೆ ಭಿಕ್ಷಾಪಾತ್ರೆಯು

ನಿನ್ನಿಂದಯ್ಯ

ಮಂಡೆಯ ನೇವರಿಸಿ ಮೊಲೆಯ ಕೊಟ್ಟಿಪ್ಪಣಿಗೆ ಮರಣವು

ನಿನ್ನಿಂದಯ್ಯ

ಭಂಡಾಟದಿ ಮೃಗೊಟ್ಟಿ ಗೋಷಿಯರು ಪಾವನ

ನಿನ್ನಿಂದಯ್ಯ

೦

ತೋತ್ತಿನ ಮಗನಿಗೆ ಒಲಿದು ನಿನ್ನ ಯ ಗಣ ತೋರಿಸಿದೆ

ಅಹುದಹುದಯ್ಯ

ಉತ್ತಮರನು ನೀನಡವಿ ಸೇರಿಸಿದ ಉತ್ತಮ

ನೀನಹುದಯ್ಯ

ಅತ್ಯಯನಾಳದಿ ಪಾವನ ಮತ್ತುಹಿದೇತರ

ಮರಿಯಾದೆಯಾಯ್ಯ

ಮತ್ತುನಾಗಿ ನಿನ್ನ ಬೈದ ಪಾತಕಯ ಮೃಯೋಗಿಸಿದೆ

ನೀನಯ್ಯ

೨

ತಂದೆಯ ಕೊಂಡು ಕಂದನ ಸಲಹಿದ ಚೆಂದವು

ನಿನ್ನಿಂದಯ್ಯ

ಕಂದನ ಕೊಂಡು ತಂದೆಯ ಸಲಹಿದೆ ಯಾತರ

ವಾತಯಾದಯ್ಯ

ಪಂದಿಸಿ ದಾನವ ಕೊಟ್ಟಿ ಬಲೀಂದ್ರಪ ಭಂಧಿಸಿದೆ

ಅಹುದಹುದಯ್ಯ

ತಂದೆ ಶ್ರೀ ಪುರಂದರವಿಶಲರಾಯ ನೀ ಮಾಡ್ದೆ

ಮರಿಯಾದೆಯಾಯ್ಯ

೩

ವೇದಾಂತಗಳಲ್ಲಿ—ವೇದದ ಕಚೆಯ ಭಾಗವಾದ ಉಪನಿಷತ್ತೇ ಮೊದಲಾದ ಶಾಸ್ತ್ರಗಳಲ್ಲಿ.

ಅಂತರ—ಗುಟ್ಟು ; ಸಂಪೂರ್ಣಜ್ಞಾನ ; ಇಲ್ಲಿ ಭಗವದವರಾರ್ಗಳ ತಾತ್ಪರ್ಯ.

ಮಂಡೆಯ ನೇರಿಸಿ ..—ಪೂರ್ವೀ ಸಂಹಾರ,

ಭಂಡಾಟದಿ...—ಗೋಪಿಕಾಸ್ತ್ರೀಯರ ಸುರತ.

ತೊತ್ತಿನ ಮಗನಿಗೆ .—ವಿದುರನಿಗೆ.

ಉತ್ತಮರನು.. —ಪಾಂಡವರನ್ನು.


ಅತ್ಯುಂನಾಳದಿ...—ಸಂದರ್ಭ ತಿಳಿಯುವುದಿಲ್ಲ.

ಮಾಹನ ಮಂಡುಹಿಡಿ—ಕಂಸನನ್ನು ಕೊಂಡೆ.

ಮತ್ತನಾಗಿ ನಿನ್ನ ಬೈದ್ಯ .—ಯುಧಿಷ್ಠಿರನ ರಾಜಸೂಯಯಾಗದ ಸಂದರ್ಭದಲ್ಲಿ ದಂತವರ್ಕನು ಕೃಷ್ಣನನ್ನು ಬಯಾಡಿ, ಎದುರಿಸಿ, ವರ್ತನಾಗಿ, ಕೃಷ್ಣನಲ್ಲಿ ಬಕ್ಕವಾದನೆಂದು ಭಾಗವತದ ಕಥೆ.

ತಂದೆಯ ಕೊಂಡು. —ಹಿರಣ್ಯಕಶಿಪುವನ್ನು ಕೊಂಡು ಪ್ರಯಾಂದನನ್ನು ಕಾಪಾಡಿದೆ. ವಂದಿಸಿ ದಾನವ .—ವಾಹನಾವತಾರದಲ್ಲಿ.

[ಇದೊಂದು ನಿಂದಾಸ್ತ್ರಿ.]



ಮೀಲು

ಮಿಶ್ರಚಾಪ್ತ

ಅಪರಾಧಿ ನಾನಲ್ಲ ಅಪರಾಧವೇನಗಿಲ್ಲ^೧
ಕದಟನಾಟಕ ಸೂತ್ರಧಾರಿ ನೀನೆ

ವ

ನೀನೆ ಆಡಿಸದಿರಲು ಜಡ ಒನಕೆಯ ಬೋಂಬೆ
ಪನು ಪೊಡಲು ಬಲ್ಲಿದು ತಾನೆ ಬೇರೆ
ನೀನಿಟ್ಟು ಸೂತ್ರದಿಂ ಚಲಿಪವು ಕೈ ಕಾಲಂಗಳು
ನೀನೆ ಮುಗ್ಗಿಸಲು ಮುಗ್ಗಿವ ದೇಹದವನು

೦

ಒಂದೆಂಟು ಬಾಗಿಲ ಪಟ್ಟಣಕೆ ತನ
ಗೆಂದು ಇಪ್ಪತ್ತುರು ಮನೆಯಾಳುಗಳ
ತಂದು ಕಾದಲ ನಿಲಿಸಿ ಎನ್ನ ನೀ ಒಳಗಿಟ್ಟು
ಮುಂದೆ ಭವದಲಿ ಭವಣಿಪುದನ್ನಾಯಿ

೨

ಯಂತ್ರವಾಹಕ ನೀನೆ ಒಳಗಿದ್ದು ಎನ್ನ ಸ್ವಾ
ತಂತ್ರನೆಂದೆನಿಸಿ ಕೊಲಿಸುವರೆ ಹೇಳೋ
ಕಂತುಹಿತ ಲಕ್ಷ್ಮೀಶ ಎಂತಾದದಂತಹುದ—
ನಂತರುಂಬಾರುತ್ತಿ ನವ್ವು ಪ್ರರಂದರವಿರಲ

೩

ತಾನೆ ಬೇರೆ—ಸ್ವಾತಂತ್ರ್ಯದಿಂದ.

ನೀನಿಟ್ಟು ಸೂತ್ರದಿಂ—ಪ್ರೇರಕ, ನಿಯಾಮಕ, ಸಾಕ್ಷಿಕೆ ಎಂಬ ಬಿಂಬ ರೂಪೀ
ಪರಮಾತ್ಮನ ದ್ರವ್ಯ, ಗುಣ, ಕ್ರಿಯಾ ಪ್ರಕಾರಗಳು. ವಿವರಣೆಗೆ ಪ್ರಸ್ತಾವನೆ
ನೋಡಿ.

ಒಂದೆಂಟು ಬಾಗಿಲ ಪಟ್ಟಣಕೆ—‘ನವದ್ವಾರೇ ಪ್ರರೇ ದೇಹಿ’, ಒಂಬತ್ತು ಬಾಗಿಲು
ಗಳುಳ್ಳ ದೇಹ; ವಿವರಣೆ ಆಗಲೆ ಬಂದಿದೆ.

ಇಪ್ಪತ್ತುರು ಮನೆಯಾಳುಗಳು—ತತ್ತ್ವಾಭಿಮಾನಿ ದೇವತೆಗಳು; ತಾರತಮ್ಯ
ಸ್ನೇಹಿತ್ರರದ ಪ್ರಸ್ತಾವನೆ ನೋಡಿ.

ಎನ್ನು ಒಳಗಿಟ್ಟು—ಪ್ರದರ್ಶಿ ಕಮಲದಲ್ಲಿ, ಬಿಂಬನೊಂದಿಗೆ.

ಭವಣಿಪುದು—ಬಣಣಿಗೊಳಿಸುವುದು.

ಯಂತ್ರವಾಹಕ—ಬದುಕೆಂಬ ಯಂತ್ರವನ್ನು ನಡೆಸುವವನು ಬಿಂಬರೂಪಿ.

ಎನ್ನ ಸ್ವಾತಂತ್ರ್ಯನೆನಿಸಿ—ದತ್ತಸ್ವಾತಂತ್ರ್ಯವಂಬ ಕಲ್ಪನೆ. ಜೀ ವ ನು ತನ್ನ
ದೇಹಕೇಂದ್ರಿಯ ಮನಸ್ಸುಗಳಂದ ಕೆಲಸಮಾಡಲು (ಕರ್ತೃತ್ವ). ಆದರೆ ಫಲ
ಗಳನ್ನು ಅನುಭವಿಸಲು (ಭೋಕ್ತ್ವ) ಪರಮಾತ್ಮನೇ ತನ್ನ ಸಂಕಲ್ಪನುಸಾರ,
ಜೀವನ ಸ್ವರೂಪ—ಯೋಗ್ಯತಾನುಸಾರ ಸ್ವಾತಂತ್ರ್ಯವನ್ನು ಕೊಡುತ್ತಾನೆ.

ಕಾಂಚೋದಿ

ರಘುಂದೆ

ಸುಮೃನಿರು ಸುಮೃನಿರು ಬೇಡಿಕೊಂಬೆ	ಪ್ರ
ಕಿ ಮಹಿಯೋಳತಿಶಯದ ಗುಮೃ ಬಂದಿದೆಕೋ	ಅ
ಖದು ಮುಖಿ ಮತ್ತೆ ಮೂರ್ಯದು ಕಣ್ಣಗಳಿಂದ ಖದು ಮುಖದೋಳಿಗ್ನಿ ಕಿಡಿ ಉದುರಿಸಿ	
ಖದೆರದು ತೋಳಂಗಳ ನೀಡಿ ಒಲಿದಾಡಿಸುತ್ತ ಖದು ಭಾಣವ ಗದ್ದ ಗುಮೃ ಬಂದಿದೆಕೋ	ಎ
ಬಾಲಚಂಡ್ರನ ಪ್ರೋತ್ಸುಕೊಂಡು ಶ್ರಿಶೂಲದ ಮೇಲೆ ಹೋಗಳ ಚುಚ್ಚಿ ಒಲಿದಾಡುತ್ತ ಕಾಲಬೈರವನ ಕಾವಲನಿರಿಸಿ ಮರುಳಂಗಳೆ ಷಿಲಗದಿ ತಲೆಬಾಗಿಲಲಿ ಬಂದನಿದೆಕೋ	ಉ
ಮುದಿ ಎತ್ತನೇರಿ ಹ್ಯಾರೆಲಳು ಬೂದಿಯನು ಪ್ರಾಸಿ ಮದನಾರಿ ಎಂಬಂಥ ಬಲು ಭೂತವು ಹೃದಯದಲಿ ನಿನ್ನ ನೋಡುಹೆನೆಂಬ ಧಾತ್ನದಲಿ ಒಡಗಿ ಬಂದ್ದುದಾನೆ ಪ್ರರಂದರೆವಿರಲ	ಇ

[ಪರಮಾತ್ಮನಲ್ಲಿ ಭಕ್ತಿಮಾಡುವ ಮನಸ್ಸನ್ನು ಕೊಡುವವನು ಅಪಂಕಾರತತ್ಪ್ರಾದ ಅಭಿಮಾನಿಯಾದ ರುದ್ರದೇವರು. ‘ಮನಸ್ಸ ಕಾರೋವಲ್ಲ ಬಾಪಪುಣ್ಯಕ್ಕೆಲ್ಲ, ಅನಲಾಕ್ಕ ನಿನ್ನ ಪ್ರೇರಕೆಯಿಲ್ಲದೆ’ ಎಂದು ಪರಿದಾಸರ ನಿಲುವು ಆದ್ದರಿಂದ ರುದ್ರದೇವರು ಹೃದಯದಲ್ಲಿ ನಿಂತು ಪ್ರೇರಕೆ ಮಾಡುವ ಭಾವವನ್ನು ಕಿ ಪದ ಸಾಚಿಸುತ್ತದೆ. ‘ಅತಿ ಶಯದ ಗುಮೃ’ನೆಂದರೆ ರುದ್ರ, ‘ಮಹರುದ್ರದೇವರು’.]

ಗುಮೃ—ಗುವ್ರ್, ಬಿಗುವ್ರ್ ; ಬೆದರಿಸುವ ದೆವ್ವ್.

ಖದು ಮುಖಿ—ಶಿವನ ಖದು ಮುಖಿಗಳು : ಅಫೋರೆ, ತತ್ನರುಷ, ವಾಮದೇವ,
ಕ್ಷಿರಾನ, ಸದೋಜಾತಗಳೆಂಬ ಹೆಸರಿನವು.

ಖದುಮುಖದೋಳಿಗ್ನಿ—ಪಂಚಾಗ್ನಿಗಳು.

ಪದೆರದು ತೋಳುಗಳು—ಯತ್ನು ಕೈಗಳು.

ಬಿದು ಬಾಣನ—ಮನ್ಯಧನಿಗೆ ಪಂಚಬಾಣನೆಂದು ಹೇಸರು (ಅರವಿಂದ, ಅಶೋಕ, ಚೋತ, ಮಲ್ಲಿಕಾ, ನೀಲೋತ್ತಲ ಎಂಬ ಬಿದು ಹೊಗಳನ್ನೇ ಬಾಣಗಳಾಗಿ ಉಳ್ಳವನು).

ಮರಂಳುಗಳ—ಭೂರ್ಗಗಳೇ.

ತಲೆಬಾಗಿಲಲ್ಲಿ—ಬುದ್ಧಿಯಲ್ಲಿ (ಪ್ರೇರಣ ಮಾಡುವ ಸಲುವಾಗಿ)

ಮದನಾರಿ—ಮನ್ಯಧನನ್ಯಾ ಕೊಂಡವನು (ಕಃಮಾರ ಸಂಭವದ ಸಂದರ್ಭೇ).



ಕಾಂಚೋದಿ

ರಘುವೇ

ನಾ ಮುಂದೆ ರಂಗ ನೀ ಎನ್ನ ಮುಂದೆ
ಎಂದೆಂದು ನಿನ್ನ ನಾಮವ ಎಂದೆಂಬ

ಪ

ಅನಾಧನು ನಾನು ಎನಗೆ ಬಂಧು ನೀನು
ಹೀನನು ನಾನು ದಯವಂತ ನೀನು
ಧಾತ್ರನಮಂತ್ರನು ನೀನು ಧಾತ್ರನಿಸುವೆನು ನಾನು
ಜ್ಞಾನಗಮನು ನೀನು ಅಜ್ಞಾನಿ ನಾನು

೦

ಸುರತರುವು ನೀನು ಘಲ ಬಯಸುವನು ನಾನು
ಸುರಧೇನು ನೀನು ಕರೆದುಂಬೆ ನಾನು
ವರಚಿಂತಾಪುಣಿ ನೀನು ಪರಿಚೆಂತಿಕುವೆನು ನಾನು
ಶರಧಿಕ್ಷೀರನು ನೀನು ತರಳನು ನಾನು

೨

ಒಂದರೊಳೊಂದೊಂದು ಅದಗುಣವ ಹೊಂಟದೆ
ಕಂದನನೆತ್ತಿಕೋ ಸಲಹೋ ಬೇಗ
ತಂದೆ ಶೀರ್ ಪ್ರರಂದರಮಿರಲರಾಯ ನೀ
ಒಂದೆನ್ನ ಮನದಲಿ ನಲಿನಲಿದಾಡು

೩

‘ಜೀವಾತ್ಮ-ಪರಮಾತ್ಮರು ಪರಸ್ಪರ ಸಮೃದ್ಧಿರಾಗಿರುವುದು ನಿತ್ಯಸಂಬಂಧ.
‘ಧಾತ್ರ ಸುಪಕ್ಷಾ’ ಎಂದು ಮೊದಲಾಗುವ ಶ್ರುತಿ ದೇಳುವುದು ಇದನ್ನೇ. ಆದರೆ
ಪರಮಾತ್ಮನ ಸಂಕಲ್ಯದಿಂದಲೇ ಅನ್ನಧಾತ್ರನವೋದಿದಾಗ ಅದರ ಘಲವಾಗಿ
ಹರಿವಿಸ್ತರಣೆ ತೋರಿಕೊಳ್ಳುವುದು. ಇದರಿಂದ, ತನ್ನೊಳಗೇ ಅಂತಯಾರ್ಥಿಯಾಗಿ,
ಬಿಂಬನಾಗಿ, ಇರುವ ಪರಮಾತ್ಮನನ್ನು ಜೀವನು ಕಾಣಿದೆ ಪರಿತಃಸುತ್ತಾನೆ. ಗುರೂಪ
ದೇಶದಿಂದ, ಸಾಧುಸಂಗದಿಂದ, ಮಾಹಾತ್ಮ್ಯ ಜ್ಞಾನವೋದಿದಾಗ ಜೀವನಿಗೆ ತಾನು
ಪ್ರತಿಬಿಂಬ, ಪರಮಾತ್ಮನ ತನಗೆ ಬಿಂಬ ಎಂಬ ಅರಿವುಂಟಾಗುತ್ತದೆ. ಆ ಭಾವ
ದೊಂದಿಗೆ ಸಾಧಕನಿಗೆ ಪರಮಾತ್ಮನ ಸರ್ವಜ್ಞತ್ವ, ಸರ್ವಶಕ್ತಿತ್ವ, ಅಂಶಿತ್ವ, ಸರ್ವ
ಸ್ವಾತಂತ್ರ್ಯ, ವೇದವೇದ್ಯತ್ವ, ಕಾರುಣ್ಯ ಮೊದಲಾದ ಕಲಾರ್ಥಗಳು ಮನ
ದಣ್ಣಗುತ್ತವೆ, ಸಾಧಕನ ಅಲ್ಪಜ್ಞತ್ವ, ಅಲ್ಪಶಕ್ತಿತ್ವ, ಅಂಶತ್ವ, ಅಸ್ವಾತಂತ್ರ್ಯ,

ದೈಸ್ಯ ಮೊದಲಾದ ಅವಗುಣಗಳ ಅನುಭವವೂ ಆಗುತ್ತದೆ ಇದನ್ನು ಈ ಪದ ಎತ್ತಿ
ತೋರಿಸುತ್ತದೆ.]

ನಿನ್ನ ನಾಮವ ಎಂದೆಂಬ (ನಾ)—ನಿನ್ನ ನಾಮುಸ್ತರಕ್ಕೆಯನ್ನೇ ಮಾಡುತ್ತಿರುವ ನಾನು.
ಬಂಧು—ಅನಿಮಿತ್ತ ಬಂಧು; ಆಶ್ರಯ, ಪ್ರೇರಕ, ನಿಯಾಮಕ.

ಹೀನ—ಪರಾಧೀನ.

ಶರಧಿಕ್ಷೀರ—ಕ್ಷೀರಶರಧಿ; ಪಾಲಗಡಲು; ಎಂದರೆ ಅಷ್ಟು ದೊಡ್ಡವನು; ನಾನಾ
ದರೋ ಸಣ್ಣವನು (ತರಳೆ).



ಸುರಟ

ಆದ

ಮರೆಯದಿರು ಹರಿಯ ಮರೆವರೆ
ಮೂರುತೋಕದ ಧೂರೆಯ

ಪ

ಮದಗಜ ಹರಿಯೆಂದು
ಒದರಲು ಒದಗಿದಾ ಕ್ಷೇತ್ರದಿ ಬಂದು
ಮುದದಿ ನಕ್ರನ ಕೊಂಡು ಸಲಹಿದ ಸದ್ಗುತ್ತರ ಬಂಧು
ಮೃದುಲ ಪ್ರಹಾಲಿದನ ಬೆದರಿಸಿದಸುರನುದರವ
ಬಗೆದಂಥ ಅಧ್ಯತಮಿಮನ

೦

ನಾರಿ ತನ್ನ ಕರೆದ ಮಾತ್ರದಿ ಶೀರೆಯ ಮಳಿಗರೆದ
ಫೋರಶಾಪದಿ ಬಧ್ಧ ಶ್ರೀಯನು
ದ್ವಾರ ದಯಾದಿ ಮಾಡಿದ
ಜಾರ ಅಜಾಮಿಳನು ನಾರಾಯಣನೇ
ಪಾರುಗಾಣಿಸಿದಪಾರಮಿಮನ

೨

ಬಂದು ಭಾರಿ ಶ್ರೀಶಾಯೆಂದರೆ ಬಂದ ದುರಿತ ನಾಶ
ಬೆಂದವು ಭವವಾಶ
ಅವರಿಗೆ ಎಂದಿಗಿಲ್ಲವೋ ಕ್ಷೇತ್ರ
ಇಂದಿರೆ ರವಣ ಶ್ರೀ ಪ್ರರಂದರವಿರಲನ
ಎಂದಿಗೆ ನೆನೆವರೋ ಅಂದಿಗೆ ಧನ್ಯರು

೩

ಮದಗಜ—ಗಜೀಂದ್ರವೋಕ್ಕುದ ಕಿಂ.
ನಕ್ರ—ಮೋನಳಿ.

ನಾರಿ .. —ದೌಪದೀ ಮಾನಸಂರಕ್ಷಣದ ಪ್ರಸಂಗ.
ಫೋರಶಾಪದಿ... —ಅಹಲೋದ್ವಾರದ ಪ್ರಸಂಗ.
ಅಪಾರಮಿಮನ—ಮಿಮಿಗೆ ಕೊನೆಮೋದಲಿಲ್ಲದವ.
ಬೆಂದವು ಭವವಾಶ—ಸಂಸಾರದ ಬಂಧವು ಸುಟ್ಟುಹೋಯಿತು.

ನೇಚ್ಚೆನಯ್ಯ ಹರಿ ಮೇಚ್ಚೆನಯ್ಯ

ಷ

ಉತ್ತಮನೆಂದೆನಿಸಿಕೊಂಡು ಅರುಣಕೋದಯುದ ಕಾಲದಲ್ಲಿ
ನಿತ್ಯ ಕಾಗೆಯ ಹಾಗೆ ನೀರೋಳಗೆ ಮುಳುಗುವವಗೆ

೦

ತೋಗಲಿನ ದೇಹಕೆ ಗೋಪೀಗಂಧ ತೇದುಕೊಂಡು
ರೋಗ ಬಂದೆಮೈಯಾಹಾಗೆ ಬರೆದುಕೊಂಬ ಮನುಜಗೆ

೨

ಮರಂಳು ತನವು ಮಾತಿನಲ್ಲಿ ಹೃದಯುದಲ್ಲಿ ವಿಷದ ಗುಟಿಕೆ
ಮರದ ಮೇಲಣ ಓತಿಯಂತೆ ನಮಿಸುವಂಥ ದುರುಳನಿಗೆ

೩

ಹಣವಿಗೆ ಹಾರ್ಯಸಿಕೊಂಡು ತಿರುಪೆತಿಗೆ ಹೋವರ ಕೆಂಡು
ಹಣ ಕಾಸು ಕೊಂಡು ಬಂದು ಸಾಫ್ತಮೀಯ ನೋಡುವವಗೆ

೪

ಬಾಯಿ ಬೀಗದಲ್ಲಿ ಹೊಯ್ದಿ ಹಾಲು ತುಪ್ಪಗಳನು ಸೆವಿದು
ಮೈಯಾ ಹುಳಿತ ನಾಯಿಯಂತೆ ಬೀದಿ ಬೀದಿ ತಿರುಗುವವಗೆ

೫

ತಾನು ತನ್ನ ಮನೆಯ ಒಳಗೆ ದಾನ ಧರ್ಮಗಳನು ಕೊಡದೆ
ನೀನು ದಾನ ಮಾಡು ಎಂದು ಅನ್ಯರಿಗೆ ಹೇಳುವವಗೆ

೬

ವಿಕೋ ಭಾವ ವಿಕೋಭಕ್ತಿ ವಿಕೋಯಂಕ್ತಿ ವಿಕೋಮುಕ್ತಿ
ಬೀಕಾಗಿ ಪುರಂದರವಿರಲನ್ನ ಭಜಿಸದವಗೆ

೭

ಮರದ ಮೇಲಣ ಓತಿಯಂತೆ—ಹುಳುಹುಪ್ಪಟಿಗಳಾಗಿ ನೋಡುತ್ತ ಮರದ ಮೇಲಿ
ರುವ ಓತಿಕ್ಕಾತವೆಂಬ ಪಾರಿಣಿ ಮತ್ತೆ ಕತ್ತನ್ನ ಕೆಳಗೆ ಮೇಲೆ ಮಾಡು
ತ್ತಿರುವುದು.

ಹಣವಿಗೆ—ಹಣಕ್ಕೆ.

ವಿಕೋಭಾವ, ವಿಕೋಭಕ್ತಿ, ವಿಕೋಯಂಕ್ತಿ, ವಿಕೋಮುಕ್ತಿ — ವಿಕಾಗ್ರಭಾವ,
ವಿಕಾಂತಭಕ್ತಿ, ಅನನ್ಯಚಿಂತನೆ, ಸಾಯಂಜ್ಯ.

ಪರಿಶೀಪ್ತ

ಪುರಾಣ ಸಂದರ್ಭ ಶಾಖೆ

ಹರಿದಾಸರು ಭಗವನ್ನಾಹಾತ್ತು ಜ್ಯಾನಕೆ ಪುರಾಣಗಳನ್ನೇ ಹಚ್ಚಾಗಿ ಅವಲಂ ಬಿಸುತ್ತಾರೆ. ಪುರಾಣಗಳು ವೇದದ ತಾತ್ಪರ್ಯವನ್ನು ಜನಸಾಮಾನ್ಯದಿಗೆ ತಿಳಿಸಲೆಂದೇ ಸಿದ್ಧಾಧಾರದುವೆಂದು ನಂಬಿಕೆ ಅಚ್ಯೇತನ ಪದಾರ್ಥಗಳಲ್ಲಿ ನಿತ್ಯ, ಅನಿತ್ಯ, ನಿತ್ಯಾನಿತ್ಯವೆಂಬ ಮೂರು ಪ್ರಕಾರಗಳೆಂದೂ ವೇದವು ನಿತ್ಯವೆಂಬ ಪ್ರಕಾರಕ್ಕೆ ಸೇರಿದು ದೆಂದೂ, ಪುರಾಣಗಳು ನಿತ್ಯಾನಿತ್ಯವೆಂಬ ಪ್ರಕಾರಕ್ಕೆ ಸೇರಿದುವೆಂದೂ ಪ್ರತಿಂತಿ. ವೇದವು ಅಪೋರುಷೇಯವಾದರೆ ಪುರಾಣಗಳು ಪೌರುಷೇಯ. ಸ್ವರ್ಯಂ ವಿಷ್ಣುವೇ ವೇದಸ್ವರೂಪದಲ್ಲಿ ಅವತರಿಸಿ ಪುರಾಣಗಳನ್ನು ರಚಿಸಿದನೆಂದು ಅವುಗಳ ಪ್ರಾರ್ಥಣೆಯನ್ನು ಸಮರ್ಥಿಸುತ್ತಾರೆ. ವೇದಗಳನ್ನು ಚತುರ್ವರ್ಯಾಖಿಬ್ರಹ್ಮವು ಪದೆಯುವ ವೊದಲೇ ಪುರಾಣಗಳು ಇದ್ದುವೆಂದೂ, ‘ಪುರಾಣವೆಂಬ ಮಾತಿಗೆ ‘ಪುರಾ ನೀಯತೇ’ (ಎಂದರೆ ವೊದಲಲ್ಲಿ ಹೊರತಂದುದು) ಎಂದೇ ಅರ್ಥವೆಂದೂ ಹರಿದಾಸರು ಹೇಳುತ್ತಾರೆ. ವೊದಲಿಗೆ ಪುರಾಣಗಳ ಒಟ್ಟು, ಪರಿಮಿತಿ ಒಂದು ನೂರು ಕೊಟ್ಟಿ ಗ್ರಂಥಗಳಂತೆ ; ಗ್ರಂಥವೆಂದರೆ ಮೂರ್ತಿರದು ಅಕ್ಷರಗಳ ಪರಿಮಿತಿ. ಪ್ರಳಯದಲ್ಲಿ ಇವೆಲ್ಲ ನಷ್ಟವಾದುವಂತೆ, ವಿಷ್ಣುವು ತನ್ನ ಮತ್ತಾನ್ವಯತಾರದಲ್ಲಿ ಮರಳಿ ಇವನ್ನೆಲ್ಲ ಪ್ರಕಟಿಸಿ ಚತುರ್ವರ್ಯಾಖಿ ಬ್ರಹ್ಮನಿಗೆ ಕೊಟ್ಟಿನಂತೆ. ಮುಂದೆ ಕಾಲಕ್ರಮದಲ್ಲಿ ಅವುಗಳ ಪ್ರಾಚೀಯರ್ಥ ಕಡೆವೆಯಾಗುತ್ತ ಬರಲು, ವಿಷ್ಣುವು ವೇದವ್ಯಾಸರೂಪದಿಂದ ಅವತರಿಸಿ ಹದಿನೆಂಟು ಪುರಾಣಗಳನ್ನು ರಚಿಸಿದನೆಂತೆ. ವೇದವ್ಯಾಸಾವತಾರವು ಪ್ರತಿ ದ್ವಾಪರ್ಯಾಗದಲ್ಲಿ ಆಗುವುದೆಂದು ಒಕ್ಕುಗೆ ಓಗೆ ವೇದವ್ಯಾಸರು ಶಿಷ್ಟಪಡಿಸಿದ ಪುರಾಣರಾಶಿಯ ಪ್ರಮಾಣ ನಾಲ್ಕು ಲಕ್ಷ ಗ್ರಂಥಗಳಷ್ಟು ಎಂಬ ವಿವರವಿದೆ.

ಇಷ್ಟ ಪರಿಮಿತಿಯ ಪುರಾಣರಾಶಿಯನ್ನು ಭಾರತ್ಯ, ಪಾದ್ಯ, ವೈಷ್ಣವ, ಶೈವ, ಭಾಗವತ, ನಾರದೀಯ, ಮಾರ್ಕಣಂಡೀಯ, ಆಗ್ನೇಯ, ಭವಿಷ್ಯ, ಬ್ರಹ್ಮವೈತರ್, ಲೈಂಗ, ವಾರಾಹ, ಸ್ವಾಂದ, ವಾವಃನ, ಕೌಮರ್, ಮಾತ್ಸ್ರ, ಗರುಡ, ಬ್ರಹ್ಮಂಡ ಎಂದು ಹದಿನೆಂಟು ಪುರಾಣಗಳಾಗಿ ವಿಭಾಗ ಮಾಡಿದ್ದಾರೆ. ಇವುಗಳಲ್ಲಿ ಆರು ವಿಷ್ಣುಪರ ವಾದ ಪುರಾಣಗಳೆಂದೂ, ಆರು ರುದ್ರಪರಮಾದುವೆಂದೂ, ಉಳಿದ ಆರು ಬ್ರಹ್ಮಪರ ಮಾದುವೆಂದೂ ಕೆಲ್ವನೆಯಿದೆ. ಹರಿದಾಸರು ವಿಷ್ಣುಪರವಾದ ಪುರಾಣಗಳನ್ನೇ ಹಚ್ಚಾಗಿ ಅವಲಂಬಿಸುವುದು ಸಹಜವೇ. ಅದರಲ್ಲಿಯೂ ಭಾಗವತ, ವಿಷ್ಣುಪುರಾಣ,

ಮತ್ತು ಪುರಾಣಗಳ ಮೇಲೆ ಅವರ ಒಲವು ಹೇಳುತ್ತಿದ್ದು. ಬಹುಮಟ್ಟಿಗೆ ಭಾಗವತ ಪುರಾಣವೇ ಅವರ ಆದರಷ್ಟನ್ನು ಸೂರೆಗೊಂಡಿರುವುದು.

ವರಿದಾಸರ ಗಮನವನ್ನು ಸೇಳಿದ ಪೌರಾಣಿಕ ವಿವರಗಳಿಂದರೆ ವಿಷ್ಣುವಿನ ದಶಾವತಾರಗಳು, ಭಕ್ತಿ-ಭಾಗವತರ ಪ್ರಸಂಗಗಳು. ಅವತಾರಗಳಲ್ಲಿ ಕೃಷ್ಣವ ತಾರ ಅವರ ಪಾಲಿಗೆ ಪ್ರಥಾನವಾದುದು; ಇದನ್ನು ಬಿಟ್ಟು ರಾಮಾವತಾರ . ಇವೆರಡನ್ನು ಬಿಟ್ಟು ನರಸಿಂಹ, ವಾಮನ ಇವು. ಅವತಾರಗಳನ್ನು ಕುರಿತ ಒಕ್ಕಣೆ, ವರ್ಣನೆ ಹಲವಾರು ಪೂರಾಣಗಳಲ್ಲಿ ಬರುತ್ತುವೆ: ಮುಖ್ಯವಾಗಿ ಭಾಗವತಪುರಾಣ (೧, ೩, ೯-೧೫), ವರಾಹಪುರಾಣ (೧೫, ೯-೧೮), ಮತ್ತು ಪುರಾಣ (೧೨, ೧ ಮುಂದೆ), ವಿಷ್ಣುಪುರಾಣ (೧, ೪) ಇವುಗಳಲ್ಲಿ ವಿಶೇಷವಾದ ಉಲ್ಲೇಖಿಸಿದೆ; ಭಾಗವತಪುರಾಣದಲ್ಲಿ ಇಪ್ಪತ್ತತ್ವರದು ಅವತಾರಗಳು, ಅಹಿಂಸಾಧ್ಯ ಸಂಹಿತೆಯಲ್ಲಿ (೩, ೩೦-೩೨) ಮೂವತ್ತೊಂದು ಅವತಾರಗಳು ಎಣಿಕೆಗೆ ಬಂದಿದ್ದರೂ ವಾಡಿಕೆಯಲ್ಲಿ ಹತ್ತು ಅವತಾರಗಳದ್ದೇ ಪ್ರಸಿದ್ಧಿ.

೦. ಮತ್ತು (ಮತ್ತುಪುರಾಣ ೧).

೧. ಕೂರ್ಮ (ವಿಷ್ಣುಪುರಾಣ ೧, ೯, ವದ್ವಪುರಾಣ ೯, ಭಾಗವತ ೮, ೬),

೨. ವರಾಹ (ಭಾಗವತ ೩, ೧೩, ವಾಯುಪುರಾಣ ೯, ಪದ್ಮಪುರಾಣ ೯, ೨೫೬, ಮತ್ತುಪುರಾಣ ೧೧೬).

೩. ನರಸಿಂಹ (ಭಾಗವತ ೩, ೮, ಪದ್ಮಪುರಾಣ ೯, ೨೫೫, ಮತ್ತುಪುರಾಣ ೪೪, ಹರಿವಂಶ ೩, ೪೨).

೪. ವಾಮನ (ಪದ್ಮಪುರಾಣ ೪೧, ೯, ಮತ್ತುಪುರಾಣ ೨೫೪, ಭಾಗವತ ೮, ೧೮, ೨೨).

೫. ಜಾಮದಗ್ನಿ (ಮತ್ತುಪುರಾಣ ೪೨, ಭಾಗವತ ೯, ೧೫, ಪದ್ಮಪುರಾಣ ೯, ೨೫೮).

೬. ರಾಮ (ಮತ್ತುಪುರಾಣ ೪೯, ವಾಯುಪುರಾಣ ೮೮, ಭಾಗವತ ೯, ೧೦, ೧೧, ಪದ್ಮಪುರಾಣ ೯, ೨೫೨-೨೫೩).

೭. ಕೃಷ್ಣ (ಭಾಗವತ ೨, ವಿಷ್ಣುಪುರಾಣ ೩೩, ೩೫, ಹರಿವಂಶ ೨, ೯ ಇತ್ತಾದಿ).

೮. ಬುದ್ಧ (ಭಾಗವತ ೧, ೨).

೯೦. ಕಲಿ (ಭಾಗವತ ೧, ೨, ೩, ವಿಷ್ಣುಪುರಾಣ ೯, ೧, ಮತ್ತುಪುರಾಣ ೧೪೪).

ಭಕ್ತಿ-ಭಾಗವತರನ್ನು ಕುರಿತಂತೆ, ಮುಂದೆ ಕಾಣಿಸಿರುವ ಪಟ್ಟಿ ಪ್ರರಂದರ ದಾಕರ ಪದಗಳಲ್ಲಿ ಮತ್ತೆ ಮತ್ತೆ ಉಲ್ಲೇಖಿಗೊಂಡಿರುವ ಪೌರಾಣಿಕ ವ್ಯಕ್ತಿಗಳನ್ನು ಹೆಸರಿಸುತ್ತದೆ. ಇದರಲ್ಲಿ ಭಕ್ತಿರ್ಲಿದ ಕೆಲವರೂ ಪ್ರಸಂಗಬಲದಿಂದ ಸೇರಿದ್ದಾರೆ.

- ಅಜಾವಿಂಚ (ಭಾಗವತ ೬, ೧).
- ಅಂಬರೀಷ (ಭಾಗವತ ೮, ೪).
- ಅಹಲಾಯ (ರಾಮಾಯಣ, ಬಾಲಕಾಂಡ ಇಲ್ಲ).
- ಇಂದ್ರದುಷ್ಪತಿ (ಗಜೀಂದ್ರ, ಹೋಕ್ಕೆ, ಭಾಗವತ ೮, ೪).
- ಉದ್ದ್ವ (ಮಹಾಭಾರತ, ಅದಿಪರ್ವ ೨೦೦, ೨೫೯).
- ಕಂಸ (ಮಹಾಭಾರತ, ಅರಣ್ಯಪರ್ವ ೪೮, ಹರಿವಂಶ ೨, ೩೦, ಭಾಗವತ ೧೦, ೩೫-೪೪).
- ಕಾಳಿಯ (ಭಾಗವತ ೧೦, ೧೯, ಹರಿವಂಶ ೨, ೧೨).
- ಕುಬ್ಬಿ (ಭಾಗವತ, ೧೦, ೪೨).
- ಗೋವಧನ (ಭಾಗವತ ೧೦, ೨೪, ಹರಿವಂಶ ೨, ೨೮ ; ವಿಷ್ಣುಪುರಾಣ ೫, ೧೦).
- ಚಾಣೂರ (ಭಾಗವತ ೧೦, ೪೪).
- ದಂತದಕ್ರ (ಭಾಗವತ ೧೦, ೨೮).
- ದುವಾಸ (ಭಾಗವತ ೪, ೧, ೬೪ ; ವಿಷ್ಣುಪುರಾಣ ೧, ೬).
- ದೌರ್ವೇದಿ (ದುಃಖಾಶನನಿಂದ ವಸ್ತುಪರಿಣಿದಲ್ಲಿ ಅಕ್ಷಯ ವಸ್ತು ಪ್ರಸಂಗ, ಮಹಾಭಾರತ ಸಭಾಪರ್ವ ೮೮, ೯೦ ; ದುವಾಸಾತಿಧ್ಯ, ಅಕ್ಷಯ ಪಾತ್ರ ಪ್ರಸಂಗ, ಮಹಾಭಾರತ ವಸ್ತುಪರ್ವ ೨೬೨).
- ಧೃವ (ಭಾಗವತ ೪, ೮-೧೯ ; ವಿಷ್ಣುಪುರಾಣ ೧, ೧೦).
- ನಾರದ (ಭಾಗವತ ೫, ೧೨, ೪ತ್ಯಾದಿ).
- ಪೂತನಿ (ಭಾಗವತ ೧೦, ೬ ; ಹರಿವಂಶ ೨, ೬ ; ವಿಷ್ಣುಪುರಾಣ ೫, ೫).
- ಪ್ರಹ್ಲಾದ (ಭಾಗವತ ೨, ೪ ; ವಿಷ್ಣುಪುರಾಣ ೧, ೧೯ ; ಮತ್ಸ್ಯಪುರಾಣ ೧೯೮, ೧೯೯).
- ಬಲಿ (ಭಾಗವತ ೫, ೧೮-೨೨).
- ಮುಂಚಕುಂದ (ಭಾಗವತ ೧೦, ೫೦-೫೨ ; ವಿಷ್ಣುಪುರಾಣ ೫, ೨೨ ; ಹರಿವಂಶ ೨, ೩೪).
- ವಿದುರ (ಮಹಾಭಾರತ, ಉದ್ಯೋಗಪರ್ವ ೯೦).
- ರಕಟಾಸುರ (ಭಾಗವತ ೧೦, ೨ ; ಹರಿವಂಶ ೨, ೬).
- ಶಿಂಠಮಾರ (ಭಾಗವತ ೫, ೨೫ ; ವಿಷ್ಣುಪುರಾಣ ೨, ೬).
- ಶಿಶುಪಾಲ (ಮಹಾಭಾರತ, ಸಭಾಪರ್ವ ೨೦ ; ಭಾಗವತ ೧೦, ೨೪).

ಪದಾರಂಭದ ಆಕಾರಾದಿ

‘ಪದ’ಗಳು	ಪದಸಂಖ್ಯೆ	ಪದಸಂಖ್ಯೆ
ಅಂಜಿಕೆ ಇನ್ನಾತೆಯ್ಯ ಸಜ್ಜನಿಗೆ	—	೪೦
ಅಂತರಂಗದಲ್ಲಿ ಹರಿಯ ಕಾಣಿದವ	—	೨೨೬
ಅಂದಿಂದ ನಾ ನಿನ್ನ ನೆರಿ ನಂಬಿದನ್ನೊ ಕೈಷ್ಟು	—	೧೧೯
ಅಂದಿಗ್ಲುದೆ ಮನದ ಪರೀಕಾಪವಡಗೆನೂ	—	೨೦೫
ಅಂದೇ ನಿಳಿಯಾವಾದುದಕೆ ಸಿರಿ ಇಂದಿರಾವತಿ	—	೩೦೫
ಅಂದೇ ನಿಕ್ಕ್ಯಾಯಿಸಿದರು ಕಾಣೋ	—	೮೬
ಅಂಬಿಗೆ ನಾ ನಿನ್ನ ನಂಬಿದೆ	—	೨೨೨
ಅಂಬಿಗಾಲಿಕ್ಕುತ ಬಂದ ಗೋವಿಂದ	—	೨೧೨
ಅನಂತ ಕೋಟಿ ಬ್ರಹ್ಮಾಂಡ ನಾಯಕ (ಗಡ್ಡ)	—	೨೦೨
ಅನುಭವದಡುಗೆಯ ಮಾಡಿ	—	೨೦೩
ಅಪರಾಧ ನಾನೆಲ್ಲ ಅಪರಾಧವೇನಿಗ್ಲಿ	—	೨೪೮
ಅರಿಯರು ಮನುಜರು ಅರಿಯರು	—	೨೨೨
ಅಲ್ಲಿ ನೋಡಲು ರಾಮು ಇಲ್ಲಿ ನೋಡಲು ರಾಮು	—	೨೦೫
ಅಳಕಾರಿಯರೆಂಬರೆ ಇರವ ನೋಡಿ	—	೧೪೪
ಅತನ ಪಾಡುವೆ ಅನವರತ	—	೧೧೭
ಅದಿಯಲಿ ಗಡಮುಖಿನ ಅಚಿಸಿ	—	೨೦೧
ಅರು ಬಂಡಕಿದರಯ್ಯ ಹರಿ ನಿನ್ನ ನಂಬಿ	—	೧೧೨
ಅರೇನ ಮಾಡುವರು ಅರಿಂದಲೇನಹುದು	—	೨೨೦
ಅವಸಾವನಿಗಾದ ಅವನಿಯೋಳಗೆ	—	೨೦೨
ಇಂತು ವೇದಾಂತಗಳಲ್ಲಿ ಸುರರು	—	೨೦೩
ಇಂಥಾ ಹೆಣ್ಣು ನ ನಾನೆಲ್ಲಿ ಕಾಣೇನು ಹೋಂತಕಾರಿ ಕಾಣೋಲೊ	—	೨೦೨
ಇಂದ್ರಿಯಾಂಶ ಸುವಿವ ನೆಚ್ಚಿದಿರು ಕಂಡು	—	೨೨೨
ಇದಕ್ಕೊಳ್ಳು ಭರದೋಗಕೊಪಥವನು	—	೨೦೫
ಇದಿರ್ಬ್ಯಾರೋ ಗುರುವೆ ಸಮುರ್ಬ್ಯಾರೋ	—	೧೪೪
ಇರಬೆಕು ಇರದಿರಬೆಕು ಸಂಸಾರದಿ	—	೨೦೨
ಇಪನ ಹಿಡಿದುಕೊಂಡು ಹೋಗೆಲೊ ಜೋಗಿ	—	೨೦೩
ಕಾಗಲೇ ಬಂಡಕು ಇಂದಿರಾದೇವಿ	—	೨೦೨
ಕಾ ತನುವ ನಂಬಲು ಬೇಡಪ್ಪೇ ಜೀವವೆ	—	೧೧೨
ಕಾತ ಮುಖ್ಯ ಪ್ರಾಣಿನಾಥ	—	೧೧೨
ಕಾ ಪರಿಯ ಸೌಭಗ್ಯ ದೇವರಲಿ ಕಾಣ	—	೧೧೨
ಕಾ ಮಹಿಳೆಯೋಳಗೆ ಗುರುಗಳನಿಪವರೆಲ್ಲ	—	೧೧೨
ಕಾ ಸಿರಿಯ ನಂಬಿ ಹಿಗ್ಗುಲಿ ಬೇಡ ಮನವೇ	—	೧೧೨
ಎಂಧವನೆಂಧವನೆ ರಂಗಯ್ಯ	—	೨೫೧

‘ಪದ’ಗಳು	ಪದಸಂಖ್ಯೆ	ಪ್ರಪಂಚಸಂಖ್ಯೆ
ಎಂಥಾ ಚೀಲುವರೆ ಮಗಳ ಕೊಟ್ಟಿನು ಗರುಡಾಜನು	—	೨೭
ಎಂದಂದು ನಿನ್ನ ಪಾದವೇ ಗತಿ ಎನ್ನಿ, ಗೋವಿಂದ	—	೧೯೫
ಎನ್ನೊಬ್ಬ ದೋರೆ ದೋರಕಿದನು	—	೨೫
ಎನ್ನ ಜನ್ಮ ಸಫಲವಾಯಿತು	—	೨೨
ಎನ್ನ ಬಿಟ್ಟು ನೀನಗಲದಿರು ಶ್ರೀನಿವಾಸ	—	೩೨೨
ಎರಡೂ ಒಂದಾಗಿದು, ರಂಗ	—	೩೪೧
ಎಲೆ ಮನವ ಹರಿಧ್ಯಾನ ಮಾಡು	—	೨೭೩
ಎಲ್ಲರುವನ್ನೂ ರಂಗ ಎಣ ಸಂಶಯ ಬೇಡ	—	೧೨೭
ಎಲ್ಲೊ ಎಲ್ಲೊ ಜೀವಾತ್ಮೆ ನೀ	—	೩೩೦
ಎಪ್ಪಾದರ್ಮ ಮುನ್ನ ಕೊಟ್ಟಿಲ್ಲದಿಲ್ಲ	—	೧೨೨
ಎನ್ನು ನಿನ್ನೇನಣ ಕೆಣ್ಣೀಕ್ಕಣ್ಣ ಮುಚ್ಚೆ ಪೂಲ್ಲಣ್ಣ	—	೨೫೭
ಎನಿತ್ತು ಮೆಚ್ಚಿ ಸುವನ್ನೊ ವಿನೋದ ವಿರಲ	—	೨೦೮
ಎನು ಶೌತುಕಪ್ಪು ಕೃಷ್ಣ, ತಾನೆ ಕನಸಿನೊಳು	—	೩೪೦
ಎನು ಧನ್ಯೇಂದ್ರ ಲಕ್ಷ್ಮಿ ಎಂಥಾ ಮಾನ್ಯೇಂದ್ರ	—	೧೭೯
ಎನು ಮರ್ಹಾದೇಮ್ಮೆ ಎಲೆ ರಂಕ್ಕಣ್ಣ	—	೨೮೭
ಎನು ಮರುಳಾದೆಯೆ ಎಲೆ ಭಾರತಿ	—	೧೩೯
ಎನು ಮಾಡಲಿ ಈ ಮಗುವಿಗೆನಾಯಿತೂ	—	೧೦೯
ಎನು ಮಂಟ್ಟಿದಲ ಹೆಣ್ಣು ಏನು ಮರುಳಾದ ನೋಟದಿ	—	೨೪೫
ಎನೇನು ದಾವದ ಮಾಡಲಿ, ಹರಿಧ್ಯಾನ್‌ನೇ	—	೨೨೬
ಎರಯ್ಯ ಚೆಳಗಾಯಿತು ಬೆಳಗಾಯಿತೇರಯ್ಯ	—	೨೪೧
ಎಣು ಹನುಮಂತ ಎಪ್ಪು ನಿದ್ರು	—	೧೫೪
ಎರ್ಕಳು ಶರ್ಥಿಯು ಏಕವಾಗಿದೆ ಕಂಡ್ರು	—	೧೭೦
ಒಂದೆ ಮನಸಲಿ ಭಜಸು ವಾಗ್ದೇವಿಯು	—	೧೨
ಒಂದೆ ಮನದಿ ನಾನಿಂದು ನಮಿಸುವೆ	—	೧೨೨
ಒಂಘತ್ತು ಬಾಗಿಲೊಳು ಒಂದೆ ದೀವಿಗೆ ಕಟ್ಟಿ	—	೧೪೮
ಒಳಕ್ಕಿ ಶಕುನ ಘಲವಿಂದಮೆಗೆ	—	೨೫೨
ಒಂದೆ ಕೂಗಳತ್ತೆ ಘೆಕುಂರ	—	೨೦೬
ಕಂಡೆ ಕಂಡೆ ರಾಜರ ಕಂಡೆ ಕಂಡೆ	—	೧೨
ಕಂಡೆ ನಾ ಕನಶಿನಲಿ ಗೋವಿಂದನ	—	೧೫೮
ಕಡುಭಕುತ್ತಿಂದಲಿ ಕೃಷ್ಣನ ವೆನೆವರ್ಗಿ ಸಾಕ್ಷಿ	—	೧೯೦
ಕಣ್ಣೇನೊಳಗೆ ನೋಡೇ ಕರಿಯ	—	೧೫೧
ಕರೆವ ಮುಗಿದ ಮುಖ್ಯ ಪ್ರಾಣ	—	೧೨
ಕರುತ್ತಾಕರ ನೀನಂಬುವದ್ವಾತ್ಕೋ	—	೨೨೬
ಕೊಷನು ಕಂಡೀರಾ ಕ್ಷಾಗಿಗೆಲ್ಲ ಸಾಗಿಸುವಾಮದ	—	೧೫೪
ಕಂಡಕ ಒರಳ ಮುತ್ತು ವ್ಯಾದುಟೆ	—	೧೯೮
ಕೇಶವ ಮಾಧವ ಗೋವಿಂದ ವಿರಲನೆಂಬ ದಾಸಯ್ಯ	—	೨೩೯
ಕೇಳಿತ್ತೊಲ್ಲನ್ನೇ ಎನ್ನ ಮಾತನು ರಂಗ	—	೧೦೭
ಕೇರಿದೆ ನಿನ್ನ ಯ ಸುದ್ದಿ ಕೇರಿದೆ ನೀರೊಳು	—	೨೫೦
	೯೮	೨೪೬

'ಪದ'ಗಳು	ಪದಸंಖ್ಯೆ	ಪ್ರತಿಸಂಖ್ಯೆ
ಕೂಡು ಬೇಗ ದಿವ್ಯಮುತಿ, ಸರಸ್ವತಿ	—	೩೯
ಗಜವದನ ಬೇಡುವೆ ಗೌರೀತನಯು	—	೭೮
ಗಾಳಿ ಬಂದ ಕೈಯಾಲ್ಲಿ ತೂರಿಕೊಳ್ಳಿರೋ	—	೧೧೨
ಗುಡುಗುಡಿಯಂತು ಸೇದಿ ನೋಡೋ	—	೨೧೯
ಗುರುರಾಯರ ನಯಿರೋ ವಾರುತಿಯೆಂಬ	—	೧೪
ಗುರುವಿನ ಗುಲುವುನಾಗುವ ತನಕೆ	—	೬
ಗೋವಿಂದ ನಿನ್ನಾನಂದ ಸಕಲ ಸಾಧನಚೋ	—	೬೫
ಗೋವಿಂದನ ಧಾತ್ರನ ಬಲು ತುಭಕರಷ್ಟು	—	೨೦೨
ಗೋವಿಂದ ನಮೋ ಗೋವಿಂದ ನಮೋ	—	೧೧೭
ಜಗದ್ದಂತಯಾರ್ಥಿ ಎನ್ನ ಸ್ವಾಮಿ	—	೭೩
ಜತನ ಮಾಡೋ ಚೆಪನದ ಮುಂದೆ ..	—	೧೬೦
ಜಯ ಜಯ ಹರಿಯೆಂಬುದೇ ಸುವಿನಪ್ತ	—	೧೧೪
ಜಯ ಜೂನಿಕೊಂತ ಜಯ ಸಾಧುಜನ ವಿನಿತ	—	೬೦
ಜಯತು ಕೋದಂಡರಾಮ ಜಯತು ದಶರಥರಾಮ	—	೬೬
ಜಯಮಂಗಳಂ ನಿತ್ಯ ಗುರುಭಕ್ತಿಯೆಂಬಿ	—	೧೪೪
ಜಯಮಂಗಳಂ ನಿತ್ಯ ಮಂಗಳ ಮುಧುಕೃಷ್ಣಭಾಸುರ ಮರ್ದನಗೆ	—	೧೧೦
ಜಯಮಂಗಳಂ ನಿತ್ಯ ..ವಾನರೀಂದ್ರನ ರೂಪತಾಳಿದ	—	೨೨
ಜೂರಾ ನೀನಹುದೋ ಗುರು ಮುಖ್ಯಪೂರ್ಣಾ..	—	೨೫
ಜ್ಞಾನಜ್ಞೋಂದೇ ಸಾಕು ಮುಕ್ತಿಗೆ	—	೧೬೦
ದಂಗುರವ ಸುರಿರಯ್ಯ ದಿಂಗರಿಗರೆಲ್ಲರು	—	೨೨
ದಂಭಕ ಭಕ್ತಿಗೆ ಮೆಚ್ಚಿ ಕೊಡನು ಕೃಷ್ಣ	—	೧೯೮
ತಾಯಿ ತಂದಯಿನ್ನು ಗುರುದ್ಯೇದ ನೀನೇ ಕೃಷ್ಣ	—	೩೯೪
ತಾರಿಸೋ ಶ್ರೀಪರಿ ನಮ್ಮ ತಾರಿಸೋ	—	೧೨೫
ತಾಸು ಬಾರಿಸುತ್ತಿದೆ, ಕೇಳಿ ಹರಿದೂಸರಲ್ಲ	—	೧೪೦
ತೊಳಲಿದಿರು ಕಂಡ್ಯ ಕಡೆಗೆ, ಪರಮಾತ್ಮ	—	೧೨೯
ದಾಸನ್ನ ಮಾಡಿಕೋ ಎನ್ನ.. ಇಮ್ಮ ಘಾಣಿ.	—	೧೮೮
ದೃಷ್ಟಿ ನಿನ್ನ ಪಾದದಲ್ಲಿ ನೆಡೋ ಹಾಗೆ	—	೨೨೦
ದುರಿತ ಗಜಕ ಪರಿಚಾನನ ನರಹರಿಯೆ	—	೮೮
ದೇವ ಬಂದ ನಮ್ಮ ಸ್ವಾಮಿ ಬಂದನೋ	—	೧೨೭
ಧರಿಗೆ ದೂರೆ ಎಂದು ನಂಬಿದೆ	—	೧೧೧
ನಂಬಿ ಕೆಟ್ಟಿಪರಿಲ್ಲವೋ ರಂಗಯ್ಯನ	—	೧೧೮
ನಂಬಿ ಭಜಿಸಿರೋ ಜನರು ನಂಬಿ.	—	೧೪೮
ನಂಬು ಕಂಡ್ಯ ಮಾನವೆ	—	೧೪೫
ನಮ್ಮ ದೇವ ನಿಮ್ಮ ದೇವ ತಮ್ಮ ದೇವನೆನ್ನ ಬೇಡಿ	—	೨೧೯
ನರಸಿಂಹನ ಪಾದ ಭಜನೆಯ ಮಾಡೋ	—	೧೨೬
ನಲಿದಾಡ ಎನ್ನ ನಾಲಿಗೆಯ ಹೆಣೆ, ಸರಸ್ವತಿದೇವಿ	—	೧೪೮
ಸಭಿನಾಭನ ನೀನು ಪಾಡೋ, ಬೇಗ	—	೩೩೧

‘ಪದ’ಗಳು	ಪದಸಂಖ್ಯೆ	ಪ್ರಕಟಣೆಯೇ ಸಂಖ್ಯೆ
ನಾಚಿಕೀಗೊಳಿಂಬೆಡ ಮನದಲಿ	—	410
ನಾಭಿಮೂಲೀಷಿ ತಂ ಪದ್ಭೂಂ .	—	312
ನಾನಿಸ್ತ ಧಾತ್ವನದೂಫರಲು	—	429
ನಾ ಮಹಂದೆ ರಂಗ ನೀ ಎನ್ನ .	—	458
ನಾನು ಬೇರ ವಾಡುವೆ	—	408
ನಿತ್ಯಪಲ್ಲಿ ನಿತ್ಯಪಲ್ಲಿ ಅನ್ಯದೇಹವಿದಣ್ಣ	—	379
ನಿನ್ನ ಒಲುವೆಗೆ ನಾನು ಈಡೇನೋ ರಂಗ	—	393
ನಿನ್ನ ಭಕ್ತಿಯನ್ನ ಬೀರೋ ದೇವ	—	385
ನಿನ್ನ ದಯದೃಷ್ಟಿಗೆ ಚಿತ್ತವಿಲ್ಲದಿರೆ	—	400
ನಿನ್ನ ನಂಬಿದೆ ನೀರಜನಯನ	—	276
	—	435
ನಿನ್ನನೇ ನಂಬಿದೆನು ನೀನೆನ್ನ ಸಲಹಣ್ಯ	—	389
ನಿಲ್ಲಬೇಕರ್ಯು ಕೃಷ್ಣರ್ಯು. ನೀ	—	302
ನೀ ಕೂಡೆ ನಾ ಬಿಡೆ. ಕೇಳರ್ಯು ಮಾತ	—	443
ನೀ ತಂದೆ ನಾ ಬಂದೆ ನೀ ಎನ್ನ ತಂದೆ	—	438
ನಿಂಬರುಳಿದ್ದಿ ಹೇಳರ್ಯು ಗೋವಳರಾಯ	—	339
ನಿನೆ ಅನಾಧ ಬಂಧು ಕಾರುಣಿಸಿಂಧು	—	405
ನಿನೆ ಗತಿ ನೀನೆ ಮತಿ ನೀನೆ ಸ್ವಾಮಿ	—	218
ನಿನೇ ಗತಿಯನ್ನ ವನಜನೇತ್ರಿ	—	187
ನಿನೇ ದರಯಾಜರಸೋ ನಿನ್ನ ವರಸಾಧನಷ್ಠೇ	—	437
ನಿನೇ ದರಯಾಳೋ ನಿಮೂಲಿಸಿತ್ತೇ ಗೋವಿಂದ	—	431
ನಿನೆ ಬಲ್ಲಿದರ್ನೋ ಹರಿ, ನಿನ್ನ ದಾಸರು ಬಲ್ಲಿದರ್ನೋ	—	270
ನೆಚ್ಚನ್ಯಾ ಹರಿ ಮೆಚ್ಚನ್ಯಾ	—	461
ನೆನೆವೆ ನಾನ್ಯಾ ಕಾಣನು	—	173
ನೆನೆವೆನು ಅನುಧಿನ ನಿಮ್ಮ ಮಹಿಮೆಯನು	—	81
ನೋಡಿರ್ಯು ಹನುಮಂತನ ಮಹಿಮೆಯನು	—	149
ನೋಡಿರ್ಯೇ ಕಲ್ಪ ಭೂರುಹರ	—	98
ಪಾಲಿಸೆ ಎನ್ನ ಶ್ರೀ ಮಹಾಳಿಷ್ಯಿ	—	183
ಪಿಂಡಾಂಡದೋಳಗಿನ ಗಂಡನ ಕಾಣದೆ	—	298
ಪೂಜೆಯಾತಕೋ ಮನುಜ...	—	423
ಪ್ರೋಗೊಳಿಲನೂದುತ್ತಿಪ ಯಾದುಕುಲೋತ್ತುಂಗ	—	255
ಪೂಜಾನಾಥ ಪಾಲಿಸೋ ನೀ ಎನ್ನ	—	150
ಬಂದದ್ವಲ್ಲಿ ಬರಲಿ, ಗೋವಿಂದನ ದಯಾಘೋಂದಿರಲಿ	—	429
ಬಂದೆಯ ಪರಿಣಾಮಕೆ ನಿನ್ನ ಬಂಧು	—	439
ಬರಿದೆ ನೀ ಬಯಸದಿರಿಹ ಲೋಕ ಸುವಿದೆಂಬೋ	—	352
ಬಲವು ಬಲವೇ ನಿನ್ನ ಬಲಪಲ್ಲಿದ ಮಿಕ್ಕ	—	235
ಬಾರಮ್ಮ ನಾವಿಷ್ಯರಾಡುವ	—	325
ಬಿಡುವನೇನ್ಯಾ ಹನುಮ	—	162

‘ಪದ’ಗಳು	ಪದಸಂಖ್ಯೆ	ಪದಸಂಖ್ಯೆ
ಬಿಡೆ ನಿನ್ನ ಪಾದವ ಬಿಂಕವಿನ್ನೇಕೊ	—	೯೯
ಬ್ರಹ್ಮಾಂಡದೊಳಗೆ ಅರಬಿ ನೋಡಲು ನಮ್ಮಾರೇ ವಾಸಿ	—	೧೧೦
ಬ್ರಹ್ಮಾನಂದದ ಸಭೆಯೊಳಗ್ಗಲ್ಲಿ	—	೨೨೪
ಬ್ರಹ್ಮಾನಾನೆಂದರೆ ಬ್ರಹ್ಮಾವ ತಿಳಿದವ	—	೧೪೮
ಭಕ್ತಿತರ ಸೇವೆಯ ಕೊಡು ಕಂಡು	—	೧೯೯
ಭಾಳಿರ ಭಾಳಿರ ಎನ್ನ ಸುಖವಂಬುದೇ ಸುಖವು	—	೬
ಭಾಗ್ಯದ ಲಕ್ಷ್ಮೀ ಬಾರಮ್ಮು	—	೬೬
ಭಾರತಿಕೆಯಿಲ್ಲಿ ನೇನೆ ನೇನೆ	—	೪೦
ಭಾರತಿಕೆಯಿಲ್ಲಿ ತಾಯೆ ನೀ ಕಾಯೆ	—	೪೩
ಮಂಗಳಂ ಜಯವಂಗಳಂ ನಿಗಮವ ತಂದಾ ಮತ್ತಾ, ವತಾರಗೆ	—	೧೦೯
ಮಂಗಳಂ ಮಂಗಳಂ ಮುಖಿ ಪೂರಣರಾಯಗೆ	—	೬೪
ಮತದೊಳಗೆ ಒಳ್ಳೆ ಮತ ಮಧ್ಯಮತಪ್ರ	—	೧೮
ಮದ್ದು ಮಾಡಲಿರು ಮುದ್ದು ರಮಾದೇವಿ	—	೨೦
ಮಧ್ಯಮಾನಿಯೆ ಗುರು ಮಧ್ಯಮಾನಿಯೆ	—	೨೦
ಮಧ್ಯರಾಯರ ದೇವತಾರ್ಚನರು	—	೨೩
ಮಧ್ಯರಾಯರ ನೇನೆನು ಶುದ್ಧರಾಗಿರೂ	—	೧೮
ಮಧ್ಯರಾಯರ ಗುರು ಮಧ್ಯರಾಯರ	—	೧೯
ಮನವ ನಿಶಿಸುವುದು ಬಹುಕಷ್ಟ	—	೨೧೫
ಮನವ ಶೋಧಿಸಬೇಕು ನಿಷ್ಟ	—	೧೫೭
ಮನವೆ ಚಂಚಲಮಾತಿಯ ಬಿಡು	—	೨೦೯
ಮನುಷಜ ಶರೀರವಿದೇನು ಸುಖಿ, ಏನು ಸುಖಿ ಇದು	—	೧೮೯
ಮನ್ಮಧ ಜನಕನ ಮರತ ಮನುಜರು	—	೨೦೧
ಮರುಳುಮಾಡಿಕೊಂಡಿಯಲ್ಲಿ ಮಾಯಾದೇವಿಯು	—	೨೫
ಮರೆಯಂದಿರು ಮರೆಯಂದಿರು ಶ್ರೀ ಹರಿಯನು	—	೨೦೯
ಮರೆಯಂದಿರು ಹರಿಯ ಮರೆವರೆ	—	೨೪೮
ಮಾಡಿದ ಎನ್ನನು ಭಕ್ತಿರಸ ಸದ್ಗುರು	—	೨೪
ಮಾ ಮರು ಭಾವಿರೆ ಬಳಿಗೆ ಹನುಮಂತ	—	೨೫
ಮಾರುತಾದವಾರನೀತ ನಮ್ಮ ಗುರು ಕಾಣರೋ	—	೧೨
ಮುಂಚಾನೆ ಎದ್ದು ಗೋವಿಂದನನ್ನು	—	೧೨೧
ಮುಖಿಪ್ರಾಯಾ ಎನ್ನ ಮೂಲ ಗುರುದೆ	—	೧೪
ಮೂರುತ್ತಿಯನು ನಿಶ್ಚಯೋ, ಮಾಧವ ನಿನ್ನ	—	೧೧೯
ಮೋಸ ಮೋದನೆಲ್ಲ ಸಕಲವು ವಾಸುದೇವ ಬಲ್ಲ	—	೧೧೦
ಯುವನೆಲ್ಲಾ ಕಾಣನೆಂದು ಯೇಳಬೇಡ	—	೨೨೪
ಯಾಕೆ ಈ ದೇಹವನು ದಂಡಿಸುವೆ ವ್ಯಾಘರ್	—	೨೧೨
ಯಾಕೆ ಕೆಕುಲಾತಿ ಪಡುವೆ ಎಲೆ ಮರುಳ	—	೨೫
ಯಾಕೆ ನಿರ್ದಾರಣಾದೆ ಎಲೊ ದೇವನೆ	—	೧೧೨
ಯಾಕೆ ನೋಡುತ್ತೀ ಯುವನ ಪಾಶಕ ಬೀಳುತ್ತಿ	—	೨೧೦
ಯಾರು ಒಲಿದರೇನು ನಮಗಿನಾಂರು ಮನವಿದರೇನು	—	೩೯೪

'ಪದ'ಗಳು

ಯಾರು ಬಿಟ್ಟರು ಕೈಯ ಸೀ ಬಿದುರು ತಂಡ್ಯ
 ಯಾರು ಬರುವರು ನಿಸ್ಸೆ ಹಿಂದೆ
 ಯಾವಾಗಲೂ ಹೇಳಿಬಾರದೆ ವಾಸುದೇವನೆ
 ರಂಗ ಬಂದ ಮನೆಗೆ ಶೃಂಗಾರ ನೋಟಿರು
 ರಾಮಾವಾಮು ರತ್ನಹಾರ ದೊರಕತನೆಗೆ
 ರಾಮ ರಾಮ ರಾಮ ರಾಮ ರಾಮ ಎನ್ನಿರೂ
 ಲಗ್ಗಿಯೋ ಹೈಕುಂರ ಲಗ್ಗಿಯೋ
 ಪಂಡಿಸುವುದಾದಿಯಲ್ಲಿ ಗಣಾಧನ
 ಪರಿಪ್ರೇಕೆ ಪುರಾಣ ವಿವಿಧ ತಾಸ್ತಂಗಳಿಗೆ
 ಪರುಪ ಕಾರಣವಲ್ಲ ದರಿಭಜನೆಗೆ
 ವಾಸುದೇವನೆ ನನೆದು ಸುಖಿಯಾಗು ಮನದೆ
 ವಿದಿತ ದ್ಯುಪೋಲ್ಲಿ ವಿಷ್ಣುವಿನ ಒಂದೆ
 ಶರ್ವಾ ಭಾರತಿದೇವಿ ಶರ್ವಾ ವಾಯು ರಮಣೆಗೆ
 ಶರ್ವಾ ಸಿದ್ಧಿ ವಿನಾಯಕ...
 ಶರ್ವಾ ಶರ್ವಾ ಶರ್ವಾ ಚಿನಕನೆ ಕನಕರೂಪನೆ
 ಶರ್ವಂಬಿ ವಾಣಿ ಹೈಕುರ್ಯೆ ಕಲ್ಲಾಟೆ
 ಶಿವದರುಳನೆ ನರಗಾಯಿತು ಕೇಳಿ
 ಶೃಂಗಾರವಾಗಿಮಾದು ಶ್ರೀಹರಿಯ ಮಂಚ
 ಶೈಲಭನೆಯೇ ಇದು ಶೈಲಭನೆದೆ
 ಶ್ರೀಕಾಂತ ಎನಿಷ್ಟು ದಯಮಾಡುತ್ತಿದ್ದು
 ಶ್ರೀತತ್ತ್ವವಾದ ಮತವ
 ಶ್ರೀನಿಮಾಸ ನೀನೆ ಪಾಲಿಸೂ
 ಶ್ರೀಪತಿಯ ನಾಭಿಕುಮಲದಿ
 ಶ್ರೀಪತಿಯು ನಮಗೆ ಸಂಪದವಿಂಯಲಿ
 ಶ್ರೀ ಮಾದ್ವಾರಾಯರ ಸೇವೆ ದೊರಕವುದು
 ಶ್ರೀಮಾನ್ಮಾರಾಯಣ ದೇವ ನೀನು ..
 ಸಕಲ ಗ್ರಹಬಲ ನೀನೆ ಸರಣಿಕಾಕ್ಷಿ
 ಸಕಲ ಸಾಧನಕೆಲ್ಲ ಸಿದ್ಧಿಗೊಳಿಸುವುದು
 ಸಕಲವೆಲ್ಲವು ಹರಿ ಸೇವಯಾನ್ನಿ ..
 ಸತತ ಗಣನಾಧಿ ಸಿದ್ಧಿಯನೀವ ಕಾರ್ಯದಲಿ
 ಸತ್ಯಜಗತಿದು ಪಂಚಭೇದವು ನಿತ್ಯ
 ಸದರವಲ್ಲವೋ ನಿಜಭಕ್ತಿ
 ಸಲ್ಲಿದೂ ಕೃಷ್ಣ ಸಲ್ಲಿದೂ
 ಸಾಕು ಸಂಸಾರ ನಮಗಿನ್ನೇತರ ಬಗತನೆ
 ಸಾಕು ಸಂಸಾರ ತೆರೆಯ ನೂಕಲಾರೆನು
 ಸಾರಿ ಬಂದನೆ ಪೂರ್ತೇಶಿ ಬಂದನೆ
 ಸುಮೃನೆ ದೊರಕವುದೆ ಶ್ರೀರಾಮನ ದಿವ್ಯನಾಮಾವು
 ಸುಮೃನೆ ಬರುವುದೆ ಮುಕ್ತಿ

ಪದಸಂಖ್ಯೆ	ಅಂತಿಮಸಂಖ್ಯೆ
೧೮೧	೩೯೭
೧೯೮	೩೬೦
೧೯೯	೩೬೭
೧೮೦	೩೭೪
೧೯೫	೨೮೯
೧೯೬	೩೭೫
೧೯೭	೩೨೦
೧೯೮	೧೦೩
೧೯೯	೧೨೮
೧೯೯	೩೯೯
೧೯೭	೩೭೭
೧೯೮	೨೧೧
೧೯೯	೧೩೮
೧೯೯	೧೦೭
೧೯೯	೧೦೮
೧೯೯	೧೨೭
೧೯೯	೧೧೯
೧೯೯	೧೧೩
೧೯೯	೨೮೨
೧೯೯	೩೦೯
೧೯೯	೮೯
೧೯೯	೪೨೭
೧೯೯	೬೩
೧೯೯	೫೧
೧೯೯	೫೭
೧೯೯	೧೯೪
೧೯೯	೨೧೫
೧೯೯	೧೪೩
೧೯೯	೩೩೪
೧೯೯	೪೯
೧೯೯	೫೩
೧೯೯	೩೨೩
೧೯೯	೪೧೮
೧೯೯	೩೫೫
೧೯೯	೩೫೮
೧೯೯	೧೫೧
೧೯೯	೩೦೩
೧೯೯	೪೧೭

ಪದ ಗಳು	ಪದಸಂಖ್ಯೆ	ಪ್ರಚಸಂಖ್ಯೆ
ಸುಮೃದ್ಧಿರು ಸುಮೃದ್ಧಿರು ಬೇಡಿಕೊಂಡೆ	—	೨೭೯
ಸುಲಭ ಪ್ರಾಬಿಲೆ ದೂಡಿ ಬಲವಿಲ್ಲದವರು	—	೧೬೦
ಸುಲಭವಲ್ಲಿನ್ನೊ ಮಾದಾನಂದ	—	೧೫೯
ಸೀವಕೆನದ ರುಚಿಯೇನರಿದ್ದೂ	—	೫೦
ಸೋದುರುಲವಾರಿ ನಿಧಿ ಸೋದುನುದ್ವಾಮು	—	೫೫
ಪಂಸ ನಿನ್ನಲ್ಲಿ ನೀ ನೇಡೋ	—	೧೬೪
ಪನುಮಂತ ದೇದ ನವೋ ದನಧಿಯನು ದಾಟ	—	೩೦೦
ಪನುಮು ನಮ್ಮ ತಾಯಿ ಕಂಡೆ	—	೧೬೮
ಪನುಮನ ಪುತವ ಪರಿಯ ಪುತಷ್ಠೆ	—	೧೫೮
ಪನುಮು ಭೀಮ ಮಧ್ಯ ಮುನಿಯ ನೇದು ಬದುಕಿಕೊ	—	೧೫೬
ಪದ್ಮಾ ಪೂಡಲಿ ಬೇಡಿ	—	೩೭೩
ಪರಿಕಥಾಪ್ಯತ ಸೇದ ಹರಿಧಾಸರಲ್ಲಿದಲೆ	—	೩೭೦
ಪರಿಕಿತ್ತ ಸರ್ಪ ಪರಿಕಿತ್ತ ಸರ್ಪ	—	೪೫೧
ಪರಿನಾರಾಯಣ ಜಯ ಪ್ರರೂಪಾತ್ಮಕುಮು	—	೩೬೧
ಪರಿ ನಿಸ್ಕೂಲಮಯು ಆಗುದ ತನಕ	—	೩೬೮
ಪರಿಯ ಜರಣವೆಂಬ ಸುರಥೀನುವನು	—	೬೬
ಪರಿಯ ದರುಳನಕಾಗಿ ನಾರದರು ಬರಲು	—	೪೪೯
ಪರಿಯೇ ಗತಿ ಸಿದಿರಿಂಜಿ ಶಿವಲಗೆ	—	೨೬೨
ಪರಿಯೇ ಸದ್ವರ್ಣತ್ವದು, ಪರಿಯೇ	—	೫೫
ಹಾಯಾಹಾಯಾ ಪೂನದ ಹೀಗೆ ಕೆಟ್ಟಿ	—	೩೬೪
ಹೂರೂ ಕಡುಬನು ಪೂಡಿದ ನಾ	—	೩೩೭
ಹೂದ ತರುವರ ಪುನಿಗೆ ಹುಲ್ಲ ತರುವ	—	೪೨೪
ಯೇಯಾವೆಲ್ಲಿಪುದಯ್ಯ ದ್ಯುಕೂರಪತಿಗೆ	—	೪೪೭
ಹೂಡಿ ನಗಾರ ಮೇಲ ಕಯ್ಯ ಗಡಗಡ	—	೨೨೪
ಹೂರ್ಮೈಲ್ಲಿ ಡಂಗುರವ, ಜಗದಯ್ಯನಯ್ಯ	—	೨೩೧
ಹೂರ್ಮೈಲ್ಲಿ ಹೂರ್ಮೈಲ್ಲಿ ಹೂರ್ಮೈಲ್ಲಿ ಡಂಗುರವ	—	೨೨೭

ಪುರಂದರ ಸಾಹಿತ್ಯ ದರ್ಶನ

ಪುರಂದರದಾಸರಿಗೆ ಕನ್ನಡ ಸಾಹಿತ್ಯ ಇತಿಹಾಸದಲ್ಲಿ, ಕನಾಂಟಕ ಹಂಗಿತ ಪರಂಪರೆಯಲ್ಲೂ ಹಿರಿಯ ಸ್ಥಾನವಿದೆ. ಅವರ ಕಾಲವಾಗಿ ಸುಮಾರು ಐನುರು ವರ್ಷಗಳು ಉರುಳದ್ದರೂ, ಅವರನ್ನು ಕುರಿತಂತೆ ಜನಪ್ರಾತಿ ಅಚ್ಚಿಯಾದ ಉದ್ದರ್ಶಕೊಂಡಿದೆ. ಅವರು ವಿಜಯನಗರ ಸಾಮಾಜಿಕದ ಪರಿಂತರೆಗಳನ್ನು ಕಣ್ಣಾರೆ ಕಂಡವರು, ಜನರ ಸುಖಿದ್ವಾಬಿಗಳಲ್ಲಿ ನೇರವಾಗಿ ಪಾಲ್ಕೊಂಡವರು, ತಮ್ಮ ಜೀವಿತಕಾಲದಲ್ಲಿ ಪ್ರಸಿದ್ಧರಾಗಿದ್ದವರು; ಜನರಿಗೆ ಅಧ್ಯಾತ್ಮದ ತಾತ್ಪರ್ಯವನ್ನೂ ಬದುಕಿನ ವರ್ಣಿಲ್ಗಳನ್ನೂ ಮನದಟ್ಟಿ ಮಾಡಿಕೊಡಲು ತಮ್ಮ ಜೀವನ ವನ್ನು ಮುದಿಪಾಗಿಟ್ಟಿವರು. ಥರ್ಮದಲ್ಲಿ ನಿತ್ಯಜೀವನದಲ್ಲಿ ಇದ್ದ (ಇರುವ) ಬುಂಟಕನ, ಕವಟಿ, ಆದಂಬರ, ದುರಾಜಾರಗಳನ್ನು ವಿಂಡಿಸಿದರು. ಜಾತಿಮತಗಳನ್ನು ಕಡೆಗೇಸಿ ಮಾನವಜನ್ಮ ದೊಡ್ಡ ದೆಂದೂ ಅದನ್ನು ಹಾನಿಮಾಡಿಕೊಳ್ಳಬಾರದೆಂದೂ ಉರಾರುರು ತಿರುಗಿ ಕೇರಿಗಳಲ್ಲಿ ಅಲ್ದಾದಿ, ಮುನ್ಮೇನಿಗಳ ಮುಂದೆ ನಿಂತು ತಿಳಿಯು ಚಡಿಸಿದರು.

ಅವರ ಪದುನೂರನೆಯ ಹುಟ್ಟಿಹ ಬ್ಳಿ ದ ಸಂದರ್ಭದಲ್ಲಿ ಕನಾಂಟಕ ಸರ್ಕಾರವು ಅವರ ಸಮಗ್ರ ಸಾಹಿತ್ಯವನ್ನು ನಾಲ್ಕು ಸಂಪುಟಗಳಲ್ಲಿ ಪ್ರಕಟಿಸಿದೆ. ಅವರ ಕೃತಿಗಳಲ್ಲಿ ಈಗ ದೊರೆತುವ ಸುಮಾರು ಒಂದು ಸಾವಿರವನ್ನು ಪರಿಶೀಲಿಸಿ ಪಾಠಶಾಲೆಯ ಕಡೆ ಗಮನವಿಟ್ಟು. ಅಗತ್ಯವಾದ ವಿರೋದಗಳೊಂದಿಗೆ, ವಸ್ತುವೈಧ್ಯವನ್ನನುಸರಿಸಿ ಎಂಬಣು ಓರಣವಾಗಿ ಈ ಸಂಪುಟಗಳಲ್ಲಿ ಕೊಡಲಾಗಿದೆ. ಪ್ರತಿ ಸಂಪುಟಕ್ಕೂ ವಿಸ್ತಾರವಾದ ವಿಧ್ಯತ್ವಾಂಶವಾದ ಪ್ರಸ್ತಾಪನೆಯಿದೆ.

ಸಂಪುಟ ೧ : ಜೀವನ ದರ್ಶನ (ಮಾಹಿಮಾದರ್ಶನ, ಜೀವನ ದರ್ಶನ, ಕ್ಷೀತ್ರಸಂದರ್ಶನ)

ಸಂಪುಟ ೨ : ಅಧ್ಯಾತ್ಮ ದರ್ಶನ (ದೇವತಾದರ್ಶನ, ಮಾಹಾತ್ಮ, ದರ್ಶನ, ಸಾಧನ ದರ್ಶನ)

ಸಂಪುಟ ೩ : ಸಮಾಜ ದರ್ಶನ (ವ್ಯಕ್ತಿನೀತಿ, ಸಮಾಜ ಚಿಂತನ, ಮನೋಭೋಧ)

ಹಂಪುಟ ೪ : ಶಿಕ್ಷನ ದರ್ಶನ (ಕೃಷ್ಣಲೀಲೆ, ಸುಖಾದಿಗಳು, ಉಗಾಭಿಂಬಣೆಗಳು, ಸಂಕೀರ್ಣ ಪ್ರಕರಣ)

ಪುರಂದರದಾಸರನ್ನು ಕುರಿತಂತೆ ಇದೊಂದು ವಶ್ವಕೋಶ.